



ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ
Visvesvaraya Jala Nigam Limited

7^{ನೇ}
th ವಾರ್ಷಿಕ ವರದಿ
Annual Report
2022-2023



ಜಲದಿಂದ ಜೀವ ಪಲಿಸರ



WEIR-4




WEIR-6



**Aqueduct across Iraksandra tank
under Yettinahole Gravity Canal**



**Major Aqueduct under
Yettinahole Gravity Canal**



Back Water of Vani Vilassagar



Spill way of Gayathri Dam

ಕಂಪನಿಯ ಮಾಹಿತಿ
vjnl.karnataka.gov.in
CIN: U41000KA2016SGC097260

ನೋಂದಾಯಿತ ಕಛೇರಿ

ನಂ. 148, ನೆಲ ಮಹಡಿ
ಎಂಬೆಸ್ಸಿ ಸ್ಟೇಜ್
ಇನ್‌ಫೆಂಟ್ರಿ ರಸ್ತೆ
ಬೆಂಗಳೂರು- 560001

ಮುಖ್ಯ ಆಡಳಿತಾಧಿಕಾರಿಗಳ ಕಛೇರಿ

ಶ್ರೀ ಜಿ.ಎಸ್.ಪ್ರಕಾಶ್ (ಪ್ರಭಾರ)
ನಂ. 148, ಮೊದಲನೇ ಮಹಡಿ,
ಎಂಬೆಸ್ಸಿ ಸ್ಟೇಜ್, ಇನ್‌ಫೆಂಟ್ರಿ ರಸ್ತೆ,
ಬೆಂಗಳೂರು - 560001

ಮುಖ್ಯ ಲೆಕ್ಕಾಧಿಕಾರಿಗಳ ಕಛೇರಿ

ಶ್ರೀಮತಿ ಶ್ರೀಲಕ್ಷ್ಮಿ.ಟಿ.ಕೆ
ಕೇಂದ್ರ ಕಛೇರಿ, ಚಿತ್ರದುರ್ಗ.

ಮುಖ್ಯ ಇಂಜಿನಿಯರ್‌ಗಳು

**ಭದ್ರಾಮೇಲ್ವಂಡೆ ಯೋಜನಾ ವಲಯ,
ಚಿತ್ರದುರ್ಗ.**

ಶ್ರೀ ಶಿವಪ್ರಕಾಶ್.ಕೆ.ಎಂ

**ಎತ್ತಿನಹೊಳೆ ಯೋಜನಾ ವಲಯ,
ತುಮಕೂರು**

ಶ್ರೀ ವರದಯ್ಯ.ಎಂ

ಬ್ಯಾಂಕರ್‌ಗಳು:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಆಕ್ಸಿಸ್ ಬ್ಯಾಂಕ್ ಲಿ.

ಐಸಿಐಐ ಬ್ಯಾಂಕ್ ಲಿ.

ಕರ್ನಾಟಕ ಗ್ರಾಮೀಣ ಬ್ಯಾಂಕ್

ಬ್ಯಾಂಕ್ ಆಫ್ ಇಂಡಿಯಾ

ಇಂಡಿಯನ್ ಬ್ಯಾಂಕ್

ಬ್ಯಾಂಕ್ ಆಫ್ ಮಹಾರಾಷ್ಟ್ರ

ಶಾಸನಬದ್ಧ ಲೆಕ್ಕ ಪರಿಶೋಧಕರು

ವಿಜಯ್ ಪಂಚಪ್ಪ ಅಂಡ್ ಕೋ.

ಚಾರ್ಟೆಡ್ ಅಕೌಂಟೆಂಟ್ಸ್,

ನಂ. 28/26, 2ನೇ ಮಹಡಿ,

18ನೇ ಮೈನ್‌ರೋಡ್, ವಿಜಯನಗರ,

ಬೆಂಗಳೂರು-560040

ಕಾನೂನು ಸಲಹೆಗಾರರು

ಶ್ರೀ ಎಂ.ಆರ್.ಸಿ.ರವಿ, ವಕೀಲರು

ಮೆ|| ಐ.ಎಲ್.ಪಿ.ಎಂ ಕನ್ಸಲ್ಟಿಂಗ್ಸ್

'ಸ್ವಾತಿ' ನಂ.123, 6ನೇ ಮುಖ್ಯರಸ್ತೆ,

ಮಲ್ಲೇಶ್ವರಂ, ಬೆಂಗಳೂರು 560003

ನಿರ್ದೇಶಕರ ಮಂಡಳಿ

ಅಧ್ಯಕ್ಷರು

ಶ್ರೀ ಸಿದ್ದರಾಮಯ್ಯ
(12/06/2023 ರಿಂದ)

ಶ್ರೀ ಬಸವರಾಜ ಬೊಮ್ಮಾಯಿ
(22/05/2023 ರವರೆಗೆ)

ಉಪಾಧ್ಯಕ್ಷರು

ಶ್ರೀ ಡಿ.ಕೆ.ಶಿವಕುಮಾರ್
(12/06/2023 ರಿಂದ)

ಶ್ರೀ ಗೋವಿಂದ.ಎಂ.ಕಾರಜೋಳ
(22/05/2023 ರವರೆಗೆ)

ವ್ಯವಸ್ಥಾಪಕ ನಿರ್ದೇಶಕರು,

ಶ್ರೀ ಸಣ್ಣಚಿತ್ತಯ್ಯ, ಕೆ.ಇ.ಎಸ್.
(17/07/2023 ರಿಂದ)

ಶ್ರೀ ಎನ್.ಲಕ್ಷ್ಮಣ್‌ರಾವ್ ಪೇಶ್ವೆ, ಕೆ.ಇ.ಎಸ್.
(28/04/2023ರವರೆಗೆ)

ಮಹಿಳಾ ನಿರ್ದೇಶಕರು

ಡಾ|| ಶಾಲಿನಿ ರಜನೀಶ್, ಭಾ.ಆ.ಸೇ.

ನಿರ್ದೇಶಕರು

ಶ್ರೀ ರಜನೀಶ್ ಗೋಯೆಲ್, ಭಾ.ಆ.ಸೇ.
(13/07/2023 ರಿಂದ)

ಶ್ರೀ ಎನ್.ಮಂಜುನಾಥ ಪ್ರಸಾದ್, ಭಾ.ಆ.ಸೇ.
(13/07/2023 ರವರೆಗೆ)

ಶ್ರೀಮತಿ ವಂದಿತಾ ಶರ್ಮಾ, ಭಾ.ಆ.ಸೇ.
(30/11/2023 ರವರೆಗೆ)

ಶ್ರೀ ಎಲ್.ಕೆ.ಅತೀಶ್, ಭಾ.ಆ.ಸೇ.
(12/06/2023 ರಿಂದ)

ಶ್ರೀ ಐ.ಎಸ್.ಎನ್.ಪ್ರಸಾದ್, ಭಾ.ಆ.ಸೇ.
(20/07/2023 ರವರೆಗೆ)

ಶ್ರೀ ರಾಕೇಶ್ ಸಿಂಗ್, ಭಾ.ಆ.ಸೇ.

ಶ್ರೀ ಕೃಷ್ಣಮೂರ್ತಿ.ಬಿ.ಕುಲಕರ್ಣಿ

ಸ್ವತಂತ್ರ ನಿರ್ದೇಶಕರು

ಶ್ರೀ ಟಿ. ಗಂಗಾಧರಯ್ಯ,

ಶ್ರೀ ಆರ್. ಚೆಲುವರಾಜು,

ಶ್ರೀ ಎಸ್.ಬಿ.ಸಿದ್ದಗಂಗಪ್ಪ
(25/09/2023 ರಿಂದ)

ಶ್ರೀ ಕೆ.ಜಯಪ್ರಕಾಶ್

(22/05/2023 ರವರೆಗೆ)

ಕಂಪನಿ ಕಾರ್ಯದರ್ಶಿ

ಶ್ರೀ ಜಿ.ಎಸ್. ಪ್ರಕಾಶ್

ಮುಖ್ಯ ಹಣಕಾಸು ಅಧಿಕಾರಿ

ಶ್ರೀಮತಿ ಎ. ವಿ. ನಾಗವೀಣಾ

ಪರಿವಿಡಿ

ಸೂಚನಾ ಪತ್ರ	02
ನಿರ್ದೇಶಕರ ವರದಿ	03
ಲೆಕ್ಕಪರಿಶೋಧಕರ ವರದಿ	20
ಭಾರತದ ನಿಯಂತ್ರಕರು ಮತ್ತು ಮಹಾಲೇಖಪಾಲರ ವರದಿ	46
ಸಂತುಲನ ಪಟ್ಟಿ	47
ಲಾಭ ಮತ್ತು ನಷ್ಟದ ತಃಖ್ತೆ	48
ಹಣಕಾಸು ಹರಿವಿನ ತಃಖ್ತೆ	49
ಈಕ್ವಿಟಿಯಲ್ಲಿನ ಬದಲಾವಣೆ ತಃಖ್ತೆ	51
ಟಿಪ್ಪಣಿಗಳು	53
ಯೋಜನೆಗಳ ಸ್ಥಿತಿಗತಿ	128

ಗಮನಿಕೆ: ಇದು ಮೂಲ ಇಂಗ್ಲೀಷ್‌ನಲ್ಲಿರುವ ವಾರ್ಷಿಕ ವರದಿಯ ಕನ್ನಡ ಭಾಷಾನುವಾದ, ಇದರಲ್ಲಿ ಯಾವುದೇ ತಪ್ಪುಗಳು ಅಥವಾ ಅರ್ಥ ವ್ಯತ್ಯಾಸಗಳೇನಾದರೂ ಕಂಡುಬಂದಲ್ಲಿ ಇಂಗ್ಲೀಷ್ ಭಾಷೆಯ ಮೂಲ ವರದಿ ಅಧಿಕೃತವೆಂದು ತಿಳಿಯಬಹುದಾಗಿದೆ.



ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ

ನೊಂದಾಯಿತ ಕಛೇರಿ: # 148, ನೆಲ ಮಹಡಿ, ಎಂಬೆಸ್ಸಿ ಸ್ಕ್ವೇರ್, ಇನ್‌ಫೆಂಟ್ರಿ ರಸ್ತೆ, ಬೆಂಗಳೂರು - 560 001

ಸೂಚನಾ ಪತ್ರ

ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಸಂಸ್ಥೆಯು ಸರ್ವಸದಸ್ಯರುಗಳ 7ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಶನಿವಾರ, ದಿನಾಂಕ 30ನೇ ಡಿಸೆಂಬರ್, 2023 ರಂದು ಮಧ್ಯಾಹ್ನ 03:00 ಗಂಟೆಗೆ, “ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ” ಕೆ.ಎಸ್.ಎಫ್.ಸಿ ಭವನ, ಬೋರ್ಡ್ ರೂಂ, ನಂ1/1, 3ನೇ ಮಹಡಿ, ತಿಮ್ಮಯ್ಯ ರಸ್ತೆ, ಬೆಂಗಳೂರು-560052. ಇಲ್ಲಿ ಈ ಕೆಳಗಿನ ವ್ಯವಹಾರಗಳನ್ನು ಚರ್ಚಿಸುವ ಮತ್ತು ಪರಿಗಣಿಸುವ ಸಲುವಾಗಿ ನಡೆಸಲಾಗುತ್ತಿದೆ ಎಂಬುದಾಗಿ ಈ ಮೂಲಕ ನೋಟಿಸನ್ನು ನೀಡಲಾಗುತ್ತಿದೆ.

ಸಾಮಾನ್ಯ ವ್ಯವಹಾರಗಳು:

1. ಲಗತ್ತಿಸಲಾದ ಅನುಸೂಚಿಗಳು ಮತ್ತು ನಿರ್ದೇಶಕರ ಹಾಗೂ ಲೆಕ್ಕಪರಿಶೋಧಕರ ವರದಿಗಳ ಜೊತೆಗೆ 31ನೇ ಮಾರ್ಚ್, 2023 ರಂದು ಕೊನೆಗೊಂಡ ಲೆಕ್ಕಪರಿಶೋಧನೆಗೊಳಗಾದ ಕಂಪನಿಯ ಹಣಕಾಸು ತಃಖ್ತೆಗಳನ್ನು ಸ್ವೀಕರಿಸುವುದು, ಪರಿಗಣಿಸುವುದು ಮತ್ತು ಅಳವಡಿಸಿಕೊಳ್ಳುವುದು.
2. ಕಂಪನಿ ಕಾಯ್ದೆ, 2013ರ ಪರಿಚ್ಛೇದ 139ರಂತೆ ನೇಮಕ ಮಾಡಿಕೊಂಡಿರುವ ಲೆಕ್ಕಪರಿಶೋಧಕರ ಸಂಭಾವನೆ ನಿಗದಿಗೊಳಿಸುವುದು (ದಯವಿಟ್ಟು ಕೆಳಗಿನ ಟಿಪ್ಪಣಿ-1ನ್ನು ನೋಡಿ).

ಸ್ಥಳ : ಬೆಂಗಳೂರು

ದಿನಾಂಕ : 29.12.2023

ನಿರ್ದೇಶಕರುಗಳ ಮಂಡಳಿಯ ಆದೇಶದ ಮೇರೆಗೆ,

ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಪರವಾಗಿ

ಸಹಿ/-

(ಜಿ.ಎಸ್. ಪ್ರಕಾಶ್)

ಕಂಪನಿ ಕಾರ್ಯದರ್ಶಿ

ಟಿಪ್ಪಣಿ:

1. ಕಂಪನಿ ಕಾಯ್ದೆ, 2013ರ ಪರಿಚ್ಛೇದ 142ರ ಉಪಬಂಧಗಳ ಅನುಸಾರ ಲೆಕ್ಕಪರಿಶೋಧಕರಿಗೆ ಸಂದಾಯವಾಗಬೇಕಿರುವ ಸಂಭಾವನೆಯನ್ನು ಕಂಪನಿಯು ಸರ್ವಸದಸ್ಯರ ಸಭೆಯಲ್ಲಿ ನಿಗದಿಪಡಿಸಬೇಕು ಅಥವಾ ಸರ್ವಸದಸ್ಯರ ಸಭೆಯಲ್ಲಿ ನಿರ್ಧಾರವಾಗುವ ರೀತಿಯಲ್ಲಿ ನಿಗದಿಪಡಿಸಬೇಕು. ದಿನಾಂಕ 29.12.2017 ರಂದು ನಡೆದ ಸರ್ವಸದಸ್ಯರ 1ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕಂಪನಿ ಕಾಯ್ದೆ, 2013ರ ಪರಿಚ್ಛೇದ 139ರ ಅಡಿಯಲ್ಲಿ ಭಾರತದ ನಿಯಂತ್ರಕರು ಮತ್ತು ಮಹಾಲೇಖಾಪಾಲರು ನೇಮಕ ಮಾಡಿದೊಡನೆಯೇ ಪ್ರತ್ಯೇಕವಾಗಿ ಪ್ರತಿವರ್ಷ ಶಾಸನಬದ್ಧ ಲೆಕ್ಕಪರಿಶೋಧಕರಿಗೆ ಸಂದಾಯವಾಗಬೇಕಾದ ಸಂಭಾವನೆಯನ್ನು ನಿಗದಿಪಡಿಸಲು ಸಭೆಯು ಲೆಕ್ಕ ಪರಿಶೋಧನಾ ಸಮಿತಿಗೆ ಅಧಿಕಾರವನ್ನು ನೀಡಿದೆ. ಇದಕ್ಕನುಗುಣವಾಗಿ ನಿರ್ದೇಶಕ ಮಂಡಳಿಯ ಲೆಕ್ಕಪರಿಶೋಧನಾ ಸಮಿತಿಯು 2022-23ರ ಹಣಕಾಸು ವರ್ಷಕ್ಕೆ ರೂ. 11.50 ಲಕ್ಷ ತೆರಿಗೆ ಲೆಕ್ಕಪರಿಶೋಧನೆಯನೊಳಗೊಂಡ ಸಂಭಾವನೆಯನ್ನು ಮೆ.ವಿಜಯ್ ಪಂಚಪ್ಪ & ಕೋ., ಚಾರ್ಟೆಡ್ ಅಕೌಂಟೆಂಟ್ಸ್, ಶಾಸನಬದ್ಧ ಲೆಕ್ಕಪರಿಶೋಧನಾಕಾರರು ರವರಿಗೆ ನೀಡಲು ಸಹಮತಿಸಿ ಅನುಮೋದಿಸಿರುತ್ತದೆ.
2. ಸಭೆಗೆ ಹಾಜರಾಗುವ ಮತ್ತು ಮತ ಚಲಾಯಿಸುವ ಅರ್ಹತೆಯನ್ನು ಹೊಂದಿರುವ ಓರ್ವ ಸದಸ್ಯರು, ತಾವೇ ಸ್ವತಃ ಹಾಜರಾಗುವ ಹಾಗೂ ಮತ ಚಲಾಯಿಸುವ ಬದಲು ತಮ್ಮ ಪರವಾಗಿ ಸಭೆಗೆ ಹಾಜರಾಗುವ ಹಾಗೂ ಮತ ಚಲಾಯಿಸುವ ಸಲುವಾಗಿ ಮತ್ತೊಬ್ಬ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳಬಹುದು, ಅಂತಹ ವ್ಯಕ್ತಿಯು ಕಂಪನಿಯ ಓರ್ವ ಸದಸ್ಯರಾಗಿರಬೇಕಾಗಿಲ್ಲ.
3. ಕಂಪನಿಗಳ ಅಧಿನಿಯಮ, 2013ರ ಸೆಕ್ಷನ್ 101(1)ರ ಅಡಿಯಲ್ಲಿ ಅಗತ್ಯವಿರುವ ಸದಸ್ಯರುಗಳ ಒಪ್ಪಿಗೆಯನ್ನು ಪಡೆದ ನಂತರ ಈ ಸಭೆಯನ್ನು ಕರೆಯಲಾಯಿತು.



2022-23 ಹಣಕಾಸು ಸಾಲಿಗೆ ನಿರ್ದೇಶಕರುಗಳ ವರದಿ

ಆತ್ಮೀಯ ಸದಸ್ಯರುಗಳಿಗೆ,

ಲೆಕ್ಕಪರಿಶೋಧನೆಗೆ ಒಳಪಟ್ಟಿರುವಂತಹ 31 ಮಾರ್ಚ್ 2023ಕ್ಕೆ ಅಂತ್ಯಗೊಂಡ ವರ್ಷದ ಹಣಕಾಸು ತಃಖ್ತೆಗಳ ಜೊತೆಯಲ್ಲಿ ಏಳನೆಯ ಹಣಕಾಸು ಸಾಲಿನ ವಾರ್ಷಿಕ ವರದಿಯನ್ನು ಈ ಮೂಲಕ ನಿಮ್ಮೆಲ್ಲರ ಮುಂದೆ ಮಂಡಿಸುತ್ತಿರುವುದಕ್ಕೆ ನಿಮ್ಮ ನಿರ್ದೇಶಕರುಗಳ ಮಂಡಳಿಯು ಅತಿವಾದಂತಹ ಸಂತಸವನ್ನು ವ್ಯಕ್ತಪಡಿಸುತ್ತಿರುವುದು.

2. ಕಂಪನಿಯು ಕಾರ್ಯಗತಗೊಳಿಸುತ್ತಿರುವಂತಹ ಯೋಜನೆಗಳ ಹಣಕಾಸಿನ ಸ್ಥಿತಿಗತಿಗಳು ಹಾಗೂ ನೀರಾವರಿ ಸಾಮರ್ಥ್ಯಗಳ ವಿವರಗಳು ಈ ಕೆಳಗಿನಂತಿರುತ್ತವೆ:

ಕ್ರಮ ಸಂಖ್ಯೆ	ಯೋಜನೆಗಳು	ಹಣಕಾಸಿನ ಪ್ರಗತಿ (ರೂ. ಲಕ್ಷಗಳಲ್ಲಿ)			ನೀರಾವರಿ ಸಾಮರ್ಥ್ಯ (ಹೆಕ್ಟೇರುಗಳಲ್ಲಿ)		
		ಅಂದಾಜು ಯೋಜನಾ ವೆಚ್ಚ	31.03.2023 ರಲ್ಲಿದ್ದಂತೆ ಕ್ರೋಢೀಕೃತ ವೆಚ್ಚ	01.04.2023 ರಲ್ಲಿದ್ದಂತೆ ಉಳಿಕೆ ವೆಚ್ಚ	ಗರಿಷ್ಠ	ಪ್ರಸ್ತುತ ಸಾಲಿನಲ್ಲಿ ಸೃಷ್ಟಿಸಲಾಗಿರುವುದು	ಸೃಷ್ಟಿಸಲಾಗಿರುವ ಕ್ರೋಢೀಕೃತ ಸಾಮರ್ಥ್ಯ
1	ಭದ್ರ ಮೇಲ್ದಂಡೆ ಯೋಜನೆ	21,47,367*	7,60,535	13,86,832	2,25,515	9,892	9,892
2	ವಾಣಿವಿಲಾಸ ಸಾಗರ	-	443	-	12,135	-	12,135
3	ಗಾಯತ್ರಿ ಜಲಾಶಯ	-	589	-	2,367	-	2,367
4	ಕಡೂರು ಕೆರೆ ತುಂಬಿಸುವಿಕೆ ಯೋಜನೆ	1,28,180	14,991	1,131,89	-	-	-
	ಉಪ-ಮೊತ್ತ	22,75,547	7,76,558	17,34,848	2,40,017	9,892	24,394
5	ಎತ್ತಿನಹೊಳೆ	23,25,166**	13,85,425	9,39,741	ಅನ್ವಯಗೊಳ್ಳುವುದಿಲ್ಲ	ಅನ್ವಯಗೊಳ್ಳುವುದಿಲ್ಲ	ಅನ್ವಯಗೊಳ್ಳುವುದಿಲ್ಲ
	ಯೋಜನೆಗಳ ಒಟ್ಟು ವೆಚ್ಚ	46,00,713	21,61,983	24,39,762	2,40,017	9,892	24,394

* ಸರ್ಕಾರವು ತನ್ನ ಆದೇಶ ಸಂಖ್ಯೆ ಡಬ್ಲ್ಯುಆರ್‌ಡಿ 166 ವಿಬಿವೈಇ 2020 (ಭಾಗ 1) ಬೆಂಗಳೂರು, ದಿನಾಂಕ 16.12.2020ರ ಮೂಲಕ ಅನುಮೋದಿಸಿರುವಂತೆ ಪರಿಷ್ಕೃತ ವೆಚ್ಚ.

** ಸರ್ಕಾರವು ತನ್ನ ಆದೇಶ ಸಂಖ್ಯೆ ಜಸಂಇ 61 ವಿಬಿವೈಇ 2021 ಬೆಂಗಳೂರು ದಿನಾಂಕ 10.01.2023ರ ಮೂಲಕ ಅನುಮೋದಿಸಿರುವಂತಹ ಪರಿಷ್ಕೃತ ದರಗಳ ಅನುಸಾರ.

ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿನ ಪ್ರಗತಿ :

ಎತ್ತಿನಹೊಳೆ ಯೋಜನೆ:

3. ಎತ್ತಿನಹೊಳೆ ಯೋಜನೆಯ ವೆಚ್ಚವು ಪ್ರಮುಖವಾಗಿ ಹೊಸ ಭೂಸ್ವಾಧೀನ ಅಧಿನಿಯಮವನ್ನು ಕಾರ್ಯಗತಗೊಳಿಸಿರುವುದು, ಕಾಮಗಾರಿ ದರಪಟ್ಟಿಯಲ್ಲಿನ ದರಗಳ ಪರಿಷ್ಕರಣೆ, ಟೆಂಡರ್ ಪ್ರೀಮಿಯಂ, ಜಿಎಸ್‌ಟಿ ಪರಿಣಾಮ ಹಾಗೂ ಫೀಡರ್ ನಾಲೆಗಳನ್ನು ಮುಕ್ತ ನಾಲೆಯಿಂದ ಕೊಳವೆ ಮಾರ್ಗಕ್ಕೆ ನೀರಿನ ಹರಿವಿನ ಮಾದರಿಯ ಬದಲಾವಣೆ ಹಾಗೂ ನಿರ್ಮಾಣಗಳ ವ್ಯವಸ್ಥೆಯಲ್ಲಿನ ಪರಿಷ್ಕರಣೆ, ಮುಂತಾದ ಪ್ರಮುಖ ಕಾರಣಗಳಿಂದ ರೂ.12,912.36 ಕೋಟಿಯಿಂದ ರೂ.23,251.66 ಕೋಟಿಗಳಿಗೆ ಪುನರ್-ಪರಿಷ್ಕರಿಸಲು ಪ್ರಸ್ತಾವನೆ ಮಾಡಲಾಗಿರುವುದು. ಕರ್ನಾಟಕ ಸರ್ಕಾರವು ತನ್ನ ಆದೇಶ ಸಂಖ್ಯೆ ಜಸಂಇ 61 ವಿಬಿವೈಇ 2022 ಬೆಂಗಳೂರು ದಿನಾಂಕ 10.01.2023ರ ರಂದುಪುನರ್-ಪರಿಷ್ಕೃತ ಯೋಜನಾ ವರದಿಗೆ ಅನುಮೋದನೆ ನೀಡಿರುತ್ತದೆ.

ಮೊದಲ ಹಂತದಲ್ಲಿ ಏತ ಕಾಮಗಾರಿಗಳು ಮತ್ತು ವಿದ್ಯುಚ್ಛಕ್ತಿ ಕಾಮಗಾರಿಗಳನ್ನು ರೂ.4,115.33 ಕೋಟಿಗಳ ಮೊತ್ತದಲ್ಲಿ 7 ಪ್ಯಾಕೇಜುಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, Electrical sub stations ಗಳಿಗೆ ವಿದ್ಯುಚ್ಛಕ್ತಿ ಸರಬರಾಜನ್ನು ಮಾಡಲಾಗಿರುತ್ತದೆ. ಮುಂದುವರೆದು, ವಿಯರ್-1, 4 ಮತ್ತು 5 ರಿಂದ ನೀರನ್ನು ಎತ್ತಿ ಪ್ರಾಯೋಗಿಕ ಚಾಲನೆಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜೊತೆಗೆ ಎಲ್ಲಾ ಏತ ಕಾಮಗಾರಿಗಳನ್ನು 31 ಮಾರ್ಚ್ 2024ರ ವೇಳೆಗೆ ಪೂರ್ಣಗೊಳಿಸಿ ಜೂನ್ 2024ರ ವೇಳೆಗೆ ಎಲ್ಲಾ 8 ವಿಯರ್‌ಗಳಿಂದ ನೀರನ್ನೆತ್ತಿ ಗುರುತ್ವ ಕಾಲುವೆ ಸ: 42.00 ಕಿ.ಮೀ ವರೆಗೆ ನೀರನ್ನು ಹರಿಸಲು ಯೋಜಿಸಲಾಗಿರುತ್ತದೆ.

4. 4. ಯೋಜನೆಯ ಎರಡನೆಯ ಹಂತದಲ್ಲಿ ಈ ಕೆಳಗೆ ವಿವರಿಸಿರುವಂತೆ ಸಾಗಣೆ ವ್ಯವಸ್ಥೆ ಕಲ್ಪಿಸುವಂತಹ ಕಾಮಗಾರಿಗಳನ್ನು ಕೈಗೊಂಡಿದ್ದು ಪ್ರಗತಿಯಲ್ಲಿರುತ್ತದೆ.



- i. ಎರಡನೇ ಹಂತದಲ್ಲಿ ಸರಪಳಿ:0.00 ಕಿ.ಮೀ ರಿಂದ ಸರಪಳಿ:261.69 ಕಿ.ಮೀ ವರೆಗಿನ 252.61 ಕಿ.ಮೀ ಉದ್ದದ (ಮಾರ್ಗದ ಮಧ್ಯದಲ್ಲಿ ಸುಮಾರು 10.47 ಕಿ.ಮೀ ಉದ್ದದ ಮೇಲ್ಗಾಲುವೆ ಒಳಗೊಂಡಂತೆ) ಗುರುತ್ವ ಕಾಲುವೆ ನಿರ್ಮಾಣದ ಕಾಮಗಾರಿಗಳ ಪೈಕಿ 185.25 ಕಿ.ಮೀ ವರೆಗಿನ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಈವರೆಗೂ 157.00 ಕಿ.ಮೀ. ವರೆಗಿನ ಕಾಮಗಾರಿಗಳು ಪೂರ್ಣಗೊಂಡಿದ್ದು, 28.23 ಕಿ.ಮೀ ಉದ್ದದ ಗುರುತ್ವ ಕಾಲುವೆ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದ್ದು, ಬಾಕಿ 67.36 ಕಿ.ಮೀ ಉದ್ದದ ಗುರುತ್ವ ಕಾಲುವೆ ನಿರ್ಮಾಣ ಕಾಮಗಾರಿಯನ್ನು ಅರಣ್ಯ ತೀರುವಳಿ, ಹಾಗೂ ಭೂಸ್ವಾಧೀನ ಪ್ರಕ್ರಿಯೆಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿರುವುದರಿಂದ ಇಲ್ಲಿಯವರೆಗೆ ಪ್ರಾರಂಭಿಸಲು ಸಾಧ್ಯವಾಗಿರುವುದಿಲ್ಲ.
- ii. ಸಮತೋಲನಾ ಜಲಾಶಯಕ್ಕಿಂತ ಮೊದಲು ಕವಲೊಡೆಯುವ ಟಿ.ಜಿ.ಹಳ್ಳಿ-ರಾಮನಗರ ಫೀಡರ್, ಮಧುಗಿರಿ ಫೀಡರ್ ಹಾಗೂ ಗೌರಿಬಿದನೂರು ಫೀಡರ್ ಕಾಲುವೆ ಕಾಮಗಾರಿಗಳನ್ನು 4 ಪ್ಯಾಕೇಜ್‌ಗಳಲ್ಲಿ ಗುತ್ತಿಗೆ ಮೊತ್ತ ರೂ. 3584.73 ಕೋಟಿಗಳಿಗೆ ಕೈಗೆತ್ತಿಕೊಳ್ಳಲಾಗಿದ್ದು, ಒಟ್ಟು 254.97 ಕಿ.ಮೀ ನಲ್ಲಿ 213.80 ಕಿ.ಮೀ ಕಾಮಗಾರಿಯು ಪೂರ್ಣಗೊಂಡಿದ್ದು, ಉಳಿಕೆ ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿರುತ್ತವೆ.
- iii. ಭೈರಗೊಂಡ್ಲು ಸಮತೋಲನಾ ಜಲಾಶಯ (Balancing Reservoir) ನಿರ್ಮಾಣ ಕಾಮಗಾರಿಯನ್ನು ಟೆಂಡರ್ ಆಧಾರದ ಮೇಲೆ ಈಗಾಗಲೇ ಗುತ್ತಿಗೆ ವಹಿಸಲಾಗಿದ್ದು, ಪ್ರಸ್ತುತ ಪುನರ್ ಪರಿಷ್ಕೃತ ಯೋಜನಾ ವರದಿಯಂತೆ ಕಾಮಗಾರಿಯ ಬದಲಾದ ಸ್ವರೂಪಕ್ಕನುಣವಾಗಿ ಕೊರಟಗರೆ ತಾಲ್ಲೂಕು ಭೈರಗೊಂಡ್ಲು ಗ್ರಾಮದ ಸಮೀಪದ ಸ್ಥಳದ ಬದಲಾಗಿ ದೊಡ್ಡಬಳ್ಳಾಪುರ ತಾಲ್ಲೂಕು ಲಕ್ಕೇನಹಳ್ಳಿ ಗ್ರಾಮದ ಸಮೀಪ ನಿರ್ಮಿಸಲು ಉದ್ದೇಶಿಸಿರುವ ಸಮತೋಲನಾ ಜಲಾಶಯ (Balancing Reservoir) ನಿರ್ಮಾಣ ಕಾಮಗಾರಿಯನ್ನು ನಿಗಮದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆದುಕೊಂಡು ಗುತ್ತಿಗೆದಾರರಿಗೆ ಕರಾರು ವಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.
- iv. ಪುನರ್-ಪರಿಷ್ಕೃತ ಯೋಜನಾ ವರದಿಯನ್ವಯ, ಸಮತೋಲನಾ ಜಲಾಶಯದಿಂದ (ಲಕ್ಕೇನಹಳ್ಳಿ ಗ್ರಾಮದ ಬಳಿ) ಡಿ.ಸಿ-5 ವರೆಗಿನ ಲಿಫ್ಟ್ ಕಾಮಗಾರಿ, ಡಿ.ಸಿ-5 ನಂತರದ 22.30 ಕಿ.ಮೀ ವರೆಗಿನ ಗ್ರಾವಿಟಿ ಪೈಪ್ ಮೇನ್ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಸ: 22.30 ಕಿ.ಮೀ ನಿಂದ ಸ:36.965 ಕಿ.ಮೀ ವರೆಗೆ ಗ್ರಾವಿಟಿ ಪೈಪ್ ಲೈನ್ ನಿರ್ಮಾಣ ಹಾಗೂ ಕೋಲಾರ ಮತ್ತು ಶ್ರೀನಿವಾಸಪುರ ಫೀಡರ್ ಪೈಪ್ ಲೈನ್ ನಿರ್ಮಾಣ ಕಾಮಗಾರಿಗಳ ಟೆಂಡರ್ ಅನುಮೋದನೆಗೊಂಡಿದ್ದು, ಗುತ್ತಿಗೆದಾರರುಗಳೊಂದಿಗೆ ಕರಾರು ಒಪ್ಪಂದ ಮಾಡಿಕೊಳ್ಳಲಾಗಿದ್ದು, ಕಾಮಗಾರಿಗಳನ್ನು ಪ್ರಾರಂಭಿಸಬೇಕಿರುತ್ತವೆ.

6. ಹಿಂದಿನ ವರ್ಷಗಳಲ್ಲಿ ವರದಿ ಮಾಡಿದಂತೆ, ಎತ್ತಿನಹೊಳೆ ಯೋಜನೆಗೆ ಅಂದಾಜು ಇಳುವರಿಯನ್ನು ಸ್ಥಾಪಿಸಲು ನೀರಿನ ಹರಿವಿನ ಮಾಪನವನ್ನು 'ಟೆಲಿಮೆಟ್ರಿ ಸಿಸ್ಟಮ್' ಮೂಲಕ ಕೈಗೊಳ್ಳಲಾಗುತ್ತಿದೆ. ಯೋಜನೆಯನ್ನು 50% dependabilityಗೆ ರೂಪಿಸಿದ್ದು, ಹಿಂದಿನ ಎಲ್ಲಾ ವರ್ಷಗಳಲ್ಲಿ 80% ಕ್ಕಿಂತ ಹೆಚ್ಚು ಇಳುವರಿಯನ್ನು ಸಾಧಿಸಿರುವುದರಿಂದ, ಯೋಜನೆಯ ಕುಡಿಯುವ ನೀರಿನ ಉದ್ದೇಶಕ್ಕೆ ನೀರಿನ ಲಭ್ಯತೆ ಸಮಸ್ಯೆಯಿರುವುದಿಲ್ಲ.
7. ಪ್ರಸಕ್ತ ಸಾಲಿನಲ್ಲಿ 31 ಮಾರ್ಚ್ 2024ರ ವೇಳೆಗೆ ಎಲ್ಲಾ ಏತ ಕಾಮಗಾರಿಗಳನ್ನು ಪೂರ್ಣಗೊಳಿಸಿ ಜೂನ್ 2024ರ ವೇಳೆಗೆ ಎಲ್ಲಾ 8 ವಿಯರ್‌ಗಳಿಂದ ನೀರನ್ನೆತ್ತಿ ಗುರುತ್ವ ಕಾಲುವೆ ಸ: 42.00 ಕಿ.ಮೀ ವರೆಗೆ ನೀರನ್ನು ಹರಿಸಲು ಯೋಜಿಸಲಾಗಿದ್ದು, ಬಾಕಿ ಕಾಮಗಾರಿಗಳನ್ನು ಹಂತಹಂತವಾಗಿ ಪೂರ್ಣಗೊಳಿಸಲಾಗುವುದು.

ಯೋಜನೆಯನ್ನು ಭೂಸ್ವಾಧೀನ ಸಮಸ್ಯೆ, ಅರಣ್ಯ ಇಲಾಖೆಯಿಂದ ಅನುಮತಿ ಮುಂತಾದ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಅನುದಾನದ ಲಭ್ಯತೆಯ ಅನುಗುಣವಾಗಿ 2026-27ನೇ ಸಾಲಿನಲ್ಲಿ ಪೂರ್ಣಗೊಳಿಸಲು ಯೋಜಿಸಲಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ರೂ.3,11,027 ಲಕ್ಷಗಳ ಆರ್ಥಿಕ ಪ್ರಗತಿ ಸಾಧಿಸಿದ್ದು, ರೂ.13,85,425 ಲಕ್ಷ ಮೊತ್ತಗಳ ಸಂಚಿತ ಆರ್ಥಿಕ ಪ್ರಗತಿಯನ್ನು ಸಾಧಿಸಲಾಗಿರುತ್ತದೆ.

ಭದ್ರಾ ಮೇಲ್ದಂಡೆ ಯೋಜನೆ:

10. ಈಗಾಗಲೇ ವರದಿ ಮಾಡಿರುವಂತೆ, ಪ್ರಥಮ ಹಂತದ ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ 17.40 ಟಿ.ಎಂ.ಸಿ. ನೀರನ್ನು ಲಿಫ್ಟ್ ಮಾಡುವ ಕಾಮಗಾರಿಯು ಪ್ರಗತಿಯಲ್ಲಿದೆ. ಇನ್ನುಳಿದಂತೆ ಭದ್ರಾ ಜಲಾಶಯದಿಂದ ಅಜ್ಜಂಪುರ ಸುರಂಗದವರೆಗೆ 29.90 ಟಿ.ಎಂ.ಸಿ. ನೀರನ್ನು ಲಿಫ್ಟ್ ಮಾಡುವ ಮತ್ತು 7.00 ಕಿ.ಮೀ ಉದ್ದದ ಅಜ್ಜಂಪುರ ಸುರಂಗ ನಿರ್ಮಾಣ ಮಾಡುವ ಕಾಮಗಾರಿಗಳು ಭೌತಿಕವಾಗಿ ಪೂರ್ಣಗೊಂಡಿದ್ದು, ವಾಣಿ ವಿಲಾಸ ಸಾಗರ ಅಣೆಕಟ್ಟಿಗೆ ಪ್ರಾಯೋಗಿಕ ಆಧಾರದ ಮೇರೆಗೆ ನೀರನ್ನು ಹರಿಸಲಾಗಿರುತ್ತದೆ. ಇದು ಸುತ್ತಮುತ್ತಲ ಪ್ರದೇಶಗಳಲ್ಲಿ ಅಂತರ್ಜಲವು ಪುನರುಜ್ಜೀವನಗೊಳಿಸುವಲ್ಲಿ ಹಾಗೂ ಜನಜಾನುವಾರುಗಳಿಗೆ ಕುಡಿಯುವ ನೀರಿನ ಅಗತ್ಯತೆಯನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ. ವನ್ಯ ಜೀವಿ ವಿಷಯಗಳು ಸೇರಿದಂತೆ ಅರಣ್ಯ ಭೂಮಿಗೆ ಶಾಸನಬದ್ಧ ಅನುಮತಿಯ ಸಮಸ್ಯೆಗಳನ್ನು ಹಾಗೂ ಭೂಸ್ವಾಧೀನ ಸಮಸ್ಯೆಗಳನ್ನು ಬಗೆಹರಿಸಿಕೊಂಡು ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ 17.4 ಟಿ.ಎಂ.ಸಿ ನೀರನ್ನು ಎತ್ತುವ ಕಾಮಗಾರಿಗೆ ವೇಗವನ್ನು ನೀಡಲಾಗಿದೆ.



11. ಯೋಜನೆಯ ಎರಡನೇ ಹಂತದಲ್ಲಿ ಕೆಳಕಂಡ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ಪ್ರಗತಿಯಲ್ಲಿರುತ್ತವೆ;
- (i) ತರೀಕೆರೆ ಏತ ನೀರಾವರಿ ಯೋಜನೆ : ತರೀಕೆರೆ ತಾಲ್ಲೂಕಿನ 79 ಕೆರೆಗಳನ್ನು ತುಂಬಿಸಲು ಮತ್ತು 20150 ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಪದ್ಧತಿಯಲ್ಲಿ ನೀರಾವರಿ ಕಲ್ಪಿಸುವ ತರೀಕೆರೆ ಏತ ನೀರಾವರಿ ಯೋಜನಾ ಕಾಮಗಾರಿಗಳು ಮುಕ್ತಾಯ ಹಂತದಲ್ಲಿರುತ್ತವೆ.
- (ii) ಚಿತ್ರದುರ್ಗ ಶಾಖಾ ಕಾಲುವೆ: ಕಿ.ಮೀ 0 ರಿಂದ 134.597 ಕಿ.ಮೀ ರವರೆಗಿನ ಚಿತ್ರದುರ್ಗ ಶಾಖಾ ಕಾಲುವೆಯ ರೂ.1719.42 ಕೋಟಿ ಮೊತ್ತದ ಕಾಮಗಾರಿಗಳನ್ನು 12 ಪ್ಯಾಕೇಜ್‌ಗಳಲ್ಲಿ ಕೈಗೆತ್ತಿಕೊಂಡಿದ್ದು, ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿರುತ್ತವೆ.
- (iii) ತುಮಕೂರು ಶಾಖಾ ಕಾಲುವೆ: ಕಿ.ಮೀ 0 ರಿಂದ 159.684 ಕಿ.ಮೀ ರವರೆಗಿನ ತುಮಕೂರು ಶಾಖಾ ಕಾಲುವೆಯ ರೂ.1135.20 ಕೋಟಿ ಮೊತ್ತದ ಕಾಮಗಾರಿಗಳನ್ನು 9 ಪ್ಯಾಕೇಜ್‌ಗಳಲ್ಲಿ ಕೈಗೆತ್ತಿಕೊಂಡಿದ್ದು, ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿರುತ್ತವೆ.
- (iv) ಹನಿ ನೀರಾವರಿ : ಚಿತ್ರದುರ್ಗ ಶಾಖಾ ನಾಲೆಯಿಂದ 40,749 ಹೆಕ್ಟೇರುಗಳಿಗೆ, ತುಮಕೂರು ಶಾಖಾ ನಾಲೆಯಿಂದ 84,900 ಹೆಕ್ಟೇರುಗಳಿಗೆ ಹಾಗೂ ಜಗಳೂರು ಶಾಖಾ ನಾಲೆಯಿಂದ 13,200 ಹೆಕ್ಟೇರುಗಳಿಗೆ ಹನಿ ನೀರಾವರಿ ಅನುಕೂಲತೆಯನ್ನು ಸೃಷ್ಟಿಸುವ ಸಲುವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಯಿತು ಹಾಗೂ ಈ ಕಾಮಗಾರಿಗಳು ಪ್ರಗತಿಯ ವಿವಿಧ ಹಂತಗಳಲ್ಲಿರುವವು. ಚಿತ್ರದುರ್ಗ ಶಾಖಾ ನಾಲೆಯಿಂದ 66,516 ಹೆಕ್ಟೇರುಗಳಿಗೆ ಬಾಕಿ ಹನಿ ನೀರಾವರಿ ಕಾಮಗಾರಿಗಳಿಗಾಗಿ ಟೆಂಡರ್‌ಗಳನ್ನು ಆಹ್ವಾನಿಸಲಾಗಿರುವುದು.
- (v) ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗಳು : ಚಿತ್ರದುರ್ಗ ಶಾಖಾ ಕಾಲುವೆಯಿಂದ ಹೊಸದುರ್ಗ, ಹೊಳಲ್ಕೆರೆ, ಜಗಳೂರು, ಚಳ್ಳಕೆರೆ, ಮೊಳಕಾಲ್ಮೂರು ಹಾಗೂ ಪಾವಗಡ ತಾಲ್ಲೂಕುಗಳಲ್ಲಿನ ಹಾಗೂ ತುಮಕೂರು ಶಾಖಾ ನಾಲೆಯಿಂದ ಶಿರಾ, ಹಿರಿಯೂರು ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳಲ್ಲಿನ ಕೆರೆಗಳಿಗೆ ನೀರು ತುಂಬುವ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.
14. ಭೂಸ್ವಾಧೀನ ಹಾಗೂ ಅರಣ್ಯ ತೀರುವಳಿ ಬಾಕಿಯಿರುವ ಕಾರಣಗಳಿಂದ ತುಮಕೂರು ಶಾಖಾ ಕಾಲುವೆಯ ಪ್ರಾರಂಭಿಕ ಭಾಗದ ಕಾಮಗಾರಿಗಳ ಪ್ರಗತಿಯು ಕುಂಠಿತಗೊಂಡಿರುತ್ತದೆ. ಆದಾಗ್ಯೂ ಪರಿಸರವಾದಿಗಳು ಹೂಡಿದ್ದ ಮೊಕದ್ದಮೆಯನ್ನು ಮಾನ್ಯ ಉಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ಯಾವುದೇ ಹುರುಳುಬೆಂದು ಗಮನಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ಕೈಗೆತ್ತಿಕೊಂಡಿರುವ ಕಾಲುವೆ

ಕಾಮಗಾರಿಗಳನ್ನು ತಪ್ಪು ಗ್ರಹಿಕೆಯಿಂದ ಹೂಡಿದ್ದ ಮೊಕದ್ದಮೆ ಎಂದು ವಜಾಹೋಳಿಸಲಾಗಿದೆ.

15. ಪ್ರಸ್ತುತ ಸಾಲಿನಲ್ಲಿ ಸದರಿ ಯೋಜನೆಗೆ ರೂ.2,19,836/- ಲಕ್ಷ ಆರ್ಥಿಕ ಪ್ರಗತಿ ಸಾಧಿಸಲಾಗಿದ್ದು, ಒಟ್ಟಾರೆ, ರೂ.7,60,535/- ಲಕ್ಷ ಮೊತ್ತದಷ್ಟು ಸಂಚಿತ ಆರ್ಥಿಕ ಪ್ರಗತಿ ಸಾಧಿಸಲಾಗಿರುತ್ತದೆ.
16. ನಾವು ಈಗಾಗಲೇ ನಮ್ಮ ಪ್ರಥಮ ವಾರ್ಷಿಕ ವರದಿಯಲ್ಲಿ ವರದಿ ಮಾಡಿರುವಂತೆ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂಬುದಾಗಿ ಘೋಷಿಸುವ ನಿಟ್ಟಿನಲ್ಲಿ ನಿರ್ದಿಷ್ಟ ಅಗತ್ಯತೆಗಳನ್ನು ಪೂರೈಸುತ್ತಿರುವುದರಿಂದ, ಕೇಂದ್ರ ಸರ್ಕಾರದ ಧನ ಸಹಾಯವನ್ನು ಉಪಯೋಗಿಸಿಕೊಳ್ಳುವ ಸಲುವಾಗಿ ಅದನ್ನು ರಾಷ್ಟ್ರೀಯ ಯೋಜನೆಯಾಗಿ ಪ್ರತಿಬಂಧಿತವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಸೇರಿಸುವ ಪ್ರಸ್ತಾವನೆಯನ್ನು ಕೇಂದ್ರ ಜಲ ಶಕ್ತಿ ಸಚಿವಾಲಯ, ಭಾರತ ಸರ್ಕಾರಕ್ಕೆ ಸಲ್ಲಿಸಲಾಗಿರುತ್ತದೆ. ಹಣಕಾಸು ಕಾರ್ಯದರ್ಶಿ ಮತ್ತು ಕಾರ್ಯದರ್ಶಿ (ವೆಚ್ಚಗಳು), ಹಣಕಾಸು ಮಂತ್ರಾಲಯ, ಭಾರತ ಸರ್ಕಾರ, ಇವರ ಅಧ್ಯಕ್ಷತೆಯಲ್ಲಿ ದಿನಾಂಕ: 12.10.2022ರಂದು ನಡೆದ ಸಾರ್ವಜನಿಕ ಹೂಡಿಕೆ ಮಂಡಳಿಯ ಸಭೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಸ್ಥಿಂ ಅಡಿಯಲ್ಲಿ ಸೇರಿಸಲು ಶಿಫಾರಸ್ಸು ಮಾಡಲಾಗಿರುತ್ತದೆ. 2023-24ನೇ ಸಾಲಿನ ಕೇಂದ್ರ ಆಯವ್ಯಯ ಭಾಷಣದಲ್ಲಿ, ಭದ್ರಾ ಮೇಲ್ದಂಡೆ ಯೋಜನೆಗೆ ರೂ.5300 ಕೋಟಿಗಳ ಅನುದಾನವನ್ನು ಘೋಷಿಸಲಾಗಿರುತ್ತದೆ.
- ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯ ಅಡಿಯಲ್ಲಿ ಸೇರ್ಪಡೆಗೊಳಿಸುವುದು ವಿಳಂಬವಾಗುತ್ತಿರುವುದರಿಂದ ಯೋಜನೆಯ ಪ್ರಗತಿಯನ್ನು ತ್ವರಿತಗೊಳಿಸುವ ಸಲುವಾಗಿ, ಕರ್ನಾಟಕ ಸರ್ಕಾರದ ಪತ್ರ ಸಂಖ್ಯೆ ಜಸಂಇ 39 ಎಂಬಿಬಿ 2021 ದಿನಾಂಕ 16.08.2023ರ ಮೂಲಕ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ - Accelerated Irrigation Benefit Program (ಪಿಎಂಕೆಎಸ್‌ವೈ-ಎಐಬಿಪಿ) / ರಾಷ್ಟ್ರೀಯ ಯೋಜನೆಯಡಿಯಲ್ಲಿ ರೂ.5300/- ಕೋಟಿಗಳ ಧನ ಸಹಾಯವನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರವನ್ನು ಕೋರಲಾಗಿದೆ.
17. ಸದರಿ ಯೋಜನೆಯನ್ನು ಭೂಸ್ವಾಧೀನ ಸಮಸ್ಯೆ, ಅರಣ್ಯ ಇಲಾಖೆಯಿಂದ ಅನುಮತಿ ಮುಂತಾದ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಅನುದಾನದ ಲಭ್ಯತೆಯ ಅನುಗುಣವಾಗಿ 2025-26ನೇ ಸಾಲಿನಲ್ಲಿ ಪೂರ್ಣಗೊಳಿಸಲು ಯೋಜಿಸಲಾಗಿರುತ್ತದೆ.



ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಚಿಕ್ಕಮಗಳೂರು ಮತ್ತು ಕಡೂರು ತಾಲ್ಲೂಕುಗಳಲ್ಲಿನ ಹಾಗೂ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕೆರೆಗಳಿಗೆ ಭದ್ರ ಉಪ ಜಲಾನಯನ ಪ್ರದೇಶದಿಂದ ಏತ ವ್ಯವಸ್ಥೆ ಮೂಲಕ ನೀರನ್ನು ಎತ್ತಿ ತುಂಬಿಸುವ ಯೋಜನೆ.

18. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಕಡೂರು, ಚಿಕ್ಕಮಗಳೂರು ತಾಲ್ಲೂಕಿನ, ಹಾಗೂ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಒಟ್ಟು 197 ಕೆರೆಗಳಿಗೆ ಅವುಗಳ ಸಾಮರ್ಥ್ಯದ ಶೇ.50 ರಷ್ಟು ನೀರನ್ನು ತುಂಬಿಸಲು 1.45 ಟಿ.ಎಂ.ಸಿ ನೀರಿನ ಹಂಚಿಕೆಯೊಂದಿಗೆ ಭದ್ರಾ ಜಲಾನಯನ ಪ್ರದೇಶದಿಂದ ಏತ ವ್ಯವಸ್ಥೆ ಮೂಲಕ ನೀರನ್ನು ಎತ್ತಿ ತುಂಬಿಸುವ ರೂ.1281.80 ಕೋಟಿ ಮೊತ್ತದ ಯೋಜನೆಗೆ ಸರ್ಕಾರದ ದಿನಾಂಕ: 24.11.2020 ರನ್ವಯ ಸದರಿ ಯೋಜನೆಯನ್ನು ನಾಲ್ಕು ಹಂತಗಳಲ್ಲಿ ಹಾಗೂ 2020-21 ನೇ ಸಾಲಿಗೆ ಮೊದಲನೇ ಹಂತದ ಕಾಮಗಾರಿಗಳಿಗೆ ಮಾತ್ರ ಟೆಂಡರ್ ಕರೆಯುವ ಷರತ್ತಿನೊಂದಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿರುತ್ತದೆ.

- ಯೋಜನೆಯ ಮೊದಲ ಹಂತದಡಿ ತರೀಕೆರೆ ತಾಲ್ಲೂಕಿನ 51 ಕೆರೆಗಳಿಗೆ ಹಾಗೂ ಕಡೂರು ತಾಲ್ಲೂಕಿನ 3 ಕೆರೆಗಳಿಗೆ ನೀರು ತುಂಬಿಸಲು ಉದ್ದೇಶಿಸಲಾಗಿದ್ದು, ಕಾಮಗಾರಿಯನ್ನು ಟೆಂಡರು ಆಧಾರದ ಮೇರೆಗೆ ವಹಿಸಿದ್ದು ಕಾಮಗಾರಿಯು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿರುತ್ತದೆ.

- ಮುಂದುವರೆದು, ಸರ್ಕಾರದ ದಿ:29.10.2022ರ ಪತ್ರದ ನಿರ್ದೇಶನದನ್ವಯಯೋಜನೆಯ ಎರಡನೆ ಹಂತದ ತರೀಕೆರೆ ತಾಲ್ಲೂಕಿನ 51 ಕೆರೆಗಳಿಗೆ ಹಾಗೂ ಕಡೂರು ತಾಲ್ಲೂಕಿನ 3 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯನ್ನು ಟೆಂಡರು ಆಧಾರದ ಮೇರೆಗೆ ಗುತ್ತಿಗೆ ವಹಿಸಿದ್ದು ಕಾಮಗಾರಿಯು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿರುತ್ತದೆ.

ಈ ಯೋಜನೆಯ ಅಡಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಸಾಧಿಸಲಾಗಿರುವಂತಹ ಆರ್ಥಿಕ ಪ್ರಗತಿಯು ರೂ.14,991 ಲಕ್ಷ ಹಾಗೂ ಕ್ರೋಡೀಕೃತ ಹಣಕಾಸಿನ ಪ್ರಗತಿಯು ರೂ.14,991 ಲಕ್ಷ ಆಗಿರುತ್ತದೆ.

ಅಣೆಕಟ್ಟುಗಳ ಪುನಃಶ್ಚೇತನ ಮತ್ತು ಅಭಿವೃದ್ಧಿ ಯೋಜನೆಯ (DRIP) ಕಾಮಗಾರಿಗಳು:

19. ಗಾಯತ್ರಿ ಜಲಾಶಯ ಹಾಗೂ ವಾಣಿ ವಿಲಾಸ ಸಾಗರ ಜಲಾಶಯ ಯೋಜನೆಗಳನ್ನು ವಿಶ್ವ ಬ್ಯಾಂಕ್ ನೆರವಿನ ಅಣೆಕಟ್ಟುಗಳ ಪುನಃಶ್ಚೇತನ ಮತ್ತು ಅಭಿವೃದ್ಧಿ ಯೋಜನೆಯ (ಡಿಪ್ ಹಂತ-2) ರ ಅಡಿಯಲ್ಲಿ ಸೇರಿಸಲಾಗಿದೆ. ಗಾಯತ್ರಿ ಜಲಾಶಯದ ಡಿಪ್ ಕಾಮಗಾರಿಯನ್ನು ಗುತ್ತಿಗೆ ವಹಿಸಲಾಗಿದ್ದು, ವಿವಿಧ ಹಂತದ ಪ್ರಗತಿಯಲ್ಲಿರುತ್ತದೆ ಹಾಗೂ ವಾಣಿ ವಿಲಾಸ ಸಾಗರ ಜಲಾಶಯದ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಸಲುವಾಗಿ ಕ್ರಮಗಳನ್ನು ಕೈಗೊಳ್ಳಲಾಗಿರುವುದು.

ನೀರಾವರಿ ಆಧುನೀಕರಣ ಕಾರ್ಯಕ್ರಮಕ್ಕೆ (SIMP) ಬೆಂಬಲ:

ವಾಣಿ ವಿಲಾಸ ಸಾಗರದ ಕಾಲುವೆಗಳ ಆಧುನೀಕರಣ ಮತ್ತು ವಾಣಿ ವಿಲಾಸ ಸಾಗರ ಯೋಜನೆಯವ್ಯಾಪ್ತಿಯಲ್ಲಿ ಬರುವ 12.135 ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಅನುಷ್ಠಾನಗೊಳಿಸಲು SIMP (ನೀರಾವರಿ ಆಧುನೀಕರಣ ಕಾರ್ಯಕ್ರಮಕ್ಕೆ ಬೆಂಬಲ) ಅಡಿಯಲ್ಲಿ ಕೇಂದ್ರದ ಸಹಾಯ ಪಡೆಯಲು ಗುರುತಿಸಲಾಗಿದೆ. SIMP ಯೋಜನೆಯು ಏಷ್ಯಾ ಅಭಿವೃದ್ಧಿ ಬ್ಯಾಂಕ್ (ADB)ನಿಂದ ಧನಸಹಾಯ ಪಡೆದಿರುವುದರಿಂದ, ADB ಸಲಹೆಗಾರರ ತಂಡವು ನೀರಾವರಿ ಆಧುನೀಕರಣ ಯೋಜನೆಯನ್ನು (IMP) ಸಿದ್ಧಪಡಿಸಿದೆ.ಕೇಂದ್ರ ಜಲ ಆಯೋಗ(CWC) ಮತ್ತು ADB ಯ ಮಾರ್ಗಸೂಚಿಗಳನ್ನು ಅನುಸರಿಸಿ ವಾಣಿ ವಿಲಾಸ ಸಾಗರ ಅಣೆಕಟ್ಟಿನ ಆಧುನೀಕರಣದ ವಿವರವಾದ ಯೋಜನಾ ವರದಿ (DPR) ಮತ್ತು ಅಂದಾಜುಗಳನ್ನು ಸಿದ್ಧಪಡಿಸಲಾಗುತ್ತದೆ.ಕೇಂದ್ರ ಜಲ ಆಯೋಗದಿಂದ ಅನುಮೋದನೆ ದೊರೆತ ನಂತರ ಎಡಿಬಿ ನೆರವಿನಡಿ ವಾಣಿವಿಲಾಸ ಸಾಗರ ಕಾಲುವೆಗಳ ಆಧುನೀಕರಣಕ್ಕೆ ಕ್ರಮಕೈಗೊಳ್ಳಲಾಗುವುದು.

ಪರಿಶಿಷ್ಟ ಜಾತಿ ಯೋಜನೆ ಮತ್ತು ಬುಡಕಟ್ಟು ಉಪ-ಯೋಜನೆ ಕಾಮಗಾರಿಗಳು (ಎಸ್‌ಸಿಪಿ/ಟಿಎಸ್‌ಪಿ):

20 ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಜನ ಸಂಖ್ಯೆಗೆ ಪ್ರಮಾಣಕ್ಕೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ರಾಜ್ಯದ ಯೋಜನಾ ವೆಚ್ಚಗಳಲ್ಲಿ ಭಾಗವನ್ನು ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಬುಡಕಟ್ಟು ಜನಾಂಗದ ಉಪ-ಯೋಜನಾ ಕಾಮಗಾರಿಗಳಿಗಾಗಿ ಮೀಸಲಿರುವಂತೆ ಪರಿಶಿಷ್ಟ ಜಾತಿ ಉಪ-ಯೋಜನೆ ಮತ್ತು ಬುಡಕಟ್ಟು ಜನಾಂಗದ ಉಪ-ಯೋಜನಾ ನಿಯಮ ನಿಬಂಧನೆಗಳು ಕಡ್ಡಾಯಗೊಳಿಸಿರುತ್ತವೆ. ಸರ್ಕಾರವು ಈ ಯೋಜನೆಗಳ ಅಡಿಯಲ್ಲಿ ನಿಮ್ಮ ಕಂಪನಿಗಾಗಿ ರೂ.30,000/- ಲಕ್ಷಗಳ ಮೊತ್ತವನ್ನು ಹಂಚಿಕೆ ಮಾಡಿತು. ಈ ವರದಿಯ ಅಡಿಯಲ್ಲಿನ ಸಾಲಿನಲ್ಲಿ, ನಿಮ್ಮ ಕಂಪನಿಯು, ಹಿಂದಿನ ಸಾಲಿನಲ್ಲಿ ಅಂತಹ ಕಾಮಗಾರಿಗಳನ್ನೂ ಒಳಗೊಂಡಂತೆ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಬುಡಕಟ್ಟು ಜನಾಂಗದ ಉಪ-ಯೋಜನೆ ಅಡಿಯಲ್ಲಿ ನೇರ ಫಲಾನುಭವಿ ಕಾಮಗಾರಿಗಳ ಕಡೆಗೆ ರೂ.17,812 ಲಕ್ಷಗಳ ಮೊತ್ತದಷ್ಟು ವೆಚ್ಚಗಳನ್ನು ಭರಿಸಿರುವುದು. ಪರಿಶಿಷ್ಟ ಜಾತಿ ಉಪ-ಯೋಜನೆ ಮತ್ತು ಬುಡಕಟ್ಟು ಜನಾಂಗದ ಉಪ-ಯೋಜನಾ ಕಾಮಗಾರಿಗಳ ಪ್ರತಿಯಾಗಿ ನಿಗಮದ ಯೋಜನೆಗಳ ಬಂಡವಾಳ ಕಾಮಗಾರಿಗಳು ಕಡೆಗೆ ಭರಿಸಲಾಗಿರುವ ವೆಚ್ಚವು ರೂ.11,700 ಲಕ್ಷಗಳು ಆಗಿರುವುದು.



ಯೋಜನಾ ವೆಚ್ಚಗಳಿಗೆ ಹಣಕಾಸಿನ ಹೂಡಿಕೆ

21. ಸರ್ಕಾರವು 2022-23 ಹಣಕಾಸು ಸಾಲಿನಲ್ಲಿ ಆಯವ್ಯಯ ಮೂಲಗಳಿಂದ ಯೋಜನೆಗಳ ಅಡಿಯಲ್ಲಿ ನಾಲೆಗಳು ಮತ್ತು ಶಾಖಾ ನಾಲೆಗಳು ಮುಂತಾದ ಬಂಡವಾಳ ಕಾಮಗಾರಿಗಳನ್ನು ಕಾರ್ಯಗತಗೊಳಿಸುವ ಸಲುವಾಗಿ ಬಂಡವಾಳ ಅನುದಾನಗಳ ಅಡಿಯಲ್ಲಿ ರೂ.1,27,000/- ಲಕ್ಷಗಳು, ರೂ.3,00,000/- ಲಕ್ಷಗಳು ಬಂಡವಾಳ ವೆಚ್ಚ-ಅಣೆಕಟ್ಟು, ಕಾಲುವೆ, ಉಪಕಾಲುವೆ ಕಾಮಗಾರಿಗಳಿಗಾಗಿ ಮತ್ತು ಭೂಸ್ವಾಧೀನ ಪರಿಹಾರ ಪಾವತಿಗಾಗಿ ರೂ.25,000/- ಲಕ್ಷ ಮೊತ್ತವನ್ನು ಬಿಡುಗಡೆಗೊಳಿಸಿರುವುದು ಹಾಗೂ ರೂ.90,000/- ಲಕ್ಷ ಮೊತ್ತವನ್ನು ಕರ್ನಾಟಕ ಸರ್ಕಾರದ ಖಾತರಿಯೊಂದಿಗೆ ಅವಧಿ ಸಾಲಗಳ ಮೂಲಕ ಸಂಗ್ರಹಿಸಲಾಗಿರುವುದು. ನಿಮ್ಮ ಕಂಪನಿಯು ಪ್ರಸಕ್ತ ಸಾಲಿನಲ್ಲಿ ಯೋಜನೆಗಳ ಮೇಲೆ ಬಂಡವಾಳ ವೆಚ್ಚಗಳ ಕಡೆಗೆ ರೂ.5,21,167/- ಲಕ್ಷ ಮೊತ್ತವನ್ನು ಹಾಗೂ ಭೂಸ್ವಾಧೀನಪಡಿಸಿಕೊಳ್ಳುವಿಕೆಗಾಗಿ ರೂ.20,833/- ಲಕ್ಷ ಮೊತ್ತವನ್ನು ಭರಿಸಿರುವುದು. ಕರ್ನಾಟಕ ಸರ್ಕಾರವು ಚಾಲ್ತಿ ಹಣಕಾಸು ಸಾಲಿನಲ್ಲಿ ನಿಮ್ಮ ಕಂಪನಿಗೆ ಬಂಡವಾಳ ವೆಚ್ಚಕ್ಕಾಗಿ ರೂ.96,000 ಲಕ್ಷಗಳನ್ನು, ಭೂಸ್ವಾಧೀನ ಪರಿಹಾರಕ್ಕಾಗಿ ರೂ.60,000 ಲಕ್ಷಗಳನ್ನು ಭದ್ರಾ ಮೇಲ್ದಂಡೆ ಯೋಜನೆ - ಕೇಂದ್ರ ಪುರಸ್ಕೃತ ಯೋಜನೆ ಅಡಿಯಲ್ಲಿ ರೂ.2,50,000/- ಲಕ್ಷ ಮೊತ್ತವನ್ನು, ಅಣೆಕಟ್ಟೆ ಪುನರ್ವಸತಿ ಮತ್ತು ಸುಧಾರಣಾ ಕಾರ್ಯಕ್ರಮದ ಅಡಿಯಲ್ಲಿ ರೂ.1,511/-ಲಕ್ಷ ಮೊತ್ತವನ್ನು ಹಂಚಿಕೆ ಮಾಡಿರುವುದು. ನಿಮ್ಮ ಕಂಪನಿಯು ಚಾಲ್ತಿ ಹಣಕಾಸು ಸಾಲಿಗೆ ರೂ. 4,68,451/- ರಷ್ಟು ಮೊತ್ತವನ್ನು ವಾರ್ಷಿಕ ಕಾಮಗಾರಿಗಳ ಕಾರ್ಯಕ್ರಮಗಳಿಗಾಗಿ ಹಮ್ಮಿಕೊಂಡಿರುವುದು.

ಲೆಕ್ಕಪತ್ರಗಳು :

22. 31 ಮಾರ್ಚ್ 2023 ರಲ್ಲಿದ್ದಂತೆ ಕಾರ್ಯಚರಣೆಯ ಫಲಿತಾಂಶಗಳು

ಕ್ರಮ ಸಂಖ್ಯೆ	ವಿವರಗಳು	ಮೊತ್ತ (ರೂ. ಲಕ್ಷಗಳಲ್ಲಿ)
1	ಸವಕಳಿ ಮತ್ತು ತೆರಿಗೆಗೆ ಮುಂಚಿನ ಲಾಭ/ನಷ್ಟ (-)	(10,561.14)
2	ಸವಕಳಿ	6,109.74
3	ಸವಕಳಿಯ ನಂತರದ ನಷ್ಟ	(16,670.88)
4	ತೆರಿಗೆ ವೆಚ್ಚಗಳು (ಮುಂದೂಡಲಟ್ಟಿರುವ ತೆರಿಗೆ ಪಾವತಿಗಳು)	-
5	ಸವಕಳಿ ಮತ್ತು ತೆರಿಗೆಗಳ ನಂತರ ನಷ್ಟ	(16,670.88)

ಮಾರ್ಚ್ 31, 2023ರಲ್ಲಿದ್ದಂತೆ ಹಣಕಾಸಿಗೆ ಸಂಬಂಧಿತ ಪ್ರಮುಖಾಂಶಗಳು

ಕ್ರಮ ಸಂಖ್ಯೆ	ವಿವರಗಳು	ಮೊತ್ತ (ರೂಪಾಯಿಗಳು ಲಕ್ಷಗಳಲ್ಲಿ)
1	ನೀಡಲಾಗಿರುವ ಮತ್ತು ಸಂಪೂರ್ಣವಾಗಿ ಪಾವತಿಸಲಾಗಿರುವ - ಈಕ್ವಿಟಿ ಷೇರು ಬಂಡವಾಳ	19,31,408.30
2	ಇತರೆ ಈಕ್ವಿಟಿ ಹಂಚಿಕೆಯು ಬಾಕಿಯಿದ್ದಂತೆ ಷೇರು ಅರ್ಜಿ ಹಣಕಾಸನ್ನು ಒಳಗೊಂಡಂತೆ	24,571.36
3	ಸಾಲವಾಗಿ ಪಡೆಯಲಾಗಿರುವ ಹಣಕಾಸು (ದೀರ್ಘಾವಧಿ)	2,27,573.03
4	ಇತರೆ ಚಾಲ್ತಿ ಮತ್ತು ಚಾಲ್ತಿಯೇತರ ಜವಾಬ್ದಾರಿಗಳು	15,239.82
5	ಇತರೆ ಚಾಲ್ತಿ ಮತ್ತು ಚಾಲ್ತಿಯೇತರ ಹಣಕಾಸು ಜವಾಬ್ದಾರಿಗಳು	2,73,124.03
6	ವ್ಯಾಪಾರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪಾವತಿಸಬೇಕಾಗಿರುವವುಗಳು	1,725.50
7	ಚಾಲ್ತಿ ಮತ್ತು ಚಾಲ್ತಿಯೇತರ ಅನುವುಗಳು	51,901.37
8	ಚಾಲ್ತಿ ಮತ್ತು ಚಾಲ್ತಿಯೇತರ ಗುತ್ತಿಗೆ ಜವಾಬ್ದಾರಿಗಳು	10.64
	ಒಟ್ಟಾರೆ ಈಕ್ವಿಟಿ ಮತ್ತು ಜವಾಬ್ದಾರಿಗಳು	25,25,554.07
9	ಆಸ್ತಿಗಳು, ಸ್ಥಾವರ ಮತ್ತು ಉಪಕರಣಗಳು ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳೂ ಸೇರಿದಂತೆ	23,33,971.25
10	ಆಸ್ತಿಗಳ ಬಳಸಿಕೊಳ್ಳುವಿಕೆಯ ಹಕ್ಕು	11.25
11	ಚಾಲ್ತಿಯೇತರ ಹಣಕಾಸು ಆಸ್ತಿಗಳು	355.43
12	ಚಾಲ್ತಿ ತೆರಿಗೆ ಆಸ್ತಿಗಳು (ನಿವ್ವಳ) - ಆದಾಯ ತೆರಿಗೆ ಮರುಪಾವತಿ	21.02
	ಚಾಲ್ತಿ ಹಣಕಾಸು ಆಸ್ತಿಗಳು	26,019.59
	ನಗದು ಮತ್ತು ನಗದಿಗೆ ಸಮಾನವಾದವುಗಳು	1,47,675.11
	ವ್ಯಾಪಾರವ್ಯವಹಾರಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಬೇಕಾದವುಗಳು	37.86
	ಸಾಲಗಳು ಮತ್ತು ಮುಂಗಡಗಳು	18.72
13	ಇತರೆ ಚಾಲ್ತಿ ಆಸ್ತಿಗಳು	17,443.84



ಒಟ್ಟಾರೆ ಆಸ್ತಿಗಳು		25,25,554.07
14	ಕಾರ್ಯಾಚರಣೆಗಳಿಂದ ವರಮಾನ	15.94
15	ಇತರೆ ವರಮಾನ	5,379.11
16	ಒಟ್ಟು ವರಮಾನ (ಎ)	5,395.05
17	ಸಿಬ್ಬಂದಿಗೆ ಸಂಭಾವನೆ ಮತ್ತು ಇತರೆ ಪ್ರಯೋಜನಗಳು (ಸಿಡಬ್ಲ್ಯುಐಪಿಗಿ) ರೂ.3,573.65 ಲಕ್ಷ ಹೊಂದಾಣಿಕೆ ಮಾಡಿದ ನಂತರ)	1,453.88
20	ಇತರೆ ವೆಚ್ಚಗಳು (ರೂ.921.34 ಲಕ್ಷ ಮೊತ್ತದ ಸಿಡಬ್ಲ್ಯುಐಪಿಗಿ ಹೊಂದಾಣಿಕೆ ಮಾಡಿದ ನಂತರ)	14,502.31
21	ಸವಕಳಿ	6,109.74
22	ಒಟ್ಟು ವೆಚ್ಚಗಳು (ಬಿ)	22,065.93
23	ತೆರಿಗೆ ಪಾವತಿಯ ನಂತರ ಪ್ರಸಕ್ತ ಸಾಲಿಗೆ ಲಾಭ / (ನಷ್ಟ)	(16,670.88)
24	ಇತರೆ ಸಮಗ್ರ ಆದಾಯ	1.01
25	ಒಟ್ಟು ಸಮಗ್ರ ಆದಾಯ	(16,669.87)

ಟಿಪ್ಪಣಿ: ಮೇಲಿನ ಅಂಕಿ ಸಂಖ್ಯೆಗಳನ್ನು ಕಂಪನಿಯ ಹಣಕಾಸು ತಃಖ್ತೆಗಳಿಂದ ಪಡೆದುಕೊಳ್ಳಲಾಗಿದೆ.

ನಿರ್ದೇಶಕರುಗಳ ಮಂಡಳಿ

23. ಈ ವರದಿಯ ದಿನಾಂಕದಂದು ಮಂಡಳಿಯ ರಚನೆಯಲ್ಲಿ ಈ ಕೆಳಗಿನ ಬದಲಾವಣೆಗಳು ಆಗಿರುತ್ತವೆ.

ದಿನಾಂಕ: 01.04.2022 ದಿನಾಂಕದಿಂದ ವರದಿಯ ದಿನಾಂಕದ ವರೆಗೆ ನಿರ್ದೇಶಕರ ಮಂಡಳಿಯ ರಚನೆಯಲ್ಲಿ ಈ ಕೆಳಗಿನ ಬದಲಾವಣೆಗಳು ಆಗಿರುತ್ತವೆ.

- (i) ಶ್ರೀ ಆರ್.ರುದ್ರಯ್ಯ, ಇವರನ್ನು 31.05.2022ರಿಂದ ಜಾರಿಗೆ ಬಂದಂತೆ ಕಂಪನಿಯ ಸ್ವತಂತ್ರ ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡಲಾಗಿದ್ದಿತು.
- (ii) ಶ್ರೀ ರವಿಕುಮಾರ್, ಭಾ.ಆ.ಸೇ, ಇವರ ಸ್ಥಾನದಲ್ಲಿ ಶ್ರೀಮತಿ ವಂದಿತಾ ಶರ್ಮಾ, ಭಾ.ಆ.ಸೇ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರು, ಇವರನ್ನು 31.05.2022ರಿಂದ ಜಾರಿಗೆ ಬಂದಂತೆ ಕಂಪನಿಯ ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡಲಾಗಿದ್ದಿತು.
- (iii) ಶ್ರೀ ಆರ್.ರುದ್ರಯ್ಯ, ಇವರ ಸ್ಥಾನದಲ್ಲಿ ಶ್ರೀ ಕೆ.ಜೈಪ್ರಕಾಶ್, 03.10.2022 ರಿಂದ ಜಾರಿಗೆ ಬರುವಂತೆ ಸರ್ಕಾರದ ನಿವೃತ್ತ ಕಾರ್ಯದರ್ಶಿ, ಜಲ ಸಂಪನ್ಮೂಲ ಇಲಾಖೆ, ಕರ್ನಾಟಕ ಸರ್ಕಾರ, ಇವರನ್ನು ಕಂಪನಿಯ ಸ್ವತಂತ್ರ ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡಲಾಗಿದ್ದಿತು.
- (iv) ಶ್ರೀ ಎನ್.ಲಕ್ಷ್ಮಣರಾವ್ ಪೇಶ್ವೆ, ಇವರ ನಿವೃತ್ತಿಯ ಕಾರಣ 30.04.2023ರಿಂದ ಜಾರಿಗೆ ಬಂದಂತೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಮುಕ್ತಾಯಗೊಂಡಿರುವುದು.

(v) ಶ್ರೀ ಸಣ್ಣಚಿತ್ತಯ್ಯ, ಇವರನ್ನು 17.07.2023ರಿಂದ ಜಾರಿಗೆ ಬಂದಂತೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡಲಾಗಿದ್ದಿತು.

(vi) ಶ್ರೀ ಬಸವರಾಜ ಬೊಮ್ಮಾಯಿ, ಇವರ ಸ್ಥಾನದಲ್ಲಿ 12.06.2023ರಿಂದ ಜಾರಿಗೆ ಬಂದಂತೆ ಶ್ರೀ ಸಿದ್ದರಾಮಯ್ಯ, ಗೌರವಾನ್ವಿತ ಮುಖ್ಯಮಂತ್ರಿಯವರು, ಕರ್ನಾಟಕ ಸರ್ಕಾರ, ಇವರನ್ನು ಕಂಪನಿಯ ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡಲಾಗಿದ್ದಿತು.

(vii) ಶ್ರೀ ಗೋವಿಂದ ಕಾರಜೋಳ ಇವರ ಸ್ಥಾನದಲ್ಲಿ 12.06.2023ರಿಂದ ಜಾರಿಗೆ ಬಂದಂತೆ ಶ್ರೀ ಡಿ.ಕೆ. ಶಿವಕುಮಾರ್, ಗೌರವಾನ್ವಿತ ಉಪ-ಮುಖ್ಯಮಂತ್ರಿಯವರು ಹಾಗೂ ಜಲ ಸಂಪನ್ಮೂಲ ಸಚಿವರು, ಕರ್ನಾಟಕ ಸರ್ಕಾರ, ಇವರನ್ನು ಕಂಪನಿಯ ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡಲಾಗಿದ್ದಿತು.

(viii) ಶ್ರೀ ಮಂಜುನಾಥ್ ಪ್ರಸಾದ್, ಭಾ.ಆ.ಸೇ, ಇವರ ಸ್ಥಾನದಲ್ಲಿ 13.07.2023ರಿಂದ ಜಾರಿಗೆ ಬಂದಂತೆ ಶ್ರೀ ರಜನೀಶ್ ಗೋಯೆಲ್, ಭಾ.ಆ.ಸೇ, ಗೌರವಾನ್ವಿತ ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು, ಕರ್ನಾಟಕ ಸರ್ಕಾರ, ಇವರನ್ನು ಕಂಪನಿಯ ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡಲಾಗಿದ್ದಿತು.

(ix) ಶ್ರೀ ಐ.ಎಸ್.ಎನ್. ಪ್ರಸಾದ್, ಭಾ.ಆ.ಸೇ, ಇವರ ಬದಲಾಗಿ 20.07.2023ರಿಂದ ಜಾರಿಗೆ ಬಂದಂತೆ ಎಲ್.ಕೆ ಆರ್. ಡಿ.ಕೆ. ಶಿವಕುಮಾರ್, ಭಾ.ಆ.ಸೇ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು, ಹಣಕಾಸು ಇಲಾಖೆ, ಇವರನ್ನು ಕಂಪನಿಯ ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡಲಾಗಿದ್ದಿತು.

ಶ್ರೀಯುತರುಗಳಾದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಪಿ.ರವಿಕುಮಾರ್, ಭಾ.ಆ.ಸೇ, ಆರ್. ರುದ್ರಯ್ಯ, ಎನ್.ಲಕ್ಷ್ಮಣರಾವ್ ಪೇಶ್ವೆ, ಮಂಜುನಾಥ್ ಪ್ರಸಾದ್, ಭಾ.ಆ.ಸೇ ಹಾಗೂ ಐ.ಎಸ್.ಎನ್ ಪ್ರಸಾದ್, ಭಾ.ಆ.ಸೇ, ಇವರುಗಳು ತಮ್ಮ ಸೇವಾ ಅವಧಿಯಲ್ಲಿ ಸಲ್ಲಿಸಿದ ಅಮೂಲ್ಯ ಸೇವೆಗಳನ್ನು ನಿಮ್ಮ ನಿರ್ದೇಶಕರುಗಳು ಈ ಮೂಲಕ ಸ್ಮರಿಸುತ್ತಿರುವರು.

ಪ್ರಮುಖ ವ್ಯವಸ್ಥಾಪನಾ ಅಧಿಕಾರಿಗಳು

24. ಶ್ರೀ ಸಣ್ಣಚಿತ್ತಯ್ಯ - ಮಾನ್ಯ ವ್ಯವಸ್ಥಾಪಕ ನಿರ್ದೇಶಕರು, ಶ್ರೀ ಜಿ.ಎಸ್.ಪ್ರಕಾಶ್, ಕಂಪನಿ ಕಾರ್ಯದರ್ಶಿಯವರು ಹಾಗೂ ಶ್ರೀಮತಿ ಎ.ವಿ.ನಾಗವೀಣಾ - ಮುಖ್ಯ ಹಣಕಾಸು ಅಧಿಕಾರಿಯವರು, ಕಂಪನಿಗಳ ಅಧಿನಿಯಮ, 2013ರ ಅನುವುಗಳು ಹಾಗೂ ಅವುಗಳ ಅಡಿಯಲ್ಲಿ ರೂಪಿಸಲಾಗಿರುವಂತಹ ನಿಯಮಗಳ ಅನುಸಾರ ಪ್ರಮುಖ ವ್ಯವಸ್ಥಾಪನಾ ಅಧಿಕಾರಿಗಳಾಗಿರುತ್ತಾರೆ.

ನಿರ್ದೇಶಕರುಗಳ ಮಂಡಳಿಯ ಸಭೆಗಳ ಸಂಖ್ಯೆ

25. ನಿರ್ದೇಶಕರುಗಳ ಮಂಡಳಿಯು 2022-23 ಹಣಕಾಸು ಸಾಲಿನಲ್ಲಿ 04.04.2022, 27.07.2022, 16.09.2022, 05.12.2022, 07.03.2023 ಹಾಗೂ 23.03.2023, ಈ ರೀತಿಯಾಗಿ ಈ ರೀತಿಯಾಗಿ ಆರು ಸಲ ಸಭೆ ಸೇರಿದ್ದಿತು.



ಲೆಕ್ಕಪರಿಶೋಧನಾ ಸಮಿತಿ:

26. ಲೆಕ್ಕಪರಿಶೋಧನಾ ಸಮಿತಿಯು ಈ ಕೆಳಗಿನ ಐದು ನಿರ್ದೇಶಕರುಗಳನ್ನು ಹೊಂದಿರುತ್ತದೆ. ಸಮಿತಿಯ ರಚನೆಯು ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದ 177ರ ಅಗತ್ಯತೆಗಳನ್ನು ಪೂರೈಸಿರುತ್ತದೆ. ಸಮಿತಿಯು 2022-23 ಹಣಕಾಸು ಸಾಲಿನಲ್ಲಿ 29.08.2022 ರಂದ ಸಭೆ ಸೇರಿದ್ದಿತು.

ಕ್ರಮ ಸಂಖ್ಯೆ	ಹೆಸರು	ಹುದ್ದೆ
1	ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು, ಜಲಸಂಪನ್ಮೂಲ ಇಲಾಖೆ, ಕರ್ನಾಟಕ ಸರ್ಕಾರ.	ಅಧ್ಯಕ್ಷರು
2	ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು, ಹಣಕಾಸು ಇಲಾಖೆ, ಕರ್ನಾಟಕ ಸರ್ಕಾರ.	ಸದಸ್ಯರು
3	ಸ್ವತಂತ್ರ ನಿರ್ದೇಶಕರು	ಸದಸ್ಯರು
4	ಸ್ವತಂತ್ರ ನಿರ್ದೇಶಕರು	ಸದಸ್ಯರು
5	ಸ್ವತಂತ್ರ ನಿರ್ದೇಶಕರು	ಸದಸ್ಯರು
6	ವ್ಯವಸ್ಥಾಪಕ ನಿರ್ದೇಶಕರು	ಆಹ್ವಾನಿತರು

ನಾಮ ನಿರ್ದೇಶನ ಮತ್ತು ಸಂಭಾವನೆ ಕಾರ್ಯನೀತಿ:

27. ಮಂಡಳಿಯು, ನಾಮ ನಿರ್ದೇಶನ ಮತ್ತು ಸಂಭಾವನೆ ಸಮಿತಿಯ ಶಿಫಾರಸ್ಸಿನಂತೆ, ಹಿರಿಯ ಆಡಳಿತ ಅಧಿಕಾರಿಗಳ ಆಯ್ಕೆ ಮತ್ತು ನೇಮಕಾತಿ ಮತ್ತು ಅವರುಗಳ ಸಂಬಳ / ಸಂಭಾವನೆಯ ಬಗ್ಗೆ ಕಾರ್ಯನೀತಿಯನ್ನು ರೂಪಿಸಿತು. ಅನುಮೋದಿತ ನಾಮನಿರ್ದೇಶನ ಮತ್ತು ಸಂಭಾವನೆಯ ಕಾರ್ಯನೀತಿಯನ್ನು ಅನುಬಂಧ-1ರಲ್ಲಿ ನೀಡಲಾಗಿದೆ ನಾಮ ನಿರ್ದೇಶನ ಹಾಗೂ ಸಂಭಾವನೆ ಕಾರ್ಯನೀತಿಯ ಪ್ರತಿಯನ್ನು ನಿಗಮದ ಜಾಲತಾಣ vjnl.karnataka.gov.in ರಲ್ಲಿ ಪ್ರಕಟಿಸಲಾಗಿದೆ.

ನಿರ್ದೇಶಕರುಗಳ ಜವಾಬ್ದಾರಿಗಳ ಬಗ್ಗೆ ಹೇಳಿಕೆ

28. ನಿರ್ದೇಶಕರುಗಳ ಜವಾಬ್ದಾರಿ ತಃಖ್ತೆಗೆ ಸಂಬಂಧಿಸಿದಂತೆ ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದ 134ರ ಉಪ-ಪರಿಚ್ಛೇದ (3)ರ ಷರತ್ತು (ಸಿ)ಯಲ್ಲಿ ಅನುವುಗಳ ಅನುಸಾರ ನಿಮ್ಮ ನಿರ್ದೇಶಕರುಗಳು ಈ ಕೆಳಗಿನಂತೆ ತಿಳಿಸುತ್ತಿರುವರು;

ಎ) 31 ಮಾರ್ಚ್, 2023ಕ್ಕೆ ಅಂತ್ಯಗೊಂಡ ಹಣಕಾಸು ಸಾಲಿಗೆ ವಾರ್ಷಿಕ ಲೆಕ್ಕಪತ್ರಗಳನ್ನು ತಯಾರಿಸುವಲ್ಲಿ, ವಿಷಯಾಕ ನಿರ್ಗಮನಗಳಿಗೆ ಸಂಬಂಧಿತ ಸಮರ್ಪಕ ವಿವರಣೆಗಳೊಂದಿಗೆ ಅನ್ವಯಗೊಳ್ಳುವ ಲೆಕ್ಕವನ್ನಿಡುವಿಕೆಗೆ ಸಂಬಂಧಿತ ಮಾನದಂಡಗಳನ್ನು ಅನುಸರಿಸಲಾಗಿದೆ;

ಬಿ) ನಿಮ್ಮ ನಿರ್ದೇಶಕರುಗಳು, ಹಣಕಾಸು ವರ್ಷದ ಅಂತ್ಯದಲ್ಲಿ ಕಂಪನಿಯ ವ್ಯವಹಾರಗಳ ಹಾಗೂ ಆ ಅವಧಿಗೆ ಕಂಪನಿಯ ಲಾಭ ಮತ್ತು ನಷ್ಟದ ಯಥಾರ್ಥತೆಯಿಂದ ಕೂಡಿದ ಹಾಗೂ ನ್ಯಾಯಸಮ್ಮತವಾದಂತಹ ಅಭಿಪ್ರಾಯವನ್ನು ನೀಡುವ ರೀತಿಯಲ್ಲಿ ನ್ಯಾಯಸಮ್ಮತವಾದ ಹಾಗೂ ವಿವೇಚನೆಯಿಂದ ಕೂಡಿದಂತಹ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಕಾರ್ಯನೀತಿಯನ್ನು ಆಯ್ಕೆಮಾಡಿಕೊಂಡಿರುವರು ಹಾಗೂ ಅದನ್ನು ಏಕಪ್ರಕಾರವಾಗಿ ಅನ್ವಯಿಸಿರುವರು ಹಾಗೂ ತೀರ್ಮಾನಗಳನ್ನು ಕೈಗೊಂಡಿರುವರು ಮತ್ತು ಅಂದಾಜುಗಳನ್ನು ಮಾಡಿರುವರು;

ಸಿ) ನಿಮ್ಮ ನಿರ್ದೇಶಕರುಗಳು, ಕಂಪನಿಯ ಆಸ್ತಿಗಳ ಸಂರಕ್ಷಣೆಗಾಗಿ ಹಾಗೂ ವಂಚನೆ ಮತ್ತಿತರ ನಿಯಮಬಾಹಿರತೆಗಳನ್ನು ತಡೆಯುವ ಮತ್ತು ಪತ್ತೆಹಚ್ಚುವ ಸಲುವಾಗಿ ಕಂಪನಿಗಳ ಅಧಿನಿಯಮದ ಅನುವುಗಳ ಅನುಸಾರ ಸಮರ್ಪಕ ಲೆಕ್ಕಪತ್ರಗಳು, ಲೆಕ್ಕಪತ್ರಗಳನ್ನು ನಿರ್ವಹಿಸುವ ಸಲುವಾಗಿ ಸೂಕ್ತ ಹಾಗೂ ಸಮರ್ಪಕ ಎಚ್ಚರಿಕೆಗಳನ್ನು ತೆಗೆದುಕೊಂಡಿರುವರು;

ಡಿ) ಕಂಪನಿಯು ನಡೆಸಿಕೊಂಡು ಹೋಗುತ್ತಿರುವ ವ್ಯವಹಾರಗಳ ಆಧಾರದ ಮೇರೆಗೆ ನಿಮ್ಮ ನಿರ್ದೇಶಕರುಗಳು ವಾರ್ಷಿಕ ಹಣಕಾಸು ತಃಖ್ತೆಗಳನ್ನು ತಯಾರಿಸಿರುವರು;

ಇ) ಕಂಪನಿಗೆ ಅನ್ವಯಗೊಳ್ಳುವ ಎಲ್ಲಾ ಕಾನೂನುಗಳ ಅನುವುಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ನಿರ್ದೇಶಕರುಗಳು ಸಮರ್ಪಕ ವ್ಯವಸ್ಥೆಗಳನ್ನು ರೂಪಿಸಿರುವರು ಹಾಗೂ ಅಂತಹ ವ್ಯವಸ್ಥೆಗಳು ಸಮರ್ಪಕವಾಗಿದ್ದವು ಹಾಗೂ ಪರಿಣಾಮಕಾರಿಯಾಗಿ ಕಾರ್ಯಾಚರಣೆಯಲ್ಲಿದ್ದವು.

ಕಾರ್ಯದರ್ಶಿಯ ಮಾನದಂಡಗಳು

29. ಅನ್ವಯಗೊಳ್ಳುವಂತಹ ಕಾರ್ಯದರ್ಶಿಯ ಮಾನದಂಡಗಳು ಅನುವುಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ನಿರ್ದೇಶಕರುಗಳು ಸಮರ್ಪಕವಾದಂತಹ ವ್ಯವಸ್ಥೆಗಳನ್ನು ರೂಪಿಸಿರುವರು ಹಾಗೂ ಅಂತಹ ವ್ಯವಸ್ಥೆಗಳು ಸಮರ್ಪಕವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವವು.

ಸ್ವತಂತ್ರ ನಿರ್ದೇಶಕರುಗಳಿಂದ ಘೋಷಣೆ :

30. ಕಂಪನಿಗಳ ಅಧಿನಿಯಮ 2013ರ ಪರಿಚ್ಛೇದ 149 (6) ರ ಅಡಿಯಲ್ಲಿ ನಿರ್ದಿಷ್ಟಪಡಿಸಲಾಗಿರುವಂತಹ ಸ್ವತಂತ್ರತೆಯ ಮಾನದಂಡಗಳನ್ನು ಪೂರೈಸಿರುವ ನಿಟ್ಟಿನಲ್ಲಿ ಸ್ವತಂತ್ರ ನಿರ್ದೇಶಕರುಗಳಿಂದ ಕಂಪನಿಯು ಕಂಪನಿಗಳ ಅಧಿನಿಯಮ 2013ರ ಪರಿಚ್ಛೇದ 149 (7)ರ ಅಡಿಯಲ್ಲಿ ಅಗತ್ಯ ಘೋಷಣಾ ಪತ್ರಗಳನ್ನು ಪಡೆದುಕೊಂಡಿರುವುದು.



ವಾರ್ಷಿಕ ಸಲ್ಲಿಕೆಯ ಪ್ರತಿ

31. ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದ 134 (3) (ಎ) ಅನುಸಾರ ವಾರ್ಷಿಕ ಸಲ್ಲಿಕೆಯ ಪ್ರತಿಯನ್ನು ನಿಗಮದ ಜಾಲತಾಣ vjnl.karnataka.gov.in ರಲ್ಲಿ ಪ್ರಕಟಿಸಲಾಗಿದೆ.

ಉದ್ಯೋಗಿಗಳ ವಿವರಗಳು:

32. ಕಂಪನಿಗಳ (ವ್ಯವಸ್ಥಾಪನಾ ಅಧಿಕಾರಿಗಳ ನೇಮಕಾತಿ ಮತ್ತು ಸಂಭಾವನೆ) ನಿಯಮಗಳು, 2014ರ ನಿಯಮಗಳು 5(2) ಮತ್ತು (3)ರ ಜೊತೆಯಲ್ಲಿ ಓದಲ್ಪಡುವ ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದಗಳು 197 ಮತ್ತು 134(3) ಅನುವುಗಳ ಅಗತ್ಯತೆಯಂತೆ ಬಹಿರಂಗಪಡಿಸಬೇಕಾಗಿರುವವುಗಳು - ಯಾವುದೂ ಇರುವುದಿಲ್ಲ.

ಸಾಲಗಳು, ಖಾತರಿಗಳು ಅಥವಾ ಹೂಡಿಕೆಗಳ ವಿವರಗಳು

33. ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದ 186ರ ಅಡಿಯಲ್ಲಿ ವ್ಯಾಪಿಸಿರುವಂತಹ ಸಾಲಗಳು, ಖಾತರಿಗಳು ಮತ್ತು ಹೂಡಿಕೆಗಳು - ಯಾವುದೂ ಇರುವುದಿಲ್ಲ.

ಸಂಬಂಧಿತ ತಂಡಗಳ ಜೊತೆಯಲ್ಲಿ ಮಾಡಿಕೊಳ್ಳಲಾಗಿರುವ ಗುತ್ತಿಗೆಗಳು ಅಥವಾ ವ್ಯವಸ್ಥೆಗಳ ವಿವರಗಳು

34. ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದ 188 (1) ರಲ್ಲಿ ಉಲ್ಲೇಖಿಸಲಾಗಿರುವಂತೆ ನಿರ್ದಿಷ್ಟ ನಮೂನೆ ಎಒಸಿ-2ರಲ್ಲಿನ ಸಂಬಂಧಿತ ತಂಡಗಳ ಜೊತೆಯಲ್ಲಿನ ಗುತ್ತಿಗೆಗಳು ಅಥವಾ ವ್ಯವಸ್ಥೆಗಳ ವಿವರಗಳು ಕಂಪನಿಗೆ ಅನ್ವಯಗೊಳ್ಳುವುದಿಲ್ಲ.

ಜಂಟಿ ಉದ್ಯಮ/ಸಹ-ಕಂಪನಿಗಳ ವಿವರಗಳು

35. ಕಂಪನಿಯು ಯಾವುದೇ ಜಂಟಿ-ಉದ್ಯಮ ಅಥವಾ ಸಹ-ಕಂಪನಿಗಳನ್ನು ಹೊಂದಿರುವುದಿಲ್ಲ. ಆದ್ದರಿಂದ, ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದ 129 ಉಪ-ಪರಿಚ್ಛೇದ (3)ರ ಅನುಸರಣೆಯಂತೆ ಈ ನಿಟ್ಟಿನಲ್ಲಿ ಬಹಿರಂಗಪಡಿಸಬೇಕಾದವುಗಳು ಯಾವುದೂ ಇರುವುದಿಲ್ಲ.

ಶಾಸನಬದ್ಧ ಲೆಕ್ಕಪರಿಶೋಧಕರು

36. ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರು ಮೆ. ವಿಜಯ್ ಪಂಚಪ್ಪ ಅಂಡ್ ಕಂಪನಿ, ಚಾರ್ಟೆಡ್ ಅಕೌಂಟೆಂಟ್‌ಗಳು, ಬೆಂಗಳೂರು, ಇವರನ್ನು 2022-23 ಹಾಗೂ 2023-24 ಹಣಕಾಸು ಸಾಲಿಗೆ ಕಂಪನಿಯ ಶಾಸನಬದ್ಧ ಲೆಕ್ಕಪರಿಶೋಧಕರುಗಳನ್ನಾಗಿ ನೇಮಕ ಮಾಡಿರುವರು.

ಕಾರ್ಯದರ್ಶಿಯ ಲೆಕ್ಕಪರಿಶೋಧಕರು

37. ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದ 204ರ ಹಾಗೂ ಕಂಪನಿಗಳ (ವ್ಯವಸ್ಥಾಪನಾ ಸಿಬ್ಬಂದಿಯ ನೇಮಕಾತಿ ಮತ್ತು ಸಂಭಾವನೆ) ನಿಯಮಗಳು, 2014ರ ಅನುವುಗಳ ಅನುಸರಣೆಯಂತೆ, ಕಂಪನಿಯು ಶ್ರೀ. ಕೆ.ಎನ್. ನಾಗೇಶ ರಾವ್, ಕಾರ್ಯನಿರತ ಕಂಪನಿ ಕಾರ್ಯದರ್ಶಿ, ಬೆಂಗಳೂರು ಇವರನ್ನು ಕಂಪನಿಯ ಕಾರ್ಯದರ್ಶಿಯ ಲೆಕ್ಕಪರಿಶೋಧಕರನ್ನಾಗಿ ನೇಮಕ ಮಾಡಿರುವುದು. ಕಾರ್ಯದರ್ಶಿಯ ಲೆಕ್ಕಪರಿಶೋಧನಾ ವರದಿಯನ್ನು ಅನುಬಂಧದಲ್ಲಿ ಲಗತ್ತಿಸಲಾಗಿರುವುದು.

ಆಂತರಿಕ ಲೆಕ್ಕಪರಿಶೋಧಕರು

38. 2022-23 ಹಣಕಾಸು ಸಾಲಿಗೆ ಮೆ. ಮಣಿಯನ್ ಅಂಡ್ ರಾವ್, ಚಾರ್ಟೆಡ್ ಅಕೌಂಟೆಂಟ್‌ಗಳು ಮತ್ತು ಮೆ.ದೊಡ್ಡಮಣಿ ಅಂಡ್ ಅಸೋಸಿಯೇಟ್ಸ್, ಚಾರ್ಟೆಡ್ ಅಕೌಂಟೆಂಟ್‌ಗಳು ಇವರನ್ನು ಆಂತರಿಕ ಲೆಕ್ಕಪರಿಶೋಧಕರನ್ನಾಗಿ ನೇಮಕ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಕಂಪನಿಯು ಕಾರ್ಯಾಚರಣೆಗಳ ಮೇಲಿನ ನಿಯಂತ್ರಣಗಳನ್ನು ಉತ್ತಮಗೊಳಿಸುವುದಕ್ಕಾಗಿ ಆಂತರಿಕ ಲೆಕ್ಕಪರಿಶೋಧಕರ ಸಲಹೆಗಳನ್ನು ಮತ್ತು ಶಿಫಾರಸುಗಳನ್ನು ಕಾರ್ಯಗತಗೊಳಿಸುವುದನ್ನು ಮುಂದುವರೆಸಿಕೊಂಡು ಹೋಗಿದೆ. ಆಂತರಿಕ ಲೆಕ್ಕಪರಿಶೋಧನಾ ವರದಿಗಳನ್ನು ವ್ಯವಸ್ಥಾಪನೆಯು ಚರ್ಚಿಸುವುದು ಹಾಗೂ ಆಂತರಿಕ ಲೆಕ್ಕಪರಿಶೋಧಕರು ಗಮನಿಸಿರುವ ಪ್ರಮುಖ ಅಂಶಗಳು ಯಾವುದಾದರೂ ಇದ್ದಲ್ಲಿ, ಅವುಗಳನ್ನು ನಿಯತಕಾಲಿಕವಾಗಿ ವರದಿ ಮಾಡುವುದು ಮತ್ತು ಲೆಕ್ಕಪರಿಶೋಧನಾ ಸಮಿತಿಯಲ್ಲಿಯೂ ಚರ್ಚಿಸಲಾಗುವುದು.

ಲೆಕ್ಕಪರಿಶೋಧನಾ ವರದಿಯಲ್ಲಿ ಗಮನಿಸಲಾಗಿರುವ ಅಂಶಗಳಿಗೆ ಉತ್ತರಗಳು

39. ಶಾಸನಬದ್ಧ ಲೆಕ್ಕಪರಿಶೋಧಕರು 2022-23 ಸಾಲಿನ ಲೆಕ್ಕಪತ್ರಗಳ ಮೇಲೆ ತಮ್ಮ ವರದಿಯಲ್ಲಿ ಹಾಕಿರುವ ಷರತ್ತುಗಳ/ಟೀಕೆ ಟಿಪ್ಪಣಿಗಳಿಗೆ ಲೆಕ್ಕಪರಿಶೋಧಕರು ತಮ್ಮ ವರದಿಯಲ್ಲಿ ಹಣಕಾಸು ತಃಖ್ತೆಗಳಿಗೆ ಅವಿಭಾಜ್ಯ ಭಾಗ ಎಂಬುದಾಗಿ ಉಲ್ಲೇಖಿಸಲ್ಪಟ್ಟಿರುವ ಸಂಬಂಧಿತ ಟಿಪ್ಪಣಿಗಳಲ್ಲಿ ಉತ್ತರಿಸಲಾಗಿದ್ದು ಅವು ಸ್ವಯಂ ವಿವರಣಾತ್ಮಕವಾಗಿರುತ್ತವೆ. ಆದಾಗ್ಯೂ, ಲೆಕ್ಕಪರಿಶೋಧನೆಯಲ್ಲಿ ಗಮನಿಸಲಾಗಿರುವ ಗಮನಾರ್ಹ ಅಂಶಗಳಿಗೆ ಸವಿವರ ಉತ್ತರಗಳನ್ನು ನಿರ್ದೇಶಕರುಗಳ ವರದಿಗೆ ಒಂದು ಅನುಬಂಧವನ್ನಾಗಿ (ಆಡ್‌ನಡ್‌ಮ್) ಒದಗಿಸಲಾಗಿದೆ.

40. ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದ 143 ಉಪ-ಪರಿಚ್ಛೇದ (12)ರ ಪ್ರಕಾರ ಲೆಕ್ಕಪರಿಶೋಧಕರು ವಂಚನೆಗಳಿಗೆ ಸಂಬಂಧಿಸಿದಂತೆ ಯಾವುದೇ ವರದಿಯನ್ನೂ ನೀಡಿರುವುದಿಲ್ಲ.



ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ ವರದಿ

41. ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದ 143 (6)(ಬಿ) ಅಡಿಯಲ್ಲಿ ಕಂಪನಿಯು 2022-23 ಸಾಲಿನ ಲೆಕ್ಕಪತ್ರಗಳ ಮೇಲೆ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ ವರದಿಯನ್ನು ಈ ವರದಿಗೆ ಅನುಬಂಧವಾಗಿ ಲಗತ್ತಿಸಲಾಗಿರುವುದು.

ಸಂಭಾವ್ಯ ಅಪಾಯಗಳ ನಿರ್ವಹಣಾ ಕಾರ್ಯನೀತಿ

42. ಕಂಪನಿಯು ಸಂಭಾವ್ಯ ಅಪಾಯಗಳ ನಿರ್ವಹಣಾ ಕಾರ್ಯನೀತಿಯನ್ನು ರೂಪಿಸಿರುವುದು. ಕಂಪನಿಯ ಅನುಮೋದಿತ ಸಂಭಾವ್ಯ ಅಪಾಯಗಳ ಕಾರ್ಯನೀತಿಯನ್ನು ಕಂಪನಿಯ ಜಾಲತಾಣ vjnl.karnataka.gov.in ರಲ್ಲಿ ಪ್ರಕಟಿಸಲಾಗಿದೆ.

ಕಣ್ಣಾವಲು ಕಾರ್ಯವಿಧಾನ

43. ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದ 177 (9) ಮತ್ತು (10)ರ ಅನುವುಗಳ ಅನುಸರಣೆಯಂತೆ, ನೈಜವಾದ ಸಮಸ್ಯೆಗಳನ್ನು ವರದಿ ಮಾಡುವ ಸಲುವಾಗಿ ನಿರ್ದೇಶಕರು ಮತ್ತು ಉದ್ಯೋಗಿಗಳಿಗಾಗಿ ಒಂದು ಕಣ್ಣಾವಲು ಕಾರ್ಯವಿಧಾನವನ್ನು ಸ್ಥಾಪಿಸಲಾಗಿದೆ. ಕಣ್ಣಾವಲು ಕಾರ್ಯವಿಧಾನ ವ್ಯವಸ್ಥೆ ಕಾರ್ಯನೀತಿಯನ್ನು ಕಂಪನಿಯ ಜಾಲತಾಣ vjnl.karnataka.gov.in ರಲ್ಲಿ upload ಮಾಡಲಾಗಿದೆ.

ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ:

44. ಕಂಪನಿಯು ಲಾಭ ಗಳಿಸುವ ಸಲುವಾಗಿ ಸ್ಥಾಪಿಸಲಾಗಿರುವ ಸಾಹಸೋದ್ಯಮ ಕಂಪನಿಯಾಗಿರುವುದಿಲ್ಲ. ಕಂಪನಿಯ ಪ್ರಮುಖ ಉದ್ದೇಶವು ಕರ್ನಾಟಕ ಸರ್ಕಾರದಿಂದ ಅದಕ್ಕೆ ವಹಿಸಲ್ಪಡುವ ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸುವುದಾಗಿರುತ್ತದೆ.

45. ಕಂಪನಿಯು, ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದ 135 (1) ರ ಅನುವುಗಳ ಅನುಸಾರ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಸಮಿತಿಯನ್ನು ರಚಿಸಿರುವುದು. ಕಂಪನಿಯು ಕಳೆದ ಮೂರು ವರ್ಷಗಳಲ್ಲಿ ಯಾವುದೇ ನಿವ್ವಳ ಲಾಭಗಳನ್ನು ಗಳಿಸಿರುವುದಿಲ್ಲವಾದ್ದರಿಂದ, ಕಂಪನಿಯು ಸಾಂಸ್ಥಿಕ ಸಾಮಾಜಿಕ

ಜವಾಬ್ದಾರಿಗಳ ಅಡಿಯಲ್ಲಿ ಯಾವುದೇ ವೆಚ್ಚಗಳನ್ನು ಭರಿಸಿರುವುದಿಲ್ಲ.

ಹಣಕಾಸಿಗೆ ಸಂಬಂಧಿತ ಸ್ಥಿತಿಗತಿಗಳ ಮೇಲೆ ಪ್ರಭಾವ ಭೀರಬಹುದಾದ ವಿಷಯಾಕ ಬದಲಾವಣೆಗಳು ಮತ್ತು ಬದ್ಧತೆಗಳು, ಯಾವುದಾದರೂ ಇದ್ದಲ್ಲಿ:

46. ಕಂಪನಿಯ ಹಣಕಾಸು ತ:ಖ್ತೆಗಳು ಸಂಬಂಧಿಸಿರುವ ಸಾಲಿನ ಅಂತ್ಯದ ದಿನಾಂಕ ಹಾಗೂ ಈ ವರದಿಯನ್ನು ಸಲ್ಲಿಸುತ್ತಿರುವ ದಿನಾಂಕಗಳ ನಡುವೆ ಕಂಪನಿಯ ಹಣಕಾಸು ತ:ಖ್ತೆಗಳ ಮೇಲೆ ಪ್ರಭಾವ ಭೀರುವಂತಹ ಯಾವುದೇ ವಿಷಯಾಕ ಬದಲಾವಣೆಗಳು ಮತ್ತು ಬದ್ಧತೆಗಳು ಇರುವುದಿಲ್ಲ.

ಕಂಪನಿಯು ತನ್ನ ವ್ಯವಹಾರಗಳನ್ನು ನಡೆಸಿಕೊಂಡು ಹೋಗುತ್ತಿರುವ ಒಂದು ಕಂಪನಿಯಾಗಿ ತನ್ನ ಸ್ಥಾನಮಾನದ ಮೇಲೆ ಹಾಗೂ ಕಂಪನಿಯ ಕಾರ್ಯಾಚರಣೆಗಳ ಮೇಲೆ ಭವಿಷ್ಯತ್ತಿನಲ್ಲಿ ಪ್ರಭಾವ ಭೀರುವ ರೀತಿಯಲ್ಲಿ ನಿಯಂತ್ರಕರುಗಳು ಅಥವಾ ನ್ಯಾಯಾಲಯಗಳು ಜಾರಿಗೊಳಿಸಿರುವ ಗಮನಾರ್ಹ ಹಾಗೂ ವಿಷಯಾಕ ಆದೇಶಗಳ ವಿವರಗಳು:

47. ಕಂಪನಿಯು ತನ್ನ ವ್ಯವಹಾರಗಳನ್ನು ನಡೆಸಿಕೊಂಡು ಹೋಗುತ್ತಿರುವ ಕಂಪನಿಯಾಗಿ ತನ್ನ ಸ್ಥಾನಮಾನದ ಮೇಲೆ ಹಾಗೂ ಕಂಪನಿಯ ಕಾರ್ಯಾಚರಣೆಗಳ ಮೇಲೆ ಭವಿಷ್ಯತ್ತಿನಲ್ಲಿ ಪ್ರಭಾವ ಭೀರುವ ರೀತಿಯಲ್ಲಿ ನ್ಯಾಯಾಲಯಗಳು/ನಿಯಂತ್ರಕರುಗಳು ಅಥವಾ ನ್ಯಾಯಕ ಪ್ರಾಧಿಕಾರಗಳು ಜಾರಿಗೊಳಿಸಿರುವಂತಹ ಗಮನಾರ್ಹ ವಿಷಯಾಕ ಆದೇಶಗಳು ಇರುವುದಿಲ್ಲ.

ಹಣಕಾಸು ತ:ಖ್ತೆಗಳಿಗೆ ಸಂಬಂಧಿಸಿದಂತೆ ಆಂತರಿಕ ಹಣಕಾಸು ನಿಯಂತ್ರಣಗಳ ಸಮರ್ಪಕತೆಗೆ ಸಂಬಂಧಿಸಿದಂತೆ ವಿವರಗಳು:

48. ಕಂಪನಿಯು ತನ್ನ ವ್ಯವಹಾರಗಳ ಸ್ವರೂಪಕ್ಕೆ ತಕ್ಕಂತೆ ಹಾಗೂ ಅದರ ಕಾರ್ಯಾಚರಣೆಗಳ ಸಂಕೀರ್ಣತೆ/ಜಟಿಲತೆಗೆ ತಕ್ಕಂತೆ ಸಮರ್ಪಕ ಆಂತರಿಕ ನಿಯಂತ್ರಣ ವ್ಯವಸ್ಥೆಯನ್ನು ನಿರ್ವಹಿಸಿರುವುದು. ಲೆಕ್ಕಪರಿಶೋಧನಾ ಸಮಿತಿಯು ಕಂಪನಿಯ ಆಂತರಿಕ ನಿಯಂತ್ರಣ ಮತ್ತು ಮೇಲ್ವಿಚಾರಣೆಗಳ ಸಮರ್ಪಕತೆ ಮತ್ತು ಪರಿಣಾಮಕಾರಿತ್ವವನ್ನು ಸಮೀಕ್ಷಿಸುವುದು ಮತ್ತು ಲೆಕ್ಕಪರಿಶೋಧನಾ ಶಿಫಾರಸ್ಸುಗಳನ್ನು ಕಾರ್ಯಗತಗೊಳಿಸುವುದನ್ನು ಮೇಲ್ವಿಚಾರಣೆ ಮಾಡುವುದು.



ಇಂಧನದ ಉಳಿತಾಯ, ಸಂಶೋಧನೆ ಮತ್ತು ಅಭಿವೃದ್ಧಿ, ತಂತ್ರಜ್ಞಾನದ ಸೇರ್ಪಡೆ, ವಿದೇಶಿ ವಿನಿಮಯ ಗಳಿಕೆಗಳು ಮತ್ತು ವೆಚ್ಚಗಳು:

49. ಕಂಪನಿಯು ತಯಾರಿಕಾ ಚಟುವಟಿಕೆಗಳಲ್ಲಿ ತೊಡಗಿರುವುದಿಲ್ಲ ಮತ್ತು ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ತೊಡಗಿಕೊಂಡಿರುವುದು. ಆದ್ದರಿಂದ, ಕಂಪನಿಯು ಈ ಶೀರ್ಷಿಕೆಗಳ ಅಡಿಯಲ್ಲಿ ಒದಗಿಸುವ ಸಲುವಾಗಿ ಯಾವುದೇ ಮಾಹಿತಿಯನ್ನೂ ಹೊಂದಿರುವುದಿಲ್ಲ. ಕಂಪನಿಯು ಯಾವುದೇ ವಿದೇಶಿ ವಿನಿಮಯ ಗಳಿಕೆಗಳನ್ನು ಪಡೆದಿರುವುದಿಲ್ಲ ಮತ್ತು ವಿದೇಶಿ ವಿನಿಮಯಗಳಲ್ಲಿ ಯಾವುದೇ ವೆಚ್ಚಗಳನ್ನು ಭರಿಸಿರುವುದಿಲ್ಲ.

ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಅಧಿನಿಯಮ, 2013

50. ಕಂಪನಿಯು ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಯುವಿಕೆ (ತಡೆಯುವಿಕೆ, ಪ್ರತಿಬಂಧಕ ಹಾಗೂ ಅನ್ಯಾಯದ ಸರಿಪಡಿಸುವಿಕೆ/ನಿವಾರಣೆ) ಅಧಿನಿಯಮ, 2013ರ ಅಡಿಯಲ್ಲಿನ ಅಗತ್ಯತೆಯಂತೆ ಲೈಂಗಿಕ ಕಿರುಕುಳ ವಿರೋಧಿ ಕಾರ್ಯನೀತಿಯನ್ನು ಹೊಂದಿರುವುದು. ಲೈಂಗಿಕ ಕಿರುಕುಳಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಬಹುದಾದ ದೂರುಗಳ ಮೇಲೆ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ಆಂತರಿಕ ದೂರುಗಳ ಸಮಿತಿಯನ್ನು ಸ್ಥಾಪಿಸಲಾಗಿರುವುದು.

ಸಾಮಾನ್ಯ

51. ನಿಮ್ಮ ನಿರ್ದೇಶಕರುಗಳು ಈ ಕೆಳಗಿನಂತೆ ತಿಳಿಸುತ್ತಿರುವರು:
ಎ. ಪ್ರಸಕ್ತ ಸಾಲಿನಲ್ಲಿ ಕಂಪನಿಯು ಪ್ರತಿಯೊಂದು ಷೇರಿಗೂ ರೂ.1,000/-ದಂತೆ 7,21,72,835 ಈಕ್ವಿಟಿ ಷೇರುಗಳನ್ನು ಹಂಚಿಕೆ ಮಾಡಿರುವುದು. ಈ ಬಂಡವಾಳ ಹಂಚಿಕೆಯನ್ನು

ಹೊರತುಪಡಿಸಿದಂತೆ, ಯಾವುದೇ ಷೇರುಗಳು ಅಥವಾ ಡಿಬೆಂಚರುಗಳು ಅಥವಾ ಸ್ಟೇಟ್ ಈಕ್ವಿಟಿಗಳನ್ನು ಸಾರ್ವಜನಿಕವಾಗಿ ಹಂಚಿಕೆ ಮಾಡಿರುವುದಿಲ್ಲ.

- ಬಿ. ಮಾರಾಟ ಮಾಡಲಾಗಿದ್ದ ಭದ್ರತೆಗಳು/ಷೇರುಗಳನ್ನು ಹಿಂದಕ್ಕೆ ಖರೀದಿಸಿರುವಂತಹ ದೃಷ್ಟಾಂತಗಳು ಇರುವುದಿಲ್ಲ.
- ಸಿ. ಮತ ಚಲಾಯಿಸುವುದು, ಷೇರು ಲಾಭಾಂಶ ಅಥವಾ ಅನ್ಯಥಾ ರೀತಿಯಲ್ಲಿ ಹಕ್ಕುಗಳು ವ್ಯತ್ಯಯಗೊಳ್ಳುವುದರೊಂದಿಗೆ ಯಾವುದೇ ಈಕ್ವಿಟಿ ಷೇರುಗಳನ್ನೂ ನೀಡಲಾಗಿರುವುದಿಲ್ಲ.
- ಡಿ. ಕಂಪನಿಗಳ ಅಧಿನಿಯಮ, 2013ರ ಅಧ್ಯಾಯ V ರ ಅಡಿಯಲ್ಲಿ ವ್ಯಾಪಿಸುವಂತಹ ಯಾವುದೇ ಠೇವಣಿಗಳೂ ಇರುವುದಿಲ್ಲ.
- ಇ. ತನ್ನದೇ ಸ್ವಂತ ಷೇರುಗಳನ್ನು ಉದ್ಯೋಗಿಗಳ ಲಾಭಕ್ಕಾಗಿ ಉದ್ಯೋಗಿಗಳು ಅಥವಾ ಟ್ರಸ್ಟಿಗಳು ಖರೀದಿಸುವ ಸಲುವಾಗಿ ಕಂಪನಿಯು ಯಾವುದೇ ಹಣಕಾಸನ್ನೂ ಒದಗಿಸಿರುವುದಿಲ್ಲ.

ಕೃತಜ್ಞತೆಗಳು

52. ಯೋಜನೆಗಳನ್ನು ತ್ವರಿತಗತಿಯಲ್ಲಿ ಕಾರ್ಯಗತಗೊಳಿಸುವಲ್ಲಿ ಎಲ್ಲಾ ಹಂತಗಳಲ್ಲಿಯೂ ಅಧಿಕಾರಿಗಳು ಮತ್ತು ಸಿಬ್ಬಂದಿಯು ತಮ್ಮ ಸೇವೆಗಳ ಮೂಲಕ ನೀಡಿದ ಕಾಣಿಕೆ ಮತ್ತು ಮಾಡಿದ ಪ್ರಾಮಾಣಿಕ ಪ್ರಯತ್ನಗಳಿಗಾಗಿ ನಿಮ್ಮ ನಿರ್ದೇಶಕರುಗಳು ಈ ಮೂಲಕ ತಮ್ಮ ಅತೀವ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿರುವರು. ಕಂಪನಿಗೆ ಅವಿರತ ಸಹಕಾರ ಮತ್ತು ಬೆಂಬಲಗಳನ್ನು ನೀಡುತ್ತಿರುವ ಭಾರತ ಸರ್ಕಾರ, ಕರ್ನಾಟಕ ಸರ್ಕಾರ ಮತ್ತು ಭಾರತೀಯ ಸ್ಟೇಟ್ ಬ್ಯಾಂಕು ಹಾಗೂ ಅವಧಿ ಸಾಲಗಳನ್ನು ನೀಡಿರುವ ಬ್ಯಾಂಕುಗಳಿಗೆ, ಅವರುಗಳ ಅವಿರತ ಸಹಕಾರ ಮತ್ತು ಬೆಂಬಲಗಳಿಗಾಗಿ ನಿಮ್ಮ ನಿರ್ದೇಶಕರುಗಳು ಈ ಮೂಲಕ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತಿರುವರು.

ಮಂಡಳಿಗಾಗಿ ಮತ್ತು ಮಂಡಳಿಯ ಪರವಾಗಿ

ಸಹಿ/-

ಶ್ರೀ ಸಿದ್ದರಾಮಯ್ಯ
ಅಧ್ಯಕ್ಷರು

ಸ್ಥಳ: ಬೆಂಗಳೂರು
ದಿನಾಂಕ: 30.10.2023



ನಿರ್ದೇಶಕರುಗಳ ಮಂಡಳಿಯ ಅನುಬಂಧ

I. 2022-23 ಹಣಕಾಸು ಸಾಲಿಗೆ ಕಾರ್ಯದರ್ಶಿಯ ಲೆಕ್ಕಪರಿಶೋಧಕರ ವರದಿಯಲ್ಲಿನ ಷರತ್ತುಬದ್ಧ ಅಭಿಪ್ರಾಯಗಳಿಗೆ ಉತ್ತರಗಳು :

ಕ್ರಮ ಸಂಖ್ಯೆ	ಕಂಡಿಕೆ ಸಂಖ್ಯೆ	ಲೆಕ್ಕಪರಿಶೋಧಕರ ವರದಿಯಲ್ಲಿನ ಷರತ್ತುಬದ್ಧ ಅಭಿಪ್ರಾಯಗಳು	ಉತ್ತರಗಳು
1	8.1	ಕಂಪನಿಗಳ ಅಧಿನಿಯಮ 2013ರ ಷೆಡ್ಯೂಲು IVರ ಜೊತೆಯಲ್ಲಿ ಓದಲ್ಪಡುವಂತಹ ಪರಿಚ್ಛೇದ 149(8)ರ ಅಡಿಯಲ್ಲಿನ ಅಗತ್ಯತೆಯಂತೆ 2022-23 ಹಣಕಾಸು ಸಾಲಿನಲ್ಲಿ ಸ್ವತಂತ್ರ ನಿರ್ದೇಶಕರುಗಳ ಕಡೆಯ ಪಕ್ಷ ಒಂದು ಸಭೆಯನ್ನು ಕಂಪನಿಯು ನಡೆಸಿರುವುದಿಲ್ಲ.	ಕಂಪನಿಯು ಪಟ್ಟಿಯಲ್ಲಿಲ್ಲದ ಹಾಗೂ ಕರ್ನಾಟಕ ಸರ್ಕಾರದ ಸಂಪೂರ್ಣ ಸ್ವಾಮ್ಯದಲ್ಲಿರುವ ಕಂಪನಿಯಾಗಿರುತ್ತದೆ. ನಿರ್ದೇಶಕರುಗಳ ಮಂಡಳಿಯ ಸಭೆಯನ್ನು ಸರ್ಕಾರದ ನಿರ್ದೇಶನಗಳ ಅನುಸಾರ ಕರೆಯಲಾಗುವುದು.
2	8.2	ಕಂಪನಿಯು ಕರ್ನಾಟಕದ ಉದ್ದಗಲಕ್ಕೂ ಇರುವಂತಹ ತನ್ನ ವಿವಿಧ ಕಾಮಗಾರಿ ಸ್ಥಳಗಳು ಮತ್ತು ಕಚೇರಿಗಳಲ್ಲಿ ನೀರಾವರಿ ಮತ್ತು ನಿರ್ಮಾಣ ಯೋಜನೆಗಳನ್ನು ಪೂರ್ಣಗೊಳಿಸುವ ಸಲುವಾಗಿ ಅನೇಕ ಸಂಖ್ಯೆಯ ಗುತ್ತಿಗೆದಾರರುಗಳನ್ನು ನೇಮಕ ಮಾಡಿಕೊಂಡಿರುವುದು. ಗುತ್ತಿಗೆದಾರರುಗಳು ನಿರ್ಮಾಣ, ಸಿವಿಲ್ ಹಾಗೂ ಇತರೆ ಕೂಲಿ ಕಾಮಗಾರಿಗಳ ಗುತ್ತಿಗೆಗಳನ್ನು ಕಾರ್ಯಗತಗೊಳಿಸುವ ಸಲುವಾಗಿ ಉದ್ಯೋಗಿಗಳನ್ನು/ಕೆಲಸಗಾರರನ್ನು ತಮ್ಮ ವೇತನಪಟ್ಟಿಯಲ್ಲಿ ನೇಮಕ ಮಾಡಿಕೊಳ್ಳುವರು. ಕಂಪನಿಯು ಓರ್ವ ಪ್ರಧಾನ ಉದ್ಯೋಗದಾತ ಕಂಪನಿಯಾಗಿ ಗುತ್ತಿಗೆ ಕೂಲಿ (ನಿಯಂತ್ರಣ ಮತ್ತು ನಿರ್ಮೂಲನೆ) ಅಧಿನಿಯಮ, 1970 ಹಾಗೂ ಅದಕ್ಕೆ ಅನುಗುಣವಾದಂತಹ ಕರ್ನಾಟಕ ನಿಯಮಗಳು, 1974ರ ಅನುವುಗಳನ್ನು ಅದರಲ್ಲೂ ವಿಶೇಷವಾಗಿ ತನ್ನ ನಿರ್ಮಾಣ ಯೋಜನೆಗಳು, ಕಾಮಗಾರಿ ನಿವೇಶನಗಳು ಹಾಗೂ ಅಣೆಕಟ್ಟೆಗಳಿಗೆ ಸಂಬಂಧಿಸಿದಂತೆ ಅನುಸರಿಸಿರುವುದಿಲ್ಲ.	ಗುತ್ತಿಗೆ ಕೂಲಿ (ನಿಯಂತ್ರಣ ಮತ್ತು ನಿರ್ಮೂಲನೆ) ಅಧಿನಿಯಮ, 1970 ಹಾಗೂ ಅದಕ್ಕೆ ಅನುಗುಣವಾದಂತಹ ಕರ್ನಾಟಕ ನಿಯಮಗಳು, 1974ರ ಅನುವುಗಳನ್ನು ಎಲ್ಲೆಲ್ಲಿ ಅನ್ವಯಗೊಳ್ಳುವವೋ ಅಂತಹ ಕಡೆಗಳಲ್ಲಿ ಅನುಸರಿಸುವಂತೆ ಯೋಜನೆಗಳ ಎಲ್ಲಾ ವಿಭಾಗೀಯ ಮುಖ್ಯಸ್ಥರುಗಳಿಗೆ ನಿರ್ದೇಶಿಸುವ ಸಲುವಾಗಿ ಕ್ರಮವನ್ನು ಕೈಗೊಳ್ಳಲಾಗಿರುವುದು.

ಸ್ಥಳ: ಬೆಂಗಳೂರು

ದಿನಾಂಕ: 30.10.2023

ಮಂಡಳಿಗಾಗಿ ಮತ್ತು ಮಂಡಳಿಯ ಪರವಾಗಿ,

ಸಹಿ/-

ಶ್ರೀ ಸಿದ್ದರಾಮಯ್ಯ
ಅಧ್ಯಕ್ಷರು



II. 2022-23 ಹಣಕಾಸು ಸಾಲಿಗೆ ಶಾಸನಬದ್ಧ ಲೆಕ್ಕಪರಿಶೋಧಕರುಗಳ ವರದಿಯಲ್ಲಿ ಗಮನಿಸಲಾಗಿರುವ ಅಂಶಗಳಿಗೆ ಉತ್ತರಗಳು

ಕ್ರಮ ಸಂಖ್ಯೆ	ಕಂಡಿಕೆ ಸಂಖ್ಯೆ	ಲೆಕ್ಕಪರಿಶೋಧಕರ ಅಭಿಪ್ರಾಯಗಳು	ವರದಿಯಲ್ಲಿನ ಷರತ್ತುಬದ್ಧ ಉತ್ತರಗಳು
1	i	<p>ಟಿಪ್ಪಣಿ ಸಂಖ್ಯೆ 23 - ಇತರೆ ವೆಚ್ಚಗಳು - ಆಸ್ತಿಗಳ ನಿರ್ವಹಣಾ ವೆಚ್ಚಗಳು ಒಂದು ನಿರ್ದಿಷ್ಟ ಪ್ರದೇಶಗಳಲ್ಲಿ ವಿಶೇಷ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಬ್ಯಾರೇಜುಗಳ ನಿರ್ಮಾಣದ ಮೇಲೆ ಭರಿಸಲಾದ ವೆಚ್ಚಗಳು ಬಂಡವಾಳ ಸ್ವರೂಪದ್ದಾಗಿರುತ್ತವೆ. ಬಂಡವಾಳ ವೆಚ್ಚಗಳನ್ನು ವರಮಾನ ವೆಚ್ಚಗಳೆಂಬುದಾಗಿ ಪರಿಗಣಿಸುವುದು ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮೂಲ ತತ್ವಗಳಿಂದ ಮಾರ್ಗಾಂತರಣ ಮಾಡಿದಂತಾಗುತ್ತದೆ. ತತ್ಪರಿಣಾಮವಾಗಿ, ನಷ್ಟಗಳನ್ನು ರೂ.7,977.93 ಲಕ್ಷ ಮೊತ್ತದಷ್ಟು ಅಧಿಕ ಪ್ರಮಾಣದಲ್ಲಿ ತಿಳಿಸಲಾಗಿರುವುದು.</p>	<p>ಕಂಪನಿಯು ಈ ಕ್ಷಿತಿ ಹಣಕಾಸಿನ ಕೆಲವು ಮೊತ್ತಗಳನ್ನು ಸ್ವೀಕರಿಸುವುದು, ಅದನ್ನು ವಿಶೇಷ ಅಭಿವೃದ್ಧಿ ಯೋಜನೆಯ (ಡಾ. ನಂಜುಂಡಪ್ಪ ಪ್ಯಾಕೇಜು) ಮೇಲೆ ಭರಿಸುವುದು ಕಡ್ಡಾಯವಾಗಿರುತ್ತದೆ. ಮೇಲೆ ತಿಳಿಸಲಾದಂತಹ ಶೀರ್ಷಿಕೆಯ ಅಡಿಯಲ್ಲಿನ ಕಾಮಗಾರಿಗಳನ್ನು ಕರ್ನಾಟಕ ಸರ್ಕಾರದ ಯೋಜನಾ ಇಲಾಖೆಯು ಅನುಮೋದಿಸುವಂತಹ ವಿಜನಿನಿದ ಯೋಜನೆಗಳ ವ್ಯಾಪ್ತಿಯ ಅಡಿಯಲ್ಲಿ ಬರುವಂತಹ ರಾಜ್ಯದ ಹಿಂದುಳಿದಿರುವ ಪ್ರದೇಶಗಳಲ್ಲಿ ಗುರುತಿಸಲಾಗುವುದು ಹಾಗೂ ಕಾರ್ಯಗತಗೊಳಿಸಲಾಗುವುದು.</p> <p>ಈ ಯೋಜನಾ ಶೀರ್ಷಿಕೆಯ ಅಡಿಯಲ್ಲಿನ ಕಾಮಗಾರಿಗಳು ಪ್ರಮುಖವಾಗಿ ನದಿಗಳಿಗೆ ಅಡ್ಡಗಟ್ಟಿಗಳು (ಬ್ಯಾರೇಜುಗಳು) ಹಾಗೂ ರಸ್ತೆಗಳ ನಿರ್ಮಾಣವನ್ನು ಒಳಗೊಂಡಿರುತ್ತದೆ. ಈ ಕಾಮಗಾರಿಗಳು ಸಾಮಾನ್ಯವಾಗಿ ಬಂಡವಾಳ ಸ್ವರೂಪದ್ದಾಗಿರುತ್ತವೆ ಹಾಗೂ ಕೆಲವು ಕಾಮಗಾರಿಗಳು ರಸ್ತೆಗಳ ಅಭಿವೃದ್ಧಿ, ಪ್ರಸಕ್ತ ಇರುವಂತಹ ಅಡ್ಡಗಟ್ಟಿಗಳಿಗೆ ರಿಪೇರಿಗಳು, ಇತ್ಯಾದಿ ವರಮಾನ ವೆಚ್ಚಗಳ ಸ್ವರೂಪದಲ್ಲಿರುತ್ತವೆ.</p> <p>ಈ ಕಾಮಗಾರಿಗಳ ಮೇಲೆ ಭರಿಸಲಾದಂತಹ ವೆಚ್ಚಗಳು ವಿಜನಿನಿದ ಆಸ್ತಿಗಳ ಮೂಲದ ಒಂದು ಭಾಗವಾಗಿರುವುದಿಲ್ಲ. ಆದ್ದರಿಂದ ವಿಜನಿನಿವು ಅವುಗಳನ್ನು ಲಾಭ ಮತ್ತು ನಷ್ಟ ತಃಖ್ತೆಯಲ್ಲಿ ಖರ್ಚಿಗೆ ಹಾಕುವುದು.</p> <p>ಕಂಪನಿಯು ಈ ಪ್ರಕರಣದ ವಾಸ್ತವಾಂಶಗಳನ್ನು ಹೊರತರುವ ಸಲುವಾಗಿ ಭಾರತೀಯ ಚಾರ್ಟೆಡ್ ಅಕೌಂಟೆಂಟ್‌ಗಳ ಸಂಸ್ಥೆಯ ತಜ್ಞರ ಅಭಿಪ್ರಾಯವನ್ನು ಕೋರುವ ಉದ್ದೇಶವನ್ನು ಹೊಂದಿರುವುದು.</p> <p>ಭಾರತೀಯ ಚಾರ್ಟೆಡ್ ಅಕೌಂಟೆಂಟ್‌ಗಳ ಸಂಸ್ಥೆಯ ತಜ್ಞರ ಅಭಿಪ್ರಾಯವನ್ನು ಪಡೆದನಂತರ ಸೂಕ್ತವಾದಂತಹ ಹೊಂದಾಣಿಕೆಯನ್ನು ಕಂಪನಿಯು ಹಣಕಾಸು ತಃಖ್ತೆಯಲ್ಲಿ ಮಾಡಲಾಗುವುದು.</p>



2	ii	<p>ಬ್ಯಾಂಕುಗಳಲ್ಲಿ ತಾತ್ಕಾಲಿಕವಾಗಿ ಹೂಡಿಕೆ ಮಾಡಲಾಗಿರುವ ಮಿಗುತಾಯದ ಹಣಕಾಸಿನ ಮೇಲೆ ಗಳಿಸಲಾಗುವ ಬಡ್ಡಿಯನ್ನು 27.08.2019 ದಿನಾಂಕದ ಸರ್ಕಾರಿ ಆದೇಶದ ಅನುಸಾರ ಸರ್ಕಾರಕ್ಕೆ ಮರುಪಾವತಿಸಬೇಕಿದ್ದಿತು. ಅಂತಹ ಬಡ್ಡಿಯನ್ನು ವರಮಾನ ಎಂಬುದಾಗಿ ಪರಿಗಣಿಸುವ ಸಲುವಾಗಿ ಕಂಪನಿಯು ಯಾವುದೇ ಕಾರ್ಯನೀತಿಯನ್ನು ರೂಪಿಸಿರಲಿಲ್ಲ ಅಥವಾ ಮೇಲೆ ತಿಳಿಸಲಾದಂತಹ ಸುತ್ತೋಲೆಯಿಂದ ವಿನಾಯಿತಿ ಪಡೆಯುವ ಸಲುವಾಗಿ ಹಣಕಾಸು ಇಲಾಖೆಯಿಂದ ಯಾವುದೇ ಅನುಮತಿಯನ್ನು ಪಡೆದುಕೊಂಡಿರಲಿಲ್ಲ, ಇದು ಸರ್ಕಾರದ ಮಾರ್ಗಸೂಚಿಗಳ ಉಲ್ಲಂಘನೆಯಾಗಿದ್ದಿತು. ಮುಂದುವರೆದು, ಕಂಪನಿಯು ಪ್ರಸಕ್ತ/ಚಾಲ್ತಿ ಸಾಲಿಗೆ ಗಳಿಸಿದ ಅಂತಹ ಬಡ್ಡಿಯ ಮರುಪಾವತಿಗೆ ಯಾವುದೇ ಅನುವುಗಳನ್ನು ಮಾಡಿರಲಿಲ್ಲ, ತತ್ಪರಿಣಾಮವಾಗಿ ಆದಾಯವನ್ನು ರೂ. 4,766.66 ಲಕ್ಷದಷ್ಟು ಮತ್ತು ನಷ್ಟವನ್ನು ರೂ. 4,766.66 ಲಕ್ಷದಷ್ಟು ಕಡಿಮೆಗೊಳಿಸಲಾಗಿದೆ ಮತ್ತು ಹೊಣೆಗಾರಿಕೆಯು ರೂ. 4,766.66 ಲಕ್ಷಗಳ ಮಟ್ಟಿಗೆ ಕಡಿಮೆಯಾಗಿದೆ. ಇದಲ್ಲದೇ, ಕಂಪನಿಯು 2018-19 ರಿಂದ 2021-22 ರ ಅವಧಿಗೆ ಗಳಿಸಿದ ಬಡ್ಡಿಗೆ ಯಾವುದೇ ಹೊಣೆಗಾರಿಕೆಯನ್ನು ರಚಿಸಿಲ್ಲ. ಇದರ ಪರಿಣಾಮವಾಗಿ ರೂ. 9,406.80 ಲಕ್ಷಗಳ ನಷ್ಟವು ಕಡಿಮೆಯಾಗಿದೆ ಮತ್ತು ಹೊಣೆಗಾರಿಕೆಯು ರೂ. 9,406.80 ಲಕ್ಷಗಳು ಕಡಿಮೆಯಾಗಿದೆ.</p>	<p>27.08.2019 ದಿನಾಂಕದ ಸರ್ಕಾರಿ ಆದೇಶದ ಅನುಸಾರ ಕೈಗೆತ್ತಿಕೊಳ್ಳಲಾಗಿರುವ ಯೋಜನೆಗಳಿಗಾಗಿ ಸ್ವೀಕರಿಸಲಾಗಿರುವ ಅನುದಾನಗಳ ಪೈಕಿ ಮಾಡಲಾಗಿರುವ ಠೇವಣಿಗಳ ಮೇಲೆ ಗಳಿಸಲಾಗುವ ಬಡ್ಡಿಯನ್ನು ಸರ್ಕಾರಕ್ಕೆ ಮರುಪಾವತಿಸತಕ್ಕದ್ದು. ಕರ್ನಾಟಕ ಸರ್ಕಾರವು ರಾಜ್ಯದ ಎರಡು ಪ್ರಮುಖ ಮತ್ತು ಪ್ರತಿಷ್ಠಿತ ಯೋಜನೆಗಳನ್ನು ಅವೆಂದರೆ, ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆಗಳನ್ನು ಕಂಪನಿಗೆ ವಹಿಸಿಕೊಟ್ಟಿದ್ದು, ಅವು ನಿರ್ಮಾಣ/ಕಾರ್ಯಗತಗೊಳಿಸಿವಿಕೆ ಹಂತದಲ್ಲಿರುವವು / ಪ್ರಗತಿಯಲ್ಲಿರುವವು. ಮುಂದುವರೆದು, ಕರ್ನಾಟಕ ಸರ್ಕಾರವು ಕಡೂರು ಕೆರೆ ತುಂಬಿಸುವ ಯೋಜನೆಯನ್ನೂ ಸಹ ಕಾರ್ಯಗತಗೊಳಿಸುವ ಸಲುವಾಗಿ ಕಂಪನಿಗೆ ವಹಿಸಿಕೊಟ್ಟಿರುವುದು. ಪ್ರಸ್ತುತ, ಈ ಯೋಜನೆಗಳಿಂದ ವರಮಾನದ ಹರಿವು ಇರುವುದಿಲ್ಲ. ಮುಂದುವರೆದು, ಎರಡು ಪೂರ್ಣಗೊಂಡಿರುವ ಯೋಜನೆಗಳು, ಅವೆಂದರೆ ಗಾಯತ್ರಿ ಜಲಾಶಯ ಮತ್ತು ವಾಣಿ ವಿಲಾಸ ಸಾಗರ, ಇವು ಅತ್ಯಲ್ಪ ವರಮಾನವನ್ನು ಉತ್ಪಾದಿಸುತ್ತಿದ್ದು, ಅದು ಅವುಗಳ ನಿರ್ವಹಣೆ ಹಾಗೂ ಕಾರ್ಯಾಚರಣೆ ವೆಚ್ಚಗಳನ್ನು ಪೂರೈಸುವುದಕ್ಕೂ ಸಾಕಾಗುವುದಿಲ್ಲ. ಕಂಪನಿಯು ಪ್ರತೀ ವರ್ಷವೂ ಆಯವ್ಯಯ ಪೂರ್ವ ಅವಧಿಯಲ್ಲಿ ಸಂಬಳಗಳು, ಕಚೇರಿ ಆಡಳಿತ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಡೆಗೆ ತನ್ನ ಆಯವ್ಯದಲ್ಲಿ ಪ್ರತ್ಯೇಕ ಅನುವು ಮಾಡುವಂತೆ ಕರ್ನಾಟಕ ಸರ್ಕಾರವನ್ನು ಕೋರುತ್ತಿರುವುದು. ಈ ವೆಚ್ಚದ ಕಡೆಗೆ ಪ್ರತ್ಯೇಕ ಅನುವಿನ ಅನುಪಸ್ಥಿತಿಯಲ್ಲಿ, ಅಂತಹ ವೆಚ್ಚವನ್ನು ಬಡ್ಡಿ ವರಮಾನದಿಂದ ಭರಿಸಲಾಗುತ್ತಿರುವುದು ಹಾಗೂ ಉಳಿದ ವೆಚ್ಚಗಳು/ಮೊತ್ತವನ್ನು ಈ ಕ್ಷಿತಿ ಹಣಕಾಸಿನಿಂದ ಭರಿಸಲಾಗುತ್ತಿರುವುದು.</p>
---	----	--	---



			<p>ಮೇಲೆ ತಿಳಿಸಲಾಗಿರುವ ಸುತ್ತೋಲೆಗೆ ಪ್ರತಿಕ್ರಿಯೆಯಂತೆ ಕಂಪನಿಯು ಮೇಲೆ ತಿಳಿಸಲಾದ ಕಾರಣವನ್ನು ತಿಳಿಸುತ್ತಾ ಗಳಿಸಲಾಗಿರುವ ಬಡ್ಡಿಯನ್ನು ಮರುಪಾವತಿಸುವ ಸ್ಥಿತಿಯಲ್ಲಿ ತಾನು ಇರುವುದಿಲ್ಲ ಎಂಬುದಾಗಿ ಸರ್ಕಾರಕ್ಕೆ ಉತ್ತರಿಸಿರುವುದು. ಅಲ್ಲದೆಯೇ ಕಂಪನಿಯು ಕರ್ನಾಟಕ ಸರ್ಕಾರಕ್ಕೆ ಪ್ರತೀ ವರ್ಷವೂ ತನ್ನಲ್ಲಿ ಲಭ್ಯವಿರುವ ಆಂತರಿಕ ಸಂಪನ್ಮೂಲಗಳ ಬಗ್ಗೆ ವರದಿಯನ್ನು ಸಲ್ಲಿಸುತ್ತಿರುವುದಾದರೂ ಸರ್ಕಾರವು ಬಡ್ಡಿ ಮರುಪಾವತಿಗೆ ಒತ್ತಾಯಿಸಿರುವುದಿಲ್ಲ. ಅನುವುಗಳು / ಹೊಂದಾಣಿಕೆಗಳನ್ನು ಲೆಕ್ಕವನ್ನಿಡುವುದು ಬಡ್ಡಿ ಗಳಿಕೆಯನ್ನು ಉಳಿಸಿಕೊಳ್ಳುವ ಸಲುವಾಗಿ ಸಲ್ಲಿಸಲಾಗಿರುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಸರ್ಕಾರದ ನಿರ್ದೇಶನಗಳನ್ನು ಅವಲಂಬಿಸಿರುತ್ತದೆ.</p>
3	iii	<p>ಪ್ರತ್ಯೇಕಗೊಳ್ಳುವಿಕೆ ಯೋಜನೆ ಅಡಿಯಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ಸ್ವೀಕರಿಸಿರುವ ಆಸ್ತಿಗಳು ಸಮನ್ವಯಗೊಳಿಸುವಿಕೆಯ ಷರತ್ತಿಗೆ ಒಳಪಟ್ಟಿರುತ್ತವೆ. ಸಮರ್ಪಕವಾದಂತಹ ಹಾಗೂ ಸೂಕ್ತವಾದಂತಹ ಸಾಕ್ಷಾಧಾರಗಳ ಅನುಪಸ್ಥಿತಿಯಲ್ಲಿ, ಇದರ ಪ್ರಭಾವದ ಬಗ್ಗೆ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ನಮಗೆ ಸಾಧ್ಯವಾಗಲಿಲ್ಲ.</p>	<p>ವಿಜನಿನಿಯು ಭಾರತ ಸರ್ಕಾರದ ಸಾಂಸ್ಥಿಕ ವ್ಯವಹಾರಗಳ ಮಂತ್ರಾಲಯವು ತನ್ನ 08.05.2020ರ ಆದೇಶದ ಮೂಲಕ ಅನುಮೋದಿಸಿರುವ ವ್ಯವಸ್ಥೆಯ ಸಂಯೋಜನಾ ಯೋಜನೆ ಮೂಲಕ ಸ್ವೀಕರಿಸಲಾಗಿರುವಂತಹ ಆಸ್ತಿಗಳು ಮತ್ತು ಜವಾಬ್ದಾರಿಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿರುವುದು. ಯೋಜನೆಗಳನ್ನು ಅವುಗಳು ಯಾವ ಸ್ಥಿತಿಯಲ್ಲಿದ್ದವೋ ಅದೇ ಸ್ಥಿತಿಯಲ್ಲಿ ವಿಜನಿನಿಗೆ ವರ್ಗಾಯಿಸಲಾಗಿದ್ದಿತಾದ್ದರಿಂದ ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳು, ಗುತ್ತಿಗೆದಾರರುಗಳು ಕಾಮಗಾರಿಯ ಸಜ್ಜುಗೊಳ್ಳುವ ಸಲುವಾಗಿ ನಮಗಡ /ಮೊಬಿಲಿಸೇಷನ್ ಮುಂಗಡ, ಸರಬರಾಜುದಾರರುಗಳಿಗೆ ಮುಂಗಡ, ಗುತ್ತಿಗೆದಾರರ ಜವಾಬ್ದಾರಿಗಳು, ಇತ್ಯಾದಿಗಳಿಗೆ ಸಂಬಂಧಿಸಿದಂತೆ 01.01.2017ರಲ್ಲಿದ್ದಂತೆ ಆಸ್ತಿಗಳು ಮತ್ತು ಜವಾಬ್ದಾರಿಗಳನ್ನು ವಿಜನಿನಿದ ಲೆಕ್ಕಪತ್ರ ಪುಸ್ತಕಗಳೊಂದಿಗೆ ಪರಿಶೀಲಿಸಲಾಗಿದ್ದಿತು ಹಾಗೂ ವಿಜನಿನಿವು ಯೋಜನೆಗಳನ್ನು ಕರ್ನಾಟಕ ನೀರಾವರಿ ನಿಗಮ ನಿಯಮಿತವು ಮಾಡಿಕೊಂಡಿದ್ದಂತಹ ಗುತ್ತಿಗೆ ಬದ್ಧತೆಗಳ ಅನುಸಾರ ಕಾರ್ಯಗತಗೊಳಿಸುವುದನ್ನು ಮುಂದುವರೆಸಿಕೊಂಡು ಹೋಗಿರುವುದು.</p>



		<p>ಕನೀನಿನಿಂದ ಸ್ವೀಕರಿಸಲಾಗಿರುವ ರೂ.1059.67 ಲಕ್ಷ ಮೊತ್ತವು ಸಮನ್ವಯಗೊಳಿಸುವುದು ಬಾಕಿಯಿದ್ದಂತೆ ಆಸ್ತಿಗಳು ಮತ್ತು ಜವಾಬ್ದಾರಿಗಳ ಹೊಂದಾಣಿಕೆ ಲೆಕ್ಕದಲ್ಲಿ ಇರುವ ಶಿಲ್ಕನ್ನು ಪ್ರತಿನಿಧಿಸುತ್ತವೆ.</p> <p>ಕಂಡಿಕೆ 10 ರಲ್ಲಿ ಪ್ರಸ್ತುತ ಪಡಿಸಿರುವಂತೆ ಭದ್ರಾ ಮೇಲ್ದಂಡೆ ಯೋಜನೆ ಮತ್ತು ಎತ್ತಿನಹೊಳೆ ಯೋಜನೆಗಳಿಗೆ ಗುತ್ತಿಗೆ ಒಡಂಬಡಿಕೆಗಳನ್ನು 2007-08ರಿಂದ ಡಿಸೆಂಬರ್ 2016ರ ನಡುವಿನ ಅವಧಿಯಲ್ಲಿ ಮಾಡಿಕೊಳ್ಳಲಾಗಿರುವುದರಿಂದ, ಈ ಯೋಜನೆಗಳು ಆಸ್ತಿಗಳು ಮತ್ತು ಜವಾಬ್ದಾರಿಗಳನ್ನು ಕನೀನಿನಿಂದ ವಿಜನಿನಿಗೆ ವರ್ಗಾವಣೆ ಮಾಡಿದ ನಂತರವೂ ಪ್ರಗತಿಯಲ್ಲಿರುವವು. ಸಮನ್ವಯಗೊಳಿಸುವಿಕೆಯು ಪ್ರಗತಿಯಲ್ಲಿರುವುದು ಹಾಗೂ ಮುಂದಿನ ಸಾಲುಗಳಲ್ಲಿ ಹಣಕಾಸು ತಃಖ್ತೆಗಳಲ್ಲಿ ಸೂಕ್ತ ಹೊಂದಾಣಿಕೆಗಳನ್ನು ಮಾಡಲಾಗುವುದು.</p> <p>ಕನೀನಿನ ಹಾಗೂ ವಿಜನಿನಿ ಎರಡೂ ಕೂಡ ಒಂದೇ ಇಲಾಖೆಯ ಆಡಳಿತಾತ್ಮಕ ವ್ಯಾಪ್ತಿಯ ಅಡಿಯಲ್ಲಿ ಬರುತ್ತವೆ, ಆದ್ದರಿಂದ ಅದನ್ನು ಕನೀನಿನಿಂದ ಸಹಕಾರದೊಂದಿಗೆ ಹೊಂದಾಣಿಕೆ ಮಾಡಲು ಪ್ರಯತ್ನಗಳನ್ನು ಮಾಡಲಾಗುವುದು. ಮುಂದುವರೆದು, ಕರ್ನಾಟಕ ಸರ್ಕಾರವು ಎರಡೂ ನಿಗಮಗಳ ಮಾಲಿಕತ್ವವನ್ನು ಹೊಂದಿರುವುದು ಹಾಗೂ ಎರಡೂ ನಿಗಮಗಳು ಕರ್ನಾಟಕ ಸರ್ಕಾರದ ಅನುದಾನಗಳ ಮೇಲೆ ಸಂಪೂರ್ಣವಾಗಿ ಅವಲಂಬಿಸಿರುವವು. ಕರ್ನಾಟಕ ಸರ್ಕಾರವು ಯೋಜನೆಗಳ ಕಾರ್ಯಗತಗೊಳಿಸುವ ಸಲುವಾಗಿ ಎರಡೂ ಕಂಪನಿಗಳಿಗೆ ಈಕ್ವಿಟಿ ಹೂಡಿಕೆಯೊಂದಿಗೆ ಆಯವ್ಯಯ ಬೆಂಬಲವನ್ನು ಒದಗಿಸುವುದು. ಆದ್ದರಿಂದ ಆಸ್ತಿಗಳು ಮತ್ತು ಜವಾಬ್ದಾರಿಗಳ ಸಮನ್ವಯಗೊಳಿಸುವಿಕೆಯಿಂದ ಉದ್ಭವಿಸುವ ವಸೂಲಾತಿ ಅಥವಾ ಪಾವತಿಗಾಗಿ ಈಕ್ವಿಟಿಯನ್ನು ಕರ್ನಾಟಕ ಸರ್ಕಾರಕ್ಕೆ ಹೊಂದಾಣಿಕೆ ಮಾಡಲು ವಿಜನಿನಿಗೆ ಅವಕಾಶವಿರುವುದು.</p>
--	--	--



			<p>ಮುಂದುವರೆದು, ಕಂಪನಿಗಳನ್ನು ಪ್ರತ್ಯೇಕಗೊಳಿಸುವಿಕೆ ಯೋಜನೆಯ ಷರತ್ತು 11.2.4 ಈ ಕೆಳಗಿನಂತೆ ತಿಳಿಸಿರುವುದು.</p> <p>ಲೆಕ್ಕವನ್ನಿಡುವಿಕೆಗೆ ಸಂಬಂಧಿತ ಮಾನದಂಡಗಳನ್ನು ಅನುಸರಿಸಲು ಸೂಕ್ತವಾಗಿರುವುದಾಗಿ ಪರಿಗಣಿಸಿದಲ್ಲಿ, ಫಲಿತಾಂಶವನ್ನು ಪಡೆಯುವ ಕಂಪನಿಯು ಲೆಕ್ಕವನ್ನಿಡುವಿಕೆಯ ಪರಿಗಣನೆಗೆ ಸೂಕ್ತವಾದಂತಹ ಹೊಂದಾಣಿಕೆಗಳನ್ನು ಮಾಡಬಹುದು ಹಾಗೂ ಅದರ ಪರಿಣಾಮವನ್ನು ಫಲಿತಾಂಶವನ್ನು ಪಡೆಯುವ ಕಂಪನಿಯ ನಿರ್ದೇಶಕರುಗಳ ಮಂಡಳಿಯು ನಿರ್ಧಾರಣೆ ಮಾಡುವ ರೀತಿಯಲ್ಲಿ ಹೊಂದಾಣಿಕೆ ಮಾಡಬಹುದು.</p> <p>ಮೇಲಿನ ಷರತ್ತನ್ನು ದೃಷ್ಟಿಯಲ್ಲಿಟ್ಟುಕೊಂಡು, ಫಲಿತಾಂಶವನ್ನು ಪಡೆಯುವ ಕಂಪನಿ ವಿಜನಿನಿಯು ಸಮನ್ವಯಗೊಳಿಸಿದ ನಂತರ ಸೂಕ್ತ ಹೊಂದಾಣಿಕೆಗಳನ್ನು ಮಾಡಬಹುದು.</p>
4	IV	<p>ಕಂಪನಿಯು ಖನಿಜ ರವಾನೆ ಪರವಾನಿಗೆಯ ಅನುಪಸ್ಥಿತಿಯಲ್ಲಿ ರಾಜಧನದ ಮೇಲೆ ಜಿಲ್ಲಾ ಖನಿಜಗಳ ನಿಧಿಗಾಗಿ ಅನುವು ಮಾಡಿರಲಿಲ್ಲ. ಸಮರ್ಪಕವಾದಂತಹ ಹಾಗೂ ಸೂಕ್ತವಾದಂತಹ ಸಾಕ್ಷಾಧಾರಗಳ ಅನುಪಸ್ಥಿತಿಯಲ್ಲಿ, ಇದರ ಪ್ರಭಾವದ ಬಗ್ಗೆ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ನಮಗೆ ಸಾಧ್ಯವಾಗಲಿಲ್ಲ.</p>	<p>ಕಂಪನಿಯು ಗುತ್ತಿಗೆದಾರರುಗಳು ಸಲ್ಲಿಸುವ ಕಾಮಗಾರಿ ಬಿಲ್ಲುಗಳಿಂದ ರಾಜಧನವನ್ನು ವಸೂಲಾತಿ ಮಾಡುವುದು ಹಾಗೂ ಅದನ್ನು ಗಣಿಗಳು ಮತ್ತು ಭೂವಿಜ್ಞಾನ ಇಲಾಖೆಯು ನೀಡಿರುವ ಸುತ್ತೋಲೆ ನಿರ್ದೇಶನದ ಅನುಸಾರ ಮಾಸಿಕ ಆಧಾರದ ಮೇರೆಗೆ ಇಲಾಖೆಗೆ ಪಾವತಿಸುವುದು. ಐಟಂ ದರಗಳನ್ನು ನಿರ್ಧಾರಣೆ ಮಾಡುವಲ್ಲಿ, ರಾಜಧನವನ್ನು ಆಕರ್ಷಿಸುವ ಐಟಂಗಳನ್ನು ಚಾಲ್ತಿಯಲ್ಲಿರುವ ದರಪಟ್ಟಿಯ ಅನುಸಾರ ಪರಿಗಣಿಸಲಾಗುವುದು.</p> <p>ಗುತ್ತಿಗೆದಾರರುಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ವೇಳೆಯಲ್ಲಿ, ಖನಿಜಗಳು ಅಥವಾ ಉಪ-ಖನಿಜಗಳು ಲಭ್ಯವಿರುವುದನ್ನು ಗುರುತಿಸಲಾಗುವುದಿಲ್ಲ. ಟರ್ನ್-ಕೀ ಗುತ್ತಿಗೆದಾರರುಗಳ ಜವಾಬ್ದಾರಿಯು ಯೋಜನೆಗಳ ಕಾರ್ಯಗತಗೊಳಿಸುವಿಕೆಯಲ್ಲಿ ಗುಣಮಟ್ಟದ ನಿರ್ಮಾಣ ಐಟಂಗಳನ್ನು ಉಪಯೋಗಿಸುವ ಹಾಗೂ ಅದನ್ನು ನಿಗಮಕ್ಕೆ ವಹಿಸಿಕೊಡುವ ಅಗತ್ಯತೆಯನ್ನು ಹೊಂದಿರುತ್ತದೆ.</p>



		<p>ಗುತ್ತಿಗೆದಾರರು ಇಲಾಖೆಯು ನೀಡಿರುವಂತಹ ಒಂದು ಉರ್ಜಿತಗೊಂಡಿರುವಂತಹ ಖನಿಜ ರವಾನೆ ಪರವಾನಿಗೆಯನ್ನು ಕಾಮಗಾರಿ ಬಿಲ್ಲಿನ ಜೊತೆಯಲ್ಲಿ ಸಲ್ಲಿಸಿದಲ್ಲಿ, ಅವರಿಗೆ ಪಾವತಿಯನ್ನು ಮಾಡುವ ವೇಳೆಯಲ್ಲಿ ಅಂತಹ ಬಿಲ್ಲುಗಳಿಂದ ರಾಜಧನ ಶುಲ್ಕಗಳನ್ನು ವಸೂಲಾತಿ ಮಾಡುವುದಿಲ್ಲ. ಗುತ್ತಿಗೆದಾರರು ಎಲ್ಲೆಲ್ಲಿ ಖನಿಜ ರವಾನೆ ಪರವಾನಿಗೆಯನ್ನು ಸಲ್ಲಿಸುವುದಿಲ್ಲವೋ ಅಂತಹ ಕಡೆಗಳಲ್ಲಿ ಚಾಲ್ತಿಯಲ್ಲಿರುವ ದರಗಳಲ್ಲಿ ರಾಜಧನವನ್ನು ಮಾತ್ರ ಕಡಿದುಕೊಳ್ಳಲಾಗುವುದು ಹಾಗೂ ಇಲಾಖೆಗೆ ಪಾವತಿಸಲಾಗುವುದು.</p> <p>ಗುತ್ತಿಗೆದಾರರುಗಳು ಕಾಮಗಾರಿಗಳನ್ನು ಕಾರ್ಯಗತಗೊಳಿಸುವಲ್ಲಿ ಉಪಯೋಗಿಸಿರುವ ಖನಿಜಗಳ ಪ್ರತಿಯಾಗಿ ಗುತ್ತಿಗೆದಾರರುಗಳು ಕಡ್ಡಾಯವಾಗಿ ಖನಿಜ ರವಾನೆ ಪರವಾನಿಗೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವಂತೆ ಖನಿಜಗಳು ಮತ್ತು ಭೂವಿಜ್ಞಾನ ಇಲಾಖೆಯು 07.11.2023ರಂದು ಸುತ್ತೋಲೆಯನ್ನು ನೀಡಿರುವುದು. ಹಿಂದಿನ ಬಾಕಿಗಳು ಯಾವುದಾದರೂ ಇದ್ದಲ್ಲಿ, ಅವುಗಳ ವಸೂಲಾತಿಗಾಗಿ ನಿರ್ದಿಷ್ಟ ನಿರ್ದೇಶನ ಇರುವುದಿಲ್ಲ. ಕಂಪನಿಯು 07.11.2023ರ ಸುತ್ತೋಲೆಯಲ್ಲಿ ತಿಳಿಸುವ ನಿರ್ದೇಶನಗಳನ್ನು ಅನುಸರಿಸುವ ಸಲುವಾಗಿ ಅದರಲ್ಲೂ ನಿರ್ದಿಷ್ಟವಾಗಿ ಗುತ್ತಿಗೆದಾರರುಗಳಿಂದ ಖನಿಜ ರವಾನೆ ಪರವಾನಿಗೆಗಳನ್ನು ಪಡೆದುಕೊಳ್ಳುವ ಸಲುವಾಗಿ ಹಾಗೂ ಅಗತ್ಯ ಪರವಾನಿಗೆಯು ಇಲ್ಲವಾದಲ್ಲಿ ನಿಯಮಾನುಸಾರ ರಾಜಧನ ಎಪಿ ಮತ್ತು ಡಿಎಂಎಫ್ ವಸೂಲಾತಿ ಮಾಡುವ ಸಲುವಾಗಿ ತತ್ಕ್ಷಣದಿಂದ ಎಲ್ಲಾ ಕಾಮಗಾರಿ ಬಿಲ್ಲುಗಳಿಗೆ ಸಂಬಂಧಿಸಿದಂತೆ ಕ್ರಮವನ್ನು ಕೈಗೊಂಡಿರುವುದು.</p>
--	--	--

ಮಂಡಳಿಗಾಗಿ ಮತ್ತು ಮಂಡಳಿಯ ಪರವಾಗಿ,

ಸಹಿ/-

ಶ್ರೀ ಸಿದ್ದರಾಮಯ್ಯ

ಅಧ್ಯಕ್ಷರು

ಸ್ಥಳ: ಬೆಂಗಳೂರು

ದಿನಾಂಕ: 30.10.2023



ಕಾರ್ಯದರ್ಶಿಯ ಲೆಕ್ಕಪರಿಶೋಧನಾ ವರದಿ

31 ಮಾರ್ಚ್ 2023ಕ್ಕೆ ಅಂತ್ಯಗೊಂಡ ಹಣಕಾಸು ಸಾಲಿಗೆ

[ಕಂಪನಿಗಳ ಅಧಿನಿಯಮ, 2013ರ ಪರಿಷ್ಕೇದ 204 (1) ಹಾಗೂ ಕಂಪನಿಗಳ (ವ್ಯವಸ್ಥಾಪನಾ ಸಿಬ್ಬಂದಿಯ ನೇಮಕಾತಿ ಮತ್ತು ಸಂಬಳ/ಸಂಭಾವನೆ) ನಿಯಮಗಳು, 2014ರ ನಿಯಮ ಸಂಖ್ಯೆ 9ರ ಅನುಸರಣೆಯಂತೆ]

ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಸದಸ್ಯರಿಗೆ

1. ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತವು ಸಿಐಎನ್ ಸಂಖ್ಯೆ: ಯು41000ಕೆಎ2016ಎಸ್‌ಜಿಸಿ097260 (ಇಲ್ಲಿಂದ ಮುಂದಕ್ಕೆ ಕಂಪನಿ ಎಂಬುದಾಗಿ ಉಲ್ಲೇಖಿಸಲ್ಪಡುವ) ಅನ್ವಯಗೊಳ್ಳುವ ಶಾಸನಬದ್ಧ ಅನುವುಗಳ ಅನುಪಾಲನೆ ಮತ್ತು ಸಾಂಸ್ಥಿಕ ಉತ್ತಮ ಪರಿಪಾಠಗಳಿಗೆ ಬದ್ಧವಾಗಿರುವುದಕ್ಕೆ ಸಂಬಂಧಿಸಿದಂತೆ ಕಾರ್ಯದರ್ಶಿಯ ಲೆಕ್ಕಪರಿಶೋಧನೆಯನ್ನು ನಾವು ನಡೆಸಿರುವೆವು. ಸಾಂಸ್ಥಿಕ ನಡವಳಿಕೆಗಳು/ ಶಾಸನಬದ್ಧ ಅನುಪಾಲನಾ ಕ್ರಮಗಳ ಮೌಲ್ಯಮಾಪನ ಮಾಡುವ ಸಲುವಾಗಿ ನನಗೆ ಒಂದು ನ್ಯಾಯಸಮ್ಮತ ಆಧಾರವನ್ನು ನೀಡುವ ರೀತಿಯಲ್ಲಿ ಹಾಗೂ ಅದರ ಮೇಲೆ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ರೀತಿಯಲ್ಲಿ ನಾವು ಕಾರ್ಯದರ್ಶಿಯ ಲೆಕ್ಕಪರಿಶೋಧನೆಯನ್ನು ನಡೆಸಿರುವೆವು.

2. ಕಂಪನಿಯ ಲೆಕ್ಕಪುಸ್ತಕಗಳು, ಕಾಗದಪತ್ರಗಳು ನಡವಳಿಗಳ ಪುಸ್ತಕಗಳು, ನಮೂನೆಗಳು ಮತ್ತು ಸಲ್ಲಿಸಲಾಗಿದ್ದ ಸಲ್ಲಿಕೆಗಳು ಹಾಗೂ ಕಂಪನಿಯು ನಿರ್ವಹಿಸಿದ್ದಂತಹ ಇನ್ನಿತರೆ ದಾಖಲೆಗಳನ್ನು ನಾವು ಪರಿಶೀಲನೆ ಮಾಡಲಾದ ಆಧಾರದ ಮೇರೆಗೆ ಹಾಗೂ ಅಲ್ಲದೆಯೇ, ಕಾರ್ಯದರ್ಶಿಯ ಲೆಕ್ಕಪರಿಶೋಧನೆಯ ವೇಳೆಯಲ್ಲಿ ಕಂಪನಿ, ಅದರ ಅಧಿಕಾರಿಗಳು, ಪ್ರತಿನಿಧಿಗಳು, ಅಧಿಕೃತ ಪ್ರತಿನಿಧಿಗಳು ಒದಗಿಸಿದಂತಹ ಮಾಹಿತಿಯ ಆಧಾರದ ಮೇರೆಗೆ ಹಾಗೂ ಅನುಬಂಧವಾಗಿ ಈ ವರದಿಗೆ ಲಗತ್ತಿಸಲಾಗಿರುವ ನಮ್ಮ ಪ್ರತ್ಯೇಕ ಪತ್ರದ ಷರತ್ತಿಗೆ ಒಳಪಟ್ಟಂತೆ, ನಮ್ಮ ಅಭಿಪ್ರಾಯದಲ್ಲಿ, ಕಂಪನಿಯು 31 ಮಾರ್ಚ್ 2023ಕ್ಕೆ ಅಂತ್ಯಗೊಂಡಂತಹ ಹಣಕಾಸು ಸಾಲನ್ನು ವ್ಯಾಪಿಸಿದ್ದಂತಹ ಲೆಕ್ಕಪರಿಶೋಧನಾ ಅವಧಿಯಲ್ಲಿ ಈ ಕೆಳಗೆ ಪಟ್ಟಿ ಮಾಡಲಾಗಿರುವ ಶಾಸನಬದ್ಧ ಅನುವುಗಳ ಜೊತೆಯಲ್ಲಿ ಅನುಪಾಲನಾ ಕ್ರಮಗಳನ್ನು ತೆಗೆದುಕೊಂಡಿರುವುದು ಹಾಗೂ ಇಲ್ಲಿಂದ ಮುಂದಕ್ಕೆ ಮಾಡಲಾಗಿರುವ ವರದಿಯಲ್ಲಿ ತಿಳಿಸಲಾಗಿರುವ ರೀತಿಯಲ್ಲಿ ಹಾಗೂ ಅಷ್ಟರ ಮಟ್ಟಿಗೆ ಕಂಪನಿಯು ಒಂದು ಸಮರ್ಪಕ ಮಂಡಳಿ-ಪ್ರಕ್ರಿಯೆಗಳನ್ನು ಹಾಗೂ ಅನುಸರಣಾ/ ಅನುಪಾಲನಾ ವ್ಯವಸ್ಥೆಯನ್ನು ಹೊಂದಿರುವುದು ಎಂಬುದಾಗಿ ನಾವು ಈ ಮೂಲಕ ವರದಿಯನ್ನು ಮಾಡುತ್ತಿರುವೆವು.

3. 31 ಮಾರ್ಚ್ 2023ಕ್ಕೆ ಅಂತ್ಯಗೊಂಡ ಹಣಕಾಸು ಸಾಲಿಗೆ ಕಂಪನಿಯು ನಿರ್ವಹಿಸಿದ್ದ ಲೆಕ್ಕಪತ್ರ ಪುಸ್ತಕಗಳು, ಕಾಗದ ಪತ್ರಗಳು, ನಡವಳಿಗಳ ಪುಸ್ತಕಗಳು, ನಮೂನೆಗಳು ಮತ್ತು ಸಲ್ಲಿಸಲಾಗಿದ್ದ ಸಲ್ಲಿಕೆಗಳನ್ನು ಈ ಕೆಳಗಿನ ಅನುವುಗಳ ಅನುಸಾರ ನಾನು ಪರಿಶೀಲಿಸಿರುವೆನು:

(ಎ) ಕಂಪನಿಗಳ ಅಧಿನಿಯಮ, 2013 (ಅಧಿನಿಯಮ) ಮತ್ತು ಅವುಗಳ ಅಡಿಯಲ್ಲಿ ರೂಪಿಸಲಾಗಿರುವ ನಿಯಮಗಳು;

(ಬಿ) ಭದ್ರತೆಗಳ ಗುತ್ತಿಗೆಗಳು (ನಿಯಂತ್ರಣ) ಅಧಿನಿಯಮ, 1956 ಮತ್ತು ಅವುಗಳ ಅಡಿಯಲ್ಲಿ ರೂಪಿಸಲಾಗಿರುವ ನಿಯಮಗಳು;

(ಸಿ) ಉಗ್ರಾಣ/ ಭಂಡಾರಗಳ (ಡಿಪಾಸಿಟರೀಸ್) ಅಧಿನಿಯಮ, 1996 ಮತ್ತು ಅವುಗಳ ಅಡಿಯಲ್ಲಿ ರೂಪಿಸಲಾಗಿರುವ ನಿಯಂತ್ರಣಗಳು ಮತ್ತು ಉಪ-ನಿಯಮಗಳು;

(ಡಿ) ವಿದೇಶಿ ನೇರ ಹೂಡಿಕೆ, ಕಡಲಾಚೆಯ ನೇರ ಹೂಡಿಕೆ ಮತ್ತು ವಿನಿಮಯ ವಾಣಿಜ್ಯೀಯ ಸಾಲಗಳು, ಇವುಗಳಷ್ಟರ ಮಟ್ಟಿಗೆ ವಿದೇಶಿ ವಿನಿಮಯ ನಿರ್ವಹಣಾ ಅಧಿನಿಯಮ, 1999 ಮತ್ತು ಅವುಗಳ ಅಡಿಯಲ್ಲಿ ರೂಪಿಸಲಾಗಿರುವ ನಿಯಮಗಳು ಮತ್ತು ನಿಯಂತ್ರಣಗಳು;

(ಇ) ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ (ಖರೀದಿಗಳು ಮತ್ತು ಸೇವೆಗಳು) ಪಾರದರ್ಶಕತೆ ಅಧಿನಿಯಮ, 1999 ಮತ್ತು ಅವುಗಳ ಅಡಿಯಲ್ಲಿ ರೂಪಿಸಲಾಗಿರುವ ನಿಯಮಗಳು;

4. ನಿರ್ದೇಶಕರುಗಳ ಮಂಡಳಿಯ ಮತ್ತು ಸರ್ವಸದಸ್ಯರುಗಳ ಸಭೆಯನ್ನು ನಡೆಸಬೇಕಾಗಿರುವ ಅಗತ್ಯತೆಗಳ ಬಗ್ಗೆ ಕಂಪನಿ ಕಾರ್ಯದರ್ಶಿಗಳ ಸಂಸ್ಥೆಯು ನೀಡಿರುವ ಕಾರ್ಯದರ್ಶಿಯ ಮಾನದಂಡಗಳ ಷರತ್ತುಗಳ ಅನ್ವಯಗೊಳ್ಳುವ ಷರತ್ತುಗಳನ್ನು ಪಾಲಿಸಿರುವ ಬಗ್ಗೆಯೂ ಕೂಡ ನಾನು ಪರಿಶೀಲಿಸಿದ್ದೇನೆ.

5. ಪ್ರತ್ಯಕ್ಷ/ನೇರ ತೆರಿಗೆ ಪರೋಕ್ಷ/ಅಪ್ರತ್ಯಕ್ಷ ತೆರಿಗೆ ನಿಯಮಗಳು ಮುಂತಾದ ಅನ್ವಯಗೊಳ್ಳುವ ಹಣಕಾಸು ಸಂಬಂಧಿತ ನಿಯಮಗಳ ಅನುವುಗಳನ್ನು ಕಂಪನಿಯು ಅನುಸರಿಸಿರುವುದರ ಬಗ್ಗೆ ಅವುಗಳು ಶಾಸನಬದ್ಧ ಹಣಕಾಸು ಲೆಕ್ಕಪರಿಶೋಧನೆಯ ಮತ್ತು ಅದಕ್ಕಾಗಿ ನೇಮಕಗೊಳಿಸಲ್ಪಡುವ ವೃತ್ತಿಪರರ ಸಮೀಕ್ಷೆಗೆ ಒಳಪಡುವುದರಿಂದ ನಾನು ಪರಿಶೀಲಿಸಿರುವುದಿಲ್ಲ.



6. ಸಮೀಕ್ಷೆಯ ಅಡಿಯಲ್ಲಿನ ಅವಧಿಯಲ್ಲಿ ಕಂಪನಿಯು ಮೇಲೆ ತಿಳಿಸಲಾದ ಅಧಿನಿಯಮಗಳು, ನಿಯಮಗಳು, ನಿಯಂತ್ರಣಗಳು, ಮಾರ್ಗಸೂಚಿಗಳು, ಇತ್ಯಾದಿಗಳ ಅನುವುಗಳನ್ನು ಕಂಪನಿಯು ಈ ಕೆಳಗಿನ ಕಂಡಿಕೆ 8ರಲ್ಲಿ ತಿಳಿಸಲಾಗಿರುವ ಷರತ್ತು/ಸೀಮಿತಗಳಿಗೆ ಒಳಪಟ್ಟಂತೆ ಅನುಸರಿಸಿರುವುದು.

7. ಕಂಡಿಕೆ 8ರಲ್ಲಿ ತಿಳಿಸಲಾಗಿರುವ ಷರತ್ತುಗಳಿಗೆ ಒಳಪಟ್ಟಂತೆ ನಾವು ಈ ಕೆಳಗಿನಂತೆ ವರದಿ ಮಾಡುತ್ತಿರುವೆವು.

7.1 - ಅಂದರೆ,

(ಎ) ಪ್ರಸಕ್ತ ಸಾಲಿನಲ್ಲಿ ನಿರ್ದೇಶಕರುಗಳ ಮತ್ತು ಸಮಿತಿ ಸಭೆಗಳಿಗಾಗಿ ನೋಟೀಸುಗಳನ್ನು ಸಮರ್ಪಕ ಮುಂಚಿತವಾಗಿ ನೀಡಲಾಗಿರುವುದು; ಅಂತಹ ನೋಟೀಸುಗಳು ವಿಷಯಸೂಚಿ ಬಾಬುಗಳ ಮೇಲೆ ಸವಿವರ ಟಿಪ್ಪಣಿಗಳು ಮತ್ತು ಸಂಬಂಧಿತ ಸಭೆಗಳ ಕರಡು ನಡವಳಿಗಳನ್ನು ಲಗತಿಸಲ್ಪಟ್ಟಿದ್ದವು, ಕಂಪನಿಯು ಸಭೆಯ ಮುಂಚಿತವಾಗಿ ವಿಷಯಸೂಚಿಯಲ್ಲಿರುವ ಬಾಬುಗಳ ಮೇಲೆ ಅಗತ್ಯವಿರುವ ಮಾಹಿತಿ ಮತ್ತು ಸ್ಪಷ್ಟನೆಗಳನ್ನು ಕೋರಲು ಮತ್ತು ಅವುಗಳನ್ನು ಪಡೆದುಕೊಳ್ಳಲು ಹಾಗೂ ಸಭೆಯಲ್ಲಿ ಒಂದು ಅರ್ಥಪೂರ್ಣ ಭಾಗವಹಿಸುವಿಕೆಯು ಸಾಧ್ಯವಾಗುವಂತಹ ಒಂದು ವ್ಯವಸ್ಥೆಯನ್ನು ಕಂಪನಿಯು ಹೊಂದಿರುವುದು. ಅಸಮ್ಮತಿ ಸೂಚಿಸುವ ಸದಸ್ಯರುಗಳ ಅಭಿಪ್ರಾಯಗಳು ಯಾವುದಾದರೂ ಇದ್ದಲ್ಲಿ ಅವುಗಳನ್ನು ನಡವಳಿಗಳ ಒಂದು ಭಾಗವಾಗಿ ದಾಖಲಿಸುವುದರ ಜೊತೆಗೆ ಬಹುಮತದ ಅಭಿಪ್ರಾಯಗಳನ್ನು ಕಾರ್ಯಗತಗೊಳಿಸುವ ಸಲುವಾಗಿ ಮುಂದಕ್ಕೆ ತೆಗೆದುಕೊಂಡು ಹೋಗಲಾಗಿದ್ದಿತು.

(ಬಿ) ಹಣಕಾಸು ವರ್ಷದಲ್ಲಿ ನಡೆದ ಮಂಡಳಿ ಮತ್ತು ಸಮಿತಿ ಸಭೆಗಳಿಗೆ ನಿರ್ದೇಶಕರುಗಳಿಗೆ ಸರಿಯಾದ ಮುಂಗಡ ಸೂಚನಾ ಪತ್ರಗಳನ್ನು ನೀಡಲಾಗಿರುತ್ತದೆ. ಹಣಕಾಸು ವರ್ಷದಲ್ಲಿ ಮಂಡಳಿ ಮತ್ತು ಸಮಿತಿ ಸಭೆಗಳು ಕಡಿಮೆ ಸೂಚನೆಯಲ್ಲಿ ನಡೆದಾಗ, ಕಡಿಮೆ ಸೂಚನೆಯಲ್ಲಿ ಕರೆಯಲಾದ ಅಂತಹ ಸಭೆಗಳಲ್ಲಿ ಕನಿಷ್ಠ ಒಬ್ಬ ಸ್ವತಂತ್ರ ನಿರ್ದೇಶಕರು ಉಪಸ್ಥಿತರಿದ್ದರು. ಮಂಡಳಿಯ ಸಭೆಯ ಸೂಚನಾ ಪತ್ರದ ಜೊತೆಯೊಂದಿಗೆ ಕಾರ್ಯಸೂಚಿ ವಿಷಯಗಳನ್ನು ಮತ್ತು ಆಯಾ ಸಭೆಗಳ ಕರಡು ನಡವಳಿಗಳನ್ನು ನೀಡಲಾಗಿರುತ್ತದೆ. ಸಭೆಯ ಮೊದಲು ಮತ್ತು ಸಭೆಯಲ್ಲಿ ಅರ್ಥಪೂರ್ಣವಾಗಿ ಭಾಗವಹಿಸಲು

ಅಜೆಂಡಾ ವಿಷಯಸೂಚಿಗಳ ಮೇಲೆ ವಿವರಗಳನ್ನು ಮತ್ತು ಸ್ಪಷ್ಟೀಕರಣಗಳನ್ನು ಪಡೆಯಲು ಕಂಪನಿಯು ವ್ಯವಸ್ಥೆಯನ್ನು ಅಳವಡಿಸಿಕೊಂಡಿರುತ್ತದೆ.

(ಸಿ) ಅಸಮ್ಮತಿ ಸೂಚಿಸುವ ಸದಸ್ಯರುಗಳ ಅಭಿಪ್ರಾಯಗಳು ಯಾವುದಾದರೂ ಇದ್ದಲ್ಲಿ ಅವುಗಳನ್ನು ನಡವಳಿಗಳ ಒಂದು ಭಾಗವಾಗಿ ದಾಖಲಿಸುವುದರ ಜೊತೆಗೆ ಬಹುಮತದ ಅಭಿಪ್ರಾಯಗಳನ್ನು ಕಾರ್ಯಗತಗೊಳಿಸುವ ಸಲುವಾಗಿ ಮುಂದಕ್ಕೆ ತೆಗೆದುಕೊಂಡು ಹೋಗಲಾಗಿದ್ದಿತು.

(ಡಿ) ಕಂಪನಿಯು, ಸದಸ್ಯರುಗಳ ಮತ್ತು ನಿರ್ದೇಶಕರುಗಳ ಸಭೆಗಳನ್ನು ಕರೆಯುವಲ್ಲಿ ಮತ್ತು ನಡೆಸುವಲ್ಲಿ ಸಮರ್ಪಕ ಮಂಡಳಿ ಪ್ರಕ್ರಿಯೆಗಳನ್ನು ಅನುಸರಿಸಿದ್ದಿತು; ಕಂಪನಿಯು ಸದಸ್ಯರುಗಳ ಸಾಮಾನ್ಯ ಸಭೆಗಳ ನಡವಳಿಗಳನ್ನು ದಾಖಲಿಸುವ ಸಲುವಾಗಿ ಸಮರ್ಪಕ ಪುಸ್ತಕಗಳನ್ನು ನಿರ್ವಹಿಸಿರುವುದು, ನಿರ್ದೇಶಕರುಗಳ ಮಂಡಳಿ ಮತ್ತು ನಿರ್ದೇಶಕರುಗಳ ಸಮಿತಿಯ ಸಭೆಗಳ ನಡವಳಿಗಳನ್ನು, ಇ-ಮತ ಚಲಾವಣೆಯ ಮೂಲಕ ಅನುಮೋದಿಸಲಾದ ನಿರ್ಣಯಗಳು ಯಾವುದಾದರೂ ಇದ್ದಲ್ಲಿ, ಅವುಗಳನ್ನು ಸಾಮಾನ್ಯ ಸಭೆಗಳ ನಡವಳಿಗಳ ಪುಸ್ತಕದಲ್ಲಿ ದಾಖಲಿಸಲಾಗಿದ್ದಿತು.

7.2 ಸಮೀಕ್ಷೆಯ ಅಡಿಯಲ್ಲಿನ ಅವಧಿಯಲ್ಲಿ ನಡೆಯಲಾದ ನಿರ್ದೇಶಕರುಗಳ ಮಂಡಳಿಯ ಸಂಯೋಜನೆಯಲ್ಲಿನ ಬದಲಾವಣೆಗಳು ಅಧಿನಿಯಮದ ಅನುವುಗಳ ಅನುಸಾರವೇ ಆಗಿರುವುದು.

7.3 (i) ಪ್ರಸಕ್ತ ಸಾಲಿನಲ್ಲಿ ಕಂಪನಿಯು ಕರ್ನಾಟಕ ಸರ್ಕಾರಕ್ಕೆ ರೂ. 1,000 ದಂತೆ 7,21,72,835 ಇಕ್ವಿಟಿ ಷೇರುಗಳನ್ನು ಒಟ್ಟುಗೂಡಿಸಿ ರೂ.7,217.28 ಕೋಟಿಗಳಿಗೆ ಕರ್ನಾಟಕ ಸರ್ಕಾರಕ್ಕೆ ನೀಡಲಾಯಿತು ಮತ್ತು ಹಂಚಿಕೆ ಮಾಡಲಾಯಿತು. ಈ ಷೇರು ಬಂಡವಾಳದ ನೀಡಿಕೆಯನ್ನು ಹೊರತುಪಡಿಸಿದಂತೆ ಯಾವುದೇ ಸಾರ್ವಜನಿಕ, ಆಧ್ಯತೆಯ ಷೇರುಗಳ ಅಥವಾ ಡಿಬೆಂಚರುಗಳ ಅಥವಾ ಸ್ಟೆಟ್ ಈಕ್ವಿಟಿಯ ನೀಡಿಕೆಯನ್ನು ಮಾಡಿರುವುದಿಲ್ಲ.

(ii) ಭದ್ರತೆಗಳನ್ನು/ ಸೆಕ್ಯೂರಿಟೀಸ್‌ಗಳನ್ನು ಹಿಂಬರಿದಿಸುವ ಆಧಾರದ ಮೇರೆಗೆ ಖರೀದಿಸಿದ ದೃಷ್ಟಾಂತಗಳು ಇರಲಿಲ್ಲ.

(iii) ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದ 180ರ ಅನುಸರಣೆಯಂತೆ ಸದಸ್ಯರುಗಳು ಯಾವುದೇ ಪ್ರಮುಖ ನಿರ್ಣಯಗಳನ್ನೂ ತೆಗೆದುಕೊಂಡಿರುವುದಿಲ್ಲ.



(iv) ಕಂಪನಿಯು ಯಾವುದೇ ವಿದೇಶಿ ತಂತ್ರಜ್ಞಾನ ಸಹೋದ್ಯಮ ಒಡಂಬಡಿಕೆಯನ್ನೂ ಮಾಡಿಕೊಂಡಿರುವುದಿಲ್ಲ.

(8) ನಮ್ಮ ಷರತ್ತುಬದ್ಧ ಅಭಿಪ್ರಾಯ

8.1 ಕಂಪನಿಯು ಕಂಪನಿಗಳ ಅಧಿನಿಯಮ 2013ರ ಪರಿಚ್ಛೇದ 173ರ ಅನುವುಗಳನ್ನು ಹಾಗೂ ಕಾರ್ಯದರ್ಶಿಯ ಪ್ರಮಾಣಕಗಳು ಎಸ್‌ಎಸ್-1ನ್ನು ಅನುಸರಿಸಿರುವುದಲ್ಲ - ಒಂದು ಕ್ಯಾಲೆಂಡರು ತ್ರೈಮಾಸಿಕಗಳಲ್ಲಿ ನಿರ್ದೇಶಕರುಗಳ ಮಂಡಳಿಯ ಕಡೆಯ ಪಕ್ಷ ಒಂದು ಸಭೆಯನ್ನು ನಡೆಸಿರಲಿಲ್ಲ ಹಾಗೂ 2021-22 ಹಣಕಾಸು ಸಾಲಿನಲ್ಲಿ ನಡೆಸಲಾಗಿದ್ದಂತಹ ಸಭೆಗಳ ನಡುವಿನ ಅಂತರವು ಒಂದು ಸಂದರ್ಭದಲ್ಲಿ ಒಂದು ನೂರ ಎಂಬತ್ತು ದಿನಗಳಿಗಿಂತಲೂ ಅಧಿಕವಾಗಿದ್ದಿತು.

8.2 ಕಂಪನಿಯು 2022-23 ಹಣಕಾಸು ಸಾಲಿನಲ್ಲಿ ಕಂಪನಿಗಳ ಅಧಿನಿಯಮ, 2013ರ ಷೆಡ್ಯೂಲು ಖಗಿರ ಜೊತೆಯಲ್ಲಿ ಓದಲ್ಪಡುವ ಪರಿಚ್ಛೇದ 149(8)ರ ಅಡಿಯಲ್ಲಿ ಅಗತ್ಯತೆಯಿರುವಂತೆ ಸ್ವತಂತ್ರ ನಿರ್ದೇಶಕರುಗಳ ಕಡೆಯ ಪಕ್ಷ ಒಂದು ಸಭೆಯನ್ನು ನಡೆಸಿರಲಿಲ್ಲ.

8.3 ಕಂಪನಿಯು, ರಾಜ್ಯದ ಉದ್ದಗಲಕ್ಕೂ ವಿವಿಧ ಸ್ಥಳಗಳಲ್ಲಿ ಇರುವಂತಹ ನೀರಾವರಿ ಮತ್ತು ನಿರ್ಮಾಣ ಯೋಜನೆಗಳು, ನಿವೇಶನಗಳು ಮತ್ತು ಅಣೆಕಟ್ಟೆಗಳನ್ನು ಪೂರ್ಣಗೊಳಿಸುವ ಸಲುವಾಗಿ ಬಹಳಷ್ಟು ಸಂಖ್ಯೆಯ ಗುತ್ತಿಗೆದಾರರುಗಳನ್ನು ನೇಮಕ ಮಾಡಿದ್ದಿತು. ಗುತ್ತಿಗೆದಾರರುಗಳು, ನಿರ್ಮಾಣಗಳನ್ನು, ಕಾರ್ಯಗತಗೊಳಿಸುವ ಸಲುವಾಗಿ ಸಿವಿಲ್ ಮತ್ತು ಇತರೆ ಕೂಲಿ ಗುತ್ತಿಗೆಯ ಅಡಿಯಲ್ಲಿ ತಮ್ಮ ವೇತನ ಪಟ್ಟಿಯ ಅಡಿಯಲ್ಲಿ ಕೆಲಸಗಾರರನ್ನು ನೇಮಕ ಮಾಡಿಕೊಳ್ಳುವರು. ಕಂಪನಿಯು, ಓರ್ವ ಪ್ರಧಾನ ಉದ್ಯೋಗದಾತರಾಗಿ ಗುತ್ತಿಗೆ ಕೂಲಿ (ನಿಯಂತ್ರಣ ಮತ್ತು ತೊಡೆದುಹಾಕುವಿಕೆ) ಅಧಿನಿಯಮ, 1970 ಮತ್ತು ಅದಕ್ಕೆ ಅನುಗುಣವಾಗಿ ಕರ್ನಾಟಕ ನಿಯಮಗಳು, 1974ರ ಅನುವುಗಳನ್ನು ವಿಶೇಷವಾಗಿ ನಿರ್ಮಾಣ ಯೋಜನೆಗಳು, ನಿವೇಶನಗಳು ಮತ್ತು ಅಣೆಕಟ್ಟೆಗಳಲ್ಲಿ ಅನುಸರಿಸಿರಲಿಲ್ಲ.

ಸ್ಥಳ: ಬೆಂಗಳೂರು
ದಿನಾಂಕ: 29 ಅಕ್ಟೋಬರ್ 2023

ಸಹಿ/-
ಕೆ.ಎನ್. ನಾಗೇಶ ರಾವ್
ಕಾರ್ಯಪ್ರವೃತ್ತ ಕಂಪನಿ ಕಾರ್ಯದರ್ಶಿ
ಎಫ್‌ಸಿಎಸ್ 3000 ಸಿಬಿಪಿ 12861
ಪೀರ್ ಸಮೀಕ್ಷೆ ವಿಶಿಷ್ಟ ಗುರುತಿನ
ಸಂಖ್ಯೆ: 12014ಕೆಆರ್1122000
ಯುಐಡಿಎನ್ ಸಂಖ್ಯೆ: ಎಫ್003000ಇ001519768

ಈ ವರದಿಗೆ ಅನುಬಂಧವಾಗಿ ನೀಡಲಾಗಿರುವ ಹಾಗೂ ಈ ವರದಿಯ ಒಂದು ಅಂತರ್ಗತ ಭಾಗವಾಗಿರುವ ಟಿಪ್ಪಣಿಗಳ ಜೊತೆಯಲ್ಲಿ ಈ ವರದಿಯನ್ನು ಓದತಕ್ಕದ್ದು.



2022-23 ಕ್ಕೆ ಅಂತ್ಯಗೊಂಡ ಹಣಕಾಸು ಸಾಲಿನ ಕಾರ್ಯದರ್ಶಿಯ ಲೆಕ್ಕಪರಿಶೋಧನಾ ವರದಿಗೆ ಅನುಬಂಧ

ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಸದಸ್ಯರಿಗೆ

ನಮ್ಮ ಅದೇ ದಿನಾಂಕದ ಕಾರ್ಯದರ್ಶಿಯ ವರದಿಯನ್ನು ಈ ಪತ್ರದ ಜೊತೆಯಲ್ಲಿ ಓದತಕ್ಕದ್ದು.

1. ಕಾರ್ಯದರ್ಶಿಯ ದಾಖಲೆಗಳ ನಿರ್ವಹಣೆ ಮತ್ತು ಸಂಸ್ಥಿಕ ಮತ್ತಿತರೆ ಅನ್ವಯಗೊಳ್ಳುವ ಅಧಿನಿಯಮ, ನಿಯಮಗಳ ಅನುವುಗಳು, ನಿಯಂತ್ರಣಗಳು, ಪ್ರಮಾಣಕಗಳಿಗೆ ಬದ್ಧತೆಯಿಂದ ಕೂಡಿರುವುದು ಕಂಪನಿಯ ವ್ಯವಸ್ಥಾಪನೆಯ / ಆಡಳಿತ ಮಂಡಳಿಯ ಜವಾಬ್ದಾರಿಯಾಗಿರುತ್ತದೆ. ಈ ಕಾರ್ಯದರ್ಶಿಯ ದಾಖಲೆಗಳು ಅನುಪಾಲನೆಗಳ ಮೇಲೆ ನಮ್ಮ ಲೆಕ್ಕಪರಿಶೋಧನೆಯ ಆಧಾರದ ಮೇರೆಗೆ ಒಂದು ಅಭಿಪ್ರಾಯವನ್ನು ವ್ಯಕ್ತಪಡಿಸುವುದು ನಮ್ಮ ಜವಾಬ್ದಾರಿಯಾಗಿರುತ್ತದೆ.
2. ಕಾರ್ಯದರ್ಶಿಯ ದಾಖಲೆಗಳ ಯಥಾರ್ಥತೆಯ ಬಗ್ಗೆ ಒಂದು ನ್ಯಾಯಸಮ್ಮತ ಭರವಸೆಯನ್ನು ಪಡೆದುಕೊಳ್ಳುವ ಸಲುವಾಗಿ ನಾವು ಲೆಕ್ಕಪರಿಶೋಧನೆಯ ಪರಿಪಾಠಗಳನ್ನು ಮತ್ತು ಪ್ರಕ್ರಿಯೆಗಳನ್ನು ಅನುಸರಿಸಿರುವೆವು. ಕಾರ್ಯದರ್ಶಿಯ ದಾಖಲೆಗಳಲ್ಲಿ ಯಥಾರ್ಥತೆಯಿಂದ ಕೂಡಿದ ವಾಸ್ತವಾಂಶಗಳನ್ನು ಪ್ರತಿಬಿಂಬಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಪರಿಶೀಲನೆಯನ್ನು ಪರಿಶೀಲನೆಯ ಆಧಾರದ ಮೇರೆಗೆ ಮಾಡಲಾಯಿತು. ನಾವು ಅನುಸರಿಸಿದ ಪ್ರಕ್ರಿಯೆಗಳು ಮತ್ತು ಪರಿಪಾಠಗಳು ನಮ್ಮ ಅಭಿಪ್ರಾಯಗಳಿಗೆ ಒಂದು ನ್ಯಾಯಸಮ್ಮತ ಆಧಾರವನ್ನು ನೀಡಿರುವವು ಎಂಬ ವಿಶ್ವಾಸವನ್ನು ನಾವು ಹೊಂದಿರುವೆವು.
3. ನಾವು ಕಂಪನಿಯ ಹಣಕಾಸಿಗೆ ಸಂಬಂಧಿತ ದಾಖಲೆಗಳು ಮತ್ತು ಲೆಕ್ಕಪುಸ್ತಕಗಳ ಯಥಾರ್ಥತೆಯನ್ನು ಮತ್ತು ಸೂಕ್ತತೆಯನ್ನು ಪರಿಶೀಲಿಸಿರುವುದಿಲ್ಲ.
4. ಎಲ್ಲೆಲ್ಲಿ ಅಗತ್ಯತೆಯಿರುವುದೋ, ಅಂತಹ ಕಡೆಗಳಲ್ಲಿ ನಾವು ಅಧಿನಿಯಮಗಳು, ನಿಯಮಗಳು, ನಿಯಂತ್ರಣಗಳು ಹಾಗೂ ಅಲ್ಲದೆಯೇ ಘಟನೆಗಳು ಸಂಭವಿಸಿರುವವುಗಳ ಮೇಲೆ ಆಡಳಿತ ಮಂಡಳಿಯ ಹೇಳಿಕೆಗಳನ್ನು ಪಡೆದುಕೊಂಡಿರುವೆವು.
5. ಸಾಂಸ್ಥಿಕ ಹಾಗೂ ಇನ್ನಿತರೆ ಅಧಿನಿಯಮ-ನಿಯಮಗಳು, ನಿಯಂತ್ರಣಗಳು, ಮಾನದಂಡಗಳ ಅನುವುಗಳನ್ನು ಅನುಸರಿಸುವುದು ಆಡಳಿತ ಮಂಡಳಿಯ ಜವಾಬ್ದಾರಿಯಾಗಿರುತ್ತದೆ. ನಮ್ಮ ಪರಿಶೀಲನೆಯು ನಿರ್ದಿಷ್ಟ ಕಾರ್ಯವಿಧಾನಗಳನ್ನು ಪರಿಶೀಲನೆ-ಪರಿಶೀಲನೆಯ ಆಧಾರದ ಮೇರೆಗೆ ಪರಿಶೀಲಿಸುವುದಕ್ಕೆ ಸೀಮಿತಗೊಳಿಸಲಾಗಿದ್ದಿತು.
6. ಕಾರ್ಯದರ್ಶಿಯ ಲೆಕ್ಕಪರಿಶೋಧನಾ ವರದಿಯು ಕಂಪನಿಯ ನಿರ್ದೇಶಕರುಗಳ ಮಂಡಳಿಯು ನಿರ್ವಹಿಸಿದಂತಹ ಕಂಪನಿಯ ವ್ಯವಹಾರಗಳ ಕಾರ್ಯಕಾರಿತ್ವ ಅಥವಾ ಪರಿಣಾಮಕಾರಿತ್ವದ ಒಂದು ಭರವಸೆಯಾಗಿರುವುದಿಲ್ಲ.

ಸಹಿ/-

ಕೆ.ಎನ್. ನಾಗೇಶ ರಾವ್

ಕಾರ್ಯಪ್ರವೃತ್ತ ಕಂಪನಿ ಕಾರ್ಯದರ್ಶಿ

ಎಫ್‌ಸಿಎಸ್ 3000 ಸಿಒಪಿ 12861

ಪೀರ್ ಸಮೀಕ್ಷೆ ವಿಶಿಷ್ಟ ಗುರುತಿನ

ಸಂಖ್ಯೆ: 12014ಕೆಆರ್ 1122000

ಯುಐಡಿಎನ್ ಸಂಖ್ಯೆ: ಎಫ್003000ಇ001519768

ಬೆಂಗಳೂರು

ದಿನಾಂಕ : 29 ಅಕ್ಟೋಬರ್ 2023



ಸ್ವತಂತ್ರ ಲೆಕ್ಕಪರಿಶೋಧಕರ ವರದಿ

ವಿಶ್ವೇಶ್ವರಯ್ಯ ಜಲ ನಿಗಮದ ಸದಸ್ಯರುಗಳಿಗೆ

“ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡಗಳ ಅನುಸಾರ ಪ್ರತ್ಯೇಕ ಹಣಕಾಸು ತಃಖ್ತೆಗಳ” ಲೆಕ್ಕಪರಿಶೋಧನೆಯ ಮೇಲಿನ ವರದಿ.

1. ನಮ್ಮ ಷರತ್ತುಬದ್ಧ ಅಭಿಪ್ರಾಯ

ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡಗಳ ಅನ್ವಯ 31 ಮಾರ್ಚ್ 2023ರಲ್ಲಿದ್ದಂತೆ ಆಸ್ತಿ-ಜವಾಬ್ದಾರಿ ತಃಖ್ತೆ, ಇತರೆ ಸಮಗ್ರ ವರಮಾನ ಒಳಗೊಂಡಂತೆ ಆ ದಿನಾಂಕಕ್ಕೆ ಅಂತ್ಯಗೊಂಡಂತಹ ಪ್ರಸಕ್ತ ಸಾಲಿನ ಲಾಭ ಮತ್ತು ನಷ್ಟ ತಃಖ್ತೆ ಹಾಗೂ ಹಣಕಾಸು ಹರಿವಿನ ತಃಖ್ತೆ ಹಾಗೂ ಆ ದಿನಾಂಕಕ್ಕೆ ಅಂತ್ಯಗೊಂಡಂತಹ ಸಾಲಿನ ಈಕ್ವಿಟಿಯಲ್ಲಿನ ಬದಲಾವಣೆಗಳು ಹಾಗೂ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಗಮನಾರ್ಹ ಕಾರ್ಯನೀತಿಗಳು ಹಾಗೂ ಅದಕ್ಕೆ ಲಗತ್ತಿಸಲಾಗಿರುವ ವಿವರಣಾತ್ಮಕ ಮಾಹಿತಿಯ ಸಂಕ್ಷಿಪ್ತ ವರದಿಯನ್ನು ಒಳಗೊಂಡಂತೆ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಹಣಕಾಸು ತಃಖ್ತೆಗಳನ್ನು (ಇನ್ನು ಮುಂದಕ್ಕೆ ಪ್ರತ್ಯೇಕ “ಭಾರತೀಯ ಲೆಕ್ಕವನ್ನಿಡುವಿಕೆಗೆ ಸಂಬಂಧಿತ ಮಾನದಂಡಗಳ ಅನುಸಾರ ಹಣಕಾಸು ತಃಖ್ತೆಗಳು” ಎಂಬುದಾಗಿ ಉಲ್ಲೇಖಿಸಲ್ಪಡುವ) ನಾವು ಲೆಕ್ಕಪರಿಶೋಧನೆ ಮಾಡಿರುವೆವು. ತದನಂತರದಲ್ಲಿ, ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ ಅವಲೋಕನಗಳ ಹಿನ್ನೆಲೆಯಲ್ಲಿ ನಮ್ಮ ಲೆಕ್ಕಪರಿಶೋಧನಾ ವರದಿಯನ್ನು ಪರಿಷ್ಕರಿಸಲಾಯಿತು. ಈ ವರದಿಯು 30 ಅಕ್ಟೋಬರ್ 2023 ದಿನಾಂಕದ UDIN 23204096BGXHXZ3090 ಹೊಂದಿರುವಂತಹ ನಮ್ಮ ಈ ಹಿಂದಿನ ವರದಿಯನ್ನು ರದ್ದುಗೊಳಿಸುತ್ತದೆ.

ನಮ್ಮ ಅಭಿಪ್ರಾಯದಲ್ಲಿ ಹಾಗೂ ನಮ್ಮ ಅತ್ಯುತ್ತಮ ಅರಿವಿನಂತೆ ಹಾಗೂ ನಮಗೆ ನೀಡಲಾಗಿರುವ ವಿವರಣೆಗಳಂತೆ, ನಮ್ಮವರದಿಯ ಷರತ್ತುಬದ್ಧ ಅಭಿಪ್ರಾಯಗಳಿಗೆ ಆಧಾರ ಸಂಬಂಧಿತ ಕಂಡಿಕೆಯಲ್ಲಿ ವಿವರಿಸಿರುವಂತಹ ವಿಷಯಗಳ ಸಂಭಾವ್ಯ ಪರಿಣಾಮಗಳನ್ನು ಹೊರತುಪಡಿಸಿದಂತೆ, “ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡಗಳ ಅನುಸಾರ ತಯಾರಿಸಲಾಗಿರುವಂತಹ ಪ್ರತ್ಯೇಕ ಹಣಕಾಸು ತಃಖ್ತೆಗಳು” ಕಂಪನಿಗಳ ಅಧಿನಿಯಮ, 2013ರ ಅಗತ್ಯತೆಯ

ರೀತಿಯಲ್ಲಿ ಮಾಹಿತಿಯನ್ನು ನೀಡುತ್ತವೆ ಹಾಗೂ ಭಾರತದಲ್ಲಿ ಸರ್ವೇಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿರುವಂತಹ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ತತ್ವಗಳ ಅನುಸಾರ ಹಾಗೂ ಕಂಪನಿಗಳ (ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡಗಳು) ನಿಯಮಗಳು, 2015ರ ಜೊತೆಯಲ್ಲಿ ಓದಲ್ಪಡುವಂತಹ ಅಧಿನಿಯಮದ ಪರಿಚ್ಛೇದ 133ರಲ್ಲಿ ವಿವರಿಸಿರುವಂತೆ 31 ಮಾರ್ಚ್ 2023ರಲ್ಲಿದ್ದಂತೆ ಕಂಪನಿಯ ವ್ಯವಹಾರಗಳ ಸ್ಥಿತಿಗತಿಗಳನ್ನು, ಹಾಗೂ ಅದೇ ದಿನಾಂಕಕ್ಕೆ ಅಂತ್ಯಗೊಂಡ ಸಾಲಿಗೆ ನಷ್ಟ ಹಾಗೂ ಸಮಗ್ರ ನಷ್ಟ, ಈಕ್ವಿಟಿಯಲ್ಲಿನ ಬದಲಾವಣೆಗಳು ಹಾಗೂ ಕಂಪನಿಯ ನಗದು/ ಹಣಕಾಸಿನ ಹರಿವುಗಳ ಸತ್ಯಾಸತ್ಯತೆಯಿಂದ ಕೂಡಿದ ಹಾಗೂ ನ್ಯಾಯಸಮ್ಮತವಾದಂತಹ ಅಭಿಪ್ರಾಯಗಳನ್ನು ಒದಗಿಸುತ್ತವೆ.

2. ನಮ್ಮ ಷರತ್ತುಬದ್ಧ ಅಭಿಪ್ರಾಯಕ್ಕೆ ಆಧಾರ

ಅಧಿನಿಯಮದ ಪರಿಚ್ಛೇದ 143(10)ರ ಅಡಿಯಲ್ಲಿ ನಿರ್ದಿಷ್ಟಪಡಿಸಲಾಗಿರುವ ಲೆಕ್ಕಪರಿಶೋಧನಾ ಮಾನದಂಡಗಳ (SAs) ಅನುಸಾರ ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡಗಳ ಆಧಾರದ ಮೇರೆಗೆ ತಯಾರಿಸಲಾಗಿರುವಂತಹ ಈ IND-AS ಹಣಕಾಸಿನ ತಃಖ್ತೆಗಳನ್ನು ನಾವು ನಮ್ಮ ಲೆಕ್ಕಪರಿಶೋಧನೆಯನ್ನು ನಡೆಸಿರುವೆವು. ಅಂತಹ ಪ್ರಮಾಣಕಗಳ ಅಡಿಯಲ್ಲಿನ ನಮ್ಮ ಜವಾಬ್ದಾರಿಗಳನ್ನು ನಮ್ಮ ವರದಿಯ ಹಣಕಾಸು ತಃಖ್ತೆಗಳ ಲೆಕ್ಕಪರಿಶೋಧನೆಗಾಗಿ ಲೆಕ್ಕಪರಿಶೋಧಕರ ಜವಾಬ್ದಾರಿಗಳು, ಈ ವಿಭಾಗದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ವಿವರಿಸಿರುವೆವು. ಭಾರತದ ಚಾರ್ಟೆಡ್ ಅಕೌಂಟೆಂಟ್‌ಗಳ ಸಂಸ್ಥೆಯು ನೀಡಿರುವ ನೈತಿಕತೆಗಳ ಸಂಹಿತೆಯ ಅನುಸಾರ ಹಾಗೂ ಕಂಪನಿಗಳ ಅಧಿನಿಯಮ, 2013ರ ಅನುವುಗಳು ಹಾಗೂ ಅವುಗಳ ಅಡಿಯಲ್ಲಿ ರೂಪಿಸಲಾಗಿರುವಂತಹ ನಿಯಮಗಳ ಅಡಿಯಲ್ಲಿ ಹಣಕಾಸು ತಃಖ್ತೆಗಳ ನಮ್ಮ ಲೆಕ್ಕಪರಿಶೋಧನೆಗಾಗಿ ಸೂಕ್ತವಾಗಿರುವಂತಹ ನೈತಿಕತೆಯ ಅಗತ್ಯತೆಗಳ ಅನುಸಾರ ನಾವು ಕಂಪನಿಯಿಂದ ಸ್ವತಂತ್ರರಾಗಿರುವೆವು ಹಾಗೂ ಈ ಅಗತ್ಯತೆಗಳೂ ಮತ್ತು ನೈತಿಕತೆಯ ಸಂಹಿತೆಯ ಅನುಸಾರ ನಾವು ನಮ್ಮ ನೈತಿಕತೆಯ ಜವಾಬ್ದಾರಿಗಳನ್ನು ಪೂರೈಸಿರುವೆವು, ನಾವು ಪಡೆದುಕೊಂಡಿರುವ ಲೆಕ್ಕಪರಿಶೋಧನಾ ಸಾಕ್ಷಾಧಾರಗಳು



ನಮ್ಮ ಷರತ್ತುಬದ್ಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸಲುವಾಗಿ ಸಮರ್ಪಕವಾಗಿರುತ್ತವೆ ಹಾಗೂ ಸೂಕ್ತವಾಗಿರುತ್ತವೆ ಎಂಬುದರ ಬಗ್ಗೆ ನಮಗೆ ವಿಶ್ವಾಸವಿರುವುದು.

- i. ಟಿಪ್ಪಣಿ ಸಂಖ್ಯೆ 23 - ಇತರ ವೆಚ್ಚಗಳು - ಆಸ್ತಿಗಳ ನಿರ್ವಹಣಾ ವೆಚ್ಚಗಳು ನಿರ್ದಿಷ್ಟ ಪ್ರದೇಶಗಳಲ್ಲಿ ವಿಶೇಷ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಬ್ಯಾರೇಜುಗಳ ನಿರ್ಮಾಣದ ಮೇಲೆ ಭರಿಸಲಾದ ವೆಚ್ಚಗಳು ಬಂಡವಾಳ ಸ್ವರೂಪದ್ದಾಗಿರುತ್ತವೆ. ಬಂಡವಾಳ ವೆಚ್ಚಗಳನ್ನು ವರಮಾನ ವೆಚ್ಚಗಳೆಂಬುದಾಗಿ ಪರಿಗಣಿಸುವುದು ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮೂಲ ತತ್ವಗಳಿಂದ ಮಾರ್ಗಾಂತರಣ ಮಾಡಿದಂತಾಗುತ್ತದೆ. ತತ್ಪರಿಣಾಮವಾಗಿ, ನಷ್ಟಗಳನ್ನು ರೂ.7,977.93 ಲಕ್ಷ ಮೊತ್ತದಷ್ಟು ಅಧಿಕ ಪ್ರಮಾಣದಲ್ಲಿ ತಿಳಿಸಲಾಗಿರುವುದು.
- ii. ಬ್ಯಾಂಕುಗಳಲ್ಲಿ ತಾತ್ಕಾಲಿಕವಾಗಿ ಹೂಡಿಕೆ ಮಾಡಲಾಗಿರುವ ಮಿಗುತಾಯದ ಹಣಕಾಸಿನ ಮೇಲೆ ಗಳಿಸಲಾಗುವ ಬಡ್ಡಿಯನ್ನು 27.08.2019 ದಿನಾಂಕದ ಸರ್ಕಾರಿ ಆದೇಶದ ಅನುಸಾರ ಸರ್ಕಾರಕ್ಕೆ ಮರುಪಾವತಿಸಬೇಕಿದ್ದಿತು. ಅಂತಹ ಬಡ್ಡಿಯನ್ನು ವರಮಾನ ಎಂಬುದಾಗಿ ಪರಿಗಣಿಸುವ ಸಲುವಾಗಿ ಕಂಪನಿಯು ಯಾವುದೇ ಕಾರ್ಯನೀತಿಯನ್ನು ರೂಪಿಸಿರಲಿಲ್ಲ ಅಥವಾ ಮೇಲೆ ತಿಳಿಸಲಾದಂತಹ ಸುತ್ತೋಲೆಯಿಂದ ವಿನಾಯಿತಿ ಪಡೆಯುವ ಸಲುವಾಗಿ ಹಣಕಾಸು ಇಲಾಖೆಯಿಂದ ಯಾವುದೇ ಅನುಮತಿಯನ್ನು ಪಡೆದುಕೊಂಡಿರಲಿಲ್ಲ, ಇದು ಸರ್ಕಾರದ ಮಾರ್ಗಸೂಚಿಗಳ ಉಲ್ಲಂಘನೆಯಾಗಿದ್ದಿತು. ಮುಂದುವರೆದು, ಕಂಪನಿಯು ಪ್ರಸಕ್ತ ಸಾಲಿಗೆ ಗಳಿಸಿದ ಅಂತಹ ಬಡ್ಡಿಯ ಮರುಪಾವತಿಗೆ ಯಾವುದೇ ಅನುವುಗಳನ್ನು ಮಾಡಿರಲಿಲ್ಲ. ತತ್ಪರಿಣಾಮವಾಗಿ ಆದಾಯವನ್ನು ರೂ.4,776.66 ಲಕ್ಷ ಮೊತ್ತದಷ್ಟು ಅಧಿಕ ಪ್ರಮಾಣದಲ್ಲಿ ಹಾಗೂ ನಷ್ಟವನ್ನು ರೂ.4,776.66 ಲಕ್ಷ ಮೊತ್ತದಷ್ಟು ಕಡಿಮೆ ಪ್ರಮಾಣದಲ್ಲಿ ತಿಳಿಸಲಾಗಿರುವುದು. ಮುಂದುವರೆಸುತ್ತಾ, ಕಂಪನಿಯು 2018-19 ರಿಂದ 2021-22 ಅವಧಿಗೆ ಗಳಿಸಿದ ಬಡ್ಡಿ ರೂ.9,406.80 ಲಕ್ಷಗಳಿಗೆ ಅನುವನ್ನು ಮಾಡಿರುವುದಿಲ್ಲ, ಇದರಿಂದಾಗಿ 9406.80 ಲಕ್ಷಗಳ ಮೊತ್ತದಷ್ಟು ಕಡಿಮೆ ಪ್ರಮಾಣದಲ್ಲಿ ಮತ್ತು ರೂ.9,406.80 ಲಕ್ಷಗಳ ಮೊತ್ತದಷ್ಟು ಹೊಣೆಗಾರಿಕೆಯನ್ನು ಕಡಿಮೆ ಪ್ರಮಾಣದಲ್ಲಿ ತಿಳಿಸುವಲ್ಲಿ ಪರಿಣಮಿಸಿದ್ದಿತು.
- iii. ಪ್ರತ್ಯೇಕಗೊಳ್ಳುವಿಕೆ ಯೋಜನೆ ಅಡಿಯಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ಸ್ವೀಕರಿಸಿರುವ ಆಸ್ತಿಗಳು

ಸಮನ್ವಯಗೊಳಿಸುವಿಕೆಯ ಷರತ್ತಿಗೆ ಒಳಪಟ್ಟಿರುತ್ತವೆ. ಸಮರ್ಪಕವಾದಂತಹ ಹಾಗೂ ಸೂಕ್ತವಾದಂತಹ ಸಾಕ್ಷಾಧಾರಗಳ ಅನುಪಸ್ಥಿತಿಯಲ್ಲಿ, ಇದರ ಪ್ರಭಾವವನ್ನು ಪರಿಮಾಣೀಕರಿಸಲು ನಮಗೆ ಸಾಧ್ಯವಾಗಲಿಲ್ಲ.

- iv. ಕಂಪನಿಯು ಖನಿಜ ರವಾನೆ ಪರವಾನಿಗೆಯ ಅನುಪಸ್ಥಿತಿಯಲ್ಲಿ ರಾಜಧನದ ಮೇಲೆ ಜಿಲ್ಲಾ ಖನಿಜಗಳ ನಿಧಿಗಾಗಿ ಅನುವು ಮಾಡಿರಲಿಲ್ಲ. ಸಮರ್ಪಕವಾದಂತಹ ಹಾಗೂ ಸೂಕ್ತವಾದಂತಹ ಸಾಕ್ಷಾಧಾರಗಳ ಅನುಪಸ್ಥಿತಿಯಲ್ಲಿ, ಇದರ ಪ್ರಭಾವದ ಬಗ್ಗೆ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ನಮಗೆ ಸಾಧ್ಯವಾಗಲಿಲ್ಲ.

ಗಮನಹರಿಸುವ ಅಗತ್ಯವಿರುವಂತಹ ಮಹತ್ವಪೂರ್ಣ ವಿಷಯಗಳು

ಈ ಕೆಳಗಿನ ವಿಷಯಗಳ ಕಡೆಗೆ ನಾವು ನಿಮ್ಮ ಗಮನವನ್ನು ಈ ಮೂಲಕ ಸೆಳೆಯುತ್ತಿರುವೆವು

- (i) ಕಂಪನಿಯು ಕಂಪನಿಗಳ ಅಧಿನಿಯಮ, 2013ರ ಅಡಿಯಲ್ಲಿ ಅರ್ಧ ವಾರ್ಷಿಕ ವರದಿ ಸಲ್ಲಿಸುವ ಅಗತ್ಯತೆಗಳನ್ನು ಪೂರೈಸತಕ್ಕದ್ದು. ಅಂತಹ ವರದಿಯು ಅತೀ ಸಣ್ಣ, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಮಾರಾಟಗಾರರುಗಳನ್ನು, ಅವರುಗಳಿಗೆ ಪಾವತಿಸಬೇಕಾದ ಮೊತ್ತ, ಅಂತಹ ಬಾಕಿ ಮೊತ್ತಗಳ ಮೇಲೆ ಪಾವತಿಸಬೇಕಾದ ಬಡ್ಡಿ ಹಾಗೂ ಪಾವತಿಸಿರುವ ಮೊತ್ತ, ಯಾವುದಾದರೂ ವಿಳಂಬವಿದ್ದಲ್ಲಿ, ಅದಕ್ಕೆ ಕಾರಣ, ಮುಂತಾದ ವಿವರಗಳನ್ನು ಒಳಗೊಂಡಿರತಕ್ಕದ್ದು. ಕಂಪನಿಯು ಅಷ್ಟರಮಟ್ಟಿಗೆ ಅನುವುಗಳನ್ನು ಅನುಸರಿಸಿರುವುದಿಲ್ಲ.
- (ii) ಟಿಪ್ಪಣಿ ಸಂಖ್ಯೆ 26 xi- ಅನುವುಗಳು, ಆಕಸ್ಮಿಕ ಜವಾಬ್ದಾರಿಗಳು ಹಾಗೂ ಆಕಸ್ಮಿಕ ಆಸ್ತಿಗಳು ರೂ.28,193.91 ಲಕ್ಷ ಮೊತ್ತದಷ್ಟು ದರ ಹೆಚ್ಚಳಗಳ ಕಡೆಗೆ ಅನುವು ಹಾಗೂ ರೂ.23,515.46 ಲಕ್ಷ ಮೊತ್ತದಷ್ಟು ಬಂಡವಾಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ಹಣಕಾಸಿನ ಬದ್ಧತೆಯ ಕಡೆಗೆ ಅನುವನ್ನು ಒಳಗೊಂಡಿದ್ದು, ಇವುಗಳು ಕಂಪನಿಯ ಸಕ್ಷಮ ಅಧಿಕಾರಿಗಳಿಂದ ಮೌಲ್ಯಮಾಪನದ ಷರತ್ತಿಗೆ ಒಳಪಟ್ಟಿರುತ್ತವೆ.
- (iii) ಕಂಪನಿಯು ಕಾರ್ಯಗತಗೊಳಿಸುವ ಕಾಮಗಾರಿಗಳನ್ನು ಆಂತರಿಕ ಅಧೀನ ಅಧಿಕಾರಿಗಳು ಮೌಲ್ಯಮಾಪನ ಮಾಡುವರು ಹಾಗೂ ಪ್ರಮಾಣೀಕರಿಸುವರು. ಕಂಪನಿಯು ಬಾಹ್ಯ ತಜ್ಞರುಗಳಿಂದ ಅಂದರೆ ಯೋಜನೆಗಳ ನಿರ್ವಹಣಾ ಸಲಹೆಗಾರರುಗಳು ಅಥವಾ ಸ್ವತಂತ್ರ ಇಂಜಿನಿಯರುಗಳು, ಮುಂತಾದವರುಗಳಿಂದ



ಪ್ರಮಾಣಪತ್ರಗಳನ್ನು ಪಡೆದುಕೊಳ್ಳುವ ಕಾರ್ಯನೀತಿಯನ್ನು ಹೊಂದಿರುವುದಿಲ್ಲ. ಗುತ್ತಿಗೆದಾರರುಗಳು ಕಾರ್ಯಗತಗೊಳಿಸಿದ ಕಾಮಗಾರಿಗಳನ್ನು ಕಂಪನಿಯು ಪ್ರಮಾಣೀಕರಿಸಿರುವುದನ್ನು ನಾವು ಅವಲಂಬಿಸಿದೆವು.

- (iv) ಟಿಪ್ಪಣಿ ಸಂಖ್ಯೆ 25 ಸಿ - ಹಣಕಾಸು ತಃಖ್ತೆಗಳ ಭಾಗವಾಗಿರುವಂತಹ ಹೆಚ್ಚುವರಿ ಮಾಹಿತಿ - 01.07.2017ರಿಂದ ಸರಕುಗಳು ಮತ್ತು ಸೇವೆಗಳ ಮೇಲಿನ ತೆರಿಗೆಯನ್ನು ಜಾರಿಗೆ ತಂದಿರುವುದು - ವ್ಯವಸ್ಥಾಪನೆಯು ಅಧಿನಿಯಮ ನಿಯಮಗಳ ಬದಲಾವಣೆಗಳ ಕಾರಣ ಕಾಮಗಾರಿ ಗುತ್ತಿಗೆಗಳ ಮೇಲೆ ಉದ್ಭವಿಸುವಂತಹ ಸರಕುಗಳು ಮತ್ತು ಸೇವೆಗಳ ಮೇಲಿನ ತೆರಿಗೆ ಬಾಧ್ಯತೆಯನ್ನು ನಿರ್ಧಾರಣೆ ಮಾಡುವ ಪ್ರಕ್ರಿಯೆಯಲ್ಲಿರುತ್ತದೆ. ಅಧಿನಿಯಮ-ನಿಯಮಗಳಲ್ಲಿನ ಬದಲಾವಣೆಗಳಿಂದ ಉದ್ಭವಿಸಿರುವ ಜಿಎಸ್‌ಟಿ ಬಾಧ್ಯತೆಯ ಮೇಲೆ ನಾವು ಯಾವುದೇ ಟೀಕೆಟಿಪ್ಪಣಿ ಮಾಡಲು ಸಾಧ್ಯವಾಗಲಿಲ್ಲ.
- (v) ಟಿಪ್ಪಣಿ ಸಂಖ್ಯೆ 18 - ರೂ.1,725.50 ಲಕ್ಷ ಮೊತ್ತದಷ್ಟು ವ್ಯವಹಾರಗಳಿಗೆ ಸಂಬಂಧಿಸಿದಂತೆ ಪಾವತಿಸಬೇಕಾದವುಗಳು ಹಾಗೂ ಟಿಪ್ಪಣಿ ಸಂಖ್ಯೆ 15 - ಇತರೆ ಹಣಕಾಸು ಜವಾಬ್ದಾರಿಗಳು ರೂ.1,27,368.62 ಲಕ್ಷ ಮೊತ್ತದಷ್ಟು ಗುತ್ತಿಗೆದಾರರುಗಳಿಗೆ ಇರುವ ಬಾಕಿಗಳನ್ನು ಒಳಗೊಂಡಿರುತ್ತದೆ, ಇದು ಬಾಹ್ಯಖಚಿತಪಡಿಸಿಕೊಳ್ಳುವಿಕೆಗಳ ಷರತ್ತಿಗೆ ಒಳಪಟ್ಟಿರುತ್ತವೆ.
- (vi) ಗುತ್ತಿಗೆ ಕಾಮಗಾರಿಗಳ ಕಾರಣ ಗುತ್ತಿಗೆದಾರರುಗಳಿಂದ ಪಡೆದು ಕೊಳ್ಳಲಾಗಿರುವಂತಹ ಬ್ಯಾಂಕು ಖಾತರಿಗಳಲ್ಲಿ ದಿ. 30.10.2023 ರಲ್ಲಿದ್ದಂತೆ ರೂ.14,840.27 ಲಕ್ಷ ಮೊತ್ತದಷ್ಟು ಬ್ಯಾಂಕ್ ಖಾತರಿಗಳು ಇನ್ನೂ ನವೀಕರಣಗೊಳ್ಳಬೇಕಿರುತ್ತದೆ.
- (vii) ಟಿಪ್ಪಣಿ ಸಂಖ್ಯೆ 4ಎ ಮತ್ತು 4ಬಿ(ಡಿ) - ಹಣಕಾಸು ತಃಖ್ತೆಗಳ ಭಾಗವಾಗಿರುವಂತಹ ಸ್ವತ್ತು, ಸ್ಥಾವರಗಳು ಮತ್ತು ಯಂತ್ರೋಪಕರಣಗಳಲ್ಲಿ ರೂ.1,47,835.10 ಲಕ್ಷ ಮೌಲ್ಯದ ನಿರುಪಾದಿತ ಭೂಮಿಯನ್ನು ಒಳಗೊಂಡಿದ್ದು, ಇದು 3,323 ಎಕರೆಗಳು 11.14 ಗುಂಟೆಗಳಷ್ಟು ವಿಸ್ತೀರ್ಣವಿದ್ದು, ಇದರಪೈಕಿ 926 ಎಕರೆಗಳು 1.46 ಗುಂಟೆಗಳಷ್ಟು ಭೂಮಿಗೆ ಸಂಬಂಧಿಸಿದಂತೆ ಅವುಗಳನ್ನು ಇನ್ನೂ ಕಂಪನಿಯ ಹೆಸರಿಗೆ ವರ್ಗಾಯಿಸಬೇಕಾಗಿರುತ್ತದೆ.

ಈ ವಿಷಯಗಳಿಗೆ ಸಂಬಂಧಿಸಿದಂತೆ ನಮ್ಮ ಅಭಿಪ್ರಾಯವನ್ನು ಮಾರ್ಪಾಡು ಮಾಡಿರುವುದಿಲ್ಲ.

3. ಇತರೆ ಮಾಹಿತಿಗಳು

ಕಂಪನಿಯ ವ್ಯವಸ್ಥಾಪನೆಯು ಮತ್ತು ಕಂಪನಿಯ ನಿರ್ದೇಶಕರುಗಳ ಮಂಡಳಿಯು ಇತರೆ ಮಾಹಿತಿಗೆ ಜವಾಬ್ದಾರರಾಗುತ್ತಾರೆ. ಇತರೆ ಮಾಹಿತಿಗಳು ಕಂಪನಿಯ ವಾರ್ಷಿಕ ವರದಿಯಲ್ಲಿ ಸೇರಿರುವ ಮಾಹಿತಿಯನ್ನು ಒಳಗೊಂಡಿರುತ್ತವೆ, ಆದರೆ ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡಗಳ ಅನುಸಾರ ತಯಾರಿಸಲಾದ ಪ್ರತ್ಯೇಕ ಹಣಕಾಸು ತಃಖ್ತೆಗಳು ಹಾಗೂ ಅವುಗಳ ಮೇಲಿನ ನಮ್ಮ ಲೆಕ್ಕಪರಿಶೋಧಕರುಗಳ ವರದಿಯನ್ನು ಒಳಗೊಂಡಿರುವುದಿಲ್ಲ.

ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡಗಳ ಅನುಸಾರ ತಯಾರಿಸಲಾದ ಪ್ರತ್ಯೇಕ ಹಣಕಾಸು ತಃಖ್ತೆಗಳ ಮೇಲೆ ನಮ್ಮ ಅಭಿಪ್ರಾಯವು ಇತರೆ ಮಾಹಿತಿಗಳನ್ನು ವ್ಯಾಪಿಸುವುದಿಲ್ಲ ಹಾಗೂ ಅವುಗಳ ಮೇಲೆ ನಾವು ಯಾವುದೇ ರೀತಿಯ ಭರವಸೆಯಿಂದ ಕೂಡಿದ ನಿರ್ಣಯವನ್ನು ವ್ಯಕ್ತಪಡಿಸುವುದಿಲ್ಲ.

ಪ್ರತ್ಯೇಕ ಹಣಕಾಸು ತಃಖ್ತೆಗಳ ನಮ್ಮ ಲೆಕ್ಕಪರಿಶೋಧನೆಗೆ ಸಂಬಂಧಿಸಿದಂತೆ, ನಮ್ಮ ಜವಾಬ್ದಾರಿಯು ಇತರೆ ಮಾಹಿತಿಗಳನ್ನು ಓದುವುದಾಗಿರುತ್ತದೆ, ಆ ರೀತಿ ಮಾಡುವಲ್ಲಿ, ಇತರೆ ಮಾಹಿತಿಗಳು ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡಗಳ ಅನುಸಾರ ತಯಾರಿಸಲಾದ ಪ್ರತ್ಯೇಕ ಹಣಕಾಸು ತಃಖ್ತೆಗಳೊಂದಿಗೆ ವಿಷಯಾಕವಾಗಿ ಅಸಮಂಜಸತೆಗಳಿಂದ ಕೂಡಿರುತ್ತವೆಯೇ ಎಂಬುದನ್ನು ಪರಿಗಣಿಸುವುದಾಗಿರುತ್ತದೆ ಅಥವಾ ನಮ್ಮ ಲೆಕ್ಕಪರಿಶೋಧನೆಯ ವೇಳೆಯಲ್ಲಿ ಅಥವಾ ಅನ್ಯಥಾ ನಾವು ಪಡೆದುಕೊಂಡಂತಹ ಮಾಹಿತಿಯಲ್ಲಿ ವಿಷಯಾಕ ತಪ್ಪು ಹೇಳಿಕೆಗಳು ಇರುವುದಾಗಿ ಕಂಡು ಬರುತ್ತದೆ. "ಇತರೆ ವರದಿಗಳನ್ನು" ನಾವು ಓದಿದಾಗ, ಈ ಇತರೆ ಮಾಹಿತಿಗಳಲ್ಲಿ ಒಂದು ವಿಷಯಾಕ ತಪ್ಪು ಹೇಳಿಕೆಗಳು ಇರುವುದಾಗಿ ನಾವು ತೀರ್ಮಾನಕ್ಕೆ ಬಂದಲ್ಲಿ, ನಾವು ಅಂತಹ ವಾಸ್ತವಾಂಶವನ್ನು ಕಂಪನಿಯ ಆಡಳಿತ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿರುವ ಅಧಿಕಾರಿಗಳಿಗೆ ಅಗತ್ಯ ಬಿದ್ದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ವರದಿ ಮಾಡುವ ಅಗತ್ಯತೆಯಿರುತ್ತದೆ. ಈ ನಿಟ್ಟಿನಲ್ಲಿ ವರದಿ ಮಾಡಲು ನಮಗೆಯಾವ ವಿಷಯವೂ ಇರುವುದಿಲ್ಲ.



4. ಹಣಕಾಸು ತಃಖ್ತೆಗಳ ನಿರ್ವಹಣೆಗಾಗಿ ವ್ಯವಸ್ಥಾಪನೆಯ ಹಾಗೂ ಅದರ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿರುವ ಇತರರುಗಳ ಜವಾಬ್ದಾರಿಗಳು.

ಅಧಿನಿಯಮದ ಪರಿಚ್ಛೇದ 133ರ ಅಡಿಯಲ್ಲಿ ನಿರ್ದಿಷ್ಟಪಡಿಸಲಾಗಿರುವಂತಹ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡಗಳನ್ನು ಒಳಗೊಂಡಂತೆ ಭಾರತದಲ್ಲಿ ಸರ್ವೇಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿರುವಂತಹ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ತತ್ವಗಳ ಅನುಸಾರ ಕಂಪನಿಯ ಹಣಕಾಸಿನ ಸ್ಥಿತಿಗತಿ, ಹಣಕಾಸಿನ ನಿರ್ವಹಣೆ, ಈ ಕ್ಷಿಯಲ್ಲಿನ ಬದಲಾವಣೆಗಳು ಹಾಗೂ ನಗದು/ಹಣಕಾಸಿನ ಹರಿವುಗಳ ಒಂದು ಸತ್ಯಾಸತ್ಯತೆಯಿಂದ ಕೂಡಿದ ಹಾಗೂ ನ್ಯಾಯಸಮ್ಮತ ಅಭಿಪ್ರಾಯಗಳನ್ನು ನೀಡುವಂತಹ, ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡಗಳ ಅನುಸಾರ ತಯಾರಿಸಲಾಗುವ ಹಣಕಾಸು ತಃಖ್ತೆಗಳ ತಯಾರಿಕೆಗೆ ಸಂಬಂಧಿಸಿದಂತೆ ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದ 134 (5)ರಲ್ಲಿ ತಿಳಿಸಲಾಗಿರುವ ವಿಷಯಗಳಿಗೆ ನಿರ್ದೇಶಕರುಗಳ ಮಂಡಳಿಯು ಜವಾಬ್ದಾರಿಯುತವಾಗಿರುತ್ತದೆ. ಈ ಜವಾಬ್ದಾರಿಯು ಒಂದು ಸತ್ಯಾಸತ್ಯತೆಯಿಂದ ಮತ್ತು ನ್ಯಾಯಸಮ್ಮತತೆಯಿಂದ ಕೂಡಿದ ಮತ್ತು ವಂಚನೆಗಳು ಅಥವಾ ತಪ್ಪುಗಳನ್ನು ಎಸಗುವುದರ ಕಾರಣ ವಿಷಯಾಕ ತಪ್ಪು ಹೇಳಿಕೆಗಳಿಂದ ಹೊರತಾದ ಹಣಕಾಸಿನ ತಃಖ್ತೆಗಳನ್ನು ತಯಾರಿಸುವ ಮತ್ತು ಮಂಡಿಸುವುದಕ್ಕೆ ಸೂಕ್ತವಾದಂತಹ ನಿಗಮದ ಆಸ್ತಿಗಳ ಸಂರಕ್ಷಣೆಗಾಗಿ ಅಧಿನಿಯಮದ ಅನುವುಗಳ ಅನುಸಾರ ಸಮರ್ಪಕವಾದಂತಹ ರೀತಿಯಲ್ಲಿ ಲೆಕ್ಕಪತ್ರಗಳ ನಿರ್ವಹಣೆಗಾಗಿ ಮತ್ತು ವಂಚನೆಗಳನ್ನು ತಡೆಯುವುದು ಮತ್ತು ಪತ್ತೆಹಚ್ಚುವುದು, ಒಂದು ಸೂಕ್ತ ಲೆಕ್ಕವನ್ನಿಡುವಿಕೆಯ ಕಾರ್ಯನೀತಿಯ ಆಯ್ಕೆ ಮತ್ತು ಅದನ್ನು ಅನ್ವಯಗೊಳಿಸುವುದು, ನ್ಯಾಯಸಮ್ಮತತೆಯಿಂದ ಮತ್ತು ವಿವೇಚನೆಯಿಂದ ಕೂಡಿದ ತೀರ್ಮಾನಗಳನ್ನು ಕೈಗೊಳ್ಳುವುದು ಮತ್ತು ಅಂದಾಜುಗಳನ್ನು ಮಾಡುವುದು ಹಾಗೂ ಸಮರ್ಪಕವಾದ ರೀತಿಯಲ್ಲಿ ಆಂತರಿಕ ಹಣಕಾಸು ನಿಯಂತ್ರಣಗಳ ವಿನ್ಯಾಸ, ಕಾರ್ಯಗತಗೊಳಿಸುವಿಕೆ ಹಾಗೂ ನಿರ್ವಹಣೆ, ಇವುಗಳನ್ನೂ ಸಹ ಒಳಗೊಂಡಿರುತ್ತದೆ.

ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡಗಳ ಅನುಸಾರ ಹಣಕಾಸು ತಃಖ್ತೆಗಳನ್ನು ತಯಾರಿಸುವಲ್ಲಿ, ತನ್ನ ಕಾರ್ಯಚಟುವಟಿಕೆಗಳನ್ನು ಮುನ್ನಡೆಸಿಕೊಂಡು

ಹೋಗುವಲ್ಲಿ ಕಂಪನಿಗೆ ಇರುವಂತಹ ಸಾಮರ್ಥ್ಯತೆಯನ್ನು ನಿರ್ಧಾರಣೆ ಮಾಡುವಲ್ಲಿ, ಕಾರ್ಯ ಚಟುವಟಿಕೆಗಳು ಮುಂದುವರೆದುಕೊಂಡು ಹೋಗುತ್ತಿರುವ ಸಂಸ್ಥೆಗೆ ಸಂಬಂಧಿತ ಹಾಗೂ ಅನ್ವಯಗೊಳ್ಳುವ ವಿಷಯಗಳನ್ನು ಬಹಿರಂಗಪಡಿಸುವಲ್ಲಿ ಹಾಗೂ ಕಂಪನಿಯನ್ನು ಸಮಾಪನಗೊಳಿಸುವ ಅಥವಾ ಅದರ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸುವ ಉದ್ದೇಶವನ್ನು ನಿರ್ದೇಶಕರುಗಳ ಮಂಡಳಿಯು ಹೊಂದಿರದ ಹೊರತು ಅಥವಾ ಅದಕ್ಕೆ ಯಾವುದೇ ಬದಲಿ ವಾಸ್ತವಿಕ ವ್ಯವಸ್ಥೆಗಳು ಇರದ ಹೊರತು, ಕಾರ್ಯಚಟುವಟಿಕೆಗಳು ಮುಂದುವರೆದುಕೊಂಡು ಹೋಗುತ್ತಿರುವ ಸಂಸ್ಥೆಯ ಆಧಾರದ ಮೇರೆಗೆ ತಯಾರಿಸಲಾದ ಲೆಕ್ಕವನ್ನಿಡುವಿಕೆ ವ್ಯವಸ್ಥೆಯನ್ನು ಬಳಸಿಕೊಳ್ಳುವಲ್ಲಿ ನಿರ್ದೇಶಕರುಗಳ ಮಂಡಳಿಯು ಜವಾಬ್ದಾರಿಯುತವಾಗಿರುತ್ತದೆ.

ಕಂಪನಿಯ ಆಡಳಿತ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿರುವ ವ್ಯವಸ್ಥಾಪನೆಯು ಕಂಪನಿಯ ಹಣಕಾಸು ವರದಿಗಳ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವಲ್ಲಿಯೂ ಜವಾಬ್ದಾರಿಯುತವಾಗಿರುತ್ತದೆ.

5. ಪ್ರತ್ಯೇಕ ಹಣಕಾಸು ತಃಖ್ತೆಗಳ ಲೆಕ್ಕಪರಿಶೋಧನೆ ಮಾಡುವಲ್ಲಿ ಲೆಕ್ಕಪರಿಶೋಧಕರುಗಳ ಜವಾಬ್ದಾರಿಗಳು

ಹಣಕಾಸು ತಃಖ್ತೆಗಳು, ಒಟ್ಟಾರೆಯಾಗಿ ವಂಚಿಸುವ ಉದ್ದೇಶದಿಂದಲೇ ಆಗಿರಲಿ ಅಥವಾ ಕೈ ಅಚಾತುರ್ಯದಿಂದಲೇ ಆಗಿರಲಿ ಇರಬಹುದಾದಂತಹ ವಿಷಯಾಕ ತಪ್ಪು ಹೇಳಿಕೆಗಳಿಂದ ಮುಕ್ತವಾಗಿರುವವೆ ಎಂಬುದರ ಬಗ್ಗೆ ಒಂದು ನ್ಯಾಯಸಮ್ಮತ ಭರವಸೆಯನ್ನು ಪಡೆಯುವುದು, ನಮ್ಮ ಅಭಿಪ್ರಾಯವನ್ನು ಒಳಗೊಂಡಿರುವಂತಹ ಲೆಕ್ಕಪರಿಶೋಧಕರ ವರದಿಯನ್ನು ನೀಡುವುದು ನಮ್ಮ ಉದ್ದೇಶಗಳಾಗಿರುತ್ತವೆ. ನ್ಯಾಯಸಮ್ಮತ ಭರವಸೆಯು ಒಂದು ಉನ್ನತ ಮಟ್ಟದ ಭರವಸೆಯಾಗಿರುತ್ತದೆ, ಆದರೆ ಲೆಕ್ಕಪರಿಶೋಧನೆಗೆ ಸಂಬಂಧಿತ ಮಾನದಂಡಗಳ ಅನುಸಾರ ನಡೆಸಲಾಗಿರುವ ಲೆಕ್ಕಪರಿಶೋಧನೆಯು ಸದಾಕಾಲವೂ, ವಿಷಯಾಕ ತಪ್ಪು ಹೇಳಿಕೆಗಳು ಇರುವ ಸಂದರ್ಭಗಳಲ್ಲೆಲ್ಲವೂ ಪತ್ತೆಹಚ್ಚುವುದು ಎಂಬುದರ ಬಗ್ಗೆ ಖಾತರಿಯಿಂದ ಕೂಡಿರುವುದಿಲ್ಲ. ತಪ್ಪು ಹೇಳಿಕೆಗಳು ವಂಚನೆಗಳು ಅಥವಾ ಕೈಯಿಂದ ಆದಂತಹ ಅಚಾತುರ್ಯಗಳ ಕಾರಣ ಉದ್ಭವಿಸುತ್ತವೆ ಹಾಗೂ ವೈಯಕ್ತಿಕವಾಗಿ ಅಥವಾ ಒಟ್ಟಾರೆಯಾಗಿ ಈ ಹಣಕಾಸು ತಃಖ್ತೆಗಳ ಆಧಾರದ ಮೇರೆಗೆ ಬಳಕೆದಾರರುಗಳು ತೆಗೆದುಕೊಳ್ಳಲಾದಂತಹ



ಆರ್ಥಿಕ ನಿರ್ಣಯಗಳ ಮೇಲೆ ಪರಿಣಾಮ ಬೀರುವುದನ್ನು ನ್ಯಾಯಸಮ್ಮತವಾಗಿ ನಿರೀಕ್ಷಿಸಬಹುದು.

ಲೆಕ್ಕಪರಿಶೋಧನೆಯ ಮಾನದಂಡಗಳ ಅನುಸಾರ ನಡೆಸಲಾಗುವ ಲೆಕ್ಕಪರಿಶೋಧನೆಯ ಒಂದು ಭಾಗವಾಗಿ, ನಾವು ನಮ್ಮ ಸಂಪೂರ್ಣ ಲೆಕ್ಕಪರಿಶೋಧನೆಯ ಪ್ರಕ್ರಿಯೆಗಳ ಉದ್ದಕ್ಕೂನಮ್ಮ ವೃತ್ತಿಯ ತೀರ್ಮಾನವನ್ನು ಚಲಾಯಿಸುವೆವು ಹಾಗೂ ಲೆಕ್ಕಪರಿಶೋಧನಾ ಪ್ರಕ್ರಿಯೆಯ ಉದ್ದಕ್ಕೂ ನಮ್ಮ ವೃತ್ತಿಯ ಅನುಮಾನ ಪ್ರವೃತ್ತಿಯನ್ನು ನಿರ್ವಹಿಸಿಕೊಂಡು ಹೋಗುವೆವು. ನಮ್ಮ ಲೆಕ್ಕಪರಿಶೋಧನೆಯ ವೇಳೆಯಲ್ಲಿ ನಾವು ಈ ಕೆಳಗಿನ ಅಂಶಗಳ ಬಗ್ಗೆಯೂ ಗಮನಹರಿಸುವೆವು :

- ಎ. ವಂಚಿಸುವ ಉದ್ದೇಶದಿಂದಲೇ ಆಗಿರಲಿ ಅಥವಾ ಕೈಯಿಂದ ಆಗುವಂತಹ ಅಚಾತುರ್ಯದಿಂದಲೇ ಆಗಿರಲಿ ಇರಬಹುದಾದಂತಹ ವಿಷಯಾಕ ತಪ್ಪು ಹೇಳಿಕೆಗಳನ್ನು ಗುರುತಿಸುವುದು ಹಾಗೂ ಅವುಗಳ ಸಂಭಾವ್ಯ ಅಪಾಯಗಳ ನಿರ್ಧಾರಣೆ ಮಾಡುವುದು, ಇಂತಹ ಸಂಭಾವ್ಯ ಅಪಾಯಗಳಿಗೆ ಸ್ಪಂದಿಸುವಂತಹ ಲೆಕ್ಕಪರಿಶೋಧನಾ ಪೂರ್ವಭಾವಿ ಯೋಜನೆಯನ್ನು ರೂಪಿಸುವುದು ಹಾಗೂ ಲೆಕ್ಕಪರಿಶೋಧನಾ ಕಾರ್ಯ ವಿಧಾನಗಳನ್ನು ನಡೆಸಿಕೊಂಡು ಹೋಗುವುದು ಹಾಗೂ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸಲುವಾಗಿ ಸಮರ್ಪಕವಾಗಿರುವಂತಹ ಹಾಗೂ ಸೂಕ್ತವಾಗಿರುವಂತಹ ಲೆಕ್ಕಪರಿಶೋಧನಾ ಸಾಕ್ಷಾಧಾರ ದಾಖಲೆಗಳನ್ನು ಪಡೆದುಕೊಳ್ಳುವುದು. ವಂಚನೆ, ಸುಳ್ಳು ಸಹಿ / ಸುಳ್ಳು ದಾಖಲೆ ಸೃಷ್ಟನೆ, ಉದ್ದೇಶಪೂರ್ವಕ ಲೋಪದೋಷಗಳು, ತಪ್ಪುಗಳಿಂದ ಕೂಡಿದ ನಿರೂಪಣೆಗಳು/ ಹೇಳಿಕೆಗಳು ಅಥವಾ ಆಂತರಿಕ ನಿಯಂತ್ರಣಗಳನ್ನು ಪಾಲಿಸದಿರುವುದು, ಇತ್ಯಾದಿಗಳನ್ನು ಒಳಗೊಂಡಿರಬಹುದಾದ್ದರಿಂದ ಒಂದು ವಿಷಯಾಕ ತಪ್ಪು ಹೇಳಿಕೆಗಳನ್ನು ಪತ್ತೆಹಚ್ಚಿದಿರುವ ಸಂಭಾವ್ಯ ಅಪಾಯವು ತಪ್ಪುಗಳು ಅಥವಾ ಲೋಪದೋಷಗಳ ಕಾರಣದಿಂದ ಇರಬಹುದಾದ ಸಂಭಾವ್ಯ ಅಪಾಯಕ್ಕಿಂತಲೂ ದೊಡ್ಡದಾಗಿರುತ್ತದೆ.
- ಬಿ. ಸಂದರ್ಭಗಳಿಗೆ ಸೂಕ್ತವೆನಿಸುವ ಲೆಕ್ಕಪರಿಶೋಧನಾ ಕಾರ್ಯವಿಧಾನಗಳನ್ನು ನಿರೂಪಿಸುವ ಉದ್ದೇಶದಿಂದ ಲೆಕ್ಕಪರಿಶೋಧನೆಗೆ ಸೂಕ್ತವಾಗಿರುವಂತಹ ಆಂತರಿಕ ನಿಯಂತ್ರಣದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುವುದು. ಅಧಿನಿಯಮದ ಪರಿಚ್ಛೇದ 143ರ ಉಪ-ಪರಿಚ್ಛೇದ (3) ರ ಷರತ್ತು (i) ರ ಅಡಿಯಲ್ಲಿ, ಕಂಪನಿಯು ಸಮರ್ಪಕ ಆಂತರಿಕ

ಹಣಕಾಸು ನಿಯಂತ್ರಣಗಳ ವ್ಯವಸ್ಥೆಯನ್ನು ಹೊಂದಿರುವುದೇ ಹಾಗೂ ಅಂತಹ ವ್ಯವಸ್ಥೆಯು ಪರಿಣಾಮ ಕಾರಿತ್ವದಿಂದ ಕಾರ್ಯ ನಿರ್ವಹಿಸುತ್ತಿರುವುದೇ ಎಂಬುದರ ಬಗ್ಗೆ ನಮ್ಮ ಅಭಿಪ್ರಾಯ ವ್ಯಕ್ತಪಡಿಸುವಲ್ಲಿಯೂ ನಾವು ಜವಾಬ್ದಾರಿಯುತರಾಗಿರುತ್ತೇವೆ.

- ಸಿ. ಉಪಯೋಗಿಸಿಕೊಳ್ಳಲಾಗಿರುವಂತಹ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಕಾರ್ಯನೀತಿಗಳ ಸೂಕ್ತತೆಯನ್ನು ಮೌಲ್ಯಮಾಪನ ಮಾಡುವುದು ಹಾಗೂ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಅಂದಾಜುಗಳ ನ್ಯಾಯಸಮ್ಮತತೆ ಹಾಗೂ ವ್ಯವಸ್ಥಾಪನೆಯು ಈ ನಿಟ್ಟಿನಲ್ಲಿ ಮಾಡಿರುವಂತಹ ಬಹಿರಂಗಪಡಿಸುವಿಕೆಗಳು ಸೂಕ್ತವಾಗಿರುವವೆ ಎಂಬುದರ ಬಗ್ಗೆ ಮೌಲ್ಯಮಾಪನ ಮಾಡುವುದು.
- ಡಿ. ಕಂಪನಿಯು ತನ್ನ ಕಾರ್ಯಾಚರಣೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಆಧಾರದ ಮೇರೆಗಿನ ಲೆಕ್ಕವನ್ನಿಡುವಿಕೆಯನ್ನು ವ್ಯವಸ್ಥಾಪನೆಯು ಬಳಸಿಕೊಳ್ಳುತ್ತಿರುವುದರ ಸೂಕ್ತತೆಯ ಬಗ್ಗೆ ಒಂದುನಿರ್ಣಯಕ್ಕೆ ಬರುವುದು ಹಾಗೂ ಪಡೆದುಕೊಳ್ಳಲಾಗಿರುವಂತಹ ಲೆಕ್ಕಪರಿಶೋಧನಾ ಸಾಕ್ಷಾಧಾರಗಳ ಆಧಾರದ ಮೇರೆಗೆ, ತನ್ನ ಕಾರ್ಯಾಚರಣೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಸಂಸ್ಥೆಯಾಗಿ ಮುಂದುವರೆಯುವ ಕಂಪನಿಯ ಸಾಮರ್ಥ್ಯತೆಯ ಬಗ್ಗೆ ಗಮನಾರ್ಹವಾದಂತಹ ರೀತಿಯಲ್ಲಿ ಅನುಮಾನವನ್ನು ಸೃಷ್ಟಿಸುವಂತಹ ಘಟನೆಗಳು ಅಥವಾ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ಒಂದು ವಿಷಯಾಕ ಅನಿಶ್ಚಿತತೆಯು ಇರುವುದೆ ಎಂಬುದರ ಬಗ್ಗೆ ಒಂದು ನಿರ್ಣಯಕ್ಕೆ ಬರುವುದು. ವಿಷಯಾಕ ಅನಿಶ್ಚಿತತೆಯು ಇರುವುದಾಗಿ ನಮ್ಮ ನಿರ್ಣಯವನ್ನು ವ್ಯಕ್ತಪಡಿಸಿದಲ್ಲಿ, ಹಣಕಾಸು ತಃಖ್ತೆಗಳಲ್ಲಿ ನಬಹಿರಂಗಪಡಿಸುವಿಕೆಗಳಿಗೆ ಸಂಬಂಧಿತ ವರದಿಯಲ್ಲಿ ನಾವು ಸದಸ್ಯರುಗಳ ಗಮನವನ್ನು ಸೆಳೆಯುವ ಅಗತ್ಯತೆಯಿರುತ್ತದೆ ಅಥವಾ, ಅಂತಹ ಬಹಿರಂಗಪಡಿಸುವಿಕೆಗಳು ಅಸಮರ್ಪಕವಾಗಿದ್ದಲ್ಲಿ, ನಮ್ಮ ಅಭಿಪ್ರಾಯವನ್ನು ಮಾರ್ಪಾಡುವ ಅಗತ್ಯತೆಯಿರುತ್ತದೆ. ನಮ್ಮ ನಿರ್ಣಯಗಳು/ ತೀರ್ಮಾನಗಳು ನಮ್ಮ ಲೆಕ್ಕಪರಿಶೋಧಕರುಗಳ ವರದಿಯ ದಿನಾಂಕದ ವರೆಗಿನ ನಾವು ಪಡೆದುಕೊಳ್ಳಲಾಗಿರುವಂತಹ ಲೆಕ್ಕಪರಿಶೋಧನಾ ಸಾಕ್ಷಾಧಾರಗಳ ಆಧಾರದ ಮೇರೆಗೆ ಆಗಿರುತ್ತವೆ. ಆದಾಗ್ಯೂ, ಭವಿಷ್ಯದ ಘಟನೆಗಳು ಅಥವಾ ಪರಿಸ್ಥಿತಿಗಳು ಕಂಪನಿಯ ತನ್ನ ಮುಂದುವರೆದುಕೊಂಡು ಹೋಗುತ್ತಿರುವ ಸಂಸ್ಥೆಯಾಗಿ ಮುಂದುವರೆಯುವುದನ್ನು ಸಮಾಪ್ತಿಗೊಳಿಸಬಹುದು.



ಇ. ಬಹಿರಂಗಪಡಿಸುವಿಕೆಗಳೂ ಸೇರಿದಂತೆ ಹಣಕಾಸು ತಃಖ್ತೆಗಳ ಒಟ್ಟಾರೆ ನಿರೂಪಣೆ, ರಚನೆ ಹಾಗೂ ಅಡಕಗಳನ್ನು ಮೌಲ್ಯಮಾಪನ ಮಾಡುವುದು ಹಾಗೂ ಹಣಕಾಸು ತಃಖ್ತೆಗಳು ಮೂಲಾಧಾರವಾಗಿರುವ ವ್ಯವಹಾರಗಳು ಮತ್ತು ಘಟನೆಗಳನ್ನು ನ್ಯಾಯಸಮ್ಮತ ರೀತಿಯಲ್ಲಿ ನಿರೂಪಣೆಯನ್ನು ಸಾಧಿಸುವರೀತಿಯಲ್ಲಿ ಪ್ರತಿನಿಧಿಸುವವೆ ಎಂಬುದರ ಬಗ್ಗೆ ಮೌಲ್ಯಮಾಪನಮಾಡುವುದು.

ಇನ್ನಿತರೆ ವಿಷಯಗಳ ನಡುವೆ, ಲೆಕ್ಕಪರಿಶೋಧನೆಯ ಪೂರ್ವಭಾವಿಯಾಗಿ ಯೋಜಿಸಲ್ಪಟ್ಟಿರುವ ವ್ಯಾಪ್ತಿ ಮತ್ತು ಸಮಯ ಹಾಗೂ ನಮ್ಮ ಲೆಕ್ಕಪರಿಶೋಧನೆಯ ವೇಳೆಯಲ್ಲಿ ನಾವು ಗುರುತಿಸಬಹುದಾದ ಆಂತರಿಕ ನಿಯಂತ್ರಣದಲ್ಲಿನ ಯಾವುದೇ ಲೋಪದೋಷಗಳನ್ನು ಒಳಗೊಂಡಂತೆ ಲೆಕ್ಕಪರಿಶೋಧನೆಯಲ್ಲಿ ಗಮನಿಸಲಾಗಿರುವ ಗಮನಾರ್ಹ ಅಂಶಗಳನ್ನು ಹಣಕಾಸು ತಃಖ್ತೆಗಳ ತಯಾರಿಕೆಯ ಜವಾಬ್ದಾರಿಯನ್ನು ಹೊಂದಿರುವ ವ್ಯವಸ್ಥಾಪನೆಯ ಗಮನಕ್ಕೆ ತರುವೆವು.

ನಮ್ಮ ಸ್ವತಂತ್ರತೆಯ ಬಗ್ಗೆ ಸೂಕ್ತ ಔಚಿತ್ಯಗಳ ಅಗತ್ಯತೆಗಳನ್ನು ನಾವು ಅನುಸರಿಸಿರುವೆವು ಎಂಬುದರ ಬಗ್ಗೆಯೂ ನಾವು ಹೇಳಿಕೆಯನ್ನು ಹಾಗೂ ನಮ್ಮ ಸ್ವತಂತ್ರತೆಯ ಮೇಲೆ ಹೊರೆಯಾಗಬಹುದೆಂಬುದಾಗಿ ನ್ಯಾಯಸಮ್ಮತವಾಗಿ ಯೋಚಿಸಬಹುದಾದ ಎಲ್ಲಾ ಸಂಬಂಧಗಳು ಹಾಗೂ ಇತರೆ ವಿಷಯಗಳನ್ನು ಹಾಗೂ ಅನ್ವಯಗೊಳ್ಳುವೆಡೆಗಳಲ್ಲಿ ಸಂಬಂಧಿತ ಮುಂಜಾಗ್ರತಾ ಕ್ರಮಗಳನ್ನೂ ಸಹ ಹಣಕಾಸು ತಃಖ್ತೆಗಳ ತಯಾರಿಕೆಯ ಜವಾಬ್ದಾರಿಯನ್ನು ಹೊಂದಿರುವವ್ಯವಸ್ಥಾಪನೆಯ ಗಮನಕ್ಕೆ ತರುವೆವು.

6. ಇತರೆ ಕಾನೂನಾತ್ಮಕ ಮತ್ತು ನಿಯಂತ್ರಕ ಅಗತ್ಯತೆಗಳ ಮೇಲಿನ ವರದಿ

ಎ. ಕೇಂದ್ರ ಸರ್ಕಾರವು ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದ 143 (1)ರ ಉಪ-ಪರಿಚ್ಛೇದ 11ರ ಷರತ್ತುಗಳ ಅಗತ್ಯತೆಯಂತೆ ನೀಡಿರುವಂತಹ ಕಂಪನಿಗಳ (ಲೆಕ್ಕಪರಿಶೋಧಕರ ವರದಿ) ಆದೇಶ, 2020ರ ಅಗತ್ಯತೆಯಂತೆ, ಈ ಆದೇಶದ ಕಂಡಿಕೆ 3 ಮತ್ತು 4ರಲ್ಲಿ ನಿರ್ದಿಷ್ಟಪಡಿಸಿರುವ ವಿಷಯಗಳ ಮೇಲೆ ಹೇಳಿಕೆಯನ್ನು ನಾವು ಅನುಬಂಧ-ಎರಲ್ಲಿ ನೀಡಿರುವೆವು.

ಬಿ. ಅಧಿನಿಯಮದ ಪರಿಚ್ಛೇದ 143 (3) ರ ಅಗತ್ಯತೆಯಂತೆ, ನಾವು ಈ ಕೆಳಗಿನವುಗಳನ್ನು ವರದಿ ಮಾಡುತ್ತಿರುವೆವು.

ಎ. ನಮ್ಮ ಅತ್ಯುತ್ತಮ ಅರಿವು ಹಾಗೂ ನಂಬಿಕೆ ಅನುಸಾರ ನಮ್ಮ ಲೆಕ್ಕಪರಿಶೋಧನೆಯ ಉದ್ದೇಶಕ್ಕಾಗಿ ಅಗತ್ಯವಿರುವುದಾಗಿ ಕಂಡುಬಂದಂತಹ ಎಲ್ಲಾ ಮಾಹಿತಿ ಹಾಗೂ ವಿವರಣೆಗಳನ್ನು ಒದಗಿಸುವಂತೆ ನಾವು ಕೋರಿರುವೆವು ಹಾಗೂ ಪಡೆದುಕೊಂಡಿರುವೆವು.

ಬಿ. ನಮ್ಮ ಅಭಿಪ್ರಾಯದಲ್ಲಿ ಅಧಿನಿಯಮ ಅಗತ್ಯತೆಯಂತೆ ಲೆಕ್ಕಪತ್ರಗಳ ಪುಸ್ತಕಗಳನ್ನು ಆ ಪುಸ್ತಕಗಳ ಪರಿಶೀಲನೆಯಿಂದ ಸಮರ್ಪಕವಾಗಿ ನಿರ್ವಹಿಸಿರುವುದರ ಬಗ್ಗೆ ಕಾಣಿಸಿಕೊಳ್ಳುತ್ತದೆ.

ಸಿ. ಈ ವರದಿಯಲ್ಲಿ ವ್ಯವಹರಿಸಲಾಗಿರುವಂತಹ ಆಸ್ತಿ-ಜವಾಬ್ದಾರಿ ತಃಖ್ತೆ, ಇತರೆ ಸಮಗ್ರ ವರಮಾನವೂ ಸೇರಿದಂತೆ ಲಾಭ ಮತ್ತು ನಷ್ಟ ತಃಖ್ತೆ, ನಗದು/ಹಣಕಾಸಿನ ಹರಿವು ತಃಖ್ತೆ ಹಾಗೂ ಈಕ್ವಿಟಿಯಲ್ಲಿನ ಬದಲಾವಣೆಗಳು ಸಂಬಂಧಿತ ಲೆಕ್ಕಪತ್ರಗಳ ಪುಸ್ತಕಗಳೊಂದಿಗೆ ತಾಳೆ ಹೊಂದುತ್ತವೆ.

ಡಿ. ನಮ್ಮ ಅಭಿಪ್ರಾಯದಲ್ಲಿ ಮೇಲೆ ತಿಳಿಸಲಾದಂತಹ ಪ್ರತ್ಯೇಕ IND-AS ಹಣಕಾಸು ತಃಖ್ತೆಗಳು ಸಂಬಂಧಿತ ನಿಯಮಗಳ ಅಧಿನಿಯಮದ ಪರಿಚ್ಛೇದ 133ರ (ಜೊತೆಯಲ್ಲಿ ಓದಲ್ಪಡುವ) ಕಂಪನಿಗಳ (IND-AS) ನಿಯಮಗಳು 2015ರ ತಿದ್ದುಪಡಿಯಂತೆ ನಿರ್ದಿಷ್ಟಪಡಿಸಲಾಗಿರುವ ಸಂಬಂಧಿತ ಮಾನದಂಡಗಳನ್ನು ಅನುಸರಿಸಿರುವೆವು.

ಇ. ನಿರ್ದೇಶಕರುಗಳಿಂದ 31 ಮಾರ್ಚ್ 2023ರಂದು ಸ್ವೀಕರಿಸಲಾದ ಲಿಖಿತ ಹೇಳಿಕೆಯ ಆಧಾರದ ಮೇರೆಗೆ ಹಾಗೂ ನಿರ್ದೇಶಕರುಗಳ ಮಂಡಳಿಯು ಅದನ್ನು ದಾಖಲಿಸಿರುವಂತೆ, ಅಧಿನಿಯಮದ ಪರಿಚ್ಛೇದ 164(2)ರ ಅನುಸಾರ 31 ಮಾರ್ಚ್ 2023ರಲ್ಲಿದ್ದಂತೆ ಯಾವುದೇ ನಿರ್ದೇಶಕರನ್ನೂ ನಿರ್ದೇಶಕರುಗಳನ್ನಾಗಿ ನೇಮಕ ಮಾಡುವ ಸಲುವಾಗಿ ಅನರ್ಹಗೊಳಿಸಿರುವುದಿಲ್ಲ.

ಎಫ್) ಕಂಪನಿಯ ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಸಮರ್ಪಕತೆಗೆ ಸಂಬಂಧಿಸಿದಂತೆ ಹಾಗೂ ಅಂತಹ ನಿಯಂತ್ರಣಗಳು ಪರಿಣಾಮಕಾರಿತ್ವದಿಂದ ಕಾರ್ಯಾಚರಣೆಗೊಳ್ಳುತ್ತಿರುವುದಕ್ಕೆ ಸಂಬಂಧಿಸಿದಂತೆ, ಅನುಬಂಧ "ಬಿ"ನಲ್ಲಿ ನೀಡಲಾಗಿರುವ ನಮ್ಮ ಪ್ರತ್ಯೇಕ ವರದಿಯನ್ನು ಉಲ್ಲೇಖಿಸುವುದು.

ಜಿ) ಕಂಪನಿಗಳ (ಲೆಕ್ಕಪರಿಶೋಧನೆ ಮತ್ತು ಲೆಕ್ಕಪರಿಶೋಧಕರುಗಳು) ನಿಯಮಗಳು, 2014ರ ನಿಯಮ 11 ಅನುವುಗಳ ಅನುಸಾರ



ಲೆಕ್ಕಪರಿಶೋಧಕರುಗಳ ವರದಿಯಲ್ಲಿ ಸೇರ್ಪಡೆಗೊಳಿಸಬೇಕಾದ ಇತರೆ ವಿಷಯಗಳಿಗೆ ಸಂಬಂಧಿಸಿದಂತೆ, ನಮ್ಮ ಅಭಿಪ್ರಾಯದಲ್ಲಿ ಹಾಗೂ ನಮಗೆ ಒದಗಿಸಲಾಗಿರುವಂತಹ ಅತ್ಯುತ್ತಮ ಮಾಹಿತಿಯಂತೆ ಹಾಗೂ ನಮಗೆ ನೀಡಲಾಗಿರುವಂತಹ ವಿವರಣೆಗಳಂತೆ :

- I. ಕಂಪನಿಯು ಹಣಕಾಸು ಸ್ಥಿತಿಗತಿಯ ಮೇಲೆ ಬಾಕಿಯಿರುವ ವಿವಾದಗಳ ಪ್ರಭಾವಗಳನ್ನು ತನ್ನ ಪ್ರತ್ಯೇಕ ಹಣಕಾಸು ತಃಖ್ತೆಗಳಲ್ಲಿ ಬಹಿರಂಗಪಡಿಸಿರುವುದು.
 - II. ಕಂಪನಿಯು ದೀರ್ಘಾವಧಿ ಗುತ್ತಿಗೆಗಳು/ಜನ್ಯ ಗುತ್ತಿಗೆಗಳು ಸೇರಿದಂತೆ, ಇವುಗಳಿಗೆ ಸಂಬಂಧಿತ ಯಾವುದಾದರೂ ವಿಷಯಾಕ ನಿರೀಕ್ಷಿಸಬಹುದಾದ ನಷ್ಟಗಳು, ಇರಬಹುದಾದ ಜನ್ಯ ಗುತ್ತಿಗೆಗಳೂ ಒಳಗೊಂಡಂತೆ ಯಾವುದೇ ದೀರ್ಘಾವಧಿ ಗುತ್ತಿಗೆಗಳನ್ನು ಹೊಂದಿರುವುದಿಲ್ಲ.
 - III. ಹೂಡಿಕೆದಾರರ ಶೈಕ್ಷಣಿಕ ಮತ್ತು ಸಂರಕ್ಷಣಾ ನಿಧಿಗೆ ಕಂಪನಿಯು ವರ್ಗಾಯಿಸುವ ಸಲುವಾಗಿ ಯಾವುದೇ ಮೊತ್ತವೂ ಇರಲಿಲ್ಲ.
 - IV. (ಎ) ತನ್ನ ಅತ್ಯುತ್ತಮ ಅರಿವಿನಂತೆ ಹಾಗೂ ಅದು ವಿಶ್ವಾಸವನ್ನು ಹೊಂದಿರುವಂತೆ, ಸಾಲ ಪಡೆದಿರುವ ಹಣಕಾಸಿನಿಂದಾಗಲೀ ಅಥವಾ ಷೇರು ಪ್ರೀಮಿಯಂನಿಂದಾಗಲೀ ಅಥವಾ ಇತರೆ ಯಾವುದೇ ಮೂಲಗಳಿಂದಾಗಲೀ ಅಥವಾ ಸರಕುಗಳು/ವಸ್ತುಗಳ ರೂಪದಿಂದಾಗಲೀ ಯಾವುದೇ ಹಣಕಾಸನ್ನು ಕಂಪನಿಯು (“ಮಧ್ಯಸ್ಥಿಕೆದಾರರುಗಳು”)/ ಅಸ್ತಿತ್ವವೂ ಲಿಖಿತ ರೂಪದಲ್ಲಿ ದಾಖಲಿಸುವ ಮೂಲಕ ಅಥವಾ ಅನ್ಯ ರೀತಿಯಲ್ಲಿ, ಮಧ್ಯಸ್ಥಿಕೆದಾರರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಾಲ ನೀಡುವ ಪರಸ್ಪರ ತಿಳಿವಳಿಕೆ ಪತ್ರದೊಂದಿಗೆ ಯಾವುದೇ ರೀತಿಯಲ್ಲಿ ಗುರುತಿಸಲಾಗಿರುವಂತಹ ಯಾವುದೇ ವ್ಯಕ್ತಿಗೆ ಅಥವಾ ಅಸ್ತಿತ್ವಕ್ಕೆ/ಸಂಸ್ಥೆಗೆ ಯಾವುದೇ ರೀತಿಯಲ್ಲಿಯೂ ಕಂಪನಿಯಿಂದ ಅಥವಾ ಕಂಪನಿಯ ಪರವಾಗಿ (“ಅಂತಿಮವಾಗಿ ಫಲಾನುಭವಿಗಳಾಗಿರುವವರು”) ಮುಂಗಡವಾಗಿ ಅಥವಾ ಸಾಲವನ್ನಾಗಿ ನೀಡಿರುವುದಿಲ್ಲ ಯಾವುದೇ ಖಾತರಿ, ಭದ್ರತೆ ಅಥವಾ ಅಂತಹ ಇತರವುಗಳನ್ನು ಅಂತಿಮ ಫಲಾನುಭವಿಗಳ ಪರವಾಗಿ ನೀಡಿರುವುದಿಲ್ಲ ಎಂಬುದಾಗಿ ವ್ಯವಸ್ಥಾಪನೆಯು ತಿಳಿಸಿರುವುದು.
- (ಬಿ) ತನ್ನ ಅತ್ಯುತ್ತಮ ಅರಿವಿನಂತೆ ಹಾಗೂ ಅದು ವಿಶ್ವಾಸವನ್ನು ಹೊಂದಿರುವಂತೆ, ಯಾವುದೇ ಹಣಕಾಸನ್ನು ಕಂಪನಿಯು ವಿದೇಶಿ

ಸಂಸ್ಥೆ/ಅಸ್ತಿತ್ವ (“ಹಣಕಾಸನ್ನು ಒದಗಿಸುವ ತಂಡಗಳು”) ಲಿಖಿತ ರೂಪದಲ್ಲಿ ದಾಖಲಿಸುವ ಮೂಲಕ ಅಥವಾ ಅನ್ಯ ರೀತಿಯಲ್ಲಿ, ಮಧ್ಯಸ್ಥಿಕೆದಾರರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಾಲ ನೀಡುವ ಪರಸ್ಪರ ತಿಳಿವಳಿಕೆ ಪತ್ರದೊಂದಿಗೆ ಯಾವುದೇ ರೀತಿಯಲ್ಲಿ ಗುರುತಿಸಲಾಗಿರುವಂತಹ ಯಾವುದೇ ವ್ಯಕ್ತಿಯಿಂದ ಅಥವಾ ಅಸ್ತಿತ್ವ/ಸಂಸ್ಥೆಯಿಂದ ಯಾವುದೇ ರೀತಿಯಲ್ಲಿಯೂ ಮುಂಗಡಗಳನ್ನು ಅಥವಾ ಸಾಲಗಳನ್ನು ಪಡೆದಿರುವುದಿಲ್ಲ ಯಾವುದೇ ಖಾತರಿ, ಭದ್ರತೆ ಅಥವಾ ಅಂತಹ ಇತರವುಗಳನ್ನು ಅಂತಿಮ ಫಲಾನುಭವಿಗಳ ಪರವಾಗಿ ಸ್ವೀಕರಿಸಿರುವುದಿಲ್ಲ ಎಂಬುದಾಗಿ ವ್ಯವಸ್ಥಾಪನೆಯು ತಿಳಿಸಿರುವುದು ಹಾಗೂ

- ಸಿ) ಸಂದರ್ಭಗಳಿಗೆ ನ್ಯಾಯಸಮ್ಮತವಾಗಿರುವುದು ಹಾಗೂ ಸೂಕ್ತವಾಗಿರುವುದು ಎಂಬುದಾಗಿ ಪರಿಗಣಿಸಲ್ಪಟ್ಟಂತಹ ಲೆಕ್ಕಪರಿಶೋಧನಾ ಕಾರ್ಯವಿಧಾನಗಳ ಆಧಾರದ ಮೇರೆಗೆ, ಮೇಲಿನ (ಎ) ಮತ್ತು (ಬಿ) ಅಡಿಯಲ್ಲಿ ನೀಡಲಾಗಿರುವಂತೆ ನಿಯಮ 11(ಇ) ಅಡಿಯಲ್ಲಿನ ಉಪ-ಷರತ್ತು (i) ಮತ್ತು (ii) ರ ಅಡಿಯಲ್ಲಿನ ಹೇಳಿಕೆಗಳು ಯಾವುದೇ ವಿಷಯಾಕ ತಪ್ಪು ಹೇಳಿಕೆಗಳನ್ನು ಒಳಗೊಂಡಿರುವವು ಎಂಬುದನ್ನು ನಂಬುವ ಸಲುವಾಗಿ ಯಾವುದೇ ಕಾರಣಗಳು ನಮ್ಮ ದೃಷ್ಟಿಗೆ ಬರಲಿಲ್ಲ.
- V. ಕಂಪನಿಯು ಪ್ರಸಕ್ತ ಸಾಲಿನಲ್ಲಿ ಯಾವುದೇ ಷೇರು ಲಾಭಾಂಶವನ್ನು ಘೋಷಿಸಿರುವುದಿಲ್ಲ ಅಥವಾ ಪಾವತಿಸಿರುವುದಿಲ್ಲ,

(ಹೆಚ್) ಕಂಪನಿ ಕಾಯ್ದೆ 2013ರ ಅಧಿನಿಯಮ ಪರಿಚ್ಛೇದ 143(5) ರ ಅನುಸಾರ ಅಗತ್ಯತೆ ಇರುವಂತೆ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರು “ಅನುಬಂಧ-ಸಿ”ಯಲ್ಲಿ ಮತ್ತು ಅನುಬಂಧ-1ರಲ್ಲಿ ನೀಡಿರುವ ನಿರ್ದೇಶನಗಳು ಮತ್ತು ಉಪ-ನಿರ್ದೇಶನಗಳ ಅನುಸಾರ ಲಗತ್ತಿಸಿರುವೆವು.

ವಿಜಯ್ ಪಂಚಪ್ಪ ಅಂಡ್ ಕಂಪನಿ
ಚಾರ್ಟೆಡ್ ಅಕೌಂಟೆಂಟ್‌ಗಳು
ಸಂಸ್ಥೆಯ ಸಂಖ್ಯೆ : 004693ಎಸ್
ಸಹಿ/-
ಸಿ.ಎ. ಪಿ.ಎಂ. ಮುದಿಗೌಡರ್
ಪಾಲುದಾರರು
ಸದಸ್ಯತ್ವ ಸಂಖ್ಯೆ 204096

ಯು.ಡಿ.ಐ.ಎನ್: 23204096BGXIAR7457

ಸ್ಥಳ : ಬೆಂಗಳೂರು
ದಿನಾಂಕ : 28 ಡಿಸೆಂಬರ್ 2023



ಅನುಬಂಧ-ಎ

ನಮ್ಮ ಅದೇ ದಿನಾಂಕದ ವರದಿಯ ಇತರೆ "ಕಾನೂನಾತ್ಮಕ ಮತ್ತು ನಿಯಂತ್ರಕ ಅಗತ್ಯತೆಗಳ ಮೇಲಿನ ವರದಿ" ಶೀರ್ಷಿಕೆಯ ಅಡಿಯಲ್ಲಿ ಸ್ವತಂತ್ರ ಲೆಕ್ಕಪರಿಶೋಧಕರ ವರದಿಯ ಕಂಡಿಕೆ 6(ಎ)ನಲ್ಲಿ ಉಲ್ಲೇಖಿಸಿರುವಂತೆ.

ನಾವು ಸೂಕ್ತವೆಂದು ಪರಿಗಣಿಸಿ ಅಂತಹ ಪರಿಶೀಲನೆಗಳ ಆಧಾರದ ಮೇರೆಗೆ ಹಾಗೂ ನಮಗೆ ಒದಗಿಸಲಾಗಿರುವ ಮಾಹಿತಿಯಂತೆ ಹಾಗೂ ನಮಗೆ ನೀಡಲಾಗಿರುವ ವಿವರಣೆಗಳಂತೆ, ನಾವು ಈ ಕೆಳಗಿನಂತೆ ತಿಳಿಸುತ್ತಿರುವೆವು:

i. ಎ) 31 ಮಾರ್ಚ್, 2023 ರವರೆಗೆ ಕಂಪನಿಯು ಸ್ವತ್ತು, ಸ್ಥಾವರಗಳು ಮತ್ತು ಯಂತ್ರೋಪಕರಣಗಳ ಪರಿಮಾಣಾತ್ಮಕ ವಿವರಗಳು ಹಾಗೂ ಯಾವ ಸ್ಥಿತಿಯಲ್ಲಿರುತ್ತದೆ ಎಂಬುದನ್ನು ಒಳಗೊಂಡಂತೆ ವಿವರಗಳನ್ನು ತೋರಿಸಿದಂತೆ ಸಮರ್ಪಕ ದಾಖಲೆಗಳನ್ನು ನಿರ್ವಹಿಸಿರುತ್ತದೆ.

ಬಿ) ನಮಗೆ ನೀಡಲಾದ ವಿವರಣೆಗಳಂತೆ, ಒದಗಿಸಲಾದ ಮಾಹಿತಿಯಂತೆ ಹಾಗೂ ಕಂಪನಿಯು ನಮಗೆ ಒದಗಿಸಿದ ದಾಖಲೆಗಳನ್ನು ನಾವು ಪರಿಶೀಲಿಸಿದಂತೆ ಕಂಪನಿಯು ಅನುಸರಿಸುತ್ತಿರುವ ಪರಿಪಾಠಗಳಂತೆ, ಸ್ವತ್ತು, ಸ್ಥಾವರಗಳು ಮತ್ತು ಯಂತ್ರೋಪಕರಣಗಳನ್ನು ನ್ಯಾಯಸಮ್ಮತ ಅಂತರಗಳಲ್ಲಿ ಭೌತಿಕವಾಗಿ ಪರಿಶೀಲಿಸುತ್ತಿರುವುದು ಹಾಗೂ ಅಂತಹ ಭೌತಿಕ ಪರಿಶೀಲನೆಯ ವೇಳೆಯಲ್ಲಿ ಸ್ವತ್ತು, ಸ್ಥಾವರಗಳು ಮತ್ತು ಯಂತ್ರೋಪಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ವಿಷಯಾಕ ವ್ಯತ್ಯಾಸಗಳು, ಲೋಪದೋಷಗಳು ಕಂಡುಬಂದಿರುವುದಿಲ್ಲ.

(ಸಿ) ವ್ಯವಸ್ಥಾಪನೆಯು ನಮಗೆ ನೀಡಿರುವ ವಿವರಣೆಗಳಂತೆ ಹಾಗೂ ಒದಗಿಸಿರುವ ಮಾಹಿತಿಯಂತೆ, ಎಲ್ಲಾ ಸ್ಥಿರಾಸ್ತಿಗಳ ಹಕ್ಕುಪತ್ರಗಳನ್ನು ಕಂಪನಿಯ ಹೆಸರಿನಲ್ಲಿ ಹೊಂದಲಾಗಿರುವುದು.

(ಡಿ) ಕಂಪನಿಯು 31 ಮಾರ್ಚ್ 2023ಕ್ಕೆ ಅಂತ್ಯಗೊಂಡ ಸಾಲಿನಲ್ಲಿ ತನ್ನ ಸ್ವತ್ತು, ಸ್ಥಾವರಗಳು ಮತ್ತು ಯಂತ್ರೋಪಕರಣಗಳಿಗೆ ಅಥವಾ ಅಮೂರ್ತ ಆಸ್ತಿಗಳಿಗೆ ಸಂಬಂಧಿಸಿದಂತೆ ಯಾವುದೇ ಮರು-ಮೌಲ್ಯಮಾಪನಗಳನ್ನು ಮಾಡಿರುವುದಿಲ್ಲ.

(ಇ) ಬೇನಾಮಿ ಆಸ್ತಿ ವಹಿವಾಟು ನಿಷೇಧ ಕಾಯ್ದೆ 1988 ಮತ್ತು ಅವುಗಳ ಅಡಿಯಲ್ಲಿ ರೂಪಿಸಲಾಗಿರುವಂತಹ ನಿಯಮಗಳ ಅಡಿಯಲ್ಲಿ ಬೇನಾಮಿ ಆಸ್ತಿಗಳನ್ನು ಹೊಂದಿರುವುದಕ್ಕಾಗಿ 31 ಮಾರ್ಚ್ 2022 ರಲ್ಲಿದ್ದಂತೆ ಯಾವುದೇ ವಿಚಾರಣಾ ನಡವಳಿಗಳನ್ನು ಕೈಗೊಂಡಿರಲಿಲ್ಲ ಅಥವಾ ಅಂತಹವುಗಳು ಬಾಕಿಯಿರಲಿಲ್ಲ.

ii. (ಎ) ವ್ಯವಸ್ಥಾಪನೆಯು ಸರಕು ಸಾಮಗ್ರಿಗಳ ಭೌತಿಕ ಪರಿಶೀಲನೆಯನ್ನು ನ್ಯಾಯಸಮ್ಮತ ಅಂತರಗಳಲ್ಲಿ ನಡೆಸಿರುವುದೇ ಹಾಗೂ ಲೆಕ್ಕಪರಿಶೋಧಕರ ಅಭಿಪ್ರಾಯದಲ್ಲಿ ವ್ಯವಸ್ಥಾಪನೆಯಿಂದ ಅಂತಹ ವ್ಯಾಪ್ತಿ ಹಾಗೂ ಅನುಸರಿಸಲಾಗಿರುವ ಕಾರ್ಯವಿಧಾನಗಳು ಸೂಕ್ತವೆನಿಸಿದ್ದಲ್ಲಿ, ಸರಕು ಸಾಮಗ್ರಿಗಳ ಪ್ರತಿಯೊಂದು ವರ್ಗದ ಒಟ್ಟಾರೆಯಲ್ಲಿ 10% ಅಥವಾ ಹೆಚ್ಚಿನ ಲೋಪದೋಷಗಳನ್ನು ಗಮನಿಸಲಾಗಿರುವುದು ಹಾಗೂ ಈ ನಿಟ್ಟಿನಲ್ಲಿ ಹೌದು ಎಂದಾದಲ್ಲಿ, ಅವುಗಳ ಬಗ್ಗೆ ಲೆಕ್ಕಪತ್ರ ಪುಸ್ತಕಗಳಲ್ಲಿ ಸಮರ್ಪಕವಾಗಿ ವ್ಯವಹರಿಸಲಾಗಿರುವುದೇ? - ಈ ಆದೇಶವು ಕಂಪನಿಗೆ ಅನ್ವಯಗೊಳ್ಳುವುದಿಲ್ಲ.

(ಬಿ) ಪ್ರಸಕ್ತ ಸಾಲಿನ ಯಾವುದೇ ಸಮಯದಲ್ಲಿ, ಬ್ಯಾಂಕುಗಳು ಅಥವಾ ಹಣಕಾಸು ಕಂಪನಿಗಳು ಚಾಲ್ತಿ ಆಸ್ತಿಗಳ ಭದ್ರತೆಯ ಆಧಾರದ ಮೇರೆಗೆ ಐದು ಕೋಟಿ ರೂಪಾಯಿಗಳಿಗೂ ಮೀರಿದಂತೆ ಕಾರ್ಯೋದ್ಯುಕ್ತ ಬಂಡವಾಳವನ್ನು ಕಂಪನಿಗೆ ಮಂಜೂರು ಮಾಡಿರುವವೆ, ಅಂತಹ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳಿಗೆ ಕಂಪನಿಯು ಸಲ್ಲಿಸಿರುವ ತ್ರೈಮಾಸಿಕ ತಃಖ್ತೆಗಳು ಕಂಪನಿಯ ಲೆಕ್ಕಪತ್ರ ಪುಸ್ತಕಗಳೊಂದಿಗೆ ತಾಳೆ ಹೊಂದುವವೆ, ಇಲ್ಲವಾದಲ್ಲಿ ವಿವರಗಳನ್ನು ನೀಡಿರುವುದು. ಈ ಆದೇಶವು ಕಂಪನಿಗೆ ಅನ್ವಯಗೊಳ್ಳುವುದಿಲ್ಲ.

iii (ಎ) ಪ್ರಸಕ್ತ ಸಾಲಿನಲ್ಲಿ ಕಂಪನಿಯು ಸಾಲಗಳನ್ನು ಒದಗಿಸಿರುವುದಿಲ್ಲ, ಸಾಲಗಳ ಸ್ವರೂಪದಲ್ಲಿ ಮುಂಗಡಗಳನ್ನು, ಭದ್ರತೆಯನ್ನು ಒದಗಿಸಿರುವ ಅಥವಾ ಭದ್ರತೆಯಿಂದ ಕೂಡಿರುವ ಸಾಲಗಳನ್ನು ಕಂಪನಿಗಳಿಗೆ, ಸಂಸ್ಥೆಗಳಿಗೆ ನಿಯಮಿತ ಜವಾಬ್ದಾರಿಯನ್ನು ಹೊಂದಿರುವ ಪಾಲುದಾರಿಕೆ ಸಂಸ್ಥೆಗಳಿಗೆ ಅಥವಾ ಇತರೆ ತಂಡಗಳಿಗೆ ಯಾವುದೇ ಸಾಲಗಳನ್ನು ನೀಡಿರುವುದಿಲ್ಲ. ಅದರಂತೆಯೇ, ಆದೇಶದ ಷರತ್ತು 3 (iii) (ಎ) ಅನುವುಗಳು ಕಂಪನಿಗೆ ಅನ್ವಯಗೊಳ್ಳುವುದಿಲ್ಲ.

(ಬಿ) ಪ್ರಸಕ್ತ ಸಾಲಿನಲ್ಲಿ ಕಂಪನಿಯು ಹಿತಾಸಕ್ತಿಗೆ ವಿರುದ್ಧವಾಗಿ ಕಂಪನಿಯು ಯಾವುದೇ ಹೂಡಿಕೆಗಳನ್ನು ಮಾಡಿರುವುದಿಲ್ಲ. ಕಂಪನಿಯು, ಯಾವುದೇ ಕಂಪನಿಗಳಿಗೆ, ಸಂಸ್ಥೆಗಳಿಗೆ ಸೀಮಿತ ಜವಾಬ್ದಾರಿ ಪಾಲುದಾರಿಕೆ ಸಂಸ್ಥೆಗಳಿಗೆ ಅಥವಾ ಇತರೆ



ಯಾವುದೇ ತಂಡಗಳಿಗೆ ಯಾವುದೇ ಖಾತರಿಗಳನ್ನು ಅಥವಾ ಭದ್ರತೆಗಳನ್ನು ಮತ್ತು ಸಾಲಗಳ ರೂಪದಲ್ಲಿ ಸಾಲಗಳು ಅಥವಾ ಮುಂಗಡಗಳನ್ನು ಒದಗಿಸಿರುವುದಿಲ್ಲ.

(ಸಿ) ಕಂಪನಿಯು ಯಾವುದೇ ಕಂಪನಿಗಳಿಗೆ, ಸಂಸ್ಥೆಗಳಿಗೆ, ಸೀಮಿತ ಜವಾಬ್ದಾರಿ ಪಾಲಿಗಾರಿಕೆ ಸಂಸ್ಥೆಗಳಿಗೆ ಅಥವಾ ಇತರೆ ಯಾವುದೇ ತಂಡಗಳಿಗೆ ಸಾಲಗಳ ರೂಪದಲ್ಲಿ ಯಾವುದೇ ಸಾಲಗಳನ್ನು ಅಥವಾ ಮುಂಗಡಗಳನ್ನು ನೀಡಿರುವುದಿಲ್ಲ. ಅದರಂತೆಯೇ ಆದೇಶದ ಷರತ್ತು 3 (iii) (ಸಿ)ಯಿಂದ 3 (iii) (ಎಫ್) ರವರೆಗೆ ವರದಿ ಮಾಡುವ ಅವಶ್ಯಕತೆಯು ಕಂಪನಿಗೆ ಅನ್ವಯಗೊಳ್ಳುವುದಿಲ್ಲ ಮತ್ತು ಆದ್ದರಿಂದ ಈ ನಿಟ್ಟಿನಲ್ಲಿ ಯಾವುದೇ ಟೀಕೆ ಟಿಪ್ಪಣಿ ಮಾಡಿರುವುದಿಲ್ಲ.

iv. ನಮ್ಮ ಅಭಿಪ್ರಾಯದಲ್ಲಿ ಹಾಗೂ ನಮಗೆ ಒದಗಿಸಲಾದ ಮಾಹಿತಿಯಂತೆ ಮತ್ತು ನೀಡಲಾದ ವಿವರಣೆಗಳಂತೆ, ನಿರ್ದೇಶಕರುಗಳಿಗೆ ಹಾಗೂ ತಾನು ಹಿತಾಸಕ್ತಿಯನ್ನು ಹೊಂದಿರುವಂತಹ ತಂಡಗಳನ್ನು ಒಳಗೊಂಡಂತೆ ಸಾಲಗಳನ್ನು ಮತ್ತು ಮುಂಗಡಗಳನ್ನು ನೀಡುವುದಕ್ಕೆ ಸಂಬಂಧಿತ ಹಾಗೂ ಖಾತರಿಗಳು ಮತ್ತು ಭದ್ರತೆಗಳನ್ನು ಒದಗಿಸುವುದಕ್ಕೆ ಸಂಬಂಧಿಸಿದಂತೆ ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದಗಳು 185 ಮತ್ತು 186ರ ಅನುವುಗಳನ್ನು ಅನುಸರಿಸಿರುವುದು.

v. ನಮಗೆ ನೀಡಲಾದ ವಿವರಣೆಗಳಂತೆ ಹಾಗೂ ಒದಗಿಸಲಾದ ಮಾಹಿತಿಯಂತೆ, ಕಂಪನಿಯು ಕಂಪನಿ ಕಾಯ್ದೆ 2013, ಪರಿಚ್ಛೇದ 73 ಮತ್ತು 76ರ ಅನುವುಗಳ ಅಡಿಯಲ್ಲಿ ಯಾವುದೇ ಠೇವಣಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಿರುವುದಿಲ್ಲ ಅಥವಾ ಠೇವಣಿಗಳೆಂದು ಅರ್ಥೈಸುವಂತಹ ರೀತಿಯಲ್ಲಿ ಯಾವುದೇ ಮೊತ್ತವನ್ನು ಪ್ರಸಕ್ತ ಸಾಲಿನಲ್ಲಿ ಸ್ವೀಕರಿಸಿರುವುದಿಲ್ಲ. ಮರುಪಾವತಿಗಾಗಿ ಕೋರದಿರುವ ಠೇವಣಿಗಳಿಗೆ ಸಂಬಂಧಿಸಿದಂತೆ ಕಂಪನಿಯು ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದ 74 ಮತ್ತು 75 ಅಥವಾ ಸಂಬಂಧಿತ ಇತರೆ ಅನುವುಗಳನ್ನು ಅನುಸರಿಸಿರುವುದು. ಕಂಪನಿ ಕಾನೂನು ಮಂಡಳಿ, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಿಕ ಪ್ರಾಧಿಕಾರ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ಯಾವುದೇ ನ್ಯಾಯಾಲಯ ಅಥವಾ ಇತರೆ ನ್ಯಾಯಿಕ ಪ್ರಾಧಿಕಾರಗಳು ಯಾವುದೇ ಆದೇಶಗಳನ್ನು ಜಾರಿಗೊಳಿಸಿರುವುದಿಲ್ಲ ಎಂಬುದಾಗಿ ವ್ಯವಸ್ಥಾಪನೆಯು ನಮಗೆ ತಿಳಿಸಿರುವುದು.

vi. ಕಂಪನಿಯ ನೀರಾವರಿ ಯೋಜನೆಗಳ ಅನುಕೂಲತೆಗಳಿಗೆ ಸಂಬಂಧಿಸಿದಂತೆ ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದ 148(1)ರ ಅಡಿಯಲ್ಲಿ ವೆಚ್ಚ ಮೌಲ್ಯ ದಾಖಲೆಗಳ ನಿರ್ವಹಣೆಗಾಗಿ ಕೇಂದ್ರ ಸರ್ಕಾರವು ರೂಪಿಸಿರುವಂತಹ ನಿಯಮಗಳ ಅನುಸರಣೆಯಂತೆ ಕಂಪನಿಯು ನಿರ್ವಹಿಸಿರುವಂತಹ ಲೆಕ್ಕಪತ್ರ ಪುಸ್ತಕಗಳನ್ನು ನಾವು ಸವಿಸ್ತೃತವಾಗಿ ಸಮೀಕ್ಷಿಸಿದವು ಹಾಗೂ ಈ ನಿಟ್ಟಿನಲ್ಲಿ ನಿರ್ದಿಷ್ಟಪಡಿಸಲಾಗಿರುವಂತಹ ಲೆಕ್ಕಪತ್ರಗಳು ಹಾಗೂ ದಾಖಲೆಗಳನ್ನು ನಿರ್ವಹಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂಬ ಅಭಿಪ್ರಾಯಕ್ಕೆ ಬಂದವು. ಈ ಆದೇಶವು ಕಂಪನಿಗೆ ಅನ್ವಯಗೊಳ್ಳುವುದಿಲ್ಲ ಮತ್ತು ಆದ್ದರಿಂದ ಈ ನಿಟ್ಟಿನಲ್ಲಿ ಯಾವುದೇ ಟೀಕೆ ಟಿಪ್ಪಣಿಗಳನ್ನು ಮಾಡಿರುವುದಿಲ್ಲ.

vii. ನಮಗೆ ನೀಡಲಾದ ವಿವರಣೆಗಳಂತೆ ಹಾಗೂ ಒದಗಿಸಲಾದ ಮಾಹಿತಿಯಂತೆ ಮತ್ತು ನಾವು ದಾಖಲೆಗಳ ಪರಿಶೀಲನೆಯನ್ನು ಮಾಡಿದ ಆಧಾರದ ಮೇರೆಗೆ ಪಾವತಿಸಲು ಬಾಕಿಯಾದಂತಹ ದಿನಾಂಕದಿಂದ 6 ತಿಂಗಳುಗಳಿಗೂ ಮೀರಿದಂತೆ ಪಾವತಿಸಲು ಬಾಕಿಯಿರುವಂತಹ ಈ ಕೆಳಗಿನ ಅವಿವಾಧಿತ ಬಾಕಿಗಳನ್ನು ಹೊರತುಪಡಿಸಿದಂತೆ, ಕಂಪನಿಯು ಆದಾಯ ತೆರಿಗೆ, ಮಾರಾಟಗಳ ಮೇಲಿನ ತೆರಿಗೆ, ಮೌಲ್ಯ ವರ್ಧಿತ ತೆರಿಗೆ, ಸರಕುಗಳು ಮತ್ತು ಸೇವೆಗಳ ಮೇಲಿನ ತೆರಿಗೆ (ಜಿಎಸ್‌ಟಿ), ಸೆಸ್, ಭವಿಷ್ಯ ನಿಧಿ, ವೃತ್ತಿಪರ ತೆರಿಗೆ ಹಾಗೂ ಇತರೆ ಯಾವುದಾದರೂ ಬಾಕಿಗಳು ಇದ್ದಲ್ಲಿ ಅವುಗಳನ್ನು ಒಳಗೊಂಡಂತೆ ಅವಿವಾಧಿತ ಶಾಸನಬದ್ಧ ಬಾಕಿಗಳನ್ನು ಸಂಬಂಧಿತ ಇಲಾಖೆಗಳಿಗೆ ಪಾವತಿಸುವಲ್ಲಿ ಕಂಪನಿಯು ಸಾಮಾನ್ಯವಾಗಿ ನಿಯತವಾಗಿರುತ್ತದೆ. ಕೆಲವು ಪ್ರಕರಣಗಳಲ್ಲಿ ಸಂಬಂಧಿತ ಇಲಾಖೆಗಳಿಗೆ ಪಾವತಿಸುವಲ್ಲಿ 6 ತಿಂಗಳುಗಳನ್ನೂ ಮೀರಿದಂತೆ ವಿಳಂಬಗಳಾಗಿದ್ದಂತಹ ಈ ಕೆಳಗಿನ ಕೆಲವು ಪ್ರಕರಣಗಳನ್ನು ಹೊರತುಪಡಿಸಿದಂತೆ ಅವಿವಾಧಿತ ಶಾಸನಬದ್ಧ ಬಾಕಿಗಳನ್ನು ಸಂಬಂಧಿತ ಇಲಾಖೆಗಳಿಗೆ ಪಾವತಿಸುವಲ್ಲಿ ಕಂಪನಿಯು ಸಾಮಾನ್ಯವಾಗಿ ನಿಯತವಾಗಿದ್ದಿತು.

ಕ್ರಮ ಸಂಖ್ಯೆ	ಶಾಸನಬದ್ಧ ಬಾಕಿಗಳು	ರೂ. ಲಕ್ಷಗಳಲ್ಲಿ
1.	ರಾಷ್ಟ್ರೀಯ ಪಿಂಚಣಿ ಯೋಜನೆ - ಪಾವತಿಸಬೇಕಿರುವುದು	1,671.31
2.	ಮುದ್ರಾಂಕ ಶುಲ್ಕ ಪಾವತಿಸಬೇಕಿರುವುದು	869.04
3.	ಆದಾಯ ತೆರಿಗೆ ಮೂಲದಲ್ಲಿಯೇ ಕಡಿದುಕೊಳ್ಳಲಾಗಿರುವುದು	5.07



4.	ಉದ್ಯೋಗಿಗಳ ಭವಿಷ್ಯ ನಿಧಿ - ಪಾವತಿಸಬೇಕಾಗಿರುವುದು	9.41
5.	ರಾಜಧನ	26.02
6.	ಸೇವಾ ತೆರಿಗೆ	4.42
7.	ಕಾರ್ಮಿಕರ ಕ್ಷೇಮಾಭಿವೃದ್ಧಿ ಸೆಸ್ಸು	38.32
8.	ಮಾರಾಟಗಳ ಮೇಲಿನ ತೆರಿಗೆ ಪಾವತಿಸಬೇಕಾಗಿರುವುದು	6.55
9.	ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ನಿಧಿ	4.05
10.	ಇತರೆ ಶಾಸನಬದ್ಧ ಬಾಕಿಗಳು	0.15

ಬಿ) ಉಪ-ಷರತ್ತು (ಎ)ನಲ್ಲಿ ಉಲ್ಲೇಖಿಸಲಾಗಿರುವಂತಹ ಶಾಸನಬದ್ಧ ಬಾಕಿಗಳನ್ನು ಯಾವುದಾದರೂ ವಿವಾದಗಳ ಕಾರಣ ಸಂಬಂಧಿತ ಪ್ರಾಧಿಕಾರಗಳಲ್ಲಿ ಠೇವಣಿ ಇಟ್ಟಿರುವುದಿಲ್ಲವೆ, ಹಾಗಿದ್ದಲ್ಲಿ, ಆ ರೀತಿ ಒಳಗೊಂಡಿರುವ ಮೊತ್ತಗಳು ಹಾಗೂ ವಿವಾದಗಳು ಯಾವ ವೇದಿಕೆಯಲ್ಲಿ ಬಾಕಿಯಿರುವವು ಎಂಬುದರ ಬಗ್ಗೆ ತಿಳಿಸತಕ್ಕದ್ದು. ದಾಖಲೆಗಳನ್ನು ಪರಿಶೀಲಿಸಲಾದಂತೆ, ಹಣಕಾಸು ತಃಖ್ತೆಗಳ ದಿನಾಂಕದಲ್ಲಿದ್ದಂತೆ ಯಾವುದೇ ವಿವಾದಿತ ಶಾಸನಬದ್ಧ ಬಾಕಿಗಳು ಪಾವತಿಸಲು ಬಾಕಿಯಿರಲಿಲ್ಲ.

viii. ಆದಾಯ ತೆರಿಗೆ ಅಧಿನಿಯಮ, 1961ರ ಅಡಿಯಲ್ಲಿ ತೆರಿಗೆ ನಿರ್ಧಾರಣೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಆದಾಯ ಎಂಬುದಾಗಿ ಅಧ್ಯರ್ಪಿಸುವಂತಹ ಅಥವಾ ಬಹಿರಂಗಪಡಿಸಲಾಗಿರುವಂತಹ ಈ ಹಿಂದಿನ ದಾಖಲೆಗಳಲ್ಲಿ ನಮೂದಿಸದಿರುವುದಕ್ಕೆ ಸಂಬಂಧಿತ ಯಾವುದೇ ವ್ಯವಹಾರಗಳೂ ಇರಲಿಲ್ಲ. ಅದರಂತೆಯೇ ಆದೇಶದ ಷರತ್ತು 3(viii)ರ ಮೇಲೆ ವರದಿ ಮಾಡುವ ಅವಶ್ಯಕತೆಯು ಕಂಪನಿಗೆ ಅನ್ವಯಗೊಳ್ಳುವುದಿಲ್ಲ.

ix. (ಎ) ಕಂಪನಿಯು ಸಾಲಗಳನ್ನು ಅಥವಾ ಇತರೆ ಎರವಲುಗಳನ್ನು ಮರುಪಾವತಿಸುವಲ್ಲಿ ಹಾಗೂ ಅವುಗಳ ಮೇಲಿನ ಬಡ್ಡಿ ಪಾವತಿಯಲ್ಲಿ ತಪ್ಪಿತಸ್ತರಾಗಿಯಿರುವುದಿಲ್ಲ.

(ಬಿ) ಕಂಪನಿಯನ್ನು ಯಾವುದೇ ಬ್ಯಾಂಕು ಅಥವಾ ಹಣಕಾಸು ಸಂಸ್ಥೆ ಅಥವಾ ಸರ್ಕಾರ ಅಥವಾ ಯಾವುದೇ ಸರ್ಕಾರದ ಪ್ರಾಧಿಕಾರಗಳು ಬಾಕಿಗಳನ್ನು ಪಾವತಿಸುವಲ್ಲಿ ತಪ್ಪಿತಸ್ತರಾಗಿಯಿರುವುದಿಲ್ಲ.

(ಸಿ) ಕಂಪನಿಯು ಯಾವ ಉದ್ದೇಶಗಳಿಗಾಗಿ ಸಾಲಗಳನ್ನು ಪಡೆದುಕೊಂಡಿದ್ದಿತೋ ಅದೇ ಉದ್ದೇಶಕ್ಕಾಗಿ ಅವಧಿ ಸಾಲಗಳನ್ನು ಉಪಯೋಗಿಸಿಕೊಂಡಿರುವುದು. ಈ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ ಯಾವುದೇ ಮಾರ್ಗಾಂತರಣಗಳು ಆಗಿರುವುದಿಲ್ಲ.

(ಡಿ) ಕಂಪನಿಯು ಯಾವುದೇ ಅಲ್ಪಾವಧಿ ಸಾಲಗಳನ್ನು ಪಡೆದುಕೊಂಡಿರುವುದಿಲ್ಲ ಹಾಗೂ ಅವುಗಳನ್ನು ದೀರ್ಘಾವಧಿ ಉದ್ದೇಶಗಳಿಗೆ ಉಪಯೋಗಿಸಿಕೊಂಡಿರುವುದಿಲ್ಲ.

(ಇ) ಕಂಪನಿಯ ಹಣಕಾಸು ತಃಖ್ತೆಗಳನ್ನು ಒಟ್ಟಾರೆಯಾಗಿ ಪರಿಶೀಲಿಸಲಾಗಿ, ತನ್ನ ಉಪ-ಕಂಪನಿಗಳು, ಸಹ-ಕಂಪನಿಗಳು ಅಥವಾ ಜಂಟಿ ಸಾಹಸೋದ್ಯಮ ಕಂಪನಿಗಳ ಬದ್ಧತೆಗಳನ್ನು ಪೂರೈಸುವ ಸಲುವಾಗಿ ಕಂಪನಿಯು ಯಾವುದೇ ಅಸ್ತಿತ್ವದಿಂದ ಅಥವಾ ವ್ಯಕ್ತಿಗಳಿಂದ ಯಾವುದೇ ಹಣಕಾಸನ್ನು ಪಡೆದುಕೊಂಡಿರುವುದಿಲ್ಲ. ಆದ್ದರಿಂದ ಆದೇಶದ ಷರತ್ತು (ix) (ಇ) ಕಂಪನಿಗೆ ಅನ್ವಯಗೊಳ್ಳುವುದಿಲ್ಲ.

(ಎಫ್) ಕಂಪನಿಯು ತನ್ನ ಉಪ-ಕಂಪನಿಗಳು, ಸಹ-ಕಂಪನಿಗಳು ಅಥವಾ ಜಂಟಿ ಸಾಹಸೋದ್ಯಮ ಕಂಪನಿಗಳು ಹೊಂದಿರುವ ಭದ್ರತೆಗಳನ್ನು ಅಡವಿಡುವ ಮೂಲಕ ಯಾವುದೇ ಸಾಲಗಳನ್ನು ಪಡೆದುಕೊಂಡಿರುವುದಿಲ್ಲ. ಆದ್ದರಿಂದ ಆದೇಶದ ಷರತ್ತು (ix) (ಎಫ್)ರ ಮೇಲೆ ವರದಿ ಮಾಡುವ ಅವಶ್ಯಕತೆಯು ಕಂಪನಿಗೆ ಅನ್ವಯಗೊಳ್ಳುವುದಿಲ್ಲ.

x. (ಎ) ವ್ಯವಸ್ಥಾಪನೆಯು ನಮಗೆ ನೀಡಿದ ಮಾಹಿತಿಯಂತೆ ಹಾಗೂ ನೀಡಲಾದ ವಿವರಣೆಗಳಂತೆ, ಕಂಪನಿಯು ಪ್ರಸಕ್ತ ಸಾಲಿನಲ್ಲಿ ಪ್ರಾರಂಭಿಕ ಸಾರ್ವಜನಿಕ ನೀಡಿಕೆ ಅಥವಾ ಸಾರ್ವಜನಿಕರಿಗೆ ಹೆಚ್ಚುವರಿ ಷೇರುಗಳ ನೀಡಿಕೆ (ಸಾಲಗಳ ಸಾಧನಗಳು ಒಳಗೊಂಡಂತೆ) ಹಾಗೂ ಅವಧಿ ಸಾಲಗಳನ್ನು ಸಂಗ್ರಹಿಸಿರುವುದಿಲ್ಲ. ಅದರಂತೆಯೇ ಆದೇಶದ ಷರತ್ತು 3(ix) ರ ಮೇಲೆ ವರದಿ ಮಾಡುವ ಅವಶ್ಯಕತೆಯು ಕಂಪನಿಗೆ ಅನ್ವಯಗೊಳ್ಳುವುದಿಲ್ಲ ಮತ್ತು ಆದ್ದರಿಂದ ಈ ನಿಟ್ಟಿನಲ್ಲಿ ಯಾವುದೇ ಟೀಕೆ ಟಿಪ್ಪಣಿಗಳನ್ನು ಮಾಡಿರುವುದಿಲ್ಲ.

(ಬಿ) ಕಂಪನಿಯು ಲೆಕ್ಕಪರಿಶೋಧನೆ ಅಡಿಯ ವರ್ಷದಲ್ಲಿ ಯಾವುದೇ ಆದ್ಯತೆಯ ಷೇರುಗಳ ಹಂಚಿಕೆಯನ್ನು ಮಾಡಿರುವುದಿಲ್ಲ ಅಥವಾ ಷೇರುಗಳನ್ನು ಖಾಸಗಿಯವರಿಗೆ ನೀಡಿರುವುದಿಲ್ಲ ಅಥವಾ ಪರಿವರ್ತಿಸಬಹುದಾದ ಡಿಬೆಂಚರುಗಳನ್ನು ಸಂಪೂರ್ಣವಾಗಿ ಅಥವಾ ಭಾಗಶಃವಾಗಿ ಅಥವಾ ಐಚ್ಛಿಕವಾಗಿ ನೀಡಿರುವುದಿಲ್ಲ ಮತ್ತು ಆದೇಶದ ಷರತ್ತು 3(x)(ಬಿ) ರ ಮೇಲೆ ವರದಿ ಮಾಡುವ ಅವಶ್ಯಕತೆಯು ಕಂಪನಿಗೆ ಅನ್ವಯಗೊಳ್ಳುವುದಿಲ್ಲ.

xi.(ಎ) ಹಣಕಾಸಿನ ತಃಖ್ತೆಗಳ ನೈಜವಾದ ಮತ್ತು ನ್ಯಾಯೋಚಿತ ದೃಷ್ಟಿಕೋನವನ್ನು ವರದಿ ಮಾಡುವ ಉದ್ದೇಶದಿಂದ ಮಾಡಿದ ಆಡೀಟ್ ಕಾರ್ಯವಿಧಾನಗಳ ಆಧಾರದ ಮೇಲೆ ಮತ್ತು ವ್ಯವಸ್ಥಾಪನೆಯು ನೀಡಿದ ಮಾಹಿತಿ ಮತ್ತು ವಿವರಣೆಗಳ ಅನ್ವಯ ಪ್ರಸಕ್ತ ವರ್ಷದಲ್ಲಿ ನಾವು ಗಮನಿಸಿದಂತೆ ಅಥವಾ ವರದಿಸಿದಂತೆ ಕಂಪನಿಯಿಂದ ಅಥವಾ ಕಂಪನಿಯ ಮೇಲೆ ವಂಚನೆಯ ಯಾವುದೇ ನಿದರ್ಶನವನ್ನು ಕಂಡಿಲ್ಲ.

(ಬಿ) ಕಂಪನಿಗಳ (ಲೆಕ್ಕಪರಿಶೋಧನೆ ಮತ್ತು ಲೆಕ್ಕಪರಿಶೋಧಕರು) ನಿಯಮಗಳು, 2014ರ ನಿಯಮ 13ರ ಅಡಿಯಲ್ಲಿ



- ನಿರ್ದಿಷ್ಟಪಡಿಸಿರುವಂತೆ ನಮೂನೆ - ಎಡಿಟಿ-4ರಲ್ಲಿ ಕಂಪನಿಗಳ ಅಧಿನಿಯಮದ ಪರಿಚ್ಛೇದ 143ರ ಉಪ-ಪರಿಚ್ಛೇದ (12) ರ ಅಡಿಯಲ್ಲಿ ಪ್ರಸಕ್ತ ಸಾಲಿನಲ್ಲಿ ವೆಚ್ಚ ಲೆಕ್ಕಪರಿಶೋಧಕರು/ಕಾರ್ಯದರ್ಶಿಯ ಲೆಕ್ಕಪರಿಶೋಧಕ ರವರುಗಳು ಯಾವುದೇ ವರದಿಯನ್ನೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವುದಿಲ್ಲ.
- (ಸಿ) ಲೆಕ್ಕಪರಿಶೋಧನಾ ಕಾರ್ಯವಿಧಾನಗಳ ಸ್ವರೂಪದ ಸಮಯ ಮತ್ತು ವ್ಯಾಪ್ತಿಯನ್ನು ನಿರ್ಧರಿಸುವಾಗ ಪ್ರಸಕ್ತ ಸಾಲಿನಲ್ಲಿ ಕಂಪನಿಯು ಸ್ವೀಕರಿಸಿದ ವಿಸ್ತೃತ ಬ್ಲೋವರ್ ದೂರುಗಳನ್ನು ನಾವು ಪರಿಗಣನೆಗೆ ತೆಗೆದುಕೊಂಡಿದ್ದೇವೆ.
- xii. ನಮ್ಮ ಅಭಿಪ್ರಾಯದಲ್ಲಿ ಕಂಪನಿಯು ನಿಧಿ ಕಂಪನಿ ಆಗಿರುವುದಿಲ್ಲ. ಆದ್ದರಿಂದ, ಆದೇಶದ 3 (xi) (ಎ) ರಿಂದ (ಸಿ)ವರೆಗಿನ ನಿಬಂಧನೆಗಳು ಕಂಪನಿಗೆ ಅನ್ವಯಗೊಳ್ಳುವುದಿಲ್ಲ ಮತ್ತು ಆದ್ದರಿಂದ ಯಾವುದೇ ಟೀಕೆ ಟಿಪ್ಪಣಿಗಳನ್ನು ಮಾಡಿರುವುದಿಲ್ಲ.
- xiii. ವ್ಯವಸ್ಥಾಪನೆಯು ನಮಗೆ ಒದಗಿಸಲಾದ ಮಾಹಿತಿ ಹಾಗೂ ವಿವರಣೆಗಳ ಆಧಾರದ ಮೇರೆಗೆ ಸಂಬಂಧಿತ ತಂಡಗಳೊಂದಿಗಿನ ಎಲ್ಲಾ ವ್ಯವಹಾರಗಳು ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದ 177 ಹಾಗೂ ಪರಿಚ್ಛೇದ 188ರ ಅನುಸಾರವೇ ಆಗಿರುತ್ತದೆ ಹಾಗೂ ವಿವರಗಳನ್ನು ಅನ್ವಯಗೊಳ್ಳುವಂತಹ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡಗಳ ಅಗತ್ಯತೆಯಂತೆ ಹಣಕಾಸು ತಃಖ್ತೆಗಳಲ್ಲಿ ಬಹಿರಂಗಪಡಿಸಲಾಗಿರುವುದು.
- xiv. (ಎ) ಕಂಪನಿಯು ತನ್ನ ವ್ಯವಹಾರದ ಗಾತ್ರ ಮತ್ತು ಸ್ವರೂಪಕ್ಕೆ ಅನುಗುಣವಾದಂತಹ ಆಂತರಿಕ ಲೆಕ್ಕಪರಿಶೋಧನಾ ವ್ಯವಸ್ಥೆಯನ್ನು ಹೊಂದಿರುವುದು.
- (ಬಿ) ನಮ್ಮ ಲೆಕ್ಕಪರಿಶೋಧನೆಯ ಅವಧಿಗಾಗಿ ಈ ದಿನಾಂಕದವರೆಗೂ ನೀಡಲಾಗಿದ್ದಂತಹ ಕಂಪನಿಯ ಆಂತರಿಕ ಲೆಕ್ಕಪರಿಶೋಧನಾ ವರದಿಯನ್ನು ನಾವು ಪರಿಗಣಿಸಿರುವೆವು.
- xv. ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನಮಗೆ ನೀಡಲಾದ ವಿವರಣೆಗಳ ಆಧಾರದ ಮೇರೆಗೆ, ಕಂಪನಿಗಳ ಅಧಿನಿಯಮ 2013ರ ಪರಿಚ್ಛೇದ 192ರಲ್ಲಿ ಉಲ್ಲೇಖಿಸಿರುವ ರೀತಿಯಲ್ಲಿ ಕಂಪನಿಯು ತನ್ನ ನಿರ್ದೇಶಕರುಗಳು ಅಥವಾ ಅವರಿಗೆ ಸಂಬಂಧಿಸಿರುವಂತಹ ವ್ಯಕ್ತಿಗಳೊಂದಿಗೆ ನಗದೇತರ ವ್ಯವಹಾರಗಳನ್ನು ಮಾಡಿರುವುದಿಲ್ಲ.
- xvi.(ಎ) ನಮಗೆ ಒದಗಿಸಲಾದ ಮಾಹಿತಿಯಂತೆ ಹಾಗೂ ನಮಗೆ ನೀಡಲಾದ ವಿವರಣೆಗಳಂತೆ ಭಾರತೀಯ ರಿಸರ್ವ್ ಬ್ಯಾಂಕು ಅಧಿನಿಯಮ, 1934ರ ಪರಿಚ್ಛೇದ 45-1ಎ ಕಂಪನಿಗೆ ಅನ್ವಯಗೊಳ್ಳುವುದಿಲ್ಲ.

- (ಬಿ) ಕಂಪನಿಯು ಬ್ಯಾಂಕೇತರ ಹಣಕಾಸು ಚಟುವಟಿಕೆಗಳು ಅಥವಾ ವಸತಿ ಹಣಕಾಸು ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದಿಲ್ಲ. ಆದೇಶದ ಷರತ್ತು 3(xvi)(ಬಿ) ರ ಮೇಲೆ ವರದಿ ಮಾಡುವ ಅವಶ್ಯಕತೆಯು ಕಂಪನಿಗೆ ಅನ್ವಯಗೊಳ್ಳುವುದಿಲ್ಲ.
- (ಸಿ) ಕಂಪನಿಯು ಭಾರತೀಯ ರಿಸರ್ವ್ ಬ್ಯಾಂಕ್ ಮಾಡಿರುವಂತಹ ನಿಯಂತ್ರಣಗಳಲ್ಲಿ ವಿವರಿಸಿರುವಂತೆ ಪ್ರಮುಖ ಹೂಡಿಕೆ ಕಂಪನಿಯಾಗಿರುವುದಿಲ್ಲ. ಅದರಂತೆ, ಆದೇಶದ ಕಂಡಿಕೆ 3ರ ಷರತ್ತು (xvi) (ಸಿ)ರ ಮೇಲೆ ವರದಿ ಮಾಡುವ ಅವಶ್ಯಕತೆಯು ಕಂಪನಿಗೆ ಅನ್ವಯಗೊಳ್ಳುವುದಿಲ್ಲ.
- (ಡಿ) ಗುಂಪಿನ ಭಾಗವಾಗಿ ಗುಂಪು ಒಂದಕ್ಕಿಂತ ಹೆಚ್ಚು CICಗಳನ್ನು ಹೊಂದಿಲ್ಲ, ಆದ್ದರಿಂದ ಆದೇಶದ ಷರತ್ತು 3ರ ಷರತ್ತು (xvi) (ಡಿ) ಮೇಲೆ ವರದಿ ಮಾಡುವ ಅವಶ್ಯಕತೆಯು ಕಂಪನಿಗೆ ಅನ್ವಯಿಸುವುದಿಲ್ಲ.
- xvii. ಕಂಪನಿಯು ಪ್ರಸಕ್ತ ಸಾಲಿನಲ್ಲಿ ರೂ.15,329.46 ಲಕ್ಷಗಳ ನಗದು ನಷ್ಟವನ್ನು ಅನುಭವಿಸಿದೆ ಮತ್ತು ತಕ್ಷಣದ ಹಿಂದಿನ ಆರ್ಥಿಕ ಸಾಲಿನಲ್ಲಿ ರೂ.7,561.36 ಲಕ್ಷಗಳ ಮೊತ್ತದ ನಷ್ಟವನ್ನು ಅನುಭವಿಸಿರುತ್ತದೆ.
- xviii. ಪ್ರಸಕ್ತ ಹಣಕಾಸು ಸಾಲಿನಲ್ಲಿ ಶಾಸನಬದ್ಧ ಲೆಕ್ಕಪರಿಶೋಧಕರುಗಳು ರಾಜೀನಾಮೆ ನೀಡಿರುವುದಿಲ್ಲ. ಆದ್ದರಿಂದ ಆದೇಶದ ಕಂಡಿಕೆ 3ರ ಷರತ್ತು (xviii) ಕಂಪನಿಗೆ ಅನ್ವಯಗೊಳ್ಳುವುದಿಲ್ಲ.
- xix. ಹಣಕಾಸು ಅನುಪಾತಗಳು, ಹಣಕಾಸು ಆಸ್ತಿಗಳು ಕಳೆದಿರುವ ಅವಧಿ ಹಾಗೂ ಅವುಗಳಿಂದ ನಿರೀಕ್ಷಿಸಲಾಗಿರುವ ಪ್ರತಿಫಲಗಳನ್ನು ಪಡೆಯಬಹುದಾದ ಅವಧಿ, ಹಣಕಾಸು ತಃಖ್ತೆಗಳ ಜೊತೆಯಲ್ಲಿ ಇರುವಂತಹ ಇತರೆ ಮಾಹಿತಿ ಹಾಗೂ ನಿರ್ದೇಶಕರುಗಳ ಮಂಡಳಿಯ ಬಗ್ಗೆ ನಮ್ಮ ಅರಿವು ಹಾಗೂ ವ್ಯವಸ್ಥಾಪನೆಯಿಂದ ಮಾಡಿರುವಂತಹ ಪೂರ್ವಭಾವಿ ಯೋಜನೆಗಳ ಬಗ್ಗೆ ನಮಗಿರುವಂತಹ ಅರಿವು, ಇವುಗಳ ಆಧಾರದ ಮೇರೆಗೆ ಹಾಗೂ ನಮ್ಮ ಊಹಾತ್ಮಕತೆಗಳಿಗೆ ಬೆಂಬಲವಾಗಿರುವಂತಹ ಸಾಕ್ಷಾಧಾರಗಳನ್ನು ನಾವು ಮಾಡಿದ ಪರಿಶೀಲನೆಯ ಆಧಾರದ ಮೇರೆಗೆ, ಆಸ್ತಿ-ಜವಾಬ್ದಾರಿ ತಃಖ್ತೆಯ ದಿನಾಂಕದಲ್ಲಿದ್ದಂತೆ ಇರುವಂತಹ ತನ್ನ ಜವಾಬ್ದಾರಿಗಳನ್ನು ಪೂರೈಸುವಲ್ಲಿ ಕಂಪನಿಯು ಶಕ್ತವಾಗಿರುವುದಿಲ್ಲ ಎಂಬುದನ್ನು ಸೂಚಿಸುವಂತಹ ಯಾವುದೇ ವಿಷಯಾಕ ಅನಿಶ್ಚಿತತೆಗಳು ಲೆಕ್ಕಪರಿಶೋಧನಾ ವರದಿಯ ದಿನಾಂಕದಲ್ಲಿದ್ದಂತೆ ಇರುವುದಾಗಿ ನಾವು ನಂಬಲು ಕಾರಣವಾಗುವಂತಹ ಯಾವುದೇ ಅಂಶಗಳು ನಮ್ಮ ಗಮನಕ್ಕೆ ಬರಲಿಲ್ಲ.



XX (ಎ) ಪ್ರಗತಿಯಲ್ಲಿರುವ ಯೋಜನೆಗಳಲ್ಲದೆಯೇ ಇತರ ಯೋಜನೆಗಳಿಗೆ ಸಂಬಂಧಿಸಿದಂತೆ, ಕಂಪನಿಯು ಖರ್ಚಾಗದೇ ಉಳಿದಿರುವ ಮೊತ್ತವನ್ನು ಅಧಿನಿಯಮದ ಪರಿಚ್ಛೇದ 135ರ ಉಪ-ಪರಿಚ್ಛೇದ (5)ರ ಎರಡನೇ ಅನುವಿನ ಅನುಸರಣೆಯಂತೆ ಹಣಕಾಸು ಸಾಲು ಮುಕ್ತಾಯಗೊಂಡ ಆರು ತಿಂಗಳುಗಳ ಒಳಗೆ ಕಂಪನಿಗಳ ಅಧಿನಿಯಮದ ಷೆಡ್ಯೂಲು VIIರಲ್ಲಿ ನಿರ್ದಿಷ್ಟಪಡಿಸಿರುವ ನಿಧಿ ವರ್ಗಾಯಿಸಿರುವುದೇ? ಈ ಆದೇಶವು ಕಂಪನಿಗೆ ಅನ್ವಯಗೊಳ್ಳುವುದಿಲ್ಲ.

(ಬಿ) ಕಂಪನಿಗಳ ಅಧಿನಿಯಮದ ಪರಿಚ್ಛೇದ 135ರ ಉಪ-ಪರಿಚ್ಛೇದ (5)ರ ಅಡಿಯಲ್ಲಿ ಪ್ರಗತಿಯಲ್ಲಿರುವ ಯೋಜನೆಗೆ ಸಂಬಂಧಿಸಿದಂತೆ ಖರ್ಚಾಗದೇ ಉಳಿದಿರುವ ಯಾವುದಾದರೂ ಮೊತ್ತವು ಇದ್ದಲ್ಲಿ, ಅದನ್ನು ಕಂಪನಿಗಳ ಅಧಿನಿಯಮದ ಪರಿಚ್ಛೇದ 135ರ ಉಪ-ಪರಿಚ್ಛೇದ (6)ರ ಅನುವಿನ ಅನುಸಾರ

ವಿಶೇಷ ಖಾತೆಗೆ ವರ್ಗಾಯಿಸಲಾಗಿರುವುದೇ? ಈ ಆದೇಶವು ಕಂಪನಿಗೆ ಅನ್ವಯಗೊಳ್ಳುವುದಿಲ್ಲ.

xxi. ಕ್ರೋಡೀಕೃತ ಹಣಕಾಸು ತಃಖ್ತೆಗಳಲ್ಲಿ ಸೇರಿಸಿರುವಂತಹ ಕಂಪನಿಗಳ (ಲೆಕ್ಕಪರಿಶೋಧಕರ ವರದಿ) ಆದೇಶದಲ್ಲಿ (ಸಿಎಆರ್‌ಒ) ಸಂಬಂಧಿತ ಲೆಕ್ಕಪರಿಶೋಧಕರುಗಳಿಂದ ಯಾವುದಾದರೂ ಷರತ್ತುಬದ್ಧ ಅಥವಾ ಪ್ರತಿಕೂಲ ಟೀಕೆ ಟಿಪ್ಪಣಿಗಳು ಇರುವವೆ?, ಹೌದು ಎಂದಾದಲ್ಲಿ, ಕಂಪನಿಗಳ ವಿವರಗಳು ಹಾಗೂ ಕ್ರೋಡೀಕೃತ ಹಣಕಾಸು ತಃಖ್ತೆಗಳಲ್ಲಿ ಸೇರಿಸಿರುವಂತಹ ಕಂಪನಿಗಳ (ಲೆಕ್ಕಪರಿಶೋಧಕರ ವರದಿ) ಆದೇಶದಲ್ಲಿ (ಸಿಎಆರ್‌ಒ) ವರದಿಯ ಕಂಡಿಕೆ ಸಂಖ್ಯೆಗಳನ್ನು ಷರತ್ತುಬದ್ಧ ಅಥವಾ ಪ್ರತಿಕೂಲ ಟೀಕೆ ಟಿಪ್ಪಣಿಗಳ ವಿವರಗಳೊಂದಿಗೆ ತಿಳಿಸುವುದು. ಈ ಆದೇಶವು ಕಂಪನಿಗೆ ಅನ್ವಯಗೊಳ್ಳುವುದಿಲ್ಲ.

ಸ್ಥಳ : ಬೆಂಗಳೂರು
ದಿನಾಂಕ : 28 ಡಿಸೆಂಬರ್ 2023

ವಿಜಯ್ ಪಂಚಪ್ಪ ಅಂಡ್ ಕಂಪನಿ
ಚಾರ್ಟೆಡ್ ಅಕೌಂಟೆಂಟ್‌ಗಳು
ಸಂಸ್ಥೆಯ ಸಂಖ್ಯೆ : 004693ಎಸ್
ಸಹಿ/-
ಸಿ.ವಿ. ಪಿ.ಎಂ. ಮುದಿಗೌಡರ್
ಪಾಲುದಾರರು
ಸದಸ್ಯತ್ವ ಸಂಖ್ಯೆ 204096
ಯು.ಡಿ.ಐ.ಎನ್ : 23204096BGXIAR7457

ಉದ್ದೇಶಪೂರ್ವಕವಾಗಿ ಖಾಲಿ ಬಿಡಲಾಗಿದೆ.



ಅನುಬಂಧ - ಬಿ

ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಹಣಕಾಸು ತಃಖ್ತೆಗಳ ಮೇಲೆ ನಮ್ಮ ಅದೇ ದಿನಾಂಕದ ಸ್ವತಂತ್ರ ಲೆಕ್ಕಪರಿಶೋಧಕರುಗಳ ವರದಿಗೆ ಅನುಬಂಧ ಬಿ

ಕಂಪನಿಗಳ ಅಧಿನಿಯಮ 2013ರ ("ಕಾಯ್ದೆ") ಪರಿಚ್ಛೇದ 143ರ ಉಪ-ಪರಿಚ್ಛೇದ 3ರ ಷರತ್ತು (i)ರ ಅಡಿಯಲ್ಲಿ ಆಂತರಿಕ ಹಣಕಾಸು ನಿಯಂತ್ರಣಗಳ ಮೇಲಿನ ವರದಿ

ನಾವು ಮೆ.ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ("ಕಂಪನಿ") 31 ಮಾರ್ಚ್ 2023ರಲ್ಲಿದ್ದಂತೆ ಹಣಕಾಸು ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳನ್ನು, ಅದೇ ದಿನಾಂಕಕ್ಕೆ ಅಂತ್ಯಗೊಂಡಂತಹ ಸಾಲಿಗೆ ಕಂಪನಿಯ ಹಣಕಾಸು ತಃಖ್ತೆಗಳ ಲೆಕ್ಕಪರಿಶೋಧನೆಯ ಭಾಗವಾಗಿ ಲೆಕ್ಕಪರಿಶೋಧನೆ ಮಾಡಿರುವೆವು.

ಆಂತರಿಕ ಹಣಕಾಸು ನಿಯಂತ್ರಣಗಳಿಗಾಗಿ ಆಡಳಿತ ಮಂಡಳಿಯ ಜವಾಬ್ದಾರಿ

ಭಾರತೀಯ ಚಾರ್ಟೆಡ್ ಅಕೌಂಟೆಂಟ್‌ಗಳ ಸಂಸ್ಥೆಯು ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿ ಟಿಪ್ಪಣಿಯಲ್ಲಿ ತಿಳಿಸಿರುವ ಆಂತರಿಕ ನಿಯಂತ್ರಣದ ಅತ್ಯಗತ್ಯ ಭಾಗಗಳನ್ನು ಪರಿಗಣಿಸಿದಂತೆ ನಿಗಮದಿಂದ ಸ್ಥಾಪಿಸಲಾಗಿರುವ ಹಣಕಾಸು ವರದಿಯ ಮಾನದಂಡದ ಮೇಲೆ ಆಂತರಿಕ ನಿಯಂತ್ರಣವನ್ನು ಆಧರಿಸಿದಂತೆ ಆಂತರಿಕ ನಿಯಂತ್ರಣವನ್ನು ಸ್ಥಾಪಿಸುವುದು ಮತ್ತು ನಿರ್ವಹಿಸಿಕೊಂಡು ಹೋಗುವುದು ನಿಗಮದ ವ್ಯವಸ್ಥಾಪನೆಯ ಜವಾಬ್ದಾರಿಯಾಗಿರುತ್ತದೆ. ಈ ಜವಾಬ್ದಾರಿಗಳು, ನಿಗಮದ ಕಾರ್ಯನೀತಿಗಳಿಗೆ ಬದ್ಧತೆಯಿಂದ ಕೂಡಿರುವುದನ್ನೂ ಒಳಗೊಂಡಂತೆ ತನ್ನ ವ್ಯಾಪಾರ ವ್ಯವಹಾರವನ್ನು ನಿಯಮಗಳ ಅನುಸಾರ ಮತ್ತು ದಕ್ಷತೆಯಿಂದ ನಡೆಸುವುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಪರಿಣಾಮಕಾರಿತ್ವದಿಂದ ಕಾರ್ಯಚರಣೆಗೊಳ್ಳುತ್ತಿದ್ದ ಸಮರ್ಪಕವಾದಂತಹ ಆಂತರಿಕ ಹಣಕಾಸು ನಿಯಂತ್ರಣದ ವಿನ್ಯಾಸ, ಕಾರ್ಯಗತಗೊಳಿಸುವಿಕೆ ಮತ್ತು ನಿರ್ವಹಣೆ, ತನ್ನ ಆಸ್ತಿಗಳನ್ನು ಸಂರಕ್ಷಿಸುವುದು, ವಂಚನೆಗಳು ಮತ್ತು ತಪ್ಪುಗಳು ಸಂಭವಿಸುವುದನ್ನು ತಡೆಯುವುದು ಮತ್ತು ಅಂತಹ ಪ್ರಕರಣಗಳನ್ನು ಪತ್ತೆಹಚ್ಚುವುದು, ಲೆಕ್ಕವನ್ನಿಡುವಿಕೆಯ ದಾಖಲೆಗಳ ಯಥಾರ್ಥತೆ ಮತ್ತು ಪರಿಪೂರ್ಣತೆ ಹಾಗೂ ಕಂಪನಿಗಳ ಅಧಿನಿಯಮ, 2013ರ ಅಡಿಯಲ್ಲಿ ಅಗತ್ಯತೆಯಿರುವಂತೆ ವಿಶ್ವಾನೀಯತೆಯಿಂದ ಕೂಡಿದ ಹಣಕಾಸಿಗೆ ಸಂಬಂಧಿತ ಮಾಹಿತಿಯನ್ನು ಸಮಯೋಚಿತವಾಗಿ ತಯಾರಿಸುವುದು ಒಳಗೊಂಡಿರುತ್ತವೆ.

ಲೆಕ್ಕಪರಿಶೋಧಕರ ಜವಾಬ್ದಾರಿ

ನಮ್ಮ ಲೆಕ್ಕಪರಿಶೋಧನೆಯ ಆಧಾರದ ಮೇರೆಗೆ ಕಂಪನಿಯ ಹಣಕಾಸು ವರದಿಗಳ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಮೇಲೆ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ನಮ್ಮ

ಜವಾಬ್ದಾರಿಯಾಗಿದೆ. ಕಂಪನಿಗಳ ಅಧಿನಿಯಮ 2013ರ ಪರಿಚ್ಛೇದ 143 (10)ರ ಅಡಿಯಲ್ಲಿ ನಿರ್ದಿಷ್ಟಪಡಿಸಲಾಗಿದೆ ಎಂಬುದಾಗಿ ಭಾವಿಸಲಾಗಿರುವ ಹಾಗೂ ಆಂತರಿಕ ಹಣಕಾಸು ನಿಯಂತ್ರಣಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿ ಟಿಪ್ಪಣಿಯಲ್ಲಿ ("ಮಾರ್ಗಸೂಚಿ ಟಿಪ್ಪಣಿ") ತಿಳಿಸಿರುವ ಮಾರ್ಗಸೂಚಿಗಳನ್ವಯ ಹಾಗೂ ಭಾರತೀಯ ಚಾರ್ಟೆಡ್ ಅಕೌಂಟೆಂಟ್‌ಗಳ ಸಂಸ್ಥೆಯಿಂದ ನೀಡಲ್ಪಟ್ಟಿರುವ ಲೆಕ್ಕಪರಿಶೋಧನಾ ಮಾನದಂಡಗಳ ಅನುಸಾರ ಆಂತರಿಕ ಹಣಕಾಸು ನಿಯಂತ್ರಣಗಳ ಲೆಕ್ಕಪರಿಶೋಧನೆಗೆ ಅನ್ವಯಗೊಳ್ಳುವಷ್ಟರ ಮಟ್ಟಿಗೆ, ಎರಡೂ ಆಂತರಿಕ ಹಣಕಾಸು ನಿಯಂತ್ರಣಗಳ ಲೆಕ್ಕಪರಿಶೋಧನೆಗೆ ಅನ್ವಯಿಸುತ್ತದೆ ಮತ್ತು, ಎರಡೂ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಸಂಸ್ಥೆಯಿಂದ ನೀಡಿರುವ ಅನ್ವಯ ನಾವು ನಮ್ಮ ಲೆಕ್ಕಪರಿಶೋಧನೆಯನ್ನು ನಡೆಸಿರುವೆವು. ನೈತಿಕತೆಯ ಅಗತ್ಯಗಳನ್ನು ಅನುಸರಿಸುವುದನ್ನು ಹಾಗೂ ಹಣಕಾಸು ತಃಖ್ತೆಗಳು ವಿಷಯಾಕ ತಪ್ಪು ಹೇಳಿಕೆಗಳಿಂದ ಮುಕ್ತವಾಗಿವೆಯೇ ಎಂಬುದರ ಬಗ್ಗೆ ನ್ಯಾಯಸಮ್ಮತ ಭರವಸೆಯನ್ನು ಪಡೆಯುವುದಕ್ಕಾಗಿ ಲೆಕ್ಕಪರಿಶೋಧನಾ ವಿಧಾನವನ್ನು ಪೂರ್ವಭಾವಿಯಾಗಿ ಯೋಜಿಸುವುದು ಹಾಗೂ ಅದನ್ನು ಕಾರ್ಯಗತಗೊಳಿಸುವ ಅಗತ್ಯತೆಯನ್ನು ಆ ಮಾನದಂಡಗಳು ಹಾಗೂ ಮಾರ್ಗಸೂಚಿ ಹೊಂದಿರುತ್ತವೆ.

ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ವ್ಯವಸ್ಥೆಯ ಸಮರ್ಪಕತೆ ಹಾಗೂ ಅವುಗಳ ಕಾರ್ಯಾಚರಣೆಯ ಪರಿಣಾಮಕಾರಿತ್ವದ ಬಗ್ಗೆ ಲೆಕ್ಕಪರಿಶೋಧನಾ ಸಾಕ್ಷಾಧಾರಗಳನ್ನು ಪಡೆದುಕೊಳ್ಳುವುದಕ್ಕಾಗಿ ಕಾರ್ಯಾಚರಣೆಗಳನ್ನು ನಡೆಸುವುದನ್ನು ನಮ್ಮ ಲೆಕ್ಕಪರಿಶೋಧನೆಯು ಒಳಗೊಂಡಿರುತ್ತದೆ. ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣದ ನಮ್ಮ ಲೆಕ್ಕಪರಿಶೋಧನೆಯು, ಹಣಕಾಸು ವರದಿಯ ಮೇಲೆ ಆಂತರಿಕ ನಿಯಂತ್ರಣಗಳನ್ನು ಅರ್ಥ ಮಾಡಿಕೊಳ್ಳುವುದು, ವಂಚಿಸುವ ಉದ್ದೇಶದಿಂದಲೇ ಆಗಲಿ ಅಥವಾ ತಪ್ಪುಗಳಿಂದಲೇ ಆಗಲಿ, ಇರಬಹುದಾದ ವಿಷಯಾಕ ದುರ್ಬಲತೆಯ ಸಂಭಾವ್ಯ ಅಪಾಯವನ್ನು ನಿರ್ಧಾರಣೆ ಮಾಡುವುದು ಹಾಗೂ ನಿರ್ಧಾರಣೆ ಮಾಡಲಾದ ಸಂಭಾವ್ಯ ಅಪಾಯದ ಆಧಾರದ ಮೇರೆಗೆ ಆಂತರಿಕ ನಿಯಂತ್ರಣದ ವಿನ್ಯಾಸ ಮತ್ತು ಕಾರ್ಯಾಚರಣೆಯ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡುವುದನ್ನು ಒಳಗೊಂಡಿರುತ್ತದೆ. ಆಯ್ಕೆ ಮಾಡಿಕೊಳ್ಳಲಾಗುವ ಕಾರ್ಯವಿಧಾನಗಳು ವಂಚಿಸುವ ಉದ್ದೇಶದಿಂದಲೇ ಆಗಿರಲಿ ಅಥವಾ ಕೈತಪ್ಪಿನಿಂದಲೇ ಆಗಿರಲಿ ಹಣಕಾಸು ತಃಖ್ತೆಗಳಲ್ಲಿನ ವಿಷಯಾಕ ತಪ್ಪು ಹೇಳಿಕೆಗಳ ಸಂಭಾವ್ಯ ಅಪಾಯಗಳ ನಿರ್ಧಾರಣೆಯನ್ನು



ಒಳಗೊಂಡಂತೆ ಲೆಕ್ಕಪರಿಶೋಧಕರುಗಳ ತೀರ್ಮಾನವನ್ನು ಅವಲಂಬಿಸಿರುತ್ತದೆ.

ನಾವು ಪಡೆದುಕೊಂಡಂತಹ ಲೆಕ್ಕಪರಿಶೋಧನಾ ಸಾಕ್ಷಾಧಾರಗಳು ನಿಗಮದ ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆಯ ಮೇಲೆ ನಮ್ಮ ಲೆಕ್ಕಪರಿಶೋಧನಾ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ದೃಷ್ಟಿಯಿಂದ ಆಧಾರವನ್ನು ಒದಗಿಸುವುದಕ್ಕಾಗಿ ಸಮರ್ಪಕವಾಗಿವೆ ಹಾಗೂ ಸೂಕ್ತವಾಗಿವೆ ಎಂಬ ವಿಶ್ವಾಸವು ನಮಗಿದೆ.

ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ತಾತ್ಪರ್ಯ

ಹಣಕಾಸು ವರದಿಯ ಮೇಲೆ ನಿಗಮದ ಆಂತರಿಕ ಹಣಕಾಸು ನಿಯಂತ್ರಣವು, ಹಣಕಾಸು ವರದಿಯ ವಿಶ್ವಾಸನೀಯತೆಯನ್ನು ಒಂದು ನ್ಯಾಯಸಮ್ಮತ ಭರವಸೆಯನ್ನು ಒದಗಿಸುವುದಕ್ಕಾಗಿ ವಿನ್ಯಾಸಗೊಳಿಸುವ ಹಾಗೂ ಸರ್ವೇಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿರುವ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ತತ್ವಗಳ ಅನುಸಾರ ಬಾಹ್ಯ ಉದ್ದೇಶಗಳಿಗಾಗಿ ಹಣಕಾಸು ತಃಖ್ತೆಗಳನ್ನು ತಯಾರಿಸುವ ಪ್ರಕ್ರಿಯೆಯಾಗಿರುತ್ತದೆ. ಹಣಕಾಸು ವರದಿಯ ಮೇಲಿನ ಕಂಪನಿಗಳ ಆಂತರಿಕ ಹಣಕಾಸು ನಿಯಂತ್ರಣವು ಆ ನೀತಿಗಳು ಮತ್ತು ಕಾರ್ಯವಿಧಾನಗಳನ್ನು ಒಳಗೊಂಡಿರುತ್ತದೆ. ಅದು (1) ಕಂಪನಿಯ ಆಸ್ತಿಗಳ ವ್ಯವಹಾರಗಳ ವ್ಯವಸ್ಥೆಯನ್ನು ನ್ಯಾಯಸಮ್ಮತವಾದಂತಹ ಮತ್ತು ಯಥಾರ್ಥತೆಯಿಂದ ಕೂಡಿದ ಸಮಂಜಸವಾಗಿ ತೋರಿಸುವುದು. (2) ಸರ್ವೇಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿರುವಂತಹ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ತತ್ವಗಳ ಅನುಸಾರ ಪ್ರತ್ಯೇಕ ಹಣಕಾಸು ತಃಖ್ತೆಗಳನ್ನು ತಯಾರಿಸುವಲ್ಲಿ ಅನುಮತಿ ನೀಡುವ ಸಲುವಾಗಿ ಅಗತ್ಯವಿರುವಂತೆ ವ್ಯವಹಾರಗಳನ್ನು ದಾಖಲಿಸಲಾಗಿದೆ ಹಾಗೂ ಕಂಪನಿಯ ಸ್ವೀಕೃತಿಗಳು ಮತ್ತು ವೆಚ್ಚಗಳನ್ನು ನಿಗಮದ ವ್ಯವಸ್ಥಾಪನೆ ಮತ್ತು ನಿರ್ದೇಶಕರುಗಳ ಅನುಮತಿಯ ಅನುಸಾರವೇ ಮಾಡಲಾಗಿದೆ ಎಂಬುದರ ಬಗ್ಗೆ ಒಂದು ನ್ಯಾಯಸಮ್ಮತ ಭರವಸೆಯನ್ನು ಒದಗಿಸುವುದು, ಮತ್ತು (3) ಪ್ರತ್ಯೇಕ ಹಣಕಾಸು ತಃಖ್ತೆಗಳ ಮೇಲೆ ಒಂದು ವಿಷಯಾಕ ಪ್ರಭಾವವನ್ನು ಹೊಂದಿರುವಂತಹ ನಿಗಮದ ಆಸ್ತಿಗಳ ಅನಧಿಕೃತ ಸ್ವಾಧೀನತೆ, ಬಳಕೆ ಅಥವಾ ವಿಲೇವಾರಿಯನ್ನು ತಡೆಯುವುದು ಅಥವಾ ಸಮಯೋಚಿತವಾಗಿ ಪತ್ತೆಹಚ್ಚುವುದನ್ನು ಒಳಗೊಂಡಿರುತ್ತದೆ.

ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಅಂತರ್ಗತ ಇತಿಮಿತಿಗಳು

ವಂಚನೆ/ಒಳಸಂಚಿನ ಸಂಭಾವ್ಯತೆ ಅಥವಾ ಸಮರ್ಪಕ ಆಡಳಿತವು ನಿಯಂತ್ರಣಗಳನ್ನು ಕಡೆಗಣಿಸುವುದು, ಇವುಗಳನ್ನೂ ಒಳಗೊಂಡಂತೆ ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಅಂತರ್ಗತ ಇತಿಮಿತಿಗಳ ಕಾರಣ ವಿಷಯಾಕ ತಪ್ಪು ಹೇಳಿಕೆಗಳು ಅಥವಾ ವಂಚನೆಗಳು ಸಂಭವಿಸಬಹುದು ಹಾಗೂ ಅವುಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದಿರಬಹುದು. ಅಲ್ಲದೆಯೇ, ಭವಿಷ್ಯದ ಅವಧಿಗಳಿಗೆ ಸಂಬಂಧಿತ ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಯಾವುದೇ ಮೌಲ್ಯಮಾಪನವನ್ನು ಪ್ರಕ್ಷೇಪಿಸುವುದು ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣವು ಸ್ಥಿತಿಗತಿಗಳಲ್ಲಿನ ಬದಲಾವಣೆ ಅಥವಾ ಕಾರ್ಯನೀತಿಗಳು ಅಥವಾ ಕಾರ್ಯವಿಧಾನಗಳು ಹಾಳಾಗುವುದರ ಕಾರಣ ಅಸಮರ್ಪಕಗೊಳ್ಳುವ ಸಂಭಾವ್ಯ ಅಪಾಯದ ಷರತ್ತಿಗೆ ಒಳಪಟ್ಟಿರುತ್ತದೆ.

ನಮ್ಮ ಅಭಿಪ್ರಾಯ

ನಮ್ಮ ಅಭಿಪ್ರಾಯದಲ್ಲಿ, ಕಂಪನಿಯು ಎಲ್ಲಾ ವಿಷಯಾಕ ಅಂಶಗಳಿಗೆ ಸಂಬಂಧಿಸಿದಂತೆ ಭಾರತೀಯ ಲೆಕ್ಕವನ್ನಿಡುವಿಕೆಗೆ ಸಂಬಂಧಿತ ಮಾನದಂಡಗಳ ಅನುಸಾರ ತಯಾರಿಸಲಾಗಿರುವ ಈ ಪ್ರತ್ಯೇಕ ಹಣಕಾಸು ತಃಖ್ತೆಗಳಿಗೆ ಸಂಬಂಧಿಸಿದಂತೆ ಒಂದು ಸಮರ್ಪಕವಾದಂತಹ ಆಂತರಿಕ ಹಣಕಾಸು ನಿಯಂತ್ರಣಗಳನ್ನು ಹೊಂದಿರುವುದು ಹಾಗೂ ಅಂತಹ ನಿಯಂತ್ರಣಗಳು ಭಾರತೀಯ ಚಾರ್ಟರ್ಡ್ ಅಕೌಂಟೆಂಟ್‌ಗಳ ಸಂಸ್ಥೆಯು ನೀಡಿರುವ ಆಂತರಿಕ ನಿಯಂತ್ರಣದ ಅತ್ಯಗತ್ಯ ಭಾಗಗಳನ್ನು ಪರಿಗಣಿಸಿದಂತೆ ಕಂಪನಿಯು ಸ್ಥಾಪಿಸಿದ್ದಂತಹ ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಮಾನದಂಡದ ಆಧಾರದ ಮೇರೆಗೆ, 31 ಮಾರ್ಚ್ 2023ರಲ್ಲಿದ್ದಂತೆ ಅಂತಹ ಹಣಕಾಸು ವರದಿಯ ಮೇಲಿನ ಒಂದು ಸಮರ್ಪಕ ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆಯು ಪರಿಣಾಮಕಾರಿತ್ವದಿಂದ ಕಾರ್ಯಾಚರಣೆಗೊಂಡಿದ್ದವು.

ವಿಜಯ್ ಪಂಚಪ್ಪ ಅಂಡ್ ಕಂಪನಿ
ಚಾರ್ಟರ್ಡ್ ಅಕೌಂಟೆಂಟ್‌ಗಳು
ಸಂಸ್ಥೆಯ ಸಂಖ್ಯೆ : 004693ಎಸ್

ಸಹಿ/-

ಸಿ.ಎ. ಪಿ.ಎಂ. ಮುದಿಗೌಡರ್
ಪಾಲುದಾರರು

ಸದಸ್ಯತ್ವ ಸಂಖ್ಯೆ 204096

ಯು.ಡಿ.ಐ.ಎನ್ : 23204096BGXIAR7457

ಸ್ಥಳ : ಬೆಂಗಳೂರು
ದಿನಾಂಕ : 28 ಡಿಸೆಂಬರ್ 2023



ಅನುಬಂಧ - ಸಿ

ಕಂಪನಿಗಳ ಅಧಿನಿಯಮ 2013ರ ಪರಿಚ್ಛೇದ 143 (5)ರ ಅಡಿಯಲ್ಲಿ ನಿರ್ದೇಶನಗಳು

ಕ್ರಮ ಸಂಖ್ಯೆ	ನಿರ್ದೇಶನಗಳು	ಉತ್ತರಗಳು
1	<p>ಲೆಕ್ಕವನ್ನಿಡುವಿಕೆಯ ಎಲ್ಲಾ ವ್ಯವಹಾರಗಳನ್ನು ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಮೂಲಕ ಸಂಸ್ಕರಿಸುವ ಸಲುವಾಗಿ ಕಂಪನಿಯು ಒಂದು ವ್ಯವಸ್ಥೆಯನ್ನು ಹೊಂದಿರುವುದೇ? ಹೌದು ಎಂದಾದಲ್ಲಿ ಲೆಕ್ಕವನ್ನಿಡುವಿಕೆಯ ವ್ಯವಹಾರಗಳನ್ನು ಮಾಹಿತಿ ತಂತ್ರಜ್ಞಾನದ ಮೂಲಕವಲ್ಲದೆಯೇ ಅನ್ಯ ಮಾರ್ಗದಲ್ಲಿ ಸಂಸ್ಕರಿಸಿದಲ್ಲಿ ಲೆಕ್ಕಪತ್ರಗಳ ಸಮಗ್ರತೆಯ ಮೇಲೆ ಆಗಬಹುದಾದ ಪರಿಣಾಮಗಳನ್ನು ಹಣಕಾಸಿನ ಪರಿಣಾಮಗಳು ಯಾವುದಾದರೂ ಇದ್ದಲ್ಲಿ, ಅವುಗಳ ಜೊತೆಯಲ್ಲಿ ತಿಳಿಸುವುದು.</p>	<p>ಹೌದು, ಕಂಪನಿಯು ಒಂದು ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಹೊಂದಿರುವುದು ಹಾಗೂ ಅದು ಲೆಕ್ಕಪತ್ರಗಳ ವ್ಯವಹಾರಗಳನ್ನು ಸಂಸ್ಕರಿಸುತ್ತಿರುವುದು.</p> <p>ಲೆಕ್ಕಪರಿಶೋಧನೆಯ ವೇಳೆಯಲ್ಲಿ, ಮಾಹಿತಿ ತಂತ್ರಜ್ಞಾನದ ಹೊರಗೆ ಸಂಸ್ಕರಿಸುತ್ತಿರುವಂತಹ ಯಾವುದೇ ಲೆಕ್ಕವನ್ನಿಡುವಿಕೆಯ ಸಂಸ್ಕರಣೆಗಳನ್ನು ನಾವು ಗಮನಿಸಲಿಲ್ಲ. ಅದರಂತೆಯೇ ಹಾಗೂ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಹೊರಗೆ ಲೆಕ್ಕಪತ್ರಗಳ ಸಂಸ್ಕರಣೆಯ ಕಾರಣ ಹಣಕಾಸು ಬಾಧ್ಯತೆಗಳು ಹಾಗೂ ವಿಶ್ವಾಸಾರ್ಹತೆಗಳ ಬಗ್ಗೆ ಟೀಕಿಟಿಪ್ಪಣಿ ಮಾಡುವ ಪ್ರಶ್ನೆಯು ಉದ್ಭವಿಸುವುದಿಲ್ಲ.</p> <p>ಆದಾಗ್ಯೂ, ಚಾಲ್ತಿ ಲೆಕ್ಕ ಬಿಲ್ಲುಗಳ ಪರಿಶೀಲನೆ ಅಥವಾ ಲೆಕ್ಕಪರಿಶೋಧನೆ, ಗುತ್ತಿಗೆದಾರರುಗಳಿಂದ ತಿಳಿಸಲ್ಪಟ್ಟಿರುವ ದರಗಳ ಮೌಲ್ಯಮಾಪನ, ಚೆಕ್ಕುಗಳ ಮುದ್ರಣ, ಪಾವತಿ, ಇತ್ಯಾದಿಗಳಿಗೆ ಸಂಬಂಧಿತ ಪ್ರಕ್ರಿಯೆಗಳು ಮಾಹಿತಿ ತಂತ್ರಜ್ಞಾನದ ಹೊರಗೆ ಆಗುತ್ತಿರುವವು.</p>
2	<p>ಹೊರಗಿನ ಸಾಲಗಾರರು ಕಂಪನಿಗೆ ನೀಡಲಾಗಿರುವಂತಹ ಹಾಗೂ ಪ್ರಸ್ತುತ ಇರುವಂತಹ ಸಾಲಗಳ ಪುನರ್-ರಚನೆ ಅಥವಾ ಸಾಲ/ಖುಣ/ಬಡ್ಡಿ, ಇತ್ಯಾದಿಗಳನ್ನು ಕಂಪನಿಯು ಮರುಪಾವತಿಸಲು ಸಾಧ್ಯವಾಗದೆಯೇ ಮನ್ನಾ ಮಾಡಲಾಗಿರುವ, ದಾಖಲೆಗಳಿಂದ ತೆಗೆದುಹಾಕಲಾಗಿರುವ (ರೈಟ್ ಆಫ್) ಪ್ರಕರಣಗಳು ಯಾವುದಾದರೂ ಇರುವವೆ? ಹೌದು ಎಂದಾದಲ್ಲಿ ಹಣಕಾಸು ಸ್ಥಿತಿಗತಿಗಳ ಮೇಲೆ ಅವುಗಳ ಪ್ರಭಾವವನ್ನು ತಿಳಿಸುವುದು.</p> <p>ಅಂತಹ ಪ್ರಕರಣಗಳನ್ನು ಸರಿಯಾಗಿ ಲೆಕ್ಕ ಪುಸ್ತಕದಲ್ಲಿ ತೋರಿಸಲಾಗಿದೆಯೇ? (ಒಂದು ವೇಳೆ, ಸಾಲದಾತನು ಸರ್ಕಾರಿ ಕಂಪನಿಯಾಗಿದ್ದರೆ, ಈ ನಿರ್ದೇಶನವು ಸಾಲದಾತ ಕಂಪನಿಯ ಶಾಸನಬದ್ಧ ಲೆಕ್ಕಪರಿಶೋಧಕರಿಗೂ ಅನ್ವಯಿಸುತ್ತದೆ.)</p>	<p>31 ಮಾರ್ಚ್ 2023ಕ್ಕೆ ಅಂತ್ಯಗೊಂಡ ಸಾಲಿನಲ್ಲಿ ಇರುವಂತಹ ಯಾವುದೇ ಸಾಲಗಳನ್ನು ಪುನರ್-ವ್ಯವಸ್ಥೆ ಮಾಡಿರುವುದಿಲ್ಲ. ಅಲ್ಲದೇ, ಕಂಪನಿಗೆ ಸಾಲದಾತನು ನೀಡಿರುವ ಸಾಲ/ಖುಣ/ಬಡ್ಡಿ, ಇತ್ಯಾದಿಗಳನ್ನು ಮನ್ನಾ/ದಾಖಲೆಗಳಿಂದ ತೆಗೆದುಹಾಕಲಾಗಿರುವ (ರೈಟ್ ಆಫ್) ಮಾಡಿರುವ ಪ್ರಕರಣಗಳು ಇರುವುದಿಲ್ಲ. ಅದರಂತೆಯೇ, ಕಂಪನಿಯು ಸಾಲದಾತರಿಗೆ ಪಾವತಿಸಬೇಕಾದ ಸಾಲಗಳನ್ನು ಪುನರ್-ರಚನೆ/ಮನ್ನಾ ಮಾಡಿರುವುದು/ಸಾಲಗಳನ್ನು / ಬಡ್ಡಿ ಪಾವತಿಯನ್ನು ದಾಖಲೆಗಳಿಂದ ತೆಗೆದುಹಾಕಿರುವುದಕ್ಕೆ ಸಂಬಂಧಿಸಿದಂತೆ ಹಣಕಾಸು ಬಾಧ್ಯತೆಗಳ ಬಗ್ಗೆ ವರದಿಯನ್ನು ಸಲ್ಲಿಸುವ ಪ್ರಶ್ನೆಯು ಉದ್ಭವಿಸುವುದಿಲ್ಲ.</p>
3	<p>ಕೇಂದ್ರ/ರಾಜ್ಯ ಸರ್ಕಾರ ಅಥವಾ ಅದರ ಸಂಸ್ಥೆಗಳಿಂದ ನಿರ್ದಿಷ್ಟ ಯೋಜನೆಗಳಿಗಾಗಿ ಸ್ವೀಕರಿಸಲಾಗಿರುವ/ಸ್ವೀಕರಿಸಬೇಕಾಗಿರುವ ಅನುದಾನವನ್ನು ಅದರ ಷರತ್ತುಗಳು ಮತ್ತು ನಿಬಂಧನೆಗಳ ಅನುಸಾರ ಸಮರ್ಪಕವಾಗಿ ಲೆಕ್ಕವನ್ನಿಡಲಾಗಿರುವುದೇ?/ಬಳಸಿಕೊಳ್ಳಲಾಗಿರುವುದೇ? ಮಾರ್ಗಾಂತರಣ ಪ್ರಕರಣಗಳ ಪಟ್ಟಿಯನ್ನು ನೀಡುವುದು.</p>	<p>ಪ್ರಸಕ್ತ ಸಾಲಿನಲ್ಲಿ ಕೇಂದ್ರ/ರಾಜ್ಯ ಸರ್ಕಾರದ ಸಂಸ್ಥೆಗಳಿಂದ ನಿರ್ದಿಷ್ಟ ಯೋಜನೆಗಳಿಗಾಗಿ ಸ್ವೀಕರಿಸಲಾಗಿರುವ/ಸ್ವೀಕರಿಸಬೇಕಾಗಿರುವ ಅನುದಾನವನ್ನು ಸಮರ್ಪಕವಾಗಿ ಲೆಕ್ಕವನ್ನಿಡಲಾಗಿರುವುದು ಹಾಗೂ ಅನುದಾನಗಳ ಉಪಯೋಗಿಸಿಕೊಳ್ಳಲಾಗಿರುವುದು. ನಮ್ಮ ಲೆಕ್ಕಪರಿಶೋಧನೆಯ ಆಧಾರದ ಮೇರೆಗೆ ಹಾಗೂ ಕಂಪನಿಯು ನಮಗೆ ನೀಡಿರುವ ವಿವರಣೆಗಳಂತೆ ಹಾಗೂ ನಾವು ಪರಿಶೀಲಿಸಿರುವ ಲೆಕ್ಕಪತ್ರ ಪುಸ್ತಕಗಳು ಹಾಗೂ ಇತರೆ ದಾಖಲೆಗಳ ಅನುಸಾರ, ನಮ್ಮ ಅತ್ಯುತ್ತಮ ಅರಿವಿನಂತೆ, ನಿರ್ದಿಷ್ಟ ಉದ್ದೇಶಕ್ಕಾಗಿ ಸ್ವೀಕರಿಸಲಾಗಿರುವಂತಹ/ಸ್ವೀಕರಿಸಬೇಕಿರುವ ಹಣಕಾಸನ್ನು ಅನ್ಯ ಉದ್ದೇಶಗಳಿಗಾಗಿ ಮಾರ್ಗಾಂತರಣ ಮಾಡಿರುವುದಿಲ್ಲ ಹಾಗೂ ಕಂಡಿಕೆ (i)ರ ನಮ್ಮ ಷರತ್ತುಬದ್ಧ ಅಭಿಪ್ರಾಯ ಹೊರತುಪಡಿಸಿ ಅದನ್ನು ಅನುದಾನದ ಷರತ್ತುಗಳು ಮತ್ತು ನಿಬಂಧನೆಗಳ ಅನುಸಾರವೇ ಉಪಯೋಗಿಸಲಾಗಿರುವುದು.</p>



ಕಂಪನಿಗೆ ಸಂಬಂಧಿತ ನಿರ್ದಿಷ್ಟ ನಿರ್ದೇಶನಗಳು :

ಕ್ರಮ ಸಂಖ್ಯೆ	ನಿರ್ದೇಶನಗಳು	ಅನುಸರಣಾ ಕ್ರಮಗಳು
(a)	<p>ಉಪಯೋಗಪಡಿಸಿಕೊಳ್ಳದೇ ಕಂಪನಿಯು ಮಾಲಿಕತ್ವವನ್ನು ಹೊಂದಿರುವಂತಹ ಭೂಮಿಯ ಅಕ್ರಮ ಒತ್ತುವರಿಗಳನ್ನು ತಡೆಯುವ ಸಲುವಾಗಿ ಕಂಪನಿಯು ಸಮರ್ಪಕ ಕ್ರಮಗಳನ್ನು ತೆಗೆದುಕೊಂಡಿರುವುದೇ? ಕಂಪನಿಯು ಯಾವುದಾದರೂ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿರುವುದೇ?, ಯಾವುದಾದರೂ ಭೂಮಿಯು ವಿವಾದದ ಅಡಿಯಲ್ಲಿರುವುದೇ? ಉಪಯೋಗಿಸಿಕೊಳ್ಳದೇ ಇರುವುದೇ ಅಥವಾ ಯಾವುದಾದರೂ ಭೂಮಿಯನ್ನು ಅಗತ್ಯವಿಲ್ಲದೆಯೇ ಹೆಚ್ಚುವರಿಯಾಗಿರುತ್ತಿರುವುದಾಗಿ ತಿಳಿಸಲಾಗಿರುವುದೇ? ವಿವರಗಳನ್ನು ಒದಗಿಸುವುದು.</p>	<p>ಲೆಕ್ಕಪತ್ರ ಪುಸ್ತಕಗಳ, ಸಾಕ್ಷಾದಾರಗಳು ಹಾಗೂ ದಾಖಲೆಗಳ ನಮ್ಮ ಪರಿಶೀಲನೆಯಂತೆ ಹಾಗೂ ನಮಗೆ ಕಂಪನಿಯು ನೀಡಿದ ವಿವರಣೆಗಳಂತೆ ಹಾಗೂ ನಮಗೆ ಒದಗಿಸಿದ ಮಾಹಿತಿಯಂತೆ ಕಂಪನಿಯು ಒತ್ತುವರಿಯಾಗುವ ರೀತಿಯಲ್ಲಿ ಯಾವುದೇ ಭೂಮಿಯನ್ನು ನಿರುಪಯುಕ್ತವಾಗಿ ಇಟ್ಟುಕೊಂಡಿರುವುದಿಲ್ಲ ಹಾಗೂ ಯಾವುದೇ ಭೂಮಿಯು ವಿವಾದದ ಅಡಿಯಲ್ಲಿ ಇರುವುದಿಲ್ಲ/ಉಪಯೋಗಕ್ಕೆ ಬಾರದ ಹೆಚ್ಚುವರಿ ಭೂಮಿ ಎಂಬುದಾಗಿ ನಿರ್ಧರಿಸಿರುವುದಿಲ್ಲ.</p>
(b)	<p>ಕಾಮಗಾರಿಗಳ ಕಾರ್ಯಗತಗೊಳಿಸುವಿಕೆ ಹಾಗೂ ಅವುಗಳಿಗೆ ಪರಸ್ಪರ ಅಭಿಮುಖವಾಗಿ ಒಡಂಬಡಿಕೆಯಲ್ಲಿ ನಿರ್ದಿಷ್ಟಪಡಿಸಲಾಗಿರುವಂತಹ ಮೈಲಿಗಲ್ಲುಗಳನ್ನು ಮೇಲ್ವಿಚಾರಣೆ ಮಾಡುವ ವ್ಯವಸ್ಥೆಯು ಇರುವುದೇ ಹಾಗೂ ದರಗಳ ಹೆಚ್ಚಳಗಳು ಯಾವುದಾದರೂ ಸಂಭವಿಸಿದ್ದಲ್ಲಿ, ಗುತ್ತಿಗೆಗಳಿಂದ ವರಮಾನ ನಷ್ಟಗಳು, ಇತ್ಯಾದಿಗಳು ಆಗಿದ್ದಲ್ಲಿ, ಅವುಗಳನ್ನು ಲೆಕ್ಕಪತ್ರಗಳ ಪುಸ್ತಕಗಳಲ್ಲಿ ಸಮರ್ಪಕವಾಗಿ ಲೆಕ್ಕವನ್ನಿಡಲಾಗಿರುವುದೇ.</p> <p>ಬ್ಯಾಂಕು ಖಾತೆಗಳನ್ನು ಸಮಯೋಚಿತವಾಗಿ ಪುನರ್-ಊರ್ಜಿತಗೊಳಿಸಿಕೊಳ್ಳಲಾಗಿರುವುದೇ?</p>	<p>ನಾವು ನಡೆಸಿದ ಲೆಕ್ಕಪರಿಶೋಧನೆಯ ಆಧಾರದ ಮೇರೆಗೆ, ಒಡಂಬಡಿಕೆಯಲ್ಲಿ ನಿರ್ದಿಷ್ಟಪಡಿಸಲಾಗಿರುವ ಮೈಲಿಗಲ್ಲುಗಳ ಎದುರಾಗಿ ಕಾಮಗಾರಿಗಳನ್ನು ಕಾರ್ಯಗತಗೊಳಿಸುವಿಕೆ, ಅವುಗಳ ಮೇಲ್ವಿಚಾರಣೆ ಮಾಡುವ ಸಲುವಾಗಿ ಒಂದು ವ್ಯವಸ್ಥೆ ಇರುವುದು. ಕಾಮಗಾರಿಗಳನ್ನು ಕಾರ್ಯಗತಗೊಳಿಸುವಿಕೆ, ಪ್ರಗತಿಯ ಸಮೀಕ್ಷೆ, ವಿಳಂಬಗಳಾಗಿದ್ದಲ್ಲಿ ಕಾರಣಗಳು, ವಿಳಂಬಗಳಿಗೆ ದಂಡ ವಿಧಿಸುವಿಕೆ, ತಪ್ಪಿಸಬಹುದಾದ ಸಂದರ್ಭಗಳು, ಇತ್ಯಾದಿಗಳ ಮೇಲೆ ಕಂಪನಿಯು ನಿಯಂತ್ರಣವನ್ನು ಹೊಂದಿದೆ.</p> <p>ದರ-ಹೆಚ್ಚಳಕ್ಕೆ ಸಂಬಂಧಿತ ಷರತ್ತನ್ನು ಒಳಗೊಂಡಂತೆ ಕಂಪನಿಯು ಒಡಂಬಡಿಕೆಗಳನ್ನು ಮಾಡಿಕೊಂಡಿರುವುದು ಹಾಗೂ ಅದನ್ನು ಲೆಕ್ಕಪತ್ರಗಳಲ್ಲಿ ಪರಿಗಣಿಸಲಾಗಿರುವುದು.</p> <p>30.10.2023ರವರೆವಿಗೂ ರೂ.14,840.27 ಲಕ್ಷ ಮೊತ್ತದಷ್ಟು ಬ್ಯಾಂಕು ಖಾತೆಗಳನ್ನು ಹೊರತುಪಡಿಸಿದಂತೆ ಉಳಿದ ಬ್ಯಾಂಕು ಖಾತೆಗಳನ್ನು ಪುನರ್-ಊರ್ಜಿತಗೊಳಿಸಿಕೊಳ್ಳಲಾಗಿರುವುದು.</p>
(c)	<p>ಕೈ ಬಿಡಲಾಗಿರುವ ಯೋಜನೆಗಳ ಮೇಲೆ ಭರಿಸಲಾಗಿರುವಂತಹ ವೆಚ್ಚವನ್ನು ಪರಿಮಾಣೀಕರಿಸುವುದು ಹಾಗೂ ದಾಖಲೆಗಳಿಂದ ತೆಗೆದುಹಾಕಲಾಗಿರುವ (ರಿಟನ್-ಆಫ್) ವಾಸ್ತವಿಕ ಮೊತ್ತವನ್ನು ಇಲ್ಲಿ ನಮೂದಿಸುವುದು.</p>	<p>ನಮಗೆ ಒದಗಿಸಲಾಗಿರುವ ಮಾಹಿತಿಯಂತೆ, ಕಂಪನಿಯು ಯಾವುದೇ ಯೋಜನೆಯನ್ನೂ ಕೈಬಿಡಲಾಗಿರುವುದಿಲ್ಲ.</p>
(d)	<p>ರಾಜ್ಯ ಸರ್ಕಾರದ ಪುನರ್ವಸತಿ ಮತ್ತು ಪುನರ್ವ್ಯವಸ್ಥೆ ಕಾರ್ಯನೀತಿಯ ಅಡಿಯಲ್ಲಿನ ಪರಿಹಾರವೂ ಸೇರಿದಂತೆ ಭೂಸ್ವಾಧೀನಕ್ಕಾಗಿ ಪಾವತಿಯ ವ್ಯವಸ್ಥೆಯಿಂದ ಮಾರ್ಗಾಂತರಣಗೊಂಡಿರುವ ಬಗ್ಗೆ ವಿವರಿಸುವುದು. ಭೂ ವಿವಾದಗಳ ಪ್ರಕರಣಗಳನ್ನು ತಿಳಿಸುವುದು.</p>	<p>ದಾಖಲೆಗಳನ್ನು ನಾವು ಪರಿಶೀಲಿಸಲಾದಂತೆ, ಭೂಸ್ವಾಧೀನ ಪ್ರಕ್ರಿಯೆಯನ್ನು ಆಯಾ ವಿಶೇಷ ಭೂಸ್ವಾಧೀನ ಅಧಿಕಾರಿಗಳು/ಸಹಾಯಕ ಆಯುಕ್ತರುಗಳು ವಹಿಸಿಕೊಂಡಿರುತ್ತಾರೆ ಹಾಗೂ ಇದು ರಾಜ್ಯ ಸರ್ಕಾರದ ಕಾರ್ಯನೀತಿಯ ಅನುಸಾರವೇ ಆಗಿರುತ್ತದೆ. ಆದಾಗ್ಯೂ, 31.07.2023ರಲ್ಲಿದ್ದಂತೆ ಭೂ ವಿವಾದಗಳಿಗೆ ಕಾರಣವಾದ ಹೆಚ್ಚುವರಿ ಭೂ ಪರಿಹಾರದ ಪಾವತಿಗಾಗಿ ಆಗಿರುತ್ತವೆ, ಇವುಗಳನ್ನು ಅನುಬಂಧ 2ರಲ್ಲಿ ಪಟ್ಟಿ ಮಾಡಲಾಗಿರುವುದು.</p>
(e)	<p>ಸಾಲಗಳು/ಸಹಾಯಾನುಧಾನಗಳು/ಸಹಾಯಧನಗಳ ಪರಿಣಾಮಕಾರಿತ್ವದಿಂದ ಕೂಡಿದ ಬಳಕೆಯ ವ್ಯವಸ್ಥೆಯನ್ನು ಪರಿಶೀಲಿಸುವುದು. ಹಣಕಾಸಿನ ಮಾರ್ಗಾಂತರಣದ ಪ್ರಕರಣಗಳ ಪಟ್ಟಿ ಮಾಡುವುದು.</p>	<p>ಲೆಕ್ಕಪತ್ರ ಪುಸ್ತಕಗಳು, ದಾಖಲೆಗಳನ್ನು ನಾವು ಪರಿಶೀಲಿಸಲಾದಂತೆ, ಕಂಪನಿಯು ಅನುದಾನಗಳು/ಸಾಲಗಳನ್ನು ಪರಿಣಾಮಕಾರಿತ್ವದಿಂದ ಉಪಯೋಗಿಸುವ ವ್ಯವಸ್ಥೆಯನ್ನು ಹೊಂದಿರುವುದು.</p>



(f)	ಕರ್ನಾಟಕ ಸರ್ಕಾರವು ತನ್ನ 27.08.2019 ದಿನಾಂಕದ ಸುತ್ತೋಲೆಯಲ್ಲಿ ನಿರ್ದಿಷ್ಟಪಡಿಸಿರುವಂತೆ ಉಪಯೋಗಿಸಿಕೊಳ್ಳದೇ ಉಳಿದಿರುವಂತಹ ಬಂಡವಾಳ ಅನುದಾನಗಳ ಹೂಡಿಕೆ ಮೇಲೆ ಗಳಿಸಲಾದಂತಹ ಬಡ್ಡಿಯನ್ನು ಮರುಪಾವತಿಸಿರುವುದೇ? ಮರುಪಾವತಿಸದೇ ಇದ್ದಲ್ಲಿ ಅದಕ್ಕೆ ಕಾರಣಗಳನ್ನು ವಿವರಿಸುವುದು.	ಉಪಯೋಗಿಸದೇ ಉಳಿದಿರುವ ಅನುದಾನಗಳ ಹೂಡಿಕೆಯ ಮೇಲೆ ಗಳಿಸಲಾದ ಬಡ್ಡಿಯನ್ನು ಕಂಪನಿಯ ಇತರೆ ವರಮಾನ ಎಂಬುದಾಗಿ ಪರಿಗಣಿಸಲಾಗಿರುವುದು. ನಮಗೆ ಮಾಹಿತಿ ನೀಡಲಾಗಿರುವಂತೆ ಆಡಳಿತಾತ್ಮಕ ವೆಚ್ಚಗಳನ್ನು ಭರಿಸುವ ಸಲುವಾಗಿ ಕಂಪನಿಗೆ ವರಮಾನದ ಯಾವುದೇ ಸ್ವಂತ ಮೂಲಗಳಿರುವುದಿಲ್ಲ. ಆದಾಗ್ಯೂ, ಈ ಅಂಶವನ್ನು ನಮ್ಮ ವರದಿಯಲ್ಲಿ ಷರತ್ತುಬದ್ಧ ಅಂಶವನ್ನಾಗಿ ಗಮನಿಸಲಾಗಿರುವುದು.
-----	---	--

ಹೆಚ್ಚುವರಿ ಉಪ-ನಿರ್ದೇಶನಗಳು

(a)	ಎಐಬಿಪಿ ಯೋಜನೆಯ ಅಡಿಯಲ್ಲಿ ಸ್ವೀಕರಿಸಲಾದಂತಹ ಹಣಕಾಸನ್ನು ಪ್ರತ್ಯೇಕವಾಗಿ ಅದೇ ಯೋಜನೆಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಕಂಪನಿಯು ಯಾವುದಾದರೂ ವ್ಯವಸ್ಥೆಯನ್ನು ಹೊಂದಿರುವುದೇ?	ನಮಗೆ ಮಾಹಿತಿ ನೀಡಲಾಗಿರುವಂತೆ, ಕಂಪನಿಯು ನಿರ್ವಹಿಸುವತ್ತಿರುವ ಯೋಜನೆಗಳು ಎಐಬಿಪಿ ಯೋಜನೆಗಳ ಅಡಿಯಲ್ಲಿ ಬರುವುದಿಲ್ಲ. ಮುಂದುವರಿದು, ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂಬುದಾಗಿ ಇನ್ನೂ ಘೋಷಿಸಬೇಕಾಗಿರುತ್ತದೆ ಹಾಗೂ ಅದು ಭಾರತ ಸರ್ಕಾರದ ಮುಂದೆ ಅನುಮೋದನೆಗಾಗಿ ಪ್ರಕ್ರಿಯೆಯ ಅಡಿಯಲ್ಲಿರುತ್ತದೆ.
(b)	ಎಐಬಿಪಿ ಯೋಜನೆಯ ಅಡಿಯಲ್ಲಿ ಪ್ರಸ್ತುತ ಹಣಕಾಸು ಸಾಲಿನಲ್ಲಿ ಸ್ವೀಕರಿಸಲಾದ ಮೊತ್ತ ಹಾಗೂ ಭರಿಸಲಾದ ವೆಚ್ಚಗಳನ್ನು ಪರಿಶೀಲಿಸುವುದು. ಹಣಕಾಸನ್ನು ಇತರೆ ಯೋಜನೆಗಳಿಗೆ ಮಾರ್ಗಾಂತರಣಗಳನ್ನು ಮಾಡಿದ್ದಲ್ಲಿ ಅದರ ಬಗ್ಗೆ ನಮೂದಿಸುವುದು.	ಅನ್ವಯಗೊಳ್ಳುವುದಿಲ್ಲ--
(c)	ಎಐಬಿಪಿ ಯೋಜನೆಗಳ ಮೇಲೆ ಜಲಸಂಪನ್ಮೂಲ ಇಲಾಖೆಯು ರೂಪಿಸಿರುವ ಮಾರ್ಗಸೂಚಿಗಳಿಗೆ ಕಂಪನಿಯು ಬದ್ಧವಾಗಿದೆಯೇ? ಮಾರ್ಗಾಂತರಣಗಳ ದೃಷ್ಟಾಂತಗಳನ್ನು ತಿಳಿಸುವುದು.	ಅನ್ವಯಗೊಳ್ಳುವುದಿಲ್ಲ--
(d)	ಎಸ್‌ಸಿಪಿ/ಟಿಎಸ್‌ಪಿ ಯೋಜನೆಗಳ ಅಡಿಯಲ್ಲಿ ಸ್ವೀಕರಿಸಲಾದಂತಹ ಅನುದಾನಗಳನ್ನು, ಅಂತಹ ಅನುದಾನಗಳನ್ನು ಯಾವ ಉದ್ದೇಶಕ್ಕಾಗಿ ಸ್ವೀಕರಿಸಲಾಗಿದ್ದಿತೋ, ಅದೇ ಉದ್ದೇಶಕ್ಕಾಗಿ ಉಪಯೋಗಿಸಿಕೊಳ್ಳಲಾಗಿರುವುದು ಹಾಗೂ ಈ ನಿಟ್ಟಿನಲ್ಲಿ ಬಂಡವಾಳ ಕಾಮಗಾರಿಗಳ ಕಡೆಗೆ ಯಾವುದೇ ಮಾರ್ಗಾಂತರಣಗಳು ಆಗಿರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಕಂಪನಿಯು ಯಾವುದಾದರೂ ಕಾರ್ಯನೀತಿಯನ್ನು ಹೊಂದಿರುವುದೇ? ಒಂದು ವೇಳೆ ಮಾರ್ಗಾಂತರಣಗಳು ಆಗಿದ್ದಲ್ಲಿ, ಅದಕ್ಕೆ ಕರ್ನಾಟಕ ಸರ್ಕಾರದ ಅನುಮೋದನೆಯನ್ನು ಪಡೆಯಲಾಗಿರುವುದೇ?	ಲೆಕ್ಕಪತ್ರ ಪುಸ್ತಕಗಳನ್ನು ನಾವು ಪರಿಶೀಲಿಸಲಾದಂತೆ ಕಂಪನಿಯು ಸರ್ಕಾರವು ಬಿಡುಗಡೆಗೊಳಿಸಿರುವ ಹಣಕಾಸನ್ನು ಎಸ್‌ಸಿಪಿ/ಟಿಎಸ್‌ಪಿ ಯೋಜನೆಗಳ ಮಾರ್ಗಸೂಚಿಗಳ ಅನುಸಾರ ಉಪಯೋಗಿಸಿಕೊಂಡಿರುವುದು.

ವಿಜಯ್ ಪಂಚಪ್ಪ ಅಂಡ್ ಕಂಪನಿ
ಚಾರ್ಟರ್ಡ್ ಅಕೌಂಟೆಂಟ್‌ಗಳು
ಸಂಸ್ಥೆಯ ಸಂಖ್ಯೆ : 004693ಎಸ್
ಸಹಿ/-

ಸಿ.ಎ. ಪಿ.ಎಂ. ಮುದಿಗೌಡರ್
ಪಾಲುದಾರರು
ಸದಸ್ಯತ್ವ ಸಂಖ್ಯೆ 204096

ಯು.ಡಿ.ಐ.ಎನ್: 23204096BGXIAR7457

ಸ್ಥಳ : ಬೆಂಗಳೂರು

ದಿನಾಂಕ : 28 ಡಿಸೆಂಬರ್ 2023



ಅನುಬಂಧ - 1

ಕ್ರಮ ಸಂಖ್ಯೆ	ಪರಿಶೀಲಿಸಲು ಅಗತ್ಯತೆಯಿರುವ ಐಟಂಗಳ ಪಟ್ಟಿ	ಷರಾ
1.	ಎಲ್ಲಾ ಬ್ಯಾಂಕು ಖಾತೆಗಳನ್ನು/ನಿಶ್ಚಿತ ಅವಧಿ ಠೇವಣಿಗಳನ್ನು ಬ್ಯಾಂಕುಗಳಲ್ಲಿ ತೆರೆಯಲಾಗಿರುವುದು ಹಾಗೂ ಮೇಲೆ ತಿಳಿಸಲಾಗಿರುವಂತಹ ಪ್ರದತ್ತವಾಗಿರುವ ಅಧಿಕಾರಗಳ ಅನುಸಾರ ಸಮರ್ಪಕ ಅನುಮತಿ ಹಾಗೂ ಅನುಮೋದನೆಗಳನ್ನು ನೀಡಲಾಗಿರುವುದು.	ಹೌದು, ಪ್ರದತ್ತವಾಗಿರುವಂತಹ ಅಧಿಕಾರದ ಅನುಸಾರ.
2.	ಬ್ಯಾಂಕು ಖಾತೆಗಳ ಸಮನ್ವಯಗೊಳಿಸುವಿಕೆ ತ:ಖ್ತಿಯನ್ನು ತಯಾರಿಸುವ ಸಲುವಾಗಿ ಒಂದು ನಿಯತಕಾಲಿಕ ವ್ಯವಸ್ಥೆ/ಕಾರ್ಯಕ್ರಮವು ಇದ್ದಿತೆ ಹಾಗೂ ಅವುಗಳನ್ನು ಲೆಕ್ಕಪರಿಶೋಧನೆಯ ಪರಿಶೀಲನೆಗಾಗಿ ಸಲ್ಲಿಸಲ್ಪಟ್ಟವೆ?	ಹೌದು - ವರ್ಷಾಂತದಲ್ಲಿನ ಬ್ಯಾಂಕು ಖಾತೆಗಳ ಸಮನ್ವಯಗೊಳಿಸುವಿಕೆ ತ:ಖ್ತಿಯನ್ನು ನಮ್ಮ ಪರಿಶೀಲನೆಗಾಗಿ ಸಲ್ಲಿಸಿರುವುದು.
3.	ಪ್ರಧಾನ ಖಾತೆ ಹಾಗೂ ಎಲ್ಲಾ ಉಪ-ಬ್ಯಾಂಕು ಖಾತೆಗಳ ನಡುವೆ ಬ್ಯಾಂಕು ಖಾತೆಗಳ ಸಮನ್ವಯಗೊಳಿಸುವಿಕೆಯನ್ನು ಮಾಡಲಾಗಿದ್ದಿತೆ?	ಹೌದು- ಎಲ್ಲಾ ಬ್ಯಾಂಕು ಖಾತೆಗಳ ಸಮನ್ವಯಗೊಳಿಸುವಿಕೆ ತ:ಖ್ತಿಯನ್ನು ತಯಾರಿಸಲಾಗಿರುವುದು
4.	ಬ್ಯಾಂಕು ಖಾತೆಗಳ ಕಾರ್ಯಾಚರಣೆಗಾಗಿ ಓರ್ವ ಏಕೈಕ ಸಹಿ ಮಾಡುವ ವ್ಯಕ್ತಿಗೆ ನೀಡಲಾಗಿದ್ದಿತೆ?	ಹೌದು, ಲೆಕ್ಕಪತ್ರಗಳ ಕಾರ್ಯಾಚರಣೆಗಳನ್ನು ಡಿಡಿಒ ಮಟ್ಟದಲ್ಲಿ ಓರ್ವ ಏಕೈಕ ಸಹಿ ಮಾಡುವ ಅಧಿಕಾರಿಗೆ ವಹಿಸಿಕೊಡಲಾಗಿದಿರುವುದು.
5.	ನಿಶ್ಚಿತ ಅವಧಿ ಠೇವಣಿಗಳ ಸಂಪೂರ್ಣ ಅವಧಿಗೆ ಬಡ್ಡಿಯನ್ನು ಲೆಕ್ಕಪತ್ರಗಳ ಪುಸ್ತಕಗಳಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿರುವುದೆ?	ಹೌದು
6.	ಕಚೇರಿಯಲ್ಲಿರುವ ನಗದನ್ನು ನಿಯತಕಾಲಿಕವಾಗಿ ಭೌತಿಕ ಪರಿಶೀಲನೆ ಮಾಡಲಾಗಿರುವುದೆ?	ಹೌದು- ನಿಯತ ಅಂತರಗಳಲ್ಲಿ ಮಾಡಲಾಗಿರುವುದು
7.	ಆಸ್ತಿ-ಜವಾಬ್ದಾರಿ ತ:ಖ್ತಿಯಲ್ಲಿ ತೋರಿಸಿರುವಂತಹ ಕಚೇರಿಯಲ್ಲಿರುವ ನಗದು ನಗದಿನ ಭೌತಿಕ ಪರಿಶೀಲನೆಯ ಪ್ರಮಾಣದಲ್ಲಿ ತೋರಿಸಿರುವುದಕ್ಕೆ ತಾಳೆ ಹೊಂದಿರುವುದೆ?	ಹೌದು
8.	ಮೊತ್ತಗಳು, ಅವಧಿ ಮುಕ್ತಾಯವಾಗುವ ದಿನಾಂಕಗಳು, ಬಡ್ಡಿ ದರಗಳೂ ಹಾಗೂ ಬಡ್ಡಿ ಪಾವತಿಗೆ ದಿನಾಂಕಗಳು, ಈ ವಿವರಗಳನ್ನು ತೋರಿಸುವ ನಿಶ್ಚಿತ ಅವಧಿ ಠೇವಣಿಗಳ ರಿಜಿಸ್ಟರನ್ನು ನಿರ್ವಹಿಸಲಾಗಿರುವುದೆ?	ಹೌದು- ತಂತ್ರಾಂಶ ಅನ್ವಯದಲ್ಲಿ ನಿರ್ವಹಿಸಲಾಗಿರುವುದು.
9.	ನಿಶ್ಚಿತ ಅವಧಿ ಠೇವಣಿಗಳ ಮೇಲಿನ ಬಡ್ಡಿಯನ್ನು ನಿಗದಿತ ದಿನಾಂಕಗಳಲ್ಲಿ ಸ್ವೀಕರಿಸಿರುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಅನುಸರಣಾ ಕ್ರಮಗಳ ವ್ಯವಸ್ಥೆಯು ಇರುವುದೆ?	ಹೌದು- ತಂತ್ರಾಂಶ ಅನ್ವಯದಲ್ಲಿ ನಿರ್ವಹಿಸಲಾಗಿರುವುದು.
10.	ನಿಶ್ಚಿತ ಅವಧಿ ಠೇವಣಿಗಳ ಅವಧಿ ಮುಕ್ತಾಯಗೊಂಡಿರುವವುಗಳಿಗೆ ಸಂಬಂಧಿಸಿದಂತೆ ಮೊತ್ತವನ್ನು ಯಾವುದೇ ವಿಳಂಬವಿಲ್ಲದೆಯೇ ವರ್ಗಾಯಿಸಿರುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಅನುಸರಣಾ ಕ್ರಮಗಳ ವ್ಯವಸ್ಥೆಯು ಇರುವುದೆ?	ಹೌದು- ತಂತ್ರಾಂಶ ಅನ್ವಯದಲ್ಲಿ ನಿರ್ವಹಿಸಲಾಗಿರುವುದು.



11.	ಎಲ್ಲಾ ಬ್ಯಾಂಕು ಖಾತೆಗಳು ಅಂದರೆ : ಉಳಿತಾಯ ಖಾತೆಗಳು, ಜಾಲ್ತಿ ಖಾತೆಗಳು ಹಾಗೂ ನಿಶ್ಚಿತ ಅವಧಿ ಖಾತೆಗಳಿಂದ ಬ್ಯಾಂಕು ಖಚಿತಪಡಿಸಿಕೊಳ್ಳುವಿಕೆ ತ:ಖ್ತೆಗಳನ್ನು ನಿಯತವಾಗಿ ಸ್ವೀಕರಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಅನುಸರಣಾ ಕ್ರಮಗಳ ವ್ಯವಸ್ಥೆಯು ಇರುವುದೇ?	ಹೌದು
12.	ಎಲ್ಲ ಬ್ಯಾಂಕು ಶಿಲ್ಕುಗಳಿಗೆ ಸಂಬಂಧಿಸಿದಂತೆ ಶಿಲ್ಕುಗಳ ಖಚಿತಪಡಿಸಿಕೊಳ್ಳುವಿಕೆಗಳು ಬ್ಯಾಂಕು ತ:ಖ್ತೆಗಳ ಜೊತೆಯಲ್ಲಿ ತಾಳೆ ಹೊಂದುವವೆ?	ಹೌದು
13.	ನಿಶ್ಚಿತ ಅವಧಿ ಠೇವಣಿಗಳ ರಿಜಿಸ್ಟರಿನ ಅನುಸಾರ ನಿಶ್ಚಿತ ಅವಧಿ ಠೇವಣಿಗಳು ಹಾಗೂ ಬಡ್ಡಿಗಳು ಬ್ಯಾಂಕುಗಳು ನೀಡಿರುವಂತಹ ಖಚಿತಪಡಿಸಿಕೊಳ್ಳುವಿಕೆ/ಪ್ರಮಾಣಪತ್ರಗಳ ಜೊತೆಯಲ್ಲಿ ತಾಳೆ ಹೊಂದುವವೆ?	ಹೌದು- ಯಾವುದೇ ನ್ಯೂನತೆಗಳು ಅಥವಾ ಲೋಪದೋಷಗಳು ಗಮನಕ್ಕೆ ಬರಲಿಲ್ಲ.
14.	ಬ್ಯಾಂಕುಗಳಿಂದ ಸ್ವೀಕರಿಸಲಾಗಿರುವ ಖಚಿತಪಡಿಸಿಕೊಳ್ಳುವಿಕೆ/ ಪ್ರಮಾಣಪತ್ರಗಳು ಬ್ಯಾಂಕು ದೃಢೀಕರಿಸಿರುವುದು ಹಾಗೂ ಅದು ಬ್ಯಾಂಕಿನ ಲೆಟರ್ ಹೆಡ್‌ನಲ್ಲಿ ಇರುವುದೇ?	ಹೌದು
15.	ಮೇಲೆ ತಿಳಿಸಲಾದ ಪರೀಕ್ಷಣೆಗಳಲ್ಲಿ ಯಾವುದಾದರೂ ವ್ಯತ್ಯಾಸಗಳನ್ನು ಗಮನಿಸಿದಲ್ಲಿ, ಅದನ್ನು ತದನಂತರದ ಸಾಲಿನಲ್ಲಿ ಹೊಂದಾಣಿಕೆ ಮಾಡಲಾಗಿರುವುದೇ?	ಅಂತಹ ಪ್ರಕರಣಗಳು ಇರುವುದಿಲ್ಲ.
16.	ಪರೀಕ್ಷಾ-ಪರಿಶೀಲನೆ ಮಾಡಲಾದ ಪ್ರಕರಣಗಳಲ್ಲಿ ಬ್ಯಾಂಕುಗಳಿಂದ ಬಾಹ್ಯ ಖಚಿತಪಡಿಸಿಕೊಳ್ಳುವಿಕೆಗಳನ್ನು ಪಡೆದುಕೊಳ್ಳಲಾಗಿರುವುದೇ?	ಹೌದು
17.	ಮೇಲೆ ತಿಳಿಸಲಾಗಿರುವಂತಹ ಯಾವುದೇ ಒಂದು ಲೋಪದೋಷಗಳನ್ನು ಶಾಸನಬದ್ಧ ಲೆಕ್ಕಪರಿಶೋಧಕರುಗಳು ಆಂತರಿಕ ಹಣಕಾಸು ನಿಯಂತ್ರಣಗಳ ಮೇಲಿನ ವರದಿಯಲ್ಲಿ ತಿಳಿಸಿರುವರೆ? ಇಲ್ಲವಾದಲ್ಲಿ ಲೆಕ್ಕಪರಿಶೋಧನಾ ಪ್ರಶ್ನಾವಳಿಯನ್ನು ನೀಡಲಾಗಿದ್ದಿತೇ?	ಅಂತಹ ಸಂದರ್ಭಗಳು ಉದ್ಭವಿಸಿರಲಿಲ್ಲ.

ಉದ್ದೇಶಪೂರ್ವಕವಾಗಿ ಖಾಲಿ ಬಿಡಲಾಗಿದೆ.



ಅನುಬಂಧ - 2

ಕ್ರಮ ಸಂಖ್ಯೆ	ಅರ್ಜಿದಾರರ ಹೆಸರು	ಪ್ರತಿವಾದಿ	ಎಂಎಫ್‌ಎ ಸಂಖ್ಯೆ	ಎಲ್‌ಎಸಿ ಸಂಖ್ಯೆ
1	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ತಿಪ್ಪೇಶಪ್ಪ	6332/2021	ಎಲ್‌ಎಸಿ 02/2013
2	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ತಿಪ್ಪೇಶಪ್ಪ	6334/2021	ಎಲ್‌ಎಸಿ 04/2013
3	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ಷಣ್ಮುಖಪ್ಪ	6374/2021	ಎಲ್‌ಎಸಿ 05/2013
4	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ಮಲ್ಲಮ್ಮ	6370/2021	ಎಲ್‌ಎಸಿ 06/2013
5	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ಜಯಪ್ಪ	6339/2021	ಎಲ್‌ಎಸಿ 07/2013
6	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ಬಿ.ಎನ್. ಶಿವಪ್ರಕಾಶ	6382/2021	ಎಲ್‌ಎಸಿ 08/2013
7	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ಮಲ್ಲೇಶಪ್ಪ	6337/2021	ಎಲ್‌ಎಸಿ 09/2013
8	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ಇ.ಬಿ. ಚಂದ್ರಪ್ಪ	6333/2021	ಎಲ್‌ಎಸಿ 10/2013
9	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ಬಿ.ಎಸ್. ಉಮಾಪತಿ	6331/2021	ಎಲ್‌ಎಸಿ 11/2013
10	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ಬಿ.ಸಿ. ವೀರಭದ್ರಪ್ಪ	6369/2021	ಎಲ್‌ಎಸಿ 12/2013
11	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ಬಿ.ಸಿ. ವೀರಭದ್ರಪ್ಪ	6341/2021	ಎಲ್‌ಎಸಿ13/2013
12	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ಬಿ.ಇ. ನಾಗರಾಜಪ್ಪ	6336/2021	ಎಲ್‌ಎಸಿ 14/2013
13	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ಎಸ್. ಶಿವಮೂರ್ತಿ	6343/2021	ಎಲ್‌ಎಸಿ 15/2013
14	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ಕರಿದಾಸಪ್ಪ	6338/2021	ಎಲ್‌ಎಸಿ 16/2013
15	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ಈಶ್ವರಪ್ಪ	6371/2021	ಎಲ್‌ಎಸಿ 17/2013
16	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ಈಶ್ವರಪ್ಪ	6368/2021	ಎಲ್‌ಎಸಿ 18/2013
17	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ಬಿ.ಎಚ್. ಲೋಕೇಶಪ್ಪ	6380/2021	ಎಲ್‌ಎಸಿ 19/2013
18	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ಬಿ.ಆರ್. ರಾಜು	6372/2021	ಎಲ್‌ಎಸಿ 21/2013
19	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ಇ.ಬಿ. ರಾಜಶೇಖರಪ್ಪ	6335/2021	ಎಲ್‌ಎಸಿ 23/2013



20	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ತಳವಾರ ರಾಜಣ್ಣ	6374/2021	ಎಲ್‌ಎಸಿ5/2017
21	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ವೀರಪ್ಪ @ ಈರಪ್ಪ	6370/2021	ಎಲ್‌ಎಸಿ 6/2017
22	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ವೀರಪ್ಪ	6339/2021	ಎಲ್‌ಎಸಿ 7/2017
23	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ರಂಗಪ್ಪ	6382/2021	ಎಲ್‌ಎಸಿ 8/2017
24	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ಜಯನಾಯಕ್ ಬಿನ್ ಸೀತಾನಾಯಕ್	ಎಂಎಫ್‌ಎ ಸಂಖ್ಯೆ 395/2023	ಎಲ್‌ಎಸಿ 139/2019
25	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ಚಂದ್ರಾನಾಯಕ್	ಎಂಎಫ್‌ಎ ಸಂಖ್ಯೆ 378/2023	ಎಲ್‌ಎಸಿ 196/2019
26	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ಕೆಂಚಮ್ಮ	5215/2022	ಎಲ್‌ಎಸಿ 168/2017
27	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ಗಂಗಮ್ಮ ಬಸಪ್ಪ	5217/2022	ಎಲ್‌ಎಸಿ 169/2017
28	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ರಾಮಾನಾಯಕ್ ಬಿನ್ ರೂಪ್ಪಾನಾಯಕ್	5213/2022	ಎಲ್‌ಎಸಿ 135/2019
29	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ಕೃಷ್ಣಾ ನಾಯಕ್ ಬಿನ್ ಭೀಮಾನಾಯಕ್	5212/2022	ಎಲ್‌ಎಸಿ 137/2019
30	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ರಾಮಾನಾಯಕ್ ಬಿನ್ ಬಮಾನಾಯಕ್	5210/2022	ಎಲ್‌ಎಸಿ 188/2019
31	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ರಾಮಾನಾಯಕ್ ಬಿನ್ ಬಮಾನಾಯಕ್	5190/2022	ಎಲ್‌ಎಸಿ 189/2019
32	ಸಕಾಇ, ವಿಜನಿನಿ, ಭಮೇಯೋ ಉಪ-ವಿಭಾಗ ಸಂಖ್ಯೆ 4 ತರೀಕೆರೆ	ಎಚ್. ನಿರಂಜನ್ ಮೂರ್ತಿ	8933/2018	01/2017

ಉದ್ದೇಶಪೂರ್ವಕವಾಗಿ ಖಾಲಿ ಬಿಡಲಾಗಿದೆ.



ಪರಿಶೀಲನೆ

ಮೇಲೆ ಒದಗಿಸಲಾಗಿರುವ ಮಾಹಿತಿಯು ಈ ನಮೂನೆಗೆ ಲಗತ್ತಿಸಲಾಗಿರುವವುಗಳನ್ನೂ ಒಳಗೊಂಡಂತೆ ಸತ್ಯಾಸತ್ಯತೆಯಿಂದ ಕೂಡಿರುತ್ತದೆ, ಯಥಾರ್ಥತೆಯಿಂದ ಕೂಡಿರುತ್ತದೆ ಹಾಗೂ ಎಲ್ಲಾ ದೃಷ್ಟಿಗಳಿಂದಲೂ ಪರಿಪೂರ್ಣವಾಗಿರುತ್ತವೆ ಎಂಬುದಾಗಿ ವಿಜಯ್ ಪಂಚಪ್ಪ ಅಂಡ್ ಕಂಪನಿಯ (ಸಂಸ್ಥೆಯ ನೋಂದಣಿ ಸಂಖ್ಯೆ 004693ಎಸ್) ಪಾಲುದಾರನಾದ ನಾನು ಸಿ.ಎ. ಪಿ.ಎಂ.ಮುದಿಗೌಡರ್ ಈ ಮೂಲಕ ಘೋಷಿಸುತ್ತಿರುವೆನು.

ಸ್ಥಳ : ಬೆಂಗಳೂರು
ದಿನಾಂಕ :: 28 ಡಿಸೆಂಬರ್ 2023

ವಿಜಯ್ ಪಂಚಪ್ಪ ಅಂಡ್ ಕಂಪನಿ
ಚಾರ್ಟರ್ಡ್ ಅಕೌಂಟೆಂಟ್‌ಗಳು
ಸಂಸ್ಥೆಯ ಸಂಖ್ಯೆ : 004693ಎಸ್
ಸಹಿ/-
ಸಿ.ಎ. ಪಿ.ಎಂ. ಮುದಿಗೌಡರ್
ಪಾಲುದಾರರು
ಸದಸ್ಯತ್ವ ಸಂಖ್ಯೆ 204096
ಯು.ಡಿ.ಐ.ಎನ್: 23204096BGXIAR7457

ಅನುಪಾಲನಾ ಪ್ರಮಾಣಪತ್ರ

ನಾವು, ಮೆ. ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ 31 ಮಾರ್ಚ್ 2023ಕ್ಕೆ ಅಂತ್ಯಗೊಂಡಂತಹ ಹಣಕಾಸು ಸಾಲಿನ ಲೆಕ್ಕಪತ್ರಗಳನ್ನು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಕ್ಷಪರಿಶೋಧಕರು ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದ 143(5)ರ ಅಡಿಯಲ್ಲಿ ನೀಡಿರುವ ನಿರ್ದೇಶನಗಳ ಅನುಸಾರ ಲೆಕ್ಕಪರಿಶೋಧನೆ ಮಾಡಿರುವೆವು ಹಾಗೂ ನಮಗೆ ನೀಡಲಾಗಿರುವ ಎಲ್ಲಾ ನಿರ್ದೇಶನಗಳು / ಉಪ-ನಿರ್ದೇಶನಗಳನ್ನು ಅನುಸರಿಸಿರುವೆವು ಎಂಬುದಾಗಿ ಈ ಮೂಲಕ ಪ್ರಮಾಣೀಕರಿಸುತ್ತಿರುವೆವು.

ಸ್ಥಳ : ಬೆಂಗಳೂರು
ದಿನಾಂಕ :: 28 ಡಿಸೆಂಬರ್ 2023

ವಿಜಯ್ ಪಂಚಪ್ಪ ಅಂಡ್ ಕಂಪನಿ
ಚಾರ್ಟರ್ಡ್ ಅಕೌಂಟೆಂಟ್‌ಗಳು
ಸಂಸ್ಥೆಯ ಸಂಖ್ಯೆ : 004693ಎಸ್
ಸಹಿ/-
ಸಿ.ಎ. ಪಿ.ಎಂ. ಮುದಿಗೌಡರ್
ಪಾಲುದಾರರು
ಸದಸ್ಯತ್ವ ಸಂಖ್ಯೆ 204096
ಯು.ಡಿ.ಐ.ಎನ್: 23204096BGXIAR7457



ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ, ಬೆಂಗಳೂರು ಕಂಪನಿಯ 31 ಮಾರ್ಚ್ 2023ಕ್ಕೆ ಅಂತ್ಯಗೊಂಡಂತಹ ಅವಧಿಯ ಹಣಕಾಸಿನ ತಃಖ್ತೆಗಳ ಮೇಲೆ ಪರಿಚ್ಛೇದ 143 (6) (ಬಿ) ಅಡಿಯಲ್ಲಿ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ ಛೇಡ ಟಿಪ್ಪಣಿಗಳು

ಕಂಪನಿಗಳ ಅಧಿನಿಯಮ, 2013ರ ಅನುವುಗಳ ಅಡಿಯಲ್ಲಿ ನಿರ್ದಿಷ್ಟಪಡಿಸಲಾಗಿರುವಂತಹ ಹಣಕಾಸಿನ ವರದಿಯ ಚೌಕಟ್ಟಿನ ಪ್ರಕಾರ 31 ಮಾರ್ಚ್ 2023ಕ್ಕೆ ಅಂತ್ಯಗೊಂಡಂತಹ ಅವಧಿಗೆ, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ, ಬೆಂಗಳೂರು ಇದರ ಹಣಕಾಸಿನ ತಃಖ್ತೆಗಳನ್ನು ತಯಾರಿಸುವುದು ಕಂಪನಿಯ ವ್ಯವಸ್ಥಾಪನೆಯ ಜವಾಬ್ದಾರಿಯಾಗಿರುತ್ತದೆ. ಅಧಿನಿಯಮದ ಪರಿಚ್ಛೇದ 139(5)ರ ಅಡಿಯಲ್ಲಿ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರು ನೇಮಕ ಮಾಡಿರುವ ಶಾಸನಬದ್ಧ ಲೆಕ್ಕಪರಿಶೋಧಕರು, ಅಧಿನಿಯಮದ ಪರಿಚ್ಛೇದ 143ರ ಅಡಿಯಲ್ಲಿ ಲೆಕ್ಕಪರಿಶೋಧನೆಗಾಗಿ ಅಧಿನಿಯಮದ ಪರಿಚ್ಛೇದ 143(10)ರ ಅಡಿಯಲ್ಲಿ ನಿರ್ದಿಷ್ಟಪಡಿಸಲಾಗಿರುವಂತಹ ಮಾನದಂಡಗಳ ಅನುಸಾರ ನಡೆಸಲಾದಂತಹ ಸ್ವತಂತ್ರ ಲೆಕ್ಕಪರಿಶೋಧನೆಯ ಆಧಾರದ ಮೇರೆಗೆ ಹಣಕಾಸು ತಃಖ್ತೆಗಳ ಮೇಲೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಲ್ಲಿ ಜವಾಬ್ದಾರರಾಗಿರುತ್ತಾರೆ. 28ನೇ ಡಿಸೆಂಬರ್ 2023ರ ಪರಿಷ್ಕೃತ ಲೆಕ್ಕಪರಿಶೋಧನಾ ವರದಿಯ ಪ್ರಕಾರ ಇದನ್ನು ಅವರು ಮಾಡಿದ್ದಾರೆ ಎಂದು ಹೇಳಲಾಗಿದೆ, ಇದು ಅವರ (ದಿನಾಂಕ: 30ನೇ ಅಕ್ಟೋಬರ್ 2023ರ ಅವರ ಹಿಂದಿನ ಆಡಿಟ್ ವರದಿಯನ್ನು) ಮೀರಿಸುತ್ತದೆ.

ನಾವು, ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ ಪರವಾಗಿ, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ, ಬೆಂಗಳೂರು, ಕಂಪನಿಯ 31 ಮಾರ್ಚ್ 2023ಕ್ಕೆ ಅಂತ್ಯಗೊಂಡಂತಹ ಅವಧಿಗೆ ಅಧಿನಿಯಮದ ಪರಿಚ್ಛೇದ 143(6)(ಎ) ಅಡಿಯಲ್ಲಿ ಹಣಕಾಸು ತಃಖ್ತೆಗಳ ಪೂರಕ ಲೆಕ್ಕಪರಿಶೋಧನೆಯನ್ನು ನಡೆಸಿರುವೆವು. ಈ ಪೂರಕ ಲೆಕ್ಕಪರಿಶೋಧನೆಯನ್ನು ಶಾಸನಬದ್ಧ ಲೆಕ್ಕಪರಿಶೋಧಕರುಗಳ ಕಾರ್ಯಗಳಿಗೆ ಸಂಬಂಧಿತ ಕಾಗದಪತ್ರಗಳನ್ನು ಗಮನಿಸದೆಯೇ ಸ್ವತಂತ್ರವಾಗಿ ನಡೆಸಲಾಯಿತು ಹಾಗೂ ಪ್ರಾಥಮಿಕವಾಗಿ ಶಾಸನಬದ್ಧ ಲೆಕ್ಕಪರಿಶೋಧಕರುಗಳ ಮತ್ತು ಕಂಪನಿಯ ಸಿಬ್ಬಂದಿಯೊಂದಿಗೆ ಪ್ರಶ್ನಾವಳಿಗಳು ಹಾಗೂ ಲೆಕ್ಕಪತ್ರಗಳ ಆಯ್ಕೆ ಮಾಡಿಕೊಳ್ಳಲಾದಂತಹ ಕೆಲವು ದಾಖಲೆಗಳ ಪರಿಶೀಲನೆಗೆ ಸೀಮಿತಗೊಳಿಸಲಾಯಿತು.

ಶಾಸನಬದ್ಧ ಲೆಕ್ಕಪರಿಶೋಧಕರ ಪರಿಷ್ಕೃತ ಲೆಕ್ಕಪರಿಶೋಧನಾ ವರದಿಯ ಹಿನ್ನೆಲೆಯಲ್ಲಿ, ಪೂರಕ ಲೆಕ್ಕಪರಿಶೋಧನೆಯ ಸಮಯದಲ್ಲಿ ನನ್ನ ಕೆಲವು ಲೆಕ್ಕಪರಿಶೋಧನ ಅವಲೋಕನಗಳನ್ನು ಜಾರಿಗೆ ತರಲು ಅಧಿನಿಯಮದ ಪರಿಚ್ಛೇದ 143(6) (ಬಿ) ಅಡಿಯಲ್ಲಿ ಶಾಸನಬದ್ಧ ಲೆಕ್ಕಪರಿಶೋಧಕರುಗಳ ವರದಿಯ ಮೇಲೆ ಅಥವಾ ಪೂರಕವಾಗಿ ನಮ್ಮ ಕಡೆಯಿಂದ ಇನ್ನೂ ಹೆಚ್ಚಿನ ಟೀಕೆ ಟಿಪ್ಪಣಿಗಳು ಇರುವುದಿಲ್ಲ.

ಭಾರತದ ನಿಯಂತ್ರಕರು ಹಾಗೂ ಮಹಾಲೇಖಪಾಲರ ಪರವಾಗಿ

ಸಹಿ/-

(ವಿಮಲೇಂದ್ರ ಆನಂದ್ ಪಟವರ್ಧನ್)

ಪ್ರಧಾನ ಮಹಾಲೇಖಪಾಲರು ಸಾಮಾನ್ಯ

(ಲೆಕ್ಕಪರಿಶೋಧನೆ-II)

ಬೆಂಗಳೂರು, ಕರ್ನಾಟಕ

ಸ್ಥಳ : ಬೆಂಗಳೂರು

ದಿನಾಂಕ :29 ಡಿಸೆಂಬರ್ 2023



ಸಿಐಎನ್: ಯು41000ಕೆಎ2016ಎನ್‌ಜಿಸಿ097260

31 ಮಾರ್ಚ್ 2023ರಲ್ಲದಂತೆ ಅಸ್ತಿ-ಜವಾಬ್ದಾರಿ ತಃಖ್ತೆ

(ರೂ. ಲಕ್ಷಗಳಲ್ಲಿ)

ವಿವರಗಳು	ಟಿಪ್ಪಣಿ ಸಂಖ್ಯೆ	ಪ್ರಸಕ್ತ ವರದಿಯ ಸಾಲಿನ ಅಂತ್ಯದಲ್ಲಿದ್ದಂತೆ ಅಂಕಿಸಂಖ್ಯೆಗಳು	ಹಿಂದಿನ ವರದಿಯ ಸಾಲಿನ ಅಂತ್ಯದಲ್ಲಿದ್ದಂತೆ ಅಂಕಿಸಂಖ್ಯೆಗಳು (ಪುನರ್-ತಿಳಿಸಿರುವುದು)	ಹಿಂದಿನ ವರದಿಯ ಸಾಲಿನ ಪ್ರಾರಂಭ ದಲ್ಲಿದ್ದಂತೆ ಅಂಕಿಸಂಖ್ಯೆಗಳು (ಪುನರ್-ತಿಳಿಸಿರುವುದು)
ಆಸ್ತಿಗಳು				
1. ಚಾಲ್ತಿಯೇತರ ಆಸ್ತಿಗಳು				
(ಎ) ಸ್ವತ್ತು ಸ್ಥಾವರಗಳು ಮತ್ತು ಉಪಕರಣಗಳು	4ಎ	3,54,850.73	2,86,323.72	2,41,929.26
(ಬಿ) ಆಸ್ತಿಗಳನ್ನು ಬಳಸುವಿಕೆಗಾಗಿ ಹಕ್ಕು	4ಬಿ	11.25	11.95	10.58
(ಸಿ) ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳು	5ಎ	19,79,120.51	15,71,936.03	12,81,834.03
(ಡಿ) ಹಣಕಾಸು ಆಸ್ತಿಗಳು ಸಾಲಗಳು ಮತ್ತು ಮುಂಗಡಗಳು	6	355.43	525.90	633.94
(ಇ) ಮುಂದೂಡಲ್ಪಟ್ಟಿರುವ ತೆರಿಗೆ ಆಸ್ತಿಗಳು (ನಿವ್ವಳ)	7	-	-	-
(ಎಫ್) ಚಾಲ್ತಿ ತೆರಿಗೆ ಆಸ್ತಿಗಳು (ನಿವ್ವಳ) - ಆದಾಯ ತೆರಿಗೆ ಮರುಪಾವತಿ		21.02	4.43	71.81
		23,34,358.94	18,58,802.03	15,24,479.62
2. ಚಾಲ್ತಿ ಆಸ್ತಿಗಳು				
(ಎ) ಹಣಕಾಸು ಆಸ್ತಿಗಳು				
(i) ವ್ಯಾಪಾರ ಸ್ವೀಕೃತಗೊಳ್ಳಬೇಕಾಗಿರುವವುಗಳು	8	37.86	28.09	20.15
(ii) ನಗದು ಮತ್ತು ನಗದಿಗೆ ಸಮಾನವಾದವುಗಳು	9	1,47,675.11	1,50,600.65	1,37,001.74
(iii) ಸಾಲಗಳು ಮತ್ತು ಮುಂಗಡಗಳು	6	18.72	23.18	11.42
(iv) ಇತರೆ ಹಣಕಾಸು ಆಸ್ತಿಗಳು	10	26,019.59	22,657.10	17,915.18
(ಬಿ) ಇತರೆ ಚಾಲ್ತಿ ಆಸ್ತಿಗಳು	11	17,443.84	11,835.46	23,918.06
		1,91,195.12	1,85,144.48	1,78,866.55
		25,25,554.06	20,43,946.51	17,03,346.17
ಈಕಟ್ಟು ಮತ್ತು ಹೊಣೆಗಳು				
ಈಕಟ್ಟು				
ಷೇರುದಾರರ ಹಣಕಾಸು/ ನಿಧಿಗಳು				
(ಎ) ಈಕಟ್ಟು ಷೇರು ಬಂಡವಾಳ	12	19,31,408.30	12,09,679.95	9,22,703.09
(ಬಿ) ಇತರೆ ಈಕಟ್ಟುಗಳು	13	24,571.36	2,55,811.25	2,54,408.08
		19,55,979.66	14,65,491.20	11,77,111.17
ಹೊಣೆಗಳು				
1. ಚಾಲ್ತಿಯೇತರ ಜವಾಬ್ದಾರಿಗಳು				
(ಎ) ಹಣಕಾಸು ಹೊಣೆಗಳು				
i. ಸಾಲಗಳು				
(ia) ಗುತ್ತಿಗೆ ಜವಾಬ್ದಾರಿಗಳು	14	1,71,732.49	1,37,663.57	1,55,378.77
(ii) ಇತರೆ ಹಣಕಾಸು ಹೊಣೆಗಳು	15	74,870.29	63,050.82	56,120.49
(ಬಿ) ಅನುವುಗಳು	16	58.94	57.07	44.43
(ಸಿ) ಇತರೆ ಚಾಲ್ತಿಯೇತರ ಹೊಣೆಗಳು	17	5,426.20	4,745.17	5,383.10
		2,52,098.21	2,05,527.26	2,16,937.74
2. ಚಾಲ್ತಿ ಜವಾಬ್ದಾರಿಗಳು				
ಎ) ಹಣಕಾಸು ಸಂಬಂಧಿತ ಜವಾಬ್ದಾರಿಗಳು				
(i) ಸಾಲಗಳು	14	55,840.56	42,999.16	39,428.86
(ia) ಗುತ್ತಿಗೆ ಜವಾಬ್ದಾರಿಗಳು	17ಎ	0.35	0.32	0.30
(ii) ವ್ಯಾಪಾರ ಸಂದಾಯಗಳು	18			
ಎ) ಅತಿಸಣ್ಣ ಪ್ರಮಾಣದ ಉದ್ದಿಮೆಗಳು ಮತ್ತು ಸಣ್ಣ ಪ್ರಮಾಣದ ಉದ್ದಿಮೆಗಳಿಗೆ ಪಾವತಿಸಬೇಕಿರುವ ಒಟ್ಟಾರೆ ಬಾಕಿಗಳು		96.65	11.30	
ಬಿ) ಅತಿಸಣ್ಣ ಪ್ರಮಾಣದ ಉದ್ದಿಮೆಗಳು ಮತ್ತು ಸಣ್ಣ ಪ್ರಮಾಣದ ಉದ್ದಿಮೆಗಳನ್ನು ಹೊರತುಪಡಿಸಿದಂತೆ ಇತರೆ ಸಾಲದಾತರುಗಳಿಗೆ ಪಾವತಿಸಬೇಕಿರುವ ಒಟ್ಟಾರೆ ಬಾಕಿಗಳು		1,628.85	995.62	1,425.99
(iii) ಇತರೆ ಹಣಕಾಸು ಹೊಣೆಗಳು	15	1,98,253.74	2,68,232.55	2,39,197.04
(ಬಿ) ಇತರೆ ಚಾಲ್ತಿ ಜವಾಬ್ದಾರಿಗಳು	17ಬಿ	9,813.62	10,837.96	9,480.14
(ಸಿ) ಅನುವುಗಳು	16	51,842.42	49,851.14	19,764.93
		3,17,476.19	3,72,928.05	3,09,297.26
		25,25,554.06	20,43,946.51	17,03,346.17
ಕಂಪನಿಯ ಹಿನ್ನೆಲೆ ಮತ್ತು ಅದರ ಕಾರ್ಯಚಟುವಟಿಕೆಗಳು	1			
ಹಣಕಾಸು ತಃಖ್ತೆಗಳ ತಯಾರಿಕೆಗೆ ಆಧಾರ	2			
ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಗಮನಾರ್ಹ ಕಾರ್ಯನೀತಿಗಳು	3			
ಹಣಕಾಸು ತಃಖ್ತೆಗಳಿಗೆ ಹೆಚ್ಚುವರಿ ಮಾಹಿತಿ	24-26			

ಮಂಡಳಿಗಾಗಿ ಮತ್ತು ಮಂಡಳಿಯ ಪರವಾಗಿ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ

ಲಗತ್ತಿಸಲಾಗಿರುವ ನಮ್ಮ ಅದೇ ದಿನಾಂಕದ ವರದಿಯ ಪ್ರಕಾರ

ಸ್ಥಳ : ಬೆಂಗಳೂರು	ವ್ಯವಸ್ಥಾಪಕ ನಿರ್ದೇಶಕರು	ನಿರ್ದೇಶಕರು	ಪ್ರಧಾನ ವ್ಯವಸ್ಥಾಪಕರು-ಹಣಕಾಸು	ಕಂಪನಿ ಕಾರ್ಯದರ್ಶಿ	ವಿಜಯ್ ಪಂಚಪ ಆಂಡ್ ಕಂಪನಿ ಚಾರ್ಟೆಡ್ ಅಕೌಂಟೆಂಟ್‌ಗಳು ಸಂಸ್ಥೆಯ ನೋಂದಣಿ ಸಂಖ್ಯೆ: 004693S ಸಹಿ/- ಪಿ.ಎಂ.ಮುದಿಗೌಡರ್ ಪಾಲುದಾರರು ಸದಸ್ಯತ್ವ ಸಂಖ್ಯೆ: 204096 ಯು.ಡಿ.ಐ.ಎನ್: 23204096BGXHXZ3090
ದಿನಾಂಕ : 30.10.2023	ಡಿಐಎನ್ : 10266740	ಡಿಐಎನ್: 08220118			



ಸಿಐಎನ್: ಯು41000ಕೆಎ2016ಎಸ್‌ಜಿಸಿ097260

31 ಮಾರ್ಚ್ 2023ಕ್ಕೆ ಅಂತ್ಯಗೊಂಡ ಅವಧಿಗೆ ಲಾಭ ಮತ್ತು ನಷ್ಟಗಳ ತಃಖ್ತೆ

(ರೂ. ಲಕ್ಷಗಳಲ್ಲಿ)

ವಿವರಗಳು	ಟಿಪ್ಪಣಿ	ಪ್ರಸಕ್ತ ವರದಿಯ ಸಾಲಿನ ಅಂತ್ಯದಲ್ಲಿದ್ದಂತೆ ಅಂಕಿ ಸಂಖ್ಯೆಗಳು	ಹಿಂದಿನ ವರದಿಯ ಸಾಲಿನ ಅಂತ್ಯದಲ್ಲಿದ್ದಂತೆ ಅಂಕಿ ಸಂಖ್ಯೆಗಳು (ಪುನರ್-ತಿಳಿಸಿರುವುದು)
1. ವರಮಾನ			
ಕಾರ್ಯಾಚರಣೆಗಳಿಂದ ವರಮಾನ	19	15.94	8.64
ಇತರೆ ವರಮಾನ	20	5,379.12	2,961.29
ಒಟ್ಟು ವರಮಾನ		5,395.06	2,969.93
2. ವೆಚ್ಚಗಳು			
ಸಿಬ್ಬಂದಿ ವೇತನ ಮತ್ತು ಸೌಲಭ್ಯಗಳು	21	1,453.88	1,212.95
ಸವಕಳಿ	4ಎ	6,109.75	6,062.46
ಕರ್ನಾಟಕ ಸರ್ಕಾರದ ಯೋಜನೆಗಳ ಮೇಲಿನ ವೆಚ್ಚಗಳು	22	-	-
ಇತರೆ ವೆಚ್ಚಗಳು	23	14,502.31	6,791.23
ಒಟ್ಟು ವೆಚ್ಚಗಳು		22,065.94	14,066.64
3. ಅಸಾಧಾರಣ ಮತ್ತು ವಿಶೇಷ ಬಾಬುಗಳು ಹಾಗೂ ತೆರಿಗೆಗೆ ಮುಂಚಿನ ಲಾಭ		(16,670.88)	(11,096.71)
4. ಅಸಾಧಾರಣ ಬಾಬುಗಳು	-	-	-
5. ತೆರಿಗೆ ಮುಂಚಿನ ಲಾಭ/(ನಷ್ಟ)		(16,670.88)	(11,096.71)
ಕಳೆಯುವುದು: ತೆರಿಗೆ ವೆಚ್ಚಗಳು			
- ಚಾಲ್ತಿ ತೆರಿಗೆ		-	-
- ಮುಂದೂಡಲ್ಪಟ್ಟಿರುವ ತೆರಿಗೆ ಬೇಡಿಕೆ/ (ಕ್ರೆಡಿಟ್)		-	-
6. ತೆರಿಗೆ ನಂತರ ಪ್ರಸಕ್ತ ಸಾಲಿನ ಲಾಭ/(ನಷ್ಟ)		(16,670.88)	(11,096.71)
7. ಇತರೆ ಸಮಗ್ರ ವರಮಾನ			
ಎ) ಲಾಭ ಮತ್ತು ನಷ್ಟ ತಃಖ್ತೆಗೆ ಮರು-ವರ್ಗೀಕರಣ ಮಾಡದ ಬಾಬುಗಳು			
i. ವಿವರಿಸಲ್ಪಟ್ಟಿರುವ ಪ್ರಯೋಜನಗಳ ಯೋಜನೆಯ ಪುನರ್-ನಿರ್ಧಾರಣೆ		1.01	(3.16)
ii. ಲಾಭ ಮತ್ತು ನಷ್ಟ ತಃಖ್ತೆಗೆ ಮರು ವರ್ಗೀಕರಣ ಮಾಡದ ಬಾಬುಗಳ ಮೇಲೆ ಆದಾಯ ತೆರಿಗೆ ಒಟ್ಟು (ಎ)		-	-
		1.01	(3.16)
8. ಒಟ್ಟು ಸಮಗ್ರ ವರಮಾನ		(16,669.86)	(11,099.87)
ತೂಗಲ್ಪಟ್ಟಿರುವ ಸರಾಸರಿ ಷೇರುಗಳು ಬಾಕಿಯಿರುವುದು - ಮೂಲ		15,27,91,009	11,05,67,627
ತೂಗಲ್ಪಟ್ಟಿರುವ ಸರಾಸರಿ ಷೇರುಗಳು ಬಾಕಿಯಿರುವುದು - ದುರ್ಬಲಗೊಳಿಸಲಾದ		15,27,91,009	11,05,67,627
ಷೇರು ಒಂದಕ್ಕೆ ಮೂಲ ಗಳಿಕೆಗಳು			
- ಮೂಲ		(10.91)	(10.04)
- ದುರ್ಬಲಗೊಳಿಸಲ್ಪಟ್ಟಿ		(10.91)	(10.04)
(ಪ್ರತಿ ಷೇರಿಗೆ ಮುಖ ಬೆಲೆ ರೂ. 1000/-)			
ಕಂಪನಿಯ ಹಿನ್ನೆಲೆ ಮತ್ತು ಅದರ ಕಾರ್ಯಚಟುವಟಿಕೆಗಳು	1		
ಹಣಕಾಸು ತಃಖ್ತೆಗಳ ತಯಾರಿಕೆಗೆ ಆಧಾರ	2		
ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಗಮನಾರ್ಹ ಕಾರ್ಯನೀತಿಗಳು	3		
ಹಣಕಾಸು ತಃಖ್ತೆಗಳಿಗೆ ಹೆಚ್ಚುವರಿ ಮಾಹಿತಿ	24-26		

ಮಂಡಳಿಗಾಗಿ ಮತ್ತು ಮಂಡಳಿಯ ಪರವಾಗಿ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ

ಲಗತ್ತಿಸಲಾಗಿರುವ ನಮ್ಮ ಅದೇ ದಿನಾಂಕದ ವರದಿಯ ಪ್ರಕಾರ
ವಿಜಯ್ ಪಂಚಪ್ಪ ಅಂಡ್ ಕಂಪನಿ
ಚಾರ್ಟೆಡ್ ಅಕೌಂಟೆಂಟ್‌ಗಳು
ಸಂಸ್ಥೆಯ ನೋಂದಣಿ ಸಂಖ್ಯೆ: 004693S
ಸಹಿ/-
ಪಿ.ಎಂ.ಮುದ್ದಿಗೌಡರ್
ಪಾಲುದಾರರು
ಸದಸ್ಯತ್ವ ಸಂಖ್ಯೆ: 204096
ಯು.ಡಿ.ಐ.ಎನ್: 23204096BGHXZ3090

ಸಹಿ/- ಸಹಿ/- ಸಹಿ/- ಸಹಿ/-
ಸಣ್ಣಚಿತ್ರಯ್ಯ ಆರ್.ಚೆಲುವರಾಜು ಪಿ. ವಿ. ನಾಗವೀಣಾ ಜಿ. ಎಸ್. ಪ್ರಕಾಶ್
ವ್ಯವಸ್ಥಾಪಕ ನಿರ್ದೇಶಕರು ನಿರ್ದೇಶಕರು ಪ್ರಧಾನ ವ್ಯವಸ್ಥಾಪಕರು-ಹಣಕಾಸು ಕಂಪನಿ ಕಾರ್ಯದರ್ಶಿ
ಸ್ಥಳ : ಬೆಂಗಳೂರು ವ್ಯವಸ್ಥಾಪಕ ನಿರ್ದೇಶಕರು ನಿರ್ದೇಶಕರು ಪ್ರಧಾನ ವ್ಯವಸ್ಥಾಪಕರು-ಹಣಕಾಸು ಕಂಪನಿ ಕಾರ್ಯದರ್ಶಿ
ದಿನಾಂಕ : 30.10.2023 ಡಿಐಎನ್ : 10266740 ಡಿಐಎನ್: 08220118



ಸಿಐಎನ್: ಯು41000ಕೆಎ2016ಎಸ್‌ಜಿಸಿ097260

31 ಮಾರ್ಚ್ 2023ಕ್ಕೆ ಅಂತ್ಯಗೊಂಡ ಅವಧಿಗೆ ಹಣಕಾಸು ಹಲವಿನ ತಃಖ್ತೆ

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023ರ ಅಂತ್ಯಗೊಂಡ ಸಾಲಿಗೆ	31 ಮಾರ್ಚ್ 2022ರ ಅಂತ್ಯಗೊಂಡ ಸಾಲಿಗೆ
1.ಕಾರ್ಯಾಚರಣೆ ಚಟುವಟಿಕೆಗಳಿಂದ ಹಣಕಾಸಿನ ಹರಿವು		
ತೆರಿಗೆ ಪಾವತಿಗೆ ಮುಂಚಿನ ನಿವ್ವಳ ನಷ್ಟ	(16,670.88)	(11,096.71)
ಇತರೆ ಸಮಗ್ರ ವರಮಾನ	1.01	(3.16)
ಈ ಕೆಳಗಿನವುಗಳಿಗಾಗಿ ಹೊಂದಾಣಿಕೆಗಳು :		
ಬಡ್ಡಿಯಿಂದ ವರಮಾನ	(4,776.93)	(2,526.07)
ವಸೂಲಾತಿಯು ಅನುಮಾನಾಸ್ಪದವಾಗಿರುವ ಸಾಲಗಳು	7.59	2.12
ಸವಕಳಿ	6,109.75	6,062.46
ಕಾರ್ಯೋಪಯುಕ್ತ ಬಂಡವಾಳದಲ್ಲಿನ ಬದಲಾವಣೆಗಳಿಗೆ ಮುಂಚಿನ ಕಾರ್ಯಾಚರಣೆಗಳಿಂದ ಲಾಭ	(15,329.46)	(7,561.36)
ಕಾರ್ಯೋಪಯುಕ್ತ ಬಂಡವಾಳದಲ್ಲಿನ ಬದಲಾವಣೆಗಳು:		
ವ್ಯಾಪಾರ ಸ್ವೀಕೃತಿಗಳಲ್ಲಿ (ಹೆಚ್ಚಳ)/ಇಳಿಮುಖಗೊಂಡಿರುವುದು	(17.36)	(10.06)
ಸಾಲಗಳು ಮತ್ತು ಮುಂಗಡಗಳಲ್ಲಿ (ಹೆಚ್ಚಳ)/ಇಳಿಮುಖ	4.45	(11.76)
ಚಾಲ್ತಿ ಆಸ್ತಿಗಳಲ್ಲಿ (ಹೆಚ್ಚಳ)/ಇಳಿಕೆ	(5,524.66)	12,081.69
ಇತರೆ ಚಾಲ್ತಿ ಆಸ್ತಿಗಳಲ್ಲಿ (ಹೆಚ್ಚಳ)/ ಇಳಿಕೆ	(16.59)	67.38
ಚಾಲ್ತಿ ಹಣಕಾಸು ಆಸ್ತಿಗಳಲ್ಲಿ (ಹೆಚ್ಚಳ)/ ಇಳಿಕೆ	(3,411.78)	(4,695.84)
ಚಾಲ್ತಿ ಹಣಕಾಸು ಜವಾಬ್ದಾರಿಗಳಲ್ಲಿ ಹೆಚ್ಚಳ/ (ಇಳಿಕೆ)	(61.22)	(83.02)
ಚಾಲ್ತಿ ಜವಾಬ್ದಾರಿಗಳಲ್ಲಿ ಹೆಚ್ಚಳ/ (ಇಳಿಕೆ)	(1,024.34)	1,357.83
ವ್ಯಾಪಾರ ಸಂದಾಯಗಳಲ್ಲಿ ಹೆಚ್ಚಳ/(ಇಳಿಕೆ)	718.58	(428.85)
ಅನುವುಗಳಲ್ಲಿ ಹೆಚ್ಚಳ/(ಇಳಿಕೆ)	1,993.15	30,098.85
ಕಾರ್ಯಾಚರಣೆ ಚಟುವಟಿಕೆಗಳಿಂದ (ಬಳಸಲಾದ) ನಿವ್ವಳ ಹಣಕಾಸಿನ ಹರಿವು	(22,669.23)	30,814.86
ಹೂಡಿಕೆ ಚಟುವಟಿಕೆಗಳಿಂದ ನಗದಿನ ಹರಿವು		
ಸ್ಥಿರಾಸ್ತಿಗಳ ಖರೀದಿ ಹಾಗೂ ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳಲ್ಲಿನ ಬದಲಾವಣೆಗಳು*	(5,51,140.80)	(3,12,069.01)
ಬಂಡವಾಳ ಕಾಮಗಾರಿಗಳಿಗಾಗಿ ಸಜ್ಜುಗೊಳ್ಳುವ ಸಲುವಾಗಿ ಗುತ್ತಿಗೆದಾರರುಗಳಿಗೆ ಮುಂಗಡ ಪಾವತಿ (ನಿವ್ವಳ)	170.47	108.04
ಸ್ವೀಕರಿಸಲಾಗಿರುವ ಬಡ್ಡಿ	4,826.23	2,480.00
ವಿಶೇಷ ಭೂ ಸ್ವಾಧೀನ ಅಧಿಕಾರಿಯವರ ಬ್ಯಾಂಕು ಖಾತೆಯಲ್ಲಿ ಭೂ ಖರೀದಿಗಾಗಿ ಠೇವಣಿ	16,007.11	(9,234.95)
ಹಣಕಾಸು ವೆಚ್ಚಗಳು	(14,957.66)	(15,022.27)
ಹಣಕಾಸು ವೆಚ್ಚಗಳಿಗಾಗಿ ಸ್ವೀಕರಿಸಲಾದ ಅನುದಾನ	14,957.66	15,022.27
ಹೂಡಿಕೆ ಚಟುವಟಿಕೆಗಳಿಂದ (ಬಳಸಲಾದ)/ನಿವ್ವಳ ಹಣಕಾಸಿನ ಹರಿವು	(5,30,137.03)	(3,18,715.92)
ಹಣಕಾಸು ಚಟುವಟಿಕೆಗಳಿಂದ ಹಣಕಾಸಿನ ಹರಿವು		
ನೀಡಲಾಗಿರುವ ಷೇರು ಬಂಡವಾಳ	7,21,728.35	2,86,976.86
ಹಂಚಿಕೆ ಮಾಡಲು ಬಾಕಿಯಿರುವ ಷೇರು ಅರ್ಜಿಯ ಹಣ (ನಿವ್ವಳ)	(2,14,570.02)	12,503.04
ದೀರ್ಘಾವಧಿ ಸಾಲಗಳಿಂದ ಸ್ವೀಕೃತಿಗಳು	90,006.54	25,000.99
ದೀರ್ಘಾವಧಿ ಸಾಲಗಳ ಮರುಪಾವತಿ	(43,096.21)	(39,145.90)
ಪ್ರತ್ಯೇಕತೆಯ ಯೋಜನೆಯ ಅನುಸರಣೆಯಂತೆ ಹಂಚಿಕೆ ಮಾಡಲು ಬಾಕಿ ಇರುವ ಷೇರುಗಳು	(0.32)	(0.30)
ಸ್ವೀಕರಿಸಲಾಗಿರುವ ಉಳಿಸಿಕೊಳ್ಳಲ್ಪಡುವ ಹಣಕಾಸು	11,819.46	6,930.33
ಹಣಕಾಸು ಚಟುವಟಿಕೆಗಳಿಂದ ನಿವ್ವಳ ಹಣಕಾಸಿನ ಹರಿವು/(ಬಳಸಲಾದ)	5,65,887.80	2,92,265.03



ಸಿಐಎನ್: ಯು41000ಕೆವಿ2016ಎಸ್‌ಜಿಸಿ097260

31 ಮಾರ್ಚ್ 2023ರ ವರ್ಷಾಂತ್ಯಕ್ಕೆ ಹಣಕಾಸಿನ ಹಲವಿನ ತಃಖ್ತೆ

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023 ರ ಅಂತ್ಯಗೊಂಡ ಸಾಲಿಗೆ	31 ಮಾರ್ಚ್ 2022ರ ಅಂತ್ಯಗೊಂಡ ಸಾಲಿಗೆ
ನಗದು ಮತ್ತು ನಗದಿಗೆ ಸಮಾನವಾದವುಗಳಲ್ಲಿ ನಿವ್ವಳ ಹೆಚ್ಚಳ/(ಇಳಿಕೆ)	13,081.54	4,363.97
ವರ್ಷದ ಪ್ರಾರಂಭದಲ್ಲಿ ನಗದು ಮತ್ತು ನಗದಿಗೆ ಸಮಾನವಾದವುಗಳು	68,863.44	64,499.47
ವರ್ಷದ ಅಂತ್ಯದಲ್ಲಿ ನಗದು ಮತ್ತು ನಗದಿಗೆ ಸಮಾನವಾದವುಗಳು	81,944.98	68,863.44

ಟಿಪ್ಪಣಿ:

- ಮೇಲಿನ ಹಣಕಾಸು ಹರಿವಿನ ತಃಖ್ತೆಯನ್ನು ಕಂಪನಿಗಳ (ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡಗಳು) 2015ರ ಹಣಕಾಸು ಹರಿವಿನ ತಃಖ್ತೆಗಳ ಮೇಲಿನ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ-7ರಲ್ಲಿ ನಿರ್ದಿಷ್ಟಪಡಿಸಲಾಗಿರುವಂತೆ "ಪರೋಕ್ಷ ಪದ್ಧತಿ"ಯಲ್ಲಿ ತಯಾರಿಸಲಾಗಿದೆ.
- ಹಿಂದಿನ ಸಾಲಿನ ಅಂಕಿಸಂಖ್ಯೆಗಳನ್ನು ಅಗತ್ಯವಿರುವ ಕಡೆಗಳಲ್ಲಿ ಪುನರ್-ಹೊಂದಾಣಿಕೆ ಮಾಡಲಾಗಿದೆ/ಪುನರ್-ಗುಂಪು ಮಾಡಲಾಗಿದೆ.
- ನಗದು ಮತ್ತು ನಗದಿಗೆ ಸಮಾನವಾದವುಗಳು ಖಜಾನೆಯಲ್ಲಿರುವ ಠೇವಣಿಗಳ ಶಿಲ್ಕುನ್ನು ಒಳಗೊಂಡಂತೆ ನಗದು ಮತ್ತು ಬ್ಯಾಂಕು ಶಿಲ್ಕುಗಳನ್ನು ಪ್ರತಿನಿಧಿಸುತ್ತವೆ.
- ನಗದು ಮತ್ತು ನಗದಿಗೆ ಸಮಾನವಾದವುಗಳ ಸಮನ್ವಯಗೊಳಿಸಿರುವಿಕೆಯು ಟಿಪ್ಪಣಿ -9ರ ಪ್ರಕಾರ ಆಗಿರುತ್ತದೆ.
- *ಹೂಡಿಕೆ ಚಟುವಟಿಕೆಗಳಿಂದ ನಗದಿನ ಹರಿವು ಹಂಚಿಕೆ ಮಾಡಲಾಗಿರುವ ವೆಚ್ಚಗಳನ್ನು ಒಳಗೊಂಡಿರುತ್ತದೆ.
- ಹಣಕಾಸು/ಸಾಲಗಳನ್ನು ಪಡೆಯುವುದಕ್ಕೆ ಸಂಬಂಧಿತ ವೆಚ್ಚಗಳನ್ನು ಅವು ಪ್ರಗತಿಯಲ್ಲಿರುವ ಬಂಡವಾಳ ಯೋಜನೆಗಳಿಗೆ ಸಂಬಂಧಿಸಿರುವುದರಿಂದ ಹೂಡಿಕೆ ಚಟುವಟಿಕೆಗಳಿಂದ ಹಣಕಾಸಿನ ಹರಿವು ಎಂಬುದಾಗಿ ವರ್ಗೀಕರಿಸಲಾಗಿರುವುದು.

ನಗದು ಮತ್ತು ನಗದಿಗೆ ಸಮಾನವಾದವುಗಳ ಹಣಕಾಸು ತಃಖ್ತೆಗಳೊಂದಿಗೆ ಸಮನ್ವಯಗೊಳಿಸಿರುವಿಕೆ

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023ರ ಅಂತ್ಯಗೊಂಡ ಸಾಲಿಗೆ	31 ಮಾರ್ಚ್ 2022ಕ್ಕೆ ಅಂತ್ಯಗೊಂಡ ಸಾಲಿಗೆ (ಪುನರ್ ತಿಳಿಸಿರುವುದು)
ಉಳಿತಾಯ ಖಾತೆಗಳಲ್ಲಿನ ಶಿಲ್ಕು	53,868.43	31,034.42
ಚಾಲ್ತಿ ಖಾತೆಗಳಲ್ಲಿನ ಶಿಲ್ಕು	5,744.85	(96,621.70)
3 ತಿಂಗಳುಗಳ ಒಳಗೆ ಅವಧಿ ಮುಕ್ತಾಯಗೊಳ್ಳುವ ಠೇವಣಿ ಖಾತೆಗಳಲ್ಲಿನ ಶಿಲ್ಕು	22,280.40	1,34,450.20
ಜಿಲ್ಲಾ ಖಾಜಾನೆಯಲ್ಲಿರುವ ಶಿಲ್ಕು	51.31	0.50
	81,944.99	68,863.43
ಕೂಡುವುದು: ವಿಶೇಷ ಭೂಸ್ವಾಧೀನ ಅಧಿಕಾರಿಯವರ ಬ್ಯಾಂಕು ಖಾತೆಯಲ್ಲಿರುವ ಶಿಲ್ಕು	62,248.92	80,453.92
ಕೂಡುವುದು: ವಿಶೇಷ ಭೂಸ್ವಾಧೀನ ಅಧಿಕಾರಿಯವರ ಬ್ಯಾಂಕು ಖಾತೆಯಲ್ಲಿನ 3 ತಿಂಗಳುಗಳ ಒಳಗೆ ಅವಧಿಯು ಮುಕ್ತಾಯ ಗೊಳ್ಳುವ ಠೇವಣಿಗಳ ಶಿಲ್ಕು	3,481.21	1,283.30
ಸಂತುಲನ ಪಟ್ಟಿಯ ಪ್ರಕಾರ ನಗದು ಮತ್ತು ನಗದಿಗೆ ಸಮಾನವಾದವುಗಳು	1,47,675.12	1,50,600.65

ಮಂಡಳಿಗಾಗಿ ಮತ್ತು ಮಂಡಳಿಯ ಪರವಾಗಿ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ

ಸಹಿ/- ಸಹಿ/- ಸಹಿ/- ಸಹಿ/-
 ಸ್ಥಾಪಕ ನಿರ್ದೇಶಕರು ಆರ್.ಚೆಲುವರಾಜು ಎ. ವಿ. ನಾಗವೀಣಾ ಜಿ. ಎಸ್. ಪ್ರಕಾಶ್
 ಸ್ಥಳ : ಬೆಂಗಳೂರು ವ್ಯವಸ್ಥಾಪಕ ನಿರ್ದೇಶಕರು ನಿರ್ದೇಶಕರು ಪ್ರಧಾನ ವ್ಯವಸ್ಥಾಪಕರು-ಹಣಕಾಸು ಕಂಪನಿ ಕಾರ್ಯದರ್ಶಿ
 ದಿನಾಂಕ : 30.10.2023 ಡಿಐಎನ್ : 10266740 ಡಿಐಎನ್: 08220118

ಲಗತ್ತಿಸಲಾಗಿರುವ ನಮ್ಮ ಆದೇ ದಿನಾಂಕದ ವರದಿಯ ಪ್ರಕಾರ
 ವಿಜಯ್ ಪಂಚಪ ಅಂಡ್ ಕಂಪನಿ
 ಚಾರ್ಟೆಡ್ ಅಕೌಂಟೆಂಟ್‌ಗಳು
 ಸಂಸ್ಥೆಯ ನೋಂದಣಿ ಸಂಖ್ಯೆ: 004693S
 ಸಹಿ/-
 ಪಿ.ಎಂ.ಮುದಿಗೌಡರ್
 ಪಾಲುದಾರರು
 ಸದಸ್ಯತ್ವ ಸಂಖ್ಯೆ: 204096
 ಯು.ಡಿ.ಐ.ಎನ್: 23204096BGXHX3090



31 ಮಾರ್ಚ್ 2023ರ ಅಂತ್ಯಗೊಂಡ ಸಾಲಿಗೆ ಈಕ್ವಿಟಿಯಲ್ಲಿನ ಬದಲಾವಣೆಗಳ ತಃಖ್ತೆ

(ಎ) ಈಕ್ವಿಟಿ ಷೇರು ಬಂಡವಾಳ 31.03.2022ರಲ್ಲಿದ್ದಂತೆ

(ರೂ. ಲಕ್ಷಗಳಲ್ಲಿ)

ವಿವರಗಳು	ಷೇರುಗಳ ಸಂಖ್ಯೆ	ಮೊತ್ತ ರೂ. ಲಕ್ಷಗಳಲ್ಲಿ
1 ಏಪ್ರಿಲ್ 2022ರಲ್ಲಿದ್ದಂತೆ ಶಿಲ್ಕು	12,09,67,995	12,09,680.00
ಪೂರ್ವಾವಧಿ ತಪ್ಪುಗಳ ಕಾರಣ ಈಕ್ವಿಟಿ ಷೇರು ಬಂಡವಾಳದಲ್ಲಿನ ಬದಲಾವಣೆಗಳು	-	-
ಚಾಲ್ತಿ ವರದಿಯ ಅವಧಿಯ ಪ್ರಾರಂಭದಲ್ಲಿದ್ದಂತೆ ಪುನರ್-ತಿಳಿಸಲ್ಪಟ್ಟಿರುವ ಶಿಲ್ಕು	12,09,67,995	12,09,680.00
ಚಾಲ್ತಿ/ಪ್ರಸಕ್ತ ಸಾಲಿನಲ್ಲಿ ಈಕ್ವಿಟಿ ಷೇರು ಬಂಡವಾಳದಲ್ಲಿನ ಬದಲಾವಣೆಗಳು	7,21,72,835	7,21,728.00
31 ಮಾರ್ಚ್ 2023ರಲ್ಲಿದ್ದಂತೆ ಶಿಲ್ಕು	19,31,40,830	19,31,408.00

ಈಕ್ವಿಟಿ ಷೇರು ಬಂಡವಾಳ 31.03.2022ರಲ್ಲಿದ್ದಂತೆ

(ರೂ. ಲಕ್ಷಗಳಲ್ಲಿ)

ವಿವರಗಳು	ಷೇರುಗಳ ಸಂಖ್ಯೆ	ಮೊತ್ತ ರೂ. ಲಕ್ಷಗಳಲ್ಲಿ
1 ಏಪ್ರಿಲ್ 2021ರಲ್ಲಿದ್ದಂತೆ ಶಿಲ್ಕು	9,22,70,309	9,22,703.00
ಪೂರ್ವಾವಧಿ ತಪ್ಪುಗಳ ಕಾರಣ ಈಕ್ವಿಟಿ ಷೇರು ಬಂಡವಾಳದಲ್ಲಿನ ಬದಲಾವಣೆಗಳು	-	-
ಚಾಲ್ತಿ ವರದಿಯ ಅವಧಿಯ ಪ್ರಾರಂಭದಲ್ಲಿದ್ದಂತೆ ಪುನರ್-ತಿಳಿಸಲ್ಪಟ್ಟಿರುವ ಶಿಲ್ಕು	9,22,70,309	9,22,703.00
ಪ್ರಸಕ್ತ ಸಾಲಿನಲ್ಲಿ ಈಕ್ವಿಟಿ ಷೇರು ಬಂಡವಾಳದಲ್ಲಿನ ಬದಲಾವಣೆಗಳು	2,86,97,686	2,86,977.00
31 ಮಾರ್ಚ್ 2022ರಲ್ಲಿದ್ದಂತೆ ಶಿಲ್ಕು	12,09,67,995	12,09,680.00

(ಬಿ) ಇತರೆ ಈಕ್ವಿಟಿ 31.03.2023ರಲ್ಲಿದ್ದಂತೆ

(ರೂ. ಲಕ್ಷಗಳಲ್ಲಿ)

ವಿವರಗಳು	ಹಂಚಿಕೆ ಮಾಡುವುದು ಬಾಕಿ ಇರುವ ಷೇರು ಅರ್ಜಿ ಶುಲ್ಕ	ಮೀಸಲಿರಿಸಿರುವಿಕೆಗಳು ಹಾಗೂ ಮಿಗುತಾಯಗಳು	ಇತರೆ ಸಮಗ್ರ ಆದಾಯದ (ಒಸಿಐನ) ಇತರೆ ಐಟಂಗಳು	ಒಟ್ಟು ಇತರೆ ಈಕ್ವಿಟಿ
		ಉಳಿಸಿಕೊಳ್ಳಲ್ಪಟ್ಟಿರುವ ಗಳಿಕೆಗಳು		
1 ಏಪ್ರಿಲ್ 2022ರಲ್ಲಿದ್ದಂತೆ ಶಿಲ್ಕು	2,85,813.54	(29,982.52)	(19.78)	2,55,811.25
ಪೂರ್ವಾವಧಿ ತಪ್ಪುಗಳ ಕಾರಣ ಅಥವಾ ಲೆಕ್ಕ ನೀತಿ ಬದಲಾವಣೆಯಿಂದಾದ ಬದಲಾವಣೆಗಳು	-	-	-	-
1 ಏಪ್ರಿಲ್ 2021ರಲ್ಲಿದ್ದಂತೆ ಪುನರ್-ತಿಳಿಸಲ್ಪಟ್ಟಿರುವ ಶಿಲ್ಕು	2,85,813.54	(29,982.52)	(19.78)	2,55,811.25
ಚಾಲ್ತಿ ಸಾಲಿಗೆ ಒಟ್ಟು ಸಮಗ್ರ ವರಮಾನ/ಆದಾಯ			1.01	1.01
ಪ್ರಸಕ್ತ ಸಾಲಿಗೆ ಲಾಭ/(ನಷ್ಟ)		(16,670.88)		(16,670.88)
ಚಾಲ್ತಿ ಸಾಲಿನಲ್ಲಿ ಸ್ವೀಕರಿಸಲಾದ ಮೊತ್ತ	5,25,458.33	-	-	5,25,458.33
ಚಾಲ್ತಿ ಸಾಲಿನಲ್ಲಿ ಹಂಚಿಕೆ ಮಾಡಲಾದ ಷೇರುಗಳು	(7,40,028.35)			(7,40,028.35)
31 ಮಾರ್ಚ್ 2023ರಲ್ಲಿದ್ದಂತೆ ಶಿಲ್ಕು	71,243.52	(46,653.40)	(18.76)	24,571.36



31.03.2022 ರಲ್ಲಿದ್ದಂತೆ

(ರೂ. ಲಕ್ಷಗಳಲ್ಲಿ)

ವಿವರಗಳು	ಹಂಚಿಕೆ ಮಾಡುವುದು ಬಾಕಿ ಇರುವ ಷೇರು ಅರ್ಜಿ ಶುಲ್ಕ	ಮೀಸಲಿರಿಸಿರುವಿಕೆಗಳು	ಇತರೆ ಸಮಗ್ರ ಆದಾಯದ (ಒಸಿಐಎನ್) ಇತರೆ ಐಟಂಗಳು	ಒಟ್ಟು ಇತರೆ ಈಜಿಟಿ
		ಹಾಗೂ ಮಿಗುತಾಯಿಗಳು ಉಳಿಸಿಕೊಳ್ಳಲ್ಪಟ್ಟಿರುವ ಗಳಿಕೆಗಳು		
1 ಏಪ್ರಿಲ್ 2021ರಲ್ಲಿದ್ದಂತೆ ಶಿಲ್ಕು	2,73,310.50	(46,473.47)	(16.62)	2,26,820.42
ಲೆಕ್ಕ ನೀತಿ ಬದಲಾವಣೆಯಿಂದಾಗಿ ಅಥವಾ ಪೂರ್ವಾವಧಿ ತಪ್ಪುಗಳ ಕಾರಣದಿಂದಾಗಿ ಬದಲಾವಣೆಗಳು	-	27,587.66	-	27,587.66
1 ಏಪ್ರಿಲ್ 2021ರಲ್ಲಿದ್ದಂತೆ ಪುನರ್-ತಿಳಿಸಲ್ಪಟ್ಟಿರುವ ಶಿಲ್ಕು	2,73,310.50	(18,885.81)	(16.62)	2,54,408.08
ಚಾಲ್ತಿ ಸಾಲಿಗೆ ಒಟ್ಟಾರೆ ಸಮಗ್ರ ವರಮಾನ/ಆದಾಯ			(3.16)	(3.16)
ಪ್ರಸಕ್ತ ಸಾಲಿಗೆ ಲಾಭ/(ನಷ್ಟ)		(11,096.71)		(11,096.71)
ಚಾಲ್ತಿ ಸಾಲಿನಲ್ಲಿ ಸ್ವೀಕರಿಸಲಾದ ಮೊತ್ತ	2,99,479.90	-		2,99,479.90
ಚಾಲ್ತಿ ಸಾಲಿನಲ್ಲಿ ಹಂಚಿಕೆ ಮಾಡಲಾದ ಷೇರುಗಳು	(2,86,976.86)	-		(2,86,976.86)
31 ಮಾರ್ಚ್ 2022ರಲ್ಲಿದ್ದಂತೆ ಶಿಲ್ಕು	2,85,813.54	(29,982.52)	(19.78)	2,55,811.25

ಮೀಸಲಿರಿಸಿರುವಿಕೆಗಳು ಹಾಗೂ ಮಿಗುತಾಯಿಗಳ ಸ್ವರೂಪ ಹಾಗೂ ಚಲನೆಗಾಗಿ ಟಿಪ್ಪಣಿ ಸಂಖ್ಯೆ 13 ಅನ್ನು ಗಮನಿಸುವುದು

ಮಂಡಳಿಗಾಗಿ ಮತ್ತು ಮಂಡಳಿಯ ಪರವಾಗಿ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ

ಸಹಿ/- ಸಂಚಾಲಕರು	ಸಹಿ/- ಆರ್.ಚಿಲುಪರಾಜು ನಿರ್ದೇಶಕರು	ಸಹಿ/- ಎ. ವಿ. ನಾಗವೀಣಾ ಪ್ರಧಾನ ವ್ಯವಸ್ಥಾಪಕರು-ಹಣಕಾಸು	ಸಹಿ/- ಜಿ. ಎಸ್. ಪ್ರಕಾಶ್ ಕಂಪನಿ ಕಾರ್ಯದರ್ಶಿ
ಸ್ಥಳ : ಬೆಂಗಳೂರು ದಿನಾಂಕ : 30.10.2023	ವ್ಯವಸ್ಥಾಪಕ ನಿರ್ದೇಶಕರು ಡಿಐಎನ್ : 10266740	ಡಿಐಎನ್: 08220118	

ಲಗತ್ತಿಸಲಾಗಿರುವ ನಮ್ಮ ಅದೇ ದಿನಾಂಕದ ವರದಿಯ ಪ್ರಕಾರ
ವಿಜಯ್ ಪಂಚಪ ಆಂಡ್ ಕಂಪನಿ
ಚಾರ್ಟೆಡ್ ಅಕೌಂಟೆಂಟ್‌ಗಳು
ಸಂಸ್ಥೆಯ ನೋಂದಣಿ ಸಂಖ್ಯೆ: 004693S
ಸಹಿ/-
ಪಿ.ಎಂ.ಮುದಿಗೌಡರ್
ಪಾಲುದಾರರು
ಸದಸ್ಯತ್ವ ಸಂಖ್ಯೆ: 204096
ಯು.ಡಿ.ಐ.ಎನ್: 23204096BGXHXZ3090

ಉದ್ದೇಶಪೂರ್ವಕವಾಗಿ ಖಾಲಿ ಬಿಡಲಾಗಿದೆ.



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

1. ಕಂಪನಿಯ ಹಿನ್ನೆಲೆ ಹಾಗೂ ಅದರ ಕಾರ್ಯಚಟುವಟಿಕೆಗಳು

(ಎ) ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತವನ್ನು ಸರ್ಕಾರಿ ಆದೇಶ ಸಂಖ್ಯೆ ಜಸಂಇ 35 ವಿಬ್ಯಾಇ 2016 ದಿನಾಂಕ 20.08.2016ರ ಅನ್ವಯ ಕಂಪನಿಗಳ ಅಧಿನಿಯಮ 2013ರ ಅನುವುಗಳ ಅಡಿಯಲ್ಲಿ ಕರ್ನಾಟಕ ಸರ್ಕಾರವು ಸಂಪೂರ್ಣವಾಗಿ ಮಾಲೀಕತ್ವವನ್ನು ಹೊಂದಿರುವ ಕಂಪನಿಯಾಗಿ ದಿನಾಂಕ 20.10.2016ರಂದು ನೋಂದಣಿ ಮಾಡಿಸಲಾಯಿತು.

(ಬಿ) ಕಂಪನಿಯ ಪ್ರಮುಖ ಉದ್ದೇಶಗಳು ಈ ಕೆಳಗಿನವುಗಳನ್ನು ಒಳಗೊಂಡಿರುತ್ತವೆ:

(i) ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಅನುಕೂಲತೆಗಳನ್ನು ರೂಪಿಸುವುದಕ್ಕಾಗಿ ತಜ್ಞರುಗಳ ಸಮಿತಿಯು ಸಲ್ಲಿಸುವ ಅಧ್ಯಯನ ವರದಿಯನ್ನು ಆಧರಿಸಿದಂತೆ ಪ್ರಸ್ತಾಪಿಸಲಾಗುವ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಮತ್ತು ಕಾರ್ಯಗತಗೊಳಿಸುವುದು ಹಾಗೂ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಮತ್ತು ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗಳನ್ನು ಮತ್ತು ಈ ಯೋಜನೆಗಳಿಗೆ ಸಂಬಂಧಿಸಿದ ಯೋಜನೆಗಳು ಕರ್ನಾಟಕ ನೀರಾವರಿ ನಿಗಮದಿಂದ ಈ ಕಂಪನಿಗೆ ವರ್ಗಾಯಿಸಲಾಗಿದೆ ಹಾಗೂ ಕರ್ನಾಟಕದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳ ಬರ ಪೀಡಿತ ಪ್ರದೇಶಗಳ ನೀರಿನ ಅಗತ್ಯತೆಯನ್ನು ಪೂರೈಸುವ ಸಲುವಾಗಿ ಕರ್ನಾಟಕ ಸರ್ಕಾರವು ಕಾಲಾನುಕಾಲಕ್ಕೆ ಈ ಕಂಪನಿಗೆ ವಹಿಸಬಹುದಾದ ಇತರ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಮತ್ತು ಕಾರ್ಯಗತಗೊಳಿಸುವುದು.

(ii) ಅಣೆಕಟ್ಟುಗಳು, ಜಲಾಶಯಗಳು, ಬ್ಯಾರೇಜುಗಳು, ಸಣ್ಣ ನಾಲೆಗಳು, ಏತ ನೀರಾವರಿ ಯೋಜನೆಗಳು, ಸೌರ ನೀರಾವರಿ ಯೋಜನೆಗಳು, ಕೊಳವೆ ಮಾರ್ಗಗಳು, ರಸ್ತೆ ಕಾಮಗಾರಿಗಳು, ವಿದ್ಯುತ್ ಉತ್ಪಾದನೆ ಹಾಗೂ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಕಾಡಾ) ಕಾಮಗಾರಿಗಳನ್ನು ಒಳಗೊಂಡಂತೆ ಇತರ ಉದ್ದೇಶಗಳನ್ನು ಒಳಗೊಂಡಿರುವ ಎಲ್ಲಾ ರೀತಿಯ ಮೂಲಸೌಕರ್ಯಗಳ ಪೂರ್ವಭಾವಿ ಯೋಜನೆ, ಪರಿಶೀಲನೆ, ಮೌಲ್ಯಮಾಪನ ಮಾಡುವಿಕೆ, ನಿರ್ಮಾಣ, ಕಾರ್ಯಾಚರಣೆ ಹಾಗೂ ನಿರ್ವಹಣೆ ಮಾಡುವುದು.

(iii) ನೀರಿನ ಪರಿಣಾಮಕಾರಿತ್ವದಿಂದ ಕೂಡಿದ ಬಳಕೆಗಾಗಿ ಅತ್ಯಾಧುನಿಕ ನೀರಾವರಿ ಯೋಜನೆಗಳು/ ತುಂತುರು, ಹನಿ ನೀರಾವರಿ, ಸೌರ ಜಲ ಪಂಪುಗಳು ಮತ್ತಿತರೆ ಪದ್ಧತಿಗಳು ಅಥವಾ

ವ್ಯವಸ್ಥೆಗಳನ್ನು ಪ್ರೋತ್ಸಾಹಿಸುವುದು, ಅಳವಡಿಸಿಕೊಳ್ಳುವುದು ಹಾಗೂ ನೀರು ಬಳಕೆ ಯೋಜನೆಗಳ ನಿರ್ಮಾಣದಿಂದ ತೊಂದರೆಗೆ ಒಳಗಾದ ಜನತೆ ಮತ್ತು ಸ್ಥಳಗಳಿಗೆ ಪುನರ್ವಸತಿ ಕಲ್ಪಿಸುವುದನ್ನೂ ಒಳಗೊಂಡಂತೆ ಕರ್ನಾಟಕ ಸರ್ಕಾರವು ವಹಿಸಿಕೊಡುವ ನೀರಾವರಿ ಯೋಜನೆಗಳನ್ನು ನಿರ್ಮಿಸುವುದು ಕಾರ್ಯಾಚರಣೆ ಗೊಳಿಸುವುದು, ನಿರ್ವಹಿಸುವುದು ಹಾಗೂ ಅರಣ್ಯೀಕರಣಕ್ಕಾಗಿ ಸೂಕ್ತ ಯೋಜನೆಗಳನ್ನು ಪ್ರೋತ್ಸಾಹಿಸುವುದು ಹಾಗೂ ಸೂಕ್ತ ಮಾರ್ಗೋಪಾಯಗಳು, ಮಾನದಂಡಗಳು ಕಂಡುಕೊಳ್ಳುವ ಮೂಲಕ ಪ್ರವಾಹಗಳನ್ನು ತಡೆಯುವುದು ಹಾಗೂ ಅಲ್ಲದೆಯೇ ನದಿಗಳಲ್ಲಿ/ಕೆರೆಗಳಲ್ಲಿ ನ್ಯಾವಿಗೇಶನ್, ಲೀಷರ್/ಮನೋರಂಜನೆ ಚಟುವಟಿಕೆಗಳು, ಮೀನುಗಾರಿಕೆ, ಇತ್ಯಾದಿಗಳನ್ನು ಒದಗಿಸುವುದು.

(ಸಿ) ಕರ್ನಾಟಕ ಸರ್ಕಾರವು ತನ್ನ ಆದೇಶ ಸಂಖ್ಯೆ ಜಸಂಇ 35 ವಿಬ್ಯಾಇ 2016 ದಿನಾಂಕ 20.08.2016ರ ಮೂಲಕ ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಈ ಯೋಜನೆಗಳಿಗೆ ಸಂಬಂಧಿತ ಯೋಜನೆಗಳನ್ನು ಹಾಗೂ ಕರ್ನಾಟಕದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳಿಗೆ ಬರ ಪೀಡಿತ ಪ್ರದೇಶಗಳ ನೀರಿನ ಅಗತ್ಯತೆಯನ್ನು ಪೂರೈಸುವ ಯೋಜನೆಗಳು ಮತ್ತು ಮುಂದುವರೆದುಕೊಂಡು ಹೋಗುತ್ತಿರುವ ಇತರ ಯಾವುದಾದರೂ ಯೋಜನೆಗಳು ಇದ್ದಲ್ಲಿ, ಅವುಗಳನ್ನು ಈ ಕಂಪನಿಗೆ ವರ್ಗಾಯಿಸಿತು. ಸರ್ಕಾರಿ ಆದೇಶ ಸಂಖ್ಯೆ ಜಸಂಇ 130 ವಿಬ್ಯಾಇ 2016 ದಿನಾಂಕ 18.11.2016ರ ಪ್ರಕಾರ ಕರ್ನಾಟಕ ಸರ್ಕಾರವು ತಾತ್ವಿಕವಾಗಿ ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಯೋಜನೆ, ವಾಣಿವಿಲಾಸ ಸಾಗರ, ಗಾಯಿತ್ರಿ ಜಲಾಶಯದ ಮುಂದುವರೆದುಕೊಂಡು ಹೋಗುತ್ತಿರುವ ಕಾಮಗಾರಿಗಳ ಆಸ್ತಿಗಳನ್ನು ಮತ್ತು ಜವಾಬ್ದಾರಿಗಳನ್ನು ಈ ಕಂಪನಿಗೆ ವರ್ಗಾಯಿಸಿರುವುದು, ಮೇಲೆ ತಿಳಿಸಲಾದ ಯೋಜನೆಗಳ ಆಸ್ತಿಗಳು ಮತ್ತು ಜವಾಬ್ದಾರಿಗಳ ಅಂತಿಮ ವರ್ಗಾವಣೆಯು ಬಾಕಿಯಿರುವುದು. ಮುಂದುವರೆದು, ಮೇಲೆ ತಿಳಿಸಲಾದ ಯೋಜನೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಆಡಳಿತಾತ್ಮಕ ನಿಯಂತ್ರಣದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಛೇರಿಗಳನ್ನು ಮತ್ತು ಈ ಕಛೇರಿಗೆ ಹೊಂದಿಕೊಂಡಿರುವ ಹುದ್ದೆಗಳನ್ನು ಮತ್ತು ಸದರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ / ಸಿಬ್ಬಂದಿಗಳನ್ನು ಕರ್ನಾಟಕ ಸರ್ಕಾರವು ಈ ಕಂಪನಿಗೆ ವರ್ಗಾವಣೆ ಮಾಡಿರುತ್ತದೆ.



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

(ಡಿ) ಸರ್ಕಾರವು, ವಿಶೇಷ ಘಟಕ ಯೋಜನೆ (ಎಸ್‌ಸಿಪಿ)/ ಬುಡಕಟ್ಟು ಜನಾಂಗದ ಉಪ-ಯೋಜನೆ (ಟಿಎಸ್‌ಪಿ) ಯೋಜನೆಗಳನ್ನು ಸಮಾಜದ ಹಿಂದುಳಿದ ವರ್ಗಗಳಿಗಾಗಿ ನೀರಾವರಿ ಮತ್ತು ಇತರೆ ಅನುಕೂಲತೆಗಳ ಕಾಮಗಾರಿಗಳನ್ನೂ ಹಾಗೂ ಇತರೆ ಸರ್ಕಾರಿ ಯೋಜನೆಯಾದ ನಬಾರ್ಡ್ ಕಾಮಗಾರಿಗಳನ್ನು ಈ ಕಂಪನಿಗೆ ವಹಿಸಿಕೊಟ್ಟಿದೆ.

2. ಹಣಕಾಸು ತಃಖ್ತೆಗಳ ತಯಾರಿಕೆಗೆ ಆಧಾರ

ಕಂಪನಿಯು ತನ್ನ ಹಣಕಾಸು ತಃಖ್ತೆಗಳನ್ನು (ಎ) ನ್ಯಾಯಸಮ್ಮತ ಮೌಲ್ಯಗಳಲ್ಲಿ ಲೆಕ್ಕಹಾಕಲಾಗುವ ಕೆಲವು ಹಣಕಾಸು ಸಾಧನಗಳು ಹಾಗೂ (ಬಿ) ನಿವ್ವಳ ವಿವರಿಸಲ್ಪಟ್ಟಿರುವ ಪ್ರಯೋಜನಗಳು (ಆಸ್ತಿ)/ ಜವಾಬ್ದಾರಿಗಳನ್ನು ಹೊರತುಪಡಿಸಿದಂತೆ ತನ್ನ ವ್ಯವಹಾರಗಳನ್ನು ನಡೆಸಿಕೊಂಡುಹೋಗುತ್ತಿರುವ ಒಂದು ಕಂಪನಿಯಾಗಿ ಹಾಗೂ ಸಂಚಿತ ಆಧಾರದ ಮೇರೆಗೆ ಸಾಂಪ್ರದಾಯಿಕ ಮೂಲ ಬೆಲೆ ಆಧಾರದ ಮೇರೆಗೆ ತಯಾರಿಸಲಾಗಿದೆ ಹಾಗೂ ಕಂಪನಿಗಳ ಅಧಿನಿಯಮ, 2013 ರ ಪರಿಚ್ಛೇದ 133ರ ಅಡಿಯಲ್ಲಿ ಅಧಿಸೂಚನೆಗೊಂಡಿರುವ ಕಂಪನಿಗಳ (ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡಗಳು) ನಿಯಮಗಳು, 2015ರ ಅಡಿಯಲ್ಲಿ ನಿರ್ದಿಷ್ಟಪಡಿಸಲಾಗಿರುವ ಕಡ್ಡಾಯವಾಗಿ ಪಾಲಿಸಬೇಕಾದ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡಗಳ ವಿಷಯಾಕ ಅಂಶಗಳನ್ನು ಅನುಸರಿಸುತ್ತದೆ.

3. ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಗಮನಾರ್ಹ ಕಾರ್ಯನೀತಿಗಳು

ಕಂಪನಿಯು ಕರ್ನಾಟಕ ಸರ್ಕಾರದ ಉದ್ದಿಮೆಯಾಗಿದ್ದು ಕೆಲವು ಕುಡಿಯುವ ನೀರು ಮತ್ತು ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸುವ ನಿರ್ದಿಷ್ಟಗುರಿಯೊಂದಿಗೆ ಸ್ಥಾಪಿಸಲಾಗಿರುವುದು. ಕಂಪನಿಯ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚಗಳನ್ನು ಸಾಧ್ಯವಾದಷ್ಟು ಮಟ್ಟಿನ ಕಾರ್ಯಸಾಧ್ಯತೆಯೊಂದಿಗೆ ನೀರು ಸರಬರಾಜಿಗಾಗಿ ನೀರಿನ ದರಗಳ ವಸೂಲಾತಿ ಮಾಡುವುದರೊಂದಿಗೆ ಹಾಗೂ ಉಳಿದ ಭಾಗವನ್ನು ಈ ಕಂಪನಿಯ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಹೋಗುವ ಸಲುವಾಗಿ ಕರ್ನಾಟಕ ಸರ್ಕಾರದಿಂದ ಸ್ವೀಕರಿಸಲಾಗುವ ಹಣಕಾಸಿನ ಸಹಾಯದಿಂದ ಭರಿಸಲಾಗುವುದು. ಆದ್ದರಿಂದ ಹಣಕಾಸು ತಃಖ್ತೆಗಳನ್ನು ಮುಂದುವರಿಯುತ್ತಿರುವ ಕಂಪನಿ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ.

3.1 ಮೌಲ್ಯಮಾಪನಗಳ ಬಳಕೆ

ಹಣಕಾಸು ತಃಖ್ತೆಗಳ ತಯಾರಿಕೆಯು ಸರ್ವೇಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿರುವ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ತತ್ವಗಳ (ಜಿ.ಎ.ಎ.ಪಿ) ಅನುಸಾರವೇ ಆಗಿರುತ್ತದೆ ಹಾಗೂ ಆಡಳಿತ ಮಂಡಳಿಯು ಹಣಕಾಸು ತಃಖ್ತೆಗಳ ದಿನಾಂಕದಂದು ಆಸ್ತಿಗಳು ಮತ್ತು ಹೊಣೆಗಳು ಮತ್ತು ಆಕಸ್ಮಿಕ ಜವಾಬ್ದಾರಿಗಳ ವರದಿ ಮಾಡಲಾಗಿರುವ ಮೊತ್ತಗಳ ಮೇಲೆ ಪ್ರಭಾವ ಭೀರಬಹುದಾದವುಗಳ ಮೌಲ್ಯಮಾಪನಗಳು ಮತ್ತು ಕಲ್ಪನೆಗಳು

ಮಾಡುವ ಅಗತ್ಯತೆಯಿರುತ್ತದೆ. ಈ ವರದಿಯ ಜೊತೆಯಲ್ಲಿರುವ ಹಣಕಾಸು ತಃಖ್ತೆಗಳಲ್ಲಿ ಬಳಸಲಾಗಿರುವ ಮೌಲ್ಯಮಾಪನಗಳು ಮತ್ತು ಕಲ್ಪನೆಗಳು ಆಡಳಿತ ಮಂಡಳಿಯ ಸಂಬಂಧಿತ ವಾಸ್ತವಾಂಶಗಳು ಹಾಗೂ ಸಂದರ್ಭಗಳ ಮೌಲ್ಯಮಾಪನದ ಆಧಾರದ ಮೇರೆಗೆ ಆಗಿರುತ್ತದೆ. ವಾಸ್ತವಿಕ ಫಲಿತಾಂಶಗಳು ಅಂತಹ ಮೌಲ್ಯಮಾಪನಗಳಿಗಿಂತ ಭಿನ್ನವಾಗಿರಬಹುದು. ಲೆಕ್ಕವನ್ನಿಡುವಿಕೆಯ ಮೌಲ್ಯಮಾಪನಗಳಿಗೆ ಮಾಡಲಾಗುವ ಯಾವುದೇ ಪರಿಷ್ಕರಣೆಯನ್ನು ಚಾಲ್ತಿ ಮತ್ತು ಮುಂದಿನ ಅವಧಿಗಳಲ್ಲಿ ಮುಂದಾಲೋಚನೆಯಿಂದ ಗುರುತಿಸಲಾಗುವುದು ಪರಿವರ್ತನೆಯ ಪರಿಣಾಮದ ಸಮನ್ವಯಗೊಳಿಸುವಿಕೆಗಳು ಹಾಗೂ ವಿವರಣೆಗಳನ್ನು ಟಿಪ್ಪಣಿ 2.1 ರಲ್ಲಿ ಸಂಕ್ಷಿಪ್ತವಾಗಿ ತಿಳಿಸಲಾಗಿದೆ.

3.2 ಖಂಡಾವಾರು ವರದಿ ಮಾಡುವಿಕೆ:

ಕಂಪನಿಯು ಕೇವಲ ನಿರ್ದಿಷ್ಟ ಭೌಗೋಳಿಕ ಕ್ಷೇತ್ರದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಹಾಗೂ ಅದು ನೀರಾವರಿ ಮೂಲಸೌಕರ್ಯಗಳನ್ನು ಸೃಷ್ಟಿಸುವುದು ಹಾಗೂ ಅವುಗಳ ಕಾರ್ಯಾಚರಣೆಗಳನ್ನು ನಡೆಸುವುದು. ಆದ್ದರಿಂದ ಕಂಪನಿಗೆ ಯಾವುದೇ ವರದಿ ಮಾಡುವಂತಹ ಯಾವುದೇ ಸೆಗ್‌ಮೆಂಟ್‌ಗಳು ಇರುವುದಿಲ್ಲ.

3.3 ವರಮಾನದ ಗುರುತಿಸುವಿಕೆ:

ನೀರಾವರಿಗಾಗಿ ನೀರನ್ನು ಹರಿಸುವುದರಿಂದ ಬರುವ ವರಮಾನವನ್ನು ಕರ್ನಾಟಕ ನೀರಾವರಿ ಅಧಿನಿಯಮ ಹಾಗೂ ಅದರ ಅಡಿಯಲ್ಲಿನ ನಿಯಮಗಳ ಅಡಿಯಲ್ಲಿ ನಿರ್ದಿಷ್ಟಪಡಿಸಲಾಗಿರುವ ದರಗಳಲ್ಲಿ ಪ್ರಾಪ್ತತೆಯ ಆಧಾರದ ಮೇರೆಗೆ ಗುರುತಿಸಲಾಗುವುದು.

ಸಣ್ಣ ಕಲ್ಲುಗಳ ಮಾರಾಟ, ಗಟ್ಟಿ ಕಲ್ಲು, ಮಣ್ಣು, ಟೆಂಡರು ನಮೂನೆಗಳು, ಇವುಗಳ ಮಾರಾಟ, ಭೂಮಿ ಮತ್ತು ಕಟ್ಟಡದ ಬಳಕೆಗಾಗಿ ಬರುವ ಬಾಡಿಗೆ/ ಕ್ರಯ ವರಮಾನ, ಕಾಮಗಾರಿಯ ಪ್ರಗತಿಯಲ್ಲಿನ ವಿಳಂಬಕ್ಕೆ ದಂಡ, ಗುತ್ತಿಗೆದಾರರುಗಳಿಗೆ ಹೆಚ್ಚುವರಿ ಪಾವತಿ ಮೇಲಿನ ವರಮಾನ, ಬಡ್ಡಿ, ವಿವಿಧ ಆದಾಯ, ಸಾಮಾನ್ಯ ವ್ಯವಹಾರದಲ್ಲಿ ಆಗಿರದ ಇತರೆ ವರಮಾನ/ಸ್ವೀಕೃತಿಗಳನ್ನು, ಅವುಗಳು ಅಂತಿಮವಾಗಿ ಸ್ವೀಕೃತಿಗೊಳ್ಳುವುದರಲ್ಲಿ ಅನಿಶ್ಚಿತತೆ ಇರುತ್ತದೆಯಾದ್ದರಿಂದ ವಾಸ್ತವಿಕವಾಗಿ ವಸೂಲಾತಿಯಾದ ನಂತರ ಗುರುತಿಸಲಾಗುವುದು. ಮೂರು ವರ್ಷಗಳಿಗೂ ಮೀರಿದಂತೆ ಬಾಕಿಯಿರುವ ಹಳೆಯ ಚೆಕ್ಯುಗಳನ್ನು ವರಮಾನವನ್ನಾಗಿ ಗುರುತಿಸಲಾಗುವುದು.

3.4 ಸರಕು ಸಾಮಗ್ರಿಗಳು

ಉತ್ಪಾದನದ ಸಂದರ್ಭಗಳಲ್ಲಿ ಹೊರತೆಗೆದ ಅವಶೇಷ ಹಾಗೂ ಮತ್ತಿತರೆ ಸಾಮಗ್ರಿಗಳಿಗೆ ಯಾವುದೇ ಮೌಲ್ಯವನ್ನೂ



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

ನಿಗದಿಪಡಿಸಿರುವುದಿಲ್ಲ. ಆದಾಗ್ಯೂ, ಗುತ್ತಿಗೆದಾರರುಗಳಿಗೆ ನೀಡುವ ರಬ್ಬಲ್ ಹಾಗೂ ಇತರೆ ಸಾಮಗ್ರಿಗಳಿಗೆ ಗುತ್ತಿಗೆ ಒಡಂಬಡಿಕೆಗಳಲ್ಲಿ ನಿರ್ದಿಷ್ಟಪಡಿಸಲಾಗಿರುವ ದರಗಳಲ್ಲಿ ವಸೂಲಾತಿ ಮಾಡಲಾಗುವುದು ಹಾಗೂ ಸರ್ಕಾರಕ್ಕೆ ಪಾವತಿಸಬೇಕಾದ ರಾಜಧನವನ್ನು ಕಳೆದು ನಿವ್ವಳ ಮೊತ್ತವನ್ನು ಲಾಭ ಮತ್ತು ನಷ್ಟ ತಃಖ್ತೆಗೆ ಜಮೆ ಮಾಡಲಾಗುವುದು.

3.5 ನಗದು ಮತ್ತು ನಗದಿಗೆ ಸಮಾನವಾದವುಗಳು (ಹಣಕಾಸಿನ ಹರಿವಿನ ತಃಖ್ತೆಯ ಉದ್ದೇಶಕ್ಕಾಗಿ)

ನಗದು, ಕಛೇರಿಗಳಲ್ಲಿ ಇರುವಂತಹ ನಗದು ಹಾಗೂ ಬ್ಯಾಂಕ್‌ಗಳಲ್ಲಿರುವ ಬೇಡಿಕೆ ಠೇವಣಿಗಳನ್ನು ಒಳಗೊಂಡಿರುತ್ತದೆ. ನಗದಿಗೆ ಸಮಾನವಾದವುಗಳು ಅಲ್ಪಾವಧಿ ಶಿಲ್ಕುಗಳಾಗಿರತಕ್ಕದ್ದು (ಪಡೆದುಕೊಂಡ ದಿನಾಂಕದಿಂದ ಮೂಲ ಮುಕ್ತಾಯದ ಅವಧಿಯು ಮೂರು ತಿಂಗಳುಗಳ ಒಳಗೆ ಇರತಕ್ಕದ್ದು) ನಗದಿನ ಅರಿತಿರುವ ಮೊತ್ತಕ್ಕೆ ತತ್ಕ್ಷಣವೇ ಪರಿವರ್ತಿಸಬಹುದಾದ ರೀತಿಯಲ್ಲಿ ಅಧಿಕ ಪ್ರಮಾಣದಲ್ಲಿ ಹಣಕಾಸಿಗೆ ಪರಿವರ್ತಿಸಬಹುದಾದ ಹೂಡಿಕೆಗಳಾಗಿರತಕ್ಕದ್ದು ಹಾಗೂ ಅವು ಮೌಲ್ಯದಲ್ಲಿನ ಬದಲಾವಣೆಗಳ ಗಮನಾರ್ಹವಲ್ಲದ ಸಂಭಾವ್ಯ ಅಪಾಯಗಳ ಷರತ್ತಿಗೆ ಒಳಪಟ್ಟಿರತಕ್ಕದ್ದು.

ಹಣಕಾಸು ಹರಿವಿನ ತಃಖ್ತೆ

ಹಣಕಾಸು/ ನಗದಿನ ಹರಿವನ್ನು ಪರೋಕ್ಷ ಪದ್ಧತಿಯನ್ನು ಬಳಸಿಕೊಂಡು ವರದಿ ಮಾಡಲಾಗುವುದು, ಅದರಿಂದಾಗಿ ತೆರಿಗೆ ಪಾವತಿಗೆ ಮುಂಚಿನ ಲಾಭ/(ನಷ್ಟ)ವನ್ನು ನಗದೇತರ ಸ್ವರೂಪದ ವ್ಯವಹಾರಗಳ ಪ್ರಭಾವಗಳಿಗೆ ಹಾಗೂ ಹಿಂದಿನ ಅಥವಾ ಭವಿಷ್ಯದ/ಮುಂದಿನ ನಗದು ಸ್ವೀಕೃತಿಗಳು ಅಥವಾ ಪಾವತಿಗಳ ಮುಂದೂಡಿಕೆಗಳು ಅಥವಾ ಸಂಚಿತಗೊಂಡಿರುವಿಕೆಗಳ ಕಡೆಗೆ ಹೊಂದಾಣಿಕೆ ಮಾಡಲಾಗುವುದು. ಕಂಪನಿಯ ಕಾರ್ಯಾಚರಣೆಗಳು ಹೂಡಿಕೆಗಳು ಹಾಗೂ ಹಣಕಾಸು ನೀಡುವಿಕೆ (ಫೈನಾನ್ಸಿಂಗ್) ಚಟುವಟಿಕೆಗಳನ್ನು ಲಭ್ಯವಿರುವ ಮಾಹಿತಿಯ ಆಧಾರದ ಮೇರೆಗೆ ವಿಂಗಡಣೆ ಮಾಡತಕ್ಕದ್ದು.

3.6 ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳು

(ಎ) ಕಂಪನಿಯು ಕಾರ್ಯಗತಗೊಳಿಸುತ್ತಿರುವ ಯೋಜನೆಗಳು ಅಣೆಕಟ್ಟುಗಳು, ಜಲಾಶಯಗಳು, ಅಡ್ಡಗಟ್ಟುಗಳು, ಸೇತುವೆಗಳು, ನಾಲೆಗಳು, ನಾಲಾ ವ್ಯವಸ್ಥೆಗಳು, ಏತ ನೀರಾವರಿ ಯೋಜನೆಗಳು, ಕೆರೆಗಳನ್ನು ತುಂಬಿಸುವಿಕೆ, ಇತ್ಯಾದಿಗಳನ್ನು ಒಳಗೊಂಡಿರುತ್ತವೆ. ಆಸ್ತಿಯು ಉದ್ದೇಶಿತ ಬಳಕೆಗೆ ಸಿದ್ಧಗೊಂಡ ಸಂದರ್ಭದಲ್ಲಿ, ಅದರ ನಿರ್ಮಾಣದ ವೆಚ್ಚವನ್ನು ಸೂಕ್ತ ಕಟ್ಟಡಗಳು, ಅಣೆಕಟ್ಟುಗಳು, ನಾಲೆಗಳು, ಏತ ನೀರಾವರಿ ಯೋಜನೆಗಳು, ಇತ್ಯಾದಿಗಳಿಗೆ ವರ್ಗಾಯಿಸಲಾಗುವುದು ಹಾಗೂ ಅವುಗಳ

ಮೇಲೆ ಸವಕಳಿಯನ್ನು ಅನುವು ಮಾಡಲಾಗುವುದು. ಅಂತಹ ಹಂತವು ಪೂರ್ಣಗೊಳ್ಳುವವರೆವಿಗೂ, ನಿರ್ಮಾಣದ ವೆಚ್ಚವನ್ನು (ಅದು ಕೆಲವು ಪ್ರಕರಣಗಳಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಅಂತಿಮ ಪಾವತಿಗಾಗಿ ಸಕ್ಷಮ ಅಧಿಕಾರಿಗಳ ಅನುಮತಿಯು ಬಾಕಿಯಿರುವ ಪ್ರಕರಣಗಳಲ್ಲಿ ಭಾಗಶಃ ಮಾಡಲಾಗಿರುವ ಪಾವತಿಗಳನ್ನು ಒಳಗೊಂಡಿರುತ್ತದೆ) ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳ ಅಡಿಯಲ್ಲಿ ವರ್ಗೀಕರಿಸಲಾಗುವುದು ಹಾಗೂ ಮೂಲ ಬೆಲೆಯಲ್ಲಿ ತಿಳಿಸಲಾಗುವುದು. ನಿರ್ಮಾಣದ ಅಡಿಯಲ್ಲಿರುವ ಆಸ್ತಿಗೆ ನೇರವಾಗಿ ಕಾರಣವಾಗಿರುವಂತಹ ನಿರ್ಮಾಣದ ವೇಳೆಯಲ್ಲಿನ ವೆಚ್ಚವನ್ನು ಹಾಗೂ ಬಂಡವಾಳೀಕರಿಸಲು ಅರ್ಹಗೊಳ್ಳುವ ಅದಕ್ಕಾಗಿ ಪಡೆಯಲಾಗುವ ಸಾಲಗಳ ಮೇಲಿನ ವೆಚ್ಚವನ್ನೂ ಸಹ ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳ ಅಡಿಯಲ್ಲಿ ಬಂಡವಾಳೀಕರಿಸಲಾಗುವುದು.

(ಬಿ) ಸರಬರಾಜು ಹಾಗೂ ಸ್ಥಾಪನೆ/ಸ್ಥಿರಗೊಳಿಸುವಿಕೆ ಗುತ್ತಿಗೆಗೆ ಸಂಬಂಧಿಸಿದಂತೆ, ಸ್ವೀಕರಿಸಲಾದ ಹಾಗೂ ಒಪ್ಪಿಕೊಳ್ಳಲಾದ ಸರಬರಾಜುಗಳನ್ನು ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳು ಎಂಬುದಾಗಿ ಪರಿಗಣಿಸಲಾಗುವುದು.

3.7 ವೆಚ್ಚಗಳ ಹಂಚಿಕೆ (ನಿರ್ಮಾಣದ ವೇಳೆಯಲ್ಲಿ ಮಾಡಲಾದ ವೆಚ್ಚಗಳು)

(i) ಉದ್ದೇಶಿತ ಬಳಕೆಗೆ ಸಿದ್ಧವಿಲ್ಲದ ಆಸ್ತಿಗಳು ಸಂಬಂಧಿಸಿರುವ ಯೋಜನೆಗಳು ಹಾಗೂ ಇತರೆ ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳನ್ನು ನೇರ ವೆಚ್ಚ, ಸಂಬಂಧಿತ ಆಕಸ್ಮಿಕ ವೆಚ್ಚಗಳು ಹಾಗೂ ಆ ಕಾಮಗಾರಿಯ ಕಾರಣದಿಂದ ತೆಗೆದುಕೊಳ್ಳಲಾಗಿರುವ ಸಾಲದ ಮೇಲಿನ ಬಡ್ಡಿ ಇವುಗಳನ್ನು ಒಳಗೊಂಡಂತೆ ಮೂಲ ಬೆಲೆಯಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು. ನೇರ ವೆಚ್ಚಗಳೆಂದರೆ ಕಾರ್ಯಪಾಲಕ ಇಂಜಿನಿಯರ್‌ರವರುಗಳ ಕಛೇರಿಗಳಲ್ಲಿ ಭರಿಸಲಾಗಿರುವ ವರಮಾನ ವೆಚ್ಚಗಳನ್ನು (ಅಣೆಕಟ್ಟುಗಳು, ಅಡ್ಡಗಟ್ಟುಗಳು, ನಾಲೆಗಳು, ಉಪ-ನಾಲೆಗಳು, ವಿತರಣಾ ನಾಲೆಗಳು, ಏತ ನೀರಾವರಿ ಯೋಜನೆಗಳು, ಇವುಗಳ ದುರಸ್ತಿ ಮತ್ತು ನಿರ್ವಹಣಾ ವೆಚ್ಚಗಳನ್ನು ಸಂದೇಹಾಸ್ಪದ ಸಾಲಗಳ ಹವಣಿಕೆ ಆಸ್ತಿಗಳ ಮೇಲೆ ಸವಕಳಿ ಇತ್ಯಾದಿಗಳನ್ನು ಹೊರತುಪಡಿಸಿದಂತೆ) ಗುರುತಿಸಲಾಗುವುದು ಹಾಗೂ ವ್ಯವಸ್ಥಿತ ಆಧಾರದ ಮೇರೆಗೆ ಸಂಬಂಧಿತ ಕಾರ್ಯಪಾಲಕ ಇಂಜಿನಿಯರ್‌ರವರ ಪ್ರಗತಿಯಲ್ಲಿರುವ ಕಾಮಗಾರಿಗಳ ಅಡಿಯಲ್ಲಿ ಆಸ್ತಿಗಳಿಗೆ ಹಂಚಿಕೆ ಮಾಡಲಾಗುವುದು. ಪೂರ್ಣಗೊಂಡಿರುವ ಆಸ್ತಿಗಳಿಗೆ ಹಂಚಿಕೆ ಮಾಡಲಾಗುವ ವರಮಾನ ವೆಚ್ಚವನ್ನು ಲಾಭ ಮತ್ತು ನಷ್ಟ ತಃಖ್ತೆಗೆ ಹಾಕಲಾಗುವುದು



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

- (ii) ಯಾವುದೇ ಅಪರೋಕ್ಷ ವೆಚ್ಚಗಳನ್ನು ಬಳಸಲು ಸಿದ್ಧವಾಗಿರುವ, ಆದರೆ ಪೂರ್ಣಗೊಂಡಿರುವ ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳ ಮೂಲಕ ಹಾದು ಹೋಗುವ ಆಸ್ತಿಗೆ ವಿಧಿಸಲಾಗುವುದಿಲ್ಲ ಹಾಗೂ ತತ್ಕ್ಷಣವೇ ಸ್ಥಿರಾಸ್ತಿಗಳಿಗೆ ವರ್ಗಾವಣೆ ಮಾಡಲಾಗುವುದು.
- (iii) ಮುಖ್ಯ ಇಂಜಿನಿಯರವರ ಕಛೇರಿ, ಅಧೀಕ್ಷಕ ಇಂಜಿನಿಯರವರ ಕಛೇರಿಗಳು, ನೊಂದಾಯಿತ ಕಛೇರಿ, ಕೇಂದ್ರ ಕಛೇರಿಯ ಸ್ಥಿರಾಸ್ತಿಗಳ ನಿರ್ಮಾಣಕ್ಕೆ ನೇರವಾಗಿ ಸಂಬಂಧಿಸಿರುವ ಆಡಳಿತ ಮತ್ತು ಇತರೆ ಸಾಮಾನ್ಯ ವೆಚ್ಚಗಳನ್ನು ಗುರುತಿಸಲಾಗುವುದು ಹಾಗೂ ಪ್ರಧಾನ ಆಸ್ತಿಗಳಿಗೆ ವ್ಯವಸ್ಥಿತ ಆಧಾರದ ಮೇರೆಗೆ ಹಂಚಿಕೆ ಮಾಡಲಾಗುವುದು.
- (iv) ವಿಶೇಷ ಭೂಸ್ವಾಧೀನ ಅಧಿಕಾರಿಯವರ ಕಛೇರಿಗಳು ಭರಿಸಿರುವ ವರಮಾನ ವೆಚ್ಚಗಳನ್ನು (ಆಸ್ತಿಗಳ ಮೇಲಿನ ಸವಕಳಿಯನ್ನು ಹೊರತುಪಡಿಸಿ) ಭೂಮಿ ಎಂಬುದಾಗಿ ಬಂಡವಾಳೀಕರಿಸಲಾಗುವುದು

3.8 ಆಸ್ತಿ/ಕಟ್ಟಡಗಳು, ಸ್ಥಾವರ ಮತ್ತು ಉಪಕರಣಗಳು

- (i) ಕರ್ನಾಟಕ ಸರ್ಕಾರದಿಂದ ಹಂಚಿಕೆ ಮಾಡಲಾಗಿರುವ ಮೌಲ್ಯ ಎಂಬುದಾಗಿ ಕರ್ನಾಟಕ ಸರ್ಕಾರವು ವರ್ಗಾವಣೆ ಮಾಡಿರುವ ಆಸ್ತಿಗಳಿಗೆ ಸಂಬಂಧಿಸಿದಂತೆ ಕಂಪನಿಯ ಲೆಕ್ಕಪತ್ರಗಳ ಪುಸ್ತಕಗಳಲ್ಲಿನ ಮೌಲ್ಯ ಎಂಬುದಾಗಿ ಪರಿಗಣಿಸಲಾಗಿದೆ.
- (ii) ಇತರೆ ಎಲ್ಲಾ ಸ್ಥಿರಾಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವಿಕೆ, ಬಂಡವಾಳೀಕರಿಸಿಕೊಳ್ಳಲಾಗಿದೆ ಎಂಬುದಾಗಿ ಭಾವಿಸಲಾಗಿರುವ ದಿನಾಂಕದವರೆಗೆ ನಿರ್ಮಾಣದ ಅವಧಿಯಲ್ಲಿ ಹಂಚಿಕೆ ಮಾಡಲಾಗಿರುವ ವೆಚ್ಚಗಳು ಸೇರಿದಂತೆ ಮೂಲ ಬೆಲೆಯಲ್ಲಿ ತಿಳಿಸಲಾಗಿದೆ.
- (iii) ರಸ್ತೆಗಳು ಉಪಾಂಗಗಳಾದ ಸೇತುವೆಗಳನ್ನು ಹಾಗೂ ಸುರಂಗಗಳೂ ಒಳಗೊಂಡಿರುತ್ತವೆ.
- (iv) ಭೂಮಿಯ ವೆಚ್ಚವು ಸ್ವಾಧೀನ ವೆಚ್ಚ, ಸ್ವಾಧೀನಕ್ಕೆ ತೆಗೆದುಕೊಂಡ ದಿನಾಂಕದವರೆಗೆ ಪಾವತಿಸಲಾಗಿರುವ ಬಡ್ಡಿ, ಹೆಚ್ಚಿಸಲಾಗಿರುವ ಪರಿಹಾರದ ಮೊತ್ತ, ನ್ಯಾಯಾಲಯಗಳು ತಮ್ಮ ಆದೇಶದಲ್ಲಿ ನೀಡಿರುವ ಬಡ್ಡಿ, ಪುನರ್ವಸತಿಯ ಮೇಲಿನ ವೆಚ್ಚ, ನಿರ್ಮಾಣಗಳು, ಬಗರ್‌ಹುಕುಂ ಪಾವತಿಗಳು, ಬೆಳೆ ಪರಿಹಾರ, ವಿಶೇಷ ಭೂಸ್ವಾಧೀನ ಅಧಿಕಾರಿಗಳ ಕಛೇರಿಗಳು ಭರಿಸಿರುವ ವರಮಾನ ವೆಚ್ಚಗಳು ಯೋಜನೆಯಿಂದ ತೊಂದರೆಗೆ ಈಡಾದ ಜನತೆಗೆ/ಕುಟುಂಬಗಳಿಗೆ ಸಾಮಾಜಿಕ ಅರಣ್ಯ, ಇವುಗಳನ್ನು ಒಳಗೊಂಡಿರುತ್ತದೆ.
- (v) ಅಡ್ಡಗಟ್ಟಿಗಳು, ಜಲಾಶಯಗಳು, ವಿಯರ್‌ಗಳು, ಏತ ನೀರಾವರಿ ನಿರ್ಮಾಣಗಳು ಹಾಗೂ ಅಣೆಕಟ್ಟಿಗಳ ಸಿವಿಲ್ ಕಾಮಗಾರಿಗಳು

ಉಪಾಂಗ ದ್ವಾರಗಳು ಮತ್ತು ಇತರೆ ಅಂತರ್ಗತ ಭಾಗಗಳನ್ನು ಒಳಗೊಂಡಿರುತ್ತದೆ.

- (vi) ಸಂಸ್ಥೆಗೆ / ಗುತ್ತಿಗೆದಾರರಿಗೆ ವಹಿಸಿಕೊಡಲಾಗಿದ್ದ ಕಾಮಗಾರಿಯು ಟೆಂಡರ್ ಷರತ್ತುಗಳ ಪ್ರಕಾರ ಸಂಪೂರ್ಣ ರೀತಿಯಲ್ಲಿ ಪೂರ್ಣಗೊಂಡಿರುತ್ತದೆ ಎಂಬುದಾಗಿ ಮುಖ್ಯ ಇಂಜಿನಿಯರವರು / ಅಧೀಕ್ಷಕ ಇಂಜಿನಿಯರವರು / ಕಾರ್ಯಪಾಲಕ ಇಂಜಿನಿಯರವರು ನೀಡಿರುವ ಕಾಮಗಾರಿಗಳು ಪೂರ್ಣಗೊಂಡಿರುವಿಕೆ ಪ್ರಮಾಣಪತ್ರಗಳು ಅಥವಾ ವಿಭಾಗೀಯ ಮಟ್ಟದಲ್ಲಿ ತಯಾರಿಸಲಾಗಿರುವ ಅಂತಿಮ ಬಿಲ್ಲುಗಳ ಘೋಷ್ವಾರೆಯು ನಾಲೆಗಳು ಮತ್ತಿತರೆ ನೀರಾವರಿ ವ್ಯವಸ್ಥೆಗಳು ಮುಂತಾದ ನೀರಾವರಿ ನಿರ್ಮಾಣಗಳು ಮುಂತಾದ ಉದ್ದೇಶಿತ ಬಳಕೆಗೆ ಸಿದ್ಧಗೊಂಡಿರುವ ಆಸ್ತಿಗಳನ್ನು ಬಂಡವಾಳೀಕರಿಸಲು ಆಧಾರವಾಗಿರುವುದು.
- (vii) ಖರೀದಿಸಲಾದ ಆಸ್ತಿಗಳಿಗೆ ಸಂಬಂಧಿಸಿದಂತೆ, ಅವುಗಳ ಪ್ರಸ್ತುತ ಸ್ಥಳಕ್ಕೆ ತರುವಲ್ಲಿ, ಅದರ ಉದ್ದೇಶಿತ ಬಳಕೆಗೆ ಸಿದ್ಧಗೊಳ್ಳುವವರೆವಿಗೂ ಭರಿಸಲಾಗುವ ಆಕಸ್ಮಿಕ ವೆಚ್ಚಗಳು ಯಾವುದಾದರೂ ಇದ್ದಲ್ಲಿ, ಅವುಗಳೂ ಸೇರಿದಂತೆ ಬಂಡವಾಳೀಕರಿಸಲಾಗುವುದು.
- (viii) ಬೃಹತ್ ಪ್ರಮಾಣದ ನವೀಕರಣಕ್ಕೆ ಸಂಬಂಧಿಸಿದಂತೆ, ಕೈಗೊಳ್ಳಲಾದ ಅಂತಹ ಚಟುವಟಿಕೆಗಳು ಆಸ್ತಿಯಿಂದ ಉತ್ಪತ್ತಿಯಾಗುವ ಆರ್ಥಿಕ ವರಮಾನವು ಹೆಚ್ಚಳಗೊಳ್ಳುವ ನಿರೀಕ್ಷೆಯಿಂದ ಮಾಡಲಾಗುವ ವೆಚ್ಚಗಳನ್ನು ಬಂಡವಾಳೀಕರಿಸಲಾಗುವುದು.

3.9 ಸವಕಳಿ

ಸವಕಳಿಯನ್ನು ಈ ಕೆಳಗಿನವುಗಳನ್ನು ಹೊರತುಪಡಿಸಿದಂತೆ ಕಂಪನಿಗಳ ಅಧಿನಿಯಮ, 2013ರ ಅನುಸೂಚಿ-IIರಲ್ಲಿ ನಿರ್ದಿಷ್ಟಪಡಿಸಲಾಗಿರುವಂತೆ ನೇರ ಮಾರ್ಗ ಆಧಾರದ ಮೇರೆಗೆ ಅನುವು ಮಾಡಲಾಗುವುದು:

- (i) ಎಲ್ಲಾ ಆಸ್ತಿಗಳಿಗೂ ಶೇಷಾತ್ಮಕ ಮೌಲ್ಯವು ಯಾವುದೂ ಇರುವುದಿಲ್ಲ ಎಂಬುದಾಗಿ ಪರಿಗಣಿಸಲಾಗುವುದು.
- (ii) ಖರೀದಿಸಲಾದ ತಂತ್ರಾಂಶಗಳ ಮೌಲ್ಯವನ್ನು ಖರೀದಿಸಲಾದ ಸಾಲಿನಲ್ಲಿಯೇ ಲೆಕ್ಕಪುಸ್ತಕಗಳ ದಾಖಲೆಗಳಿಂದ ತೆಗೆದುಹಾಕಲಾಗುವುದು (ರೈಟ್-ಆಫ್).
- (iii) ಚಲಿಸುವ ಆಸ್ತಿಗಳನ್ನು ಹೊರತುಪಡಿಸಿದಂತೆ, ಪ್ರಸಕ್ತ ಇರುವಂತಹ ಆಸ್ತಿಗಳಿಗೆ ಮಾಡಲಾದ ಸೇರ್ಪಡೆಗಳ ಮೇಲೆ ಸವಕಳಿಯ ಉದ್ದೇಶಕ್ಕಾಗಿ ಆಸ್ತಿಗಳ ಬಾಳಿಕೆ ಅವಧಿಯನ್ನು ಮೂಲ ಆಸ್ತಿಗಳ ಶೇಷಾತ್ಮಕ ಬಾಳಿಕೆ ಅವಧಿಗೆ ಸೀಮಿತಗೊಳಿಸಲಾಗುವುದು.
- (iv) ಕಂಪನಿಗಳ ಅಧಿನಿಯಮ 2013ರ ಅನುಸೂಚಿ-IIರಲ್ಲಿ ಯಾವುದೇ ಬಳಸಬಹುದಾದ ಅವಧಿಯನ್ನು ಪ್ರತ್ಯೇಕವಾಗಿ



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

ನಿರ್ದಿಷ್ಟಪಡಿಸಿರದ ಈ ಕೆಳಗಿನ ಆಸ್ತಿಗಳ ಪ್ರವರ್ಗಗಳಿಗೆ ತಾಂತ್ರಿಕ ಅಭಿಪ್ರಾಯವನ್ನು ಪಡೆದುಕೊಂಡಿದ್ದು, ಸದರಿ ಬಳಸಬಹುದಾದ ಅವಧಿಯನ್ನು ಈ ಕೆಳಕಂಡಂತೆ ನೀಡಿದೆ.

ಕ್ರಮ ಸಂಖ್ಯೆ	ವಿವರಣೆ	ಆಸ್ತಿಯನ್ನು ಬಳಸಬಹುದಾದ ಅವಧಿ
1	ಅಣೆಕಟ್ಟಿಗಳು ಮತ್ತು ಅಡ್ಡಗಟ್ಟಿಗಳು (ಎ) ಅಣೆಕಟ್ಟಿಗಳು, ಒಡ್ಡುಗಳು ಹಾಗೂ ಅಡ್ಡಗಟ್ಟಿಗಳ ಗೇಟುಗಳು (ಯಾಂತ್ರಿಕ ಹಾಗೂ ಜೋಡಿಸಲಾಗಿರುವ ಭಾಗಗಳು) (ಬಿ) ಅಣೆಕಟ್ಟಿಗಳು, ಜಲಾಶಯ, ಒಡ್ಡು ಹಾಗೂ ಅಡ್ಡಗಟ್ಟಿ ಗೇಟುಗಳು (ಮುಕ್ತ ಕಾಲುವೆ ಮತ್ತು ಕೊಳವೆ ಮಾರ್ಗಗಳು)	100 ವರ್ಷಗಳು ಸಿವಿಲ್ ಕಾಮಗಾರಿಗಳಿಗೆ 100 ವರ್ಷಗಳು ಯಾಂತ್ರಿಕ ಮತ್ತು ಸಮಗ್ರ ಭಾಗವಾಗಿರುವಂತೆ ಮಾಡಲಾಗಿರುವ (ಎಂಬಿಡೆಡ್) ಭಾಗಗಳಿಗೆ 12 ವರ್ಷಗಳು
2	ನಾಲೆಗಳು, ಶಾಖಾ ನಾಲೆಗಳು ಹಾಗೂ ವಿತರಣಾ ನಾಲೆಗಳ (ಮುಕ್ತ ನಾಲೆಗಳು ಮತ್ತು ಕೊಳವೆ ಮಾರ್ಗಗಳು) ಸಿವಿಲ್ ಕಾಮಗಾರಿ ಭಾಗಗಳು/ ಟನಲ್	100 ವರ್ಷಗಳು
3	ಏತ ನೀರಾವರಿ ವ್ಯವಸ್ಥೆಗಳ ಸಿವಿಲ್ ಬಿಡಿಭಾಗಗಳು/ಕಾಮಗಾರಿಗಳು	100 ವರ್ಷಗಳು
4	(ಎ)ವಿದ್ಯುತ್-ಯಾಂತ್ರಿಕ ಕಾಮಗಾರಿಗಳು ಮತ್ತು ಉಪ- ಸ್ವೇಷಣೆಗಳು ಹಾಗೂ ನೀರಾವರಿ ವ್ಯವಸ್ಥೆಗೆ ಪ್ರಸರಣ ಮಾರ್ಗಗಳು ಒಳಗೊಂಡಂತೆ ಪಂಪು ಮಾಡುವ ವ್ಯವಸ್ಥೆಯುಪ-ಸ್ವೇಷಣೆಗಳು ಮತ್ತು ಪ್ರಸರಣ ಮಾರ್ಗಗಳು (ಬಿ) ನೀರಾವರಿ ವ್ಯವಸ್ಥೆಗಳ ನೀರೆತ್ತುವ ಕೊಳವೆ ಮಾರ್ಗಗಳು	ಎಂಎಸ್ ಕೊಳವೆಗಳು/ಎಚ್‌ಡಿಪಿಇ ಕೊಳವೆಗಳು - 30 ವರ್ಷಗಳು ವಿದ್ಯುತ್‌ಯಾಂತ್ರಿಕ ಕಾಮಗಾರಿಗಳು - 12 ವರ್ಷಗಳು ಉಪ-ಸ್ವೇಷಣೆಗಳು - 25 ವರ್ಷಗಳು ನೀರನ್ನು ಎತ್ತುವ ಪ್ರಧಾನ ಕೊಳವೆ ಮಾರ್ಗಗಳು - 30 ವರ್ಷಗಳು
5	ಅಕ್ಷಡಕ್ಟುಗಳು	100 ವರ್ಷಗಳು
6	ಕೆರೆಗಳು	100 ವರ್ಷಗಳು
7	ಹನಿ ನೀರಾವರಿಯ (ಡ್ರಿಪ್) ಕೊಳವೆಗಳು (ಪಿವಿಸಿ)/ಡ್ರಿಪ್ ಬಿಡಿಭಾಗಗಳು	7 ವರ್ಷಗಳು

3.10 ಹಣಕಾಸಿನ ಸಾಧನಗಳು

ಕಂಪನಿಯು ಹಣಕಾಸಿನ ಸಾಧನಗಳನ್ನು ಪ್ರತಿಯೊಂದು ಸಂತುಲನ ಪಟ್ಟಿಯ ದಿನಾಂಕದಂದು ಇರುವಂತಹ ನ್ಯಾಯಸಮ್ಮತ ಮೌಲ್ಯದಲ್ಲಿ ಮೌಲ್ಯಮಾಪನ ಮಾಡುತ್ತದೆ. ನ್ಯಾಯಸಮ್ಮತ ಮೌಲ್ಯವೆಂದರೆ ಆಸ್ತಿಯನ್ನು ಮಾರಾಟ ಮಾಡಿದಲ್ಲಿ ಪಡೆಯಬಹುದಾದ ಅಥವಾ ಮೌಲ್ಯಮಾಪನ ಮಾಡುವ ದಿನಾಂಕದಂದು ಮಾರುಕಟ್ಟೆಯಲ್ಲಿ ಭಾಗವಹಿಸುವವರ ನಡುವೆ ವ್ಯವಸ್ಥಿತ ವ್ಯವಹಾರದಲ್ಲಿ ಹೊಣೆಗಾರಿಕೆಯ ವರ್ಗಾವಣೆ ಮಾಡಲು ಪಾವತಿಸಲಾಗುವ ಮೊತ್ತ ನ್ಯಾಯಸಮ್ಮತ ಮೌಲ್ಯವು ಆಸ್ತಿಯನ್ನು ಮಾರಾಟ ಮಾಡಲು ಅಥವಾ ಹೊಣೆಯನ್ನು ವರ್ಗಾವಣೆ ಮಾಡಲು;

- ಆಸ್ತಿ ಅಥವಾ ಹೊಣೆಗಾರಿಕೆಗಾಗಿ ಪ್ರಧಾನ ಮಾರುಕಟ್ಟೆಯಲ್ಲಿ ಅಥವಾ
- ಪ್ರಧಾನ ಮಾರುಕಟ್ಟೆಯ ಅನುಪಸ್ಥಿತಿಯಲ್ಲಿ, ಆಸ್ತಿ ಅಥವಾ ಹೊಣೆಗಾರಿಕೆಯ ಅತ್ಯುತ್ತಮ ಅನುಕೂಲಕರವಾದ ಮಾರುಕಟ್ಟೆಯಲ್ಲಿ ನಡೆಯುತ್ತದೆ ಎಂಬ ಪರಿಕಲ್ಪನೆಯ ಆಧಾರದ ಮೇರೆಗೆ ಆಗಿರುತ್ತದೆ.

ಪ್ರಾರಂಭಿಕ ಗುರುತಿಸುವಿಕೆ:

ಹಣಕಾಸಿನ ಆಸ್ತಿಗಳು ಮತ್ತು ಹಣಕಾಸು ಜವಾಬ್ದಾರಿಗಳನ್ನು ಪ್ರಾರಂಭಿಕವಾಗಿ ಒಂದು ನ್ಯಾಯಸಮ್ಮತ ಮೌಲ್ಯದಲ್ಲಿ ಅಳೆಯಲಾಗುವುದು. ಹಣಕಾಸು ಆಸ್ತಿಗಳು ಮತ್ತು ಹಣಕಾಸು ಜವಾಬ್ದಾರಿಗಳನ್ನು ಖರೀದಿಸುವ ಸಲುವಾಗಿ ಅಥವಾ ನೀಡಿಕೆಗೆ (ಲಾಭ ಅಥವಾ ನಷ್ಟದ ಮೂಲಕ ನ್ಯಾಯಸಮ್ಮತ ಮೌಲ್ಯದಲ್ಲಿನ ಹಣಕಾಸು ಆಸ್ತಿಗಳು ಮತ್ತು ಜವಾಬ್ದಾರಿಗಳನ್ನು ಹೊರತುಪಡಿಸಿ) ಕಾರಣವಾಗಿರುವ ವ್ಯವಹಾರ ವೆಚ್ಚಗಳನ್ನು



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

ಹಣಕಾಸು ಆಸ್ತಿಗಳಿಗೆ ಅಥವಾ ಹಣಕಾಸು ಜವಾಬ್ದಾರಿಗಳಿಗೆ ಪ್ರಾರಂಭಿಕ ಗುರುತಿಸುವಿಕೆಯ ಮೇಲೆ ಅನ್ವಯಗೊಳ್ಳುವ ರೀತಿಯಲ್ಲಿ ಸೇರಿಸಲಾಗುವುದು ಅಥವಾ ಕಳೆಯಲಾಗುವುದು.

ಹಣಕಾಸು ಆಸ್ತಿಗಳು ಅಥವಾ ಹಣಕಾಸು ಜವಾಬ್ದಾರಿಗಳನ್ನು ಲಾಭ ಅಥವಾ ನಷ್ಟದ ಮೂಲಕ ನ್ಯಾಯಸಮ್ಮತ ಮೂಲ್ಯದಲ್ಲಿ ಖರೀದಿಸಲಾಗಿರುವ ಹಣಕಾಸು ಆಸ್ತಿಗಳು ಅಥವಾ ಜವಾಬ್ದಾರಿಗಳನ್ನು ಲಾಭ ಮತ್ತು ನಷ್ಟ ತಃಖ್ತೆಯಲ್ಲಿ ತತ್ಕ್ಷಣವೇ ಗುರುತಿಸಲಾಗುವುದು.

ತದನಂತರದಲ್ಲಿ ಗುರುತಿಸುವಿಕೆ

ಹಣಕಾಸು ಆಸ್ತಿಗಳು

ಎ) ಕ್ರಮೇಣ ಕಳೆದುಹಾಕಲಾದಂತಹ ಮೌಲ್ಯಗಳಲ್ಲಿ ಹಣಕಾಸು ಆಸ್ತಿಗಳು:

ಹಣಕಾಸು ಆಸ್ತಿಗಳನ್ನು ಗುತ್ತಿಗೆಯ ನಗದು ಹರಿವುಗಳನ್ನು ಸಂಗ್ರಹಿಸುವ ಉದ್ದೇಶದಿಂದ ಈ ಆಸ್ತಿಗಳನ್ನು ಹೊಂದುವ ವ್ಯವಹಾರದ ಉದ್ದೇಶದೊಂದಿಗೆ ಈ ಹಣಕಾಸು ಆಸ್ತಿಗಳನ್ನು ವ್ಯವಹಾರದ ಒಳಗೆ ಹೊಂದಿದ್ದಲ್ಲಿ ಹಾಗೂ ಹಣಕಾಸು ಆಸ್ತಿಯ ಗುತ್ತಿಗೆ ಷರತ್ತುಗಳು ಬಾಕಿಯಿರುವ ಅಸಲು ಮೊತ್ತದ ಮೇಲೆ ಅಸಲು ಮತ್ತು ಬಡ್ಡಿಯು ಮಾತ್ರ ಆಗಿರುವಂತಹ ನಗದಿಗೆ ನಿರ್ದಿಷ್ಟ ದಿನಾಂಕಗಳಂದು ಹಣಕಾಸು ಆಸ್ತಿಯು ಕಾರಣವಾದಲ್ಲಿ ಪರಿಣಾಮಕಾರಿತ್ವದಿಂದ ಕೂಡಿದ ಬಡ್ಡಿಯನ್ನು ಬಳಸಿಕೊಂಡು ತದನಂತರದಲ್ಲಿ ಕ್ರಮೇಣ ಕಳೆದುಹಾಕಿದ/ತಗ್ಗಿಸಿದ ಮೌಲ್ಯದಲ್ಲಿ ಅಳೆಯಲಾಗುವುದು. ವ್ಯಾಪಾರ ಸ್ವೀಕೃತಿಗಳು, ಸಾಲಗಳು ಮತ್ತು ಮುಂಗಡಗಳು, ಠೇವಣಿಗಳು, ಸ್ವೀಕರಿಸಬೇಕಾಗಿರುವ ಬಡ್ಡಿ, ಸ್ವೀಕರಿಸಬೇಕಾಗಿರುವ ಬಾಡಿಗೆ ಮತ್ತು ನಗದು ಅಥವಾ ವಸ್ತುವಿನ ರೂಪದಲ್ಲಿ ವಸೂಲಾತಿ ಮಾಡಬೇಕಾದ ಇತರೆ ಮುಂಗಡಗಳು, ಇತ್ಯಾದಿ ಹಣಕಾಸು ಆಸ್ತಿಗಳನ್ನು ಕ್ರಮೇಣ ಕಳೆದುಹಾಕಿದ ಮೌಲ್ಯದಲ್ಲಿ ಗುರುತಿಸಲಾಗುವುದು.

ಬಿ) ಇತರೆ ಸಮಗ್ರ ವರಮಾನದ ಮೂಲಕ ನ್ಯಾಯಸಮ್ಮತ

ಮೌಲ್ಯದಲ್ಲಿ ಹಣಕಾಸು ಆಸ್ತಿಗಳು

ಹಣಕಾಸು ಆಸ್ತಿಗಳನ್ನು ಗುತ್ತಿಗೆಯ ನಗದು ಹರಿವುಗಳನ್ನು ಸಂಗ್ರಹಿಸುವ ಉದ್ದೇಶದಿಂದ ಈ ಆಸ್ತಿಗಳನ್ನು ಹೊಂದುವ ವ್ಯವಹಾರದ ಉದ್ದೇಶದೊಂದಿಗೆ ಈ ಹಣಕಾಸು ಆಸ್ತಿಗಳನ್ನು ವ್ಯವಹಾರದ ಒಳಗೆ ಹೊಂದಿದ್ದಲ್ಲಿ ಹಾಗೂ ಹಣಕಾಸು ಆಸ್ತಿಯ ಗುತ್ತಿಗೆ ಷರತ್ತುಗಳ ಬಾಕಿಯಿರುವ ಅಸಲು ಮೊತ್ತದ ಮೇಲೆ ಅಸಲು ಮತ್ತು ಬಡ್ಡಿಯು ಮಾತ್ರ ಆಗಿರುವಂತಹ ನಗದಿಗೆ ನಿರ್ದಿಷ್ಟ ದಿನಾಂಕಗಳಂದು ಹಣಕಾಸು ಆಸ್ತಿಯು ಕಾರಣವಾದಲ್ಲಿ ಇತರೆ ಸಮಗ್ರ ವರಮಾನದ ಮೂಲಕ ನ್ಯಾಯಸಮ್ಮತ

ಮೌಲ್ಯದಲ್ಲಿ ಹಣಕಾಸು ಆಸ್ತಿಗಳನ್ನು ಅಳೆಯಲಾಗುವುದು. ಪ್ರಸ್ತುತ ಕಂಪನಿಯು ಅಂತಹ ಯಾವುದೇ ಹಣಕಾಸು ಆಸ್ತಿಗಳನ್ನು ಹೊಂದಿರುವುದಿಲ್ಲ.

ಸಿ) ಲಾಭ ಅಥವಾ ನಷ್ಟದ ಮೂಲಕ ನ್ಯಾಯಸಮ್ಮತ ಮೌಲ್ಯದಲ್ಲಿ ಹಣಕಾಸು ಆಸ್ತಿಗಳು

ಹಣಕಾಸು ಆಸ್ತಿಗಳನ್ನು ಕ್ರಮೇಣ ತಗ್ಗಿಸಿದ ಮೌಲ್ಯಗಳಲ್ಲಿ ಅಳೆಯದ ಹೊರತು ಅಥವಾ ಪ್ರಾರಂಭಿಕ ಗುರುತಿಸುವಿಕೆಯ ಮೇಲೆ ಇತರೆ ಸಮಗ್ರ ವರಮಾನದ ಮೂಲಕ ನ್ಯಾಯಸಮ್ಮತ ಮೌಲ್ಯದಲ್ಲಿ ಅಳೆಯದ ಹೊರತು ಲಾಭ ಅಥವಾ ನಷ್ಟದ ಮೂಲಕ ಅಳೆಯಲಾಗುವುದು. ವ್ಯಾಪಾರವ್ಯವಹಾರ ಮತ್ತು ಇತರೆ ಸ್ವೀಕೃತಿಗಳು ಸಂತುಲನ ಪಟ್ಟಿಯ ದಿನಾಂಕದಿಂದ ವರ್ಷದ ಒಳಗೆ ಅವಧಿ ಮುಕ್ತಾಯಗೊಂಡು ಸ್ವೀಕರಿಸಬೇಕಾದವುಗಳು ಹೊಂದಿರುವ ಮೊತ್ತಗಳು ಅಲ್ಪಾವಧಿಯ ಅವಧಿ ಮುಕ್ತಾಯ /ಈ ಸಾಧನಗಳ ವಸೂಲಾತಿ ಮಾಡುವಿಕೆಗಳ ಕಾರಣ ನ್ಯಾಯಸಮ್ಮತ ಮೌಲ್ಯವು ಬಹುಮಟ್ಟಿಗೆ ಸದೃಶವಾಗಿರುತ್ತದೆ.

ಹಣಕಾಸು ಹೊಣೆಗಳು:

ಹಣಕಾಸು ಜವಾಬ್ದಾರಿಗಳನ್ನು ಪರಿಣಾಮಕಾರಿತ್ವದಿಂದ ಕೂಡಿದ ಬಡ್ಡಿ ಪದ್ಧತಿಯನ್ನು ಬಳಸಿಕೊಂಡು ಕ್ರಮೇಣ ತಗ್ಗಿಸಿದ ಮೌಲ್ಯದಲ್ಲಿ ಲೆಕ್ಕಹಾಕಲಾಗುವುದು. ಸಾಲಗಳು, ವ್ಯಾಪಾರವ್ಯವಹಾರಗಳಿಗೆ ಸಂಬಂಧಿಸಿದಂತೆ ಪಾವತಿಸಬೇಕಾದವುಗಳು, ಸಂಚಿತಗೊಂಡಿರುವ ಬಡ್ಡಿ ಭದ್ರತಾ ಠೇವಣಿಗಳು ಹಾಗೂ ಉಳಿಸಿಕೊಂಡಿರುವ ಹಣಕಾಸುಗಳು, ಇತ್ಯಾದಿ ಇತರೆ ಹಣಕಾಸು ಜವಾಬ್ದಾರಿಗಳನ್ನು ಕ್ರಮೇಣ ತಗ್ಗಿಸಿದ ಮೌಲ್ಯಗಳಲ್ಲಿ ಲೆಕ್ಕಹಾಕಲಾಗುವುದು. ವ್ಯಾಪಾರವ್ಯವಹಾರ ಮತ್ತು ಇತರೆ ಸ್ವೀಕೃತಿಗಳು ಸಂತುಲನ ಪಟ್ಟಿಯ ದಿನಾಂಕದಿಂದ ವರ್ಷದ ಒಳಗೆ ಅವಧಿ ಮುಕ್ತಾಯಗೊಂಡು ಸ್ವೀಕರಿಸಬೇಕಾದವುಗಳು ಹೊಂದಿರುವ ಮೊತ್ತಗಳು ಅಲ್ಪಾವಧಿಯ ಅವಧಿ ಮುಕ್ತಾಯ/ಈ ಸಾಧನಗಳ ವಸೂಲಾತಿ ಮಾಡುವಿಕೆಗಳ ಕಾರಣ ನ್ಯಾಯಸಮ್ಮತ ಮೌಲ್ಯವು ಬಹುಮಟ್ಟಿಗೆ ಸದೃಶವಾಗಿರುತ್ತದೆ.

ಮನ್ನಣೆಯನ್ನು ಹಿಂದಕ್ಕೆ ತೆಗೆದುಕೊಳ್ಳುವಿಕೆ

ಎ) ಹಣಕಾಸು ಆಸ್ತಿಗಳ / ಮನ್ನಣೆಯನ್ನು ಹಿಂದಕ್ಕೆ ತೆಗೆದುಕೊಳ್ಳುವಿಕೆ ಆಸ್ತಿಯಿಂದ ನಗದು ಹರಿವಿಗೆ ಗುತ್ತಿಗೆ ಹಕ್ಕುಗಳು ಮುಕ್ತಾಯಗೊಂಡಾಗ, ಅಥವಾ ಅದು ಹಣಕಾಸು ಆಸ್ತಿಯನ್ನು ಹಾಗೂ ಅಂತಹ ಆಸ್ತಿಯ ಗಮನಾರ್ಹವಾದಂತಹ ಎಲ್ಲಾ ಸಂಭಾವ್ಯ ಅಪಾಯಗಳು ಮತ್ತು ಮಾಲೀಕತ್ವದ ಪ್ರತಿಫಲವನ್ನು ಮತ್ತೊಂದು ತಂಡಕ್ಕೆ ವರ್ಗಾಯಿಸಿದ ಸಂದರ್ಭದಲ್ಲಿ ಕಂಪನಿಯು ಹಣಕಾಸು ಆಸ್ತಿಯ ಮನ್ನಣೆಯನ್ನು ಹಿಂಪಡೆಯುತ್ತದೆ. ಆಸ್ತಿಯ ಮನ್ನಣೆಯನ್ನು ಸಂಪೂರ್ಣವಾಗಿ ಹಿಂಪಡೆದನಂತರ, ಅಂತಹ ಆಸ್ತಿಯು ಹೊಂದಿದ್ದ ಮೌಲ್ಯ ಹಾಗೂ ಅದರ ವರ್ಗಾವಣೆಯ



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

ಮೇಲೆ ಸ್ವೀಕರಿಸಲಾದ ಅಥವಾ ಸ್ವೀಕರಿಸಬೇಕಾದ ಪ್ರತಿಫಲದ ಮೊತ್ತದ ವ್ಯತ್ಯಾಸದ ಮೊತ್ತವನ್ನು ಲಾಭ ಮತ್ತು ನಷ್ಟ ತಃಖ್ತೆಯಲ್ಲಿ ಗುರುತಿಸಲಾಗುವುದು.

- ಬಿ) ಕಂಪನಿಯು ತನ್ನ ಹಣಕಾಸು ಜವಾಬ್ದಾರಿಗಳನ್ನು, ಅವುಗಳಿಗೆ ಸಂಬಂಧಿಸಿದಂತೆ ತನ್ನ ನಿರ್ಬಂಧ/ ಕಟ್ಟುಪಾಡುಗಳಿಂದ ಬಿಡುಗಡೆಹೊಂದಿದಾಗ/ರದ್ದುಗೊಳಿಸಿದಾಗ ಅಥವಾ ಅದರ ಅವಧಿಯು ಮುಕ್ತಾಯಗೊಂಡಾಗ ಮಾತ್ರ ಮನ್ನಣೆಯನ್ನು ಹಿಂಪಡೆಯುತ್ತದೆ. ಮನ್ನಣೆಯನ್ನು ಹಿಂಪಡೆಯಲಾದ ಹಣಕಾಸು ಜವಾಬ್ದಾರಿಯ ಪ್ರತಿಫಲ/ಮೊತ್ತ ಹಾಗೂ ಪಾವತಿಸಬೇಕಾದ ಅಥವಾ ಪಾವತಿಸಲಾಗಿರುವ ಪ್ರತಿಫಲ/ಮೊತ್ತಗಳ ನಡುವಿನ ವ್ಯತ್ಯಾಸದ ಮೊತ್ತವನ್ನು ಲಾಭ ಮತ್ತು ನಷ್ಟ ತಃಖ್ತೆಯಲ್ಲಿ ಗುರುತಿಸಲಾಗುವುದು.

3.11 ಹಣಕಾಸು ಆಸ್ತಿಗಳು ದುರ್ಬಲಗೊಳ್ಳುವಿಕೆ

1. ಮಾರುಕಟ್ಟೆ ಮೌಲ್ಯವನ್ನು ಹೊಂದಿರದ ಹಾಗೂ ನ್ಯಾಯಸಮ್ಮತ ಮೌಲ್ಯವನ್ನು ವಿಶ್ಲೇಷಿಸಿಯವಾಗಿ ಲೆಕ್ಕಹಾಕಲು ಸಾಧ್ಯವಿಲ್ಲದ ದರಗಳನ್ನು ಸೂಚಿಸಿರದ ಈಕ್ವಿಟಿ ಸಾಧನಗಳ ಮೇಲಿನ ಹೂಡಿಕೆಗಳನ್ನು ಮೂಲ ಬೆಲೆಯಲ್ಲಿ ಲೆಕ್ಕಹಾಕಲಾಗುವುದು.
2. ವ್ಯಾಪಾರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಬೇಕಾದವುಗಳು:.. ವ್ಯಾಪಾರವ್ಯವಹಾರಗಳಿಗೆ ಸಂಬಂಧಿಸಿದಂತೆ, 3 ವರ್ಷಗಳಿಗೂ ಮೀರಿದಂತೆ ವಸೂಲಾತಿಯಾಗಲು ಬಾಕಿಯಿರುವಂತಹ ನೀರಿನ ದರಗಳ ಪಾವತಿಗಾಗಿನ ತಗಾದೆಗಳಿಗೆ ಸಂಬಂಧಿಸಿದಂತೆ, ವಿವೇಚನೆಯಿಂದ ಕೂಡಿದ ಪದ್ಧತಿಯಂತೆ ಕರ್ನಾಟಕ ನೀರಾವರಿ ಅಧಿನಿಯಮ, 1965ರ ಪ್ರಕಾರ ಅಂತಹ ಸ್ವೀಕರಿಸಬೇಕಾದವುಗಳನ್ನು ಭೂಕಂದಾಯ ಬಾಕಿಗಳು ಎಂಬ ರೀತಿಯಲ್ಲಿ ವಸೂಲಾತಿ ಮಾಡಬೇಕಾದರೂ ಸಹ ಸ್ವೀಕರಿಸಬೇಕಾದವುಗಳ ದುರ್ಬಲಗೊಳ್ಳುವಿಕೆಯನ್ನು ಲೆಕ್ಕಪತ್ರಗಳ ಪುಸ್ತಕಗಳಲ್ಲಿ ದಾಖಲಿಸಲಾಗುವುದು.

ಇತರೆ ಆಸ್ತಿಗಳು ದುರ್ಬಲಗೊಳ್ಳುವಿಕೆ

ನೀರಾವರಿ ಮೂಲಸೌಕರ್ಯವಾಗಿದ್ದು, ಕಂಪನಿಯ ಹಣಕಾಸು ಗಳಿಕೆಯ ಆಸ್ತಿಗಳು ಅಣೆಕಟ್ಟಿಗಳು, ನಾಲಾ ವ್ಯವಸ್ಥೆಗಳು, ಏತ ನೀರಾವರಿ ಯೋಜನೆಗಳು, ಅಡ್ಡಗಟ್ಟಿಗಳು ಹಾಗೂ ಸೇತುವೆಗಳು, ಇತ್ಯಾದಿಗಳನ್ನು ಒಳಗೊಂಡಿರುತ್ತವೆ. ಅಂತಹ ಆಸ್ತಿಗಳನ್ನು ಕೈಚಾಚುವ ದೂರದಲ್ಲಿನ ವ್ಯವಹಾರಗಳಲ್ಲಿ ಮಾರುಕಟ್ಟೆ ಮಾಡಬಹುದಾದ ಪೂರ್ವನಿರ್ದರ್ಶನಗಳು ಇರುವುದಿಲ್ಲ, ಮುಂದುವರೆದು, ನಾಲಾ ವ್ಯವಸ್ಥೆಗಳ ಹಾಗೂ ಇತರೆ ವರ್ಗಗಳ ಆಸ್ತಿಗಳ ಬಾಳಿಕೆ ಅವಧಿಯು 100 ವರ್ಷಗಳು ಎಂಬುದಾಗಿ ಖಚಿತಪಡಿಸಿಕೊಳ್ಳಲಾಗಿದೆ, ನ್ಯಾಯಸಮ್ಮತ

ಯಥಾರ್ಥತೆಯೊಂದಿಗೆ ಈ ಆಸ್ತಿಗಳ ಉಳಿಕೆ ಬಾಳಿಕೆ ಅವಧಿಯಲ್ಲಿ ಮೌಲ್ಯಮಾಪನ ಮಾಡಲ್ಪಟ್ಟ ಮುಂದಿನ/ಭವಿಷ್ಯದ ನಗದು ಹರಿವನ್ನು ಪ್ರಕ್ಷೇಪಿಸಲು ಸಾಧ್ಯವಿರುವುದಿಲ್ಲ. ಈ ವಾಸ್ತವಾಂಶದ ಕಾರಣ ಬಳಕೆಯಲ್ಲಿನ ಮೌಲ್ಯಮಾಪನ ಮಾಡಲ್ಪಟ್ಟ ಮುಂದಿನ/ ಭವಿಷ್ಯದ ನಗದು ಹರಿವುಗಳು ಮತ್ತು ಮೌಲ್ಯದ ಅಂದಾಜಿಗೆ ಬರಲು ಸಾಧ್ಯವಿರುವುದಿಲ್ಲ, ಆದ್ದರಿಂದ ದುರ್ಬಲಗೊಳ್ಳುವಿಕೆಯಿಂದ ನಷ್ಟಗಳು ಸಂಭವಿಸಿರುವವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಕಂಪನಿಗೆ ಸಾಧ್ಯವಿಲ್ಲ.

3.12 ಸೇವೆಯಿಂದ ನಿವೃತ್ತಿ ಹಾಗೂ ಇತರೆ ಪ್ರಯೋಜನಗಳು

ಎ) ಉದ್ಯೋಗಿಗಳ ಅಲ್ಪಾವಧಿಯ ಪ್ರಯೋಜನಗಳು

ಉದ್ಯೋಗಿಗಳು ನೀಡಿರುವ ಸೇವೆಗಳಿಗೆ ಬದಲಾಗಿ ಪಾವತಿಸಲು ನಿರೀಕ್ಷಿಸಲಾಗುವ ಉದ್ಯೋಗಿಗಳ ಅಲ್ಪಾವಧಿ ನಿರೀಕ್ಷಿತ ಪ್ರಯೋಜನಗಳ ರಿಯಾಯಿತಿಯನ್ನು ನೀಡಿರದ ಮೊತ್ತವನ್ನು ಉದ್ಯೋಗಿಗಳು ಸೇವೆಯನ್ನು ನೀಡಿರುವ ವರ್ಷದಲ್ಲಿ ಗುರುತಿಸಲಾಗುವುದು. ಈ ಪ್ರಯೋಜನಗಳು, ಕಾರ್ಯನಿರ್ವಹಣಾ ಪ್ರೋತ್ಸಾಹ ಧನ ಹಾಗೂ ರಜೆ ದಿನಗಳಲ್ಲಿ ಕೆಲಸ ಮಾಡಿದ್ದಕ್ಕೆ ಪರಿಹಾರದ ಹಣ, ಇವುಗಳನ್ನು ಒಳಗೊಂಡಿರುತ್ತದೆ ಹಾಗೂ ಇವುಗಳನ್ನು ವಾರ್ಷಿಕ ವರದಿ ಅವಧಿಯು ಮುಕ್ತಾಯಗೊಳ್ಳುವುದಕ್ಕೆ ಹನ್ನೆರಡು ತಿಂಗಳುಗಳಿಗೆ ಮುಂಚಿತವಾಗಿ ಇತ್ಯರ್ಥಗೊಳಿಸುವುದನ್ನು ನಿರೀಕ್ಷಿಸಲಾಗುತ್ತದೆ.



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

ಬಿ) ನಿವೃತ್ತಿ ಮತ್ತು ರಜೆ ಸಂಬಳ

ಅದಕ್ಕಾಗಿ ಹೊಣೆಗಳನ್ನು ಈ ಕೆಳಗಿನಂತೆ ಗುರುತಿಸಲಾಗುವುದು

ನೌಕರರ ವರ್ಗ	ರಜೆ ವೇತನ	ಗ್ರಾಚ್ಯುಟಿ	ಪಿಂಚಣಿ/ ಪಿಂಚಣಿ ನಿಧಿಗೆ ವಂತಿಕೆ	ಭವಿಷ್ಯ ನಿಧಿ / ಉದ್ಯೋಗಿಗಳ ರಾಜ್ಯ ವಿಮೆ
ಸರ್ಕಾರದಿಂದ ನಿಯೋಜನೆಗೊಂಡ ನೌಕರರು	ಎ) ಕಂಪನಿಯಿಂದ ಯಾವುದೇ ವಂತಿಕೆ ಇರುವುದಿಲ್ಲ ಬಿ) ಆದಾಗ್ಯೂ, ಕಂಪನಿಯ ಸೇವೆಯ ಅವಧಿಯಲ್ಲಿ ಅವರು ಬಳಸಿಕೊಂಡ ರಜೆ ನಗದೀಕರಣವನ್ನು ಕರ್ನಾಟಕ ಸಿವಿಲ್ ಸೇವಾ ನಿಯಮಗಳ ಪ್ರಕಾರ ನಿಯಂತ್ರಿಸಲಾಗುವುದು	ಕಂಪನಿಯಿಂದ ಯಾವುದೇ ವಂತಿಕೆ ಇರುವುದಿಲ್ಲ	ಕಂಪನಿಯಿಂದ ಯಾವುದೇ ವಂತಿಕೆ ಇರುವುದಿಲ್ಲ	ಕಂಪನಿಯಿಂದ ಯಾವುದೇ ವಂತಿಕೆ ಇರುವುದಿಲ್ಲ
ಸಾರ್ವಜನಿಕ ವಲಯದ ಉದ್ಯಮಿ/ನಿಗಮದಿಂದ ನಿಯೋಜನೆ	ಅನ್ವಯಗೊಳ್ಳುವ ರಜೆ ಸಂಬಳದ ವಂತಿಕೆಯನ್ನು ನಿಯೋಜನೆಯ ಷರತ್ತುಗಳ ಪ್ರಕಾರ ವಾಸ್ತವಿಕ ಆಧಾರದ ಮೇರೆಗೆ ಅನುವು ಮಾಡಲಾಗುವುದು/ ಪಾವತಿಸಲಾಗುವುದು	ನಿಯೋಜನೆಯ ಷರತ್ತುಗಳ ಪ್ರಕಾರ ವಾಸ್ತವಿಕ ಆಧಾರದ ಮೇರೆಗೆ ಅನ್ವಯಗೊಳ್ಳುವ ವಂತಿಕೆಯನ್ನು ಅನುವು ಮಾಡಲಾಗುವುದು/ ಪಾವತಿಸಲಾಗುವುದು.	ನಿಯೋಜನೆಯ ಷರತ್ತುಗಳ ಪ್ರಕಾರ ವಾಸ್ತವಿಕ ಆಧಾರದ ಮೇರೆಗೆ ಅನ್ವಯಗೊಳ್ಳುವ ವಂತಿಕೆಯನ್ನು ಅನುವು ಮಾಡಲಾಗುವುದು/ ಪಾವತಿಸಲಾಗುವುದು.	ನಿಯೋಜನೆಯ ಷರತ್ತುಗಳ ಪ್ರಕಾರ ವಾಸ್ತವಿಕ ಆಧಾರದ ಮೇರೆಗೆ ಅನ್ವಯಗೊಳ್ಳುವ ವಂತಿಕೆಯನ್ನು ಅನುವು ಮಾಡಲಾಗುವುದು/ ಪಾವತಿಸಲಾಗುವುದು.
ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಪದವ್ಯಂದದ ನೌಕರರು	ಕಂಪನಿಯು ಸ್ವತಂತ್ರ ವಿಮಾಗಣಕರಿಂದ ಪ್ರತಿ ಸಂತುಲನ ಪಟ್ಟಿಯ ದಿನಾಂಕದಂದು ಮಾಡಿಸಲಾಗುವ ಮೌಲ್ಯಮಾಪನದ ಆಧಾರದ ಮೇರೆಗೆ ರಜೆ ವೇತನ ಮತ್ತು ಕಂತನ್ನು ಅನುವು ಮಾಡುತ್ತದೆ	ಕಂಪನಿಯ ಗ್ರಾಚ್ಯುಟಿ ಪರಿಹಾರಗಳ ರೂಪದಲ್ಲಿ ನಿವೃತ್ತಿ ಸೌಲಭ್ಯಗಳನ್ನು ಪ್ರತಿ ಸಂತುಲನ ಪಟ್ಟಿಯ ದಿನಾಂಕದಂದು ಸ್ವತಂತ್ರ ವಿಮಾಗಣಕರಿಂದ ಲೆಕ್ಕ ಹಾಕಿಸುತ್ತದೆ.	ಉದ್ಯೋಗಿಗಳು ಇಪಿಎಫ್ ಅಧಿನಿಯಮದಡಿಯಲ್ಲಿ ವಿವರಿಸಲಾಗಿರುವ ಪಿಂಚಣಿಗೆ ಅರ್ಹರಾಗಿರುತ್ತಾರೆ.	ಭವಿಷ್ಯ ನಿಧಿ ಅಧಿನಿಯಮದ ಪ್ರಕಾರ ಅನ್ವಯಗೊಳ್ಳುವ ವಂತಿಕೆಯನ್ನು ಅನುವು ಮಾಡಲಾಗುವುದು / ಪಾವತಿಸಲಾಗುವುದು
ಹೆಚ್ಚುವರಿ ಕೆಲಸಕ್ಕಾಗಿ ನೇಮಕ ಮಾಡಲಾದ ಉದ್ಯೋಗಿಗಳು	ರಜೆ ಸಂಬಳವು, ಯಾವುದಾದರೂ ಇದ್ದಲ್ಲಿ, ಅದನ್ನು ಗುರುತಿಸಲಾಗುವುದು ಹಾಗೂ ಪಾವತಿಯ ಆಧಾರದ ಮೇರೆಗೆ ಲೆಕ್ಕಪತ್ರಗಳಲ್ಲಿ ತೋರಿಸಲಾಗುವುದು	ಗ್ರಾಚ್ಯುಟಿ ಯಾವುದಾದರೂ ಇದ್ದಲ್ಲಿ, ಅದನ್ನು ಗುರುತಿಸಲಾಗುವುದು ಹಾಗೂ ಪಾವತಿಯ ಆಧಾರದ ಮೇರೆಗೆ ಲೆಕ್ಕಪತ್ರಗಳಲ್ಲಿ ತೋರಿಸಲಾಗುವುದು	ಪಿಂಚಣಿ ಪ್ರಯೋಜನಗಳು ಯಾವುದಾದರೂ ಇದ್ದಲ್ಲಿ, ಅದನ್ನು ಗುರುತಿಸಲಾಗುವುದು ಹಾಗೂ ಪಾವತಿಯ ಆಧಾರದ ಮೇರೆಗೆ ಲೆಕ್ಕಪತ್ರಗಳಲ್ಲಿ ತೋರಿಸಲಾಗುವುದು	ಭವಿಷ್ಯ ನಿಧಿ ಮತ್ತು ನೌಕರರ ರಾಜ್ಯ ವಿಮಾ ಪ್ರಯೋಜನಗಳನ್ನು ನೀಡಲಾಗುವುದಿಲ್ಲ



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

ನೌಕರರುಗಳಿಗೆ ನೀಡಬೇಕಾದ ಪ್ರಯೋಜನಗಳನ್ನು ಲೆಕ್ಕವನ್ನಿಡುವುದಕ್ಕೆ ಸಂಬಂಧಿತ INDAS ಮಾನದಂಡ 19 ನೌಕರರುಗಳಿಗೆ ನೀಡಬೇಕಾದ ಪ್ರಯೋಜನಗಳು - ಇದರ ಅಡಿಯಲ್ಲಿ ಲೆಕ್ಕವನ್ನಿಡಲಾಗುವುದು

ಪ್ರಸಕ್ತ ಸಾಲಿನ ವಿಮಾಗಣಿತದ ಲೆಕ್ಕಾಚಾರದ ಪ್ರಕಾರ ಗಳಿಕೆಗಳು ಮತ್ತು ನಷ್ಟಗಳನ್ನು ಮತ್ತೊಂದು ಸಮಗ್ರ ವರಮಾನದಲ್ಲಿ ಗುರುತಿಸಲಾಗುವುದು ಹಾಗೂ ಅವುಗಳನ್ನು ವರಮಾನ ತಃಖ್ತೆಯಲ್ಲಿ ಮನ್ನಣೆ ನೀಡಲಾಗುವುದಿಲ್ಲ. ಪ್ರಸಕ್ತ ಸೇವಾ ವೆಚ್ಚ ಮತ್ತು ಹಿಂದಿನ ಸಾಲಿನ ಸೇವಾ ವೆಚ್ಚಗಳನ್ನು ಉದ್ಯೋಗಿಗಳಿಗೆ ನೀಡಲಾಗುವ ಪ್ರಯೋಜನಗಳ ಅಡಿಯಲ್ಲಿ ಮನ್ನಣೆ ನೀಡಲಾಗುವುದು ಹಾಗೂ ನಿವ್ವಳ ಬಡ್ಡಿ ವೆಚ್ಚ ಅಥವಾ ವರಮಾನವನ್ನು ಹಣಕಾಸು ವೆಚ್ಚಗಳ ಅಡಿಯಲ್ಲಿ ಮನ್ನಣೆ ನೀಡಲಾಗುವುದು. ನಿರ್ದಿಷ್ಟವಾಗಿ ವಿವರಿಸಲ್ಪಟ್ಟಿರುವ ಕಾಣಿಕೆ ಯೋಜನೆಗಳಿಗಾಗಿ, ಪಿಂಚಣಿ ವೆಚ್ಚಗಳು ಹಾಗೂ ನಿವೃತ್ತಿಯ ನಂತರದ ಪ್ರಯೋಜನಗಳಿಗೆ ಸಂಬಂಧಿಸಿದಂತೆ ವರಮಾನ ತಃಖ್ತೆಗೆ ಖರ್ಚನ್ನು ಹಾಕಿರುವ ಮೊತ್ತವು ಪ್ರಸಕ್ತ ಸಾಲಿನಲ್ಲಿ ಪಾವತಿಸಬೇಕಾದ ನಿವೃತ್ತಿಯ ನಂತರದ ಪ್ರಯೋಜನಗಳಾಗಿರುತ್ತವೆ.

3.13 ಸಾಲಗಳ ವೆಚ್ಚಗಳು

(i) ಸಾಲಗಳ ವೆಚ್ಚಗಳು ಬಡ್ಡಿ ಹಾಗೂ ಬದ್ಧತೆಯ ವೆಚ್ಚಗಳು, ಖಾತರಿ ಶುಲ್ಕ, ವ್ಯವಸ್ಥೆ ಮಾಡುವವರ ಶುಲ್ಕಗಳು, ದರ ನಿಗದಿ ಮತ್ತು ನಿಗಾವಣೆ ಶುಲ್ಕಗಳು, ಬಡ್ಡಿ ವೆಚ್ಚಗಳಿಗೆ ಹೊಂದಾಣಿಕೆ ಎಂಬುದಾಗಿ ಪರಿಗಣಿಸುವಷ್ಟರ ಮಟ್ಟಿಗೆ ವಿದೇಶಿ ಹಣಕಾಸಿನ ಚಲಾವಣೆಯಲ್ಲಿ ಪಡೆದುಕೊಂಡ ಸಾಲಗಳು ಹಾಗೂ ಅದರಲ್ಲಿ ಸ್ವೀಕರಿಸಲಾದ ಅಥವಾ ಸ್ವೀಕರಿಸಬೇಕಾಗಿರುವ ಅನುದಾನಗಳನ್ನು ವಿನಿಮಯ ದರ ವ್ಯತ್ಯಯಗಳು ಒಳಗೊಂಡಿರುತ್ತವೆ. ಬಡ್ಡಿ ವೆಚ್ಚವನ್ನು ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ IND AS 109ರಲ್ಲಿ ನಿರ್ದಿಷ್ಟಪಡಿಸಿರುವಂತೆ ಜಾರಿಯಲ್ಲಿರುವ ಬಡ್ಡಿ ದರ ಪದ್ಧತಿಯ ಆಧಾರದ ಮೇರೆಗೆ ಲೆಕ್ಕಹಾಕಲಾಗುವುದು. ಸ್ಥಿರಾಸ್ತಿಗಳ ನಿರ್ಮಾಣವು ಪೂರ್ಣಗೊಳ್ಳುವವರೆಗಿನ ಅಥವಾ ಸ್ವಾಧೀನ ಅವಧಿಗೆ ಸಾಲಗಳನ್ನು ಪಡೆದಿದ್ದಕ್ಕೆ ಸಂಬಂಧಿತ ವೆಚ್ಚವನ್ನು ಅವುಗಳು ಯಾವುದಕ್ಕೆ ಸಂಬಂಧಿಸಿರುವವೋ ಅಂತಹ ಆಸ್ತಿಯ ಜೊತೆ ಬಂಡವಾಳೀಕರಿಸತಕ್ಕದ್ದು. ಸಾಲಗಳ ವೆಚ್ಚಗಳು ಮಾಲೀಕರ ಈಕ್ಷಿಟಿಯ ವಾಸ್ತವಿಕ ಅಥವಾ ಅಂತರ್ಗತಗೊಂಡಿರುವ ವೆಚ್ಚಗಳನ್ನು ಒಳಗೊಂಡಿರುವುದಿಲ್ಲ. ಆಸ್ತಿಯ ವೆಚ್ಚದ ಭಾಗವಾಗಿ ಸಾಲಗಳನ್ನು ಪಡೆದಿದ್ದಕ್ಕೆ ಸಂಬಂಧಿತ ವೆಚ್ಚಗಳನ್ನು ಬಂಡವಾಳೀಕರಿಸುವುದನ್ನು ಈ ಕೆಳಗಿನ ಷರತ್ತುಗಳು ಪೂರೈಕೆಗೊಂಡಾಗ ಪ್ರಾರಂಭಿಸತಕ್ಕದ್ದು.

ಎ) ಆಸ್ತಿಯ ಸ್ವಾಧೀನ ಅಥವಾ ನಿರ್ಮಾಣಕ್ಕಾಗಿ ಮಾಡಲಾದ ವೆಚ್ಚವನ್ನು ಭರಿಸಲಾಗಿದ್ದಲ್ಲಿ;

ಬಿ) ಸಾಲಗಳನ್ನು ಪಡೆಯುವುದಕ್ಕೆ ಸಂಬಂಧಿತ ವೆಚ್ಚಗಳನ್ನು ಭರಿಸಲಾಗಿದ್ದಲ್ಲಿ; ಹಾಗೂ

ಸಿ) ಆಸ್ತಿಯನ್ನು ಅದರ ಉದ್ದೇಶಿತ ಬಳಕೆಗೆ ಸಿದ್ಧತೆಗೊಳಿಸುವ ಸಲುವಾಗಿ ಚಟುವಟಿಕೆಗಳು ಪ್ರಗತಿಯಲ್ಲಿದ್ದಲ್ಲಿ.

ii) ಆಸ್ತಿಯ ಮೇಲಿನ ವೆಚ್ಚವು ನಗದು ಪಾವತಿಗಳಲ್ಲಿ, ಇತರೆ ಆಸ್ತಿಗಳ ವರ್ಗಾವಣೆಯಲ್ಲಿ ಅಥವಾ ಬಡ್ಡಿ ಪಾವತಿಯ ಬಾಧ್ಯತೆಯನ್ನು ಹೊಂದಿರುವ ಜವಾಬ್ದಾರಿಗಳಲ್ಲಿ ಪರಿಣಮಿಸುವಂತಹ ವೆಚ್ಚಗಳನ್ನು ಮಾತ್ರ ಒಳಗೊಂಡಿರುತ್ತದೆ. ಸಾಲಗಳ ವೆಚ್ಚಗಳ ಬಂಡವಾಳೀಕರಣವು, ಆಸ್ತಿಯನ್ನು ಸಿದ್ಧಗೊಳಿಸಲು ಅಗತ್ಯವಿರುವ ಎಲ್ಲಾ ಚಟುವಟಿಕೆಗಳು ಪೂರ್ಣಗೊಂಡನಂತರ ಮುಕ್ತಾಯಗೊಳ್ಳುತ್ತದೆ. ಸಾಲಗಳನ್ನು ಪಡೆಯುವುದಕ್ಕೆ ಸಂಬಂಧಿತ ವೆಚ್ಚಗಳ ಬಂಡವಾಳೀಕರಣವನ್ನು ಅದರ ಉದ್ದೇಶಿತ ಬಳಕೆಗಾಗಿ ಆಸ್ತಿಗಳನ್ನು ಸಿದ್ಧಗೊಳಿಸಲು ಅಗತ್ಯವಿರುವ ಕಾರ್ಯಚಟುವಟಿಕೆಗಳ ಮುಂದುವರಿದ ಅವಧಿಗಳಲ್ಲಿ ಅಸಾಮಾನ್ಯ ಕಾರಣಗಳಿಂದ ಅಡಚಣೆಗಳಿಗೆ ಒಳಗಾದಲ್ಲಿ ಅಮಾನತ್ತಿನಲ್ಲಿಡತಕ್ಕದ್ದು. ಆದಾಗ್ಯೂ, ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ಅಭಿವೃದ್ಧಿ ಇಲ್ಲದಿದ್ದರೂ ಗಮನಾರ್ಹ ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರ್ಯವನ್ನು ಮುಂದುವರಿಸಿಕೊಂಡು ಹೋಗಿದ್ದಲ್ಲಿ ಅಥವಾ ತಾತ್ಕಾಲಿಕವಾಗಿ ವಿಳಂಬಗೊಳಿಸುವುದು ಆಸ್ತಿಯನ್ನು ಅದರ ಉದ್ದೇಶಿತ ಬಳಕೆಗಾಗಿ ಸಿದ್ಧಗೊಳಿಸಲು ಅಗತ್ಯ ಭಾಗವಾಗಿದ್ದಲ್ಲಿ, ಈ ಅವಧಿಗಳಿಗೆ ಸಂಬಂಧಿಸಿದಂತೆ ಸಾಲಗಳ ವೆಚ್ಚಗಳನ್ನು ಬಂಡವಾಳೀಕರಿಸತಕ್ಕದ್ದು.

(iii) ಅರ್ಹತೆಯನ್ನು ಪಡೆಯುವ ಆಸ್ತಿಯನ್ನು ಭಾಗಗಳಲ್ಲಿ ನಿರ್ಮಾಣ ಮಾಡಿದಾಗ ಹಾಗೂ ಇತರ ಭಾಗಗಳ ನಿರ್ಮಾಣವು ಮುಂದುವರೆದಿದ್ದಾಗಲೂ ಪೂರ್ಣಗೊಂಡಂತಹ ಭಾಗವು ಬಳಸಲು ಸಾಧ್ಯವಾದಲ್ಲಿ ಭಾಗಕ್ಕೆ ಸಂಬಂಧಿಸಿದಂತೆ ಸಾಲಗಳನ್ನು ಪಡೆಯುವುದಕ್ಕೆ ಸಂಬಂಧಿತ ವೆಚ್ಚಗಳನ್ನು ಬಂಡವಾಳೀಕರಿಸುವುದು ಅಂತ್ಯಗೊಳ್ಳುತ್ತದೆ. ಆಸ್ತಿಯನ್ನು ಅದರ ಉದ್ದೇಶಿತ ಬಳಕೆಗಾಗಿ ಅಂದರೆ, ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸಲು ಸಿದ್ಧಗೊಂಡಿದ್ದಲ್ಲಿ ಸಾಲಗಳ ವೆಚ್ಚಗಳನ್ನು ಬಂಡವಾಳೀಕರಿಸತಕ್ಕದ್ದು ಹಾಗೂ ತದನಂತರ ಸಾಲಗಳ ಎಲ್ಲಾ ವೆಚ್ಚಗಳನ್ನು ವರಮಾನದ ಖರ್ಚಿಗೆ ಹಾಕತಕ್ಕದ್ದು. ವಾಣಿಜ್ಯ ಉತ್ಪಾದನೆಯ ವಾಸ್ತವಿಕವಾಗಿ ಪ್ರಾರಂಭಗೊಳ್ಳುವಲ್ಲಿ ವಿಳಂಬಗೊಂಡಿದ್ದಲ್ಲಿ ಸಾಲಗಳ ವೆಚ್ಚಗಳನ್ನು ಕ್ರಮೇಣ ತಗ್ಗಿಸತಕ್ಕದ್ದಲ್ಲ ಅಥವಾ ಮುಂದಿನ ಅವಧಿಗೆ ಮುಂದೂಡತಕ್ಕದ್ದಲ್ಲ.

3.14 ಗುತ್ತಿಗೆಗಳಿಗಾಗಿ ಲೆಕ್ಕವನ್ನಿಡುವಿಕೆ

ಗುತ್ತಿಗೆಗಳನ್ನು ನೀಡುವವರು ಮಾಲಿಕತ್ವದ ಸಂಭಾವ್ಯ ಅಪಾಯಗಳನ್ನು ಮತ್ತು ಪ್ರತಿಫಲಗಳ ಗಮನಾರ್ಹ ಸ್ಥಿತಿಗತಿಯನ್ನು ಉಳಿಸಿಕೊಂಡಲ್ಲಿ ಅಂತಹ ಆಸ್ತಿಯನ್ನು ಕಾರ್ಯಾಚರಣೆಗೊಂಡಿರುವ ಗುತ್ತಿಗೆ ಎಂಬುದಾಗಿ



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

ವರ್ಗೀಕರಿಸಲಾಗುವುದು. ಕಾರ್ಯಾಚರಣೆಗೊಂಡಿರುವ ಗುತ್ತಿಗೆಯ ಬಾಡಿಗೆಗಳನ್ನು ಗುತ್ತಿಗೆಯ ಅವಧಿಯಲ್ಲಿ ಗುತ್ತಿಗೆಗಳನ್ನು ನೀಡುವವರ ನಿರೀಕ್ಷಿತ ಹಣದುಬ್ಬರ ವೆಚ್ಚಗಳ ಹೆಚ್ಚಳಗಳಿಗೆ ಪರಿಹಾರ ನೀಡುವುದಕ್ಕಾಗಿ ನಿರೀಕ್ಷಿತ ಸಾಮಾನ್ಯ ಹಣದುಬ್ಬರದೊಂದಿಗೆ ಆಗಿರದ ಹೊರತು ಲಾಭ ಮತ್ತು ನಷ್ಟ ತಃಖ್ತೆಯಲ್ಲಿ ನೇರ ಮಾರ್ಗ ಪದ್ಧತಿಯ ಅಡಿಯಲ್ಲಿ ಮನ್ನಣೆ ನೀಡಲಾಗುವುದು. ಸ್ವೀಕರಿಸಲಾದ ಗುತ್ತಿಗೆ ಪ್ರೋತ್ಸಾಹಕಗಳನ್ನು ಗುತ್ತಿಗೆ ಅವಧಿಯ ಒಟ್ಟಾರೆ ಗುತ್ತಿಗೆ ವೆಚ್ಚಗಳ ಅಂತರ್ಗತ ಭಾಗವನ್ನಾಗಿ ಮನ್ನಣೆ ನೀಡಲಾಗುವುದು.

ಏಪ್ರಿಲ್ 2019ರಿಂದ ಜಾರಿಗೆ ಬಂದಂತೆ, ಕಂಪನಿಯು ಗುತ್ತಿಗೆಗಳಿಗೆ ಸಂಬಂಧಿತ ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ 116ನ್ನು ಅಳವಡಿಸಿಕೊಂಡಿರುವುದು ಹಾಗೂ ಮಾರ್ಪಾಡು ಮಾಡಲ್ಪಟ್ಟಿರುವಂತಹ ಪೂರ್ವಾನ್ವಯ ಪದ್ಧತಿಯನ್ನು ಬಳಸಿಕೊಂಡು 1 ಏಪ್ರಿಲ್ 2019ರಲ್ಲಿ ಜಾರಿಯಲ್ಲಿರುವಂತಹ ಎಲ್ಲಾ ನಿರ್ದಿಷ್ಟ ಅವಧಿಯ ಗುತ್ತಿಗೆಗಳಿಗೆ ಅನ್ವಯಗೊಳಿಸಿರುವುದು. ಅದರ ಆಧಾರದ ಮೇರೆಗೆ ಹಾಗೂ ಮಾನದಂಡದಲ್ಲಿನ ನಿರ್ದಿಷ್ಟ ಮಧ್ಯಂತರ ಅನುವುಗಳ ಅಡಿಯಲ್ಲಿ ಅನುಮತಿಸಿರುವಂತೆ, ಕಂಪನಿಯು ತುಲನಾತ್ಮಕ ಅಂಕಿಸಂಖ್ಯೆಗಳನ್ನು ಪುನರ್-ತಿಳಿಸುವ ಅಗತ್ಯತೆಯಿರುವುದಿಲ್ಲ.

ಎಲ್ಲಾ ಗುತ್ತಿಗೆಗಳನ್ನು ಈ ಕೆಳಗಿನವುಗಳನ್ನು ಹೊರತುಪಡಿಸಿದಂತೆ, ಆಸ್ತಿಯ ಬಳಸುವಿಕೆಯ ಹಕ್ಕು ಹಾಗೂ ಗುತ್ತಿಗೆ ಜವಾಬ್ದಾರಿಯನ್ನು ಪರಿಗಣಿಸುವ ಮೂಲಕ ಲೆಕ್ಕವನ್ನಿಡಲಾಗಿರುವುದು.

ಕಡಿಮೆ ಮೌಲ್ಯದ ಆಸ್ತಿಗಳ ಗುತ್ತಿಗೆಗಳು; ಮತ್ತು 12 ತಿಂಗಳುಗಳು ಮತ್ತು ಅದಕ್ಕೂ ಕಡಿಮೆ ಅವಧಿಯ ಗುತ್ತಿಗೆಗಳು.

ಗುತ್ತಿಗೆಯಲ್ಲಿ ಅಡಕವಾಗಿರುವಂತಹ ದರವನ್ನು ಉಲ್ಲೇಖಿಸಿದಂತೆ (ಮಾದರಿಯಾಗಿರುವ ಪ್ರಕರಣದಂತೆ), ನಿರ್ಧರಿಸಲ್ಪಡುವ ರಿಯಾಯಿತಿ ದರದೊಂದಿಗೆ ಗುತ್ತಿಗೆ ಜವಾಬ್ದಾರಿಗಳನ್ನು ಗುತ್ತಿಗೆಯನ್ನು ನೀಡಿರುವವರಿಗೆ ಬಾಕಿಯಿರುವ ಪಾವತಿಗಳ ಗುತ್ತಿಗೆಯ ಅವಧಿಯ ಮೇಲೆ ಪ್ರಸಕ್ತ ಮೌಲ್ಯದಲ್ಲಿ ಲೆಕ್ಕಹಾಕಲಾಗುವುದು, (ಇದನ್ನು ತತ್ಕ್ಷಣವೇ ನಿರ್ಧಾರಣೆ ಮಾಡಲು ಸಾಧ್ಯವಿರುವುದಿಲ್ಲವಾದಲ್ಲಿ) ಅಂತಹ ಸಂದರ್ಭದಲ್ಲಿ ಗುತ್ತಿಗೆಯು ಪ್ರಾರಂಭಗೊಂಡನಂತರ ಹೆಚ್ಚಳಗೊಳಿಸಲ್ಪಟ್ಟಂತಹ ಸಾಲದ ಮೇಲಿನ ಬಡ್ಡಿ ದರವನ್ನು ಉಪಯೋಗಿಸಿಕೊಳ್ಳಲಾಗುವುದು. ಅವುಗಳು ಒಂದು ಸೂಚ್ಯಾಂಕ ಅಥವಾ ದರದ ಮೇಲೆ ಅವಲಂಬಿತವಾಗಿದ್ದಲ್ಲಿ, ವ್ಯತ್ಯಯಗೊಳ್ಳಬಹುದಾದ ಗುತ್ತಿಗೆ ಪಾವತಿಗಳನ್ನು ಮಾತ್ರ ಗುತ್ತಿಗೆ ಜವಾಬ್ದಾರಿಯನ್ನು ನಿರ್ಧಾರಣೆ ಮಾಡಲು ಸೇರಿಸಲಾಗುವುದು. ಅಂತಹ ಪ್ರಕರಣದಲ್ಲಿ, ಗುತ್ತಿಗೆ ಜವಾಬ್ದಾರಿಯ ಪ್ರಾರಂಭಿಕ ನಿರ್ಧಾರಣೆಯು ಸಂಪೂರ್ಣ ಗುತ್ತಿಗೆ ಅವಧಿಯಲ್ಲಿ ಬದಲಾವಣೆಗೊಳ್ಳದೆಯೇ ಉಳಿದಿರುತ್ತದೆ ಎಂಬುದಾಗಿ

ಊಹಿಸುತ್ತದೆ. ಇತರೆ ವ್ಯತ್ಯಯಗೊಳ್ಳಬಹುದಾದ ಗುತ್ತಿಗೆ ಪಾವತಿಗಳು ಅವುಗಳು ಸಂಬಂಧಿಸಿರುವಂತಹ ಅವಧಿಯಲ್ಲಿ ವೆಚ್ಚ ಮಾಡಲ್ಪಟ್ಟಿರುತ್ತವೆ. ಪ್ರಾರಂಭಿಕ ಪರಿಗಣನೆಯ ವೇಳೆಯಲ್ಲಿ, ಗುತ್ತಿಗೆ ಜವಾಬ್ದಾರಿಯು ಹೊಂದಿರಬಹುದಾದ ಮೌಲ್ಯವು ಈ ಕೆಳಗಿನವುಗಳನ್ನೂ ಸಹ ಒಳಗೊಂಡಿರುತ್ತದೆ;

- (i) ಯಾವುದೇ ಉಳಿಕೆ ಮೌಲ್ಯ ಖಾತರಿ ಅಡಿಯಲ್ಲಿ ಪಾವತಿಗಾಗಿ ನಿರೀಕ್ಷಿತ ಮೊತ್ತಗಳು
- (ii) ಕಂಪನಿಯ ಪರವಾಗಿ ನೀಡಲಾಗಿರುವಂತಹ ಯಾವುದೇ ಖರೀದಿ ಆಯ್ಕೆಯ ಚಲಾಯಿಸಬಹುದಾದ ದರ/ಮೌಲ್ಯ, ಅಂತಹ ಆಯ್ಕೆಯನ್ನು ಮಾಡಿಕೊಳ್ಳಬಹುದು ಎಂಬುದು ನ್ಯಾಯಸಮ್ಮತವಾಗಿ ಖಚಿತವಾಗಿದ್ದಲ್ಲಿ;
- (iii) ಗುತ್ತಿಗೆಯನ್ನು ಅಂತ್ಯಗೊಳಿಸಲು ಯಾವುದಾದರೂ ದಂಡವನ್ನು ಪಾವತಿಸಬೇಕಿದ್ದಲ್ಲಿ, ಗುತ್ತಿಗೆಯ ಷರತ್ತನ್ನು ಚಲಾಯಿಸಲಾದಂತಹ ಅಂತ್ಯಗೊಳಿಸುವಿಕೆ ಆಯ್ಕೆಯ ಆಧಾರದ ಮೇರೆಗೆ ಅಂದಾಜು ಮಾಡಿದ್ದಲ್ಲಿ.

ಆಸ್ತಿಗಳ ಬಳಸುವಿಕೆಯ ಹಕ್ಕನ್ನು ಗುತ್ತಿಗೆ ಜವಾಬ್ದಾರಿಯ ಮೊತ್ತದಲ್ಲಿ ಪ್ರಾರಂಭಿಕವಾಗಿ ನಿರ್ಧಾರಣೆ ಮಾಡಲಾಗುವುದು ಹಾಗೂ ಸ್ವೀಕರಿಸಲಾದಂತಹ ಯಾವುದೇ ಗುತ್ತಿಗೆ ಪ್ರೋತ್ಸಾಹಕಗಳಿಂದ ತಗ್ಗಿಸಲಾಗುವುದು ಹಾಗೂ ಈ ಕೆಳಗಿನವುಗಳಿಗಾಗಿ ಹೆಚ್ಚಳಗೊಳಿಸಲಾಗುವುದು :

- (i) ಗುತ್ತಿಗೆಯು ಪ್ರಾರಂಭಗೊಂಡಾಗ ಅಥವಾ ಅದಕ್ಕೂ ಮುಂಚಿತವಾಗಿ ಮಾಡಲಾಗಿರುವ ಗುತ್ತಿಗೆ ಪಾವತಿಗಳು
- (ii) ಭರಿಸಲಾಗಿರುವಂತಹ ಪ್ರಾರಂಭಿಕ ನೇರ ವೆಚ್ಚಗಳು; ಹಾಗೂ
- (iii) ಗುತ್ತಿಗೆ ಆಸ್ತಿಯನ್ನು ಕಿತ್ತುಹಾಕುವ, ತೆಗೆದುಹಾಕುವ ಅಥವಾ ಪೂರ್ವಸ್ಥಿತಿಗೆ ತರುವುದಕ್ಕೆ ಗುತ್ತಿಗೆ ಷರತ್ತುಗಳ ಅನುಸಾರ ಕಂಪನಿಯು ಅಗತ್ಯತೆಯನ್ನು ಹೊಂದಿದ್ದಲ್ಲಿ, ಪರಿಗಣಿಸಲಾಗಿರುವಂತಹ ಯಾವುದೇ ಅನುವಿನ ಮೊತ್ತ. ಪ್ರಾರಂಭಿಕ ನಿರ್ಧಾರಣೆಯ ನಂತರ, ಉಳಿಕೆ ಶಿಲ್ಕಿನ ಮೇಲೆ ಒಂದು ಏಕಪ್ರಕಾರ ದರದಲ್ಲಿ ವಿಧಿಸಲಾಗಿರುವ ಬಡ್ಡಿಯ ಪರಿಣಾಮವಾಗಿ ಗುತ್ತಿಗೆ ಜವಾಬ್ದಾರಿಗಳು ಹೆಚ್ಚಳಗೊಳ್ಳುತ್ತವೆ ಹಾಗೂ ಗುತ್ತಿಗೆ ಪಾವತಿಗಳು ಮಾಡಿದಂತೆಲ್ಲಾ ಇಳಿಮುಖಗೊಳ್ಳುತ್ತವೆ. ಆಸ್ತಿಗಳ ಬಳಸುವಿಕೆ ಹಕ್ಕನ್ನು ಗುತ್ತಿಗೆಯ ಉಳಿಕೆ ಅವಧಿಯಾದ್ಯಂತ ಅಥವಾ ಆರ್ಥಿಕವಾಗಿ ಉಪಯೋಗಕ್ಕೆ ಬರಬಹುದಾದಂತಹ ಆಸ್ತಿಯ ಉಳಿಕೆ ಅವಧಿಯಾದ್ಯಂತ, ವಿರಳವಾಗಿ, ಇದು ಗುತ್ತಿಗೆ ಅವಧಿಗಿಂತ ಕಡಿಮೆಯಾಗಿರುತ್ತದೆ ಎಂಬುದಾಗಿ ತೀರ್ಮಾನಿಸಿದಲ್ಲಿ ಈ ಅವಧಿಯಾದ್ಯಂತ ಮೌಲ್ಯವನ್ನು ಕ್ರಮೇಣ ಸರಳ ರೇಖೆ ಆಧಾರದ ಮೇಲೆ ತಗ್ಗಿಸಲಾಗುವುದು. (ಅಮಾರ್ಟೈಸೆಡ್)



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

ಕಂಪನಿಯು ಯಾವುದೇ ಗುತ್ತಿಗೆಯ ಅವಧಿಯ ತನ್ನ ಅಂದಾಜನ್ನು ಪರಿಷ್ಕರಿಸಿದಂದು, ಅದು ಪರಿಷ್ಕೃತ ಅವಧಿಯಾದ್ಯಂತ ಪಾವತಿಸುವ ಸಲುವಾಗಿ ಪಾವತಿಗಳನ್ನು ಪ್ರತಿಬಂಧಿಸುವ ಸಲುವಾಗಿ ಅದು ಹೊಂದಿರುವಂತಹ ಗುತ್ತಿಗೆ ಜವಾಬ್ದಾರಿಯ ಮೊತ್ತವನ್ನು ಹೊಂದಾಣಿಕೆ ಮಾಡುತ್ತದೆ, ಅಂತಹ ಹೊಂದಾಣಿಕೆ ಮಾಡಲ್ಪಟ್ಟ ಮೊತ್ತವು ಪರಿಷ್ಕೃತ ರಿಯಾಯಿತಿ ದರವನ್ನು ಬಳಸಿಕೊಂಡು ಅಳವಡಿಸಿಕೊಳ್ಳಲಾದಂತಹ ರಿಯಾಯಿತಿ ದರಗಳಾಗಿರುತ್ತವೆ.

ಭವಿಷ್ಯದಲ್ಲಿನ ಗುತ್ತಿಗೆ ಪಾವತಿಗಳ ವ್ಯತ್ಯಯಗೊಳ್ಳುವಂತಹ ಅಂಶವು ಒಂದು ದರ ಅಥವಾ ಸೂಚ್ಯಂಕವನ್ನು ಅವಲಂಬಿಸಿದ್ದಲ್ಲಿ ಗುತ್ತಿಗೆ ಜವಾಬ್ದಾರಿಗಳು ಹೊಂದಿರುವ ಮೌಲ್ಯವನ್ನೂ ಸಹ ಅದೇ ರೀತಿಯಲ್ಲಿ ಪರಿಷ್ಕರಿಸಲಾಗುವುದು, ಆದರೆ ರಿಯಾಯಿತಿ ದರವು ಬದಲಾವಣೆಗೊಳ್ಳದೆಯೇ ಇರುತ್ತದೆ. ಎರಡೂ ಪ್ರಕರಣಗಳಲ್ಲಿ, ಆಸ್ತಿಯ ಬಳಸುವಿಕೆಯ ಹಕ್ಕು ಹೊಂದಿರುವ ಪರಿಷ್ಕೃತ ಮೊತ್ತವನ್ನು ಉಳಿಕೆ ಗುತ್ತಿಗೆ ಅವಧಿಯಾದ್ಯಂತ (ಪರಿಷ್ಕೃತ) ಕ್ರಮೇಣಾ ತಗ್ಗಿಸುತ್ತಾ ಹೋಗುವುದರೊಂದಿಗೆ ಒಂದು ಸಮನಾದ ಹೊಂದಾಣಿಕೆಯನ್ನು ಮಾಡಲಾಗುವುದು. ಆಸ್ತಿಯ ಬಳಸುವಿಕೆಯ ಹಕ್ಕು ಹೊಂದಿರುವ ಮೊತ್ತವನ್ನು ಶೂನ್ಯಕ್ಕೆ ಹೊಂದಾಣಿಕೆ ಮಾಡಿದಲ್ಲಿ, ಮಾಡಲಾಗುವ ಇನ್ನೂ ಹೆಚ್ಚಿನ ಇಳಿಕೆಯನ್ನು ಲಾಭ ಮತ್ತು ನಷ್ಟ ತಃಖ್ತೆಯಲ್ಲಿ ಪರಿಗಣಿಸಲಾಗುವುದು.

ಗುರುತಿಸಲ್ಪಟ್ಟಿರುವ ಆಸ್ತಿಯ ಬಳಕೆಗೆ ಕಂಪನಿಗೆ ಹಕ್ಕನ್ನು ನೀಡುವ ಹಾಗೂ ಗುತ್ತಿಗೆಯನ್ನು ನೀಡುವವರು ಕಂಪನಿಗೆ ಸೇವೆಗಳನ್ನು ಒದಗಿಸುವ ಅಗತ್ಯತೆಯನ್ನು ಹೊಂದಿರುವಂತಹ ಗುತ್ತಿಗೆಗಳಿಗೆ ಸಂಬಂಧಿಸಿದಂತೆ, ಕಂಪನಿಯು ಸಂಪೂರ್ಣ ಗುತ್ತಿಗೆಯನ್ನು ಒಂದು ನಿರ್ದಿಷ್ಟ ಅವಧಿಯ ಗುತ್ತಿಗೆ (ಲೀಸ್) ಎಂಬುದಾಗಿ ಪರಿಗಣಿಸುವುದನ್ನು ಆಯ್ಕೆ ಮಾಡಿಕೊಂಡಿರುವುದು, ಅಂದರೆ ಅದು ಗುತ್ತಿಗೆ ಪಾವತಿಗಳಿಗೆ ಯಾವುದೇ ಮೊತ್ತವನ್ನು ಹಂಚಿಕೆ ಮಾಡುವುದಿಲ್ಲ ಮತ್ತು ಸರಬರಾಜುದಾರರು ಗುತ್ತಿಗೆಯ ಒಂದು ಭಾಗವಾಗಿ ಒದಗಿಸುವಂತಹ ಸೇವೆಗಳಿಗೆ ಪ್ರತ್ಯೇಕವಾಗಿ ಲೆಕ್ಕವನ್ನಿಡುವುದಿಲ್ಲ.

3.15 ವರಮಾನದ ಮೇಲಿನ ತೆರಿಗೆ

(i) ಪ್ರಸಕ್ತ ಸಾಲಿಗೆ ತೆರಿಗೆ ವೆಚ್ಚಗಳು ಪ್ರಸಕ್ತ ಸಾಲಿನ ತೆರಿಗೆ ಹಾಗೂ ಮುಂದೂಡಲ್ಪಟ್ಟ ತೆರಿಗೆ ಎರಡನ್ನೂ ಒಳಗೊಂಡಿರುತ್ತದೆ. ತೆರಿಗೆ ವೆಚ್ಚಗಳನ್ನು ಲಾಭ ಮತ್ತು ನಷ್ಟ ತಃಖ್ತೆಯಲ್ಲಿ ಮನ್ನಣೆ ನೀಡಲಾಗಿರುವ ಬಾಬುಗಳಿಗೆ ಸಂಬಂಧಿಸಿರುವಷ್ಟರ ಮಟ್ಟಿಗೆ ಮಾತ್ರ ತೆರಿಗೆ ವೆಚ್ಚಗಳನ್ನು ಪರಿಗಣಿಸಲಾಗುವುದು. ಇತರೆ ಸಮಗ್ರ

ವರಮಾನದಲ್ಲಿ ಮನ್ನಣೆ ನೀಡಲಾಗಿರುವ ಬಾಬುಗಳು ಮೇಲಿನ ತೆರಿಗೆಗಳು ಹಾಗೂ ಈಕ್ವಿಟಿಗೆ ನೇರವಾಗಿ ಸಂಬಂಧಿಸಿರುವ ಬಾಬುಗಳು ಮೇಲಿನ ತೆರಿಗೆಗಳನ್ನೂ ಸಹ ಇತರೆ ಸಮಗ್ರ ವರಮಾನ ಹಾಗೂ ಈಕ್ವಿಟಿಗೆ ನೇರವಾಗಿ ಸಂಬಂಧಿಸಿರುವ ಬಾಬುಗಳನ್ನಾಗಿ ಪರಿಗಣಿಸಲಾಗುವುದು. ಪ್ರಸಕ್ತ ಸಾಲಿನ ತೆರಿಗೆಯು ಆದಾಯ ತೆರಿಗೆ ಅಧಿನಿಯಮ, 1961ರ ಅನುವುಗಳ ಅನುಸಾರ ಪ್ರಸಕ್ತ ಸಾಲಿಗೆ ನಿರ್ದಾರಣೆ ಮಾಡಲಾದ ತೆರಿಗೆಯನ್ನು ವಿಧಿಸಬೇಕಾದ ಮೊತ್ತದ ಮೇಲೆ ಪಾವತಿಸಬೇಕಾದ ತೆರಿಗೆಯ ಮೊತ್ತ. ತೆರಿಗೆ ನಿಯಮಗಳ ಅನುಸಾರ ಪಾವತಿಸಲಾದ ಕನಿಷ್ಠ ಬದಲಿ ತೆರಿಗೆ (ಮಿನಿಮಮ್ ಆಲ್ಟರ್ನೇಟ್ ಟ್ಯಾಕ್ಸ್), ಭವಿಷ್ಯದಲ್ಲಿ ಆದಾಯ ತೆರಿಗೆಯ ಪ್ರತಿಯಾಗಿ ಹೊಂದಾಣಿಕೆಯ ರೂಪದಲ್ಲಿ ಭವಿಷ್ಯದ ಆರ್ಥಿಕ ಪ್ರಯೋಜನಗಳನ್ನು ನೀಡುತ್ತದೆ, ಕಂಪನಿಯು ಸಾಮಾನ್ಯ ಆದಾಯ ತೆರಿಗೆಯನ್ನು ಪಾವತಿಸುತ್ತದೆ ಎಂಬುದನ್ನು ದೃಢಪಡಿಸುವ ಸಾಕ್ಷಾಧಾರಗಳು ಇದ್ದಲ್ಲಿ ಇದನ್ನು ಆಸ್ತಿಯನ್ನಾಗಿ ಪರಿಗಣಿಸಲಾಗುವುದು. ಅದರಂತೆಯೇ, ಅದರ ಜೊತೆಯಲ್ಲಿರುವ ಭವಿಷ್ಯದ ಆರ್ಥಿಕ ಪ್ರಯೋಜನಗಳು ಕಂಪನಿಗೆ ಬರುತ್ತವೆ ಎಂಬ ಸಾಧ್ಯತೆಯಿದ್ದಲ್ಲಿ ಕನಿಷ್ಠ ಬದಲಿ ತೆರಿಗೆಯನ್ನು (ಮಿನಿಮಮ್ ಆಲ್ಟರ್ನೇಟ್ ಟ್ಯಾಕ್ಸ್), ಸಂತುಲನ ಪಟ್ಟಿಯಲ್ಲಿ ಆಸ್ತಿಯಾಗಿ ಪರಿಗಣಿಸಲಾಗುವುದು.

(ii) ಆಸ್ತಿಗಳು ಮತ್ತು ಹೊಣೆಗಳು ಮತ್ತು ಕಂಪನಿಯ ಹಣಕಾಸು ತಃಖ್ತೆಗಳಲ್ಲಿ ಅವುಗಳು ಹೊಂದಿರುವ ಮೊತ್ತಗಳ ನಡುವೆ ಉದ್ಭವಿಸುವ ತಾತ್ಕಾಲಿಕ ವ್ಯತ್ಯಾಸಗಳ ಮೇಲಿನ ಮುಂದೂಡಲ್ಪಟ್ಟ ತೆರಿಗೆಯನ್ನು ಪರಿಗಣಿಸಲಾಗುವುದು. ತೆರಿಗೆ ದರಗಳನ್ನು ಮತ್ತು ವಿಧಿಸಲಾಗಿರುವ ತೆರಿಗೆ ನಿಯಮಗಳನ್ನು ಅಥವಾ ವರದಿಯ ದಿನಾಂಕದಂದು ಗಮನಾರ್ಹವಾಗಿ ವಿಧಿಸಲಾಗಿರುವ ನಿಯಮಗಳ ಅನುಸಾರ ಮುಂದೂಡಲ್ಪಟ್ಟ ತೆರಿಗೆಯನ್ನು ಲೆಕ್ಕಹಾಕಲಾಗುವುದು. ಮುಂದೂಡಲ್ಪಟ್ಟ ತೆರಿಗೆ ಜವಾಬ್ದಾರಿಗಳನ್ನು ಎಲ್ಲಾ ತೆರಿಗೆಯನ್ನು ವಿಧಿಸಬೇಕಾದ ತಾತ್ಕಾಲಿಕ ವ್ಯತ್ಯಾಸಗಳನ್ನು ಪರಿಗಣಿಸಲಾಗುವುದು / ಮುಂದಿನ ತೆರಿಗೆ ಅವಧಿಗೆ ಮುಂದಕ್ಕೆ ತೆಗೆದುಕೊಂಡು ಹೋಗಲಾಗಿರುವಂತಹ ಬಳಸಿಕೊಳ್ಳದಿರುವ ನಷ್ಟಗಳು ಮತ್ತು ತೆರಿಗೆ ಜಮೆಗಳನ್ನು ಭವಿಷ್ಯದ ತೆರಿಗೆಯನ್ನು ವಿಧಿಸಬೇಕಾದ ಲಾಭವು ಲಭ್ಯವಿರುವುದು, ಅದಕ್ಕೆ ಪ್ರತಿಯಾಗಿ ತಾತ್ಕಾಲಿಕ ವ್ಯತ್ಯಾಸಗಳನ್ನು ಬಳಸಿಕೊಳ್ಳಬಹುದು ಎಂಬ ಸಾಧ್ಯತೆಯು ಇರುವಷ್ಟರ ಮಟ್ಟಿಗೆ ಮಾತ್ರ ಪರಿಗಣಿಸಲಾಗುವುದು. ಕಂಪನಿಯು ತೆರಿಗೆ ನಷ್ಟದ ಇತಿಹಾಸವನ್ನು ಹೊಂದಿದ್ದಲ್ಲಿ, ಮುಂದೂಡಲ್ಪಟ್ಟ ತೆರಿಗೆ ಆಸ್ತಿಗಳನ್ನು ಕಂಪನಿಯು ಸಮರ್ಪಕ



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

ತಾತ್ಕಾಲಿಕ ವ್ಯತ್ಯಾಸಗಳನ್ನು ಹೊಂದಿರುವುದು ಅಥವಾ ದೃಢಪಡಿಸಬಹುದಾದ ರೀತಿಯಲ್ಲಿ ಸಮರ್ಪಕ ತೆರಿಗೆಯನ್ನು ವಿಧಿಸಬಹುದಾದ ಲಾಭವು ಲಭ್ಯವಿದ್ದಲ್ಲಿ ಮುಂದೂಡಲ್ಪಟ್ಟ ತೆರಿಗೆ ಆಸ್ತಿಗೆ ಮನ್ನಣೆ ನೀಡಲಾಗುವುದು.

- (iii) ಮುಂದೂಡಲ್ಪಟ್ಟ ತೆರಿಗೆ ಆಸ್ತಿಗಳು ಮತ್ತು ಹೊಣೆಗಳು, ಅಂತಹ ಬಾಬುಗಳು ಅದೇ ನಿರ್ವಹಣಾ ತೆರಿಗೆ ನಿಯಮಗಳು ವಿಧಿಸುವ ಆದಾಯದ ಮೇಲಿನ ತೆರಿಗೆಗೆ ಸಂಬಂಧಿಸಿದ್ದಲ್ಲಿ ಅವುಗಳು ಸರಿದೂಗುತ್ತವೆ ಹಾಗೂ ಕಂಪನಿಯು ಅಂತಹ ಸರಿದೂಗಿಸುವಿಕೆಗಳಿಗೆ ಒತ್ತಾಯಪಡಿಸಬಹುದಾದ ಹಕ್ಕನ್ನು ಹೊಂದಿರುತ್ತದೆ. ಮುಂದೂಡಲ್ಪಟ್ಟಿರುವ ತೆರಿಗೆ ಆಸ್ತಿಗಳನ್ನು ಅವುಗಳ ವಸೂಲಾತಿಗಾಗಿ ಪ್ರತಿಯೊಂದು ದಿನಾಂಕದಂದು ಸಮೀಕ್ಷಿಸಲಾಗುವುದು.
- (iv) ಕಂಪನಿಯು ಆದಾಯ ತೆರಿಗೆ ಅಧಿನಿಯಮ, 1961ರ ಪರಿಚ್ಛೇದ 115 ಬಿಎಎ ಅಡಿಯಲ್ಲಿ ತೆರಿಗೆ ವಿಧಿಸುವುದನ್ನು ಆಯ್ಕೆ ಮಾಡಿಕೊಂಡಿರುವುದು.

3.16 ಅನುವುಗಳು, ಆಕಸ್ಮಿಕ ಹೊಣೆಗಳು ಮತ್ತು ಆಕಸ್ಮಿಕ ಆಸ್ತಿಗಳು

ಹಿಂದಿನ ಘಟನೆಯ ಪರಿಣಾಮವಾಗಿ ಪ್ರಸಕ್ತ ಕಾನೂನಾತ್ಮಕ ಅಥವಾ ರಚನಾತ್ಮಕ ಬದ್ಧತೆಯಿದ್ದಲ್ಲಿ ಹಾಗೂ ಕಂಪನಿಯು ಅಂತಹ ಬದ್ಧತೆಯನ್ನು ಇತ್ಯರ್ಥಗೊಳಿಸಬೇಕಾದ ಸಾಧ್ಯತೆಯಿದ್ದಲ್ಲಿ ಅಂತಹ ಅನುವುಗಳಿಗೆ ಮನ್ನಣೆ ನೀಡಲಾಗುವುದು. ಸಂತುಲನಪಟ್ಟಿಯ ದಿನಾಂಕದಂದು ಬದ್ಧತೆಯನ್ನು ಇತ್ಯರ್ಥಗೊಳಿಸುವ ಸಲುವಾಗಿ ಅಗತ್ಯವಿರುವುದನ್ನು ಆಡಳಿತ ಮಂಡಳಿಯು ಅತ್ಯುತ್ತಮ ರೀತಿಯಲ್ಲಿ ಮೌಲ್ಯಮಾಪನ ಮಾಡಿದ ರೀತಿಯಲ್ಲಿ ಅನುವುಗಳನ್ನು ಲೆಕ್ಕಹಾಕಲಾಗುವುದು ಹಾಗೂ ಪರಿಣಾಮವು ವಸ್ತುವಾಗಿರುವ ರೀತಿಯಲ್ಲಿ ಪ್ರಸಕ್ತ ಮೌಲ್ಯಕ್ಕೆ ರಿಯಾಯಿತಿಯನ್ನು ನೀಡಲಾಗುವುದು. ಆಕಸ್ಮಿಕ ಜವಾಬ್ದಾರಿಗಳನ್ನು ಮನ್ನಣೆ ಮಾಡಲಾಗುವುದಿಲ್ಲ, ಆದರೆ ಇವುಗಳ ಬಗ್ಗೆ ಟಿಪ್ಪಣಿಗಳಲ್ಲಿ ತಿಳಿಸಲಾಗುವುದು. ಆದರೆ ಎಲ್ಲಿ ಆರ್ಥಿಕ ಪ್ರಯೋಜನಗಳ ಸಂಭಾವ್ಯತೆಯಿರುತ್ತದೆಯೋ ಹಾಗೂ ಎಲ್ಲಿ ಅದು ಕಾರ್ಯಸಾಧ್ಯವೋ, ಅವುಗಳ ಹಣಕಾಸು ಪ್ರಭಾವವನ್ನು ಲೆಕ್ಕಹಾಕಬಹುದೋ ಅಂತಹ ಸಂದರ್ಭಗಳಲ್ಲಿ ಹಣಕಾಸು ತಃಖ್ತೆಗಳಲ್ಲಿ ತೋರಿಸಲಾಗುವುದು.

3.17 ಷೇರು ಒಂದರ ಗಳಿಕೆಗಳು

ಷೇರು ಒಂದಕ್ಕೆ ಮೂಲ ಗಳಿಕೆಯನ್ನು ಪ್ರಸಕ್ತ ಅವಧಿಯಲ್ಲಿ ಬಾಕಿಯಿರುವಂತಹ ಈಕ್ವಿಟಿ ಷೇರುಗಳು ತೂಗಲ್ಪಟ್ಟ ಸರಾಸರಿ ಸಂಖ್ಯೆಯಿಂದ ಈಕ್ವಿಟಿ ಷೇರುದಾರರುಗಳ ಕಾರಣ ಪಾವತಿಸಬೇಕಾದ ತೆರಿಗೆಯನ್ನು ಪಾವತಿಸಿದ ನಂತರ

ನಿವ್ವಳ ಲಾಭ/ನಿವ್ವಳ ನಷ್ಟವನ್ನು ವಿಭಜಿಸುವ ಮೂಲಕ ಲೆಕ್ಕಹಾಕಲಾಗುವುದು. ಷೇರು ಒಂದಕ್ಕೆ ಮೂಲ ಗಳಿಕೆಗಳನ್ನು ಕಂಡುಕೊಳ್ಳುವ ಸಲುವಾಗಿ ತೂಗಲ್ಪಟ್ಟ ಸರಾಸರಿ ಸಂಖ್ಯೆಯ ಈಕ್ವಿಟಿ ಷೇರುಗಳು ಹಾಗೂ ಅಲ್ಲದೆಯೇ ದುರ್ಬಲಗೊಳ್ಳಬಲ್ಲ ಸಂಭಾವ್ಯ ಈಕ್ವಿಟಿ ಷೇರುಗಳ ಪರಿವರ್ತನೆಯ ನಂತರ ನೀಡಬಹುದಾಗಿದ್ದ ತೂಗಲ್ಪಟ್ಟ ಸರಾಸರಿ ಸಂಖ್ಯೆಯ ಈಕ್ವಿಟಿ ಷೇರುಗಳ ಈಕ್ವಿಟಿ ಷೇರುದಾರರಿಗೆ ಸಂಬಂಧಿತ ತೆರಿಗೆಯನ್ನು ಕಳೆದನಂತರ (ದುರ್ಬಲಗೊಳಿಸಲ್ಪಟ್ಟ ಗಳಿಕೆಗಳನ್ನು ಹೊಂದಾಣಿಕೆ ಮಾಡಿಕೊಂಡ ನಂತರ) ಲಾಭ/ ನಷ್ಟದಿಂದ ವಿಭಜಿಸುವ ಮೂಲಕ ಷೇರು ಒಂದಕ್ಕೆ ದುರ್ಬಲಗೊಳಿಸಲ್ಪಟ್ಟ ಗಳಿಕೆಗಳನ್ನು ಲೆಕ್ಕಹಾಕಲಾಗುವುದು.

3.18 ಸರ್ಕಾರಿ ಅನುದಾನಗಳು

- (i) ಸರ್ಕಾರದ ಅನುದಾನಗಳನ್ನು ಈ ಕೆಳಗಿನ ಸಂದರ್ಭಗಳಲ್ಲಿ ಅನುದಾನ ಎಂಬುದಾಗಿ ಮನ್ನಣೆ ನೀಡಬೇಕಾಗುವುದು.
 - ಎ) ಅಂತಹ ಅನುದಾನಗಳಿಗೆ ಹೊಂದಿಕೊಂಡಂತಿರುವ ಷರತ್ತುಗಳನ್ನು ಕಂಪನಿಯು ಅನುಸರಿಸುವುದು ಎಂಬ ನ್ಯಾಯಸಮ್ಮತ ಭರವಸೆಯು ಇದ್ದಲ್ಲಿ; ಮತ್ತು
 - ಬಿ) ಅಂತಿಮ ವಸೂಲಾತಿಯನ್ನು ಮಾಡಲಾಗುವುದು ಎಂಬುದಾಗಿ ನ್ಯಾಯಸಮ್ಮತ ಭರವಸೆಯಿದ್ದಲ್ಲಿ
 - ಸಿ) ಅನುದಾನದ ಮೊತ್ತದ ಯಾವುದೇ ಭಾಗವನ್ನು ಮರುಪಾವತಿಸಬೇಕಿರುವುದಿಲ್ಲ ಅಥವಾ ಮರುಪಾವತಿಸ ಬೇಕಾಗಬಹುದಾದ ಸಾಧ್ಯತೆಗಳು ಉದ್ಭವಿಸುವುದಿಲ್ಲ ಮತ್ತು
- (ii) ಸರ್ಕಾರದ ಅನುದಾನ ಮೂಲಕ ಸ್ವಾಧೀನ ಪಡೆಸಿಕೊಳ್ಳಲಾದ ಆಸ್ತಿಗಳಿಗೆ, ಸ್ವೀಕರಿಸಿದ ಅನುದಾನದಲ್ಲಿ ಸಂಬಂಧಿತ ವೆಚ್ಚವನ್ನು ಕಡಿತಗೊಳಿಸಿ ಲೆಕ್ಕಹಾಕಲಾಗುತ್ತದೆ.
- (iv) ವಿತ್ತೀಯವಲ್ಲದ ಸರ್ಕಾರದ ಅನುದಾನ ಮತ್ತು ಸಂಬಂಧಿತ ಆಸ್ತಿಯನ್ನು ಲೆಕ್ಕಪುಸ್ತಕಗಳಲ್ಲಿ ಅತ್ಯಲ್ಪ ಮೌಲ್ಯದಲ್ಲಿ ಗುರುತಿಸಲಾಗುತ್ತದೆ.
- (V) ಆದಾಯಕ್ಕೆ ಸಂಬಂಧಿತ ಅನುದಾನಗಳನ್ನು ಲಾಭ ಮತ್ತು ನಷ್ಟ ತಃಖ್ತೆಯಲ್ಲಿ ಅನುದಾನಕ್ಕೆ ಹೊಂದಿಕೊಂಡಂತಿರುವ ಬದ್ಧತೆಗಳನ್ನು ಪೂರೈಸುವುದಕ್ಕಾಗಿನ ವೆಚ್ಚಗಳನ್ನು ಭರಿಸುವ ಅವಧಿಯ ಪೂರ್ತಿ ಮನ್ನಣೆ ನೀಡತಕ್ಕದ್ದು.
- (vi) ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಹಾಗೂ ಬುಡಕಟ್ಟು ಉಪ ಯೋಜನೆ (ಟಿಎಸ್‌ಪಿ), ಕಾಡಾ ಕಾಮಗಾರಿಗಳ ಕಡೆಗೆ ಸ್ವೀಕರಿಸಲಾಗುವ ನಿರ್ದಿಷ್ಟ ಸರ್ಕಾರಿ ಅನುದಾನಗಳನ್ನು ಜವಾಬ್ದಾರಿ ಎಂಬುದಾಗಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು ಹಾಗೂ ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಹಾಗೂ ಬುಡಕಟ್ಟು ಉಪ ಯೋಜನೆ (ಟಿಎಸ್‌ಪಿ), ಕಾಡಾ ಕಾಮಗಾರಿಗಳ ಮೇಲೆ ಭರಿಸಲಾದ ವೆಚ್ಚಗಳನ್ನು ನಿರ್ದಿಷ್ಟ ಅನುದಾನಗಳ ಪ್ರತಿಯಾಗಿ ಹೊಂದಾಣಿಕೆ ಮಾಡಲಾಗುವುದು.



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

3.19 ಕಾಮಗಾರಿ ಬಿಲ್ಲುಗಳು ಮತ್ತು ವೆಚ್ಚಗಳು

- (i) ವರ್ಷದ ಅಂತ್ಯದಲ್ಲಿದ್ದಂತೆ ಕಾಮಗಾರಿ ಬಿಲ್ಲುಗಳಿಗಾಗಿನ ಹೊಣೆಗಳನ್ನು (ಬಂಡವಾಳ ಮತ್ತು ವರಮಾನ ಲೆಕ್ಕಗಳೆರಡಕ್ಕೂ ಸಂಬಂಧಿಸಿದಂತೆ) ಪ್ರತಿ ಹಣಕಾಸು ಸಾಲಿನ 31 ಮಾರ್ಚ್ ರಂದು ಅಥವಾ ಅದಕ್ಕೂ ಮುಂಚಿತವಾಗಿ ಕಾರ್ಯಗತಗೊಳಿಸಲಾದ ಎಲ್ಲಾ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮನ್ನಣೆ ನೀಡಲಾಗುವುದು.
- (ii) ಹೆಚ್ಚುವರಿ ಪರಿಮಾಣಗಳ ಮತ್ತು ಹೆಚ್ಚುವರಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ಹಣಕಾಸು ಬಾಧ್ಯತೆಗಳನ್ನು ಸಕ್ಷಮ ಅಧಿಕಾರಿಗಳು ಅನುಮೋದನೆ ನೀಡಿದ ನಂತರ ಮನ್ನಣೆ ನೀಡಲಾಗುವುದು/ಸಂಚಿತಗೊಳ್ಳುವುದು.
- (iii) ದರ ಹೆಚ್ಚಳಕ್ಕಾಗಿ ಜವಾಬ್ದಾರಿಯನ್ನು ಗುತ್ತಿಗೆದಾರರುಗಳು ಅಂತಹ ಪಾವತಿಗಾಗಿ ಕೋರಿಕೆಗಳನ್ನು ಸಲ್ಲಿಸಿದಾಗ ಹಾಗೂ ಕಂಪನಿಯು ಅವುಗಳನ್ನು ಒಪ್ಪಿಕೊಂಡಾಗ ಮನ್ನಣೆ ನೀಡಲಾಗುವುದು.

3.20 ಪೂರ್ವಾವಧಿ ವೆಚ್ಚಗಳು

ಕಂಪನಿಯು ಈ ಕೆಳಗಿನವುಗಳ ಮೂಲಕ ಪೂರ್ವಾವಧಿಯ ತಪ್ಪುಗಳನ್ನು ವಿಷಾಯಕಗಳನ್ನು ತಿದ್ದುಪಡಿ ಮಾಡುವುದು:

- i) ತಪ್ಪುಗಳು ಸಂಭವಿಸಿರುವ ಇತ್ತೀಚಿನ ಪೂರ್ವಾವಧಿಗೆ (ಗಳಿಗೆ) ತುಲನಾತ್ಮಕ ಮೊತ್ತಗಳನ್ನು ಪುನರ್ ತಿಳಿಸುವುದು.
- ii) ತಪ್ಪು ಇತ್ತೀಚಿನ ಪೂರ್ವಾವಧಿಗಳ ಮುಂಚಿತವಾಗಿ ಸಂಭವಿಸಿದ್ದಲ್ಲಿ, ಆಸ್ತಿಗಳು, ಹೊಣೆಗಳು ಮತ್ತು ಈ ಕ್ಷಿತಿಗಳ ಪ್ರಾರಂಭಿಕ ಶಿಲ್ಕನ್ನು ಪ್ರಸ್ತುತಪಡಿಸಲಾಗಿರುವ ಇತ್ತೀಚಿನ ಪೂರ್ವಾವಧಿ ಅವಧಿಗೆ ಪುನರ್ ತಿಳಿಸುವುದು.

ಉದ್ದೇಶಪೂರ್ವಕವಾಗಿ ಖಾಲಿ ಬಿಡಲಾಗಿದೆ.



ಹಣಕಾಸು ತಿಳಿವಳಿಗುಳ ಉವಿಭಾಗ್ಯ ಭಾಗವಾಗಿರುವ ಟಿಪ್ಪಣಿಗುಳ

(ರೂ. ಲಕ್ಷಗುಳಲ್ಲಿ)

4 ಎ) ಸ್ವತ್ತು, ಸ್ಥಾವರಗುಳ ಮತ್ತು ಯಂತ್ರೋಪಕರಣಗುಳ
(ಹಣಕಾಸು ವರ್ಷ 2022-2023)

ವಿವರಗುಳ	I ಬಿತ್ತಲ್ 2022 ರಲ್ಲಿಯಂತೆ ಮೌಲ್ಯ (ಫುನರ್ ತಿಳಿಸಿರುವುದು)	ಸೇರ್ಪಡೆಗುಳ	ವಿಲೇವಾರಿ/ ಹೊಂದಾಣಿಕೆ/ ಫುನರ್ ವರ್ಗೀಕರಣ	ಮಾರ್ಚ್ 31 2023 ರಲ್ಲಿಯಂತೆ ಮೌಲ್ಯ	I ಬಿತ್ತಲ್ 2022 ರಲ್ಲಿಯಂತೆ ಕ್ರೋಡೀಕೃತ ಸವಕಳಿ (ಫುನರ್ ತಿಳಿಸಿರುವುದು)	ಪ್ರಸ್ತುತ ಸಾಲಿಗೆ ಸವಕಳಿ	ವಿಲೇವಾರಿ/ ಹೊಂದಾಣಿಕೆ / ಫುನರ್ ವರ್ಗೀಕರಣ	ಮಾರ್ಚ್ 31, 2023 ರಲ್ಲಿಯಂತೆ ಕ್ರೋಡೀಕೃತ ಸವಕಳಿ	ಮಾರ್ಚ್ 31, 2023 ರಲ್ಲಿಯಂತೆ ಹೊಂದಿರುವ ನಿವ್ವಳ ಮೊತ್ತ	31 ಮಾರ್ಚ್ 2022 ರಲ್ಲಿಯಂತೆ ಹೊಂದಿರುವ ನಿವ್ವಳ ಮೊತ್ತ (ಫುನರ್ ತಿಳಿಸಿರುವುದು)
ಕಟ್ಟಡಗುಳ ಮತ್ತು ವಸಾಹತುಗುಳ	3,604.74	1,131.38	-	4,736.12	287.22	87.75	-	374.97	4,361.15	3,317.52
ಗಣಕ ಯಂತ್ರಗುಳ	256.67	45.22	-	301.89	180.80	43.34	-	224.14	77.75	75.87
ಪೀಠೋಪಕರಣಗುಳ ಮತ್ತು ಜೋಡಣೆಗುಳ	917.50	79.43	-	996.93	349.33	95.12	-	444.45	552.48	568.16
ಭೂಮಿ - ಮುಕ್ತ ಹಿಡಿತ	1,10,931.36	36,903.73	-	1,47,835.10	-	-	-	-	1,47,835.10	1,10,931.36
ಕಟ್ಟಡ - ನೋಂದಾಯಿತ ಕಚೇರಿ (ಕಟ್ಟಡ ಹೇರುಗುಳ ರೂಪದಲ್ಲಿ)	1,324.63	-	-	1,324.63	105.85	22.08	-	127.93	1,196.70	1,218.78
ವಾಹನಗುಳ	430.52	135.90	-	566.42	243.39	60.47	-	303.85	262.57	187.13
ಯಂತ್ರೋಪಕರಣಗುಳ ಹಾಗೂ ಸಲಕರಣೆಗುಳ	9.92	-	-	9.92	3.32	0.66	-	3.98	5.93	6.59
ಕಚೇರಿ ಉಪಕರಣಗುಳ	618.24	51.27	-	669.51	460.07	69.15	-	529.21	140.30	158.18
ವಿದ್ಯುತ್ ಜೋಡಣೆಗುಳ	111.99	71.37	-	183.36	45.72	18.35	-	64.06	119.29	66.27
ಸೇತುವೆ ಮತ್ತು ಅಣೆಕಟ್ಟು (ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗಿದೆ)	361.55	-	-	361.55	50.03	12.51	-	62.54	299.01	311.51
ನಾಲೆಗುಳ ಮತ್ತು ಶಾಖೆಗುಳ- ಟನ್ಡಲ್	38,447.93	-	-	38,447.93	1,090.10	384.48	-	1,474.59	36,973.35	37,357.83
ರಸ್ತೆಗುಳ, ಸೇತುವೆಗುಳ ಮತ್ತು ಕಲ್ಟಿಬರ್ಗುಳ	-	-	-	-	-	-	-	-	-	-
ಏತ ನೀರಾವರಿ ಹದ್ದುತಿ	-	-	-	-	-	-	-	-	-	-
i) ಸಿವಿಲ್ ಕಾಮಗಾರಿಗುಳ	84,394.42	1,966.15	-	86,360.57	2,146.93	844.33	-	2,991.26	83,369.31	82,247.49
ii) ವಿದ್ಯುತ್ ಯಂತ್ರೋಪಕರಣ	47,619.31	2,938.20	-	50,557.51	10,152.33	3,982.02	-	14,134.35	36,423.16	37,466.99
iii) ಕೈಪುಗುಳ	5,262.35	3,017.49	-	8,279.84	453.24	175.72	-	628.96	7,650.88	4,809.10
iv) ರೈಸಿಂಗ್ ಮೈನ್	4,510.71	6,098.96	-	10,609.67	388.51	150.94	-	539.45	10,070.22	4,122.20
v) ಉಪ ಸ್ತಂಭಗುಳ	3,877.12	3,727.91	-	7,605.03	398.39	155.60	-	554.00	7,051.03	3,478.72
ಸ್ವಯಂಚಾಲಿತ ಹಸಿ ನೀರಾವರಿ ವ್ಯವಸ್ಥೆ	-	18,469.73	-	18,469.73	-	7.23	-	7.23	18,462.50	-
ಒಟ್ಟು	3,02,678.96	74,636.74	-	3,77,315.70	16,355.23	6,109.75	-	22,464.98	3,54,850.73	2,86,323.70



ಹಣಕಾಸು ತಿಳಿವಳಿಗಾಗಿ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

4 ಎ) ಸ್ವತ್ತು, ಸ್ಥಾವರಗಳು ಮತ್ತು ಯಂತ್ರೋಪಕರಣಗಳು ಹಣಕಾಸು ವರ್ಷ 2021-22

(ರೂ. ಲಕ್ಷಗಳಲ್ಲಿ)

ವಿವರಗಳು	ಏಪ್ರಿಲ್ 1 2021 ರಲ್ಲಿರುವ ಮೌಲ್ಯ	ಸೇರ್ಪಡೆಗಳು	ವಿಲೇವಾರಿ/ ಹೊಂದಾಣಿಕೆ/ ಪುನರ್ ವರ್ಗೀಕರಣ	ಮಾರ್ಚ್ 31 2022 ರಲ್ಲಿರುವ ಮೌಲ್ಯ (ಪುನರ್ ತಿಳಿಸಿರುವುದು)	1 ಏಪ್ರಿಲ್ 2021 ರಲ್ಲಿರುವ ಕ್ರಿಯಾತ್ಮಕ ಸವಕಳಿ (ಪುನರ್ ತಿಳಿಸಿರುವುದು)	ಪ್ರಸಕ್ತ ಸಾಲಿಗೆ ಸವಕಳಿ	ವಿಲೇವಾರಿ/ ಹೊಂದಾಣಿಕೆ/ ಪುನರ್ ವರ್ಗೀಕರಣ	31 ಮಾರ್ಚ್ 2022 ರಲ್ಲಿರುವ ಕ್ರಿಯಾತ್ಮಕ ಸವಕಳಿ	31 ಮಾರ್ಚ್ 2022 ರಲ್ಲಿರುವ ಹೊಂದಿರುವ ನಿವ್ವಳ ಮೊತ್ತ	31 ಮಾರ್ಚ್ 2021 ರಲ್ಲಿರುವ ಹೊಂದಿರುವ ನಿವ್ವಳ ಮೊತ್ತ (ಪುನರ್ ತಿಳಿಸಿರುವುದು)
ಕಟ್ಟಡಗಳು ಮತ್ತು ವಸಾಹತುಗಳು	3,551.79	52.95	-	3,604.74	226.97	60.24	-	287.22	3,317.52	3,324.82
ವಸಾಹತುಗಳು	211.35	45.32	-	256.67	141.89	38.91	-	180.80	75.87	69.46
ವಿಲೇವಾರಿ/ ಹೊಂದಾಣಿಕೆ ಮತ್ತು ಜೋಡಣೆಗಳು	769.17	148.33	-	917.50	269.69	79.64	-	349.33	568.16	499.47
ಭೂಮಿ - ಮುಕ್ತ ಹಿಡಿತ	61,272.59	49,658.78	-	1,10,931.36	-	-	-	-	1,10,931.36	61,272.59
ಕಟ್ಟಡ - ನೋಂದಾಯಿತ ಕಚೇರಿ (ಈ ಕೆಳಗೆ ವಿವರಿಸಿದ ರೂಪದಲ್ಲಿ)	1,324.63	-	-	1,324.63	83.77	22.08	-	105.85	1,218.78	1,240.86
ವಾಹನಗಳು	381.04	49.48	-	430.52	193.34	50.05	-	243.39	187.13	187.69
ಯಂತ್ರೋಪಕರಣಗಳು ಹಾಗೂ ಸಲಕರಣೆಗಳು	9.92	-	-	9.92	2.66	0.66	-	3.32	6.59	7.26
ಕಚೇರಿ ಸಲಕರಣೆಗಳು	511.11	107.13	-	618.24	348.89	111.18	-	460.07	158.18	162.22
ವಿದ್ಯುತ್ ಜೋಡಣೆಗಳು	111.99	-	-	111.99	34.51	11.21	-	45.72	66.27	77.48
ಸೇತುವೆ ಮತ್ತು ಅಣೆಕಟ್ಟು (ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗಿದೆ)	361.55	-	-	361.55	37.52	12.51	-	50.03	311.51	324.02
ನಾಲೆಗಳು ಮತ್ತು ಶಾಖೆಗಳು- ಟನ್ಸೆಲ್	38,447.93	-	-	38,447.93	705.62	384.48	-	1,090.10	37,357.83	37,742.31
ಏತ ನೀರಾವರಿ ಪದ್ಧತಿ	-	-	-	-	-	-	-	-	-	-
i) ಸಿವಿಲ್ ಕಾಮಗಾರಿಗಳು	84,179.37	215.04	-	84,394.42	1,304.58	842.35	-	2,146.93	82,247.49	82,874.79
ii) ವಿದ್ಯುತ್ ಯಂತ್ರೋಪಕರಣ	47,497.71	121.60	-	47,619.31	6,182.12	3,970.21	-	10,152.33	37,466.99	41,315.59
iii) ಕೈಪುಗಳು	5,248.91	13.44	-	5,262.35	278.22	175.02	-	453.24	4,809.10	4,970.69
iv) ಡ್ರಿಂಗ್ ಮೈನ್	4,499.19	11.52	-	4,510.71	238.48	150.02	-	388.51	4,122.20	4,260.71
v) ಉಪ ಸ್ತಂಭಗಳು	3,843.80	33.32	-	3,877.12	244.49	153.90	-	398.39	3,478.72	3,599.31
ಒಟ್ಟು	2,52,222.05	50,456.91	-	3,02,678.96	10,292.75	6,062.46	-	16,355.23	2,86,323.72	2,41,929.26



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

4 ಬಿ ಆಸ್ತಿಗಳ ಬಳಕೆಯ ಹಕ್ಕು

ಕಂಪನಿಯು ಹೊಂದಿರುವಂತಹ ಆಸ್ತಿಗಳ ಬಳಕೆಯ ಹಕ್ಕಿನ ವಿವರಗಳು ಈ ಕೆಳಗಿನಂತಿರುತ್ತವೆ

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023ರಲ್ಲಿದ್ದಂತೆ	31 ಮಾರ್ಚ್ 2022ರಲ್ಲಿದ್ದಂತೆ (ಪುನರ್ ತಿಳಿಸಿರುವುದು)
ಈ ಹಿಂದಿನ ಸಂತುಲನ ಪಟ್ಟಿ ಅನುಸಾರ	11.95	10.58
ಪ್ರಸಕ್ತ ಸಾಲಿನಲ್ಲಿ ಪರಿಗಣಿಸಿರುವುದು	-	2.07
ಪ್ರಸಕ್ತ ಸಾಲಿನಲ್ಲಿ ಕ್ರಮೇಣ ತಗ್ಗಿಸಲಾಗಿರುವ ಮೌಲ್ಯ (ಅಮಾರ್ಟಿಸೇಷನ್)	0.70	0.70
ಹೊಂದಲಾಗಿರುವ ನಿವ್ವಳ ಮೌಲ್ಯ	11.25	11.95

ಎ) ಕಟ್ಟಡಗಳು ಮತ್ತು ಕಾಲೋನಿಗಳು

ಅ. ಕಾರ್ಯನಿರ್ವಾಹಕ ಇಂಜಿನಿಯರ್, ಎತ್ತಿನಹೊಳೆ ಯೋಜನೆ, ವಿಭಾಗ, ಅರಸೀಕೆರೆಯಲ್ಲಿ ಸರ್ಕಾರದ ಭೂಮಿಯಲ್ಲಿ

ಆ. ಕಾರ್ಯನಿರ್ವಾಹಕ ಇಂಜಿನಿಯರ್, ಎತ್ತಿನಹೊಳೆ ಯೋಜನೆ, ವಿಭಾಗ, ತುಮಕೂರು. ಇತರೆ ಸಂಸ್ಥೆಗಳ ಭೂಮಿಯಲ್ಲಿ ಕಟ್ಟಡ ಮತ್ತು ಕಾಲೋನಿಗಳ ನಿರ್ಮಾಣ ಮಾಡಲಾಗಿರುತ್ತದೆ.

ಬಿ) ಪ್ರಸಕ್ತ ಸಾಲಿನಲ್ಲಿ ಕಂಪನಿಯು ಈ ಕೆಳಕಂಡಂತೆ ಒಟ್ಟು ಭೂಮಿಯನ್ನು ರೂ.36,846.08 ಲಕ್ಷಗಳು ಬಂಡವಾಳೀಕರಿಸಿರುವುದು (ಹಿಂದಿನ ವರ್ಷ ರೂ. 49,658.77 ಲಕ್ಷಗಳು). (ರೂ. ಲಕ್ಷಗಳಲ್ಲಿ)

ವಿವರಗಳು	2022-23	2021-22
1) ವಿಶೇಷ ಭೂಸ್ವಾಧೀನ ಅಧಿಕಾರಿಯವರ ಕಛೇರಿಯ ನಿರ್ಮಾಣ ಅವಧಿಯ ವೆಚ್ಚಗಳು (ಸ್ಥಾಪನೆಯ ವೆಚ್ಚಗಳು)	359.73	305.62
2) ಸರ್ಕಾರಿ ಆದೇಶ ಸಂಖ್ಯೆ ಜಸಂಇ 95 ವಿಬ್ಯಾಇ 2016 ದಿನಾಂಕ 18-11-2016 ಮೂಲಕ ಮಾಡಲಾದ ಸಚಿವ ಸಂಪುಟದ ಅನುಮೋದನೆಯ ಪ್ರಕಾರ ಭೂಮಿಯನ್ನು ನೇರವಾಗಿ ಖರೀದಿಸಿರುವುದು	-	-
3) ವಿಶೇಷ ಭೂಸ್ವಾಧೀನ ಅಧಿಕಾರಿಯವರಿಂದ /ಸಹಾಯಕ ಆಯುಕ್ತರವರಿಂದ ಸ್ವೀಕರಿಸಲಾಗಿರುವ ಬಳಕೆ ಪ್ರಮಾಣಪತ್ರದ ಆಧಾರದ ಮೇರೆಗೆ ಭೂಸ್ವಾಧೀನ ಪ್ರಕ್ರಿಯೆಯ ಪ್ರಕಾರ ಸ್ವಾಧೀನಪಡಿಸಿಕೊಳ್ಳಲಾದಂತಹ ಭೂಮಿ	36,193.28	48,745.99
4) ಪರಿಹಾರಕ ಅರಣ್ಯೀಕರಣ ಶುಲ್ಕಗಳು	-	-
5) ಅಧಿಸೂಚನೆ ಮತ್ತು ಸಂಬಂಧಿತ ಶುಲ್ಕಗಳು	293.07	607.17
ಒಟ್ಟು	36,846.08	49,658.78

ಸಿ) ಬಂಡವಾಳೀಕರಿಸಲಾಗಿರುವ ಭೂಮಿಯ ಮೌಲ್ಯವು ವಿವಿಧ ಕಾರ್ಯವಿಧಾನಗಳು ಹಾಗೂ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ನೀಡಲಾಗುವ ಪರಿಹಾರ ತೀರ್ಪುಗಳು, ಒಪ್ಪಿಗೆ ತೀರ್ಪುಗಳು ಹಾಗೂ ಬಡ್ಡಿ, ಯಾವುದಾದರೂ ಇದ್ದಲ್ಲಿ, ಇತ್ಯಾದಿಗಳ ಕಾರಣಗಳಿಂದ ಉದ್ಭವಿಸುವ ಹೊಂದಾಣಿಕೆಗಳ ಪೂರ್ಣಗೊಳ್ಳುವ ಷರತ್ತಿಗೆ ಒಳಪಟ್ಟಿರುತ್ತವೆ.

ಡಿ) ಕಂಪನಿಯು, ಸಂಬಂಧಿತ ಭೂಸ್ವಾಧೀನ ಅಧಿಕಾರಿಗಳಿಂದ ಸ್ವೀಕರಿಸಲ್ಪಟ್ಟಿರುವಂತಹ ಹಣ ಬಳಕೆ ಪ್ರಮಾಣಪತ್ರಗಳ ಅನುಸಾರ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ 3,323 ಎಕರೆಗಳು 11.14 ಗುಂಟೆಗಳಷ್ಟು ಒಟ್ಟಾರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವುದು. ಇದರಲ್ಲಿ ಕಂಪನಿಯು ಪರವಾಗಿ 2,397 ಎಕರೆ, 9.68 ಗುಂಟೆಗಳಿಗೆ ಮ್ಯುಟೇಶನ್ ನಮೂದುಗಳನ್ನು ರಚಿಸಲಾಗಿದೆ ಮತ್ತು 926 ಎಕರೆ, 1.46 ಗುಂಟೆಗಳನ್ನು ಕಂಪನಿಯು ಪರವಾಗಿ ಮ್ಯುಟೇಶನ್ ನಮೂದು ಬಾಕಿ ಮಾಡಬೇಕಾಗಿದೆ.

ಇ) ಮುಖ್ಯ ಇಂಜಿನಿಯರ್‌ರವರ ಕಚೇರಿ, ಸೂಪರಿಂಟೆಂಡಿಂಗ್ ಇಂಜಿನಿಯರ್‌ರವರ ಕಚೇರಿಗಳಲ್ಲಿ ಭರಿಸಲಾಗುವ ಸಿಬ್ಬಂದಿ ವೆಚ್ಚಗಳು ಯೋಜನೆಗಳ ಕಾರಣದಿಂದ ಸಂಭವಿಸಿದ್ದಲ್ಲಿ, ಅವುಗಳನ್ನು ಅವರುಗಳ ಆಡಳಿತ ವ್ಯಾಪ್ತಿಯಲ್ಲಿ ಬರುವ ವಿಭಾಗೀಯ ಕಚೇರಿಗಳಿಗೆ ಸೂಕ್ತವಾಗಿ ಹಂಚಿಕೆ ಮಾಡಲಾಗುವುದು.



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

ಎಫ್) ವ್ಯವಸ್ಥಾಪಕ ನಿರ್ದೇಶಕರ ಸಂಭಾವನೆ, ತಾಂತ್ರಿಕ ಸಿಬ್ಬಂದಿಗಳ ಸಂಭಾವನೆ, ಇವುಗಳಿಗೆ ಸಂಬಂಧಿಸಿದಂತೆ ನೋಂದಾಯಿತ ಕಚೇರಿ, ಬೆಂಗಳೂರು, ಇಲ್ಲಿ ಭರಿಸಲಾಗುವ ವೆಚ್ಚಗಳನ್ನು, ಅವು ಯೋಜನೆಗಳಿಗೆ ಸಂಬಂಧಿಸಿದ್ದಲ್ಲಿ, ಅವುಗಳನ್ನು ಅವರುಗಳ ಆಡಳಿತ ವ್ಯಾಪ್ತಿಯಲ್ಲಿ ಬರುವ ವಿಭಾಗೀಯ ಕಚೇರಿಗಳಿಗೆ ಸೂಕ್ತವಾಗಿ ಹಂಚಿಕೆ ಮಾಡಲಾಗುವುದು.

ಜಿ) ಏತ ನೀರಾವರಿ ಯೋಜನೆಗಳಿಗೆ ಸೇರ್ಪಡೆಗಳು ಪ್ರಸಕ್ತ ಸಾಲಿನಲ್ಲಿ ದರ ಹೆಚ್ಚಳದ ಕಾರಣ ಭರಿಸಲಾಗಿರುವ ವೆಚ್ಚಗಳು ಹಾಗೂ ಕಂಪನಿಯ ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿತ ಗುತ್ತಿಗೆಗಳ ವಿಸ್ತರಿಸಲ್ಪಟ್ಟಿರುವ ಅವಧಿಗೆ ಗುತ್ತಿಗೆದಾರರುಗಳು ಕಾಮಗಾರಿಗಳ ಕಾರ್ಯಗತಗೊಳಿಸುವಿಕೆಗೆ ಸಜ್ಜುಗೊಳ್ಳುವ ಸಲುವಾಗಿ ನೀಡಲಾಗುವ ಮುಂಗಡಗಳ ಮೇಲೆ ಬಡ್ಡಿ ಮನ್ನಾ ಮಾಡುವುದನ್ನು ಜಾರಿಗೊಳಿಸಿದ ನಂತರ ಭರಿಸಲಾಗಿರುವಂತಹ ವೆಚ್ಚಗಳನ್ನು ಪ್ರತಿನಿಧಿಸುತ್ತವೆ.

ಎಚ್) ಕಟ್ಟಡಗಳು ಪ್ರತ್ಯೇಕಗೊಳಿಸುವಿಕೆಗೆ ಸಂಬಂಧಿತ ಆದೇಶದ ಷರತ್ತುಗಳ ಅನುಸಾರ (ನೋಂದಾಯಿತ ಕಚೇರಿಗೆ) ಸ್ವಾಧೀನಪಡಿಸಿಕೊಳ್ಳಲಾಗಿರುವ ಕಟ್ಟಡದ ಕೆಲವು ಭಾಗಗಳನ್ನು ಹೊಂದುವುದು ಮತ್ತು ಅವನ್ನು ಉಪಯೋಗಿಸಿಕೊಳ್ಳುವುದಕ್ಕೆ ಸಂಬಂಧಿತ ಹಕ್ಕಿನೊಂದಿಗೆ ಒಂದು ಕಂಪನಿಯಲ್ಲಿರುವ ಷೇರುಗಳ ಮೌಲ್ಯವನ್ನು ಪ್ರತಿನಿಧಿಸುತ್ತದೆ. ಷೇರುಗಳನ್ನು ಕಂಪನಿಯ ಹೆಸರಿಗೆ ವರ್ಗಾವಣೆಗೊಳಿಸುವ ಪ್ರಕ್ರಿಯೆಗಳು ಪ್ರಗತಿಯಲ್ಲಿರುವವು.

ಉದ್ದೇಶಪೂರ್ವಕವಾಗಿ ಖಾಲಿ ಬಿಡಲಾಗಿದೆ.



ಹಣಕಾಸು ತ:ಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

5ಎ ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳು

ಹಣಕಾಸು ಸಾಲು : 2022-23

(ರೂ. ಲಕ್ಷಗಳಲ್ಲಿ)

ವಿವರಗಳು	01.04.2022 ರಲ್ಲಿದ್ದಂತೆ (ಪುನರ್ ತಿಳಿಸಿರುವುದು)	ಪ್ರಸಕ್ತ ಸಾಲಿನ ಸೇರ್ಪಡೆ	ಗುತ್ತಿಗೆದಾರರುಗಳಿಗೆ ನೀಡಿರುವ ಮುಂಗಡದ ಮೇಲೆ ಬಡ್ಡಿ / ವಸೂಲಾತಿ ಮಾಡಲಾದ ಕಲ್ಲುಮಣ್ಣುಗಳ ಮೌಲ್ಯ/ ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡದ ಅನುಸಾರ ಮುಂದೂಡಲ್ಪಟ್ಟ ವರಮಾನ	ಪ್ರಸಕ್ತ ಸಾಲಿನ ಹೊಂದಾಣಿಕೆಗಳು/ ಬಂಡವಾಳೀ ಕರಿಸಿರುವುದು	31.03.2023 ರಲ್ಲಿದ್ದಂತೆ
ಕಟ್ಟಡಗಳು ಮತ್ತು ವಸಾಹತುಗಳು ಏತ ನೀರಾವರಿ	1,159.59	69.64	-	(1,217.22)	12.01
ಯೋಜನೆಗಳು ನಾಲೆಗಳು ಮತ್ತು ಶಾಖೆಗಳು	5,99,262.81	1,42,896.87	(73.18)	(36,218.45)	7,05,868.05
ಟ್ಯಾಂಕುಗಳು	9,69,331.18	3,01,835.16	(579.34)	-	12,70,587.00
ಒಟ್ಟು	2,182.44	471.00	-	-	2,653.45
ಒಟ್ಟು	15,71,936.02	4,45,272.68	(652.53)	(37,435.67)	19,79,120.51

ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳು

ಹಣಕಾಸು ಸಾಲು : 2021-22

(ರೂ. ಲಕ್ಷಗಳಲ್ಲಿ)

ವಿವರಗಳು	01.04.2021 ರಲ್ಲಿದ್ದಂತೆ (ಪುನರ್ ತಿಳಿಸಿರುವುದು)	ಪ್ರಸಕ್ತ ಸಾಲಿನ ಸೇರ್ಪಡೆ	ಗುತ್ತಿಗೆದಾರರುಗಳಿಗೆ ನೀಡಿರುವ ಮುಂಗಡದ ಮೇಲೆ ಬಡ್ಡಿ /ವಸೂಲಾತಿ ಮಾಡಲಾದ ಕಲ್ಲುಮಣ್ಣುಗಳ ಮೌಲ್ಯ/ ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡದ ಅನುಸಾರ ಮುಂದೂಡಲ್ಪಟ್ಟ ವರಮಾನ	ಪ್ರಸಕ್ತ ಸಾಲಿನ ಹೊಂದಾಣಿಕೆಗಳು/ ಬಂಡವಾಳೀ ಕರಿಸಿರುವುದು	31.03.2022 ರಲ್ಲಿದ್ದಂತೆ (ಪುನರ್ ತಿಳಿಸಿರುವುದು)
ಕಟ್ಟಡಗಳು ಮತ್ತು ವಸಾಹತುಗಳು	1,045.48	114.11	-	-	1,159.59
ಏತ ನೀರಾವರಿ	5,35,555.37	64,232.66	(130.29)	(394.92)	5,99,262.81
ಯೋಜನೆಗಳು ನಾಲೆಗಳು ಮತ್ತು ಶಾಖೆಗಳು	7,43,481.57	2,26,599.60	(749.99)	-	9,69,331.18
ಕೆರೆಗಳು/ಜಲಾಶಯಗಳು ನಿರ್ಮಾಣದ	1,751.61	430.83	-	-	2,182.45
ವೇಳೆಯಲ್ಲಿನ ವೆಚ್ಚಗಳು (ಬಂಡವಾಳೀಕರಿಸುವುದು ಬಾಕಿಯಿರುವ)	-	-	-	-	-
ಒಟ್ಟು	12,81,834.03	2,91,377.20	(880.28)	(394.92)	15,71,936.03



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

5ಎ.1

- ಎ) ಪ್ರಗತಿಯಲ್ಲಿರುವಂತಹ ಬಂಡವಾಳ ಕಾಮಗಾರಿಗಳು ಭೂ ಸ್ವಾಧೀನ ಪಕ್ರಿಯೆಗಳು ಬಾಕಿಯಿರುವ ಸಂದರ್ಭದಲ್ಲಿ ಕಂಪನಿ, ಭೂ ಮಾಲೀಕರು ಮತ್ತು ಗುತ್ತಿಗೆದಾರರ ನಡುವೆ ತ್ರಿಪಕ್ಷೀಯ ಒಡಂಬಡಿಕೆಯ ಮೂಲಕ ಒಪ್ಪಿಗೆಯನ್ನು ಪಡೆದುಕೊಳ್ಳುವ ಮೂಲಕ ಮಾಡಲಾಗಿರುವ ನಿರ್ಮಾಣಗಳನ್ನು ಒಳಗೊಂಡಿರುತ್ತವೆ.
- ಬಿ) ಕರ್ನಾಟಕ ಸರ್ಕಾರವು ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಭಾರತ ಸರ್ಕಾರದಿಂದ ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ IIರ ಅಧಿಸೂಚನೆಯ ನಿರೀಕ್ಷೆಯಲ್ಲಿರುವುದು.
- ಸಿ) ಪ್ರಸಕ್ತ ಸಾಲಿನಲ್ಲಿನ ಸೇರ್ಪಡೆಗಳಲ್ಲಿ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಕಾರ್ಯನೀತಿ ಸಂಖ್ಯೆ 3.19ರ ಆಧಾರದ ಮೇರೆಗೆ ಪರಿಗಣಿಸಲಾಗಿರುವಂತಹ ಭಾರತೀಯ ರೂಪಾಯಿಗಳಲ್ಲಿ 8,711.21 ಲಕ್ಷ ಮೊತ್ತದಷ್ಟು ಹೆಚ್ಚುವರಿ ಹಣಕಾಸು ಬಾಧ್ಯತೆಗಳ ಕಡೆಗೆ ಅನುವನ್ನು ಒಳಗೊಂಡಿರುತ್ತದೆ.
- ಡಿ) ಯೋಜನೆಗಳ ನಿರ್ಮಾಣಕ್ಕಾಗಿ ಪಡೆದ ಸಾಲಗಳ ಮೇಲೆ ಬಡ್ಡಿ ಪಾವತಿಯನ್ನು ಭರಿಸುವ ಸಲುವಾಗಿ ಕಂಪನಿಯು ಕರ್ನಾಟಕ ಸರ್ಕಾರದಿಂದ ಅನುದಾನಗಳನ್ನು ಸ್ವೀಕರಿಸಿರುವುದು. ಬಡ್ಡಿ ಪಾವತಿಯ ಕಡೆಗಿನ ವೆಚ್ಚವು “ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ-23 - ಸಾಲಗಳನ್ನು ಪಡೆಯುವುದರ ಮೇಲಿನ ವೆಚ್ಚಗಳು”, ಇದರ ಅನುಸಾರ ಬಂಡವಾಳೀಕರಿಸಲು

ಅರ್ಹತೆಯನ್ನು ಹೊಂದಿರುತ್ತದೆ. ಸಂಸ್ಥೆಗಳು ಸರ್ಕಾರಿ ಅನುದಾನಗಳನ್ನು ಈ ಕೆಳಗಿನವುಗಳ ಅಡಿಯಲ್ಲಿ ಲೆಕ್ಕವನ್ನಿಡುವ ಆಯ್ಕೆಯನ್ನು ನೀಡುವ ಮೂಲಕ ಭಾರತ ಸರ್ಕಾರವು, ಸರ್ಕಾರ ಅನುದಾನಗಳಿಗೆ ಸಂಬಂಧಿತ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ-20ಕ್ಕೆ ತನ್ನ 20.09.2018 ದಿನಾಂಕದ ಅಧಿಸೂಚನೆ ತಿದ್ದುಪಡಿಯನ್ನು ಮಾಡಿತು.

- ಎ) ಮುಂದೂಡಲ್ಪಟ್ಟಿರುವ ಆದಾಯ ಹಾಗೂ ಒಟ್ಟಾರೆ ಮೌಲ್ಯದಲ್ಲಿ ಆಸ್ತಿಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದು ಅಥವಾ
- ಬಿ) ಸರ್ಕಾರದ ಅನುದಾನಗಳನ್ನು ಆಸ್ತಿಯನ್ನು ಖರೀದಿಸುವ/ ಸ್ವಾಧೀನಪಡಿಸಿಕೊಳ್ಳುವುದರ ಮೇಲಿನ ವೆಚ್ಚಗಳನ್ನು ಮೌಲ್ಯದಿಂದ ಕಳೆದು ಲೆಕ್ಕಕ್ಕೆ ತೆಗೆದುಕೊಳ್ಳುವುದು.

ಕಂಪನಿಯು ವೆಚ್ಚಗಳನ್ನು ಕಳೆಯುವ ಮೂಲಕ ಸರ್ಕಾರಿ ಅನುದಾನಗಳನ್ನು ಲೆಕ್ಕವನ್ನಿಡುವ ಪದ್ಧತಿಯನ್ನು ಆಯ್ಕೆ ಮಾಡಿಕೊಂಡಿರುವುದು. ನಿವ್ವಳ ಸಾಲಗಳನ್ನು ಪಡೆಯುವುದಕ್ಕೆ ಸಂಬಂಧಿತ ವೆಚ್ಚ (ಸಾಲಗಳನ್ನು ಪಡೆಯುವುದಕ್ಕೆ ಸಂಬಂಧಿತ ವೆಚ್ಚದಿಂದ ಬಡ್ಡಿ, ಅಡಮಾನ ವೆಚ್ಚಗಳು ಮತ್ತು ಖಾತರಿ ಕಮಿಷನ್ನಿಗಾಗಿ ಸರ್ಕಾರದ ಅನುದಾನಗಳನ್ನು ಕಳೆದನಂತರ) 2021-22 ಹಣಕಾಸು ಸಾಲಿಗೆ ರೂ.4.88 ಲಕ್ಷ (ಆ ಸಾಲಿನಲ್ಲಿ ಭರಿಸಲಾದ ಮೊತ್ತ) ಹಾಗೂ 2022-23 ಹಣಕಾಸು ಸಾಲಿಗೆ ರೂ.5.84 ಲಕ್ಷ ಮೊತ್ತವನ್ನು ಪ್ರಸಕ್ತ ಸಾಲಿನಲ್ಲಿ ಪ್ರಗತಿಯಲ್ಲಿರುವ ಬಂಡವಾಳ ವೆಚ್ಚಕ್ಕೆ ಹಂಚಿಕೆ ಮಾಡಲಾಗಿರುವುದು.

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023ರಲ್ಲಿದ್ದಂತೆ	31 ಮಾರ್ಚ್ 2022ರಲ್ಲಿದ್ದಂತೆ
ಅವಧಿ ಸಾಲಗಳ ಮೇಲಿನ ಬಡ್ಡಿ	12,842.52	13,005.70
ಖಾತರಿ ಕಮಿಷನ್ನು	1,655.64	1,887.82
ದರ ನಿಗದಿ ಹಾಗೂ ನಿಗಾವಣೆ ಶುಲ್ಕ, ಸಾಲ ಪತ್ರಗಳ ತಯಾರಿಕೆ ವೆಚ್ಚಗಳು ಹಾಗೂ ಮುದ್ರಾಂಕ ಸುಂಕ	5.84	4.88
ಅವಧಿ ಸಾಲಗಳ ಕಡೆಗೆ ಅಡಮಾನ ಶುಲ್ಕಗಳು	459.50	128.75
ಸಾಲಗಳನ್ನು ಪಡೆಯುವುದಕ್ಕೆ ಸಂಬಂಧಿತ ಒಟ್ಟಾರೆ ವೆಚ್ಚ (ಎ)	14,963.50	15,027.15
ಬಡ್ಡಿ ಪಾವತಿಗಾಗಿ ಸ್ವೀಕರಿಸಲಾದ ಅನುದಾನ	12,842.52	13,005.70
ಖಾತರಿ ಕಮಿಷನ್ನಿಗಾಗಿ ಸ್ವೀಕರಿಸಲಾದ ಅನುದಾನ	1,655.64	1,887.82
ಅಡಮಾನ ಶುಲ್ಕಗಳಿಗಾಗಿ ಕರ್ನಾಟಕ ಸರ್ಕಾರದಿಂದ ಸ್ವೀಕರಿಸಲಾದ ಅನುದಾನಗಳು	459.50	128.75
ಸ್ವೀಕರಿಸಲಾದ ಒಟ್ಟಾರೆ ಅನುದಾನಗಳು (ಬಿ)	14,957.66	15,022.27
ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳಿಗೆ ಹಂಚಿಕೆ ಮಾಡಲಾದ ಸಾಲಗಳನ್ನು ಪಡೆಯುವುದಕ್ಕೆ ಸಂಬಂಧಿತ ನಿವ್ವಳ ವೆಚ್ಚ (ಎ-ಬಿ)	5.84	4.88



ಹಣಕಾಸು ತ:ಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

5ಎ.2 ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳು (ಸಿಡಬ್ಲ್ಯುಐಪಿ) ಅವಧಿವಾರು/ವರ್ಷವಾರು ವಿವರಗಳು (ಏಜಿಂಗ್ ಷೆಡ್ಯೂಲು) :

(ರೂ. ಲಕ್ಷಗಳಲ್ಲಿ)

ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳು (ಯೋಜನೆಯ ಹೆಸರು)	ಈ ಕೆಳಗಿನ ಅವಧಿಗಳಿಗೆ ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳ ಮೊತ್ತಗಳು				ಒಟ್ಟು
	1 ವರ್ಷಕ್ಕಿಂತ ಕಡಿಮೆ	1 ರಿಂದ 2 ವರ್ಷಗಳು	2 ರಿಂದ 3 ವರ್ಷಗಳು	3 ವರ್ಷಗಳಿಗಿಂತ ಅಧಿಕ	
ಎ. ಭದ್ರಾ ಮೇಲ್ದಂಡೆ ಯೋಜನೆ:					
ಕಟ್ಟಡಗಳು ಮತ್ತು ಕಾಲೋನಿಗಳು	-	-	-	-	-
ಏತ ನೀರಾವರಿ ಯೋಜನೆಗಳು	1,00,774.67	47,630.76	34,127.51	33,464.28	2,15,997.21
ನಾಲೆಗಳು ಮತ್ತು ಶಾಖಾ ನಾಲೆಗಳು	99,519.94	64,763.57	49,755.97	1,21,638.38	3,35,677.86
ಟ್ಯಾಂಕುಗಳು	470.99	430.81	408.94	709.94	2,020.68
ಒಟ್ಟು (ಎ)	2,00,765.60	1,12,825.14	84,292.42	1,55,812.60	5,53,695.75
ಬಿ. ಎತ್ತಿನಹೊಳೆ ಯೋಜನೆ :					
ಕಟ್ಟಡಗಳು ಮತ್ತು ಕಾಲೋನಿಗಳು	0.02	11.99	-	-	12.01
ಏತ ನೀರಾವರಿ ಯೋಜನೆಗಳು	42,049.02	16,076.69	25,954.77	4,05,790.36	4,89,870.84
ನಾಲೆಗಳು ಮತ್ತು ಶಾಖಾ ನಾಲೆಗಳು	1,83,145.87	1,61,086.05	2,20,922.09	3,51,165.13	9,16,319.14
ಟ್ಯಾಂಕುಗಳು	0.02	0.02	0.02	632.70	632.77
ಒಟ್ಟು (ಬಿ)	2,25,194.93	1,77,174.75	2,46,876.88	7,57,588.19	14,06,834.76
ಸಿ. ಕಡೂರು ಕೆರೆತುಂಬಿಸುವ ಯೋಜನೆ :					
ನಾಲೆಗಳು ಮತ್ತು ಶಾಖಾ ನಾಲೆಗಳು	18,590.00	-	-	-	18,590.00
ಒಟ್ಟು (ಸಿ)	18,590.00	-	-	-	18,590.00
ಒಟ್ಟು (ಎ+ಬಿ+ಸಿ)	4,44,550.53	2,89,999.89	3,31,169.29	9,13,400.79	19,79,120.51

5ಎ. 3 ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳು (ಸಿಡಬ್ಲ್ಯುಐಪಿ) - ಮೂಲ ಯೋಜನೆಗೆ ಹೋಲಿಸಿದರೆ ಪೂರ್ಣಗೊಳ್ಳುವ ಅವಧಿ ಮೀರಿದ ಅಥವಾ ಅದರ ವೆಚ್ಚವನ್ನು ಮೀರಿದ ಯೋಜನೆಗಳಿಗೆ ಪೂರ್ಣಗೊಳಿಸುವಿಕೆಯ ವೇಳಾಪಟ್ಟಿ

(ರೂ. ಲಕ್ಷಗಳಲ್ಲಿ)

ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳು (ಯೋಜನೆಯ ಹೆಸರು)	ಈ ಕೆಳಗಿನ ಅವಧಿಗಳಿಗೆ ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳಲ್ಲಿನ ಮೊತ್ತ				ಒಟ್ಟು
	1 ವರ್ಷಕ್ಕಿಂತ ಕಡಿಮೆ	1 ರಿಂದ 2 ವರ್ಷಗಳು	2 ರಿಂದ 3 ವರ್ಷಗಳು	3 ವರ್ಷಗಳಿಗೂ ಅಧಿಕ	
	31 ಮಾರ್ಚ್ 2024 ರವರೆಗೆ	1 ಏಪ್ರಿಲ್ 2024 ರಿಂದ 31 ಮಾರ್ಚ್ 2025 ರವರೆಗೆ	1 ಏಪ್ರಿಲ್ 2025 ರಿಂದ 31 ಮಾರ್ಚ್ 2026ರವರೆಗೆ	1 ಏಪ್ರಿಲ್ 2026ರ ನಂತರ	
ಭದ್ರಾ ಮೇಲ್ದಂಡೆ ಯೋಜನೆ:	-	13,73,340.97	-	-	13,73,340.97
ಎತ್ತಿನಹೊಳೆ ಯೋಜನೆ:	-	9,18,331.24	-	-	9,18,331.24
ಕಡೂರು ಕೆರೆಗಳಿಗೆ ನೀರು ತುಂಬಿಸುವಿಕೆ	-	1,09,590.00	-	-	1,09,590.00



ಹಣಕಾಸು ತ:ಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

6 ಸಾಲಗಳು ಮತ್ತು ಮುಂಗಡಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023ರಲ್ಲಿದ್ದಂತೆ	31 ಮಾರ್ಚ್ 2022ರಲ್ಲಿದ್ದಂತೆ (ಪುನರ್ ತಿಳಿಸಿರುವುದು)
ಚಾಲ್ತಿಯೇತರ		
i) ಗುತ್ತಿಗೆದಾರರುಗಳಿಗೆ ಸಜ್ಜುಗೊಳ್ಳುವುದಕ್ಕಾಗಿ ನೀಡಲಾಗಿರುವ ಮುಂಗಡಗಳು - ಭದ್ರತೆಯಿಂದ ಕೂಡಿದ, ವಸೂಲಾತಿ ಮಾಡಲು ಉತ್ತಮ ಸ್ಥಿತಿಯಲ್ಲಿದೆ ಎಂಬುದಾಗಿ ಪರಿಗಣಿಸಲಾಗಿರುವ	355.43	525.90
ಒಟ್ಟು	355.43	525.90
ಚಾಲ್ತಿ		
ಭದ್ರತೆಯಿಂದ ಕೂಡಿರದ - ವಸೂಲಾತಿ ಮಾಡಲು ಉತ್ತಮ ಸ್ಥಿತಿಯಲ್ಲಿದೆ ಎಂಬುದಾಗಿ ಪರಿಗಣಿಸಲಾಗಿರುವ		
ಎ) ಸಿಬ್ಬಂದಿಗೆ ಮುಂಗಡಗಳು	18.72	23.18
ಒಟ್ಟು	18.72	23.18

ಎ) ಸಿಬ್ಬಂದಿಗೆ ಮುಂಗಡಗಳು ಈ ಕೆಳಗಿನವುಗಳನ್ನು ಒಳಗೊಂಡಿರುತ್ತವೆ :

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023 ರಲ್ಲಿದ್ದಂತೆ	31 ಮಾರ್ಚ್ 2022ರಲ್ಲಿದ್ದಂತೆ (ಪುನರ್ ತಿಳಿಸಿರುವುದು)
ಕಂಪನಿಯ ನಿರ್ದೇಶಕರುಗಳು ಅಥವಾ ಇತರೆ ಅಧಿಕಾರಿಗಳು	-	-
ಕಂಪನಿಯ ಯಾವುದಾದರೂ ನಿರ್ದೇಶಕರು ಪಾಲುದಾರರಾಗಿರುವ ಖಾಸಗಿ ಸಂಸ್ಥೆಯಿಂದ ಬಾಕಿಯಿರುವ ಮೊತ್ತ	-	-
ಕಂಪನಿಯ ಯಾವುದಾದರೂ ನಿರ್ದೇಶಕರು ಸದಸ್ಯರಾಗಿರುವ ಖಾಸಗಿ ಸಂಸ್ಥೆಯಿಂದ ಬಾಕಿಯಿರುವ ಮೊತ್ತ	-	-

7. ಮುಂದೂಡಲ್ಪಟ್ಟಿರುವ ತೆರಿಗೆ ಆಸ್ತಿಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023 ರಲ್ಲಿದ್ದಂತೆ	31 ಮಾರ್ಚ್ 2022 ರಲ್ಲಿದ್ದಂತೆ
ಎ. ಮುಂದೂಡಲ್ಪಟ್ಟಿರುವ ತೆರಿಗೆ ಜವಾಬ್ದಾರಿ (ಸ್ವತ್ತು, ಸ್ಥಾವರಗಳು ಮತ್ತು ಯಂತ್ರೋಪಕರಣಗಳಿಗೆ ಸಂಬಂಧಿಸಿರುವ)	20,966.46	17,136.82
ಒಟ್ಟು (ಎ)	20,966.46	17,136.82
ಬಿ. ಮುಂದೂಡಲ್ಪಟ್ಟಿರುವ ತೆರಿಗೆ ಆಸ್ತಿಗಳು - ಈ ಕೆಳಗಿನವುಗಳಿಗೆ ಸಂಬಂಧಿಸಿದಂತೆ :		
ಒಳಸೇರ್ಪಡೆಗೊಂಡಿರದ ಸವಕಳಿ ಮತ್ತು ವ್ಯವಹಾರ ನಷ್ಟ	20,966.46	17,136.82
ಪೂರ್ವಭಾವಿ ವೆಚ್ಚಗಳು	-	-
ಗ್ರಾಹಕಿಯಿಟಿಗಾಗಿ ಅನುವು	-	-
ಪರಿಚ್ಛೇದ 43ಬಿ- ಅಡಿಯಲ್ಲಿ ತಿರಸ್ಕರಣೆಗಳು	-	-
ಪರಿಚ್ಛೇದ 40- ಅಡಿಯಲ್ಲಿ ತಿರಸ್ಕರಣೆಗಳು	-	-
ಒಟ್ಟು (ಬಿ)	20,966.46	17,136.82
ಸಿ. ನಿವ್ವಳ ಮುಂದೂಡಲ್ಪಟ್ಟಿರುವ ತೆರಿಗೆ ಜವಾಬ್ದಾರಿ/ ಆಸ್ತಿ (ಎ)-(ಬಿ)	-	-



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

7 ಎ. ಮುಂದೂಡಲ್ಪಟ್ಟಿರುವ ತೆರಿಗೆ ಆಸ್ತಿಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023 ರಲ್ಲಿದ್ದಂತೆ	31 ಮಾರ್ಚ್ 2022 ರಲ್ಲಿದ್ದಂತೆ
ಆದಾಯ ತೆರಿಗೆ ಕಾಯ್ದೆ 1961 ಅಡಿಯಲ್ಲಿ ಒಳಸೇರ್ಪಡೆಗೊಳಿಸಿದ ಸವಕಳಿಯಿಂದ, ಅದು ಬಳಕೆಯಲ್ಲಿ ಸಂಭವನೀಯ ಮಟ್ಟಿಗೆ	20,966.46	17,136.82
ಸಂತುಲನ ಪಟ್ಟಿಗೆ ತೆಗೆದುಕೊಂಡು ಹೋಗುವ ಮೊತ್ತ	20,966.46	17,136.82

ಮುಂದೂಡಲ್ಪಟ್ಟಿರುವ ಜವಾಬ್ದಾರಿ

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023 ರಲ್ಲಿದ್ದಂತೆ	31 ಮಾರ್ಚ್ 2022 ರಲ್ಲಿದ್ದಂತೆ
ಸ್ವತ್ತು, ಸ್ಥಾವರಗಳು ಮತ್ತು ಯಂತ್ರೋಪಕರಣಗಳು	20,966.46	17,136.82
ಸಂತುಲನ ಪಟ್ಟಿಗೆ ತೆಗೆದುಕೊಂಡು ಹೋಗುವ ಮೊತ್ತ	20,966.46	17,136.82

ಮುಂದೂಡಲ್ಪಟ್ಟ ತೆರಿಗೆ ಉದ್ದೇಶಗಳಿಗಾಗಿ 31 ಮಾರ್ಚ್, 2021 ರಲ್ಲಿದ್ದಂತೆ ಗಮನಾರ್ಹವಾಗಿ ಜಾರಿಗೊಳಿಸಲಾಗಿದ್ದ ತೆರಿಗೆ ದರವು ಶೇಕಡಾ 22.88% ಆಗಿದ್ದಿತು

ಎ)ಲಾಭ ಅಥವಾ ನಷ್ಟದಲ್ಲಿ ಪರಿಗಣಿಸಲ್ಪಟ್ಟಿರುವ ಮೊತ್ತ

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023 ರಲ್ಲಿದ್ದಂತೆ	31 ಮಾರ್ಚ್ 2022ರಲ್ಲಿದ್ದಂತೆ
ಚಾಲ್ತಿ ತೆರಿಗೆ/ಕನಿಷ್ಠ ಬದಲಿ ತೆರಿಗೆ	-	-
ಮುಂದೂಡಲ್ಪಟ್ಟಿರುವ ತೆರಿಗೆ (ಆದಾಯ)/ವೆಚ್ಚಗಳು :	-	-
ತಾತ್ಕಾಲಿಕ ವ್ಯತ್ಯಾಸಗಳ ಉದ್ಭವ ಹಾಗೂ ಅವುಗಳನ್ನು ಹಿಂದುಮುಂದು ಮಾಡಿರುವುದು	-	-
ಒಟ್ಟಾರೆ ಮುಂದೂಡಲ್ಪಟ್ಟ ತೆರಿಗೆ (ಆದಾಯ)/ವೆಚ್ಚ	-	-
ನಿವ್ವಳ ತೆರಿಗೆ ವೆಚ್ಚ	-	-

ಆದಾಯ ತೆರಿಗೆ ಅಧಿನಿಯಮ, 1961ರ ಅಡಿಯಲ್ಲಿ ತೆರಿಗೆಯನ್ನು ವಿಧಿಸಬಹುದಾದ ಆದಾಯದ ಅನುಪಸ್ಥಿತಿಯಲ್ಲಿ ತೆರಿಗೆ ಪಾವತಿಗಾಗಿ ಅನುವನ್ನು ಮಾಡಿರುವುದಿಲ್ಲ.

ಬಿ) ಒಸಿಐ ಪರಿಗಣಿಸಲ್ಪಟ್ಟಿರುವ ಮೊತ್ತ

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023 ರಲ್ಲಿದ್ದಂತೆ	31 ಮಾರ್ಚ್ 2022ರಲ್ಲಿದ್ದಂತೆ
	ತೆರಿಗೆ (ವೆಚ್ಚ) ಪ್ರಯೋಜನ	ತೆರಿಗೆ (ವೆಚ್ಚ) ಪ್ರಯೋಜನ
ಉದ್ಯೋಗ-ಪೂರ್ವ ವಿವರಿಸಲ್ಪಟ್ಟಿರುವ ಪ್ರಯೋಜನಗಳ ಯೋಜನೆಗಳ ಅಡಿಯಲ್ಲಿ ಪುನರ್-ನಿರ್ಧಾರಣೆ ಮಾಡಲಾಗಿರುವ (ನಷ್ಟಗಳು)/ಗಳಿಕೆಗಳು	-	-
ಒಟ್ಟು	-	-

ಸಿ) ಚಾರಿಯಲ್ಲಿರುವಂತಹ ಆದಾಯ ತೆರಿಗೆ ದರಗಳ ಸಮನ್ವಯಗೊಳಿಸುವಿಕೆ

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023 ರಲ್ಲಿದ್ದಂತೆ	31 ಮಾರ್ಚ್ 2022ರಲ್ಲಿದ್ದಂತೆ
ಮುಂದುವರೆದುಕೊಂಡು ಹೋಗುತ್ತಿರುವ ಕಾರ್ಯಾಚರಣೆಗಳಿಂದ ಲಾಭ/ (ನಷ್ಟ)	(16,670.88)	(11,096.71)
ಕಂಪನಿಯ ದೇಶೀಯ ತೆರಿಗೆ ದರವನ್ನು (ಆದಾಯ ತೆರಿಗೆ) ಬಳಸಿಕೊಂಡಂತೆ ತೆರಿಗೆ	-	-
ಪ್ರಸಕ್ತ ಸಾಲಿಗೆ ಒಟ್ಟಾರೆ ಆದಾಯ ತೆರಿಗೆ ವೆಚ್ಚಗಳು	-	-



ಹಣಕಾಸು ತ:ಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

ಡಿ) ಮುಂದೂಡಲ್ಪಟ್ಟ ತೆರಿಗೆ ಶಿಲ್ಕುಗಳಲ್ಲಿನ ಚಲನೆ

(ರೂ. ಲಕ್ಷಗಳಲ್ಲಿ)

ಮುಂದೂಡಲ್ಪಟ್ಟ ತೆರಿಗೆ ಆಸ್ತಿ/ (ಜವಾಬ್ದಾರಿ)ಯ ವಿವರಗಳು	01.04.2021 ರಲ್ಲಿದ್ದಂತೆ	ಲಾಭ ಮತ್ತು ನಷ್ಟ ತ:ಖ್ತೆಯಲ್ಲಿ ಪರಿಗಣಿಸಿರುವುದು	ಒಸಿಐನಲ್ಲಿ ಪರಿಗಣಿಸಿರುವುದು	31.03.2022 ರಲ್ಲಿದ್ದಂತೆ
ಸ್ವತ್ತು ಸ್ಥಾವರಗಳು ಮತ್ತು ಯಂತ್ರೋಪಕರಣಗಳು	13,709.98	3,426.84		17,136.82
ಹೊಂದಾಣಿಕೆ ಮಾಡುವ ಮುಂಚಿನ ತೆರಿಗೆ ಆಸ್ತಿಗಳು/(ಹೊಣೆಗಳು)	-	-	-	-
ಮುಂದೂಡಲ್ಪಟ್ಟ ತೆರಿಗೆ ಆಸ್ತಿಗಳ/ (ಜವಾಬ್ದಾರಿಗಳ) ಸರಿದೂಗಿಸುವಿಕೆ	(13,709.98)	(3,426.84)	-	(17,136.82)
ನಿವ್ವಳ ಮುಂದೂಡಲ್ಪಟ್ಟ ತೆರಿಗೆ ಆಸ್ತಿಗಳು/(ಹೊಣೆಗಳು)	-	-	-	-
ಒಟ್ಟು	-	-	-	-

(ರೂ. ಲಕ್ಷಗಳಲ್ಲಿ)

ಮುಂದೂಡಲ್ಪಟ್ಟ ತೆರಿಗೆ ಆಸ್ತಿ/ (ಜವಾಬ್ದಾರಿ)ಯ ವಿವರಗಳು	01.04.2022 ರಲ್ಲಿದ್ದಂತೆ	ಲಾಭ ಮತ್ತು ನಷ್ಟ ತ:ಖ್ತೆಯಲ್ಲಿ ಪರಿಗಣಿಸಿರುವುದು	ಒಸಿಐನಲ್ಲಿ ಪರಿಗಣಿಸಿರುವುದು	31.03.2023 ರಲ್ಲಿದ್ದಂತೆ
ಸ್ವತ್ತು ಸ್ಥಾವರಗಳು ಮತ್ತು ಯಂತ್ರೋಪಕರಣಗಳು	17,136.82	3,829.64	-	20,966.46
ಹೊಂದಾಣಿಕೆ ಮಾಡುವ ಮುಂಚಿನ ತೆರಿಗೆ ಆಸ್ತಿಗಳು/(ಹೊಣೆಗಳು)	-	-	-	-
ಮುಂದೂಡಲ್ಪಟ್ಟ ತೆರಿಗೆ ಆಸ್ತಿಗಳ (ಜವಾಬ್ದಾರಿಗಳ) ಸರಿದೂಗಿಸುವಿಕೆ	(17,136.82)	(3,829.64)	-	(20,966.46)
ನಿವ್ವಳ ಮುಂದೂಡಲ್ಪಟ್ಟಿರುವ ತೆರಿಗೆ ಆಸ್ತಿಗಳು/(ಹೊಣೆಗಳು)	-	-	-	-
ಒಟ್ಟು	-	-	-	-

ಇ) ಪರಿಗಣಿಸದಿರುವಂತಹ ಮುಂದೂಡಲ್ಪಟ್ಟಿರುವ ತೆರಿಗೆ ಆಸ್ತಿಗಳು

ಭವಿಷ್ಯದಲ್ಲಿನ ತೆರಿಗೆ ಲಾಭಗಳ ಸಂಭಾವ್ಯತೆಯ ಅನುಪಸ್ಥಿತಿಯ ಕಾರಣ, ಮುಂದೂಡಲ್ಪಟ್ಟಿರುವ ತೆರಿಗೆ ಆಸ್ತಿಯನ್ನು, ಭವಿಷ್ಯದಲ್ಲಿನ ತೆರಿಗೆ ಲಾಭದಾಯಕತೆಗಳು ಆದಾಯ ತೆರಿಗೆ ಅಧಿನಿಯಮ, 1961ರ ಅಡಿಯಲ್ಲಿ ನಿರ್ದಿಷ್ಟಪಡಿಸಿರುವಂತಹ ಕಾಲಾವಧಿಯ ಒಳಗೆ ಲಭ್ಯವಿರುತ್ತದೆ ಎಂಬ ಸಂಭಾವ್ಯತೆಯನ್ನು ನಿರೀಕ್ಷಿಸಲು ಸಾಧ್ಯವಿರುವುದಿಲ್ಲವಾದ ಕಾರಣದಿಂದಾಗಿ ಈ ಕೆಳಗಿನ ಬಾಬುಗಳಿಗೆ/ಐಟಂಗಳಿಗೆ ಸಂಬಂಧಿಸಿದಂತೆ ಮುಂದೂಡಲ್ಪಟ್ಟಿರುವ ತೆರಿಗೆ ಆಸ್ತಿಯನ್ನು ಪರಿಗಣಿಸಿರುವುದಿಲ್ಲ, ಅದಕ್ಕೆ ಪ್ರತಿಯಾಗಿ ಕಳೆದುಕೊಳ್ಳಬಹುದಾದಂತಹ ತಾತ್ಕಾಲಿಕ ವ್ಯತ್ಯಾಸದ ಮೊತ್ತವನ್ನು ಉಪಯೋಗಿಸಿಕೊಳ್ಳಬಹುದು. ಅಂತಹ ಬಾಬುಗಳ/ ಐಟಂಗಳ ವಿಭಜನೆಯು ಈ ಕೆಳಗಿನಂತಿರುವುದು:

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023 ರಲ್ಲಿದ್ದಂತೆ	31 ಮಾರ್ಚ್ 2022 ರಲ್ಲಿದ್ದಂತೆ
(i) ಗ್ರಾಚುಯಿಟಿಗಾಗಿ ಅನುವು	2.68	2.51
(ii) ಮುಂದಿನ ಅವಧಿಗೆ ಮುಂದಕ್ಕೆ ತೆಗೆದುಕೊಂಡು ಹೋಗಲಾಗಿರುವ ವ್ಯವಹಾರ ನಷ್ಟಗಳು	-	-
(iii) ಪರಿಚ್ಛೇದ 43ಬಿ ಅಡಿಯಲ್ಲಿ ತಿರಸ್ಕರಿಸಲ್ಪಟ್ಟಿರುವವುಗಳು	-	-
(iv) ಮುಂದಿನ ಅವಧಿಗೆ ತೆಗೆದುಕೊಂಡು ಹೋಗಲಾಗಿರುವ ಸವಕಳಿ	8,682.68	17,857.87
ಒಟ್ಟು	8,685.36	17,860.38



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

8. ವ್ಯಾಪಾರ ಸ್ವೀಕೃತಿಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023ರಲ್ಲಿದ್ದಂತೆ	31 ಮಾರ್ಚ್ 2022ರಲ್ಲಿದ್ದಂತೆ (ಪುನರ್ ತಿಳಿಸಿರುವುದು)
ಆರು ತಿಂಗಳುಗಳಿಗೂ ಹೆಚ್ಚು ಅವಧಿಗೆ ಬಾಕಿಯಿರುವಂತಹ ಸಾಲಗಳು	20.50	18.03
ಇತರೆ ಸಾಲಗಳು	17.36	10.06
ಭದ್ರತೆಯಿಂದ ಕೂಡಿರದ, ಅದರೆ ವಸೂಲಾತಿಯಾಗುವಲ್ಲಿ ಇತರೆ ಸಾಲಗಳು (ಉತ್ತಮ ಸ್ಥಿತಿಯಲ್ಲಿದೆ ಎಂಬುದಾಗಿ ಪರಿಗಣಿಸಲಾಗಿರುವ)	13.26	5.67
	51.12	33.76
ಕಳೆಯುವುದು: ಅನುಮಾನಾಸ್ಪದವಾಗಿರುವಂತಹ ವಸೂಲಾತಿಯ ಸಾಲಗಳು	13.26	5.67
ಒಟ್ಟು	37.86	28.09

ಭಾರತೀಯ ಲೆಕ್ಕವನ್ನಿಡುವಿಕೆಯ ಮಾನದಂಡ 109ರ ಅನುಸರಣೆಯಂತೆ ಸಾಲದ ವಸೂಲಾತಿಯ ಸಂಭಾವ್ಯತೆಯ ವರ್ಗೀಕರಣ

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023ರಲ್ಲಿದ್ದಂತೆ	31 ಮಾರ್ಚ್ 2022ರಲ್ಲಿದ್ದಂತೆ
ಉತ್ತಮ ಸ್ಥಿತಿಯಲ್ಲಿರುವುದಾಗಿ ಪರಿಗಣಿಸಲಾಗಿರುವ - ಭದ್ರತೆಯಿಂದ ಕೂಡಿರುವ ವ್ಯಾಪಾರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಬೇಕಾದವುಗಳು	-	-
ವ್ಯಾಪಾರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಬೇಕಾದವುಗಳು ಉತ್ತಮ ಸ್ಥಿತಿಯಲ್ಲಿರುವುದಾಗಿ ಪರಿಗಣಿಸಲಾಗಿರುವ - ಭದ್ರತೆಯಿಂದ ಕೂಡಿರದ ಜಮೆಯ ಸಂಭಾವ್ಯ ಅಪಾಯದಲ್ಲಿ ಗಮನಾರ್ಹ ಹೆಚ್ಚಳವನ್ನು ಹೊಂದಿರುವಂತಹ ಕೂಡಿರುವ	37.86	28.09
ವ್ಯಾಪಾರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಬೇಕಾದವುಗಳು ಕೂಡಿರುವ ವ್ಯಾಪಾರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಬೇಕಾದವುಗಳು - ಜಮೆ ದುರ್ಬಲಗೊಂಡಿರುವುದು	13.26	5.67

ವ್ಯಾಪಾರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಬೇಕಾದವುಗಳು ತಹಸೀಲ್ದಾರರುಗಳು, ಕರ್ನಾಟಕ ಸರ್ಕಾರದಿಂದ ಸ್ವೀಕರಿಸಬೇಕಿರುವ ನಿರ್ವಹಣಾ ಶುಲ್ಕಗಳನ್ನು ಒಳಗೊಂಡಿರುತ್ತದೆ.



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

ವ್ಯವಹಾರಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಬೇಕಾಗಿರುವವುಗಳು ಅವಧಿವಾರು/ವರ್ಷವಾರು ವಿವರಗಳು (ಏಜಿಂಗ್ ಷೆಡ್ಯೂಲು)

(ರೂ. ಲಕ್ಷಗಳಲ್ಲಿ)

ವಿವರಗಳು	ವ್ಯವಹಾರ ದಿನಾಂಕ/ಪಾವತಿಸಲು ನಿಗದಿತ ದಿನಾಂಕದ ಅವಧಿಯಿಂದ ಈ ಕೆಳಗಿನ ಅವಧಿಗಳಿಗೆ ಬಾಕಿಯಿರುವವು					ಒಟ್ಟು
	6 ತಿಂಗಳುಗಳಿಗೂ ಕಡಿಮೆ	6 ತಿಂಗಳು ಗಳಿಂದ 1 ವರ್ಷ	1-2 ವರ್ಷಗಳು	2-3 ವರ್ಷಗಳು	3 ವರ್ಷಗಳಿಗೂ ಅಧಿಕ	
(i) ಅವಿವಾಧಿತ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಬೇಕಾಗಿರುವವುಗಳು - ವಸೂಲಾತಿ ಸ್ಥಿತಿಯು ಉತ್ತಮವಾಗಿರುವುದಾಗಿ ಪರಿಗಣಿಸಲಾಗಿರುವ	17.36	-	10.06	10.44	-	37.86
(ii) ಅವಿವಾಧಿತ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಬೇಕಾಗಿರುವವುಗಳು - ಸಾಲಗಳ ಸಂಬಂಧಿತ ಸಂಭಾವ್ಯ ಅಪಾಯದಲ್ಲಿ ಗಮನಾರ್ಹ ಹೆಚ್ಚಳಗೊಂಡಿರುವುದು	-	-	-	-	-	-
(iii) ಅವಿವಾಧಿತ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಬೇಕಾಗಿರುವವುಗಳು - ಸಾಲಗಳನ್ನು ದುರ್ಬಲಗೊಳಿಸಿರುವುದು	-	-	-	-	13.26	13.26
(iv) ವಿವಾಧಿತ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಬೇಕಾಗಿರುವವುಗಳು - ವಸೂಲಾತಿಯು ಉತ್ತಮ ಸ್ಥಿತಿಯಲ್ಲಿರುವುದಾಗಿ ಪರಿಗಣಿಸಲಾಗಿರುವ	-	-	-	-	-	-
(v) ವಿವಾಧಿತ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಬೇಕಾಗಿರುವವುಗಳು - ಸಾಲಗಳ ಸಂಬಂಧಿತ ಸಂಭಾವ್ಯ ಅಪಾಯದಲ್ಲಿ ಗಮನಾರ್ಹ ಹೆಚ್ಚಳಗೊಂಡಿರುವುದು	-	-	-	-	-	-
(vi) ವಿವಾಧಿತ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಬೇಕಾಗಿರುವವುಗಳು - ಸಾಲಗಳನ್ನು ದುರ್ಬಲಗೊಳಿಸಿರುವುದು	-	-	-	-	-	-
ಒಟ್ಟು	17.36	-	10.06	10.44	13.26	51.12
ವಸೂಲಾತಿಯು ಅನುಮಾನಾಸ್ಪದವಾಗಿರುವ ಸಾಲಿಗೆ ಅನುವು	-	-	-	-	13.26	13.26



ಹಣಕಾಸು ತ:ಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

9. ನಗದು ಮತ್ತು ನಗದಿಗೆ ಸಮಾನವಾದವುಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023 ರಲ್ಲಿದ್ದಂತೆ	31 ಮಾರ್ಚ್ 2022 ರಲ್ಲಿದ್ದಂತೆ (ಪುನರ್ ತಿಳಿಸಿರುವುದು)
ಬ್ಯಾಂಕುಗಳಲ್ಲಿರುವ ಶಿಲ್ಕುಗಳು		
ಉಳಿತಾಯ ಖಾತೆಗಳಲ್ಲಿ		
ಎ) ವಿಶೇಷ ಭೂಸ್ವಾಧೀನ ಅಧಿಕಾರಿಗಳೊಂದಿಗೆ ಮತ್ತು ಸಹಾಯಕ ಆಯುಕ್ತರು (SLAO/AC)*	62,248.92	80,453.92
ಬಿ) ಇತರವುಗಳು	53,868.43	31,034.42
ಚಾಲ್ತಿ ಖಾತೆಗಳಲ್ಲಿ		
ಎ) ವಿಶೇಷ ಭೂಸ್ವಾಧೀನ ಅಧಿಕಾರಿಗಳೊಂದಿಗೆ ಮತ್ತು ಸಹಾಯಕ ಆಯುಕ್ತರು (SLAO/AC)*	2.22	10.31
ಬಿ) ಇತರವುಗಳು	5,742.64	(96,632.01)
ಠೇವಣಿ ಖಾತೆಗಳಲ್ಲಿ		
ಎ) 3 ತಿಂಗಳುಗಳವರೆಗಿನ ಅವಧಿಯಲ್ಲಿ ಮುಕ್ತಾಯಗೊಳ್ಳುವವುಗಳು*	25,761.60	1,35,733.51
ಬಿ) 3 ರಿಂದ 12 ತಿಂಗಳುಗಳವರೆಗಿನ ಅವಧಿಯಲ್ಲಿ ಮುಕ್ತಾಯಗೊಳ್ಳುವವುಗಳು ಜಿಲ್ಲಾ ಖಜಾನೆ ಖಾತೆಗಳಲ್ಲಿ	51.31	0.50
ಒಟ್ಟು	1,47,675.11	1,50,600.65

*ಉಳಿತಾಯ ಖಾತೆಯಲ್ಲಿನ ಬಾಕಿಯು 13 ಬ್ಯಾಂಕ್ ಖಾತೆಗಳನ್ನು ಪ್ರತಿನಿಧಿಸುತ್ತದೆ ಮತ್ತು ಚಾಲ್ತಿ ಖಾತೆಯು ಭೂಸ್ವಾಧೀನ/ ಪರಿಹಾರ ಇತ್ಯಾದಿಗಳಿಗಾಗಿ ಬಿಡುಗಡೆ ಮಾಡಲಾದ ಪಾವತಿಗಳಿಗೆ ಸಂಬಂಧಿಸಿದ SLAO ಗಳು ಮತ್ತು ACಗಳಿಂದ ಪ್ರತ್ಯೇಕವಾಗಿ ನಿರ್ವಹಿಸಲ್ಪಡುವ 5 ಬ್ಯಾಂಕ್ ಖಾತೆಗಳನ್ನು ಪ್ರತಿನಿಧಿಸುತ್ತದೆ. ಭೂಸ್ವಾಧೀನ ಪರಿಹಾರ ನೀಡಿಕೆ ಆದೇಶಗಳ ಆಧಾರದ ಮೇರೆಗೆ ಸಂಬಂಧಿತ ವಿಶೇಷ ಭೂಸ್ವಾಧೀನ ಅಧಿಕಾರಿಗಳು/ಸಹಾಯಕ ಆಯುಕ್ತರು ಮಾಡುವ ಕೋರಿಕೆಗಳ ಮೇರೆಗೆ ಕಂಪನಿಯು ಮೊತ್ತಗಳನ್ನು ಈ ಬ್ಯಾಂಕು ಖಾತೆಗಳಿಗೆ ವರ್ಗಾಯಿಸುತ್ತದೆ. ಈ ಮೊತ್ತಗಳನ್ನು ವಿಶೇಷ ಭೂಸ್ವಾಧೀನ ಅಧಿಕಾರಿಗಳು/ ಸಹಾಯಕ ಆಯುಕ್ತರು ಕ್ರಮೇಣ ಉಪಯೋಗಿಸುವುದರಿಂದ, ಅಲ್ಲಿಯವರೆಗೆ ಹೆಚ್ಚುವರಿಯಾಗಿರುವಂತಹ ಮೊತ್ತಗಳನ್ನು ಫ್ಲೆಕ್ಸಿ ಠೇವಣಿ ಯೋಜನೆಯಲ್ಲಿ ಇಡಲಾಗಿರುವುದು ಆದ್ದರಿಂದ 3 ತಿಂಗಳುಗಳ ಒಳಗೆ ಅವಧಿ ಮುಕ್ತಾಯಗೊಳ್ಳುವಂತಹ ನಿಶ್ಚಿತ ಠೇವಣಿ ಖಾತೆಗಳಲ್ಲಿನ ಶಿಲ್ಕುಗಳು ವಿಶೇಷ ಭೂಸ್ವಾಧೀನ ಅಧಿಕಾರಿಗಳು/ ಸಹಾಯಕ ಆಯುಕ್ತರ ಬ್ಯಾಂಕು ಖಾತೆಗಳ ಠೇವಣಿಗಳ ಮೊತ್ತ ರೂ.3481.20 ಲಕ್ಷಗಳು ಒಳಗೊಂಡಿರುತ್ತವೆ.

** 31.03.2022ರಲ್ಲಿದ್ದಂತೆ ರೂ.97,047.11 ಲಕ್ಷ ಮೊತ್ತದಷ್ಟು ಚೆಕ್‌ಗಳನ್ನು ನೀಡಲಾಗಿರುವ, ಆದರೆ ನಗದೀಕರಣಗೊಂಡಿರದ ಚೆಕ್‌ಗಳನ್ನು ಒಳಗೊಂಡಿರುತ್ತದೆ.

10. ಇತರೆ ಹಣಕಾಸು ಆಸ್ತಿಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023 ರಲ್ಲಿದ್ದಂತೆ	31 ಮಾರ್ಚ್ 2022 ರಲ್ಲಿದ್ದಂತೆ (ಪುನರ್ ತಿಳಿಸಿರುವುದು)
ಬ್ಯಾಂಕು ಠೇವಣಿಗಳ ಮೇಲೆ ಸಂಚಿತಗೊಂಡಿರುವ ಆದರೆ ಸ್ವೀಕರಿಸಬೇಕಿರದ ಬಡ್ಡಿ	180.49	229.79
ಇತರರು	364.31	-
ಇತರೆ ಸರ್ಕಾರಿ ಕಚೇರಿಗಳಿಂದ/ಸಂಸ್ಥೆಗಳಿಂದ ಬರಬೇಕಿರುವ ಬಾಕಿಗಳು*	3,519.50	3,510.44
ಎಸ್‌ಸಿಪಿ/ಟಿಎಸ್‌ಪಿ ಕಾಮಗಾರಿಗಳ ಕಡೆಗೆ ಷೇರು ಅರ್ಜಿ ಹಣಕಾಸಿನ ಪ್ರತಿಯಾಗಿ ಬಾಕಿಯಿರುವ ಹೊಂದಾಣಿಕೆಗಳು	19,566.29	18,251.21
ಕರ್ನಾಟಕ ಸರ್ಕಾರದಿಂದ ಬರಬೇಕಿರುವ ಬಾಕಿಗಳು	2,389.00	665.66
ಒಟ್ಟು	26,019.59	22,657.10

* ಬಾಕಿಗಳು ಕರ್ನಾಟಕ ನೀರಾವರಿ ನಿಗಮ ನಿಯಮಿತದೊಂದಿಗಿನ ಬಾಕಿಯಿರುವ ರೂ.1,059.67 ಲಕ್ಷ ಮೊತ್ತದ ಆಸ್ತಿ ಮತ್ತು ಹೊಣೆಗಾರಿಕೆ ಹೊಂದಾಣಿಕೆಯನ್ನು ಒಳಗೊಂಡಿರುತ್ತದೆ.



ಹಣಕಾಸು ತ:ಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

11. ಇತರೆ ಚಾಲ್ತಿ ಆಸ್ತಿಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023 ರಲ್ಲಿದ್ದಂತೆ	31 ಮಾರ್ಚ್ 2022 ರಲ್ಲಿದ್ದಂತೆ (ಪುನರ್ ತಿಳಿಸಿರುವುದು)
ಭೂಸ್ವಾಧೀನಕ್ಕಾಗಿ ಮುಂಗಡಗಳು	266.24	182.52
ಸರಬರಾಜುದಾರರುಗಳೂ / ಸೇವೆಗಳಿಗಾಗಿ ಮುಂಗಡಗಳು	16,150.08	10,702.65
ಭದ್ರತಾ ಠೇವಣಿಗಳು	49.02	41.84
ವ್ಯವಹಾರಕ್ಕೆ ಮುಂಚಿತವಾಗಿ ಮಾಡಲಾಗಿರುವ ವೆಚ್ಚಗಳು	4.75	2.78
ಇತರರುಗಳಿಂದ ಬರಬೇಕಾದ ಬಾಕಿಗಳು - ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್)	377.29	266.33
ಠೇವಣಿಗಳು - ನೋಂದಾಯಿತ ಕಚೇರಿ ಕಟ್ಟಡ	79.85	79.85
ಉದ್ಯೋಗಿಗಳಿಂದ ಬಾಕಿಗಳು - ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್)	516.60	559.49
ಒಟ್ಟು	17,443.84	11,835.46

ಎ) ಸರಬರಾಜುದಾರರುಗಳು / ಸೇವೆಗಳಿಗೆ ಮುಂಗಡಗಳು ಈ ಕೆಳಗಿನ ಸಂಸ್ಥೆಗಳಿಗೆ ಎಸ್‌ಸಿಪಿ/ಟಿಎಸ್‌ಪಿ ಕಾಮಗಾರಿಗಳು ಕಾರ್ಯಗತಗೊಳಿಸುವಿಕೆಯ ಕಡೆಗೆ ಪಾವತಿಗಳನ್ನು ಒಳಗೊಂಡಿರುತ್ತದೆ.

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023 ರಲ್ಲಿದ್ದಂತೆ	31 ಮಾರ್ಚ್ 2022 ರಲ್ಲಿದ್ದಂತೆ
ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ	1,399.81	4,296.84
ನಿರ್ಮಿತಿ ಕೇಂದ್ರ	103.70	903.90

12. ಈಕ್ವಿಟಿ ಷೇರು ಬಂಡವಾಳ

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023 ರಲ್ಲಿದ್ದಂತೆ		31 ಮಾರ್ಚ್ 2022 ರಲ್ಲಿದ್ದಂತೆ (ಪುನರ್ ತಿಳಿಸಿರುವುದು)	
	ಷೇರುಗಳ ಸಂಖ್ಯೆ	ಮೊತ್ತ	ಷೇರುಗಳ ಸಂಖ್ಯೆ	ಮೊತ್ತ
ಅಧಿಕೃತ ಬಂಡವಾಳ :				
ಈಕ್ವಿಟಿ ಷೇರುಗಳು ಪ್ರತಿಯೊಂದಕ್ಕೂ ರೂ.1,000/-ದಂತೆ	46,00,00,000	46,00,000.00	46,00,00,000	46,00,000.00
ನೀಡಲ್ಪಟ್ಟಿರುವ/ಹಂಚಲ್ಪಟ್ಟಿರುವ ಬಂಡವಾಳ:				
ಈಕ್ವಿಟಿ ಷೇರುಗಳು ಪ್ರತಿಯೊಂದಕ್ಕೂ ರೂ.1,000/-ದಂತೆ	19,31,40,830	19,31,408.30	12,09,67,995	9,22,703.09
ಖರೀದಿಸಲು ಒಪ್ಪಿಕೊಂಡಿರುವ ಹಾಗೂ ಪಾವತಿಸಲಾಗಿರುವ ಬಂಡವಾಳ				
ಷೇರುಗಳು ಪ್ರತಿಯೊಂದಕ್ಕೂ ರೂ.1,000/-ದಂತೆ (ಹಿಂದಿನ ಸಾಲಿನಲ್ಲಿ: ಅನ್ವಯಗೊಳ್ಳುವುದಿಲ್ಲ)	19,31,40,830	19,31,408.30	12,09,67,995	12,09,679.95
ಒಟ್ಟು	19,31,40,830	19,31,408.30	12,09,67,995	12,09,679.95



ಹಣಕಾಸು ತ:ಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

ಷೇರುಗಳ ಸಂಖ್ಯೆ ಹಾಗೂ ಮೊತ್ತವನ್ನು ವರದಿಯು ಸಂಬಂಧಿಸಿರುವ ಸಾಲಿನ ಪ್ರಾರಂಭದಲ್ಲಿ ಮತ್ತು ಅಂತ್ಯದಲ್ಲಿ ಇರುವ ಬಾಕಿಗಳ ನಡುವೆ ಸಮನ್ವಯಗೊಳಿಸುವಿಕೆ:

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023 ರಲ್ಲಿದ್ದಂತೆ		31 ಮಾರ್ಚ್ 2022ರಲ್ಲಿದ್ದಂತೆ	
	ಷೇರುಗಳ ಸಂಖ್ಯೆ	ಮೊತ್ತ ರೂ.ಗಳಲ್ಲಿ	ಷೇರುಗಳ ಸಂಖ್ಯೆ	ಮೊತ್ತ ರೂ.ಗಳಲ್ಲಿ
ವರ್ಷದ ಪ್ರಾರಂಭದಲ್ಲಿ ಷೇರುಗಳು	12,09,67,995	12,09,679.95	9,22,70,309	9,22,703.09
ಕೂಡುವುದು: ಪ್ರಸಕ್ತ ಸಾಲಿನಲ್ಲಿ ನೀಡಲಾದ ಷೇರುಗಳು	7,21,72,835	7,21,728.35	2,86,97,686	2,86,976.86
ವರ್ಷದ ಅಂತ್ಯದಲ್ಲಿ ಷೇರುಗಳು	19,31,40,830	19,31,408.30	12,09,67,995	12,09,679.95

ಕಂಪನಿಯು, ಷೇರು ಒಂದಕ್ಕೆ ರೂ.1,000 ಮುಖ ಬೆಲೆಯನ್ನು ಹೊಂದಿರುವಂತಹ ಕೇವಲ ಒಂದು ವರ್ಗದ ಷೇರನ್ನು ಮಾತ್ರ ನೀಡಿರುವುದು. ಈ ಕ್ಲಿಟಿ ಷೇರನ್ನು ಹೊಂದಿರುವ ಪ್ರತಿಯೋರ್ವ ಷೇರುದಾರರು ಓಟು ಒಂದಕ್ಕೆ ಒಂದು ಮತದ ಅರ್ಹತೆಯನ್ನು ಹೊಂದಿರುತ್ತಾರೆ. ಕಂಪನಿಯನ್ನು ಸಮಾಪನಗೊಳಿಸುವ ಸಂದರ್ಭದಲ್ಲಿ ಆದ್ಯತೆಯ ಬಾಕಿಗಳು ಮತ್ತು ಕಂಪನಿಗೆ ಸಾಲಗಳನ್ನು ನೀಡಿರುವ ಇತರೆ ಸಂಸ್ಥೆಗಳ ಬಾಕಿಗಳನ್ನು ಇತ್ಯರ್ಥಗೊಳಿಸಿದನಂತರ ಈ ಕ್ಲಿಟಿ ಷೇರುದಾರರು ಕಂಪನಿಯ ಆಸ್ತಿಗಳನ್ನು ಸ್ವೀಕರಿಸಲು ಅರ್ಹರಾಗಿರುತ್ತಾರೆ.

ಕಂಪನಿಯ ಒಟ್ಟಾರೆ ಷೇರುಗಳ ಪೈಕಿ ಶೇಕಡ 5ಕ್ಕಿಂತ ಅಧಿಕ ಷೇರುಗಳನ್ನು ಹೊಂದಿರುವ ಪ್ರತಿಯೋರ್ವ ಷೇರುದಾರರ ವಿವರಗಳು:

(ರೂ. ಲಕ್ಷಗಳಲ್ಲಿ)

ಷೇರುದಾರರ ಹೆಸರು	ಈ ಕ್ಲಿಟಿ ಷೇರುಗಳು		ಈ ಕ್ಲಿಟಿ ಷೇರುಗಳು	
	31 ಮಾರ್ಚ್ 2023 ಲ್ಲಿದ್ದಂತೆ		31 ಮಾರ್ಚ್ 2022ರಲ್ಲಿದ್ದಂತೆ	
	ಹೊಂದಿರುವ ಷೇರುಗಳ ಸಂಖ್ಯೆ	ಶೇಕಡಾವಾರು ಹೊಂದಿರುವಿಕೆ	ಹೊಂದಿರುವ ಷೇರುಗಳ ಸಂಖ್ಯೆ	ಶೇಕಡಾವಾರು ಹೊಂದಿರುವಿಕೆ
ಕರ್ನಾಟಕ ಸರ್ಕಾರ (ನಾಮ ನಿರ್ದೇಶನದ ಮೂಲಕ)	19,31,40,830	100	12,09,67,995	100

ಕಂಪನಿಗಳ ಅಧಿನಿಯಮ 2013ರಲ್ಲಿ ವಿವರಿಸಿರುವಂತೆ ವರ್ಷಾಂತ್ಯದಲ್ಲಿ ಪ್ರವರ್ತಕರುಗಳು ಹೊಂದಿರುವ ಷೇರುಗಳು

(ರೂ. ಲಕ್ಷಗಳಲ್ಲಿ)

ಪ್ರವರ್ತಕರ ಹೆಸರು	31 ಮಾರ್ಚ್ 2023ರಲ್ಲಿದ್ದಂತೆ		31 ಮಾರ್ಚ್ 2022ರಲ್ಲಿದ್ದಂತೆ		ಪ್ರಸಕ್ತ ಸಾಲಿನಲ್ಲಿ %ವಾರು ಬದಲಾವಣೆ
	ಷೇರುಗಳ ಸಂಖ್ಯೆ	ಒಟ್ಟಾರೆ ಷೇರುಗಳ ಶೇಕಡಾವಾರು	ಷೇರುಗಳ ಸಂಖ್ಯೆ	ಒಟ್ಟಾರೆ ಷೇರುಗಳ ಶೇಕಡಾವಾರು	
ಕರ್ನಾಟಕ ಸರ್ಕಾರ (ನಾಮ ನಿರ್ದೇಶಿತರ ಮೂಲಕ)	19,31,40,830	100	12,09,67,995	100	-

ಉದ್ದೇಶಪೂರ್ವಕವಾಗಿ ಖಾಲಿ ಬಿಡಲಾಗಿದೆ.



ಹಣಕಾಸು ತ:ಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

13. ಇತರೆ ಈಕ್ವಿಟಿಗಳು

31.03.2023 ರಲ್ಲಿದ್ದಂತೆ ಇತರೆ ಈಕ್ವಿಟಿಗಳು

(ರೂ. ಲಕ್ಷಗಳಲ್ಲಿ)

ವಿವರಗಳು	ಹಂಚಿಕೆ ಮಾಡುವುದು ಬಾಕಿ ಇರುವಂತೆ ಷೇರುಗಳಿಗಾಗಿ ಅರ್ಜಿ	ಮೀಸಲಿರಿಸಿರುವಿಕೆಗಳು ಮತ್ತು ಮಿಗುತಾಯಗಳು/ ಉಳಿಸಿಕೊಳ್ಳಲ್ಪಟ್ಟಿರುವ ಗಳಿಕೆಗಳು		ಇತರೆ ಸಮಗ್ರ ಆದಾಯದ (ಒಸಿಐನ) ಇತರೆ ಬಾಬುಗಳು	ಒಟ್ಟಾರೆ ಇತರೆ ಈಕ್ವಿಟಿಗಳು
ವರದಿಯು ಸಂಬಂಧಿಸಿರುವ ಅವಧಿಯ ಪ್ರಾರಂಭದ ಶಿಲ್ಕು ಲೆಕ್ಕವನ್ನಿಡುವಿಕೆಯ ಕಾರ್ಯನೀತಿಯಲ್ಲಿನ ಬದಲಾವಣೆ ಅಥವಾ ಪೂರ್ವಾವಧಿ ತಪ್ಪುಗಳು	-	-	-	-	-
ವರದಿಯು ಸಂಬಂಧಿಸಿರುವ ಅವಧಿಯ ಪ್ರಾರಂಭದಲ್ಲಿ ಪುನರ್ - ತಿಳಿಸಲಾಗಿರುವ ಶಿಲ್ಕು ಷೇರುಗಳನ್ನು ಹಂಚಿಕೆ ಮಾಡುವುದು ಬಾಕಿಯಿರುವ ಷೇರು ಅರ್ಜಿ ಶುಲ್ಕ	2,85,813.54	(29,982.52)	(19.78)		2,55,811.25
ಪ್ರಸಕ್ತ ಸಾಲಿನ ಲಾಭ/(ನಷ್ಟ) ಇತರೆ ಸಮಗ್ರ ವರಮಾನ	(2,14,570.02)	(16,670.88)	-	1.01	(2,14,570.02) (16,670.88) 1.01
31.03.2023 ರಲ್ಲಿದ್ದಂತೆ ಶಿಲ್ಕು	71,243.52	(46,653.40)	(18.76)		24,571.36

31.03.2022 ರಲ್ಲಿದ್ದಂತೆ ಇತರೆ ಈಕ್ವಿಟಿಗಳು

(ರೂ. ಲಕ್ಷಗಳಲ್ಲಿ)

ವಿವರಗಳು	ಹಂಚಿಕೆ ಮಾಡುವುದು ಬಾಕಿ ಇರುವಂತೆ ಷೇರುಗಳಿಗಾಗಿ ಅರ್ಜಿ	ಮೀಸಲಿರಿಸಿರುವಿಕೆಗಳು ಮತ್ತು ಮಿಗುತಾಯಗಳು ಉಳಿಸಿಕೊಳ್ಳಲ್ಪಟ್ಟಿರುವ ಗಳಿಕೆಗಳು		ಒಸಿಐನ ಇತರೆ ಬಾಬುಗಳು	ಒಟ್ಟಾರೆ ಇತರೆ ಈಕ್ವಿಟಿಗಳು
ವರದಿಯು ಸಂಬಂಧಿಸಿರುವ ಅವಧಿಯ ಪ್ರಾರಂಭದ ಶಿಲ್ಕು ಲೆಕ್ಕವನ್ನಿಡುವಿಕೆಯ ಕಾರ್ಯನೀತಿಯಲ್ಲಿನ ಬದಲಾವಣೆ ಅಥವಾ ಪೂರ್ವಾವಧಿ ತಪ್ಪುಗಳು	-	27,587.66	-	-	27,587.66
ವರದಿಯು ಸಂಬಂಧಿಸಿರುವ ಅವಧಿಯ ಪ್ರಾರಂಭದಲ್ಲಿ ಪುನರ್ - ತಿಳಿಸಲಾಗಿರುವ ಶಿಲ್ಕು ಷೇರುಗಳನ್ನು ಹಂಚಿಕೆ ಮಾಡುವುದು ಬಾಕಿಯಿರುವ ಷೇರು ಅರ್ಜಿ ಶುಲ್ಕ	2,73,310.50	(18,885.81)	(16.62)		2,54,408.08
ಪ್ರಸಕ್ತ ಸಾಲಿನ ಲಾಭ/(ನಷ್ಟ) ಇತರೆ ಸಮಗ್ರ ವರಮಾನ	12,503.04	(11,096.71)	-	(3.16)	12,503.04 (11,096.71) (3.16)
31.03.2023 ರಲ್ಲಿದ್ದಂತೆ ಶಿಲ್ಕು	2,85,813.54	(29,982.52)	(19.78)		2,55,811.25



ಹಣಕಾಸು ತ:ಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

14. ಸಾಲಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023ರಲ್ಲಿದ್ದಂತೆ	31 ಮಾರ್ಚ್ 2022ರಲ್ಲಿದ್ದಂತೆ (ಪುನರ್ ತಿಳಿಸಿರುವುದು)
ಚಾಲ್ತಿಯೇತರ:		
ಭದ್ರತೆಯಿಂದ ಕೂಡಿರುವ ಸಾಲಗಳು		
ಈ ಕೆಳಗಿನ ಬ್ಯಾಂಕುಗಳಿಂದ ಅವಧಿ ಸಾಲಗಳು:		
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ	-	4,264.90
- ಆಕ್ಸಿಸ್ ಬ್ಯಾಂಕು ನಿಯಮಿತ	7,263.29	14,440.11
- ಐಸಿಐಐಐ ಬ್ಯಾಂಕು ನಿಯಮಿತ	728.57	1,457.14
- ಕರ್ನಾಟಕ ಗ್ರಾಮೀಣ ಬ್ಯಾಂಕು	2,192.02	4,892.64
- ಬ್ಯಾಂಕ್ ಆಫ್ ಇಂಡಿಯಾ	10,231.37	15,498.13
- ಇಂಡಿಯನ್ ಬ್ಯಾಂಕು	10,607.77	15,869.50
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ	31,428.33	41,957.00
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ	14,281.07	17,853.45
- ಐಸಿಐಐಐ ಬ್ಯಾಂಕು ನಿಯಮಿತ	13,930.80	16,715.41
- ಬ್ಯಾಂಕ್ ಆಫ್ ಮಹಾರಾಷ್ಟ್ರ	3,926.43	4,715.29
- ಬ್ಯಾಂಕ್ ಆಫ್ ಮಹಾರಾಷ್ಟ್ರ	55,714.29	-
- ಬ್ಯಾಂಕ್ ಆಫ್ ಮಹಾರಾಷ್ಟ್ರ	21,428.55	-
ಒಟ್ಟು	1,71,732.49	1,37,663.57
ಚಾಲ್ತಿ		
ಭದ್ರತೆಯಿಂದ ಕೂಡಿರುವ ಸಾಲಗಳು		
ಈ ಕೆಳಗಿನ ಬ್ಯಾಂಕುಗಳಿಂದ ಅವಧಿ ಸಾಲಗಳು:		
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ	4,263.69	4,286.00
- ಆಕ್ಸಿಸ್ ಬ್ಯಾಂಕು ನಿಯಮಿತ	7,142.86	7,142.86
- ಐಸಿಐಐಐ ಬ್ಯಾಂಕು ನಿಯಮಿತ	728.57	728.57
- ಕರ್ನಾಟಕ ಗ್ರಾಮೀಣ ಬ್ಯಾಂಕು	2,700.00	2,700.00
- ಬ್ಯಾಂಕ್ ಆಫ್ ಇಂಡಿಯಾ	5,250.00	5,250.00
- ಇಂಡಿಯನ್ ಬ್ಯಾಂಕು	5,250.00	5,250.00
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ	10,500.00	10,500.00
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ	3,571.43	3,571.43
- ಐಸಿಐಐಐ ಬ್ಯಾಂಕು ನಿಯಮಿತ	2,784.60	2,784.60
- ಬ್ಯಾಂಕ್ ಆಫ್ ಮಹಾರಾಷ್ಟ್ರ	785.71	785.70
- ಬ್ಯಾಂಕ್ ಆಫ್ ಮಹಾರಾಷ್ಟ್ರ	9,290.31	-
- ಬ್ಯಾಂಕ್ ಆಫ್ ಮಹಾರಾಷ್ಟ್ರ	3,573.39	-
ಒಟ್ಟು	55,840.56	42,999.16



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

ಅವಧಿ ಸಾಲಗಳು - ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

i) ಭಾರತೀಯ ಸ್ಟೇಟ್ ಬ್ಯಾಂಕು, ಎಸ್‌ಎಮ್‌ಇ, ಅಶೋಕ ನಗರ, ತುಮಕೂರು 2016-17 ಹಣಕಾಸು ಸಾಲಿನಲ್ಲಿ ರೂ. 30,000 ಲಕ್ಷಗಳ ಮೊತ್ತದಷ್ಟು ಸಾಲಗಳನ್ನು ಮಂಜೂರು ಮಾಡಿದ್ದಿತು, ಅದರ ಪೈಕಿ ಕಂಪನಿಯು 31 ಮಾರ್ಚ್ 2017 ರಲ್ಲಿದ್ದಂತೆ ಸಂಪೂರ್ಣ ಮೊತ್ತವನ್ನು ಬಳಸಿಕೊಂಡಿರುವುದು.

ii) ಸಾಲವು 1.00 ರಷ್ಟರ ಮಟ್ಟಿಗೆ ಕಂಪನಿಯ ಆಸ್ತಿಗಳ ಮೇಲೆ ಸಮಾನ ಮೊತ್ತದ (ಪರಿಪಾಸ್ಸು) ಭದ್ರತೆಯನ್ನು ಹೊಂದಿರುತ್ತದೆ ಹಾಗೂ ಕರ್ನಾಟಕ ಸರ್ಕಾರದ ಖಾತರಿಯನ್ನು ಪಡೆದಿರುತ್ತದೆ. ಸಾಲದ ದಾಖಲೆಗಳನ್ನು 30.03.2017 ರಂದು ಕಾರ್ಯಗತಗೊಳಿಸಲಾಯಿತು. ಅದರಂತೆಯೇ Charge ಅನ್ನು ಸೃಷ್ಟಿಸಲಾಗಿದೆ, ಅಡಮಾನದ ಪತ್ರವನ್ನು 02.03.2020 ರಂದು ಕಾರ್ಯಗತಗೊಳಿಸಲಾಗಿರುವುದು.

iii) ಸಾಲವನ್ನು ಏಳು ವರ್ಷಗಳ ಅವಧಿಗೆ ಮಾರ್ಚ್ 2017ರಲ್ಲಿ ಪಡೆದುಕೊಳ್ಳಲಾಯಿತು, ಅದನ್ನು ಪ್ರತಿಯೊಂದು - 4,286 ಲಕ್ಷ ಮೊತ್ತದ 6 ವಾರ್ಷಿಕ ಕಂತುಗಳಲ್ಲಿ ಹಾಗೂ - 4,284 ಲಕ್ಷ ಮೊತ್ತದ ಕಡೆಯ 1 ಕಂತಿನಲ್ಲಿ ಮರುಪಾವತಿಸಬೇಕು. ಮಂಜೂರಾತಿ ಪತ್ರದ ಪ್ರಕಾರ ಶೇಕಡಾ 8.20 ದರದಲ್ಲಿ (ವ್ಯತ್ಯಯಗೊಳ್ಳಬಲ್ಲ) ಒಂದು ವರ್ಷದ ಎಂ.ಸಿ.ಎಲ್.ಆರ್ ನಂತೆ ಬಡ್ಡಿಯನ್ನು ಪಾವತಿಸಬೇಕು. 2020-21ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕು ಕಂಪನಿಯ ಕೋರಿಕೆಯನ್ನು ಪರಿಗಣಿಸಿ ಹಾಗೂ ದಿನಾಂಕ 02.11.2020 ರಿಂದ ಜಾರಿಗೆ ಬರುವಂತೆ ಬಡ್ಡಿಯ ದರವನ್ನು ಆರು ತಿಂಗಳ ಎಂಸಿಎಲ್‌ಆರ್ ದರಕ್ಕೆ 6.95% + ಸ್ಟ್ರೆಡ್ 0.20% ಅಂದರೆ 7.15%ಗೆ ಪರಿಷ್ಕರಿಸಿರುತ್ತದೆ ಮತ್ತು ಮೂಲ ಮಂಜೂರಾತಿ ಪತ್ರದ ಇತರೆ ಷರತ್ತುಗಳು ಮತ್ತು ನಿಬಂಧನೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. 31.03.2023 ರಲ್ಲಿದ್ದಂತೆ ಬಡ್ಡಿ ದರವು 8.10% ಆಗಿರುವುದು.

iv) ಸಾಲಗಳ ಕಂತುಗಳನ್ನು ಮರುಪಾವತಿಸುವಲ್ಲಿ ಆಸ್ತಿ-ಜವಾಬ್ದಾರಿ ತಃಖ್ತೆಯ ದಿನಾಂಕದಂದು ತಪ್ಪಿತಸ್ತಗೊಂಡಿರಲಿಲ್ಲ/ಅವಿರತವಾಗಿ ತಪ್ಪಿತಸ್ತಗೊಂಡಿರಲಿಲ್ಲ.

ಅವಧಿ ಸಾಲಗಳು - ಆಕ್ಸಿಸ್ ಬ್ಯಾಂಕ್ ಲಿಮಿಟೆಡ್

i) ಆಕ್ಸಿಸ್ ಬ್ಯಾಂಕ್ ಲಿಮಿಟೆಡ್, ಬೇಗಂಪೇಟ್, ಹೈದರಾಬಾದ್ 2017-18 ಹಣಕಾಸು ಸಾಲಿನಲ್ಲಿ ರೂ.50,000 ಲಕ್ಷ ಮೊತ್ತದಷ್ಟು ಸಾಲಗಳನ್ನು ಮಂಜೂರು ಮಾಡಿದ್ದಿತು, ಅದರ ಪೈಕಿ ಕಂಪನಿಯು 31 ಮಾರ್ಚ್ 2018ರಲ್ಲಿದ್ದಂತೆ ರೂ.12,500 ಲಕ್ಷ ಮೊತ್ತದಷ್ಟು

ಹಾಗೂ 2018-19 ಹಣಕಾಸು ಸಾಲಿನಲ್ಲಿ ರೂ.37,500 ಲಕ್ಷ ಮೊತ್ತದಷ್ಟು ಸಾಲವನ್ನು ಉಪಯೋಗಿಸಿಕೊಂಡಿರುವುದು.

ii) ಸಾಲವು 1.00 ರಷ್ಟರ ಮಟ್ಟಿಗೆ ಕಂಪನಿಯ ಆಸ್ತಿಗಳ ಮೇಲಿನ ಸಮಾನ ಮೊತ್ತದ (ಪರಿಪಾಸ್ಸು) ಭದ್ರತೆಯನ್ನು ಹೊಂದಿರುತ್ತದೆ ಹಾಗೂ ಕರ್ನಾಟಕ ಸರ್ಕಾರದ ಖಾತರಿಯನ್ನು ಪಡೆದಿರುತ್ತದೆ. ಸಾಲದ ದಾಖಲೆಗಳನ್ನು 30.03.2018 ರಂದು ಕಾರ್ಯಗತಗೊಳಿಸಲಾಯಿತು. ಅಡಮಾನದ ಪತ್ರವನ್ನು 18.08.2020ರಂದು ಕಾರ್ಯಗತಗೊಳಿಸಲಾಯಿತು.

iii) ಸಾಲವನ್ನು ಏಳು ವರ್ಷಗಳ ಅವಧಿಗೆ ಮಾರ್ಚ್ 2018ರಲ್ಲಿ ಪಡೆದುಕೊಳ್ಳಲಾಯಿತು, ಅದನ್ನು 7 ವಾರ್ಷಿಕ ಕಂತುಗಳಲ್ಲಿ ಪ್ರತಿಯೊಂದು ಕಂತು ರೂ.7,142.85 ಲಕ್ಷದಂತೆ ಪಾವತಿಸಬೇಕಿರುತ್ತದೆ. ಪಾವತಿಸಬೇಕಾದ ಬಡ್ಡಿ ದರವು ಒಂದು ವರ್ಷದ ಎಂಸಿಎಲ್‌ಆರ್‌ನಂತೆ 8.40% ಆಗಿರುವುದು (ವ್ಯತ್ಯಯಗೊಳ್ಳಬಲ್ಲಂತಹ). 2020-21ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕು ಕಂಪನಿಯ ಕೋರಿಕೆಯನ್ನು ಪರಿಗಣಿಸಿದ್ದು ಹಾಗೂ ದಿನಾಂಕ 12.10.2020 ರಿಂದ ಜಾರಿಗೆ ಬರುವಂತೆ ತ್ರೈಮಾಸಿಕವಾಗಿ ಪರಿಷ್ಕರಿಸುವ ರೀತಿಯಲ್ಲಿ ಬಡ್ಡಿಯ ದರವನ್ನು ರೆಪೋ ದರಕ್ಕೆ + 2.80 ಸ್ಟ್ರೆಡ್‌ಗೆ ಲಿಂಕ್ ಮಾಡಿ 3 ತಿಂಗಳಿಗೊಮ್ಮೆ ಬಡ್ಡಿ ದರವನ್ನು ಪರಿಷ್ಕರಿಸುವ ಷರತ್ತಿನೊಂದಿಗೆ ನಿಗದಿ ಪಡಿಸಿರುತ್ತದೆ ಮತ್ತು ಮೂಲ ಮಂಜೂರಾತಿ ಪತ್ರದ ಇತರೆ ಷರತ್ತುಗಳು ಮತ್ತು ನಿಬಂಧನೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. 31.03.2023ರಲ್ಲಿದ್ದಂತೆ ಬಡ್ಡಿ ದರವು 9.05% ಆಗಿರುವುದು.

iv) ಸಾಲಗಳ ಕಂತುಗಳನ್ನು ಮರುಪಾವತಿಸುವಲ್ಲಿ ಆಸ್ತಿ-ಜವಾಬ್ದಾರಿ ತಃಖ್ತೆಯ ದಿನಾಂಕದಂದು ತಪ್ಪಿತಸ್ತಗೊಂಡಿರಲಿಲ್ಲ / ಅವಿರತವಾಗಿ ತಪ್ಪಿತಸ್ತಗೊಂಡಿರಲಿಲ್ಲ.

ಅವಧಿ ಸಾಲಗಳು - ಐಸಿಐಸಿಐ ಬ್ಯಾಂಕ್ ನಿಯಮಿತ

i) ಐಸಿಐಸಿಐ ಬ್ಯಾಂಕ್ ನಿಯಮಿತ, ಕಮಿಷನರಿಯೇಟ್ ಶಾಖೆ, ಬೆಂಗಳೂರು, 2017-18 ಹಣಕಾಸು ಸಾಲಿನಲ್ಲಿ ರೂ.5,100 ಲಕ್ಷ ಮೊತ್ತದಷ್ಟು ಸಾಲಗಳನ್ನು ಮಂಜೂರು ಮಾಡಿದ್ದಿತು, ಅದರ ಪೈಕಿ ಕಂಪನಿಯು 31 ಮಾರ್ಚ್ 2018ರಲ್ಲಿದ್ದಂತೆ ರೂ.2,500 ಲಕ್ಷ ಮೊತ್ತವನ್ನು ಹಾಗೂ 2018-19ರಲ್ಲಿ 2,600 ಲಕ್ಷ ಮೊತ್ತದಷ್ಟು ಸಾಲವನ್ನು ಉಪಯೋಗಿಸಿಕೊಂಡಿರುವುದು.

ii) ಸಾಲವು 1.00 ರಷ್ಟರ ಮಟ್ಟಿಗೆ ಕಂಪನಿಯ ಆಸ್ತಿಗಳ ಮೇಲೆ ಸಮಾನ ಮೊತ್ತದ (ಪರಿಪಾಸ್ಸು) ಭದ್ರತೆಯನ್ನು ಹೊಂದಿರುತ್ತದೆ ಹಾಗೂ ಕರ್ನಾಟಕ ಸರ್ಕಾರದ ಖಾತರಿಯನ್ನು ಪಡೆದಿರುತ್ತದೆ. ಸಾಲದ ದಾಖಲೆಗಳನ್ನು 30.03.2018ರಂದು ಕಾರ್ಯಗತಗೊಳಿಸಲಾಗಿದ್ದಿತು.



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

iii) ಸಾಲವನ್ನು ಏಳು ವರ್ಷಗಳ ಅವಧಿಗೆ ಮಾರ್ಚ್ 2018ರಲ್ಲಿ ಪಡೆದುಕೊಳ್ಳಲಾಯಿತು, ಅದನ್ನು 6 ವಾರ್ಷಿಕ ಕಂತುಗಳಲ್ಲಿಪ್ರತಿಯೊಂದು ಕಂತು ರೂ.728.28 ಲಕ್ಷದಂತೆ ಹಾಗೂ ರೂ.730.32 ಲಕ್ಷ ಮೊತ್ತದಷ್ಟು 1 ಕಡೆಯ ಕಂತನ್ನು ಪಾವತಿಸಬೇಕಿರುತ್ತದೆ. ಸಾಲದ ಮಂಜೂರಾತಿ ಪತ್ರದ ಅನುಸಾರ ಒಂದು ವರ್ಷದ ಎಂಸಿಎಲ್‌ಆರ್‌ನಂತೆ ಶೇಕಡಾ 8.85ರ (ವ್ಯತ್ಯಯಗೊಳ್ಳಬಹುದಾದ ದರ) ದರದಲ್ಲಿ ಬಡ್ಡಿಯನ್ನು ಪಾವತಿಸಬೇಕಿರುವುದು. 2020-21ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕು ಕಂಪನಿಯ ಕೋರಿಕೆಯನ್ನು ಪರಿಗಣಿಸಿ ಹಾಗೂ ದಿನಾಂಕ 12.02.2021 ರಿಂದ ಜಾರಿಗೆ ಬರುವಂತೆ ಬಡ್ಡಿಯ ದರವನ್ನು ಮೂರು ತಿಂಗಳ ಎಂಸಿಎಲ್‌ಆರ್ ದರಕ್ಕೆ 7.10% + ಸ್ಟೆಡ್ 0.10% 7.20% ಗೆ ಮೂರು ತಿಂಗಳಿಗೊಮ್ಮೆ ಬಡ್ಡಿ ದರವನ್ನು ಪರಿಷ್ಕರಿಸುವ ಷರತ್ತಿನೊಂದಿಗೆ ನಿಗದಿ ಪಡಿಸಿರುತ್ತದೆ ಮತ್ತು ಮೂಲ ಮಂಜೂರಾತಿ ಪತ್ರದ ಇತರೆ ಷರತ್ತುಗಳು ಮತ್ತು ನಿಬಂಧನೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. 31.03.2023 ರಲ್ಲಿದ್ದಂತೆ ಬಡ್ಡಿಯ ದರವು 8.55% ಆಗಿರುವುದು.

iv) ಸಾಲಗಳ ಕಂತುಗಳನ್ನು ಮರುಪಾವತಿಸುವಲ್ಲಿ ಆಸ್ತಿ-ಜವಾಬ್ದಾರಿ ತಃಖ್ತೆಯ ದಿನಾಂಕದಂದು ತಪ್ಪಿತಸ್ತಗೊಂಡಿರಲಿಲ್ಲ / ಅವಿರತವಾಗಿ ತಪ್ಪಿತಸ್ತಗೊಂಡಿರಲಿಲ್ಲ.

ಅವಧಿ ಸಾಲಗಳು - ಕರ್ನಾಟಕ ಗ್ರಾಮೀಣ ಬ್ಯಾಂಕ್ (ಈ ಹಿಂದಿನ ಪ್ರಗತಿ ಗ್ರಾಮೀಣ ಬ್ಯಾಂಕು)

i) ಕರ್ನಾಟಕ ಗ್ರಾಮೀಣ ಬ್ಯಾಂಕ್, ಬಳ್ಳಾರಿ ಶಾಖೆಯು 2017-18 ಹಣಕಾಸು ಸಾಲಿನಲ್ಲಿ ರೂ.18,400 ಲಕ್ಷ ಮೊತ್ತದಷ್ಟು ಸಾಲಗಳನ್ನು ಮಂಜೂರು ಮಾಡಿದ್ದಿತು, ಅದರ ಪೈಕಿ ಕಂಪನಿಯು 31 ಮಾರ್ಚ್ 2018 ರಲ್ಲಿದ್ದಂತೆ ರೂ.9,000 ಲಕ್ಷ ಮೊತ್ತದಷ್ಟು ಹಾಗೂ 2018-19 ಸಾಲಿನಲ್ಲಿ ರೂ.9,400 ಲಕ್ಷ ಮೊತ್ತದಷ್ಟು ಸಾಲವನ್ನು ಉಪಯೋಗಿಸಿಕೊಂಡಿರುವುದು.

ii) ಸಾಲವು 1.00 ರಷ್ಟರ ಮಟ್ಟಿಗೆ ಕಂಪನಿಯ ಆಸ್ತಿಗಳ ಮೇಲೆ ಸಮಾನ ಮೊತ್ತದ (ಪರಿಪಾಸ್ಸು) ವೆಚ್ಚಗಳಿಂದ ಭದ್ರತೆಯನ್ನು ಹೊಂದಿರುತ್ತದೆ ಹಾಗೂ ಕರ್ನಾಟಕ ಸರ್ಕಾರದ ಖಾತರಿಯನ್ನು ಪಡೆದಿರುತ್ತದೆ. ಸಾಲದ ದಾಖಲೆಗಳನ್ನು ದಿನಾಂಕ 30.03.2018 ರಂದು ಕಾರ್ಯಗತಗೊಳಿಸಲಾಯಿತು. ಅಡಮಾನದ ಪತ್ರವನ್ನು 02.03.2020 ರಂದು ಕಾರ್ಯಗತಗೊಳಿಸಲಾಗಿರುವುದು.

iii) ಸಾಲವನ್ನು ಏಳು ವರ್ಷಗಳ ಅವಧಿಗೆ ಮಾರ್ಚ್ 2018ರಲ್ಲಿ ಪಡೆದುಕೊಳ್ಳಲಾಯಿತು, ಅದನ್ನು ಪ್ರತಿಯೊಂದು ರೂ.2,700 ಲಕ್ಷ ಮೊತ್ತದ 6 ವಾರ್ಷಿಕ ಕಂತುಗಳಲ್ಲಿ ಹಾಗೂ ರೂ.2,200 ಲಕ್ಷ ಮೊತ್ತದ 1 ಕಡೆಯ ಕಂತಿನಲ್ಲಿ ಮರುಪಾವತಿಸಬೇಕು. ಮಂಜೂರಾತಿ ಪತ್ರದ ಪ್ರಕಾರ ಬಡ್ಡಿಯ ದರವು ಶೇಕಡಾ 8.09% ಆಗಿರುವುದು. 2020-21ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕು

ಕಂಪನಿಯ ಕೋರಿಕೆಯನ್ನು ಪರಿಗಣಿಸಿ ಹಾಗೂ ದಿನಾಂಕ 05.10.2020 ರಿಂದ ಜಾರಿಗೆ ಬರುವಂತೆ ಬಡ್ಡಿಯ ದರವನ್ನು 6.80% ಪ್ರತಿ ವರ್ಷಕ್ಕೆ ತಿಂಗಳಿನ ಅಂತ್ಯದಲ್ಲಿ ಪಾವತಿಸಲು ನಿಗದಿ ಪಡಿಸಿರುತ್ತದೆ ಮತ್ತು ಮೂಲ ಮಂಜೂರಾತಿ ಪತ್ರದ ಇತರೆ ಷರತ್ತುಗಳು ಮತ್ತು ನಿಬಂಧನೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.31.03.2023 ರಲ್ಲಿದ್ದಂತೆ ಬಡ್ಡಿಯ ದರವು 6.80% ರಂತೆ ಆಗಿರುವುದು.

iv) ಸಾಲಗಳ ಕಂತುಗಳನ್ನು ಮರುಪಾವತಿಸುವಲ್ಲಿ ಆಸ್ತಿ-ಜವಾಬ್ದಾರಿ ತಃಖ್ತೆಯ ದಿನಾಂಕದಂದು ತಪ್ಪಿತಸ್ತಗೊಂಡಿರಲಿಲ್ಲ / ಅವಿರತವಾಗಿ ತಪ್ಪಿತಸ್ತಗೊಂಡಿರಲಿಲ್ಲ.

ಅವಧಿ ಸಾಲಗಳು - ಬ್ಯಾಂಕ್ ಆಫ್ ಇಂಡಿಯಾ

i) ಬ್ಯಾಂಕ್ ಆಫ್ ಇಂಡಿಯಾ, ಬೆಂಗಳೂರು 2018-19 ಹಣಕಾಸು ಸಾಲಿನಲ್ಲಿ ರೂ.36,750 ಲಕ್ಷ ಮೊತ್ತದಷ್ಟು ಸಾಲಗಳನ್ನು ಮಂಜೂರು ಮಾಡಿದ್ದಿತು, ಅದರ ಪೈಕಿ ಕಂಪನಿಯು 31 ಮಾರ್ಚ್ 2019 ರಲ್ಲಿದ್ದಂತೆ ರೂ.32,800 ಲಕ್ಷ ಮೊತ್ತದಷ್ಟು ಹಾಗೂ ರೂ.2,900 ಲಕ್ಷ ಮೊತ್ತವನ್ನು 2019-20 ಹಣಕಾಸು ಸಾಲಿನಲ್ಲಿ ಒಟ್ಟಾರೆಯಾಗಿ ರೂ.35,700 ಲಕ್ಷಗಳಷ್ಟು 31.03.2020 ರಲ್ಲಿದ್ದಂತೆ ಬಳಸಿಕೊಂಡಿರುವುದು.

ii) ಸಾಲವು 1.00 ರಷ್ಟರ ಮಟ್ಟಿಗೆ ಕಂಪನಿಯ ಆಸ್ತಿಗಳ ಮೇಲಿನ ಸಮಾನ ಮೊತ್ತದ (ಪರಿಪಾಸ್ಸು) ವೆಚ್ಚಗಳಿಂದ ಭದ್ರತೆಯನ್ನು ಹೊಂದಿರುತ್ತದೆ ಹಾಗೂ ಕರ್ನಾಟಕ ಸರ್ಕಾರದ ಖಾತರಿಯನ್ನು ಪಡೆದಿರುತ್ತದೆ. ಸಾಲದ ದಾಖಲೆಗಳನ್ನು 23.01.2019ರಂದು ಕಾರ್ಯಗತಗೊಳಿಸಲಾಯಿತು. ಅಡಮಾನದ ಪತ್ರವನ್ನು 02.03.2020ರಂದು ಕಾರ್ಯಗತಗೊಳಿಸಲಾಗಿರುವುದು.

iii) ಸಾಲವನ್ನು ಏಳು ವರ್ಷಗಳ ಅವಧಿಗೆ ಜನವರಿ 2019ರಲ್ಲಿ ಪಡೆದುಕೊಳ್ಳಲಾಯಿತು, ಅದನ್ನು ಪ್ರತಿಯೊಂದು ರೂ.5,250 ಲಕ್ಷ ಮೊತ್ತದ 7 ವಾರ್ಷಿಕ ಕಂತುಗಳಲ್ಲಿ ಮರುಪಾವತಿಸಬೇಕು. ಮಂಜೂರಾತಿ ಪತ್ರದ ಪ್ರಕಾರ ಒಂದು ವರ್ಷದ ಎಂಸಿಎಲ್‌ಆರ್ ಶೇಕಡಾ 8.70 ದರದಲ್ಲಿ ಬಡ್ಡಿಯನ್ನು ಪಾವತಿಸಬೇಕು. 2020-21ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕು ಕಂಪನಿಯ ಕೋರಿಕೆಯನ್ನು ಪರಿಗಣಿಸಿ ಹಾಗೂ ದಿನಾಂಕ 01.09.2020 ರಿಂದ ಜಾರಿಗೆ ಬರುವಂತೆ ಬಡ್ಡಿಯ ದರವನ್ನು ಓವರ್‌ನೈಟ್ ಎಂಸಿಎಲ್‌ಆರ್‌ಗೆ 6.75% + 0.10% ಸ್ಟೆಡ್ ಅನ್ನು ಅಂದರೆ 6.85% ಗೆ ನಿಗದಿಪಡಿಸಿರುತ್ತದೆ ಮತ್ತು ಮೂಲ ಮಂಜೂರಾತಿ ಪತ್ರದ ಇತರೆ ಷರತ್ತುಗಳು ಮತ್ತು ನಿಬಂಧನೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. 31.03.2023 ರಲ್ಲಿದ್ದಂತೆ ಬಡ್ಡಿಯ ದರವು 7.60% ಆಗಿರುವುದು.



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

iv) ಸಾಲಗಳ ಕಂತುಗಳನ್ನು ಮರುಪಾವತಿಸುವಲ್ಲಿ ಆಸ್ತಿ-ಜವಾಬ್ದಾರಿ ತಃಖ್ತೆಯ ದಿನಾಂಕದಂದು ತಪ್ಪಿತಸ್ತಗೊಂಡಿರಲಿಲ್ಲ / ಅವಿರತವಾಗಿ ತಪ್ಪಿತಸ್ತಗೊಂಡಿರಲಿಲ್ಲ.

ಅವಧಿ ಸಾಲಗಳು - ಇಂಡಿಯನ್ ಬ್ಯಾಂಕ್

- i) ಇಂಡಿಯನ್ ಬ್ಯಾಂಕ್, ಎಂ.ಜಿ. ರಸ್ತೆ ಶಾಖೆ, ಬೆಂಗಳೂರು 2018-19 ಹಣಕಾಸು ಸಾಲಿನಲ್ಲಿ ರೂ.36,750 ಲಕ್ಷ ಮೊತ್ತದಷ್ಟು ಸಾಲಗಳನ್ನು ಮಂಜೂರು ಮಾಡಿದ್ದಿತು, ಅದರ ಪೈಕಿ ಕಂಪನಿಯು 31 ಮಾರ್ಚ್ 2019 ರಲ್ಲಿದ್ದಂತೆ ರೂ.36,750 ಲಕ್ಷ ಮೊತ್ತದಷ್ಟು ಸಾಲವನ್ನು ಉಪಯೋಗಿಸಿಕೊಂಡಿದ್ದಿತು.
- ii) ಸಾಲವು 1.00 ರಷ್ಟರ ಮಟ್ಟಿಗೆ ಕಂಪನಿಯ ಆಸ್ತಿಗಳ ಮೇಲಿನ ಸಮಾನ ಮೊತ್ತದ (ಪರಿಪಾಸ್ತು) ಭದ್ರತೆಯನ್ನು ಹೊಂದಿರುತ್ತದೆ ಹಾಗೂ ಕರ್ನಾಟಕ ಸರ್ಕಾರದ ಖಾತರಿಯನ್ನು ಪಡೆದಿರುತ್ತದೆ. ಸಾಲದ ದಾಖಲೆಗಳನ್ನು 17.12.2018ರಂದು ಕಾರ್ಯಗತಗೊಳಿಸಲಾಯಿತು. ಅಡಮಾನದ ಪತ್ರವನ್ನು 02.03.2020ರಂದು ಕಾರ್ಯಗತಗೊಳಿಸಲಾಗಿರುವುದು.
- iii) ಸಾಲವನ್ನು ಏಳು ವರ್ಷಗಳ ಅವಧಿಗೆ ಡಿಸೆಂಬರ್ 2018ರಲ್ಲಿ ಪಡೆದುಕೊಳ್ಳಲಾಯಿತು, ಅದನ್ನು ಪ್ರತಿಯೊಂದು ರೂ.5,250 ಲಕ್ಷ ಮೊತ್ತದ 7 ವಾರ್ಷಿಕ ಕಂತುಗಳಲ್ಲಿ ಮರುಪಾವತಿಸಬೇಕು. ಮಂಜೂರಾತಿ ಪತ್ರದ ಪ್ರಕಾರ ಒಂದು ವರ್ಷದ ಎಂಸಿಎಲ್‌ಆರ್ ಶೇಕಡಾ 8.75 ದರದಲ್ಲಿ (ವ್ಯತ್ಯಯಗೊಳ್ಳಬಲ್ಲ) ಬಡ್ಡಿಯನ್ನು ಪಾವತಿಸಬೇಕು. 2020-21ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕು ಕಂಪನಿಯ ಕೋರಿಕೆಯನ್ನು ಪರಿಗಣಿಸಿ ಹಾಗೂ ದಿನಾಂಕ 28.12.2020 ರಿಂದ ಜಾರಿಗೆ ಬರುವಂತೆ ಬಡ್ಡಿಯ ದರವನ್ನು ಒಂದು ತಿಂಗಳ ಎಂಸಿಎಲ್‌ಆರ್ ದರಕ್ಕೆ ಅಂದರೆ 7.10%ಗೆ ಪರಿಷ್ಕರಿಸಿರುತ್ತದೆ ಮತ್ತು ಮೂಲ ಮಂಜೂರಾತಿ ಪತ್ರದ ಇತರೆ ಷರತ್ತುಗಳು ಮತ್ತು ನಿಬಂಧನೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. 31.03.2023 ರಲ್ಲಿದ್ದಂತೆ ಬಡ್ಡಿಯ ದರವು 7.90% ಆಗಿರುತ್ತದೆ.
- iv) ಸಾಲಗಳ ಕಂತುಗಳನ್ನು ಮರುಪಾವತಿಸುವಲ್ಲಿ ಆಸ್ತಿ-ಜವಾಬ್ದಾರಿ ತಃಖ್ತೆಯ ದಿನಾಂಕದಂದು ತಪ್ಪಿತಸ್ತಗೊಂಡಿರಲಿಲ್ಲ / ಅವಿರತವಾಗಿ ತಪ್ಪಿತಸ್ತಗೊಂಡಿರಲಿಲ್ಲ.

ಅವಧಿ ಸಾಲಗಳು - ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

- i) ಭಾರತೀಯ ಸ್ಟೇಟ್ ಬ್ಯಾಂಕ್, ವಾಣಿಜ್ಯ ಶಾಖೆ, ಬೆಂಗಳೂರು 2019-20 ಹಣಕಾಸು ಸಾಲಿನಲ್ಲಿ ರೂ.73,500 ಲಕ್ಷ ಮೊತ್ತದಷ್ಟು ಸಾಲಗಳನ್ನು ಮಂಜೂರು ಮಾಡಿದ್ದಿತು, ಅದರ ಪೈಕಿ ಕಂಪನಿಯು 31 ಮಾರ್ಚ್ 2020 ರಲ್ಲಿದ್ದಂತೆ ಸಂಪೂರ್ಣ ಮೊತ್ತವನ್ನು ಬಳಸಿಕೊಂಡಿರುವುದು.
- ii) ಸಾಲವು 1.00 ರಷ್ಟರ ಮಟ್ಟಿಗೆ ಕಂಪನಿಯ ಆಸ್ತಿಗಳ ಮೇಲಿನ ಸಮಾನ ಮೊತ್ತದ (ಪರಿಪಾಸ್ತು) ಭದ್ರತೆಯನ್ನು

ಹೊಂದಿದೆ ಹಾಗೂ ಕರ್ನಾಟಕ ಸರ್ಕಾರದ ಖಾತರಿಯನ್ನು ಪಡೆದಿದೆ. ಸಾಲದ ದಾಖಲೆಗಳನ್ನು 19.09.2019 ರಂದು ಕಾರ್ಯಗತಗೊಳಿಸಲಾಯಿತು. Charge ಅನ್ನು ಅದರಂತೆ ಸೃಷ್ಟಿಸಲಾಗಿದೆ ಅಡಮಾನದ ಪತ್ರವನ್ನು 02.03.2020 ರಂದು ಕಾರ್ಯಗತಗೊಳಿಸಲಾಗಿರುವುದು.

- iii) ಸಾಲವನ್ನು ಏಳು ವರ್ಷಗಳ ಅವಧಿಗೆ ಸೆಪ್ಟೆಂಬರ್ 2019ರಲ್ಲಿ ಪಡೆದುಕೊಳ್ಳಲಾಯಿತು, ಅದನ್ನು ಪ್ರತಿಯೊಂದು - ರೂ.10,500 ಲಕ್ಷ ಮೊತ್ತದ 7 ವಾರ್ಷಿಕ ಕಂತುಗಳಲ್ಲಿ ಮರುಪಾವತಿಸಬೇಕು. ಮಂಜೂರಾತಿ ಪತ್ರದ ಪ್ರಕಾರ ಒಂದು ವರ್ಷದ ಎಂಸಿಎಲ್‌ಆರ್ ಶೇಕಡಾ 8.25% ದರದಲ್ಲಿ (ವ್ಯತ್ಯಯಗೊಳ್ಳಬಲ್ಲ) ಬಡ್ಡಿಯನ್ನು ಪಾವತಿಸಬೇಕು. 2020-21ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕು ಕಂಪನಿಯ ಕೋರಿಕೆಯನ್ನು ಪರಿಗಣಿಸಿ ಹಾಗೂ ದಿನಾಂಕ 23.09.2020 ರಿಂದ ಜಾರಿಗೆ ಬರುವಂತೆ ಬಡ್ಡಿಯ ದರವನ್ನು ಆರು ತಿಂಗಳ ಎಂಸಿಎಲ್‌ಆರ್ ದರಕ್ಕೆ 6.95% + ಸ್ಟೆಡ್ 0.10% ಅಂದರೆ 7.05% ಗೆ ಪರಿಷ್ಕರಿಸಿರುತ್ತದೆ ಮತ್ತು ಮೂಲ ಮಂಜೂರಾತಿ ಪತ್ರದ ಇತರೆ ಷರತ್ತುಗಳು ಮತ್ತು ನಿಬಂಧನೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. 31.03.2023 ರಲ್ಲಿದ್ದಂತೆ ಬಡ್ಡಿಯ ದರವು 7.75% ಆಗಿರುವುದು.
- iv) ಸಾಲಗಳ ಕಂತುಗಳನ್ನು ಮರುಪಾವತಿಸುವಲ್ಲಿ ಆಸ್ತಿ-ಜವಾಬ್ದಾರಿ ತಃಖ್ತೆಯ ದಿನಾಂಕದಂದು ತಪ್ಪಿತಸ್ತಗೊಂಡಿರಲಿಲ್ಲ / ಅವಿರತವಾಗಿ ತಪ್ಪಿತಸ್ತಗೊಂಡಿರಲಿಲ್ಲ.

ಅವಧಿ ಸಾಲಗಳು - ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

- i) ಭಾರತೀಯ ಸ್ಟೇಟ್ ಬ್ಯಾಂಕ್, ವಾಣಿಜ್ಯ ಶಾಖೆ, ಬೆಂಗಳೂರು 2020-21 ಹಣಕಾಸು ಸಾಲಿನಲ್ಲಿ ರೂ.25,000 ಲಕ್ಷ ಮೊತ್ತದಷ್ಟು ಸಾಲಗಳನ್ನು ಮಂಜೂರು ಮಾಡಿದ್ದಿತು, ಅದರ ಪೈಕಿ ಕಂಪನಿಯು 31 ಮಾರ್ಚ್ 2021ರಲ್ಲಿದ್ದಂತೆ ಸಂಪೂರ್ಣ ಮೊತ್ತವನ್ನು ಬಳಸಿಕೊಂಡಿರುವುದು.
- ii) ಸಾಲವು 1.00 ರಷ್ಟರ ಮಟ್ಟಿಗೆ ಕಂಪನಿಯ ಆಸ್ತಿಗಳ ಮೇಲೆ ಪರಿಪಾಸ್ತು ವೆಚ್ಚಗಳಿಂದ ಭದ್ರತೆಯನ್ನು ಹೊಂದಿದೆ ಹಾಗೂ ಕರ್ನಾಟಕ ಸರ್ಕಾರದ ಖಾತರಿಯನ್ನು ಪಡೆದಿದೆ. ಸಾಲದ ದಾಖಲೆಗಳನ್ನು 21.11.2020 ರಂದು ಕಾರ್ಯಗತಗೊಳಿಸಲಾಯಿತು. Charge ಅನ್ನು ಅದರಂತೆಯೇ ಸೃಷ್ಟಿಸಲಾಗಿದೆ. ಅಡಮಾನದ ಪತ್ರವನ್ನು 16.02.2021ರಂದು ಕಾರ್ಯಗತಗೊಳಿಸಲಾಗಿರುವುದು.
- iii) ಸಾಲವನ್ನು ಏಳು ವರ್ಷಗಳ ಅವಧಿಗೆ ನವಂಬರ್ 2020ರಲ್ಲಿ ಪಡೆದುಕೊಳ್ಳಲಾಯಿತು, ಅದನ್ನು ಪ್ರತಿಯೊಂದು ರೂ. 3,571.43 ಲಕ್ಷ ಮೊತ್ತದ 7 ವಾರ್ಷಿಕ ಕಂತುಗಳಲ್ಲಿ ಮರುಪಾವತಿಸಬೇಕು. ಮಂಜೂರಾತಿ ಪತ್ರದ ಪ್ರಕಾರ ಮೂರು ತಿಂಗಳುಗಳ ಎಂಸಿಎಲ್‌ಆರ್ ಶೇಕಡಾ 6.65% + ಸ್ಟೆಡ್ 0.25% ಅಂದರೆ 6.90% (ವ್ಯತ್ಯಯಗೊಳ್ಳಬಲ್ಲಂತಹ) ಎಂಬುದಾಗಿ



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

ನಿಗದಿಪಡಿಸಿತು. ಬಡ್ಡಿಯ ದರವು 31.03.2023 ರಲ್ಲಿದ್ದಂತೆ 8.00% ಆಗಿರುವುದು.

iv) ಸಾಲಗಳ ಕಂತುಗಳನ್ನು ಮರುಪಾವತಿಸುವಲ್ಲಿ ಆಸ್ತಿ-ಜವಾಬ್ದಾರಿ ತಃಖ್ತೆಯ ದಿನಾಂಕದಂದು ತಪ್ಪಿತಸ್ತಗೊಂಡಿರಲಿಲ್ಲ / ಅವಿರತವಾಗಿ ತಪ್ಪಿತಸ್ತಗೊಂಡಿರಲಿಲ್ಲ.

ಅವಧಿ ಸಾಲಗಳು - ಐಸಿಐಸಿಐ ಬ್ಯಾಂಕು

i) ಐಸಿಐಸಿಐ ಬ್ಯಾಂಕು, ಕಮ್ಪ್ಯೂಟರ್‌ಶಾಖೆ, ಬೆಂಗಳೂರು ಕಂಪನಿಗೆ 2021-22 ಹಣಕಾಸು ಸಾಲಿನಲ್ಲಿ ರೂ.19,500 ಲಕ್ಷಮೊತ್ತದಷ್ಟು ಸಾಲವನ್ನು ಮಂಜೂರು ಮಾಡಿದ್ದಿತು, ಕಂಪನಿಯು ಈ ಸಾಲವನ್ನು 31 ಜನವರಿ 2022ರಂದು ಸಂಪೂರ್ಣವಾಗಿ ಉಪಯೋಗಿಸಿಕೊಂಡಿರುವುದು.

ii) ಸಾಲವು ಕಂಪನಿಯ ಆಸ್ತಿಗಳ ಮೇಲೆ 1 ಪಟ್ಟು (ಪರಿಪಾಸ್ಸು) ಭದ್ರತೆಯನ್ನು ಹೊಂದಿರುವುದು ಹಾಗೂ ಕರ್ನಾಟಕ ಸರ್ಕಾರದಿಂದ ಖಾತರಿಯನ್ನು ಹೊಂದಿರುವುದು. ಸಾಲದ ಪತ್ರಗಳಿಗೆ 17.01.2022ರಂದು ಸಹಿ ಮಾಡಲಾಗಿರುವುದು. ಅದರಂತೆಯೇ Charge ಅನ್ನು ಸೃಷ್ಟಿಸಲಾಗಿರುವುದು. ಅಡಮಾನ ಪತ್ರವನ್ನು 26.07.2022 ರಂದು ಕಾರ್ಯಗತಗೊಳಿಸಿರುವುದು.

iii) ಸಾಲವನ್ನು ಜನವರಿ 2022ರಲ್ಲಿ ಏಳು ವರ್ಷಗಳ ಅವಧಿಗೆ ಉಪಯೋಗಿಸಿಕೊಳ್ಳಲಾಗಿರುವುದು, 6 ವಾರ್ಷಿಕ ಕಂತುಗಳಲ್ಲಿ ಅಂದರೆ ಪ್ರತಿಯೊಂದು ವಾರ್ಷಿಕ ಕಂತು ರೂ.2,784.60 ಲಕ್ಷ ಆಗಿದ್ದು 1 ಕಡೆಯ ವಾರ್ಷಿಕ ಕಂತು ರೂ.2,792.40 ಲಕ್ಷ ಆಗಿರುತ್ತದೆ. ಮಂಜೂರಾತಿ ಪತ್ರದ ಅನುಸಾರ ಬಡ್ಡಿಯನ್ನು 3.60% + 2.90% ಚಾಚಿನ 3ಎಂ ಟಿ-ಬಿಲ್ ದರದಲ್ಲಿ ಪಾವತಿಸಬೇಕಾಗಿರುತ್ತದೆ. 31.03.2023 ರಲ್ಲಿದ್ದಂತೆ ಬಡ್ಡಿ ದರವು 9.27% ಆಗಿರುತ್ತದೆ.

iv) ಸಾಲದ ಅಸಲಿನ ಕಂತು ಅಥವಾ ಬಡ್ಡಿ ಪಾವತಿಯಲ್ಲಿ ಆಸ್ತಿ ಜವಾಬ್ದಾರಿ ತಃಖ್ತೆಯ ದಿನಾಂಕದಲ್ಲಿದ್ದಂತೆ ಯಾವುದೇ ಸಂದರ್ಭಗಳಲ್ಲಿಯೂ ತಪ್ಪಿತಸ್ತಗೊಂಡಿರುವುದಿಲ್ಲ.

ಅವಧಿ ಸಾಲ - ಬ್ಯಾಂಕ್ ಆಫ್ ಮಹಾರಾಷ್ಟ್ರ

i) ಬ್ಯಾಂಕ್ ಆಫ್ ಮಹಾರಾಷ್ಟ್ರ, ಸಿಟಿ ಮಾರುಕಟ್ಟೆ, ಬೆಂಗಳೂರು ಕಂಪನಿಗೆ 2021-22 ಹಣಕಾಸು ಸಾಲಿನಲ್ಲಿ ರೂ.5,500 ಲಕ್ಷ ಮೊತ್ತದಷ್ಟು ಸಾಲವನ್ನು ಮಂಜೂರು ಮಾಡಿದ್ದಿತು, ಕಂಪನಿಯು ಈ ಸಾಲವನ್ನು 31 ಜನವರಿ 2022ರಂದು ಸಂಪೂರ್ಣವಾಗಿ ಉಪಯೋಗಿಸಿಕೊಂಡಿರುವುದು.

ii) ಸಾಲವು ಕಂಪನಿಯ ಆಸ್ತಿಗಳ ಮೇಲೆ 1 ಪಟ್ಟು (ಪರಿಪಾಸ್ಸು) ಭದ್ರತೆಯನ್ನು ಹೊಂದಿರುವುದು ಹಾಗೂ ಕರ್ನಾಟಕ ಸರ್ಕಾರದಿಂದ ಖಾತರಿಯನ್ನು ಹೊಂದಿರುವುದು. ಸಾಲದ

ಪತ್ರಗಳಿಗೆ 03.02.2022ರಂದು ಸಹಿ ಮಾಡಲಾಗಿರುವುದು. ಅದರಂತೆಯೇ Charge ಅನ್ನು ಸೃಷ್ಟಿಸಲಾಗಿರುವುದು. ಅಡಮಾನ ಪತ್ರವನ್ನು 26.07.2022ರಂದು ಕಾರ್ಯಗತಗೊಳಿಸಿರುವುದು.

iii) ಸಾಲವನ್ನು ಮಾರ್ಚ್ 2022ರಲ್ಲಿ ಏಳು ವರ್ಷಗಳ ಅವಧಿಗೆ ಉಪಯೋಗಿಸಿಕೊಳ್ಳಲಾಗಿರುವುದು, 7 ವಾರ್ಷಿಕ ಕಂತುಗಳಲ್ಲಿ ಅಂದರೆ ಪ್ರತಿಯೊಂದು ವಾರ್ಷಿಕ ಕಂತು ರೂ.785.70 ಲಕ್ಷ ಆಗಿರುತ್ತದೆ. ಮಂಜೂರಾತಿ ಪತ್ರದ ಅನುಸಾರ ಬಡ್ಡಿಯನ್ನು 4.95% ಇಬಿಆರ್ ರೆಪೊ ದರ + 1.65% ಚಾಚಿನಂತೆ ಪಾವತಿಸಬೇಕಾಗಿರುತ್ತದೆ. 31.03.2023 ರಲ್ಲಿದ್ದಂತೆ ಬಡ್ಡಿ ದರವು 9.10% ಆಗಿರುತ್ತದೆ.

iv) ಸಾಲದ ಅಸಲಿನ ಕಂತು ಅಥವಾ ಬಡ್ಡಿ ಪಾವತಿಯಲ್ಲಿ ಆಸ್ತಿ ಜವಾಬ್ದಾರಿ ತಃಖ್ತೆಯ ದಿನಾಂಕದಲ್ಲಿದ್ದಂತೆ ಯಾವುದೇ ಸಂದರ್ಭಗಳಲ್ಲಿಯೂ ತಪ್ಪಿತಸ್ತಗೊಂಡಿರುವುದಿಲ್ಲ.

ಅವಧಿ ಸಾಲಗಳು - ಬ್ಯಾಂಕ್ ಆಫ್ ಮಹಾರಾಷ್ಟ್ರ

i) ಬ್ಯಾಂಕ್ ಆಫ್ ಮಹಾರಾಷ್ಟ್ರ, ಸಿಟಿ ಮಾರುಕಟ್ಟೆ, ಬೆಂಗಳೂರು ವಲಯ ಶಾಖೆ, ಬೆಂಗಳೂರು, 2022-23 ಹಣಕಾಸು ಸಾಲಿನಲ್ಲಿ ರೂ.25,000/- ಲಕ್ಷ ಮೊತ್ತದಷ್ಟು ಸಾಲವನ್ನು ಮಂಜೂರು ಮಾಡಿತು, ಕಂಪನಿಯು 31 ಮಾರ್ಚ್ 2023ರಲ್ಲಿದ್ದಂತೆ ಈ ಸಾಲದ ಸಂಪೂರ್ಣ ಮೊತ್ತವನ್ನು ಉಪಯೋಗಿಸಿಕೊಂಡಿದ್ದಿತು.

ii) ಸಾಲವು 1.00 ರಷ್ಟರ ಮಟ್ಟಿಗೆ ಕಂಪನಿಯ ಆಸ್ತಿಗಳ ಮೇಲೆಪರಿಪಾಸ್ಸು ವೆಚ್ಚಗಳಿಂದ ಭದ್ರತೆಯನ್ನು ಹೊಂದಿದೆ ಹಾಗೂ ಕರ್ನಾಟಕ ಸರ್ಕಾರದ ಖಾತರಿಯನ್ನು ಪಡೆದಿರುವುದು. ಸಾಲದ ದಾಖಲೆಗಳನ್ನು 02.11.2022ರಂದು ಕಾರ್ಯಗತಗೊಳಿಸಲಾಗಿದ್ದಿತು. Charge ಅನ್ನು ಅದರಂತೆಯೇ ಸೃಷ್ಟಿಸಲಾಗಿದೆ. ಅಡಮಾನದ ಪತ್ರವನ್ನು ಇನ್ನೂ ಕಾರ್ಯಗತಗೊಳಿಸಬೇಕಾಗಿದೆ.

iii) ಸಾಲವನ್ನು ಏಳು ವರ್ಷಗಳ ಅವಧಿಗೆ ಜನವರಿ 2023ರಲ್ಲಿ ಪಡೆದುಕೊಳ್ಳಲಾಯಿತು, ಅದನ್ನು 7 ವಾರ್ಷಿಕ ಕಂತುಗಳಲ್ಲಿ ಪ್ರತಿಯೊಂದು ಕಂತನ್ನು ರೂ.3,571.50/- ಲಕ್ಷದಂತೆ ಮರು ಪಾವತಿಸಬೇಕಿರುತ್ತದೆ. ಸಾಲ ಮಂಜೂರಾತಿ ಪತ್ರದ ಅನುಸಾರ ಬಡ್ಡಿಯನ್ನು 7.45%ರ ಒಂದು ತಿಂಗಳಿನ ಎಂಸಿಎಲ್‌ಆರ್ ದರದಲ್ಲಿ ಪಾವತಿಸಬೇಕಿರುವುದು. 31.03.2023ರಲ್ಲಿದ್ದಂತೆ ಬಡ್ಡಿಯ ದರವು 7.70% ಆಗಿದ್ದಿತು.

iv) ಸಾಲದ ಅಸಲಿನ ಕಂತು ಅಥವಾ ಬಡ್ಡಿ ಪಾವತಿಯಲ್ಲಿ ಆಸ್ತಿ ಜವಾಬ್ದಾರಿ ತಃಖ್ತೆಯ ದಿನಾಂಕದಲ್ಲಿದ್ದಂತೆ ಯಾವುದೇ ಸಂದರ್ಭಗಳಲ್ಲಿಯೂ ತಪ್ಪಿತಸ್ತಗೊಂಡಿರುವುದಿಲ್ಲ.



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

ಅವಧಿ ಸಾಲಗಳು - ಬ್ಯಾಂಕ್ ಆಫ್ ಮಹಾರಾಷ್ಟ್ರ

- i) ಬ್ಯಾಂಕ್ ಆಫ್ ಮಹಾರಾಷ್ಟ್ರ, ಸಿಟಿ ಮಾರುಕಟ್ಟೆ, ಬೆಂಗಳೂರು ವಲಯ ಶಾಖೆ, ಬೆಂಗಳೂರು, 2022-23 ಹಣಕಾಸು ಸಾಲಿನಲ್ಲಿ ರೂ.65,000/- ಲಕ್ಷ ಮೊತ್ತದಷ್ಟು ಸಾಲವನ್ನು ಮಂಜೂರು ಮಾಡಿತು, ಕಂಪನಿಯು 31 ಮಾರ್ಚ್ 2023ರಲ್ಲಿದ್ದಂತೆ ಈ ಸಾಲದ ಸಂಪೂರ್ಣ ಮೊತ್ತವನ್ನು ಉಪಯೋಗಿಸಿಕೊಂಡಿದ್ದಿತು.
- ii) ಸಾಲವು 1.00 ರಷ್ಟರ ಮಟ್ಟಿಗೆ ಕಂಪನಿಯ ಆಸ್ತಿಗಳ ಮೇಲೆ ಪರಿಪಾಸ್ಸು ವೆಚ್ಚಗಳಿಂದ ಭದ್ರತೆಯನ್ನು ಹೊಂದಿದೆ ಹಾಗೂ ಕರ್ನಾಟಕ ಸರ್ಕಾರದ ಖಾತರಿಯನ್ನು ಪಡೆದಿರುವುದು. ಸಾಲದ ದಾಖಲೆಗಳನ್ನು 23.03.2023ರಂದು ಕಾರ್ಯಗತಗೊಳಿಸಲಾಗಿದ್ದಿತು. Charge ಅನ್ನು ಅದರಂತೆಯೇ ಸೃಷ್ಟಿಸಲಾಗಿದೆ. ಅಡಮಾನದ ಪತ್ರವನ್ನು ಇನ್ನೂ ಕಾರ್ಯಗತಗೊಳಿಸಬೇಕಾಗಿದೆ.

- iii) ಸಾಲವನ್ನು ಏಳು ವರ್ಷಗಳ ಅವಧಿಗೆ ಮಾರ್ಚ್ 2023ರಲ್ಲಿ ಪಡೆದುಕೊಳ್ಳಲಾಯಿತು, ಅದನ್ನು 7 ವಾರ್ಷಿಕ ಕಂತುಗಳಲ್ಲಿ ಪ್ರತಿಯೊಂದು ಕಂತನ್ನು ರೂ.9,285.72/- ಲಕ್ಷದಂತೆ ಮರು ಪಾವತಿಸಬೇಕಿರುತ್ತದೆ. ಸಾಲ ಮಂಜೂರಾತಿ ಪತ್ರದ ಅನುಸಾರ ಬಡ್ಡಿಯನ್ನು 8.20%ರ ಮೂರು ತಿಂಗಳ ಎಂಸಿಎಲ್‌ಆರ್ ದರದಲ್ಲಿ ಪಾವತಿಸಬೇಕಿರುವುದು. 31.03.2023ರಲ್ಲಿದ್ದಂತೆ ಬಡ್ಡಿಯ ದರವು 8.20% ಆಗಿದ್ದಿತು.
- iv) ಸಾಲದ ಅಸಲಿನ ಕಂತು ಅಥವಾ ಬಡ್ಡಿ ಪಾವತಿಯಲ್ಲಿ ಆಸ್ತಿ ಜವಾಬ್ದಾರಿ ತಃಖ್ತೆಯ ದಿನಾಂಕದಲ್ಲಿದ್ದಂತೆ ಯಾವುದೇ ಸಂದರ್ಭಗಳಲ್ಲಿಯೂ ತಪ್ಪಿತಸ್ತಗೊಂಡಿರುವುದಿಲ್ಲ.

ಉದ್ದೇಶಪೂರ್ವಕವಾಗಿ ಖಾಲಿ ಬಿಡಲಾಗಿದೆ.



ಹಣಕಾಸು ತ:ಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

15. ಇತರೆ ಹಣಕಾಸು ಹೊಣೆಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023ರಲ್ಲಿದ್ದಂತೆ	31 ಮಾರ್ಚ್ 2022ರಲ್ಲಿದ್ದಂತೆ (ಪುನರ್ ತಿಳಿಸಿರುವುದು)
ಚಾಲ್ತಿಯೇತರ		
ಗುತ್ತಿಗೆ ಪಾವತಿಗಳಿಗಾಗಿ - ಉಳಿಸಿಕೊಳ್ಳಲಾದ ಹಣಕಾಸು	74,870.29	63,050.82
ಒಟ್ಟು	74,870.29	63,050.82
ಚಾಲ್ತಿ:		
(ಎ) ಭದ್ರತಾ ಠೇವಣಿಗಳು	70,805.24	56,001.64
(ಬಿ) ಗುತ್ತಿಗೆದಾರರುಗಳಿಗೆ ಬಾಕಿಗಳು- ಕಾಮಗಾರಿಗಳಿಗಾಗಿ	1,27,368.62	2,12,089.80
(ಸಿ) ಅವಧಿ ಸಾಲದ ಮೇಲೆ ಸಂಚಿತಗೊಂಡಿರುವ ಹಾಗೂ ಪಾವತಿಸಲು ಬಾಕಿಯಿರುವ ಬಡ್ಡಿ	7.97	7.85
(ಡಿ) ಇತರೆ ಪಾವತಿಸಬೇಕಾಗಿರುವವುಗಳು		
i) ಇತರರಿಗೆ ಪಾವತಿಸಬೇಕಾಗಿರುವವುಗಳು	3.93	9.89
ii) ಅವಧಿ ಮುಗಿದಿರುವ ಚೆಕ್‌ಗಳು	5.43	4.87
ಇ) ಉದ್ಯೋಗಿಗಳಿಗೆ ಸಂಬಂಧಿತ ಹೊಣೆಗಳು		
(i) ಪಾವತಿಸಬೇಕಿರುವ ವೇತನ	60.46	113.25
(ii) ಪಾವತಿಸಬೇಕಿರುವ ವೈದ್ಯಕೀಯ ವೆಚ್ಚಗಳ ಮರುಪಾವತಿ	2.09	5.25
ಒಟ್ಟು	1,98,253.74	2,68,232.55

ಎ) ಮುನ್ನೆಚ್ಚರಿಕೆ ಹಣ ಠೇವಣಿ (ಇಎಂಡಿ) ಮತ್ತು ಹೆಚ್ಚುವರಿ ಭದ್ರತಾ ಠೇವಣಿ (ಎಫ್‌ಎಸ್‌ಡಿ) ಗಳನ್ನು ಒಳಗೊಂಡಿರುವಂತಹ ಭದ್ರತಾ ಠೇವಣಿಗಳನ್ನು ಗುತ್ತಿಗೆ ಷರತ್ತುಗಳ ಆಧಾರದ ಮೇರೆಗೆ ಗುತ್ತಿಗೆದಾರರುಗಳಿಂದ ವಸೂಲಾತಿ ಮಾಡಲ್ಪಟ್ಟವುಗಳು. ಹೆಚ್ಚುವರಿ ಭದ್ರತಾ ಠೇವಣಿಗಳನ್ನು ಗುತ್ತಿಗೆದಾರರುಗಳು ಷರತ್ತರಹಿತ ಮತ್ತು ಮಾರ್ಪಾಡಿಸಲಾಗದ ಬ್ಯಾಂಕು ಖಾತೆಗಳನ್ನು ಒದಗಿಸುವ ಷರತ್ತಿನೊಂದಿಗೆ ಅವರಿಗೆ ಮರುಪಾವತಿಸಬಹುದು. ಗುತ್ತಿಗೆದಾರರುಗಳ ಲಿಖಿತ ಕೋರಿಕೆಯ ಆಧಾರದ ಮೇರೆಗೆ ಮುನ್ನೆಚ್ಚರಿಕೆ ಹಣ ಠೇವಣಿ (ಇಎಂಡಿ) ಮತ್ತು ಹೆಚ್ಚುವರಿ ಭದ್ರತಾ ಠೇವಣಿ (ಎಫ್‌ಎಸ್‌ಡಿ) ಗಳನ್ನು ಅವುಗಳ ಮೇಲಿನ ಹಕ್ಕನ್ನು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತವು ಹೊಂದಿರುವುದರೊಂದಿಗೆ ಬಡ್ಡಿಯನ್ನು ಹೊಂದಿರುವ ಭದ್ರತೆಗಳನ್ನಾಗಿಯೂ ಪರಿವರ್ತಿಸಬಹುದು. ಆದ್ದರಿಂದ, ಅವುಗಳನ್ನು ಚಾಲ್ತಿ ಹಣಕಾಸು ಜವಾಬ್ದಾರಿಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ.

ಬಿ) ಭದ್ರತಾ ಠೇವಣಿಗಳು 31.03.2023ರಲ್ಲಿದ್ದಂತೆ ಕರ್ನಾಟಕ ಸರ್ಕಾರದ ಇ-ಸಾರ್ವಜನಿಕ ಸಂಗ್ರಹಣಾ ಇಲಾಖೆಯಲ್ಲಿ ಇರುವಂತಹ ರೂ.9,977.08 ಲಕ್ಷ (ಹಿಂದಿನ ಸಾಲಿನಲ್ಲಿ ರೂ.595.21 ಲಕ್ಷ) ಮೊತ್ತದಷ್ಟು ಮುನ್ನೆಚ್ಚರಿಕೆ ಭದ್ರತಾ ಠೇವಣಿ ಮೊತ್ತವನ್ನೂ ಕಂಪನಿಗೆ ವರ್ಗಾವಣೆಗೊಳ್ಳುವುದು ಬಾಕಿ ಇರುತ್ತದೆ.



ಹಣಕಾಸು ತ:ಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

16 ಅನುವುಗಳು:

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023ರಲ್ಲಿದ್ದಂತೆ	31 ಮಾರ್ಚ್ 2022ರಲ್ಲಿದ್ದಂತೆ (ಪುನರ್ ತಿಳಿಸಿರುವುದು)
ಚಾಲ್ತಿಯೇತರ		
ಈ ಕೆಳಗಿನವುಗಳಿಗಾಗಿ ಅನುವು:		
-ರಜೆ ನಗದೀಕರಣ (ವಿಮಾಗಣಿತ ಮೌಲ್ಯಮಾಪನದ ಪ್ರಕಾರ)	30.56	30.21
-ಗ್ರಾಚುಯಿಟಿ (ವಿಮಾಗಣಿತ ಮೌಲ್ಯಮಾಪನದ ಪ್ರಕಾರ)	28.38	26.87
ಒಟ್ಟು	58.94	57.07
ಚಾಲ್ತಿ:		
ಈ ಕೆಳಗಿನವುಗಳಿಗಾಗಿ ಅನುವು:		
-ರಜೆ ನಗದೀಕರಣ	130.13	126.24
-ರಜೆ ವೇತನ (ವಿಮಾಗಣಿತ ಮೌಲ್ಯಮಾಪನದ ಪ್ರಕಾರ)	1.79	1.77
ಗ್ರಾಚುಯಿಟಿ (ವಿಮಾಗಣಿತ ಮೌಲ್ಯಮಾಪನದ ಪ್ರಕಾರ)	1.13	0.98
-ಹೆಚ್ಚುವರಿ ಹಣಕಾಸಿನ ಬಾಧ್ಯತೆಗಳು - ಕಾಮಗಾರಿಗಳು	23,515.46	23,567.58
-ದರ ಹೆಚ್ಚಳ - ಕಾಮಗಾರಿಗಳು	28,193.91	26,154.56
ಒಟ್ಟು	51,842.42	49,851.14

ರಜೆ ನಗದೀಕರಣಕ್ಕೆ ಕರ್ನಾಟಕ ನಾಗರಿಕ ಸೇವಾ ನಿಯಮಗಳು ಹಾಗೂ ಎಫ್‌ಡಿ 17(ಇ) ಎಸ್‌ಇಎನ್‌ಐಎಸ್‌ಇ 2022, ಬೆಂಗಳೂರು ದಿನಾಂಕ 17.12.2022ರ ಅನುಸಾರ, ಅನುವನ್ನು ಮಾಡಲಾಗಿರುವುದು.

17. ಇತರೆ ಚಾಲ್ತಿಯೇತರ ಹೊಣೆಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023ರಲ್ಲಿದ್ದಂತೆ	31 ಮಾರ್ಚ್ 2022ರಲ್ಲಿದ್ದಂತೆ (ಪುನರ್ ತಿಳಿಸಿರುವುದು)
ಉಳಿಸಿಕೊಳ್ಳಲ್ಪಟ್ಟಿರುವ ಹಣಕಾಸಿನ ನ್ಯಾಯಸಮ್ಮತ ಮೌಲ್ಯಮಾಪನದ ಮೇಲೆ ಮುಂದೂಡಲ್ಪಟ್ಟಿರುವ ವರಮಾನ	5,426.20	4,745.17
ಒಟ್ಟು	5,426.20	4,745.17

17ಎ ಗುತ್ತಿಗೆಗಳ ಜವಾಬ್ದಾರಿಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023ರಲ್ಲಿದ್ದಂತೆ	31 ಮಾರ್ಚ್ 2022ರಲ್ಲಿದ್ದಂತೆ (ಪುನರ್ ತಿಳಿಸಿರುವುದು)
(i) ಚಾಲ್ತಿಯೇತರ ಗುತ್ತಿಗೆ ಮೇಲಿನ ಜವಾಬ್ದಾರಿ ಒಟ್ಟು	10.29	10.63
(ii) ಚಾಲ್ತಿ ಗುತ್ತಿಗೆ ಮೇಲಿನ ಜವಾಬ್ದಾರಿ ಒಟ್ಟು	0.35	0.32
ಒಟ್ಟು	0.35	0.32

17ಬಿ. ಇತರೆ ಚಾಲ್ತಿ ಹೊಣೆಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023 ರಲ್ಲಿದ್ದಂತೆ	31 ಮಾರ್ಚ್ 2022ರಲ್ಲಿದ್ದಂತೆ (ಪುನರ್ ತಿಳಿಸಿರುವುದು)
(i) ಶಾಸನಬದ್ಧ ಹೊಣೆಗಳು	9,593.09	10,147.70
(ii) ಕರ್ನಾಟಕ ಸರ್ಕಾರದಿಂದ ಸ್ವೀಕರಿಸಲಾಗಿರುವ ಮುಂಗಡ ಅನುದಾನ	220.53	690.26
ಒಟ್ಟು	9,813.62	10,837.96



ಹಣಕಾಸು ತ:ಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

ಎ) ಗುತ್ತಿಗೆದಾರರುಗಳಿಗೆ ಕಾಮಗಾರಿಗಳ ಗುತ್ತಿಗೆಗಳನ್ನು ನೀಡುವ ವೇಳೆಯಲ್ಲಿ, ಅವರುಗಳು ಭವಿಷ್ಯ ನಿಧಿ ಮತ್ತು ಉದ್ಯೋಗಿಗಳ ರಾಜ್ಯ ವಿಮಾ ಕಚೇರಿಗಳಲ್ಲಿ ನೋಂದಣಿ ಮಾಡಿಸಿಕೊಂಡಿರುವರು ಎಂಬುದನ್ನು ಕಂಪನಿಯು ಖಚಿತಪಡಿಸಿಕೊಳ್ಳುತ್ತದೆ. ಭವಿಷ್ಯ ನಿಧಿ/ಉದ್ಯೋಗಿಗಳ ರಾಜ್ಯ ಭವಿಷ್ಯ ನಿಧಿ ಬಾಕಿಗಳನ್ನು ಪಾವತಿಸುವುದು ಗುತ್ತಿಗೆದಾರರುಗಳ ಜವಾಬ್ದಾರಿಯಾಗಿರುತ್ತದೆ ಹಾಗೂ ಗುತ್ತಿಗೆದಾರರುಗಳಿಗೆ ಪಾವತಿಗಳನ್ನು ಮಾಡುವ ವೇಳೆಯಲ್ಲಿ ಇದರ ಬಗ್ಗೆ ಕಂಪನಿಯು ಖಚಿತಪಡಿಸಿಕೊಳ್ಳುತ್ತದೆ.

ಬಿ) ಕಂಪನಿಯು ಉದ್ಯೋಗಿಗಳಿಂದ ಸಮನಾದ ಕಾಣಿಕೆಯನ್ನು ಪಡೆದುಕೊಳ್ಳುವುದರ ಜೊತೆಗೆ ರಾಷ್ಟ್ರೀಯ ಪಿಂಚಣಿ ಯೋಜನೆಯ ಕಡೆಗತ್ತನ್ನು ಕಾಣಿಕೆಯನ್ನು ನೀಡುವ ಬಾಧ್ಯತೆಯನ್ನು ಹೊಂದಿರುತ್ತದೆ.ನೋಂದಣಿಯ ಪ್ರಕ್ರಿಯೆಯನ್ನು 05.09.2018ರಂದು ಪೂರ್ಣಗೊಳಿಸಲಾಗಿರುವುದು.ವಿಳಂಬವಾಗಿ ಮಾಡಲಾಗುವಂತಹ ಪಾವತಿಗಳ ಮೇಲೆ ಬಡ್ಡಿ ಪಾವತಿಯನ್ನು ಯೋಜನೆಯು ಚಿಂತಿಸಿರುವುದು ಹಾಗೂ ಅಂತಹಬಡ್ಡಿಯನ್ನು ಬ್ಯಾಂಕಿನಿಂದ ಹಣಕಾಸನ್ನು ಹೊರಸೆಳೆಯುವ ಹಾಗೂ ಪಾವತಿಗಳನ್ನು ಮಾಡುವ ಕಂಪನಿಯ ಅಧಿಕಾರಿಗಳಿಂದ (ಡ್ರಾಯಿಂಗ್ ಆಫೀಸರ್) ವಸೂಲಾತಿ ಮಾಡತಕ್ಕದ್ದು.01.07.2016ರ ನಂತರದ ಅವಧಿಗೆ ಆಗಿರುವಂತಹ ವಿಳಂಬಗಳಿಗೆ ಬ್ಯಾಂಕಿನಿಂದ ಹಣಕಾಸನ್ನು ಹೊರಸೆಳೆಯುವ ಹಾಗೂ ಪಾವತಿಗಳನ್ನು ಮಾಡುವ ಕಂಪನಿಯ ಅಧಿಕಾರಿಗಳನ್ನು ವೈಯಕ್ತಿಕವಾಗಿ ಜವಾಬ್ದಾರನ್ನಾಗಿ ಮಾಡುವುದನ್ನು ಮಾಡುವಂತೆ ಕಂಪನಿಯು ಸರ್ಕಾರವನ್ನು ಕೋರಲಾಗುವುದು.ಈ ನಿಟ್ಟಿನಲ್ಲಿ ಅಗತ್ಯ ಅನುಮೋದನೆಯು ಬಾಕಿಯಿದ್ದಂತೆ 31.03.2023 ರವರೆಗಿನ ರೂ.377.29 ಲಕ್ಷ ಮೊತ್ತದಷ್ಟು ಬಡ್ಡಿ ಜವಾಬ್ದಾರಿಗಳನ್ನು ಬ್ಯಾಂಕಿನಿಂದ ಹಣಕಾಸನ್ನು ಹೊರಸೆಳೆಯುವ ಹಾಗೂ ಪಾವತಿಗಳನ್ನು ಮಾಡುವ ಕಂಪನಿಯ ಅಧಿಕಾರಿಗಳಿಂದ ವಸೂಲಾತಿ ಮಾಡಬೇಕಾಗಿರುವುದಾಗಿ ತೋರಿಸಲಾಗಿದೆ. (ಟಿಪ್ಪಣಿ ಸಂಖ್ಯೆ: 11 ನ್ನು ಉಲ್ಲೇಖಿಸುವುದು).

18. ವ್ಯಾಪಾರ ಸಂದಾಯಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023ರಲ್ಲಿದ್ದಂತೆ	31 ಮಾರ್ಚ್ 2022ರಲ್ಲಿದ್ದಂತೆ (ಪುನರ್ ತಿಳಿಸಿರುವುದು)
ವ್ಯಾಪಾರ ಸಂದಾಯಗಳು		
ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಸಂಬಂಧಿಸಿದಂತೆ ಇರುವ ಒಟ್ಟಾರೆ ಬಾಕಿಗಳು:		
ಸರಬರಾಜುಗಳು/ಸೇವೆಗಳಿಗಾಗಿ	96.65	11.30
ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಲ್ಲದ ಇತರರುಗಳಿಗೆ :		
ವೆಚ್ಚಗಳಿಗಾಗಿ	1,582.09	897.84
ಸರಬರಾಜುಗಳು/ಸೇವೆಗಳಿಗಾಗಿ	46.76	97.78
ಒಟ್ಟು	1,725.50	1,006.92

18.1 ಕಂಪನಿಯು ಹೊಂದಿರುವ ಮಾಹಿತಿಯ ಆಧಾರದ ಮೇರೆಗೆ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳ ಅಭಿವೃದ್ಧಿ ಅಧಿನಿಯಮ, 2006ರ ಅಡಿಯಲ್ಲಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಪಾವತಿಸಬೇಕಾಗಿರುವ ಮೊತ್ತಗಳ ವಿವರಗಳು ಈ ಕೆಳಗಿನಂತಿರುತ್ತವೆ :

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023ರಲ್ಲಿದ್ದಂತೆ	31 ಮಾರ್ಚ್ 2022ರಲ್ಲಿದ್ದಂತೆ (ಪುನರ್ ತಿಳಿಸಿರುವುದು)
1) ಬಾಕಿಯಿರುವ ಹಾಗೂ ಪಾವತಿಸದೇ ಇರುವ ಅಸಲಿನ ಮೊತ್ತ	96.65	11.30
2) ಮೇಲಿನ (1) ಮೊತ್ತದ ಮೇಲೆ ಬಾಕಿಯಿರುವ ಹಾಗೂ ಪಾವತಿಸದಿರುವ ಬಡ್ಡಿ	-	-
3) ಎಂಎಸ್‌ಎಂಇಡಿ ಅಧಿನಿಯಮದ ಅಡಿಯಲ್ಲಿ ಎಲ್ಲಾ ವಿಳಂಬಗಳಿಗಾಗಿ ಪಾವತಿಸಲಾಗಿರುವ ಬಡ್ಡಿ	-	-
4) ವರ್ಷದಲ್ಲಿ ನಿಗದಿತ ದಿನವನ್ನು ಮೀರಿ ಮಾಡಿದ ಪಾವತಿಗಳು	-	-
5) ಮೇಲಿನ (3)ನ್ನು ಹೊರತುಪಡಿಸಿ ವಿಳಂಬದ ಅವಧಿಗೆ ಬಾಕಿಯಿರುವ ಹಾಗೂ ಪಾವತಿಸಬೇಕಿರುವ ಬಡ್ಡಿ	-	-
6) ಸಂಚಿತಗೊಂಡಿರುವ ಹಾಗೂ ಪಾವತಿಸದೇ ಉಳಿದಿರುವ ಬಡ್ಡಿ	-	-
7) ಪಾವತಿಸದೇ ಉಳಿದಿರುವ ಹಾಗೂ ತದನಂತರದ ಸಾಲಗಳಲ್ಲಿಯೂ ಪಾವತಿಸಬೇಕಾಗಿರುವ ಹೆಚ್ಚುವರಿ ಬಡ್ಡಿಯ ಮೊತ್ತ	-	-



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

18.2 ವ್ಯಾಪಾರ ಸಂದಾಯಗಳು

(ರೂ. ಲಕ್ಷಗಳಲ್ಲಿ)

ವಿವರಗಳು	ವಹಿವಾಟಿನ ದಿನಾಂಕ/ಪಾವತಿಯ ಅಂತಿಮ ದಿನಾಂಕದಿಂದ ಈ ಕೆಳಗಿನ ಅವಧಿಗಳಿಂದ ಬಾಕಿ ಉಳಿದಿದೆ				ಒಟ್ಟು
	1 ವರ್ಷಕ್ಕಿಂತ ಕಡಿಮೆ	1-2 ವರ್ಷಗಳು	2-3 ವರ್ಷಗಳು	3 ವರ್ಷಗಳಿಗಿಂತ ಹೆಚ್ಚು	
(i) ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಸಂಬಂಧಿಸಿದಂತೆ ಇರುವ ಒಟ್ಟಾರೆ ಬಾಕಿಗಳು	96.65	-	-	-	96.65
(ii) ಇತರರುಗಳು	1,627.37	0.00	0.67	0.80	1,628.85
(iii) ವಿವಾದಿತ ಬಾಕಿಗಳು - ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು	-	-	-	-	-
(iv) ವಿವಾದಿತ ಬಾಕಿಗಳು ಇತರರುಗಳು	-	-	-	-	-
ಒಟ್ಟು	1,724.02	0.00	0.67	0.80	1,725.50

19. ಕಾರ್ಯಾಚರಣೆಗಳಿಂದ ವರಮಾನ

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023ರಲ್ಲಿದ್ದಂತೆ	31 ಮಾರ್ಚ್ 2022ರಲ್ಲಿದ್ದಂತೆ (ಪುನರ್ ತಿಳಿಸಿರುವುದು)
ನೀರಿನ ದರಗಳು		
ರೈತರುಗಳು ಮತ್ತು ನೀರು ಬಳಕೆದಾರರ ಸಹಕಾರಿ ಸಂಘಗಳ ಒಕ್ಕೂಟ	8.64	8.64
ಇತರವುಗಳು	7.30	-
ಒಟ್ಟು	15.94	8.64

ಪ್ರಸಕ್ತ ಸಾಲಿನಲ್ಲಿ ಕಂಪನಿಯು ವಾಣಿ ವಿಲಾಸ ಸಾಗರದ ಅಡಿಯಲ್ಲಿನ 12,135 ಹೆಕ್ಟೇರುಗಳ ನೀರಾವರಿ ಸಾಮರ್ಥ್ಯದ ಪೈಕಿ 5,557 ಹೆಕ್ಟೇರುಗಳಿಗೆ ತೋಟಗಾರಿಕೆ ಬೆಳೆಗಳಿಗೆ ನೀರನ್ನು ಬಿಟ್ಟಿರುವುದು ಹಾಗೂ ಗಾಯತ್ರಿ ಜಲಾಶಯದ ಅಡಿಯಲ್ಲಿನ 2,305 ಹೆಕ್ಟೇರುಗಳಷ್ಟು ಒಟ್ಟಾರೆ ನೀರಾವರಿ ಸಾಮರ್ಥ್ಯದ ಪೈಕಿ 523 ಹೆಕ್ಟೇರುಗಳಿಗೆ ನೀರನ್ನು ಬಿಟ್ಟಿರುವುದು. ಮೇಲೆ ತಿಳಿಸಲಾಗಿರುವ ಮೊತ್ತವು ಗಾಯತ್ರಿ ಜಲಾಶಯದಿಂದ ರೈತರುಗಳಿಗೆ ತೋಟಗಾರಿಕೆ ಉದ್ದೇಶಗಳಿಗಾಗಿ ಬಿಡಲಾಗಿದ್ದ ನೀರನ್ನು ಪ್ರತಿನಿಧಿಸುತ್ತದೆ.



ಹಣಕಾಸು ತ:ಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

20 ಇತರೆ ವರಮಾನಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023ಕ್ಕೆ ಅಂತ್ಯಗೊಂಡ ಅವಧಿಗೆ	31 ಮಾರ್ಚ್ 2022ಕ್ಕೆ ಅಂತ್ಯಗೊಂಡ ಅವಧಿಗೆ (ಪುನರ್ ತಿಳಿಸಿರುವುದು)
I. ಇತರೆ ವರಮಾನಗಳು		
ಬಡ್ಡಿಯಿಂದ ಆದಾಯ	4,776.66	2,519.95
ಆದಾಯ ತೆರಿಗೆ ಮರುಪಾವತಿಯ ಮೇಲಿನ ಬಡ್ಡಿ	0.28	6.12
ಸ್ವೀಕರಿಸಲಾಗಿರುವ ಬಾಡಿಗೆ	54.23	35.38
ರಬ್ಬಲ್‌ಗಳ ಮಾರಾಟ	14.53	135.60
ವಸೂಲಾತಿ ಮಾಡಲಾಗಿರುವ ದಂಡದ ಮೊತ್ತಗಳು	3.15	0.59
ಹೆಚ್ಚುವರಿ ಹವಣಿಕೆಯನ್ನು ಹಿಂದಕ್ಕೆ ಪಡೆಯಲಾಗಿರುವುದು	-	1.62
ಇತರೆ ವರಮಾನ	359.63	92.33
ಕಾರ್ಮಿಕರ ಕ್ಷೇಮಾಭಿವೃದ್ಧಿ ಸೆಸ್ ಮೇಲೆ ಆಡಳಿತಾತ್ಮಕ ಶುಲ್ಕಗಳ ವಸೂಲಾತಿ	26.64	25.70
	5,235.12	2,817.29
II ಕರ್ನಾಟಕ ಸರ್ಕಾರದಿಂದ ವರಮಾನ ಅನುದಾನಗಳು		
ನಿರ್ವಹಣೆಗಳಿಗಾಗಿ	144.00	144.00
ವಿಶೇಷ ಘಟಕ ಯೋಜನೆ/ಬುಡಕಟ್ಟು ಜನಾಂಗದ ಉಪ-ಯೋಜನೆ ಕಾಮಗಾರಿಗಳಿಗಾಗಿ	-	-
	144.00	144.00
ಒಟ್ಟು	5,379.12	2,961.29

21. ಸಿಬ್ಬಂದಿ ವೇತನ ಮತ್ತು ಇತರೆ ಸೌಲಭ್ಯಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023ಕ್ಕೆ ಅಂತ್ಯಗೊಂಡ ಅವಧಿಗೆ	31 ಮಾರ್ಚ್ 2022ಕ್ಕೆ ಅಂತ್ಯಗೊಂಡ ಅವಧಿಗೆ (ಪುನರ್ ತಿಳಿಸಿರುವುದು)
ವೇತನ	4,569.52	4,334.08
ರಜೆ ನಗದೀಕರಣ	120.09	145.72
ವೈದ್ಯಕೀಯ ವೆಚ್ಚಗಳ ಮರುಪಾವತಿ	28.18	20.68
ಹೊಸ ಪಿಂಚಣಿ ಯೋಜನೆಗೆ ಕಂಪನಿಯ ವಂತಿಕೆ	280.65	214.28
ಭವಿಷ್ಯ ನಿಧಿಗೆ ಕಂಪನಿಯ ವಂತಿಕೆ	8.32	13.59
ಗ್ರಾಚುಯಿಟಿ (ವಿಮಾಗಣಿತ ಮೌಲ್ಯಮಾಪನದ ಪ್ರಕಾರ)	2.68	2.51
ಸಿಬ್ಬಂದಿ ಕ್ಷೇಮಾಭಿವೃದ್ಧಿ ವೆಚ್ಚಗಳು	18.09	9.83
	5,027.53	4,740.69
ಕಳೆಯುವುದು: ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳಿಗೆ ವರ್ಗಾವಣೆ ಮಾಡಿದ್ದು	3,573.65	3,527.74
ಒಟ್ಟು	1,453.88	1,212.95



ಹಣಕಾಸು ತ:ಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

22 ಕರ್ನಾಟಕ ಸರ್ಕಾರದ ಯೋಜನೆಗಳ ಮೇಲಿನ ವೆಚ್ಚಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023ಕ್ಕೆ ಅಂತ್ಯಗೊಂಡ ಅವಧಿಗೆ	31 ಮಾರ್ಚ್ 2022ಕ್ಕೆ ಅಂತ್ಯಗೊಂಡ ಅವಧಿಗೆ (ಪುನರ್ ತಿಳಿಸಿರುವುದು)
ಜಲಾನಯನ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮೇಲಿನ ವೆಚ್ಚ ಈ ಕೆಳಗಿನವುಗಳ ಮೇಲಿನ ವೆಚ್ಚ : ಎಸ್‌ಸಿಪಿ/ಟಿಎಸ್‌ಪಿ ಕಾಮಗಾರಿಗಳ ಮೇಲಿನ ವೆಚ್ಚ	-	-
ಒಟ್ಟು	-	-

23. ಇತರೆ ವೆಚ್ಚಗಳು:

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023ಕ್ಕೆ ಅಂತ್ಯಗೊಂಡ ಅವಧಿಗೆ	31 ಮಾರ್ಚ್ 2022ಕ್ಕೆ ಅಂತ್ಯಗೊಂಡ ಅವಧಿಗೆ (ಪುನರ್ ತಿಳಿಸಿರುವುದು)
ಇತರೆ ವೆಚ್ಚಗಳು		
ಸಲಹಾ ಶುಲ್ಕಗಳು	5.32	11.36
ಬಾಡಿಗೆ	40.94	43.82
ಶಾಸನಬದ್ಧ ಬಾಕಿಗಳ ಮೇಲೆ ಬಡ್ಡಿ, ವಿಳಂಬ ಶುಲ್ಕ ಮತ್ತು ದಂಡ	1.00	1.68
ದರಗಳು ಮತ್ತು ತೆರಿಗೆಗಳು	878.50	293.34
ಅಂಚೆ ಮತ್ತು ದೂರವಾಣಿ ವೆಚ್ಚಗಳು	21.24	15.69
ಮುದ್ರಣ ಮತ್ತು ಲೇಖನ ಸಾಮಗ್ರಿಗಳು	74.51	71.89
ವಿದ್ಯುಚ್ಛಕ್ತಿ ಶುಲ್ಕಗಳು	2,868.03	3,671.76
ಪ್ರವಾಸ ವೆಚ್ಚಗಳು		
- ವ್ಯವಸ್ಥಾಪಕ ನಿರ್ದೇಶಕರವರು ಮತ್ತು ಇತರ ನಿರ್ದೇಶಕರುಗಳು	-	-
- ಇತರರುಗಳು	168.68	180.24
ಲೆಕ್ಕಪರಿಶೋಧಕರ ಸಂಭಾವನೆ (ಈ ಕೆಳಗಿನ ಟಿಪ್ಪಣಿಯನ್ನು ಉಲ್ಲೇಖಿಸುವುದು)	13.89	13.67
ಕಾನೂನು ಮತ್ತು ವೃತ್ತೀಯ ಶುಲ್ಕಗಳು	127.73	152.75
ಆಸೀನ ಶುಲ್ಕ	5.79	6.37
ಜಾಹಿರಾತು/ಪ್ರಚಾರ ವೆಚ್ಚಗಳು	4.26	6.82
ಇತರೆ ಆಡಳಿತಾತ್ಮಕ ವೆಚ್ಚಗಳು	43.93	34.89
ಅನುಮಾನಸ್ಪದ ಸಾಲಗಳಿಗೆ ಪ್ರಾವಿಧಾನ	7.59	2.12
ಆಸ್ತಿಗಳ ನಿರ್ವಹಣಾ ವೆಚ್ಚಗಳು		
ಎ) ಕಟ್ಟಡಗಳ ನಿರ್ವಹಣೆ	84.87	153.61
ಬಿ) ನಾಲೆಗಳ ನಿರ್ವಹಣೆ	-	112.20
ಸಿ) ಅಣೆಕಟ್ಟೆಗಳ ನಿರ್ವಹಣೆ	2,132.69	259.15
ಡಿ) ರಸ್ತೆಗಳ ನಿರ್ವಹಣೆ	640.44	747.04
ಇ) ವಾಹನಗಳ ನಿರ್ವಹಣೆ	192.47	158.43
ಎಫ್) ಇತರವುಗಳ ನಿರ್ವಹಣೆ	31.86	31.88
ಎಚ್) ಅಡ್ಡಗಟ್ಟೆಗಳು/ಬ್ಯಾರೇಜುಗಳ ನಿರ್ಮಾಣ	7,977.93	1,729.30
ಐ) ಏತ ನೀರಾವರಿ ವ್ಯವಸ್ಥೆಗಳ ನಿರ್ವಹಣೆ	102.00	144.50
	15,423.66	7,842.51
ಕಳೆಯುವುದು: ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ವರ್ಗಾವಣೆ ಮಾಡಲಾಗಿರುವ ಮೊತ್ತ	921.34	1,051.28
ಒಟ್ಟು	14,502.31	6,791.23



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

ಟಿಪ್ಪಣಿ :

ಲೆಕ್ಕಪರಿಶೋಧಕರ ಸಂಭಾವನೆ:

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023ಕ್ಕೆ ಅಂತ್ಯಗೊಂಡ ಅವಧಿಗೆ	31 ಮಾರ್ಚ್ 2022ಕ್ಕೆ ಅಂತ್ಯಗೊಂಡ ಅವಧಿಗೆ (ಪುನರ್ ತಿಳಿಸಿರುವುದು)
ಶಾಸನಬದ್ಧ ಲೆಕ್ಕಪರಿಶೋಧನಾ ಶುಲ್ಕ	10.00	10.00
(IFCROFR) ಲೆಕ್ಕ ಪರಿಶೋಧನಾ ಶುಲ್ಕ	0.50	0.50
ತೆರಿಗೆ ಲೆಕ್ಕಪರಿಶೋಧನಾ ಶುಲ್ಕ	1.00	1.00
ಲೆಕ್ಕಪರಿಶೋಧಕರುಗಳ ಸಂಭಾವನೆಯ ಮೇಲೆ ಜಿಎಸ್‌ಟಿ	2.07	2.07
ಪಾಕೇಟಿನಿಂದ ಭರಿಸಿದ್ದ ವೆಚ್ಚಗಳು	0.32	0.10
ಒಟ್ಟು	13.89	13.67

ಕರ್ನಾಟಕ ಸರ್ಕಾರವು ವಿಶೇಷ ಅಭಿವೃದ್ಧಿ ಯೋಜನೆ (ಎಸ್‌ಡಿಪಿ ಡಾ. ನಂಜುಂಡಪ್ಪ ಪ್ಯಾಕೇಜು) ಅಡಿಯಲ್ಲಿ ಕಾಮಗಾರಿಗಳ ಕಾರ್ಯಗತಗೊಳಿಸುವಿಕೆಗಾಗಿ ಆಯವ್ಯಯದಲ್ಲಿ ಹಣಕಾಸನ್ನು ಹಂಚಿಕೆ ಮಾಡುವ ಮೂಲಕ ಬೆಂಬಲವನ್ನು ನೀಡುತ್ತಿರುವುದು ಹಾಗೂ ಈ ಕಾಮಗಾರಿಗಳನ್ನು ನಿರ್ದಿಷ್ಟ ಪ್ರದೇಶಗಳಲ್ಲಿ ಕಾರ್ಯಗತಗೊಳಿಸುವ ಸಲುವಾಗಿ ಅನುದಾನಗಳನ್ನು ಬಿಡುಗಡೆಗೊಳಿಸುವುದು. ಈ ಕಾಮಗಾರಿಗಳ ಅಡಿಯಲ್ಲಿ ನಿರ್ಮಿಸಲಾಗಿರುವಂತಹ ಸೇತುವೆಗಳು ಮತ್ತು ಅಡ್ಡಗಟ್ಟಿ/ಬ್ಯಾರೇಜುಗಳೂ ಸೇರಿದಂತೆ ನಿರ್ಮಾಣಗಳು ಕಂಪನಿಯ ಆಸ್ತಿಗಳ ಒಂದು ಭಾಗವಾಗಿರುವುದಿಲ್ಲ, ಆದ್ದರಿಂದ ಈ ವೆಚ್ಚಗಳನ್ನು ಲಾಭ ಮತ್ತು ನಷ್ಟ ತಃಖ್ತೆಯಲ್ಲಿ ಖರ್ಚಿಗೆ ಹಾಕಲಾಗಿರುವುದು.

24. ಸಾಮಾನ್ಯ

1) ಸರ್ಕಾರಿ ಆದೇಶ ಸಂಖ್ಯೆ ಜಸಂಇ 130 ವಿಬ್ಯಾಇ 2016 ದಿನಾಂಕ 18.11.16ರ ಮೂಲಕ ಕರ್ನಾಟಕ ಸರ್ಕಾರವು ಪ್ರಗತಿಯಲ್ಲಿರುವ ಯೋಜನೆಗಳು, ಅವೆಂದರೆ ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಎತ್ತಿನಹೊಳೆ ಯೋಜನೆಗಳನ್ನು ಹಾಗೂ ಪೂರ್ಣಗೊಂಡಿರುವಂತಹ ಗಾಯತ್ರಿ ಜಲಾಶಯ ಮತ್ತು ವಾಣಿ ವಿಲಾಸ ಯೋಜನೆಗಳ ಜೊತೆಯಲ್ಲಿ ವರ್ಗಾಯಿಸಿತು. ಮೇಲೆ ತಿಳಿಸಲಾದಂತಹ ಸರ್ಕಾರಿ ಆದೇಶದಲ್ಲಿ, ಕರ್ನಾಟಕ ಸರ್ಕಾರವು ಮೇಲೆ ತಿಳಿಸಲಾದಂತಹ ಯೋಜನೆಗಳಿಗೆ ಸಂಬಂಧಿತ ಆಸ್ತಿಗಳು ಮತ್ತು ಜವಾಬ್ದಾರಿಗಳ ವರ್ಗಾವಣೆಗೆ ತನ್ನ ತಾತ್ಕಾಲಿಕ ಅನುಮೋದನೆಯನ್ನು ನೀಡಿತು. ಕಂಪನಿಯು ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದಗಳು 230-232ರ ಅಡಿಯಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತ (ಕೆಎನ್‌ಎನ್‌ಎಲ್

ಅಥವಾ 'ಪ್ರತ್ಯೇಕಿಸಲ್ಪಟ್ಟಿರುವ ಕಂಪನಿ') ಹಾಗೂ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ('ವಿಜಿಎನ್‌ಎಲ್' ಅಥವಾ 'ಹೊಸದಾಗಿ ಸೃಷ್ಟಿಸಲ್ಪಟ್ಟಿರುವ ಕಂಪನಿ' ಅಥವಾ 'ಕಂಪನಿ'), ಇವುಗಳು ಹಾಗೂ ಇವುಗಳಿಗೆ ಸಂಬಂಧಿತ ಕಚೇರಿಗಳು, ಉದ್ಯೋಗಿಗಳು, ಸಾಲದಾತರುಗಳನ್ನು ನಿರ್ದಿಷ್ಟ ದಿನಾಂಕ 01 ಜನವರಿ 2017ರ ಒಳಗೆ ಪ್ರತ್ಯೇಕಗೊಳಿಸುವಿಕೆಗಾಗಿ ಯೋಜನೆಗಾಗಿ ಒಂದು ಅರ್ಜಿಯನ್ನು ಜಂಟಿಯಾಗಿ ಅರ್ಜಿಯನ್ನು ಸಲ್ಲಿಸಿದವು. ('ವಿಜಿಎನ್‌ಎಲ್' ಅಥವಾ 'ಹೊಸದಾಗಿ ಸೃಷ್ಟಿಸಲ್ಪಟ್ಟಿರುವ ಕಂಪನಿ'ಗೆ ಯೋಜನೆಗಳ ಪ್ರತ್ಯೇಕಗೊಂಡು ವರ್ಗಾವಣೆಗೊಳ್ಳುವ ಯೋಜನೆಗೆ ಸಾಂಸ್ಥಿಕ ವ್ಯವಹಾರಗಳ ಮಂತ್ರಾಲಯ, ನವದೆಹಲಿ, ಇದು ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದಗಳು 230-232ರ ಅಡಿಯಲ್ಲಿ ಅಧ್ಯಾಯ XVರ ಅನುಸಾರ 08 ಮೇ 2020ರಂದು ಅನುಮೋದನೆ ನೀಡಿತು ಹಾಗೂ ಈ ಯೋಜನೆಯು ನಿಗದಿತ ದಿನಾಂಕ 01 ಜನವರಿ 2017ರಿಂದ ಜಾರಿಗೆ ಬಂದಿತು.

2. ಕಂಪನಿಯ ಅಭಿಪ್ರಾಯದಲ್ಲಿ 31 ಮಾರ್ಚ್ 2023ಕ್ಕೆ ಅಂತ್ಯಗೊಂಡಸಾಲಿಗೆ ತೆರಿಗೆಯನ್ನು ವಿಧಿಸಬಹುದಾದ ಆದಾಯವು ಇರುವುದಿಲ್ಲವಾದ್ದರಿಂದ ಆದಾಯ ತೆರಿಗೆ ಪಾವತಿಗಾಗಿ ಯಾವುದೇ ಅನುವನ್ನೂ ಮಾಡಿರುವುದಿಲ್ಲ.

3. ರೂಪಾಯಿಗಳನ್ನು ಅತೀ ಸಮೀಪದ ಲಕ್ಷ ಮೊತ್ತದಲ್ಲಿ ತಿಳಿಸಲಾಗಿರುವುದು ಹಾಗೂ ಪ್ರಸಕ್ತ ಸಾಲಿನ ಅಂಕಿಸಂಖ್ಯೆಗಳೊಂದಿಗೆ ಅನುಗುಣವಾಗಿರುವ ಸಲುವಾಗಿ ಹಿಂದಿನ ಸಾಲಿನ ಅಂಕಿಸಂಖ್ಯೆಗಳನ್ನು ಪುನರ್-ಗುಂಪುಗೊಳಿಸಲಾಗಿದೆ/ಪುನರ್-ವರ್ಗೀಕರಿಸಲಾಗಿರುವುದು.



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು
25. ಹಣಕಾಸು ತಃಖ್ತೆಗಳಿಗೆ ಹೆಚ್ಚುವರಿ ಮಾಹಿತಿ
 ಎ) ಬಂಡವಾಳಕ್ಕೆ ಸಂಬಂಧಿತ ವೆಚ್ಚಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31.03.2023 ರಲ್ಲಿದ್ದಂತೆ	31.03.2022 ರಲ್ಲಿದ್ದಂತೆ
ಬಂಡವಾಳ ಲೆಕ್ಕದಲ್ಲಿ ಕಾರ್ಯಗತಗೊಳಿಸಲು ಬಾಕಿ ಉಳಿದಿರುವ ಗುತ್ತಿಗೆಗಳ ಅಂದಾಜು ಮೊತ್ತವು ಹಾಗೂ ಅನುವು ಮಾಡಿರುವುದಿಲ್ಲ (ಖಚಿತಪಡಿಸಿಕೊಂಡಿರುವಷ್ಟರ ಮಟ್ಟಿಗೆ). ನಿರ್ದಿಷ್ಟಪಡಿಸಲಾಗಿರುವಷ್ಟರ ಮಟ್ಟಿಗೆ ನಗದು ಹರಿವನ್ನು 2022-23 ಮತ್ತು ತದನಂತರದ ಹಣಕಾಸು ಸಾಲುಗಳಲ್ಲಿ ಸಂಭವಿಸುವುದನ್ನು ನಿರೀಕ್ಷಿಸಬಹುದು. ಮೊತ್ತಗಳು ಕಂಪನಿಯು ನೀಡಿರುವ ಪ್ರಮಾಣೀಕರಣದ ಆಧಾರದ ಮೇರೆಗೆ ಆಗಿರುತ್ತದೆ ಹಾಗೂ ಅದನ್ನು ಲೆಕ್ಕಪರಿಶೋಧಕರು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡಿರುವರು.	24,01,262	28,91,566

ಬಿ) ಸಾದಿಲ್ವಾರು ಹೊಣೆಗಳು

ವಿವರಗಳು	31.03.2023ರಲ್ಲಿದ್ದಂತೆ	31.03.2022ರಲ್ಲಿದ್ದಂತೆ
i) ಕಂಪನಿಯ ಪ್ರತಿಯಾಗಿ ಪಾವತಿಗಾಗಿನ ಕೋರಿಕೆಗಳನ್ನು ಸಾಲ/ ಋಣ ಎಂಬುದಾಗಿ ಸ್ವೀಕೃತಿಪತ್ರವನ್ನು ನೀಡದಿರುವುದು (ಖಚಿತ ಪಡಿಸಿಕೊಂಡ ಮಟ್ಟಿಗೆ)	ಯಾವುದೂ ಇರುವುದಿಲ್ಲ	137
ii) ಕಂಪನಿಯು ಆಕಸ್ಮಿಕವಾಗಿ ಪಾವತಿಸುವ ಬಾಧ್ಯತೆಯನ್ನು ಹೊಂದಿರುವ ಇತರೆ ಹಣಕಾಸುಗಳು - ಭೂಸ್ವಾಧೀನ ಪ್ರಕರಣಗಳು (ಹೆಚ್ಚಿಸಲ್ಪಟ್ಟ ಪರಿಹಾರ/ಬಡ್ಡಿ/ದಂಡ, ಇವುಗಳನ್ನು ಒಳಗೊಂಡಂತೆ) - ವಿವಿಧ ವಿವಾದಗಳ ನಡವಳಿಗಳು, ಕಾರ್ಮಿಕ ಪ್ರಕರಣಗಳು ಮತ್ತು ನ್ಯಾಯಾಲಯ ಪ್ರಕರಣಗಳು ಕಂಪನಿಯು ಮೇಲೆ ತಿಳಿಸಲಾದ ಸಾದಿಲ್ವಾರು/ಆಕಸ್ಮಿಕ ಜವಾಬ್ದಾರಿಗಳಿಗೆ ಸಂಬಂಧಿಸಿದಂತೆ ಯಾವುದೇ ಮರುಪಾವತಿಗಳನ್ನೂ ನಿರೀಕ್ಷಿಸುವುದಿಲ್ಲ	ಖಚಿತಪಡಿಸಿಕೊಳ್ಳಲು ಸಾಧ್ಯವಿರುವುದಿಲ್ಲ	ಖಚಿತಪಡಿಸಿಕೊಳ್ಳಲು ಸಾಧ್ಯವಿರುವುದಿಲ್ಲ
iii) ಖಾತರಿಗಳು	ಯಾವುದೂ ಇರುವುದಿಲ್ಲ	ಯಾವುದೂ ಇರುವುದಿಲ್ಲ
(ವಿವಿಧ ನ್ಯಾಯಾಲಯಗಳ ಪ್ರಕರಣಗಳು, ವಿವಾದಗಳು ಹಾಗೂ ಕಂಪನಿಯು ಪ್ರಶ್ನಿಸಿರುವ ಕೋರಿಕೆಗಳ ಯಥಾರ್ಥತೆಗಳ ಕಾರಣ, ಸಂಪನ್ಮೂಲಗಳನ್ನು ಈ ಹಂತದಲ್ಲಿ ಖಚಿತಪಡಿಸಿಕೊಳ್ಳಲು ಸಾಧ್ಯವಿರುವುದಿಲ್ಲ).		



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

೨) ಸರಕುಗಳು ಮತ್ತು ಸೇವೆಗಳ ಮೇಲಿನ ತೆರಿಗೆಯನ್ನು 1 ಜುಲೈ 2017ರಿಂದ ಜಾರಿಗೆ ಬಂದಂತೆ ಕಾರ್ಯಗತಗೊಳಿಸುವಿಕೆ

ಸರಕುಗಳು ಮತ್ತು ಸೇವೆಗಳ ಮೇಲಿನ ತೆರಿಗೆಯನ್ನು (ಜಿಎಸ್‌ಟಿ) ಜಾರಿಗೆ ತರುವುದಕ್ಕೆ ಮುಂಚಿತವಾಗಿ ಗುತ್ತಿಗೆದಾರರುಗಳಿಗೆ ವಹಿಸಿದ್ದ ಕಾಮಗಾರಿಗಳು ಆಗ ಅಸ್ತಿತ್ವದಲ್ಲಿ ಇದ್ದಂತಹ ತೆರಿಗೆಯನ್ನು ಒಳಗೊಂಡಂತೆ ಆಗಿದ್ದವು. ಜಲ ಸಂಪನ್ಮೂಲ ಇಲಾಖೆಯು 2007-08 ರಿಂದ 2016-17 ಹಣಕಾಸು ಸಾಲುಗಳಿಗೆ ಕರಡು ಮರುರೂಪಿಸಲಾದ ದರಗಳ ಪಟ್ಟಿಯನ್ನು ನೀಡಿದ್ದು, ಮತ್ತು ಅಧಿಸೂಚಿತ ಪುನರ್ ರೂಪಿಸಲಾದ ದರಪಟ್ಟಿಗಳನ್ನು ಸರ್ಕಾರದಿಂದ ನಿರೀಕ್ಷಿಸಲಾಗಿದೆ. ಇತರೆ ಇಲಾಖೆಗಳು, ಅವೆಂದರೆ ಲೋಕೋಪಯೋಗಿ ಇಲಾಖೆ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಸಣ್ಣ ನೀರಾವರಿ, ಇತ್ಯಾದಿಗಳು ಪುನರ್-ರಚಿಸಿರುವಂತಹ ದರ ಪಟ್ಟಿಗಳನ್ನು ಇನ್ನೂ ನೀಡಬೇಕಾಗಿರುತ್ತದೆ. ಆದಾಗ್ಯೂ, ಯೋಜನಾ ಕಚೇರಿಗಳು ಕರ್ನಾಟಕ ಸರ್ಕಾರದ ಜಲ ಸಂಪನ್ಮೂಲ ಇಲಾಖೆಯು ಪುನರ್-ರಚಿಸಿರುವಂತಹ ದರ ಪಟ್ಟಿಯ ಅನುಸಾರ ಕಾಮಗಾರಿಗಳ ಐಟಂ-ರೇಟ್ ಗುತ್ತಿಗೆ ಕಾಮಗಾರಿವಾರು ಜಿಎಸ್‌ಟಿಯ ಪ್ರಭಾವವನ್ನು ಲೆಕ್ಕಹಾಕಿರುವವು. ಜಿ.ಎಸ್.ಟಿ ಪ್ರಭಾವವನ್ನು ಮೌಲ್ಯಮಾಪನ ಮಾಡಲು ನೇಮಕಗೊಂಡ ಚಾರ್ಟೆಡ್ ಅಕೌಂಟೆಂಟ್ ಸಂಸ್ಥೆಯು ತಮ್ಮ ವರದಿಯನ್ನು ಸಲ್ಲಿಸಿದೆ. ವರದಿಯನ್ನು ವಿಜನಿನಿಯ ಮಂಡಳಿಯ ಮುಂದೆ ಮಂಡಿಸಲಾಯಿತು ಮತ್ತು ಪುನರ್ ರೂಪಿಸಿದ ದರ ಪಟ್ಟಿಗಳ ಅಧಿಸೂಚನೆಯ ಸ್ವೀಕೃತಿಯ ಮೇಲೆ ಮಂಡಳಿಯ ನಿರ್ಣಯದ ಅನುಸಾರ ಜಿ.ಎಸ್.ಟಿ ಪ್ರಭಾವದ ಲೆಕ್ಕಾಚಾರವನ್ನು ಗುತ್ತಿಗೆದಾರರಿಗೆ ಅವರ ಅಭಿಪ್ರಾಯಗಳು ಮತ್ತು ಪ್ರಾತಿನಿಧ್ಯಗಳಾಗಿ ಸಲ್ಲಿಸಲಾಗುತ್ತದೆ.

26 ಕಂಪನಿಗಳ (ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ) ನಿಯಮಗಳು, 2015ರ ಜೊತೆಯಲ್ಲಿ ಓದಲ್ಪಡುವ ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದ 133ರ ಅಡಿಯಲ್ಲಿ ನಿರ್ದಿಷ್ಟಪಡಿಸಲಾಗಿರುವ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡಗಳ ಅನುಸಾರ ಬಹಿರಂಗಪಡಿಸುವಿಕೆಯ ಅಗತ್ಯತೆಗಳು:

ಹೊಸ ಲೆಕ್ಕವನ್ನಿಡುವಿಕೆಗೆ ಸಂಬಂಧಿಸಿದ ನಿರ್ದಿಷ್ಟ ನಿರ್ದೇಶನಗಳು ಅನ್ವಯಗೊಳ್ಳುವಿಕೆ

i) 31 ಮಾರ್ಚ್ 2023ಕ್ಕೆ ಅಂತ್ಯಗೊಂಡಂತಹ ಸಾಲಿಗೆ ಯಾವುದೇ ಹೊಸ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ

II) 1 ಏಪ್ರಿಲ್ 2023ರಿಂದ ಅನ್ವಯಗೊಳ್ಳುವಂತಹ ಭಾರತೀಯ ಲೆಕ್ಕವನ್ನಿಡುವಿಕೆಗೆ ಸಂಬಂಧಿತ ಮಾನದಂಡಕ್ಕೆ ಮಾಡಲಾಗಿರುವಂತಹ ಪ್ರಮುಖ ತಿದ್ದುಪಡಿಗಳು

31 ಮಾರ್ಚ್ 2023ರಂದು ಸಾಂಸ್ಥಿಕ ವ್ಯವಹಾರಗಳ ಮಂತ್ರಾಲಯವು ಕಂಪನಿಗಳ (ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡಗಳು) ತಿದ್ದುಪಡಿ ನಿಯಮಗಳು, 2023ಕ್ಕೆ ತಿದ್ದುಪಡಿ ತಂದಿತು. ಕಂಪನಿಯ ಹಣಕಾಸು ತಃಖ್ತೆಗಳ ಮೇಲೆ ಈ ತಿದ್ದುಪಡಿಗಳ ಪ್ರಭಾವವು ಈ ಕೆಳಗಿನಂತಿರುವವು.

ಹಣಕಾಸು ತಃಖ್ತೆಗಳ ಪ್ರಸ್ತುತಿಗೆ ಸಂಬಂಧಿತ ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ 1

ಈ ತಿದ್ದುಪಡಿಯು ಅಸ್ತಿತ್ವ/ಸಂಸ್ಥೆಗಳು ತಮ್ಮ ಗಮನಾರ್ಹವಾದಂತಹ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಕಾರ್ಯನೀತಿಗಳಿಗಿಂತ ಹೆಚ್ಚಾಗಿ ತಮ್ಮ ವಿಷಯಾಕ

ಸಾಮಗ್ರಿಗಳ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಕಾರ್ಯನೀತಿಯನ್ನು ಬಹಿರಂಗಪಡಿಸುವ ಅಗತ್ಯತೆಯನ್ನು ಹೊಂದಿರುವುದು. ಕಂಪನಿಯು ಈ ತಿದ್ದುಪಡಿಗಳಿಂದ ಕಂಪನಿಯ ಹಣಕಾಸು ತಃಖ್ತೆಗಳ ಮೇಲೆ ಯಾವುದೇ ಗಮನಾರ್ಹ ಪ್ರಭಾವವನ್ನು ನಿರೀಕ್ಷಿಸುವುದಿಲ್ಲ.

ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಕಾರ್ಯನೀತಿ, ಲೆಕ್ಕವನ್ನಿಡುವಿಕೆಯ ಅಂದಾಜುಗಳು ಮತ್ತು ತಪ್ಪುಗಳಿಗೆ ಸಂಬಂಧಿತ ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ 8

ಈ ತಿದ್ದುಪಡಿಯು, ಲೆಕ್ಕವನ್ನಿಡುವಿಕೆಯ ಅಂದಾಜುಗಳಿಗೆ ಒಂದು ವಿವರಣೆಯನ್ನು ನೀಡುವುದು ಹಾಗೂ ಇದು ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಕಾರ್ಯನೀತಿಯಲ್ಲಿನ ಬದಲಾವಣೆಗಳನ್ನು ಲೆಕ್ಕವನ್ನಿಡುವಿಕೆಯ ಅಂದಾಜುಗಳಲ್ಲಿನ ಬದಲಾವಣೆಗಳಿಂದ ವ್ಯತ್ಯಾಸಗಳನ್ನು ಕಂಡುಕೊಳ್ಳುವಲ್ಲಿ ಅಸ್ತಿತ್ವ/ಸಂಸ್ಥೆಗಳಿಗೆ ಸಹಾಯ ಮಾಡುವುದು. ಕಂಪನಿಯು ತಿದ್ದುಪಡಿಯನ್ನು ಮೌಲ್ಯಮಾಪನ ಮಾಡಿರುವುದು ಹಾಗೂ ಹಣಕಾಸು ತಃಖ್ತೆಗಳ ಮೇಲೆ ಇದರಿಂದ ಯಾವುದೇ ಪ್ರಭಾವವೂ ಇರುವುದಿಲ್ಲ.

ಭಾರತೀಯ ಲೆಕ್ಕವನ್ನಿಡುವಿಕೆಗೆ ಸಂಬಂಧಿತ ಮಾನದಂಡ 12 - ಆದಾಯ ತೆರಿಗೆಗಳು

ಈ ತಿದ್ದುಪಡಿಯು ಪ್ರಾರಂಭಿಕ ಪರಿಗಣನೆ ವಿನಾಯಿತಿಯ ವ್ಯಾಪ್ತಿಯನ್ನು, ಅದು ಸಮಾನ ಹಾಗೂ ತಾತ್ಕಾಲಿಕ ವ್ಯತ್ಯಾಸಗಳನ್ನು ಹೊಂದಾಣಿಕೆಗೊಳ್ಳುವುದಕ್ಕೆ ಕಾರಣವಾಗುವೆಡೆಗಳಲ್ಲಿ ಅನ್ವಯಗೊಳ್ಳದ ರೀತಿಯಲ್ಲಿ ಇತಿಮಿತಿಯಾಗಿರಲಾಗಿರುವುದು. ಕಂಪನಿಯು ಈ ತಿದ್ದುಪಡಿಗಳಿಂದ ಕಂಪನಿಯ ಹಣಕಾಸು ತಃಖ್ತೆಗಳ ಮೇಲೆ ಯಾವುದೇ ಗಮನಾರ್ಹ ಪ್ರಭಾವವನ್ನು ನಿರೀಕ್ಷಿಸುವುದಿಲ್ಲ.



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

ಬಿ) ಲಾಭ ಮತ್ತು ನಷ್ಟ ತಃಖ್ತೆ

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2022 ಈ ಹಿಂದೆ ವರದಿ ಮಾಡಿದ್ದಂತೆ	ತಪ್ಪನ್ನು ಸರಿಪಡಿಸಿದ ಕಾರಣ ಹೆಚ್ಚಳ / (ಇಳಿಕೆ)	31 ಮಾರ್ಚ್ 2022 (ಪುನರ್ ತಿಳಿಸಿರುವುದು)
ಇತರೆ ಆದಾಯ	20,800.67	(17,839.38)	2,961.29
ಒಟ್ಟು ಆದಾಯ	20,809.31	(17,839.38)	2,969.93
ವೆಚ್ಚಗಳು			
ಸವಕಳಿ ವೆಚ್ಚ (ಕೆಳಗಿನ ಅನುಬಂಧ-1 ನ್ನು ಗಮನಿಸುವುದು)	6,057.55	4.91	6,062.46
ಕರ್ನಾಟಕ ಸರ್ಕಾರದ ಯೋಜನೆಗಳ ಮೇಲೆ ವೆಚ್ಚಗಳು	17,839.38	(17,839.38)	-
ಇತರೆ ವೆಚ್ಚಗಳು	18,947.63	(12,156.40)	6,791.23
ಒಟ್ಟು ವೆಚ್ಚಗಳು	44,057.51	(29,990.87)	14,066.64
ಪ್ರಸಕ್ತ ಸಾಲಿಗೆ ಲಾಭ / (ನಷ್ಟ)	(23,248.20)	12,151.49	(11,096.71)

ಅನುಬಂಧ : 1

ಕಂಪನಿಯು 31 ಮಾರ್ಚ್ 2023ಕ್ಕೆ ಅಂತ್ಯಗೊಂಡ ಸಾಲಿನಲ್ಲಿ ವಿವಿಧ ಪ್ರವರ್ಗಗಳ ಅಡಿಯಲ್ಲಿ ಬಂಡವಾಳೀಕರಿಸಲಾಗಿರುವ ಆಸ್ತಿಗಳನ್ನು ಸಮೀಕ್ಷಿಸುವುದನ್ನು ಕೈಗೊಂಡಿತು ಹಾಗೂ ಕೆಲವು ಆಸ್ತಿಗಳನ್ನು ಈ ಮುಂಚಿನ ಸಾಲುಗಳಲ್ಲಿ ಲೆಕ್ಕಕ್ಕೆ ತೆಗೆದುಕೊಂಡಿರುವುದಿಲ್ಲ ಎಂಬುದನ್ನು ಗಮನಿಸಿತು, ಅವುಗಳನ್ನು ವರದಿಯ ಸಾಲಿನಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿರುವುದು / ಸರಿಪಡಿಸಲಾಗಿರುವುದು. ತಿದ್ದುಪಡಿಯು ಈ ಕೆಳಗೆ ವಿವರಿಸಿರುವಂತೆ ಸ್ವತ್ತು, ಸ್ಥಾವರ, ಯಂತ್ರೋಪಕರಣಗಳು, ಸವಕಳಿಗೆ ಖರ್ಚು, ಚಾಲ್ತಿ ಜವಾಬ್ದಾರಿಗಳು - ಇತರೆ ಹಣಕಾಸು ಜವಾಬ್ದಾರಿಗಳು ಹಾಗೂ ಇತರೆ ಹಣಕಾಸು ಆಸ್ತಿಗಳ (ಕನೀನಿನಿ) ಮೇಲೆ ಪರಿಣಾಮ ಬೀರಿರುವುದು.

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2022ರ ಲ್ಲಿದ್ದಂತೆ	31 ಮಾರ್ಚ್ 2021ರಲ್ಲಿದ್ದಂತೆ
ಸ್ವತ್ತು, ಸ್ಥಾವರ, ಯಂತ್ರೋಪಕರಣಗಳು ವಾಹನಗಳು	24.77	24.77
ಏತ ನೀರಾವರಿ ವ್ಯವಸ್ಥೆ - ಸಿವಿಲ್ ಕಾಮಗಾರಿ	181.85	181.85
ಕ್ರೋಡೀಕೃತ ಸವಕಳಿ	(21.68)	(16.77)
ಒಟ್ಟು	184.94	189.85
ಸವಕಳಿ	4.91	16.77
	4.91	16.77
ಚಾಲ್ತಿ ಜವಾಬ್ದಾರಿಗಳು - ಇತರೆ ಹಣಕಾಸು ಜವಾಬ್ದಾರಿಗಳು	-	181.85
ಇತರೆ ಹಣಕಾಸು ಆಸ್ತಿಗಳು	-	(24.77)

ಅನುಬಂಧ : 2

ಕಂಪನಿಯು 31 ಮಾರ್ಚ್ 2023ಕ್ಕೆ ಅಂತ್ಯಗೊಂಡ ಸಾಲಿನಲ್ಲಿ ತನ್ನ ಗುತ್ತಿಗೆ ಜವಾಬ್ದಾರಿಗಳನ್ನು ಸಮೀಕ್ಷಿಸುವುದನ್ನು ಕೈಗೊಂಡಿತು ಹಾಗೂ 2021-22 ಹಣಕಾಸು ಸಾಲಿನಲ್ಲಿ ಒಂದು ಸಲದ ಪಾವತಿಯಂತೆ ಇಪ್ಪತ್ತು ವರ್ಷಗಳ ಅವಧಿಗೆ ಎರಡು ಗುತ್ತಿಗೆ ಒಡಂಬಡಿಕೆಗಳನ್ನು ಮಾಡಿಕೊಂಡಿತು ಅವೆಂದರೆ ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯಿಂದ ಭೂಮಿಯ ಗುತ್ತಿಗೆ, ಆದರೆ, ಗುತ್ತಿಗೆ ಪಾವತಿಗಳನ್ನು ವಾರ್ಷಿಕ ಆಧಾರದ ಮೇರೆಗೆ ಹಾಗೂ ಪಾವತಿಗಳನ್ನು 20 ವರ್ಷಗಳ ಅವಧಿಗೆ ಪರಿಗಣಿಸಿತು. ತಪ್ಪರಿಣಾಮವಾಗಿ, ಉಪಯೋಗಿಸುವ ಹಕ್ಕನ್ನು ಹೊಂದಿರುವ ಆಸ್ತಿ ಮತ್ತು ಗುತ್ತಿಗೆ ಜವಾಬ್ದಾರಿಗಳನ್ನು ತಪ್ಪಾಗಿ ನಿರ್ಧಾರಣೆ ಮಾಡಲಾಯಿತು. ಇದು ಈ ಕೆಳಗೆ ವಿವರಿಸಿರುವಂತೆ ಹಿಂದಿನ ಹಣಕಾಸು ತಃಖ್ತೆಗಳಲ್ಲಿ ತಿದ್ದುಪಡಿ ಮಾಡಲ್ಪಟ್ಟಂತಹ ಪೂರ್ವಾನ್ವಯವಾದಂತಹ ಪರಿಣಾಮವನ್ನು ಹೊಂದಿರುವುದು:



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2022ರಲ್ಲಿದ್ದಂತೆ	31 ಮಾರ್ಚ್ 2021ರಲ್ಲಿದ್ದಂತೆ
ಉಪಯೋಗಿಸುವ ಹಕ್ಕನ್ನು ಹೊಂದಲಾಗಿರುವ ಆಸ್ತಿಗಳು	19.98	-
ಉಪಯೋಗಿಸುವ ಹಕ್ಕನ್ನು ಹೊಂದಲಾಗಿರುವ ಆಸ್ತಿಗಳ ಮೌಲ್ಯವನ್ನು ಸಮಾನ ಕಂತುಗಳಲ್ಲಿ ಕ್ರಮೇಣ ತಗ್ಗಿಸಿರುವುದು	1.00	-
ಒಟ್ಟು	18.99	-
ಗುತ್ತಿಗೆ ಜವಾಬ್ದಾರಿಗಳು	21.51	-
ಸ್ವತ್ತು, ಸ್ಥಾವರ, ಯಂತ್ರೋಪಕರಣಗಳು	(2.53)	-

ಅನುಬಂಧ : 3

ಕಂಪನಿಯು 31 ಮಾರ್ಚ್ 2023ಕ್ಕೆ ಅಂತ್ಯಗೊಂಡ ಸಾಲಿನಲ್ಲಿ ಕಂಪನಿಯು ತನ್ನ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಕಾರ್ಯನೀತಿಗಳನ್ನು ಸಮೀಕ್ಷಿಸಿ ಹಾಗೂ ಯೋಜನಾ ಪ್ರದೇಶಗಳಲ್ಲಿ ರಸ್ತೆಗಳ ನಿರ್ಮಾಣಗಳನ್ನು ಯೋಜನಾ ವೆಚ್ಚ ಅಂದರೆ ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳಿಗೆ ಹಂಚಿಕೆ ಮಾಡುವ ಬದಲಾಗಿ ವೆಚ್ಚಗಳು ಎಂಬುದಾಗಿ ತಪ್ಪಾಗಿ ಪರಿಗಣಿಸಿರುವುದು ಹಾಗೂ ವಿದ್ಯುಚ್ಛಕ್ತಿ ವೆಚ್ಚಗಳನ್ನು ಈ ಹಿಂದಿನ ಸಾಲಿನಲ್ಲಿ ಅಧಿಕ ಪ್ರಮಾಣದಲ್ಲಿ ಖರ್ಚಿಗೆ ಹಾಕಲಾಗಿದ್ದು ಎಂಬುದನ್ನು ಗಮನಿಸಿ, ಇವುಗಳನ್ನು ವರದಿ ಸಾಲಿನಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿರುವುದು / ತಿದ್ದುಪಡಿ ಮಾಡಲಾಗಿರುವುದು.

ಈ ತಪ್ಪಿನ ಕಾರಣ, 1 ಏಪ್ರಿಲ್ 2021ರಲ್ಲಿದ್ದಂತೆ ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳು ಹಾಗೂ ಉಳಿಸಿಕೊಳ್ಳಲ್ಪಟ್ಟಿರುವ ಗಳಿಕೆಗಳನ್ನು ಕಡಿಮೆ ಪ್ರಮಾಣದಲ್ಲಿ ತಿಳಿಸಲಾಗಿದ್ದು ಹಾಗೂ ಅಲ್ಲದೆಯೇ 31 ಮಾರ್ಚ್ 2022ಕ್ಕೆ ಅಂತ್ಯಗೊಂಡ ಸಾಲಿಗೆ ಲಾಭದ ಮೇಲೆ ಪರಿಣಾಮವನ್ನು ಭೀರಿದ್ದು, ಅದನ್ನು ಕಡಿಮೆ ಪ್ರಮಾಣದಲ್ಲಿ ತಿಳಿಸಲಾಗಿದ್ದು. ವಿವರಗಳು ಈ ಕೆಳಗಿನಂತಿರುವವು:

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2022ರಲ್ಲಿದ್ದಂತೆ	31 ಮಾರ್ಚ್ 2021ರಲ್ಲಿದ್ದಂತೆ
ಇತರೆ ವೆಚ್ಚಗಳು		-
ಆಸ್ತಿಗಳ ನಿರ್ವಹಣಾ ವೆಚ್ಚಗಳು - ರಸ್ತೆಗಳ ನಿರ್ಮಾಣ	3,278.05	23,000.99
ವಿದ್ಯುಚ್ಛಕ್ತಿ ವೆಚ್ಚಗಳು	8,878.36	-
ಒಟ್ಟು	12,156.40	23,000.99
ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳು	3,278.05	23,000.99
ವ್ಯವಹಾರಗಳಿಗೆ ಸಂಬಂಧಿಸಿದಂತೆ ಪಾವತಿಸಬೇಕಾಗಿರುವವುಗಳು	(8,878.36)	-

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2022ರಲ್ಲಿದ್ದಂತೆ	31 ಮಾರ್ಚ್ 2021ರಲ್ಲಿದ್ದಂತೆ
ಇತರೆ ವೆಚ್ಚಗಳು		
ಆಸ್ತಿಗಳ ನಿರ್ವಹಣಾ ವೆಚ್ಚಗಳು - ವಾಹನ ನಿರ್ವಹಣೆ	-	2.59
ಒಟ್ಟು	-	2.59
ಇತರೆ ಹಣಕಾಸು ಆಸ್ತಿಗಳು		
ಇತರೆ ಹಣಕಾಸು ಆಸ್ತಿಗಳು	-	(2.59)
ಒಟ್ಟು	-	(2.59)

ಅನುಬಂಧ: 4

ಕಂಪನಿಯು ಗುತ್ತಿಗೆದಾರರುಗಳಿಂದ ವಸೂಲಾತಿ ಮಾಡಿದ್ದಂತಹ ಉಳಿಸಿಕೊಳ್ಳುವಿಕೆ ಹಣಕಾಸಿಗೆ ಸಂಬಂಧಿಸಿದಂತೆ ಸಮೀಕ್ಷೆಯನ್ನು ಕೈಗೊಂಡಿತು ಹಾಗೂ ಕಂಪನಿಯು ಕೆಲವು ಗುತ್ತಿಗೆದಾರರುಗಳಿಂದ ವಸೂಲಾತಿ ಮಾಡಿದ್ದಂತಹ ಉಳಿಸಿಕೊಳ್ಳುವಿಕೆ ಹಣಕಾಸನ್ನು ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ ಹಾಗೂ ಚಾಲ್ತಿಯೇತರ ಜವಾಬ್ದಾರಿಗಳು - ಇತರೆ ಚಾಲ್ತಿಯೇತರ ಜವಾಬ್ದಾರಿಗಳ (ಗುತ್ತಿಗೆದಾರರುಗಳಿಂದ ವಸೂಲಾತಿ ಮಾಡಲಾಗಿರುವ ಉಳಿಸಿಕೊಳ್ಳುವಿಕೆ ಹಣಕಾಸು) ನ್ಯಾಯಸಮ್ಮತ ಮೌಲ್ಯಮಾಪನವನ್ನು ಮಾಡಿರಲಿಲ್ಲ. ಅದನ್ನು ವರದಿ ಸಾಲಿನಲ್ಲಿ ಸರಿಪಡಿಸಲಾಗಿರುವುದು. ಪ್ರಮಾಣಾನುಗುಣವದಂತಹ ಪರಿಣಾಮವನ್ನು ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳಲ್ಲಿ ಹೊಂದಾಣಿಕೆ ಮಾಡಲಾಗಿರುವುದರಿಂದ ತಿದ್ದುಪಡಿಯು ಘೋಷಿಸಲಾಗಿರುವ ಫಲಿತಾಂಶದ ಮೇಲೆ ಯಾವುದೇ ಪರಿಣಾಮವನ್ನು ಭೀರುವುದಿಲ್ಲ. ಆದಾಗ್ಯೂ, ತಿದ್ದುಪಡಿಯು ಈ ಕೆಳಗೆ ವಿವರಿಸಿರುವಂತೆ ಜವಾಬ್ದಾರಿಗಳು ಮತ್ತು ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳ ಮೇಲೆ ಪ್ರಭಾವ ಭೀರುವುದು :



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2022 ರಲ್ಲಿದ್ದಂತೆ	31 ಮಾರ್ಚ್ 2021 ರಲ್ಲಿದ್ದಂತೆ
ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳು		
ನಾಲೆಗಳು ಮತ್ತು ಶಾಖಾ ನಾಲೆಗಳು	3,755.68	16,403.41
ಉಳಿಸಿಕೊಳ್ಳಲ್ಪಟ್ಟಿರುವ ಹಣಕಾಸಿನ ನ್ಯಾಯಸಮ್ಮತ ಮೌಲ್ಯಮಾಪನದ ಮೇಲೆ ಮುಂದೂಡಲ್ಪಟ್ಟಿರುವ ವರಮಾನ	(1,124.36)	(728.46)
ಉಳಿಸಿಕೊಳ್ಳಲ್ಪಟ್ಟಿರುವ ಹಣಕಾಸಿನ ಮೇಲೆ ಬಡ್ಡಿ	1,079.31	659.31
	3,710.63	16,334.27
ಚಾಲ್ತಿಯೇತರ ಜವಾಬ್ದಾರಿಗಳು - ಇತರೆ ಹಣಕಾಸು ಜವಾಬ್ದಾರಿಗಳು		
ಇತರೆ ಹಣಕಾಸು ಜವಾಬ್ದಾರಿಗಳು	20,159.09	16,403.41
ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡದ ಅನುಸಾರ ಸಾಲದಾತರ ಅಡಿಯಲ್ಲಿ ಆಸ್ತಿಗಳು	(2,520.29)	(3,159.41)
	17,638.81	13,244.00
ಚಾಲ್ತಿಯೇತರ ಜವಾಬ್ದಾರಿಗಳು - ಇತರೆ ಚಲ್ತಿಯೇತರ ಹಣಕಾಸು ಜವಾಬ್ದಾರಿಗಳು		
ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡದ ಅನುಸಾರ ಸಾಲದಾತರ ಅಡಿಯಲ್ಲಿ ಜವಾಬ್ದಾರಿಗಳು	2,406.09	3,090.27

ಅನುಬಂಧ: 5

31 ಮಾರ್ಚ್ 2023ಕ್ಕೆ ಅಂತ್ಯಗೊಂಡ ಸಾಲಿನಲ್ಲಿ ಕಂಪನಿಯು ತನ್ನ ಲೆಕ್ಕವನ್ನಿಡುವಿಕೆಗೆ ಸಂಬಂಧಿತ ಕಾರ್ಯನೀತಿಗಳನ್ನು ಸಮೀಕ್ಷಿಸಿ ಹಾಗೂ ಈ ಕೆಳಗಿನ ಅಂಶಗಳನ್ನು ಗಮನಿಸಿತು :

ಎ) ವಿಶೇಷ ಘಟಕ ಯೋಜನೆ/ಬುಡಕಟ್ಟು ಉಪ-ಯೋಜನೆ ಕಾಮಗಾರಿಗಳಿಗಾಗಿ ಕರ್ನಾಟಕ ಸರ್ಕಾರದಿಂದ ಸ್ವೀಕರಿಸಲಾಗಿರುವ ನಿರ್ದಿಷ್ಟ ಅನುದಾನಗಳನ್ನು ಮತ್ತು ವೆಚ್ಚಗಳನ್ನು ಅನುಕ್ರಮವಾಗಿ ವರಮಾನ ಮತ್ತು ವೆಚ್ಚಗಳು ಎಂಬುದಾಗಿ ತಪ್ಪಾಗಿ ಪರಿಗಣಿಸಲಾಗಿದ್ದಿತು. ತತ್ಪರಿಣಾಮವಾಗಿ, ನಿರ್ದಿಷ್ಟವಾಗಿ ಸ್ವೀಕರಿಸಲಾಗಿದ್ದ ಅನುದಾನಗಳನ್ನು ಜವಾಬ್ದಾರಿಗಳು ಎಂಬುದಾಗಿ ಪರಿಗಣಿಸಲಾಗಿದ್ದಿತು ಹಾಗೂ ವಿಶೇಷ ಘಟಕ ಯೋಜನೆ/ಬುಡಕಟ್ಟು ಉಪ-ಯೋಜನೆ ಕಾಮಗಾರಿಗಳ ವೆಚ್ಚಗಳ ಪ್ರತಿಯಾಗಿ ಹೊಂದಾಣಿಕೆ ಮಾಡಲಾಗಿದ್ದಿತು. ಇದನ್ನು ಪೂರ್ವಾನ್ವಯವಾಗಿ ಸರಿಪಡಿಸಲಾಗಿರುವುದು :

ತಿದ್ದುಪಡಿಯು, ಪ್ರಮಾಣಾನುಗುಣವಾದಂತಹ ಪರಿಣಾಮವನ್ನು ವಿಶೇಷ ಘಟಕ ಯೋಜನೆ/ಬುಡಕಟ್ಟು ಉಪ-ಯೋಜನೆ ಕಾಮಗಾರಿಗಳಿಗಾಗಿ ಕರ್ನಾಟಕ ಸರ್ಕಾರದಿಂದ ಸ್ವೀಕರಿಸಲಾಗಿರುವ ನಿರ್ದಿಷ್ಟ ಅನುದಾನಗಳ ಪ್ರತಿಯಾಗಿ ಸಂಪೂರ್ಣವಾಗಿ ಹೊಂದಾಣಿಕೆ ಮಾಡಿರುವುದರಿಂದ ಕಂಡಿಕೆ (ಬಿ)ಯಲ್ಲಿ ಉಲ್ಲೇಖಿಸಲಾಗಿರುವ ವಿವರಣೆಗಳು/ಅಂಶಗಳನ್ನು ಹೊರತುಪಡಿಸಿದಂತೆ ಫಲಿತಾಂಶಗಳ ಮೇಲೆ ಯಾವುದೇ ಪ್ರಭಾವವನ್ನು ಬೀರುವುದಿಲ್ಲ.

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2022 ರಲ್ಲಿದ್ದಂತೆ	31 ಮಾರ್ಚ್ 2021 ರಲ್ಲಿದ್ದಂತೆ
ಇತರೆ ವರಮಾನ		
ವಿಶೇಷ ಘಟಕ ಯೋಜನೆ/ಬುಡಕಟ್ಟು ಉಪ-ಯೋಜನೆ ಕಾಮಗಾರಿಗಳಿಗಾಗಿ ಕರ್ನಾಟಕ ಸರ್ಕಾರದಿಂದ ಸ್ವೀಕರಿಸಲಾಗಿರುವ ಅನುದಾನ ವರಮಾನ	17,839.38	68,085.95
	17,839.38	68,085.95
ವೆಚ್ಚಗಳು		
ಕರ್ನಾಟಕ ಸರ್ಕಾರದ ಯೋಜನೆಗಳ ಮೇಲಿನ ವೆಚ್ಚಗಳು	17,839.38	72,691.98
	17,839.38	72,691.98



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

2016-17 ಹಣಕಾಸು ಸಾಲಿನಲ್ಲಿ ವಿಶೇಷ ಘಟಕ ಯೋಜನೆ/ಬುಡಕಟ್ಟು ಉಪ-ಯೋಜನೆ ಕಾಮಗಾರಿಗಳಿಗಾಗಿ ಕರ್ನಾಟಕ ಸರ್ಕಾರದಿಂದ ಸ್ವೀಕರಿಸಲಾಗಿರುವ ಅನುದಾನವನ್ನು ವಿಶೇಷ ಘಟಕ ಯೋಜನೆ/ಬುಡಕಟ್ಟು ಉಪ-ಯೋಜನೆ ಕಾಮಗಾರಿಗಳ ವೆಚ್ಚಗಳ ಪ್ರತಿಯಾಗಿ ಲೆಕ್ಕಕ್ಕೆ ತೆಗೆದುಕೊಂಡಿರುವುದಿಲ್ಲ, ಅದನ್ನು ಪ್ರಸಕ್ತ ಸಾಲಿನಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿರುವುದು / ಸರಿಪಡಿಸಲಾಗಿರುವುದು.

ಈ ತಪ್ಪಿನ ಕಾರಣ, ವಿಶೇಷ ಘಟಕ ಯೋಜನೆ/ಬುಡಕಟ್ಟು ಉಪ-ಯೋಜನೆ ಕಾಮಗಾರಿಗಳ ಹಣಕಾಸಿನ ಕಡೆಗೆ ಸರ್ಕಾರದಿಂದ ಸ್ವೀಕರಿಸಬೇಕಿರುವ / ಹೊಂದಾಣಿಕೆಗಾಗಿ ಬಾಕಿ ಇರುವ ಷೇರು ಅರ್ಜಿ ಮತ್ತು ಉಳಿಸಿಕೊಳ್ಳಪಟ್ಟಿರುವ ಆದಾಯಗಳು ಕಡಿಮೆ ಪ್ರಮಾಣದಲ್ಲಿ ತಿಳಿಸುವಲ್ಲಿ ಪರಿಣಮಿಸಿದ್ದಿತು. ವಿವರಗಳು ಈ ಕೆಳಗಿನಂತಿರುವವು. (ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2022 ರಲ್ಲಿದ್ದಂತೆ	31 ಮಾರ್ಚ್ 2021 ರಲ್ಲಿದ್ದಂತೆ
ಇತರೆ ವರಮಾನ		
ವಿಶೇಷ ಘಟಕ ಯೋಜನೆ/ಬುಡಕಟ್ಟು ಉಪ-ಯೋಜನೆ ಕಾಮಗಾರಿಗಳಿಗಾಗಿ ಕರ್ನಾಟಕ ಸರ್ಕಾರದಿಂದ ಅನುದಾನ ವರಮಾನ	-	4,606.03
ಒಟ್ಟು	-	4,606.03
ಇತರೆ ಹಣಕಾಸು ಆಸ್ತಿಗಳು		
ವಿಶೇಷ ಘಟಕ ಯೋಜನೆ/ಬುಡಕಟ್ಟು ಉಪ-ಯೋಜನೆ ಕಾಮಗಾರಿಗಳ ಕಡೆಗೆ ಷೇರು ಅರ್ಜಿ ಹಣದ ಪ್ರತಿಯಾಗಿ ಹೊಂದಾಣಿಕೆ / ಕರ್ನಾಟಕ ಸರ್ಕಾರದಿಂದ ಸ್ವೀಕರಿಸಬೇಕಿರುವ ಅನುದಾನಗಳು.	-	4,606.03
ಒಟ್ಟು	-	4,606.03

iv) ಉದ್ಯೋಗಿಗಳಿಗೆ ಸಂಬಂಧಿತ ಪ್ರಯೋಜನಗಳು (ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ-19):

“ಉದ್ಯೋಗಿಗಳಿಗೆ ಸಂಬಂಧಿತ ಪ್ರಯೋಜನಗಳಿಗೆ ಸಂಬಂಧಿತ ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ-19 ಅಡಿಯಲ್ಲಿ ಬಹಿರಂಗಪಡಿಸುವಿಕೆ”

ಸಾಮಾನ್ಯ:

ಪ್ರಸಕ್ತ ಸಾಲಿಗೆ ಉದ್ಯೋಗಿಗಳಿಗೆ ಸಂಬಂಧಿತ ಪ್ರಯೋಜನಗಳಿಗೆ ಅನುವುಗಳನ್ನು 31.03.2023 ರಲ್ಲಿದ್ದಂತೆ ವಿಮಾ ಗಣಿತ ಮೌಲ್ಯಮಾಪನವನ್ನು ಉಪಯೋಗಿಸಿಕೊಂಡು ಅನುವು ಮಾಡಲಾಗಿರುವುದು. ಅದರಂತೆಯೇ 31.03.2023ಕ್ಕೆ ಅಂತ್ಯಗೊಂಡ ಹಣಕಾಸು ಸಾಲಿಗೆ “ಉದ್ಯೋಗಿಗಳಿಗೆ ಸಂಬಂಧಿತ ಪ್ರಯೋಜನಗಳಿಗೆ” ಸಂಬಂಧಿತ ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ - 19 ಅಡಿಯಲ್ಲಿ ಬಹಿರಂಗಪಡಿಸುವಿಕೆಯನ್ನು ಈ ಕೆಳಗೆ ನೀಡಲಾಗಿರುವುದು

ಎ. ಗ್ರಾಚುಯಿಟಿ

ಈ ಕೆಳಗಿನ ದಿನಾಂಕಗಳಲ್ಲಿದ್ದಂತೆ ಗ್ರಾಚುಯಿಟಿ ಲೆಕ್ಕಹಾಕುವ ಸಲುವಾಗಿ ವಿಮಾಗಣಿತ ಪದ್ಧತಿಯಲ್ಲಿ ಮೌಲ್ಯಮಾಪನ ಮಾಡುವ ಸಲುವಾಗಿ ಪ್ರಮುಖ ವಿಮಾಗಣಿತ ಊಹೆಗಳು

ವಿವರಗಳು	31.03.2023	31.03.2022
ಮರಣ ದರ ಕೋಷ್ಟಕ	ಐಎಎಲ್‌ಎಂ (2012-14)	ಐಎಎಲ್‌ಎಂ (2012-14)
ರಿಯಾಯಿತಿ ದರ (1ವರ್ಷಕ್ಕೆ)	7.45%	7.05%
ವೇತನ ಹೆಚ್ಚಳ (1ವರ್ಷಕ್ಕೆ)	6.00%	6.00%
ನಿವೃತ್ತಿ ವಯಸ್ಸು (ವರ್ಷಗಳಲ್ಲಿ)	60	60



ಹಣಕಾಸು ತ:ಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

ಸಂತುಲನ ಪಟ್ಟಿಯಲ್ಲಿ ಪರಿಗಣಿಸಲಾಗಿರುವ ಮೊತ್ತ :

ಕಂಪನಿಯ ಸಂತುಲನ ಪಟ್ಟಿಯಲ್ಲಿ ನಮೂದಿಸಬೇಕಾದ ನಿವ್ವಳ ಜವಾಬ್ದಾರಿ/ಆಸ್ತಿಯ ಒಟ್ಟು ಮೊತ್ತವನ್ನು ಹಿಂದಿನ ಅವಧಿಯ ತುಲನಾತ್ಮಕ ಅಂಕಿಸಂಖ್ಯೆಗಳೊಂದಿಗೆ ಈ ಕೆಳಗಿನ ಕೋಷ್ಟಕದಲ್ಲಿ ತೋರಿಸಲಾಗಿದೆ.

(ರೂ. ಲಕ್ಷಗಳಲ್ಲಿ)

ವಿವರಗಳು	ಈ ಕೆಳಗಿನ ದಿನಾಂಕಗಳಿಗೆ ಅಂತ್ಯಗೊಂಡ ಅವಧಿಗೆ	
	31 ಮಾರ್ಚ್ 2023	31 ಮಾರ್ಚ್ 2022
ಹಣಕಾಸನ್ನು ಹೂಡಲ್ಪಟ್ಟಿರುವ ವಿವರಿಸಲ್ಪಟ್ಟಿರುವ ಪ್ರಯೋಜನ ಬದ್ಧತೆಯ ಪ್ರಸಕ್ತ ಮೌಲ್ಯ	-	-
ಯೋಜಿತ ಆಸ್ತಿಗಳ ನ್ಯಾಯಸಮ್ಮತ ಮೌಲ್ಯ	-	-
ನಿವ್ವಳ ಹಣಕಾಸನ್ನು ತೊಡಗಿಸಿರುವ ಬದ್ಧತೆಗಳು	-	-
ಹಣಕಾಸನ್ನು ತೊಡಗಿಸಿರದ ವಿವರಿಸಲ್ಪಟ್ಟಿರುವ ಪ್ರಯೋಜನಗಳ ಬದ್ಧತೆಯ ಪ್ರಸಕ್ತ ಮೌಲ್ಯ	29.52	27.85
ಆಸ್ತಿಯ ಇತಿಮಿತಿಯ ಕಾರಣ ಪರಿಗಣಿಸದಿರುವ ಮೊತ್ತ	-	-
ಸಂತುಲನ ಪಟ್ಟಿಯಲ್ಲಿ ನಿವ್ವಳ ವಿವರಿಸಲ್ಪಟ್ಟಿರುವ ಪ್ರಯೋಜನ ಜವಾಬ್ದಾರಿ/(ಆಸ್ತಿ)	29.52	27.85
ನಿವ್ವಳ ವಿವರಿಸಲ್ಪಟ್ಟಿರುವ ಪ್ರಯೋಜನ ಜವಾಬ್ದಾರಿಯನ್ನು/ (ಆಸ್ತಿಯನ್ನು) ಈ ಕೆಳಗಿನಂತೆ ವಿಭಜಿಸಲಾಗಿರುವುದು:		
ಚಾಲ್ತಿ	1.13	0.98
ಚಾಲ್ತಿಯೇತರ	28.38	26.87

ಲಾಭ ಮತ್ತು ನಷ್ಟ ತ:ಖ್ತೆಯಲ್ಲಿನ ವೆಚ್ಚಗಳು

ಪ್ರಸಕ್ತ ಅವಧಿಗೆ ಲಾಭ ಮತ್ತು ನಷ್ಟ ತ:ಖ್ತೆಯಲ್ಲಿ ತೋರಿಸಲಾಗಿರುವ ವೆಚ್ಚಗಳನ್ನು ಅವುಗಳಿಗೆ ಅನುರೂಪವಾದಂತಹ ಈ ಹಿಂದಿನ ಅವಧಿಯ ಅಂಕಿಸಂಖ್ಯೆಗಳೊಂದಿಗೆ ಈ ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.

(ರೂ. ಲಕ್ಷಗಳಲ್ಲಿ)

ವಿವರಗಳು	ಈ ಕೆಳಗಿನ ದಿನಾಂಕಗಳಿಗೆ ಅಂತ್ಯಗೊಂಡ ಅವಧಿಗೆ	
	31 ಮಾರ್ಚ್ 2023	31 ಮಾರ್ಚ್ 2022
ಪ್ರಸಕ್ತ ಸೇವಾ ವೆಚ್ಚಗಳು	0.76	1.02
ಹಿಂದಿನ ಸೇವಾ ವೆಚ್ಚಗಳು	-	-
ಆಡಳಿತಾತ್ಮಕ ವೆಚ್ಚಗಳು	-	-
ನಿವ್ವಳ ವಿವರಿಸಲ್ಪಟ್ಟಿರುವ ಪ್ರಯೋಜನ ಜವಾಬ್ದಾರಿ/(ಆಸ್ತಿಯ)		
ಮೇಲಿನ ಬಡ್ಡಿ	1.93	1.49
ಇತ್ಯರ್ಥಗೊಂಡ ಸಮಯದಲ್ಲಿನ (ಗಳಿಕೆಗಳು)/ನಷ್ಟಗಳು	-	-
ಲಾಭ ಮತ್ತು ನಷ್ಟ ತ:ಖ್ತೆಯಲ್ಲಿ ಖರ್ಚಿಗೆ ಹಾಕಲಾದ ಒಟ್ಟಾರೆ ವೆಚ್ಚಗಳು	2.69	2.51

ಇತರೆ ಸಮಗ್ರ ವರಮಾನದಲ್ಲಿ ನಮೂದಿಸಲಾಗಿರುವ ಮೊತ್ತ

ಪ್ರಸಕ್ತ ಅವಧಿಯಲ್ಲಿ ಇತರೆ ಸಮಗ್ರ ವರಮಾನದಲ್ಲಿ ತತ್ಕ್ಷಣವೇ ನಮೂದಿಸಲಾಗಿರುವಂತಹ ಪುನರ್-ನಿರ್ಧಾರಣೆ ಮಾಡಲಾಗಿರುವಂತಹ ಬಾಬುಗಳೂ ಹಾಗೂ ಒಳಸೇರ್ಪಡೆಗೊಳಿಸಿಕೊಳ್ಳಲ್ಪಟ್ಟಂತಹ ಅಥವಾ ಇತ್ಯರ್ಥಗೊಳಿಸಲ್ಪಟ್ಟಂತಹ ಜವಾಬ್ದಾರಿಗಳ ಪ್ರಭಾವದ ಒಟ್ಟು ಮೊತ್ತವನ್ನು ಈ ಕೆಳಗಿನ ಕೋಷ್ಟಕದಲ್ಲಿ ತೋರಿಸಲಾಗಿದೆ:



ಹಣಕಾಸು ತ:ಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

(ರೂ. ಲಕ್ಷಗಳಲ್ಲಿ)

ವಿವರಗಳು	ಈ ಕೆಳಗಿನ ದಿನಾಂಕಗಳಿಗೆ ಅಂತ್ಯಗೊಂಡ ಅವಧಿಗೆ	
	31 ಮಾರ್ಚ್ 2023	31 ಮಾರ್ಚ್ 2022
ಲಾಭ ಮತ್ತು ನಷ್ಟ ತ:ಖ್ತೆಯ ಹೊರಗೆ ಇತರೆ ಸಮಗ್ರ ವರಮಾನದಲ್ಲಿ ಪರಿಗಣಿಸಲಾದ ಪ್ರಾರಂಭಿಕ ಮೊತ್ತ	19.78	16.62
ಪ್ರಸಕ್ತ ಅವಧಿಯಲ್ಲಿನ ಪುನರ್-ನಿರ್ಧಾರಣೆಗಳು	-	-
ಹಣಕಾಸಿನ ಊಹೆಗಳಲ್ಲಿ ಬದಲಾವಣೆಗಳ ಕಾರಣ	(0.92)	(0.47)
ಜನಸಂಖ್ಯಾಶಾಸ್ತ್ರದ ಊಹೆಗಳಲ್ಲಿ ಬದಲಾವಣೆಗಳು	-	-
ಅನುಭವದ ಹೊಂದಾಣಿಕೆಗಳು	(0.09)	3.63
ಯೋಜಿತ ಆಸ್ತಿಯ ವಾಸ್ತವಿಕ ಪ್ರತಿಫಲ	-	-
ಕಳೆಯುವುದು: ಯೋಜಿತ ಆಸ್ತಿಗಳ ಮೇಲಿನ ಬಡ್ಡಿ	-	-
ಆಸ್ತಿಯ ಮಿತಿಯ ಪ್ರಭಾವವನ್ನು ಪರಿಗಣಿಸುವ	-	-
ಸಲುವಾಗಿ ಹೊಂದಾಣಿಕೆ	-	-
ಲಾಭ ಮತ್ತು ನಷ್ಟ ತ:ಖ್ತೆಯ ಹೊರಗೆ ಇತರೆ ಸಮಗ್ರ ವರಮಾನದಲ್ಲಿ ಪರಿಗಣಿಸಲಾದ ಅಂತಿಮ ಮೊತ್ತ	18.76	19.78

ಪ್ರಯೋಜನಗಳ ಬದ್ಧತೆಗಳ ಚಲನೆ

(ರೂ. ಲಕ್ಷಗಳಲ್ಲಿ)

ವಿವರಗಳು	ಈ ಕೆಳಗಿನ ದಿನಾಂಕಗಳಿಗೆ ಅಂತ್ಯಗೊಂಡ ಅವಧಿಗೆ	
	31 ಮಾರ್ಚ್ 2023	31 ಮಾರ್ಚ್ 2022
ವಿವರಿಸಲ್ಪಟ್ಟಿರುವ ಪ್ರಯೋಜನಗಳ ಬದ್ಧತೆಯ ಪ್ರಾರಂಭಿಕ ಮೊತ್ತ	27.84	22.17
ಪ್ರಸಕ್ತ ಸೇವಾ ವೆಚ್ಚ	0.76	1.02
ಹಿಂದಿನ ಸೇವಾ ವೆಚ್ಚ	-	-
ವಿವರಿಸಲ್ಪಟ್ಟಿರುವ ಪ್ರಯೋಜನಗಳ ಬದ್ಧತೆಯ ಮೇಲಿನ ಬಡ್ಡಿ	1.93	1.49
ಈ ಕೆಳಗಿನ ಕಾರಣಗಳಿಂದಾಗಿ ಪುನರ್-ನಿರ್ಧಾರಣೆ:		
ಹಣಕಾಸಿನ ಊಹೆಗಳಲ್ಲಿನ ಬದಲಾವಣೆಗಳಿಂದ ಉದ್ಭವಿಸುವ ವಿಮಾಗಣಿತ ಪದ್ಧತಿಯಲ್ಲಿ ಲೆಕ್ಕಹಾಕುವಿಕೆಯ ನಷ್ಟ/ (ಗಳಿಕೆ)	(0.92)	(0.47)
ಜನಸಂಖ್ಯಾಶಾಸ್ತ್ರದ ಪ್ರಕಾರ ಊಹೆಗಳಲ್ಲಿ ಬದಲಾವಣೆಗಳಿಂದ ಉದ್ಭವಿಸುವ ವಿಮಾಗಣಿತ ಪದ್ಧತಿಯಲ್ಲಿ ಲೆಕ್ಕಹಾಕುವಿಕೆಯ ನಷ್ಟ/ (ಗಳಿಕೆ)	-	-
ಅನುಭವದಲ್ಲಿನ ಬದಲಾವಣೆಗಳ ಕಾರಣ ಉದ್ಭವಿಸುವ ವಿಮಾಗಣಿತ ಪದ್ಧತಿಯಲ್ಲಿ ಲೆಕ್ಕಹಾಕುವಿಕೆಯ ನಷ್ಟ/(ಗಳಿಕೆ)	(0.09)	3.63
ಪಾವತಿಸಲಾದ ಪ್ರಯೋಜನಗಳು	-	-
ಊಹಿಸಲಾದ/ (ಇತ್ಯರ್ಥಗೊಳಿಸಲಾದ)* ಜವಾಬ್ದಾರಿಗಳು	-	-
ಇತ್ಯರ್ಥಗೊಳಿಸಲ್ಪಟ್ಟವುಗಳ ಕಾರಣ ಕಾಣೆಯಾದ ಜವಾಬ್ದಾರಿಗಳು	-	-
ವಿವರಿಸಲ್ಪಟ್ಟಿರುವ ಪ್ರಯೋಜನ ಬದ್ಧತೆಯ ಅಂತಿಮ ಮೊತ್ತ	29.52	27.84

* ವ್ಯವಹಾರ ಸಂಯೋಜನೆ ಅಥವಾ ಅಂತರ ಗುಂಪು ವರ್ಗಾವಣೆಯ ಕಾರಣದಿಂದ.



ಹಣಕಾಸು ತ:ಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು
ನಿವ್ವಳ ಜವಾಬ್ದಾರಿ/ಆಸ್ತಿಯ ಸಮನ್ವಯಗೊಳಿಸುವಿಕೆ

ಕಂಪನಿಯ ಸಂತುಲನ ಪಟ್ಟಿಯಲ್ಲಿ ಪರಿಗಣಿಸಲಾಗಿರುವಂತೆ ಲೆಕ್ಕವನ್ನಿಡುವಿಕೆಯ ಅವಧಿಯ ಪ್ರಾರಂಭದಿಂದ ಅಂತ್ಯದವರೆಗೆ ನಿವ್ವಳ ಜವಾಬ್ದಾರಿ/ಆಸ್ತಿಯ ಚಲನೆಯನ್ನು ಈ ಕೆಳಗೆ ತೋರಿಸಲಾಗಿದೆ :

(ರೂ. ಲಕ್ಷಗಳಲ್ಲಿ)

ವಿವರಗಳು	ಈ ಕೆಳಗಿನ ದಿನಾಂಕಗಳಿಗೆ ಅಂತ್ಯಗೊಂಡ ಅವಧಿಗೆ	
	31 ಮಾರ್ಚ್ 2023	31 ಮಾರ್ಚ್ 2022
ಪ್ರಾರಂಭಿಕ ನಿವ್ವಳ ವಿವರಿಸಲ್ಪಟ್ಟಿರುವ ಪ್ರಯೋಜನ ಜವಾಬ್ದಾರಿ/ (ಆಸ್ತಿ)-	27.84	22.17
ಲಾಭ ಮತ್ತು ನಷ್ಟ ತ:ಖ್ತೆಗೆ ಹಾಕಲಾಗಿರುವ ವೆಚ್ಚಗಳು	2.68	2.51
ಲಾಭ ಮತ್ತು ನಷ್ಟ ತ:ಖ್ತೆಯ ಹೊರಗೆ ಪರಿಗಣಿಸಲಾಗಿರುವ ಮೊತ್ತ ಉದ್ಯೋಗದಾತರ ಕಾಣಿಕೆ	(1.01)	3.16
ಜವಾಬ್ದಾರಿಯ ಪ್ರಭಾವ*	-	-
ಊಹಿಸಲಾಗಿರುವುದು(ಇತ್ಯರ್ಥಗೊಳಿಸಲಾದ)*	-	-
ಅಂತಿಮ ನಿವ್ವಳ ವಿವರಿಸಲ್ಪಟ್ಟಿರುವ ಪ್ರಯೋಜನ ಜವಾಬ್ದಾರಿ/(ಆಸ್ತಿ)	29.51	27.84

* ವ್ಯವಹಾರ ಸಂಯೋಜನೆ ಅಥವಾ ಅಂತರ ಗುಂಪು ವರ್ಗಾವಣೆಯ ಕಾರಣ.

ಬಿ. ರಜೆ ಸಂಬಳ

ಈ ಕೆಳಗಿನ ದಿನಾಂಕಗಳಲ್ಲಿದ್ದಂತೆ ರಜೆ ಸಂಬಳ ಲೆಕ್ಕಹಾಕುವ ಸಲುವಾಗಿ ವಿಮಾಗಣಿತ ಪದ್ಧತಿಯಲ್ಲಿ ಮೌಲ್ಯಮಾಪನ ಮಾಡುವ ಸಲುವಾಗಿ ಪ್ರಮುಖ ವಿಮಾಗಣಿತ ಊಹೆಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023 ರಲ್ಲಿದ್ದಂತೆ	31 ಮಾರ್ಚ್ 2022 ರಲ್ಲಿದ್ದಂತೆ
ಮರಣ ದರ ಕೋಷ್ಟಕ	ಐಎಎಲ್‌ಎಂ (2012-14)	ಐಎಎಲ್‌ಎಂ (2012-14)
ರಿಯಾಯಿತಿ ದರ (1ವರ್ಷಕ್ಕೆ)	7.45%	7.05%
ವೇತನ ಹೆಚ್ಚಳ (1ವರ್ಷಕ್ಕೆ)	6.00%	6.00%
ನಿವೃತ್ತಿ ವಯಸ್ಸು (ವರ್ಷಗಳಲ್ಲಿ)	60	60

ಮೌಲ್ಯಮಾಪನ ಫಲಿತಾಂಶಗಳು

31 ಮಾರ್ಚ್ 2023ರಲ್ಲಿದ್ದಂತೆ ಕಂಪನಿಯ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಪರಿಹಾರ ನೀಡಲ್ಪಟ್ಟಿರುವ ಸರಿದೂಗಿಸಿದ ಅನುಪಸ್ಥಿತಿ ವಿವರಿಸಲ್ಪಟ್ಟಿರುವ ಪ್ರಯೋಜನಗಳ ಬದ್ಧತೆಯು ರೂ.32,34,924 ಆಗುತ್ತದೆ.

ಚಾಲ್ತಿ ಮತ್ತು ಚಾಲ್ತಿಯೇತರ ನಡುವಿನ ವ್ಯಾಖ್ಯಾನಿತ ಪ್ರಯೋಜನದ ಬಾಧ್ಯತೆಯ ವಿಘಟನೆಯು ಈ ಕೆಳಗಿನಂತಿರುತ್ತದೆ.:

(ರೂ. ಲಕ್ಷಗಳಲ್ಲಿ)

ವಿವರಗಳು	ಈ ಕೆಳಗಿನ ದಿನಾಂಕಗಳಿಗೆ ಅಂತ್ಯಗೊಂಡ ಅವಧಿಗೆ	
	31 ಮಾರ್ಚ್ 2023	31 ಮಾರ್ಚ್ 2022
ಚಾಲ್ತಿ ಜವಾಬ್ದಾರಿ	1.79	1.77
ಚಾಲ್ತಿಯೇತರ ಜವಾಬ್ದಾರಿ	30.56	30.21
ನಿವ್ವಳ ಜವಾಬ್ದಾರಿ	32.35	31.98

(V) 31 ಮಾರ್ಚ್ 2023ಕ್ಕೆ ಅಂತ್ಯಗೊಂಡಂತಹ ಪ್ರಸಕ್ತ ಸಾಲಿಗೆ ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ 116ರ ಅಡಿಯಲ್ಲಿ ಗುತ್ತಿಗೆಗಳಿಗೆ ಸಂಬಂಧಿಸಿದಂತೆ ಬಹಿರಂಗಪಡಿಸುವಿಕೆಗಳ ಮೇಲಿನ ಟಿಪ್ಪಣಿ

ಭಾರತೀಯ ಲೆಕ್ಕವನ್ನಿಡುವಿಕೆ ಮಾನದಂಡ 116ರ ಅನುಷ್ಠಾನ - ಗುತ್ತಿಗೆದಾರನಾಗಿ ಗುತ್ತಿಗೆ

ಗುತ್ತಿಗೆಗಳಿಗೆ ಸಂಬಂಧಿತ ಈ ಹಿಂದಿನ ಮಾನದಂಡ - 17ರ ಅಡಿಯಲ್ಲಿ, ಮಾಲಿಕತ್ವದ ಸಂಭಾವ್ಯ ಅಪಾಯಗಳು ಹಾಗೂ ಪ್ರತಿಫಲಗಳ



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

ಒಂದು ಗಮನಾರ್ಹವಾದಂತಹ ಭಾಗವನ್ನು ಗುತ್ತಿಗೆಗೆ ನೀಡುವವರು ಉಳಿಸಿಕೊಳ್ಳುತ್ತಿದ್ದಂತಹ ಗುತ್ತಿಗೆಗಳನ್ನು ಕಾರ್ಯಾಚರಣೆಗಳ ಗುತ್ತಿಗೆಗಳ ಅಡಿಯಲ್ಲಿ ವರ್ಗೀಕರಿಸಲಾಗುತ್ತಿದ್ದಿತು. ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ - 116ರ ಅಡಿಯಲ್ಲಿ ಕಂಪನಿಯು ಗುತ್ತಿಗೆಗಳಿಗಾಗಿ ಅಂದರೆ ಸಂತುಲನ ಪಟ್ಟಿಯಲ್ಲಿರುವ ಗುತ್ತಿಗೆಗಳಿಗೆ ಆಸ್ತಿಗಳ ಬಳಸುವಿಕೆಯ ಹಕ್ಕನ್ನು ಹಾಗೂ ಗುತ್ತಿಗೆ ಜವಾಬ್ದಾರಿಗಳನ್ನು ಪರಿಗಣಿಸುವುದು.

1.1. 1^{ನೇ} ಏಪ್ರಿಲ್ 2019 ರಿಂದ ಜಾರಿಗೆ ಬಂದಂತೆ, ಕಂಪನಿಯು ಗುತ್ತಿಗೆಗಳಿಗೆ ಸಂಬಂಧಿತ ಭಾರತೀಯ ಲೆಕ್ಕವನ್ನಿಡುವಿಕೆಗೆ ಸಂಬಂಧಿತ ಮಾನದಂಡ 116ನ್ನು ಅಳವಡಿಸಿಕೊಂಡಿರುವುದು ಹಾಗೂ ಪರಿಷ್ಕೃತ ಪೂರ್ವಾನ್ವಯ ಪದ್ಧತಿಯನ್ನು ಉಪಯೋಗಿಸಿಕೊಂಡು 1 ಏಪ್ರಿಲ್ 2019 ರಂದು ಇದ್ದಂತಹ ಎಲ್ಲಾ ಗುತ್ತಿಗೆ ಬಾಡಿಗೆ ಗುತ್ತಿಗೆಗಳಿಗೆ (ಕಾಂಟ್ರಾಕ್ಟ್) ಅನ್ವಯಿಸಿರುವುದು. ಕಂಪನಿಯು ಎರಡು ಗುತ್ತಿಗೆಗಳನ್ನು ಮಾತ್ರ ಅವೆಂದರೆ ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯಿಂದ ಭೂಮಿಯ ಗುತ್ತಿಗೆಗಳನ್ನು ಹೊಂದಿರುವುದು. ಅದರ ಆಧಾರದ ಮೇರೆಗೆ ಹಾಗೂ ಮಾನದಂಡದಲ್ಲಿ ನಿರ್ದಿಷ್ಟ ಮಧ್ಯಂತರ ಅನುವುಗಳ ಅಡಿಯಲ್ಲಿ ಅನುಮತಿ ನೀಡಲಾಗಿರುವಂತೆ, ಕಂಪನಿಯು ಸಮಗ್ರ ಅಂಕಿಸಂಖ್ಯೆಗಳನ್ನು ಪುನರ್-ತಿಳಿಸಿರುವುದಿಲ್ಲ.

1ನೇ ಏಪ್ರಿಲ್ 2019ರಲ್ಲಿದ್ದಂತೆ ಗುತ್ತಿಗೆ ಜವಾಬ್ದಾರಿಗಳು ಹಾಗೂ ಅವುಗಳಿಗೆ ಅನುಗುಣವಾಗಿ ಗುತ್ತಿಗೆದಾರರ ಸಾಲಗಳ ಮೇಲಿನ ಹೆಚ್ಚುವರಿ ಬಡ್ಡಿ ದರಗಳನ್ನು ಉಪಯೋಗಿಸಿಕೊಂಡು ರಿಯಾಯಿತಿಗಳನ್ನು ನೀಡಿದ ನಂತರ ಬಾಕಿ ಉಳಿದಿರುವಂತಹ ಗುತ್ತಿಗೆ ಬಾಡಿಗೆಗಳ ಪ್ರಸಕ್ತ ಮೌಲ್ಯದಲ್ಲಿ ಆಸ್ತಿಗಳ ಬಳಸುವಿಕೆ ಹಕ್ಕುಗಳನ್ನು ನಿರ್ಧಾರಣೆ ಮಾಡಲಾಗುವುದು.

1ನೇ ಏಪ್ರಿಲ್ 2019ರಲ್ಲಿದ್ದಂತೆ ಗುತ್ತಿಗೆ ಜವಾಬ್ದಾರಿಗಳಿಗೆ ಅನ್ವಯಗೊಳಿಸಲಾಗಿರುವ ಗುತ್ತಿಗೆದಾರರ ಸಾಲಗಳನ್ನು ಪಡೆಯುವುದರ ಮೇಲಿನ ಹೆಚ್ಚುವರಿ ಬಡ್ಡಿ ದರಗಳ ತೂಗಲ್ಪಟ್ಟ ಸರಾಸರಿ ವಾರ್ಷಿಕ ದರವು 8.54% ಆಗಿರುವುದು. ಈ ಬದಲಾವಣೆಯು ಭಾರತೀಯ ಲೆಕ್ಕವನ್ನಿಡುವುದಕ್ಕೆ ಮಾನದಂಡ 116ರ ಅನ್ವಯ ಪರಿವರ್ತನೆಯ ನಿಬಂಧನೆಗಳಿಗೆ ಅನುಗುಣವಾಗಿರುತ್ತದೆ ಪರಿವರ್ತನೆಯ ಮೇಲೆ ಹೊಸ ಮಾನದಂಡವನ್ನು ಅಳವಡಿಸಿಕೊಂಡಿದ್ದು ಭಾರತೀಯ ರೂಪಾಯಿಗಳು 11.77 ಲಕ್ಷ ಮೊತ್ತದಷ್ಟು ಆಸ್ತಿಗಳ ಬಳಸುವಿಕೆ ಹಕ್ಕಿನ ಮೌಲ್ಯವನ್ನು ಹಾಗೂ ಭಾರತೀಯ ರೂಪಾಯಿಗಳಷ್ಟು 11.77 ಲಕ್ಷ ಮೊತ್ತದಷ್ಟು ಗುತ್ತಿಗೆ ಜವಾಬ್ದಾರಿಗಳ ಮೌಲ್ಯವನ್ನು ಪರಿಗಣಿಸುವಲ್ಲಿ ಪರಿಣಮಿಸಿತು.

i) ಅನ್ವಯಗೊಳಿಸಲಾದ ಪ್ರಾಯೋಗಿಕ ಸಮಯೋಚಿತ ಕ್ರಮಗಳು

ಕಂಪನಿಯು ಭಾರತೀಯ ಲೆಕ್ಕವನ್ನಿಡುವಿಕೆಗೆ ಸಂಬಂಧಿತ ಮಾನದಂಡ-17ನ್ನು ಅನ್ವಯಿಸುವ ಮೂಲಕ ಈ ಹಿಂದೆ ಗುರುತಿಸಲಾಗಿದ್ದ ಗುತ್ತಿಗೆಗಳಿಗೆ ಸಂಬಂಧಿಸಿದಂತೆ ಪುನರ್-ನಿರ್ಧಾರಣೆ ಮಾಡಿರುವ ಆಯ್ಕೆಯನ್ನು ಮಾಡಿಕೊಂಡಿತು.

ಮುಂದುವರೆದು, ಭಾರತೀಯ ಲೆಕ್ಕವನ್ನಿಡುವಿಕೆಗೆ ಸಂಬಂಧಿತ ಮಾನದಂಡ - 116ನ್ನು ಮೊದಲ ಬಾರಿಗೆ ಅನ್ವಯಿಸುವ ಸಂದರ್ಭದಲ್ಲಿಯೂ ಸಹ ಕಂಪನಿಯು ಮಾನದಂಡವು ಅನುಮತಿಸಿರುವಂತಹ ಈ ಕೆಳಗಿನ ಪ್ರಾಯೋಗಿಕ ಸಮಯೋಚಿತ ಕ್ರಮಗಳನ್ನು ಉಪಯೋಗಿಸಿಕೊಂಡಿತು:

- ಎ) ನ್ಯಾಯಸಮ್ಮತವಾಗಿ ಒಂದೇ ರೀತಿಯ ಸ್ವರೂಪಗಳೊಂದಿಗಿನ ಗುತ್ತಿಗೆಗಳ ವಿಭಾಗಕ್ಕೆ ಒಂದು ಏಕೈಕ ರಿಯಾಯಿತಿ ದರವನ್ನು ಅನ್ವಯಿಸುವುದು.
- ಬಿ) ದುರ್ಬಲಗೊಂಡಿರುವಿಕೆಯ ಒಂದು ಸಮೀಕ್ಷೆಯನ್ನು ನಡೆಸುವುದಕ್ಕೆ ಬದಲಿ ಕ್ರಮವಾಗಿ ಮೂಲ /ಗುತ್ತಿಗೆಗಳು ಅನುವುಗಳು, ಆಕಸ್ಮಿಕ ಜವಾಬ್ದಾರಿಗಳು ಮತ್ತು ಆಕಸ್ಮಿಕ ಆಸ್ತಿಗಳಿಗೆ ಸಂಬಂಧಿತ ಭಾರತೀಯ ಲೆಕ್ಕವನ್ನಿಡುವಿಕೆಗೆ ಸಂಬಂಧಿತ ಮಾನದಂಡ - 37ರ ಅಡಿಯಲ್ಲಿ ಬರುತ್ತವೆಯೇ ಎಂಬುದರ ಬಗ್ಗೆ ಅದರ ಈ ಹಿಂದಿನ ನಿರ್ಧಾರಣೆಯನ್ನು ಅವಲಂಬಿಸುವುದು.
- ಸಿ) 1^{ನೇ} ಏಪ್ರಿಲ್ 2019ರಲ್ಲಿದ್ದಂತೆ ಯಾವುದೇ ಗುರುತರವಾದಂತಹ/ಹೊಣೆಗಾರಿಕೆಯ ಗುತ್ತಿಗೆಗಳು ಇರಲಿಲ್ಲ.
- ಡಿ) ಮೂಲ ಅನ್ವಯದ ದಿನಾಂಕದಂದು ಆಸ್ತಿಗಳ ಬಳಸುವಿಕೆಯ ಹಕ್ಕನ್ನು ನಿರ್ಧಾರಣೆ ಮಾಡುವ ಸಲುವಾಗಿ ಮೂಲ ನೇರ ವೆಚ್ಚಗಳನ್ನು ಹೊರತುಪಡಿಸುವುದು.
- ಇ) ಗುತ್ತಿಗೆಯನ್ನು ವಿಸ್ತರಿಸುವ ಅಥವಾ ಮುಕ್ತಾಯಗೊಳಿಸುವ ಆಯ್ಕೆಯನ್ನು ಒಳಗೊಂಡಿರುವ ಗುತ್ತಿಗೆಯ ಅವಧಿಯನ್ನು ನಿರ್ಧಾರಣೆ ಮಾಡುವಲ್ಲಿ ತರುವಾಯದ ಅವನ್ನು ಬಳಸುವುದು.

ii) ಗುತ್ತಿಗೆ ಜವಾಬ್ದಾರಿಗಳ ನಿರ್ಧಾರಣೆ (ರೂ. ಲಕ್ಷಗಳಲ್ಲಿ)

31 ಮಾರ್ಚ್ 2019ರಲ್ಲಿದ್ದಂತೆ ಗುತ್ತಿಗೆ ಬದ್ಧತೆಗಳ ಕಾರ್ಯಾಚರಣೆ	26.23
1 ಏಪ್ರಿಲ್ 2019ರಲ್ಲಿದ್ದಂತೆ ಸಾಲದ ಮೇಲಿನ ಹೆಚ್ಚುವರಿ ಬಡ್ಡಿ ದರವನ್ನು ಬಳಸಿಕೊಂಡು ರಿಯಾಯಿತಿ	8.54
31 ಮಾರ್ಚ್ 2019ರಲ್ಲಿದ್ದಂತೆ ಗುತ್ತಿಗೆ ಜವಾಬ್ದಾರಿಗಳ ಕಾರ್ಯಾಚರಣೆ	11.77
ಗುತ್ತಿಗೆ ಅವಧಿಯ ಅಂದಾಜಿನಲ್ಲಿ ಬದಲಾವಣೆ	-
1 ಏಪ್ರಿಲ್ 2019ರಲ್ಲಿದ್ದಂತೆ ಗುತ್ತಿಗೆ ಜವಾಬ್ದಾರಿಯ ಪರಿಗಣನೆ	11.77

ಕಂಪನಿಯು ಕಟ್ಟಡಗಳಿಗಾಗಿ ಗುತ್ತಿಗೆ ಒಡಂಬಡಿಕೆ ವ್ಯವಸ್ಥೆಗಳನ್ನು ಮಾಡಿಕೊಂಡಿರುವುದು. ಆಸ್ತಿಗಳ ಬಳಸುವಿಕೆ ಹಕ್ಕು - ಈ ಪದಗಳನ್ನು ಸ್ವತ್ತು, ಸ್ಥಾವರ ಮತ್ತು ಯಂತ್ರೋಪಕರಣಗಳು ಇವುಗಳ ನಂತರ ಸೇರಿಸಲಾಗಿರುವುದು ಹಾಗೂ ಸಂತುಲನ ಪಟ್ಟಿಯಲ್ಲಿ ಗುತ್ತಿಗೆ ಜವಾಬ್ದಾರಿಯನ್ನು 'ಇತರೆ ಜವಾಬ್ದಾರಿಗಳು' ಇದರ ಅಡಿಯಲ್ಲಿ ಸೇರಿಸಲಾಗಿರುವುದು.



ಹಣಕಾಸು ತ:ಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

i) ಸಂತುಲನ ಪಟ್ಟಿಯಲ್ಲಿ ಪರಿಗಣಿಸಿರುವ ಮೊತ್ತಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31.03.2023	31.03.2022
ಎ) ಆಸ್ತಿಗಳ ಬಳಸುವಿಕೆಗಾಗಿನ ಹಕ್ಕು	9.38	9.98
ಬಿ) ಗುತ್ತಿಗೆ ಜವಾಬ್ದಾರಿಗಳು :		
ಚಾಲ್ತಿ	0.35	0.32
ಚಾಲ್ತಿಯೇತರ	10.29	10.63
ಒಟ್ಟಾರೆ ಗುತ್ತಿಗೆ ಜವಾಬ್ದಾರಿಗಳು	10.63	10.95
ಸಿ) ಆಸ್ತಿಗಳ ಬಳಸುವಿಕೆಗಾಗಿನ ಹಕ್ಕಿಗೆ ಸೇರ್ಪಡೆಗಳು	-	-

ii) ಲಾಭ ಮತ್ತು ನಷ್ಟ ತ:ಖ್ತೆಯಲ್ಲಿ ಹಾಗೂ ಸ್ವತ್ತು, ಸ್ಥಾವರ ಮತ್ತು ಯಂತ್ರೋಪಕರಣಗಳು ಇವುಗಳ ಅಡಿಯಲ್ಲಿ ಪರಿಗಣಿಸಿರುವ ಮೊತ್ತಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31.03.2023	31.03.2022
ಎ) ಆಸ್ತಿಗಳ ಬಳಸುವಿಕೆಗಾಗಿನ ಹಕ್ಕಿಗಾಗಿ ಸವಕಳಿ ವೆಚ್ಚಗಳು/ಬಂಡವಾಳೀಕರಣ	0.60	0.60
ಬಿ) ಬಡ್ಡಿ ವೆಚ್ಚಗಳು	0.94	0.98
ಸಿ) ಅಲ್ಪಾವಧಿ ಗುತ್ತಿಗೆಗಳಿಗೆ ಸಂಬಂಧಿತ ವೆಚ್ಚಗಳು	-	-

iii) ಹಣಕಾಸಿನ ಹರಿವುಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31.03.2023	31.03.2022
ಗುತ್ತಿಗೆಗಳ ಒಟ್ಟಾರೆ ಹಣಕಾಸಿನ ಹರಿವು	1.26	1.26

iv) ಭವಿಷ್ಯದಲ್ಲಿನ ಬದ್ಧತೆಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31.03.2023	31.03.2022
ಗುತ್ತಿಗೆಗಳು ಇನ್ನೂ ಪ್ರಾರಂಭಗೊಂಡಿರದ ಭವಿಷ್ಯದಲ್ಲಿನ ರಿಯಾಯಿತಿಯನ್ನು ಹೊಂದಿರದ ಗುತ್ತಿಗೆ ಪಾವತಿಗಳು	-	-

v) ರಿಯಾಯಿತಿಯನ್ನು ಹೊಂದಿರದ ಗುತ್ತಿಗೆ ಜವಾಬ್ದಾರಿಯ ಅವಧಿ ಮುಕ್ತಾಯದ ವಿಶ್ಲೇಷಣೆ

(ರೂ. ಲಕ್ಷಗಳಲ್ಲಿ)

ಅವಧಿ	31.03.2023	31.03.2022
ಒಂದು ವರ್ಷವನ್ನು ಮೀರದ ಅವಧಿ	1.26	1.26
ಒಂದು ವರ್ಷವನ್ನು ಮೀರಿದ ಆದರೆ ಐದು ವರ್ಷಗಳನ್ನು ಮೀರದ ಅವಧಿ	5.02	5.02
ಐದು ವರ್ಷಗಳನ್ನು ಮೀರಿದ ಅವಧಿ ಮತ್ತು ಗುತ್ತಿಗೆ ಅವಧಿಯವರೆಗೆ	13.68	14.93
ಒಟ್ಟು	19.96	21.21

1.2 ಕಂಪನಿಯು 2021-22 ಹಣಕಾಸು ಸಾಲಿನಲ್ಲಿ ಎರಡು ಗುತ್ತಿಗೆ ಒಡಂಬಡಿಕೆಗಳನ್ನು ಮಾಡಿಕೊಂಡಿರುವುದು, ಅವೆಂದರೆ ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರದಿಂದ ಗುತ್ತಿಗೆ ಆಧಾರದ ಮೇರೆಗೆ ಭೂಮಿಯನ್ನು ಪಡೆದಿರುವುದು. ಗುತ್ತಿಗೆಯನ್ನು ಪಡೆದವರ ಹೆಚ್ಚಳಗೊಳಿಸಲ್ಪಡುವ ಸಾಲಗಳ ದರಗಳನ್ನು (ಬಡ್ಡಿ ಮುಂತಾದ) ಉಪಯೋಗಿಸಿಕೊಂಡು ರಿಯಾಯಿತಿ ನೀಡಲಾದಂತಹ ಗುತ್ತಿಗೆ ಜವಾಬ್ದಾರಿಗಳು ಹಾಗೂ ಅವುಗಳಿಗೆ ಅನುಗುಣವಾದಂತಹ ಉಪಯೋಗಿಸಿಕೊಳ್ಳುವ ಹಕ್ಕನ್ನು ಹೊಂದಿರುವ ಆಸ್ತಿಗಳನ್ನು ಗುತ್ತಿಗೆ ಪಾವತಿಗಳ ಪ್ರಸ್ತುತ ಮೌಲ್ಯದಲ್ಲಿ ನಿರ್ಧಾರಣೆ ಮಾಡಲಾಗುವುದು. ಗುತ್ತಿಗೆ ಜವಾಬ್ದಾರಿಗಳಿಗೆ ಅನ್ವಯಗೊಳಿಸಲಾದಂತಹ ಗುತ್ತಿಗೆಯನ್ನು ಪಡೆದವರ ಹೆಚ್ಚಳಗೊಳಿಸಲ್ಪಡುವ ಸಾಲಗಳನ್ನು ಪಡೆಯುವುದಕ್ಕೆ ಸಂಬಂಧಿತ ದರಗಳ (ಬಡ್ಡಿ ಮುಂತಾದ) ತೂಗಲ್ಪಟ್ಟ ಸರಾಸರಿಯ ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ 116ರ ಅನುವುಗಳ ಅನುಸಾರ ವರ್ಷ ಒಂದಕ್ಕೆ 6.93% ಆಗಿದ್ದಿತು. ಆಸ್ತಿಯ ಹಕ್ಕಿನ ಗುರುತಿಸುವಿಕೆಯು ರೂ.2.07 ಲಕ್ಷಗಳುಹಾಗೂ ಗುತ್ತಿಗೆ ಜವಾಬ್ದಾರಿಗಳು ರೂ.2.07 ಲಕ್ಷಗಳು, ಗುರುತಿಸುವಲ್ಲಿ ಫಲಿತಾಂಶವಾಗಿದೆ.



ಹಣಕಾಸು ತ:ಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

i) ಗುತ್ತಿಗೆ ಜವಾಬ್ದಾರಿಗಳ ನಿರ್ಧಾರಣೆ

(ರೂ. ಲಕ್ಷಗಳಲ್ಲಿ)

ಕಾರ್ಯಾಚರಣೆಯ ಗುತ್ತಿಗೆ ಬದ್ಧತೆಗಳು	-
2021-22 ಹಣಕಾಸು ಸಾಲಿನಲ್ಲಿ ಹೆಚ್ಚುತ್ತಿರುವ ಸಾಲದ ದರವನ್ನು ಬಳಸಿಕೊಂಡು ರಿಯಾಯಿತಿ ನೀಡಲಾಗಿದೆ.	6.93
ಕಾರ್ಯಾಚರಣೆಯ ಗುತ್ತಿಗೆ ಜವಾಬ್ದಾರಿಗಳು	-
ಗುತ್ತಿಗೆ ಅವಧಿಯ ಅಂದಾಜು (ವರ್ಷಗಳಲ್ಲಿ)	20
2021-22 ಹಣಕಾಸು ಸಾಲಿನಲ್ಲಿ ಪರಿಗಣಿಸಲಾದ ಗುತ್ತಿಗೆ ಜವಾಬ್ದಾರಿಗಳು	-

ಕಂಪನಿಯು ಕಟ್ಟಡಗಳು/ಪ್ರಾಂಗಣಗಳಿಗಾಗಿ ಗುತ್ತಿಗೆ ವ್ಯವಸ್ಥೆಯನ್ನು ಮಾಡಿಕೊಂಡಿತು. ಸಂತುಲನ ಪಟ್ಟಿಯಲ್ಲಿ ಚಾಲ್ತಿಯೇತರ ಆಸ್ತಿಗಳ ಅಡಿಯಲ್ಲಿ ಸ್ವತ್ತು, ಸ್ಥಾವರಗಳು ಹಾಗೂ ಉಪಕರಣಗಳ ವಿವರಗಳ ಕೆಳಗೆ ಆಸ್ತಿಗಳನ್ನು ಹಾಗೂ ಗುತ್ತಿಗೆ ಜವಾಬ್ದಾರಿಯನ್ನು ಬಳಸುವಿಕೆಗಾಗಿ ಹಕ್ಕು ಎಂದು ನಮೂದಿಸಿರುವುದು ಹಣಕಾಸು ಜವಾಬ್ದಾರಿಗಳ ಅಡಿಯಲ್ಲಿ ಸೇರಿಸಲಾಯಿತು.

(ii) ಸಂತುಲನ ಪಟ್ಟಿಯಲ್ಲಿ ಪರಿಗಣಿಸಲಾದ ಮೊತ್ತಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023	31 ಮಾರ್ಚ್ 2022
ಎ) ಉಪಯೋಗಿಸಿಕೊಳ್ಳುವ ಹಕ್ಕನ್ನು ಹೊಂದಿರುವ ಆಸ್ತಿಗಳು	1.87	1.97
ಬಿ) ಗುತ್ತಿಗೆ ಜವಾಬ್ದಾರಿಗಳು	-	-
ಚಾಲ್ತಿ	-	-
ಚಾಲ್ತಿಯೇತರ	-	-
ಒಟ್ಟಾರೆ ಗುತ್ತಿಗೆ ಜವಾಬ್ದಾರಿಗಳು	-	-
ಸಿ) ಉಪಯೋಗಿಸಿಕೊಳ್ಳುವ ಹಕ್ಕನ್ನು ಹೊಂದಿರುವ ಆಸ್ತಿಗಳಿಗೆ ಸೇರ್ಪಡೆಗಳು	-	2.07

(iii) ಲಾಭ ಮತ್ತು ನಷ್ಟ ತ:ಖ್ತಿಯಲ್ಲಿ ಸ್ವತ್ತು, ಸ್ಥಾವರಗಳು ಮತ್ತು ಉಪಕರಣಗಳ ತ:ಖ್ತಿಯಲ್ಲಿ ಪರಿಗಣಿಸಲಾಗಿರುವ ಮೊತ್ತ

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023	31 ಮಾರ್ಚ್ 2022
ಎ) ಸವಕಳಿ ವೆಚ್ಚಗಳು/ಉಪಯೋಗಿಸುವ ಹಕ್ಕನ್ನು ಹೊಂದಿರುವ ಆಸ್ತಿಗಳ ಬಂಡವಾಳೀಕರಣ	0.10	0.10
ಬಿ) ಬಡ್ಡಿ ವೆಚ್ಚಗಳು	-	-
ಸಿ) ಅಲ್ಪಾವಧಿ ಗುತ್ತಿಗೆಗಳಿಗೆ ಸಂಬಂಧಿತ ವೆಚ್ಚಗಳು	-	-

(iv) ಹಣಕಾಸಿನ ಹರಿವುಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023	31 ಮಾರ್ಚ್ 2022
ಗುತ್ತಿಗೆಗಳಿಂದ ಒಟ್ಟಾರೆ ಹಣಕಾಸಿನ ಹೊರಹರಿವು	-	2.07

(v) ಭವಿಷ್ಯದಲ್ಲಿನ ಬದ್ಧತೆಗಳು

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023	31 ಮಾರ್ಚ್ 2022
ಇನ್ನು ಪ್ರಾರಂಭಗೊಳ್ಳಬೇಕಿರುವ ಗುತ್ತಿಗೆಗಳಿಗೆ ಸಂಬಂಧಿಸಿದಂತೆ ಭವಿಷ್ಯದಲ್ಲಿನ ರಿಯಾಯಿತಿಯನ್ನು ಹೊಂದಿರದ ಗುತ್ತಿಗೆ ಪಾವತಿಗಳು	-	-

(vi) ರಿಯಾಯಿತಿಯನ್ನು ಹೊಂದಿರದ ಗುತ್ತಿಗೆ ಜವಾಬ್ದಾರಿಗಳ ಅವಧಿ ಮುಕ್ತಾಯ ವಿಶ್ಲೇಷಣೆ

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023	31 ಮಾರ್ಚ್ 2022
ಒಂದು ವರ್ಷವನ್ನು ಮೀರದ	-	-
ಒಂದು ವರ್ಷವನ್ನು ಮೀರಿರುವ, ಆದರೆ ಐದು ವರ್ಷಗಳನ್ನು ಮೀರದ	-	-
ಐದು ವರ್ಷಗಳನ್ನು ಮೀರಿದ ಹಾಗೂ ಗುತ್ತಿಗೆ ಅವಧಿಯು ಮುಕ್ತಾಯಗೊಳ್ಳುವವರೆವಿಗೂ	-	-
ಒಟ್ಟು	-	-



ಹಣಕಾಸು ತ:ಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

vi) ಸರ್ಕಾರಿ ಅನುದಾನಗಳು (ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ 20)

ಹಣಕಾಸು ತ:ಖ್ತೆಗಳಲ್ಲಿ ಪರಿಗಣಿಸಲಾಗಿರುವಂತಹ ಸರ್ಕಾರಿ ಅನುದಾನಗಳ ಸ್ವರೂಪ ಮತ್ತು ಮೌಲ್ಯಗಳು ಈ ಕೆಳಗಿನಂತಿರುತ್ತವೆ

(ರೂ. ಲಕ್ಷಗಳಲ್ಲಿ)

ವಿವರಗಳು	ವರ್ಷಾಂತ್ಯಕ್ಕೆ	
	31-03-2023 ರಲ್ಲಿದ್ದಂತೆ	31-03-2022 ರಲ್ಲಿದ್ದಂತೆ
ಅವಧಿ ಸಾಲಗಳ ಮೇಲೆ ಬಡ್ಡಿ ವೆಚ್ಚ, ಅಡಮಾನ ವೆಚ್ಚಗಳು ಹಾಗೂ ಖಾತರಿ ಶುಲ್ಕಗಳ ವೆಚ್ಚಗಳ ಮೇಲಿನ ಅನುದಾನವನ್ನು (ಸದರಿ ವೆಚ್ಚಗಳನ್ನು ಬಂಡವಾಳೀಕರಿಸಿರುವುದರಿಂದ ಮೊತ್ತವನ್ನು ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳಿಂದ ಕಳೆಯಲಾಗಿರುವುದು)	14,957.66	15,022.27
ಕರ್ನಾಟಕ ಸರ್ಕಾರದ ಯೋಜನೆಗಳು	-	-
ಆಸ್ತಿಗಳ ನಿರ್ವಹಣೆಗಾಗಿ ಅನುದಾನಗಳು (ಲಾಭ ಮತ್ತು ನಷ್ಟ ತ:ಖ್ತೆಯಲ್ಲಿ ಆದಾಯ ಎಂಬುದಾಗಿ ಪರಿಗಣಿಸಲಾಗಿರುವುದು)	144.00	144.00

ಕಂಪನಿಯು ಇತರೆ ಯಾವುದೇ ರೀತಿಯಲ್ಲಿ ಸರ್ಕಾರಿ ಸಹಾಯಧನ/ಪ್ರಯೋಜನಗಳನ್ನು ಸ್ವೀಕರಿಸಿರುವುದಿಲ್ಲ. ಕಂಪನಿಯು ಪರಿಗಣಿಸಿರುವಂತಹ ಸರ್ಕಾರಿ ಅನುದಾನಗಳಿಗೆ/ ಸಹಾಯಧನಕ್ಕೆ ಹೊಂದಿಕೊಂಡಿರುವಂತಹ ಯಾವುದೇ ಷರತ್ತುಗಳನ್ನು/ ಆಕಸ್ಮಿಕಗಳನ್ನು ಕಂಪನಿಯು ಪೂರೈಸದಿರುವಂತಹ ನಿದರ್ಶನಗಳು ಇರುವುದಿಲ್ಲ.

vii) ಸಾಲಗಳನ್ನು ಪಡೆಯುವುದಕ್ಕೆ ಸಂಬಂಧಿತ ವೆಚ್ಚಗಳು (ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ 23)

(ರೂ. ಲಕ್ಷಗಳಲ್ಲಿ)

ವಿವರಗಳು	ಈ ಕೆಳಗಿನ ದಿನಾಂಕಗಳಿಗೆ ಅಂತ್ಯಗೊಂಡ ಸಾಲುಗಳಿಗೆ	
	31.03.2023	31.03.2022
ಪ್ರಸಕ್ತ ಅವಧಿಯಲ್ಲಿ ಬಂಡವಾಳೀಕರಿಸಲಾಗಿರುವಂತಹ ಸಾಲಗಳನ್ನು ಪಡೆಯುವುದಕ್ಕೆ ಸಂಬಂಧಿತ ವೆಚ್ಚಗಳ ಮೊತ್ತ :		
ಯೋಜನೆಗಳಿಗಾಗಿ ಪಡೆಯಲಾದಂತಹ ಅವಧಿ ಸಾಲಗಳ ಮೇಲಿನ ಬಡ್ಡಿ	12,842.52	13,005.70
ನ್ಯಾಯಸಮ್ಮತ ಮೌಲ್ಯದಲ್ಲಿ ನಿರ್ಧಾರಣೆ ಮಾಡಲಾಗಿರುವ ಹಣಕಾಸು ಜವಾಬ್ದಾರಿಗಳ ಮೇಲಿನ ಬಡ್ಡಿ	4,460.62	3,709.78

ಬಂಡವಾಳೀಕರಿಸಲು ಅರ್ಹತೆಯನ್ನು ಹೊಂದಿರುವಂತಹ ಸಾಲಗಳನ್ನು ಪಡೆಯುವುದಕ್ಕೆ ಸಂಬಂಧಿತ ವೆಚ್ಚಗಳ ಮೊತ್ತವನ್ನು ನಿರ್ಧಾರಣೆ ಮಾಡುವ ಸಲುವಾಗಿ ಉಪಯೋಗಿಸಲಾದ ಬಂಡವಾಳೀಕರಣ ದರ.

ವಿವರಗಳು	2022-23	2021-22
ಎ) ಯೋಜನೆಗಳಿಗಾಗಿ ಪಡೆದುಕೊಳ್ಳಲಾಗಿರುವ ಅವಧಿ ಸಾಲಗಳ ಮೇಲಿನ ಬಡ್ಡಿ	6.80% ನಿಂದ 9.30%	6.50% ನಿಂದ 7.20%
ಬಿ) ನ್ಯಾಯಸಮ್ಮತ ಮೌಲ್ಯದಲ್ಲಿ ನಿರ್ಧಾರಣೆ ಮಾಡಲಾಗಿರುವ ಹಣಕಾಸು ಜವಾಬ್ದಾರಿಗಳ ಮೇಲಿನ ಬಡ್ಡಿ	7.34%	6.93%



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

Viii. ಸಂಬಂಧಿತ ತಂಡಗಳೊಂದಿಗಿನ ವ್ಯವಹಾರಗಳು (ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡಗಳು 24)

ಕಂಪನಿಯು ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವಂತಹ ಒಂದು ಉದ್ದಿಮೆಯಾಗಿರುತ್ತದೆ (ಮಾನದಂಡದ ಷರತ್ತು 10ರಲ್ಲಿ ವಿವರಿಸಿರುವಂತೆ). ಆ ಮಾನದಂಡವು ಅಗತ್ಯತೆಹೊಂದಿರುವಂತೆ ಬಹಿರಂಗಪಡಿಸುವಿಕೆಗಳು ಈ ಕೆಳಗಿನಂತಿರುತ್ತವೆ :

- ನಿಯಂತ್ರಿಸುವ ಅಸ್ತಿತ್ವ
- ಎ. ಕರ್ನಾಟಕ ರಾಜ್ಯ ಸರ್ಕಾರ - ಕಂಪನಿಯ ಮೇಲೆ ಶೇಕಡಾ 100ರಷ್ಟು ನಿಯಂತ್ರಣದ ಹಕ್ಕನ್ನು ಹೊಂದಿರುತ್ತದೆ.
 - ಪ್ರಮುಖ ವ್ಯವಸ್ಥಾಪನಾ ಅಧಿಕಾರಿಗಳು
 - ಬಿ. ಶ್ರೀ ಎನ್. ಲಕ್ಷ್ಮಣ ರಾವ್ ಪೇಶ್ವೆ, ಕೆಇಎಸ್
- ಸಿ. ಶ್ರೀ ಅನಿಲ್ ಕುಮಾರ್ ಮರಲಿ, ಕರ್ನಾಟಕ ಸರ್ಕಾರದ ಕಾರ್ಯದರ್ಶಿಯವರು, ಜಲಸಂಪನ್ಮೂಲ ಇಲಾಖೆ, ನಿರ್ದೇಶಕರು ಮತ್ತು ತಾಂತ್ರಿಕ ಉಪ-ಸಮಿತಿಯ ಅಧ್ಯಕ್ಷರು
- ಡಿ. ಶ್ರೀ ಆರ್.ರುದ್ರಯ್ಯ, ತಾಂತ್ರಿಕ ಉಪ-ಸಮಿತಿಯ ಅಧ್ಯಕ್ಷರು
- ಇ. ಶ್ರೀ ಕೆ.ಜಯಪ್ರಕಾಶ್, ನಿರ್ದೇಶಕರು ಮತ್ತು ತಾಂತ್ರಿಕ ಉಪ-ಸಮಿತಿಯ ಅಧ್ಯಕ್ಷರು
- ಎಫ್. ಶ್ರೀ ಚೆಲುವರಾಜ್, ಶ್ರೀ ಗಂಗಾಧರಯ್ಯ ಮತ್ತು ಮಂಡಳಿಯ ಇತರೆ ನಿರ್ದೇಶಕರುಗಳು

ಸಂಬಂಧಿತ ತಂಡಗಳೊಂದಿಗೆ ವ್ಯವಹಾರಗಳ ಪಟ್ಟಿ

(ರೂ. ಲಕ್ಷಗಳಲ್ಲಿ)

ವಿವರಗಳು	ಈ ಕೆಳಗಿನ ದಿನಾಂಕಗಳಿಗೆ ಅಂತ್ಯಗೊಂಡ ಸಾಲುಗಳಿಗೆ	
	31 ಮಾರ್ಚ್ 2023	31 ಮಾರ್ಚ್ 2022
ಪ್ರಮುಖ ವ್ಯವಸ್ಥಾಪಕ ಅಧಿಕಾರಿಗಳು ಸಂಭಾವನೆ (ಇತರೆ ಸೌಲಭ್ಯಗಳು ಸೇರಿದಂತೆ)		
- ಶ್ರೀ ಎನ್. ಲಕ್ಷ್ಮಣ ರಾವ್ ಪೇಶ್ವೆ ನಿರ್ದೇಶಕರುಗಳ ಮಂಡಳಿಯ ನಿರ್ದೇಶಕರುಗಳಿಗೆ	27.15	24.25
ಹಾಜರಾದುದಕ್ಕಾಗಿ ಶುಲ್ಕ	3.63	2.04
ಪ್ರಸಕ್ತ ಸಾಲಿನಲ್ಲಿ ಮರುಪಾವತಿಸಲಾದ ಸಾಲ	-	-
ಹಂಚಿಕೆ ಮಾಡಲಾದ ಈಕ್ವಿಟಿ ಷೇರುಗಳು ಈಕ್ವಿಟಿಯ ಕಡೆಗೆ ಸ್ವೀಕರಿಸಲಾದ ಮುಂಗಡ (ಷೇರುಗಳ ಹಂಚಿಕೆ ಹಾಗೂ ಎಸ್‌ಸಿಪಿ / ಟಿಎಸ್‌ಪಿ ಅನುದಾನಗಳ ಹೊಂದಾಣಿಕೆಯ ನಂತರ ನಿವ್ವಳ ಮೊತ್ತ)	7,21,728.35	2,86,976.86
ಸ್ವೀಕರಿಸಲಾಗಿರುವ ವರಮಾನ ಅನುದಾನಗಳು ಹಾಗೂ ಎಸ್‌ಸಿಪಿ / ಟಿಎಸ್‌ಪಿ ಯೋಜನೆಗಳಿಗಾಗಿ ಅನುದಾನಗಳು	15,101.66	15,166.27

ಕಂಪನಿಯ ನಿರ್ದೇಶಕರುಗಳಿಂದ ಅಥವಾ ಅವರುಗಳ ಪೈಕಿ ಯಾರೊಬ್ಬರಿಂದಲೂ ವೈಯಕ್ತಿಕವಾಗಿ ಅಥವಾ ಜಂಟಿಯಾಗಿ ಯಾವುದೇ ವ್ಯಕ್ತಿಗೂ ಅಥವಾ ಕಂಪನಿಯ ಯಾವುದೇ ನಿರ್ದೇಶಕರು ಓರ್ವ ಪಾಲುದಾರರಾಗಿರುವ ಅಥವಾ ಓರ್ವ ಸದಸ್ಯರಾಗಿರುವ ಸಂಸ್ಥೆಯಿಂದ ಅಥವಾ ಖಾಸಗಿ ಕಂಪನಿಗಳಿಂದ ಯಾವುದೇ ಸಾಲಗಳನ್ನು ಅಥವಾ ಮುಂಗಡಗಳನ್ನು ನೀಡಿರುವುದಿಲ್ಲ.

ಸಂಬಂಧಿತ ತಂಡಗಳೊಂದಿಗೆ ಬಾಕಿಯಿರುವ ಶಿಲ್ಕುಗಳು

(ರೂ. ಲಕ್ಷಗಳಲ್ಲಿ)

ವಿವರಗಳು	ಈ ಕೆಳಗಿನ ದಿನಾಂಕಗಳಿಗೆ ಅಂತ್ಯಗೊಂಡ ಸಾಲುಗಳಿಗೆ	
	31 ಮಾರ್ಚ್ 2023	31 ಮಾರ್ಚ್ 2022
ಕರ್ನಾಟಕ ಸರ್ಕಾರದಿಂದ ಬರಬೇಕಿರುವ ಬಾಕಿಗಳು (ಪಾವತಿಸಬೇಕಾದ ನಿವ್ವಳ ಮೊತ್ತ)		
(ಎ) ವ್ಯವಹಾರ ಸ್ವೀಕೃತಿಗಳು - ಕರ್ನಾಟಕ ಸರ್ಕಾರದ ತಹಸೀಲ್ದಾರರುಗಳಿಂದ ಬಾಕಿಗಳು	43.82	33.76
(ಬಿ) ಕರ್ನಾಟಕ ಸರ್ಕಾರದಿಂದ ಸ್ವೀಕರಿಸಬೇಕಿರುವ ಅನುದಾನಗಳು	2,389.00	665.66
(ಸಿ) ಇತರೆ ಸಂಸ್ಥೆಗಳಿಂದ ಬರಬೇಕಿರುವವುಗಳು (ಕನೀನಿನಿ, ಕೃಭಾಜನಿನಿ ಮತ್ತು ಡಬ್ಲ್ಯೂಆರ್‌ಡಿಬಿ)	3,519.50	3,510.44
ಒಟ್ಟು ಸ್ವೀಕೃತಿಗಳು	5,952.32	4,209.86



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

ಕಂಪನಿಯು ಸಂಬಂಧಿತ ತಂಡಗಳ ಸಂಬಂಧವನ್ನು ಗುರುತಿಸುತ್ತದೆ ಹಾಗೂ ಲೆಕ್ಕಪರಿಶೋಧಕರುಗಳು ಅದನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಳ್ಳುವರು.

ix) ಷೇರು ಒಂದರ ಮೇಲಿನ ಗಳಿಕೆ (ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ 33):

ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡದ ಅನುಸಾರ ಈ ಕೆಳಗಿನವುಗಳು ಬಹಿರಂಗಪಡಿಸುವಿಕೆಯ ಅಗತ್ಯತೆಯನ್ನು ಹೊಂದಿರುತ್ತವೆ: (ರೂ. ಲಕ್ಷಗಳಲ್ಲಿ)

ವಿವರಗಳು	ಷೇರುಗಳ ತೂಗಲ್ಪಟ್ಟಂತಹ ಸರಾಸರಿ ಸಂಖ್ಯೆ 31.03.2023	ಷೇರುಗಳ ತೂಗಲ್ಪಟ್ಟಂತಹ ಸರಾಸರಿ ಸಂಖ್ಯೆ 31.03.2022
ಮೂಲ ಹಾಗೂ ದುರ್ಬಲಗೊಳಿಸಲ್ಪಟ್ಟ ಷೇರು ಒಂದರ ಗಳಿಕೆಯನ್ನು ಲೆಕ್ಕಹಾಕುವ ಸಲುವಾಗಿ ಒಂದು ಅಂಶವನ್ನಾಗಿ ಬಳಸಲಾದ ಲಾಭ ಮತ್ತು ನಷ್ಟ ತಃಖ್ತೆಯ ಅನುಸಾರ ತೆರಿಗೆಯ ನಂತರದ ಲಾಭ/(ನಷ್ಟ)	(16,670.88)	(11,096.71)
1 ಏಪ್ರಿಲ್‌ನಲ್ಲಿದ್ದಂತೆ ಬಾಕಿಯಿದ್ದಂತಹ ಷೇರುಗಳು ಕೂಡುವುದು: ಪ್ರಸಕ್ತ ಸಾಲಿನಲ್ಲಿ ನೀಡಲಾದ ಷೇರುಗಳ ತೂಗಲ್ಪಟ್ಟ ಸರಾಸರಿ	12,09,67,995	9,22,70,309
ಷೇರುಗಳ ಮೂಲ ಸಂಖ್ಯೆ	3,18,23,014	1,82,97,318
ಷೇರುಗಳ ದುರ್ಬಲಗೊಳಿಸಲ್ಪಟ್ಟ ಸಂಖ್ಯೆ	15,27,91,009	11,05,67,627
ಈಕ್ವಿಟಿ ಷೇರು ಒಂದರ ಗಳಿಕೆ	15,27,91,009	11,05,67,627
(1) ಮೂಲ	(10.91)	(10.04)
(2) ದುರ್ಬಲಗೊಳಿಸಲ್ಪಟ್ಟ	(10.91)	(10.04)

ಷೇರು ಒಂದಕ್ಕೆ ಮೂಲ ಹಾಗೂ ದುರ್ಬಲಗೊಳಿಸಲ್ಪಟ್ಟ, ಈ ರೀತಿಯಾಗಿ ಎರಡು ಗಳಿಕೆಗಳನ್ನು ಪರಿಗಣಿಸಿದಂತೆ ನಿವ್ವಳ ನಷ್ಟವು ಒಂದೇ ಮೊತ್ತದ್ದಾಗಿದ್ದು, ಅದು ರೂ. 16,670.88 ಲಕ್ಷ ಆಗಿರುತ್ತದೆ. (ಹಿಂದಿನ ವರ್ಷ ರೂ. 11,096.71 ಲಕ್ಷಗಳು)

ಉದ್ದೇಶಪೂರ್ವಕವಾಗಿ ಖಾಲಿ ಬಿಡಲಾಗಿದೆ.



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

X) ಹಣಕಾಸು ಸಾಧನಗಳು - ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ 107

ಎ. ನ್ಯಾಯಸಮ್ಮತ ಮೌಲ್ಯಗಳು ಹಾಗೂ ನಿರ್ಧಾರಣಾ ತತ್ವಗಳು

ಅ) ವರ್ಗೀಕರಣದ ಅನುಸಾರ ಹಣಕಾಸು ಸಾಧನಗಳ ಸಾಗಿಸುವ ಮೌಲ್ಯ ಮತ್ತು ನ್ಯಾಯಯುತ ಮೌಲ್ಯ ಈ ಕೆಳಗಿನಂತಿದೆ

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023		31 ಮಾರ್ಚ್ 2022	
	ಹೊಂದಿರುವ ಮೊತ್ತಗಳು	ನ್ಯಾಯಸಮ್ಮತ ಮೌಲ್ಯ	ಹೊಂದಿರುವ ಮೌಲ್ಯಗಳು	ನ್ಯಾಯಸಮ್ಮತ ಮೌಲ್ಯಗಳು
ನ್ಯಾಯಸಮ್ಮತ ಮೌಲ್ಯದಲ್ಲಿ ನಿರ್ಧಾರಣೆ ಮಾಡಲಾದ ಹಣಕಾಸು ಆಸ್ತಿಗಳು:				
ನ್ಯಾಯಸಮ್ಮತ ಮೌಲ್ಯದಲ್ಲಿ ನಿರ್ಧಾರಣೆ ಮಾಡಿರದ ಹಣಕಾಸು ಆಸ್ತಿಗಳು:				
ಗುತ್ತಿಗೆದಾರ ಕಾಮಗಾರಿಗಳಿಗೆ ಸಜ್ಜುಗೊಳ್ಳುವ ಸಲುವಾಗಿ ನೀಡಲಾಗಿರುವ ಮುಂಗಡ (ಮೊಬಿಲೈಸೇಷನ್ ಅಡ್ವಾನ್ಸ್)	355.43	355.43	525.90	525.90
ಸಿಬ್ಬಂದಿಗಳಿಗೆ ಮುಂಗಡ ಹಾಗೂ ಉದ್ಯೋಗಿಗಳಿಂದ ಬಾಕಿಯಿರುವ ವಸೂಲಾತಿಗಳು	18.72	18.72	23.18	23.18
ವ್ಯಾಪಾರ ಸ್ವೀಕೃತಿಯಾಗಬೇಕಿರುವವುಗಳು	37.86	37.86	28.09	28.09
ನಗದು ಮತ್ತು ನಗದಿಗೆ ಸಮಾನವಾದವುಗಳು	1,47,675.11	1,47,675.11	1,50,600.65	1,50,600.65
ಇತರೆ ಹಣಕಾಸು ಆಸ್ತಿಗಳು	26,019.59	26,019.59	22,657.10	22,657.10
	1,74,106.72	1,74,106.72	1,73,834.93	1,73,834.93
ನ್ಯಾಯಸಮ್ಮತ ಮೌಲ್ಯದಲ್ಲಿ ನಿರ್ಧಾರಣೆ ಮಾಡಲಾದ ಹಣಕಾಸು ಜವಾಬ್ದಾರಿಗಳು:				
ಗುತ್ತಿಗೆದಾರರುಗಳಿಂದ ವಸೂಲಾತಿ	80,919.53	74,870.29	68,184.90	63,050.82
ಗುತ್ತಿಗೆ ಹೊಣೆಗಾರಿಕೆಗಳು	10.63	10.63	10.95	10.95
	80,930.16	74,880.92	68,195.85	63,061.78
ನ್ಯಾಯಸಮ್ಮತ ಮೌಲ್ಯದಲ್ಲಿ ನಿರ್ಧಾರಣೆ ಮಾಡಿರದ ಹಣಕಾಸು ಜವಾಬ್ದಾರಿಗಳು:				
ಸಾಲಗಳು	2,27,573.05	2,27,573.05	1,80,662.72	1,80,662.72
ವ್ಯಾಪಾರ ಸಂದಾಯವಾಗಬೇಕಿರುವವುಗಳು	1,628.85	1,628.85	995.62	995.62
ಇತರೆ ಹಣಕಾಸು ಜವಾಬ್ದಾರಿಗಳು	1,98,253.74	1,98,253.74	2,68,232.55	2,68,232.55
	4,27,455.64	4,27,455.64	4,49,890.89	4,49,890.89

ಆ) ನ್ಯಾಯಸಮ್ಮತ ಮೌಲ್ಯದ ಅನುಕ್ರಮ ಶ್ರೇಣಿಗಳ ನಡುವೆ ವರ್ಗಾವಣೆಗಳು

ಕಂಪನಿಯ ಎಲ್ಲಾ ಹಣಕಾಸು ಆಸ್ತಿಗಳನ್ನು ಅನುಕ್ರಮ ಶ್ರೇಣಿಗಳ 3ನೇ ಮಟ್ಟ/ಅಂತಸ್ತಿನ ಅಡಿಯಲ್ಲಿ ನಿರ್ಧಾರಣೆ ಮಾಡಲಾಗುವುದು.



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

ಬಿ. ಬಂಡವಾಳ ನಿರ್ವಹಣೆ

ಕಂಪನಿಯು ಕರ್ನಾಟಕ ಸರ್ಕಾರವು ತನಗೆ ವಹಿಸಿಕೊಡುವಂತಹ ಯೋಜನೆಗಳನ್ನು ಕಾರ್ಯಗತಗೊಳಿಸುವುದು. ಕರ್ನಾಟಕ ಸರ್ಕಾರದ ಆಡಳಿತಾತ್ಮಕ ಅನುಮೋದನೆಯನ್ನು ಪಡೆದ ಕೂಡಲೆಯೇ, ಕಂಪನಿಯು ಯೋಜನಾ ಕಾಮಗಾರಿಗಳನ್ನು ಹಂತಹಂತವಾಗಿ ಕಾರ್ಯಗತಗೊಳಿಸುವ ಸಲುವಾಗಿ ಕಾರ್ಯಕ್ರಮವನ್ನು ರೂಪಿಸುವುದು. ಕಂಪನಿಯು ಯೋಜನೆಗಳು ಪ್ರಗತಿಯಲ್ಲಿರುವುದರಿಂದ, ಕಂಪನಿಯು ತನ್ನ ವೆಚ್ಚಗಳನ್ನು ಭರಿಸುವ ಸಲುವಾಗಿ ಯಾವುದೇ ವರಮಾನವೂ ಉತ್ಪತ್ತಿಯಾಗುತ್ತಿರುವುದಿಲ್ಲ / ಕಂಪನಿಗೆ ಲಭಿಸುತ್ತಿರುವುದಿಲ್ಲ. ಕರ್ನಾಟಕ ಸರ್ಕಾರವು ಈಕ್ವಿಟಿಯಲ್ಲಿ ತೊಡಗಿಸುವ ಮೂಲಕ ವಾರ್ಷಿಕ ಆಯವ್ಯಯ ಬೆಂಬಲವನ್ನು ನೀಡುತ್ತಿರುವುದು

ಹಾಗೂ ಕಂಪನಿಯು ಪಡೆದುಕೊಳ್ಳುತ್ತಿರುವ ಸಾಲಗಳ ಮರುಪಾವತಿಗಾಗಿ ಹಾಗೂ ಸಾಲಗಳ ಮೇಲಿನ ಬಡ್ಡಿ ಪಾವತಿಗಾಗಿ ಖಾತರಿಯನ್ನು ನೀಡುತ್ತಿರುವುದು. ಪೂರ್ಣಗೊಳ್ಳಲು ಬಾಕಿ ಉಳಿದಿರುವ ಕಾಮಗಾರಿಗಳು ಹಾಗೂ ಅಲ್ಲದೆಯೇ ಹೊಸ ಕಾಮಗಾರಿಗಳಿಗಾಗಿ ಕರ್ನಾಟಕ ಸರ್ಕಾರವು ಒದಗಿಸುವಂತಹ ಆಯವ್ಯಯ ಬೆಂಬಲದ ಆಧಾರದ ಮೇರೆಗೆ ವಾರ್ಷಿಕ ಕಾಮಗಾರಿಗಳ ಕಾರ್ಯಕ್ರಮವನ್ನು ತಯಾರಿಸಲಾಗುವುದು. ಹೊಸ ಕಾಮಗಾರಿಗಳಿಗೆ ಟೆಂಡರುಗಳನ್ನು ಆಹ್ವಾನಿಸಲಾಗುವುದು, ಪ್ರತ್ಯಾಯೋಜನೆಗೊಂಡಿರುವಂತಹ ಅಧಿಕಾರಗಳ ಅನುಸಾರ ಅನುಮೋದನೆಗಳನ್ನು ಕೋರಲಾಗುವುದು. ಯೋಜನೆಗಳ ಮೇಲಿನ ಹಣಕಾಸಿನ ಪ್ರಗತಿಯನ್ನು ಕಂಪನಿಯ ನಿರ್ದೇಶಕರುಗಳ ಮಂಡಳಿಗೆ ವರದಿ ಮಾಡಲಾಗುವುದು.

ಕಂಪನಿಯು 31 ಮಾರ್ಚ್ 2023-2022 ರಲ್ಲಿದ್ದಂತೆ ಈಕ್ವಿಟಿ ಅನುಪಾತಕ್ಕೆ ಹೊಂದಾಣಿಕೆ ಮಾಡಿರುವ ನಿವ್ವಳ ಸಾಲದ ವಿವರಗಳು ಈ ಕೆಳಗಿನಂತಿರುವುದು.

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023	31 ಮಾರ್ಚ್ 2022
ಒಟ್ಟಾರೆ ಸಾಲಗಳು ¹	3,02,453.97	2,43,724.50
ಕಳೆಯುವುದು : ನಗದು ಮತ್ತು ಬ್ಯಾಂಕು ಶಿಲ್ಕುಗಳು ²	1,47,675.11	1,56,600.65
ಹೊಂದಾಣಿಕೆ ಮಾಡಲಾದ ನಿವ್ವಳ ಸಾಲ	1,54,778.86	93,123.85
ಒಟ್ಟಾರೆ ಈಕ್ವಿಟಿ	19,55,979.66	14,65,491.20
ಕಳೆಯುವುದು: ಈಕ್ವಿಟಿಯ ಇತರೆ ಭಾಗಗಳು	(46,672.16)	(30,002.30)
ಹೊಂದಾಣಿಕೆ ಮಾಡಲಾದ ಈಕ್ವಿಟಿ	20,02,651.82	14,95,493.49
ಹೊಂದಾಣಿಕೆಯ ಈಕ್ವಿಟಿ ಅನುಪಾತಕ್ಕೆ ನಿವ್ವಳ ಸಾಲವನ್ನು ಹೊಂದಿಸಲಾಗಿದೆ	0.08	0.06

- ಒಟ್ಟಾರೆ ಸಾಲಗಳು ದೀರ್ಘಾವಧಿ ಸಾಲಗಳು, ಅಲ್ಪಾವಧಿ ಸಾಲಗಳು ಹಾಗೂ ಬ್ಯಾಂಕು ಓವರ್‌ಡ್ರಾಫ್ಟ್ ಅನುಕೂಲತೆಗಳನ್ನು ಒಳಗೊಂಡಿರುತ್ತವೆ.
- ನಗದು ಮತ್ತು ನಗದಿಗೆ ಸಮಾನವಾದವುಗಳು ಕಂಪನಿಯ ಕಚೇರಿಗಳಲ್ಲಿರುವ ನಗದು, ಬ್ಯಾಂಕಿನಲ್ಲಿರುವ ನಗದು ಹಾಗೂ ಬ್ಯಾಂಕಿನಲ್ಲಿರುವ ಅವಧಿ ಠೇವಣಿಗಳನ್ನು ಒಳಗೊಂಡಿರುತ್ತವೆ.

ಸಿ. ಉತ್ಪನ್ನಗಳು - ಇಲ್ಲ

ಡಿ. ಹಣಕಾಸು ಸಂಬಂಧಿತ ಸಂಭಾವ್ಯ ಅಪಾಯಗಳ ನಿರ್ವಹಣೆ

ಕಂಪನಿಯು, ಗುತ್ತಿಗೆದಾರರುಗಳು ಕಾಮಗಾರಿಗಳನ್ನು ಪೂರ್ಣಗೊಳಿಸದೆಯೇ ಬಿಟ್ಟು ಹೋಗುವುದು, ಕಂಪನಿಯ ಹಾಗೂ ಗುತ್ತಿಗೆದಾರರುಗಳ ನಿಯಂತ್ರಣವನ್ನು ಮೀರಿರುವಂತಹ ಭೂಸ್ವಾಧೀನ ಪ್ರಕ್ರಿಯೆಗಳಲ್ಲಿನ ವಿಳಂಬ, ಯೋಜನೆಗಳನ್ನು ಕಾರ್ಯಗತಗೊಳಿಸುವ ಸಲುವಾಗಿ ಶಾಸನಬದ್ಧ ಅನುಮತಿಗಳನ್ನು

ಪಡೆದುಕೊಳ್ಳುವುದು, ಇವೇ ಮುಂತಾದ ಹಣಕಾಸು ಸಂಬಂಧಿತ ಸಂಭಾವ್ಯ ಅಪಾಯಗಳಿಗೆ ಮುಕ್ತವಾಗಿರುತ್ತದೆ ಹಾಗೂ ವೆಚ್ಚವು ತನ್ನ ಮಿತಿಯನ್ನು ಮೀರುವಲ್ಲಿ ಹಾಗೂ ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿನ ನಿಗದಿತ ವೇಳಾಪಟ್ಟಿಯನ್ನು ಮೀರುವಲ್ಲಿ ಪರಿಣಮಿಸುತ್ತದೆ. ಕಂಪನಿಯು ಕ್ಷೇತ್ರ ಕಚೇರಿಯಿಂದ ಪ್ರಾರಂಭಗೊಂಡು ಕರ್ನಾಟಕ ಸರ್ಕಾರದವರೆಗೂ ಪ್ರತಿಯೊಂದು ಹಂತದಲ್ಲಿಯೂ (ಮುಖ್ಯ ಇಂಜಿನಿಯರ್‌ರವರು, ವ್ಯವಸ್ಥಾಪಕ ನಿರ್ದೇಶಕರವರು, ಸಮಿತಿಗಳ ಮೂಲಕ) ನಿಯತಕಾಲಿಕವಾಗಿ ಕಾಮಗಾರಿಗಳ ಪ್ರಗತಿಯನ್ನು ಸಮೀಕ್ಷಿಸುತ್ತದೆ ಹಾಗೂ ಕಾರ್ಯಗತಗೊಳಿಸುವಿಕೆಯಿಂದ ಉದ್ಭವಿಸುವಂತಹ ಯಾವುದಾದರೂ ಸಮಸ್ಯೆಗಳು ಇದ್ದಲ್ಲಿ, ಅವುಗಳನ್ನು ಬಗೆಹರಿಸುತ್ತದೆ.

ಹಣಕಾಸಿಗೆ ಸಂಬಂಧಿತ ಸಂಭಾವ್ಯ ಅಪಾಯಗಳು ಯೋಜನೆಗಳನ್ನು ಕಾರ್ಯಗತಗೊಳಿಸುವ ಸಲುವಾಗಿ ಹಾಗೂ ವಿಶ್ವ ಬ್ಯಾಂಕಿನಿಂದ ಸಾಲ, ಏಷ್ಯಾ ಅಭಿವೃದ್ಧಿ ಬ್ಯಾಂಕಿನಿಂದ



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

ಸಹಾಯಧನ, ಇತ್ಯಾದಿ ಸಾಲಗಳನ್ನು ಪಡೆಯುವ ಸಲುವಾಗಿ ಅನಾನುಕೂಲತೆಗಳನ್ನು ತಂದೊಡ್ಡುತ್ತವೆ. ಕಂಪನಿಯ ನಿರ್ದೇಶಕರುಗಳ ಮಂಡಳಿಯು ಕಂಪನಿಯ ಸಂಭಾವ್ಯ ಅಪಾಯಗಳ ನಿರ್ವಹಣೆಗಾಗಿ ಚೌಕಟ್ಟನ್ನು ರೂಪಿಸುವುದು, ಮೇಲ್ವಿಚಾರಣೆ ಮಾಡುವುದು ಹಾಗೂ ಮೇಲುಸ್ತುವಾರಿ ಮಾಡುವಲ್ಲಿ ಒಟ್ಟಾರೆ ಜವಾಬ್ದಾರಿಯನ್ನು ಹೊಂದಿರುತ್ತಾರೆ.

(i) ಸಾಲಗಳಿಗೆ ಸಂಬಂಧಿತ ಸಂಭಾವ್ಯ ಅಪಾಯಗಳು

ಸಾಲಗಳಿಗೆ ಸಂಬಂಧಿತ ಸಂಭಾವ್ಯ ಅಪಾಯಗಳು ಎಂದರೆ ಎದುರಾಳಿ ತಂಡವು ತನ್ನ ಗುತ್ತಿಗೆ ಬದ್ಧತೆಗಳಿಗೆ ಸಂಬಂಧಿಸಿದಂತೆ ತಪ್ಪಿತಸ್ತಗೊಳ್ಳುವುದು, ಇದರಿಂದಾಗಿ ಕಂಪನಿಗೆ ಹಣಕಾಸಿನ ನಷ್ಟ ಸಂಭವಿಸುವಲ್ಲಿ ಪರಿಣಮಿಸುವುದು. ಸಾಲಗಳಿಗೆ ಸಂಬಂಧಿತ ಸಂಭಾವ್ಯ ಅಪಾಯಗಳು ಗ್ರಾಹಕರಿಂದ, ಅವರುಗಳು ಪಡೆದಿರುವ ಸಾಲಗಳ ಪ್ರಮಾಣಕ್ಕೆ ಅನುಗುಣವಾಗಿ, ಬ್ಯಾಂಕುಗಳಲ್ಲಿ ಹೊಂದಿರುವ ನಗದು ಮತ್ತು ನಗದಿಗೆ ಸಮಾನವಾದವುಗಳು, ಹಾಗೂ ಚಾಲ್ತಿ ಹಾಗೂ ಚಾಲ್ತಿಯೇತರ ಸಾಲ ಹೂಡಿಕೆಗಳಿಂದ ಉದ್ಭವಿಸುತ್ತವೆ.

ಕಂಪನಿಯು ನಿಯತವಾಗಿ ಹಣಕಾಸಿನ ನಷ್ಟ ಸಂಭವಿಸುವಲ್ಲಿ ಪರಿಣಮಿಸುವುದು. ಗ್ರಾಹಕರಿಂದ, ಅವರುಗಳು ಪಡೆದಿರುವ ಸಾಲಗಳ ಪ್ರಮಾಣಕ್ಕೆ ಅನುಗುಣವಾಗಿ, ಉದ್ಭವಿಸುವಂತಹ ಸಂಭಾವ್ಯ ಅಪಾಯದಿಂದ ತಲೆದೋರುವ ನಷ್ಟಗಳನ್ನು ಕನಿಷ್ಠ ಮಟ್ಟದಲ್ಲಿ ಇಡುವ ಸಲುವಾಗಿ ಸ್ವೀಕರಿಸಬೇಕಾದವುಗಳ ಬಗ್ಗೆ ನಿಯತವಾಗಿ ಅನುಸರಣಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಕರ್ನಾಟಕ ಸರ್ಕಾರದ ಮಾರ್ಗಸೂಚಿಗಳ ಅನುಸಾರ, ಠೇವಣಿಗಳು ಮತ್ತು ನಗದು ಶಿಲ್ಕುಗಳನ್ನು ಶೆಡ್ಯೂಲು ವಾಣಿಜ್ಯ ಬ್ಯಾಂಕುಗಳಲ್ಲಿ ಇಡಲಾಗುತ್ತದೆ.

ಹಣಕಾಸು ಆಸ್ತಿಗಳು ಹೊಂದಿರುವ ಮೊತ್ತವು ಸಾಲಗಳಿಗೆ ಸಂಬಂಧಿತ ಸಂಭಾವ್ಯ ಅಪಾಯಗಳಿಗೆ ಕಂಪನಿಯು ಮುಕ್ತಗೊಂಡಿರುವ ಗರಿಷ್ಠ ಪ್ರಮಾಣವನ್ನು ಪ್ರತಿನಿಧಿಸುತ್ತದೆ. ಇತರೆ ಯಾವುದೇ ಹಣಕಾಸು ಆಸ್ತಿಗಳು ಸಾಲಗಳಿಗೆ ಸಂಬಂಧಿತ ಸಂಭಾವ್ಯ ಅಪಾಯಗಳಿಗೆ ಗಮನಾರ್ಹ ಪ್ರಮಾಣದಲ್ಲಿ ಮುಕ್ತವಾಗಿರುವುದಿಲ್ಲ.

ವ್ಯಾಪಾರ ವ್ಯವಹಾರಗಳಿಗೆ ಮತ್ತು ಇತರವುಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಬೇಕಾದವುಗಳು :

ಕಂಪನಿಯು ಗ್ರಾಹಕರುಗಳಿಗೆ (ರೈತರುಗಳಿಗೆ) ಪ್ರಮುಖವಾಗಿ ಮುಕ್ತವಾಗಿರುವುದಿಲ್ಲ. ಇತರೆ ಸ್ವೀಕರಿಸಬೇಕಾದವುಗಳು

ಅತ್ಯಂತ ಅಲ್ಪ ಪ್ರಮಾಣದ ಸಂಭಾವ್ಯ ಅಪಾಯವನ್ನು ಹೊಂದಿರುವಂತಹ ಕರ್ನಾಟಕ ಸರ್ಕಾರದಿಂದ/ಸರ್ಕಾರದ ಸಂಸ್ಥೆಗಳಿಂದ ಆಗಿರುತ್ತವೆ. ಗುತ್ತಿಗೆದಾರರುಗಳಿಗೆ, ಅವರುಗಳು ಕಾಮಗಾರಿಗಳ ಕಾರ್ಯಗತಗೊಳಿಸುವಿಕೆಗೆ ಸಿದ್ಧಗೊಳ್ಳುವ ಸಲುವಾಗಿ ನೀಡಲಾಗುವ ಮುಂಗಡಗಳು, ಅವರುಗಳಿಂದ ಪಡೆದುಕೊಳ್ಳಲಾಗುವ ಬ್ಯಾಂಕು ಖಾತರಿಗಳಿಂದ ವ್ಯಾಪಿಸಿರುತ್ತವೆ.

ವ್ಯಾಪಾರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಬೇಕಾದವುಗಳ ದುರ್ಬಲಗೊಳ್ಳುವಿಕೆಗಳನ್ನು ಕರ್ನಾಟಕ ನೀರಾವರಿ ಅಧಿನಿಯಮ, 1965ರ ಅನುಸಾರ 'ಮೂರು ವರ್ಷಗಳಿಗೂ ಮೀರಿದಂತೆ ವಸೂಲಾತಿ ಮಾಡಲು ಬಾಕಿಯಿರುವಂತಹ ನೀರಿನ ದರಗಳಿಗಾಗಿನ ತಗಾದೆಗಳಿಗೆ' ಸಂಬಂಧಿಸಿದಂತೆ, ಅವುಗಳನ್ನು ಭೂ ಕಂದಾಯ ಬಾಕಿಗಳಂತೆ ಪರಿಗಣಿಸಿ ಕಂದಾಯ ಇಲಾಖೆಯ ಅಧಿಕಾರಿಗಳು ವಸೂಲಾತಿ ಮಾಡಬೇಕಾಗಿರುವುದಾದರೂ ಒಂದು ವಿವೇಚನಾಯುಕ್ತ ಕ್ರಮದಂತೆ, ಲೆಕ್ಕಪತ್ರ ಪುಸ್ತಕಗಳಲ್ಲಿ ದಾಖಲಿಸಲಾಗುವುದು.

ಭೌಗೋಳಿಕ ಪ್ರದೇಶವಾರು ವ್ಯಾಪಾರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಹಾಗೂ ಇತರೆ ಸ್ವೀಕರಿಸಬೇಕಾದವುಗಳಿಗೆ ಸಂಬಂಧಿಸಿದಂತೆ ಸಾಲಗಳಿಗೆ ಸಂಬಂಧಿತ ಸಂಭಾವ್ಯ ಅಪಾಯಗಳಿಗೆ ಗರಿಷ್ಠ ಪ್ರಮಾಣದ ಮುಕ್ತಗೊಂಡಿರುವಿಕೆಯು ಈ ಕೆಳಗಿನಂತಿದ್ದಿತು:

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023	31 ಮಾರ್ಚ್ 2022
ಭಾರತ ಇತರೆ ಪ್ರದೇಶಗಳು	51.12	33.76
ವ್ಯಾಪಾರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಒಟ್ಟಾರೆ ಸ್ವೀಕರಿಸಬೇಕಾದವುಗಳು	51.12	33.76

31 ಮಾರ್ಚ್ 2023 ರಲ್ಲಿದ್ದಂತೆ, ಕಂಪನಿಯ ಅತ್ಯಂತ ಗಮನಾರ್ಹ ಗ್ರಾಹಕರು ರೂ. 51.12 ಲಕ್ಷಗಳು (31 ಮಾರ್ಚ್ 2022: ರೂ.33.76 ಲಕ್ಷಗಳು) ಮೊತ್ತವನ್ನು ಹೊಂದಿದ್ದಂತೆ ವ್ಯಾಪಾರ ವ್ಯವಹಾರಗಳಿಗೆ ಮತ್ತು ಇತರವುಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಬೇಕಾದವುಗಳಿಗೆ ಹೊಣೆಗಾರರಾಗಿದ್ದರು.



ಹಣಕಾಸು ತ:ಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

ವ್ಯಾಪಾರ ವ್ಯವಹಾರಗಳು ಮತ್ತು ಇತರೆ ಸ್ವೀಕರಿಸಬೇಕಾದವುಗಳಿಗೆ ವಿವರಗಳು ಈ ಕೆಳಗಿನಂತಿರುತ್ತವೆ :

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023	31 ಮಾರ್ಚ್ 2022
ಸಂಪೂರ್ಣವಾಗಿ ಕಾರ್ಯನಿರ್ವಹಿಸಿರುವುದು	17.36	10.06
ಹಿಂದಿನ ಬಾಕಿ	20.50	18.03
ದುರ್ಬಲಗೊಳಿಸಲ್ಪಟ್ಟಿರುವುದು	13.26	5.67
ವ್ಯಾಪಾರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಒಟ್ಟಾರೆ ಸ್ವೀಕರಿಸಬೇಕಾದವುಗಳು	51.12	33.76

ಹಿಂದಿನ ಬಾಕಿಗಳ ಅವಧಿವಾರು ವಿಶ್ಲೇಷಣೆಯನ್ನು ಈ ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ :

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023	31 ಮಾರ್ಚ್ 2022
180 ದಿನಗಳನ್ನು ಮೀರಿದಂತೆ ಹಿಂದಿನ ಬಾಕಿಗಳು	20.50	18.03
ಸ್ವೀಕರಿಸಬೇಕಾಗಿರುವ ಒಟ್ಟಾರೆ ಹಿಂದಿನ ಬಾಕಿಗಳು	20.50	18.03

ವ್ಯಾಪಾರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಅನುಮಾನಾಸ್ಪದವಾಗಿರುವ ಸ್ವೀಕರಿಸಬೇಕಾದವುಗಳಿಗೆ ಅನುವುಗಳನ್ನು ಗಣನೆಗೆ ತೆಗೆದುಕೊಂಡಂತೆ ಕಂಪನಿಯ ಹಣಕಾಸು ಆಸ್ತಿಗಳ ಸಾಲ ಮರುಪಾವತಿ ವರದಿಯು ತೃಪ್ತಿದಾಯಕವಾಗಿರುವುದು.

ಕಂಪನಿಯು ಹೊಂದಿರುವ ಭದ್ರತೆಗಳ ನ್ಯಾಯಸಮ್ಮತ ಮೌಲ್ಯವು ಈ ಕೆಳಗಿನಂತಿರುವುದು :

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2023	31 ಮಾರ್ಚ್ 2022
ಸ್ಪರ್ಶಿಸಬಹುದಾದ/ಭೌತಿಕ ಆಸ್ತಿಗಳು	ಯಾವುದೂ ಇರುವುದಿಲ್ಲ	ಯಾವುದೂ ಇರುವುದಿಲ್ಲ
ಭದ್ರತಾ ಠೇವಣಿಗಳು	ಯಾವುದೂ ಇರುವುದಿಲ್ಲ	ಯಾವುದೂ ಇರುವುದಿಲ್ಲ
ಬ್ಯಾಂಕು ಖಾತರಿಗಳು	ಯಾವುದೂ ಇರುವುದಿಲ್ಲ	ಯಾವುದೂ ಇರುವುದಿಲ್ಲ.
ಕಂಪನಿಯು ಹೊಂದಿರುವ ಭದ್ರತೆಗಳ ಒಟ್ಟಾರೆ ನ್ಯಾಯಸಮ್ಮತ ಮೌಲ್ಯ	ಯಾವುದೂ ಇರುವುದಿಲ್ಲ	ಯಾವುದೂ ಇರುವುದಿಲ್ಲ.

ವ್ಯಾಪಾರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಬೇಕಾದವುಗಳ ದುರ್ಬಲಗೊಳಿಸುವಿಕೆಗೆ ಸಂಬಂಧಿಸಿದಂತೆ ನಷ್ಟಗಳನ್ನು ಅನುವು ಮಾಡುವಲ್ಲಿನ ಚಲನೆಯನ್ನು ಟಿಪ್ಪಣಿ ಸಂಖ್ಯೆ 8ರಲ್ಲಿ ತಿಳಿಸಲಾಗಿದೆ.

ಸರ್ಕಾರಿ ಗ್ರಾಹಕರುಗಳಿಂದ ಅಥವಾ ಖಾತರಿಗಳು ಅಥವಾ ಭದ್ರತೆಗಳಿಂದ ಸಂಪೂರ್ಣವಾಗಿ ವ್ಯಾಪಿಸಿರುವಂತಹವರುಗಳಿಂದ ಇರುವ ಯಾವುದೇ ಹಿಂದಿನ ಬಾಕಿಗಳಿಗೆ ಸಂಬಂಧಿಸಿದಂತೆ ದುರ್ಬಲಗೊಳಿಸುವಿಕೆಗಾಗಿ ಪರಿಶೀಲಿಸುವುದಿಲ್ಲ. ಹಣಕಾಸು ಆಸ್ತಿಗಳ ಸಾಲಗಳ ಗುಣಮಟ್ಟವು ವ್ಯಾಪಾರ ವ್ಯವಹಾರಗಳಿಗೆ ಸಂಬಂಧಿತ ಅನುಮಾನಾಸ್ಪದ ಸ್ವೀಕರಿಸಬೇಕಾಗಿರುವುಗಳನ್ನು ಗಣನೆಗೆ ತೆಗೆದುಕೊಂಡಂತೆ ತೃಪ್ತಿದಾಯಕವಾಗಿರುವುದು. ಕಂಪನಿಯು, ಈ ವರದಿಯ ದಿನಾಂಕದಲ್ಲಿದ್ದಂತೆ ಸ್ವೀಕರಿಸಬೇಕಾಗಿರುವುಗಳಿಗಾಗಿ ಯಾವುದೇ ಭದ್ರತೆಗಳನ್ನು ಸ್ವೀಕರಿಸಿರುವುದಿಲ್ಲ.

ಕಂಪನಿಯು ವ್ಯಾಪಾರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಬೇಕಾದವುಗಳಿಗೆ ಸಂಬಂಧಿಸಿದಂತೆ 31 ಮಾರ್ಚ್

2023ರಲ್ಲಿದ್ದಂತೆ ದುರ್ಬಲಗೊಳ್ಳುವಿಕೆಯ ಕಾರಣ ಸಂಭವಿಸುವ ನಷ್ಟಕ್ಕಾಗಿ ಅನುವು ಮಾಡುವ ಸಲುವಾಗಿ ಪರಿಶೀಲನೆಯನ್ನು ಮಾಡಿರುವುದು ಹಾಗೂ ಸ್ವೀಕರಿಸಬೇಕಾಗಿರುವುಗಳು ಎಂಬುದಾಗಿ ತಿಳಿಸಲಾಗಿರುವ ಮೊತ್ತಗಳು ಸಂಪೂರ್ಣವಾಗಿ ಸ್ವೀಕೃತಗೊಳ್ಳುವವು ಎಂಬ ಖಚಿತ ಅಭಿಪ್ರಾಯವನ್ನು ಹೊಂದಿರುವುದು ಮತ್ತು ಆದ್ದರಿಂದ ಈ ನಿಟ್ಟಿನಲ್ಲಿ ಯಾವುದೇ ಅನುವನ್ನೂ ಮಾಡಿರುವುದಿಲ್ಲ.

(ii) ನಗದೀಕರಣಗೊಳ್ಳುವುದಕ್ಕೆ ಸಂಬಂಧಿತ ಸಂಭಾವ್ಯ ಅಪಾಯ ನಗದೀಕರಣಗೊಳ್ಳುವುದಕ್ಕೆ ಸಂಬಂಧಿತ ಸಂಭಾವ್ಯ ಅಪಾಯ ಎಂದರೆ ಕಂಪನಿಯು ತನ್ನ ಹಣಕಾಸಿಗೆ ಸಂಬಂಧಿತ ಜವಾಬ್ದಾರಿಗಳ ಜೊತೆಯಲ್ಲಿರುವಂತಹ ಬದ್ಧತೆಗಳನ್ನು ಪೂರೈಸುವಲ್ಲಿ ಎದುರಿಸುವಂತಹ ತೊಂದರೆಗಳು/ಸಮಸ್ಯೆಗಳು - ಅಂತಹವುಗಳನ್ನು ನಗದು ಅಥವಾ ಮತ್ತೊಂದು ಹಣಕಾಸು ಆಸ್ತಿಯನ್ನು ನೀಡುವ ಮೂಲಕ ಇತ್ಯರ್ಥಗೊಳಿಸಲ್ಪಡುವವು, ಅಥವಾ ಕಂಪನಿಯು ತನ್ನ ಬದ್ಧತೆಗಳನ್ನು ಪೂರೈಸುವ



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

ಸಲುವಾಗಿ ಅಗತ್ಯವಿರುವ ಹಣಕಾಸಿನ ಸಂಪನ್ಮೂಲಗಳನ್ನು ಪಡೆದುಕೊಳ್ಳುವಲ್ಲಿ ಕಂಪನಿಯು ಎದುರಿಸುವ ಸಂಭಾವ್ಯ ಅಪಾಯಗಳು. ವಸೂಲಾತಿ ಮಾಡುವುದು/ನಗದೀಕರಣಗೊಳ್ಳುವುದನ್ನು ನಿರ್ವಹಿಸುವ ಸಲುವಾಗಿ ಕಂಪನಿಯ ಮಾರ್ಗವು, ಸಾಧ್ಯವಾದಷ್ಟು ಮಟ್ಟಿಗೆ ತನ್ನ ಜವಾಬ್ದಾರಿಗಳು ಪಾವತಿಸಲು ಬಾಕಿಯಾದಾಗ ಸಾಮಾನ್ಯ ಹಾಗೂ ಒತ್ತಡದ ಪರಿಸ್ಥಿತಿಗಳೆರಡರಲ್ಲಿಯೂ ಒಪ್ಪಿಕೊಳ್ಳಲು ಸಾಧ್ಯವಿಲ್ಲದ ನಷ್ಟಗಳನ್ನು ಭರಿಸದೆಯೇ ಅಥವಾ ಕಂಪನಿಯ ಹೆಸರಿಗೆ ಹಾನಿ ಮಾಡುವಂತಹ ಸಂಭಾವ್ಯ ಅಪಾಯವನ್ನು ತಂದುಕೊಳ್ಳದ ರೀತಿಯಲ್ಲಿ ಸಮರ್ಪಕ ಹಣಕಾಸಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದಾಗಿರುತ್ತದೆ.

ತನ್ನಲ್ಲಿ ಕಾರ್ಯಚರಣೆಗಳ ಅಗತ್ಯತೆಗಳನ್ನು ಪೂರೈಸುವ ಸಲುವಾಗಿ, ತಾನು ಪಡೆದಿರುವಂತಹ ಸಾಲಗಳ ಷರತ್ತುಗಳನ್ನು ಪೂರೈಸುವ ಸಲುವಾಗಿ ನಿಗದಿತ ಸಾಲಗಳ ಮರುಪಾವತಿ/ಬಡ್ಡಿ ಪಾವತಿಗೆ ಹಣಕಾಸನ್ನು ಒದಗಿಸುವ ಸಲುವಾಗಿ, ವಸೂಲಾತಿ ಮಾಡುವುದಕ್ಕೆ/ನಗದೀಕರಣಗೊಳ್ಳುವುದಕ್ಕೆ ಸಂಬಂಧಿತ ಸಂಭಾವ್ಯ ಅಪಾಯವನ್ನು ಪರಿಣಾಮಕಾರಿಯಾದಂತಹ ನಗದು/ಹಣಕಾಸಿನ ಹರಿವಿನ ನಿರ್ವಹಣೆಯ ಮೂಲಕ ಕೆಳ ಮಟ್ಟದಲ್ಲಿ ನಿರ್ವಹಿಸಲಾಗುವುದು. ನಗದು ಹರಿವಿನ ಪೂರ್ವಅಂದಾಜನ್ನು ಕಂಪನಿಯ ವಸೂಲಾತಿ ಮಾಡುವುದಕ್ಕೆ/ನಗದೀಕರಣಗೊಳ್ಳುವುದಕ್ಕೆ ಸಂಬಂಧಿತ ಅಗತ್ಯತೆಗಳ ಪೂರ್ವಅಂದಾಜುಗಳಿಂದ ಆಂತರಿಕವಾಗಿ ಮಾಡಲಾಗುವುದು.

ಹಣಕಾಸನ್ನು ಒದಗಿಸುವುದು ಮುಂದುವರೆದುಕೊಂಡು ಹೋಗುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಕರ್ನಾಟಕ ಸರ್ಕಾರವು ಈ ಕ್ಷಿಟಿಯಲ್ಲಿ ನಿಯತವಾಗಿ ಹೂಡಿಕೆಯನ್ನು ಮಾಡುತ್ತದೆ ಹಾಗೂ ಬ್ಯಾಂಕುಗಳು ಮಂಜೂರು ಮಾಡುವ ಸಾಲಗಳಿಂದ ಪಡೆದುಕೊಳ್ಳಲಾದ ಹಣಕಾಸನ್ನು ಪ್ರಗತಿಯಲ್ಲಿರುವ ಕಾರ್ಯೋದ್ಯುಕ್ತ ಬಂಡವಾಳದ ಅಗತ್ಯತೆಗಳಿಗೆ ಹಣಕಾಸನ್ನು ಹೂಡುವುದಕ್ಕಾಗಿ ಬಳಸಿಕೊಳ್ಳಲಾಗುತ್ತದೆ.

ನಗದೀಕರಣಗೊಳ್ಳುವುದಕ್ಕೆ ಸಂಬಂಧಿತ ಸಂಭಾವ್ಯ ಅಪಾಯಕ್ಕೆ ಮುಕ್ತವಾಗಿರುವುದು.

ತನ್ನ ಹಣಕಾಸು ಜವಾಬ್ದಾರಿಗಳು ಹಾಗೂ ಹಣಕಾಸು ಉತ್ಪನ್ನಗಳ ಜವಾಬ್ದಾರಿಗಳಿಗಾಗಿ ಉಳಿಕೆ ಗುತ್ತಿಗೆಗಳಿಗೆ ಸಂಬಂಧಿತ ಮುಕ್ತಾಯದ ಅವಧಿಯ ಮೊತ್ತಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಕೋಷ್ಟಕವು ವಿವರಿಸುತ್ತದೆ. ಗುತ್ತಿಗೆಗೆ ಸಂಬಂಧಿತ ನಗದು/ಹಣಕಾಸಿನ ಹರಿವುಗಳು ಇತ್ತೀಚಿನ ದಿನಾಂಕದ ಆಧಾರದ ಮೇರೆಗೆ, ಕಂಪನಿಯು ಪಾವತಿಸಲು ಅಗತ್ಯವಿರುವ ರಿಯಾಯಿತಿಯನ್ನು ನೀಡಿರದ ಹಣಕಾಸು ಜವಾಬ್ದಾರಿಗಳ ಹಾಗೂ ಹಣಕಾಸು ಉತ್ಪನ್ನಗಳು ಜವಾಬ್ದಾರಿಗಳ ನಗದು/ಹಣಕಾಸಿನ ಹರಿವುಗಳನ್ನು ಪ್ರತಿಬಿಂಬಿಸುತ್ತವೆ.

ಉದ್ದೇಶಪೂರ್ವಕವಾಗಿ ಖಾಲಿ ಬಿಡಲಾಗಿದೆ.



ಹಣಕಾಸು ತ:ಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

(ರೂ. ಲಕ್ಷಗಳಲ್ಲಿ)

ವಿವರಗಳು	ಗುತ್ತಿಗೆ (ಬಾಕಿಯಿರುವ ಸಾಲದ ಅಸಲು ಮೊತ್ತದ ಮೇಲೆ ಪಾವತಿಸಬೇಕಿರುವ ಅಸಲು ಮತ್ತು ಬಡ್ಡಿಯ ಮೂಲಕ) ನಗದು/ಹಣಕಾಸಿನ ಹರಿವುಗಳು			ಹೊಂದಾಣಿಕೆಗಳು	ಹೊಂದಿರುವ ಮೊತ್ತ
	1 ವರ್ಷ ಹಾಗೂ ಅದಕ್ಕೂ ಕಡಿಮೆ	1 ವರ್ಷದಿಂದ 5 ವರ್ಷಗಳು	5 ವರ್ಷಗಳಿಗೂ ಹೆಚ್ಚು		
31 ಮಾರ್ಚ್ 2023					
ಉತ್ಪನ್ನವಲ್ಲದ ಹಣಕಾಸು					
ಜವಾಬ್ದಾರಿಗಳು					
ಚಾಲ್ತಿಯೇತರ ಸಾಲಗಳು	-	1,42,468.48	29,264.01	-	1,71,732.49
ಚಾಲ್ತಿ ಸಾಲಗಳು	55,840.56				55,840.56
ಗುತ್ತಿಗೆ ಜವಾಬ್ದಾರಿಗಳು	0.35	1.71	8.57	-	10.63
ವ್ಯಾಪಾರ ಸಂದಾಯವಾಗಬೇಕಾಗಿರುವವುಗಳು	1,725.50				1,725.50
ಇತರೆ ಹಣಕಾಸು ಜವಾಬ್ದಾರಿಗಳು	1,98,253.74	74,870.29			2,73,124.02
ಡಿರೈವೇಟಿವ್ ಹಣಕಾಸು					
ಜವಾಬ್ದಾರಿಗಳು	-	-	-	-	-
ಹಣಕಾಸು ನಷ್ಟದಿಂದ ಸಂರಕ್ಷಣೆಗಾಗಿ ಬಳಸಿಕೊಳ್ಳಲಾದ ಆದೇಶಾನುಸಾರದ					
ಗುತ್ತಿಗೆಗಳು					
-ಹೊರ ಹರಿವು	-	-	-	-	-
-ಒಳ ಹರಿವು	-	-	-	-	-
	2,55,820.14	2,17,340.48	29,272.58	-	5,02,433.20
31 ಮಾರ್ಚ್ 2022					
ಉತ್ಪನ್ನವಲ್ಲದ ಹಣಕಾಸು					
ಜವಾಬ್ದಾರಿಗಳು					
ಚಾಲ್ತಿಯೇತರ ಸಾಲಗಳು		1,26,946.34	10,717.23	-	1,37,663.57
ಚಾಲ್ತಿ ಸಾಲಗಳು	42,999.16				42,999.16
ಗುತ್ತಿಗೆ ಜವಾಬ್ದಾರಿಗಳು	0.32	1.58	9.05	-	10.95
ವ್ಯಾಪಾರ ಸಂದಾಯವಾಗಬೇಕಾಗಿರುವವುಗಳು	1,006.92				1,006.92
ಇತರೆ ಹಣಕಾಸು ಜವಾಬ್ದಾರಿಗಳು	2,68,232.55	63,050.82			3,31,283.38
ಡಿರೈವೇಟಿವ್ ಹಣಕಾಸು					
ಜವಾಬ್ದಾರಿಗಳು					
ಹಣಕಾಸು ನಷ್ಟದಿಂದ ಸಂರಕ್ಷಣೆಗಾಗಿ ಬಳಸಿಕೊಳ್ಳಲಾದ ಆದೇಶಾನುಸಾರದ					
ಗುತ್ತಿಗೆಗಳು					
- ಹೊರ ಹರಿವು	-	-	-	-	-
- ಒಳ ಹರಿವು	-	-	-	-	-
	3,12,238.95	1,89,998.74	10,726.28	-	5,12,963.98



ಹಣಕಾಸು ತ:ಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

(iii) ಮಾರುಕಟ್ಟೆಗೆ ಸಂಬಂಧಿತ ಸಂಭಾವ್ಯ ಅಪಾಯಗಳು

ಮಾರುಕಟ್ಟೆಗೆ ಸಂಬಂಧಿತ ಸಂಭಾವ್ಯ ಅಪಾಯಗಳೆಂದರೆ ಮಾರುಕಟ್ಟೆ ದರಗಳಲ್ಲಿ ಬದಲಾವಣೆಗಳಾಗುವುದು - ವಿದೇಶಿ ವಿನಿಮಯ ದರಗಳು, ಬಡ್ಡಿ ದರಗಳು ಮತ್ತು ಈಕ್ವಿಟಿ / ಸರಕುಸಾಮಗ್ರಿಗಳ ದರಗಳು, ಮುಂತಾದವು ಕಂಪನಿಯ ಆದಾಯದ ಮೇಲೆ ಅಥವಾ ಅದರ ಹಣಕಾಸು ಸಾಧನಗಳ ಹಿಡುವಳಿಗಳ ಮೌಲ್ಯದ ಮೇಲೆ ಪ್ರಭಾವ ಭೀರುತ್ತವೆ. ಮಾರುಕಟ್ಟೆಗೆ ಸಂಬಂಧಿತ ಸಂಭಾವ್ಯ ಅಪಾಯಗಳ ನಿರ್ವಹಣೆಯ ಉದ್ದೇಶವು ಒಪ್ಪಿಕೊಳ್ಳಬಹುದಾದ ಪರಿಮಿತಿಗಳ ಒಳಗೆ ಮಾರುಕಟ್ಟೆಗೆ ಸಂಬಂಧಿತ ಸಂಭಾವ್ಯ ಅಪಾಯಗಳ ಒಡ್ಡುವಿಕೆಗಳನ್ನು ನಿಯಂತ್ರಿಸುವುದಾಗಿರುತ್ತದೆ.

ಪ್ರಸ್ತುತ, ಕಂಪನಿಯು ವಿದೇಶಿ ವಿನಿಮಯ ದರಗಳು, ಬಡ್ಡಿ ದರಗಳು ಹಾಗೂ ಈಕ್ವಿಟಿ / ಸರಕು ಸಾಮಗ್ರಿಗಳ ದರಗಳನ್ನು ಒಳಗೊಂಡಂತೆ ಯಾವುದೇ ವ್ಯವಹಾರಗಳನ್ನು ಮಾಡಿರುವುದಿಲ್ಲ.

(iv) ಚಲಾವಣೆಯಲ್ಲಿರುವ ನೋಟುಗಳಿಗೆ ಸಂಬಂಧಿಸಿದಂತೆ ಸಂಭಾವ್ಯ ಅಪಾಯ - ಯಾವುದೂ ಇರುವುದಿಲ್ಲ--

ವಿದೇಶಿ ನೋಟುಗಳಿಗೆ ಸಂಬಂಧಿತ ಸಂಭಾವ್ಯ ಅಪಾಯವೆಂದರೆ ಕಂಪನಿಯ ಭವಿಷ್ಯದಲ್ಲಿ ನಗದು/ಹಣಕಾಸಿನ ಹರಿವು ಹಾಗೂ ವ್ಯವಹಾರದ ಸಾಮಾನ್ಯ ವೇಳೆಯಲ್ಲಿ ಲಾಭದಾಯಕತೆಯ ಮೇಲೆ ಪ್ರಭಾವ ಭೀರುವುದಾಗಿರುತ್ತದೆ.

ಕಂಪನಿಯು ದೇಶೀಯವಾಗಿ/ಭಾರತ ದೇಶದ ಒಳಗೆ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿರುವುದು ಹಾಗೂ ಚಲಾವಣೆಯಲ್ಲಿರುವಂತಹ ನೋಟು ಅಂದರೆ ಭಾರತೀಯ ರೂಪಾಯಿಗಳಲ್ಲಿ ತಾನು ಪಡೆದಿರುವಂತಹ ಸಾಲಗಳು, ಇತರೆ ಪಾವತಿಸಬೇಕಾದವುಗಳು ಹಾಗೂ ಸ್ವೀಕರಿಸಬೇಕಾದವುಗಳಿಗೆ ಸಂಬಂಧಿಸಿದಂತೆ ಯಾವುದೇ ಸಂಭಾವ್ಯ ಅಪಾಯಗಳಿಗೆ ಮುಕ್ತವಾಗಿರುವುದಿಲ್ಲ.

ಉದ್ದೇಶಪೂರ್ವಕವಾಗಿ ಖಾಲಿ ಬಿಡಲಾಗಿದೆ.



ಹಣಕಾಸು ತ:ಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

31 ಮಾರ್ಚ್ 2023 ಹಾಗೂ 31 ಮಾರ್ಚ್ 2022ರಲ್ಲಿದ್ದಂತೆ ಹಣಕಾಸು ಆಸ್ತಿಗಳು ಹಾಗೂ ಹಣಕಾಸು ಜವಾಬ್ದಾರಿಗಳ ಚಾಲ್ತಿ ಪಾರ್ಶ್ವಚಿತ್ರಣಗಳು ಈ ಕೆಳಗಿನಂತಿರುತ್ತವೆ :

(ರೂ. ಲಕ್ಷಗಳಲ್ಲಿ)

ವಿವರಗಳು	ಮೊತ್ತ (ರೂ.)	ಇತರೆ (ವಿದೇಶಿ) ನೋಟುಗಳು			
31 ಮಾರ್ಚ್ 2023					
ಹಣಕಾಸು ಆಸ್ತಿಗಳು					
ನಗದು ಮತ್ತು ನಗದಿಗೆ ಸಮಾನವಾದವುಗಳು	1,47,675.11	-	-	-	-
ಚಾಲ್ತಿ ಹೂಡಿಕೆಗಳು	-	-	-	-	-
ವ್ಯವಹಾರಗಳಿಗೆ ಮತ್ತು ಇತರವುಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಬೇಕಾದವುಗಳು	37.86	-	-	-	-
ಇತರೆ ಚಾಲ್ತಿ ಹಣಕಾಸು ಆಸ್ತಿಗಳು	26,019.59	-	-	-	-
ಚಾಲ್ತಿಯೇತರ ಹೂಡಿಕೆಗಳು	-	-	-	-	-
ಸಾಲಗಳು ಮತ್ತು ಮುಂಗಡಗಳು	18.72	-	-	-	-
ಇತರೆ ಚಾಲ್ತಿಯೇತರ ಹಣಕಾಸು ಆಸ್ತಿಗಳು	355.43	-	-	-	-
	1,74,106.71	-	-	-	-
ಆರ್ಥಿಕ ಹೊಣೆಗಾರಿಕೆಗಳು					
ಚಾಲ್ತಿಯೇತರ ಸಾಲಗಳು	1,71,732.49	-	-	-	-
ಅಲ್ಪಾವಧಿ ಸಾಲಗಳು	55,840.56	-	-	-	-
ಗುತ್ತಿಗೆ ಹೊಣೆಗಾರಿಕೆಗಳು	10.63	-	-	-	-
ವ್ಯವಹಾರ ಮತ್ತು ಇತರವುಗಳಿಗೆ ಸಂಬಂಧಿಸಿದಂತೆ ಪಾವತಿಸಬೇಕಾದವುಗಳು	1,725.50	-	-	-	-
ಇತರೆ ಚಾಲ್ತಿಯೇತರ ಹಣಕಾಸು ಜವಾಬ್ದಾರಿಗಳು	74,870.29	-	-	-	-
ಇತರೆ ಚಾಲ್ತಿ ಹಣಕಾಸು ಜವಾಬ್ದಾರಿಗಳು	1,98,253.74	-	-	-	-
	5,02,433.21	-	-	-	-
31 ಮಾರ್ಚ್ 2022					
ಹಣಕಾಸು ಆಸ್ತಿಗಳು					
ನಗದು ಮತ್ತು ನಗದಿಗೆ ಸಮಾನವಾದವುಗಳು	1,50,600.65	-	-	-	-
ಚಾಲ್ತಿ ಹೂಡಿಕೆಗಳು	-	-	-	-	-
ವ್ಯವಹಾರ ಮತ್ತು ಇತರವುಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಬೇಕಾದವುಗಳು	28.09	-	-	-	-
ಇತರೆ ಚಾಲ್ತಿ ಹಣಕಾಸು ಆಸ್ತಿಗಳು	22,657.10	-	-	-	-
ಪ್ರಸ್ತುತವಲ್ಲದ ಹೂಡಿಕೆಗಳು	-	-	-	-	-
ಸಾಲಗಳು ಮತ್ತು ಮುಂಗಡಗಳು	23.18	-	-	-	-
ಇತರೆ ಚಾಲ್ತಿಯೇತರ ಹಣಕಾಸು ಆಸ್ತಿಗಳು	525.90	-	-	-	-
	1,73,834.92	-	-	-	-
ಆರ್ಥಿಕ ಹೊಣೆಗಾರಿಕೆಗಳು					
ಚಾಲ್ತಿಯೇತರ ಸಾಲಗಳು	1,37,663.57	-	-	-	-
ಅಲ್ಪಾವಧಿ ಸಾಲಗಳು	42,999.16	-	-	-	-
ಗುತ್ತಿಗೆ ಹೊಣೆಗಾರಿಕೆಗಳು	10.95	-	-	-	-
ವ್ಯವಹಾರ ಮತ್ತು ಇತರವುಗಳಿಗೆ ಸಂಬಂಧಿಸಿದಂತೆ ಪಾವತಿಸಬೇಕಾಗಿರುವವುಗಳು	1,006.92	-	-	-	-
ಇತರೆ ಚಾಲ್ತಿಯೇತರ ಹಣಕಾಸು ಜವಾಬ್ದಾರಿಗಳು	63,050.82	-	-	-	-
ಇತರೆ ಚಾಲ್ತಿ ಹಣಕಾಸು ಜವಾಬ್ದಾರಿಗಳು	2,68,232.55	-	-	-	-
	5,12,963.97	-	-	-	-

(V) ಬಡ್ಡಿ ದರಕ್ಕೆ ಸಂಬಂಧಿತ ಸಂಭಾವ್ಯ ಅಪಾಯ

ಬಡ್ಡಿ ದರಕ್ಕೆ ಸಂಬಂಧಿತ ಸಂಭಾವ್ಯ ಅಪಾಯವು ನ್ಯಾಯಸಮ್ಮತ ಮೌಲ್ಯದ ಬಡ್ಡಿ ದರಕ್ಕೆ ಸಂಬಂಧಿಸಿದಂತೆ ಸಂಭಾವ್ಯ ಅಪಾಯಗಳಾಗಿರಬಹುದು ಅಥವಾ ನಗದು/ಹಣಕಾಸಿನ ಹರಿವಿನ ಬಡ್ಡಿ ದರಕ್ಕೆ ಸಂಬಂಧಿಸಿದಂತೆ ಸಂಭಾವ್ಯ ಅಪಾಯಗಳಾಗಿರಬಹುದು. ನ್ಯಾಯಸಮ್ಮತ ಮೌಲ್ಯದ ಬಡ್ಡಿ ದರಕ್ಕೆ ಸಂಬಂಧಿಸಿದಂತೆ ಸಂಭಾವ್ಯ ಅಪಾಯವು ಬಡ್ಡಿ ದರಗಳಲ್ಲಿ ಆಗುವಂತಹ ಏರುಪೇರುಗಳ ಕಾರಣ ಹೂಡಿಕೆಗಳು ಹೊಂದಿರುವಂತಹ ನಿಗದಿತ ಬಡ್ಡಿಯ ನ್ಯಾಯಸಮ್ಮತ ಮೌಲ್ಯಗಳಲ್ಲಿನ ಬದಲಾವಣೆಗಳ ಸಂಭಾವ್ಯ ಅಪಾಯವಾಗಿರುತ್ತದೆ. ನಗದು/ಹಣಕಾಸಿನ ಹರಿವಿನ ಬಡ್ಡಿ ದರಕ್ಕೆ ಸಂಬಂಧಿಸಿದಂತೆ ಸಂಭಾವ್ಯ ಅಪಾಯವು ವ್ಯತ್ಯಯಗೊಳ್ಳಬಹುದಾದ ಬಡ್ಡಿಯನ್ನು ಹೊಂದಿರುವಂತಹ ಸಾಧನಗಳಿಂದ ಭವಿಷ್ಯದಲ್ಲಿನ ನಗದು/ಹಣಕಾಸಿನ ಹರಿವಿನಲ್ಲಿ ಮಾರುಕಟ್ಟೆ ಬಡ್ಡಿ ದರಗಳಲ್ಲಿನ ಏರುಪೇರುಗಳ ಕಾರಣ ಸಂಭಾವ್ಯ ಅಪಾಯವಾಗಿರುತ್ತದೆ.



ಹಣಕಾಸು ತ:ಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

ಬಡ್ಡಿ ದರಕ್ಕೆ ಸಂಬಂಧಿತ ಸಂಭಾವ್ಯ ಅಪಾಯಕ್ಕೆ ಮುಕ್ತವಾಗಿರುವುದು

ಕಂಪನಿಯ ಬಡ್ಡಿ ದರಕ್ಕೆ ಸಂಬಂಧಿತ ಸಂಭಾವ್ಯ ಅಪಾಯವು ಕಂಪನಿಯು ಪಡೆದುಕೊಳ್ಳುವ ಸಾಲಗಳಿಂದ ಉದ್ಭವಿಸುತ್ತದೆ. ಕಂಪನಿಯ ವ್ಯವಸ್ಥಾಪನೆಗೆ/ಆಡಳಿತ ಮಂಡಳಿಗೆ ವರದಿ ಸಲ್ಲಿಸಿರುವಂತೆ, ಕಂಪನಿಯ ಬಡ್ಡಿಯನ್ನು ಪಾವತಿಸಬೇಕಾಗಿರುವಂತಹ ಹಣಕಾಸು ಸಾಧನಗಳ ಬಡ್ಡಿ ದರ ಪಾರ್ಶ್ವಚಿತ್ರಣವು ಈ ಕೆಳಗಿನಂತಿರುತ್ತದೆ.

(ರೂ. ಲಕ್ಷಗಳಲ್ಲಿ)

ವಿವರಗಳು	ಹೊಂದಿರುವ ಮೊತ್ತ	
	31 ಮಾರ್ಚ್ 2023ರಲ್ಲಿದ್ದಂತೆ	31 ಮಾರ್ಚ್ 2022ರಲ್ಲಿದ್ದಂತೆ
ನಿಗದಿತ ದರದ ಸಾಧನಗಳು		
ಹಣಕಾಸು ಆಸ್ತಿಗಳು	355.43	525.90
ಹಣಕಾಸು ಜವಾಬ್ದಾರಿಗಳು	74,870.29	63,050.82
ಗುತ್ತಿಗೆ ಜವಾಬ್ದಾರಿಗಳು	10.63	10.95
ವ್ಯತ್ಯಯಗೊಳ್ಳುವ ದರದ ಸಾಧನಗಳು		
ಹಣಕಾಸು ಆಸ್ತಿಗಳು		
ಹಣಕಾಸು ಜವಾಬ್ದಾರಿಗಳು	2,27,573.05	1,80,662.72

(vi) ಈ ಕ್ಷಿತಿ ಮತ್ತು ಸರಕು ಸಾಮಗ್ರಿ ದರ/ಮೌಲ್ಯಕ್ಕೆ ಸಂಬಂಧಿತ ಸಂಭಾವ್ಯ ಅಪಾಯ

ಕಂಪನಿಯು ಸರಕು ಸಾಮಗ್ರಿಗಳಲ್ಲಿ ಹಣಕಾಸನ್ನು ತೊಡಗಿಸುವುದಿಲ್ಲ ಮತ್ತು ಆದ್ದರಿಂದ ಸರಕುಸಾಮಗ್ರಿ ದರ/ಮೌಲ್ಯಕ್ಕೆ ಸಂಬಂಧಿತ ಸಂಭಾವ್ಯ ಅಪಾಯಕ್ಕೆ ಮುಕ್ತವಾಗಿರುವುದಿಲ್ಲ.

ಉದ್ದೇಶಪೂರ್ವಕವಾಗಿ ಖಾಲಿ ಬಿಡಲಾಗಿದೆ.



xi) ಅನುವುಗಳು, ಆಕಸ್ಮಿಕ ಜವಾಬ್ದಾರುಗಳು ಮತ್ತು ಆಕಸ್ಮಿಕ ಆಸ್ತಿಗಳು - ಭಾರತೀಯ ಲೆಕ್ಕವನ್ನಿಡುವಿಕೆಗೆ ಸಂಬಂಧಿತ

ಮಾನದಂಡ 37

31.03.2023ರಲ್ಲಿದ್ದಂತೆ, ವಿಮಾಗಣಿತದ ಆಧಾರದ ಮೇರೆಗೆ ಮೌಲ್ಯಮಾಪನ ಮಾಡಲಾಗುವ ಉದ್ಯೋಗಿಗಳಿಗೆ ಸಂಬಂಧಿತ ಪ್ರಯೋಜನಗಳನ್ನು ಹೊರತುಪಡಿಸಿದಂತೆ ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ 37ರ ವಿವಿಧ ಅನುವುಗಳ ಸ್ಥಿತಿಗತಿ ಹಾಗೂ ಚಲನೆಯು ಈ ಕೆಳಗಿನಂತಿರುವುದು :

(ರೂ. ಲಕ್ಷಗಳಲ್ಲಿ)

ವಿವರಗಳು	ವರದಿಯು ವ್ಯಾಪಿಸಿರುವ ಅವಧಿಯ ಪ್ರಾರಂಭದಲ್ಲಿದ್ದಂತೆ ಹೊಂದಿರುವ ಮೊತ್ತ	ಪ್ರಸಕ್ತ ಸಾಲಿನ ಸೇರ್ಪಡೆ	ಪ್ರಸಕ್ತ ಸಾಲಿನಲ್ಲಿ ಉಪಯೋಗಿಸಿ ಕೊಳ್ಳಲಾದ ಮೊತ್ತ	ಪ್ರಸಕ್ತ ಸಾಲಿನಲ್ಲಿ ಉಪಯೋಗಿಸಿ ಕೊಳ್ಳದಿದ್ದಂತಹ ಅನುವುಗಳನ್ನು ದಾಖಲೆಗಳಲ್ಲಿ ಹಿಮ್ಮುಖ (ರಿವರ್ಸ್)	ವರದಿಯು ವ್ಯಾಪಿಸಿರುವ ಅವಧಿಯ ಅಂತ್ಯದಲ್ಲಿ ಹೊಂದಿರುವ ಮೊತ್ತ
ವಸೂಲಾತಿಯು ಅನುಮಾನಸ್ಪದವಾಗಿರುವ ಸಾಲಗಳಿಗೆ ಅನುವು	5.67	7.59	-	-	13.26
ವಿಮಾಗಣಿತ ಆಧಾರದ ಮೇಲಿನ ಮೌಲ್ಯಮಾಪನವನ್ನು ಹೊರತುಪಡಿಸಿದಂತೆ ಇತರೆ ಉದ್ಯೋಗಿಗಳ ರಜೆ ಸಂಬಳ ನಗದೀಕರಣ	126.24	147.48	(114.50)	(29.09)	130.13
ಬಂಡವಾಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ದರ ಹೆಚ್ಚಳದ ಕಡೆಗೆ ಅನುವು	26,154.56	27,241.14	(22,513.35)	(2,688.44)	28,193.91
ಬಂಡವಾಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ಹಣಕಾಸು ಬಾಧ್ಯತೆಯ ಕಡೆಗೆ ಅನುವು	23,567.58	8,711.21	(6,701.04)	(2,062.29)	23,515.46

1. ವಸೂಲಾತಿಯು ಅನುಮಾನಸ್ಪದವಾಗಿರುವ ಸಾಲಗಳಿಗಾಗಿನ ಅನುವು ಕಂಪನಿಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಕಾರ್ಯನೀತಿ ಸಂಖ್ಯೆ 3.11 (2) ಆಧಾರದ ಮೇರೆಗೆ ದುರ್ಬಲಗೊಂಡಿರುವ ಆಸ್ತಿಗಳ ಮೌಲ್ಯವನ್ನು ಕ್ರಮೇಣ ತಗ್ಗಿಸುವ ಸಲುವಾಗಿ (ಇಂಪ್ರೋವೆಂಟ್ಸ್) ಅನುವು ಮಾಡಲಾಗಿರುವಂತಹ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಬೇಕಾದವುಗಳನ್ನು ಒಳಗೊಂಡಿರುತ್ತದೆ.
2. ರಜೆ ನಗದೀಕರಣಕ್ಕಾಗಿ ಅನುವು ವಿಮಾಗಣಿತ ಆಧಾರದ ಮೇರೆಗೆ ವ್ಯಾಪಿಸಿರದ ಉದ್ಯೋಗಿಗಳಿಗೆ ಪಾವತಿಸಬೇಕಿರುವ ರಜೆ ನಗದೀಕರಣ ಮೊತ್ತವನ್ನು ಒಳಗೊಂಡಿರುತ್ತದೆ.
3. ಬಂಡವಾಳ ಕಾಮಗಾರಿಗಳಿಗೆ ಸಂಬಂಧಿತ ದರ ಹೆಚ್ಚಳಗಾಗಿನ ಅನುವು ದರ ಹೆಚ್ಚಳದ ಕಾರಣ ಗುತ್ತಿಗೆದಾರರುಗಳಿಗೆ ಪಾವತಿಸಬೇಕಾದ ಅಂದಾಜು ಮೊತ್ತಗಳನ್ನು ಒಳಗೊಂಡಿರುತ್ತದೆ, ಅದನ್ನು ಸಕ್ಷಮ ಪ್ರಾಧಿಕಾರಗಳ/ಅಧಿಕಾರಿಗಳು ಅಗತ್ಯ ಪರಿಶೀಲನೆಗಳನ್ನು ನಡೆಸಿದ ನಂತರ ಪಾವತಿಸಲಾಗುವುದು. ಈ ಮೊತ್ತವನ್ನು ಗುತ್ತಿಗೆದಾರರುಗಳಿಗೆ ಮಾಡಬೇಕಾದ ಪಾವತಿಗಳಿಗೆ ಅನ್ವಯಗೊಳ್ಳುವಂತಹ ಅಂದಾಜು ದರ ಹೆಚ್ಚಳಗಳ ಆಧಾರದ ಮೇರೆಗೆ ಅಂದಾಜು ಮಾಡಲಾಗುವುದು.
4. ಬಂಡವಾಳ ಕಾಮಗಾರಿಗಳಿಗೆ ಸಂಬಂಧಿತ ಹೆಚ್ಚುವರಿ ಹಣಕಾಸು ಪಾವತಿ ಬದ್ಧತೆಗಳಿಗಾಗಿನ ಅನುವು ಹೆಚ್ಚುವರಿಯಾಗಿ ಮಾಡಲ್ಪಟ್ಟಿರುವ ಕಾಮಗಾರಿಗಳಿಗಾಗಿ ಗುತ್ತಿಗೆದಾರರುಗಳಿಗೆ ಪಾವತಿಸಬೇಕಾದ ಮೊತ್ತಗಳನ್ನು ಒಳಗೊಂಡಿರುತ್ತದೆ, ಇದನ್ನು ಸಕ್ಷಮ ಅಧಿಕಾರಿಗಳ ಅಗತ್ಯ ಅನುಮೋದನೆಯ ನಂತರ ಪಾವತಿಸಲಾಗುವುದು. ಈ ಮೊತ್ತವನ್ನು ಅಂತಹ ಹೆಚ್ಚುವರಿ ಪ್ರಮಾಣದಲ್ಲಿ ಮಾಡಲಾದ ಕಾಮಗಾರಿಗಳಿಗಾಗಿ ಕಂಪನಿಯಲ್ಲಿ ಲಭ್ಯವಿರುವಂತಹ ದಾಖಲೆಗಳ ಆಧಾರದ ಮೇರೆಗೆ ಅಂದಾಜು ಮಾಡಲಾಗುವುದು.



xii) ಅನುಪಾತಗಳು

ಅನುಪಾತ	ವಿವರಣೆ	ಅಂಶ	ಛೇದ	31 ಮಾರ್ಚ್ 2023 ರಲ್ಲಿದಂತೆ	31 ಮಾರ್ಚ್ 2022 ರಲ್ಲಿದಂತೆ	% ವ್ಯತ್ಯಯ	ವ್ಯತ್ಯಯಕ್ಕೆ ಕಾರಣ*
ಎ ಜಾಲಿ ಅನುಪಾತ	ಜಾಲಿ ಅನುಪಾತವು ಒಂದು ಕಂಪನಿಯ ಒಟ್ಟಾರೆ ಆಸ್ತಿಗಳು ಮತ್ತು ಜವಾಬ್ದಾರಿಗಳ ನಡುವಿನ ವ್ಯತ್ಯಯದ (ಅಕ್ಷಿಡಿಟಿ) ಸ್ಥಿತಿಗತಿಯನ್ನು ಸೂಚಿಸುತ್ತದೆ. ತಮ್ಮ ಗ್ರಾಹಕರಾರರಿಗೆ ಕಾರ್ಯಚರಣೆಗಳ ಬಂಡವಾಳಕ್ಕಾಗಿ ಸಾಲ ಮುಂಗಡಕ್ಕೆ ಸಂಬಂಧಿಸಿದಂತೆ ನಿರ್ಣಯಗಳನ್ನು ಮಾಡುವಲ್ಲಿ ಇದನ್ನು ಬ್ಯಾಂಕುಗಳು ವ್ಯಾಪಕವಾಗಿ ಬಳಸುತ್ತವೆ.	ಜಾಲಿ ಆಸ್ತಿಗಳು	ಜಾಲಿ ಜವಾಬ್ದಾರಿಗಳು	0.60	0.51	21.31	ಜಾಲಿ ಜವಾಬ್ದಾರಿಗಳಲ್ಲಿ ಇಳಿಕೆಯ ಪ್ರಮುಖ ಕಾರಣದಿಂದ
ಬಿ ಸಾಲ-ಈಕ್ವಿಟಿ ಅನುಪಾತ	ಸಾಲದಿಂದ ಈಕ್ವಿಟಿ ಅನುಪಾತವು ಕಂಪನಿಯ ಒಟ್ಟಾರೆ ಸಾಲವನ್ನು ಷೇರುದಾರರುಗಳ ಈಕ್ವಿಟಿಗೆ ಹೋಲಿಕೆ ಮಾಡುತ್ತದೆ. ಈ ಎರಡು ಸಂಖ್ಯೆಗಳನ್ನು ಕಂಪನಿಯ ಸಂತುಲನ ಪಟ್ಟಿಯಲ್ಲಿ ಕಾಣಬಹುದು.	ಒಟ್ಟಾರೆ ಸಾಲ	ಷೇರುದಾರರುಗಳ ಈಕ್ವಿಟಿ	0.12	0.12	-	ಅನ್ವಯಗೊಳ್ಳುವುದಿಲ್ಲ
ಸಿ ಸಾಲ ಸೇವೆ ವ್ಯಾಪ್ತಿ ಅನುಪಾತ **	ಸಾಲ ಸೇವೆ ವ್ಯಾಪ್ತಿ ಅನುಪಾತವನ್ನು ಸಂಸ್ಥೆಯ ಜಾಲಿ ಬಡ್ಡಿ ಹಾಗೂ ಕಂತುಗಳನ್ನು ಪಾವತಿಸುವ ಸಾಮರ್ಥ್ಯತೆಯನ್ನು ವಿಶ್ಲೇಷಣೆ ಮಾಡುವ ಉಪಯೋಗಿಸಲಾಗುವುದು. ಸಾಲ ಸೇವೆಗಾಗಿ ಗಳಿಕೆಗಳು= ತೆರಿಗೆಗಳ ಪಾವತಿ ನಂತರ ನಿವ್ವಳ ಲಾಭ + ಸವಕಳಿ ಮತ್ತು ಇತರೆ ದುರ್ಬಲ ಗೊಳಿಸುವಿಕೆಗಳು+ಬಡ್ಡಿ+ನಗದೇತರ ಕಾರ್ಯಚರಣೆಗಳ ವೆಚ್ಚಗಳು. ಸ್ಥಿರಾಸ್ತಿಗಳು ಮುಂತಾದವುಗಳ ಮಾರಾಟದಿಂದ ನಷ್ಟ ಮುಂತಾದ ಇತರೆ ಹೊಂದಾಣಿಕೆಗಳು. (ii) ಸಾಲ ಸೇವೆ=ಬಡ್ಡಿ ಹಾಗೂ ಗುತ್ತಿಗೆ ಪಾವತಿಗಳು+ಅಸಲು ಮರುಪಾವತಿಗಳು. ಮುಂತಾದ ತೆರಿಗೆ ಪಾವತಿಯ ನಂತರ ನಿವ್ವಳ ಲಾಭ ಅಂದರೆ ಪ್ರಸಕ್ತ ಅವಧಿಗೆ ವರದಿ ಮಾಡಲ್ಪಟ್ಟಿರುವ ಲಾಭ/ (ನಷ್ಟ)ದ ಮೊತ್ತ ಹಾಗೂ ಅದು ಇತರೆ ಸಮಗ್ರ ವರಮಾನವನ್ನು ಒಳಗೊಂಡಿರುವುದಿಲ್ಲ.	ಸಾಲ ಸೇವೆಗಾಗಿ ಲಭ್ಯವಿರುವ ಗಳಿಕೆಗಳು	ಸಾಲ ಸೇವೆ	-	-	-	-



ಡಿ	ಈ ಕೆಳಗೆ ಅನುಪಾತದ ಮೇಲಿನ ಪ್ರತಿಫಲ **	ಅದು ಕಂಪನಿಯಲ್ಲಿ ಹೂಡಿಕೆ ಮಾಡಲಾಗಿರುವ ಈ ಕೆಳಗೆ ಹಣಕಾಸಿನ ಲಾಭದ ಯುಕ್ತಿಯನ್ನು ನಿರ್ಧಾರಣೆ ಮಾಡುತ್ತದೆ. ಅನುಪಾತವು ಈ ಕೆಳಗೆ ಹಿಡುವಳಿದಾರರ ಹಣಕಾಸಿನ ಲಾಭದ ಯುಕ್ತಿಯನ್ನು ಕಂಪನಿಯ ಯಾವ ರೀತಿ ಉಪಯೋಗಿಸಿಕೊಂಡಿರುವುದು ಎಂಬುದನ್ನು ತಿಳಿಸುತ್ತದೆ. ಅದು ಈ ಕೆಳಗೆ ಹಿಡುವಳಿದಾರರಿಗಾಗಿ ಉತ್ಪತ್ತಿ ಮಾಡಲಾದ ಪ್ರತಿಫಲದ ಶೇಕಡಾವಾರನ್ನು ಸಹ ನಿರ್ಧಾರಣೆ ಮಾಡುವುದು.	ತೆರಿಗೆಗಳ ಪಾವತಿ ನಂತರ ನಿವ್ವಳ ಲಾಭಗಳು - ಆಧ್ಯತೆಯ ಷೇರು ಲಾಭಾಂಶ	ಸರಾಸರಿ ಷೇರು ಹಿಡುವಳಿದಾರರ ಈ ಕೆಳಗೆ	-	-	-	-	ಅನ್ವಯಗೊಳ್ಳುವುದಿಲ್ಲ	ಅನ್ವಯಗೊಳ್ಳುವುದಿಲ್ಲ	ಅನ್ವಯಗೊಳ್ಳುವುದಿಲ್ಲ	ಅನ್ವಯಗೊಳ್ಳುವುದಿಲ್ಲ	ಅನ್ವಯಗೊಳ್ಳುವುದಿಲ್ಲ	ಅನ್ವಯಗೊಳ್ಳುವುದಿಲ್ಲ	ಅನ್ವಯಗೊಳ್ಳುವುದಿಲ್ಲ
ಇ	ಸರಕು ಸಾಮಗ್ರಿ ಪಹಿವಾಟು ಅನುಪಾತ	ಈ ಅನುಪಾತವು ದಾಸ್ತಾನು ಪಹಿವಾಟು ಅನುಪಾತ ಎಂಬುದಾಗಿಯೂ ಪರಿಚಿತವಾಗಿದ್ದು ಪ್ರಸಕ್ತ ಅವಧಿಯಲ್ಲಿ ಮಾರಾಟ ಮಾಡಲಾದ ಸರಕುಗಳ ಮೌಲ್ಯ ಅಥವಾ ಪ್ರಸಕ್ತ ಅವಧಿಯಲ್ಲಿನ ಮಾರಾಟಗಳು ಹಾಗೂ ಪ್ರಸಕ್ತ ಅವಧಿಯಲ್ಲಿ ಹೊಂದಲಾಗಿರುವ ಸರಕು ಸಾಮಗ್ರಿಗಳ ಸಂಖ್ಯೆಯನ್ನು ರೂಪಿಸುತ್ತದೆ. ಅದು ಒಂದು ಕಂಪನಿಯ ಸರಕು ಸಾಮಗ್ರಿಗಳ ಉಪಯೋಗದ ಅಥವಾ ನಿರ್ವಹಣೆಯ ದಕ್ಷತೆಯನ್ನು ನಿರ್ಧಾರಣೆ ಮಾಡುತ್ತದೆ. ಸರಾಸರಿ ದಾಸ್ತಾನು ಅಂದರೆ (ಆರಂಭಿಕ+ಮುಕ್ತಾಯ ಶಿಲ್ಪ)/2	ಮಾರಾಟ ಅಥವಾ ಮಾರಾಟದ ಸರಕುಗಳ ಬೆಲೆ	ಸರಾಸರಿ ದಾಸ್ತಾನು	ಅನ್ವಯಗೊಳ್ಳುವುದಿಲ್ಲ	ಅನ್ವಯಗೊಳ್ಳುವುದಿಲ್ಲ	ಅನ್ವಯಗೊಳ್ಳುವುದಿಲ್ಲ	ಅನ್ವಯಗೊಳ್ಳುವುದಿಲ್ಲ	ಅನ್ವಯಗೊಳ್ಳುವುದಿಲ್ಲ	ಅನ್ವಯಗೊಳ್ಳುವುದಿಲ್ಲ	ಅನ್ವಯಗೊಳ್ಳುವುದಿಲ್ಲ	ಅನ್ವಯಗೊಳ್ಳುವುದಿಲ್ಲ	ಅನ್ವಯಗೊಳ್ಳುವುದಿಲ್ಲ	ಅನ್ವಯಗೊಳ್ಳುವುದಿಲ್ಲ	ಅನ್ವಯಗೊಳ್ಳುವುದಿಲ್ಲ



ಎಫ್	<p>ವ್ಯಾಪಾರ ಸ್ವೀಕೃತಿಗಳ ಅನುಪಾತ</p>	<p>ಅದು, ಕಂಪನಿಯು ತಾನು ಸ್ವೀಕರಿಸಬೇಕಾದವುಗಳನ್ನು ಯಾವ ದೃಶ್ಯದಲ್ಲಿ ನಿರ್ವಹಿಸುತ್ತದೆ ಎಂಬುದನ್ನು ನಿರ್ಧಾರಣೆ ಮಾಡುತ್ತದೆ. ನಿವ್ವಳ ಸಾಲ ಆಧಾರಿತ ಮಾರಾಟಗಳು ಒಟ್ಟಾರೆ ಸಾಲ ಆಧಾರಿತ ಮಾರಾಟಗಳು, ಇದರಿಂದ ಮಾರಾಟಗಳು ಹಿಂತಿರುಗಿ ಬಂದಿರುವುದನ್ನು ಕಳೆದನಂತರ ನಿವ್ವಳ ಮೊತ್ತವನ್ನು ಪ್ರತಿನಿಧಿಸುತ್ತವೆ. ವ್ಯವಹಾರಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಬೇಕಾದವುಗಳ ಸಂಖ್ಯೆಯನ್ನು ಕಂಡುಹಿಡಿಯುವ ಹಾಗೂ ಸ್ವೀಕರಿಸಬೇಕಿರುವ ಬಿಲ್ಲು ಮೊತ್ತಗಳನ್ನು ಒಳಗೊಂಡಿರುತ್ತವೆ. ಸರಾಸರಿ ವ್ಯವಹಾರಗಳಿಗೆ ಸಂಬಂಧಿತ ಸಾಲಗಾರರು = (ಪ್ರಾರಂಭಿಕ+ಅಂತಿಮ ಶಿಲ್ಪ/2)</p>	<p>ನಿವ್ವಳ ಸಾಲ ಆಧಾರಿತ ಮಾರಾಟಗಳು</p>	<p>ಸ್ವೀಕರಿಸ ಬೇಕಿರುವ ಸರಾಸರಿ ಖಾತೆಗಳು</p>	<p>0.20</p>	<p>0.30</p>	<p>-33.33</p>	<p>ಕರ್ನಾಟಕ ಸರ್ಕಾರದಿಂದ ಸ್ವೀಕರಿಸಬೇಕಾದವು ಗಳನ್ನು ಪೂರೈಕೆ ಮಾಡುವ ಪ್ರಮುಖ ಕಾರಣದಿಂದ (ನೀರಿನ ದರಗಳು)</p>
ಜಿ	<p>ವ್ಯಾಪಾರ ಸಂದಾಯಗಳ ಅನುಪಾತ</p>	<p>ಪ್ರಸಕ್ತ ಸಾಲಿನಲ್ಲಿ ಎಷ್ಟು ಸಲ ಪಾವತಿಗಳನ್ನು ಮಾಡಿರುವರು ಎಂಬುದನ್ನು ಸಾಲಗಾರರಿಗೆ ಸೂಚಿಸುತ್ತದೆ. ಅದನ್ನು ಸಾಲದಾತರಿಗೆ ಪಾವತಿಸುವ ಸಲುವಾಗಿ ಹಣಕಾಸಿನ ಅಗತ್ಯವನ್ನು ತೀರ್ಮಾನಿಸುವ ಸಲುವಾಗಿ ಲೆಕ್ಕಪಾಕಲಾಗುವುದು. ಅದನ್ನು ನಿವ್ವಳ ಸಾಲ ಆಧಾರಿತ ಖರೀದಿಗಳನ್ನು ಸರಾಸರಿ ಸಾಲದಾತರುಗಳಿಂದ ವಿಭಜಿಸುವ ಬಾಗಿಲಿನ ಮೂಲಕ ಲೆಕ್ಕಪಾಕಲಾಗುವುದು. ನಿವ್ವಳ ಸಾಲ ಆಧಾರಿತ ಖರೀದಿಗಳು ಒಟ್ಟಾರೆ ಸಾಲ ಆಧಾರಿತ ಖರೀದಿಗಳಿಂದ ಹಿಂತಿರುಗಿಸಲಾಗಿರುವ ಖರೀದಿಗಳನ್ನು ಕಳೆದನಂತರದ ಮೊತ್ತವನ್ನು ಒಳಗೊಂಡಿರುತ್ತದೆ.</p>	<p>ನಿವ್ವಳ ಸಾಲ ಆಧಾರಿತ ಖರೀದಿಗಳು</p>	<p>ವ್ಯಾಪಾರ ಸಂದಾಯಗಳ ಸರಾಸರಿ ಪಾವತಿಗಳು</p>	<p>ಅನ್ವಯಗೊಳ್ಳುವುದಿಲ್ಲ</p>	<p>ಅನ್ವಯಗೊಳ್ಳುವುದಿಲ್ಲ</p>	<p>ಅನ್ವಯಗೊಳ್ಳುವುದಿಲ್ಲ</p>	<p>ಅನ್ವಯಗೊಳ್ಳುವುದಿಲ್ಲ</p>



ಎಚ್	ನಿವ್ವಳ ಬಂಡವಾಳ ಅನುಪಾತ	ಅದು ಒಂದು ಕಂಪನಿಯು ತನ್ನ ಕಾರ್ಯೋದ್ಯುಕ್ತ ಬಂಡವಾಳವನ್ನು ಉಪಯೋಗಿಸುವಲ್ಲಿ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ಸೂಚಿಸುತ್ತದೆ. (i) ಕಾರ್ಯೋದ್ಯುಕ್ತ ಬಂಡವಾಳ ಅನುಪಾತವನ್ನು ಈ ಕೆಳಗಿನಂತೆ ಲೆಕ್ಕಹಾಕಲಾಗುವುದು: ನಿವ್ವಳ ಮಾರಾಟಗಳನ್ನು ಅದೇ ಅವಧಿಯಲ್ಲಿನ ಕಾರ್ಯೋದ್ಯುಕ್ತ ಬಂಡವಾಳದ ಸರಾಸರಿ ಮೊತ್ತದಿಂದ ಭಾಗಿಸುವ ಮೂಲಕ. (ii) ನಿವ್ವಳ ಮಾರಾಟಗಳನ್ನು ಒಟ್ಟಾರೆ ಮಾರಾಟಗಳಿಂದ ಹಿಂತಿರುಗಿಸಲಾದ ಮಾರಾಟಗಳನ್ನು ಕಳೆಯುವ ಮೂಲಕ ಲೆಕ್ಕಹಾಕಲಾಗುವುದು. (iii) ಕಾರ್ಯೋದ್ಯುಕ್ತ ಬಂಡವಾಳವನ್ನು ಜಾಲಿ ಆಸ್ತಿಗಳಿಂದ ಜಾಲಿ ಜವಾಬ್ದಾರಿಗಳನ್ನು ಕಳೆಯುವ ಮೂಲಕ ಲೆಕ್ಕಹಾಕಲಾಗುವುದು.	ನಿವ್ವಳ ಮಾರಾಟಗಳು	ಕಾರ್ಯೋದ್ಯುಕ್ತ ಬಂಡವಾಳ	ಅನ್ವಯಗೊಳ್ಳುವುದಿಲ್ಲ	ಅನ್ವಯಗೊಳ್ಳುವುದಿಲ್ಲ	ಅನ್ವಯಗೊಳ್ಳುವುದಿಲ್ಲ
ಐ	ನಿವ್ವಳ ಲಾಭದ ಅನುಪಾತ	ಅದು ನಿವ್ವಳ ಲಾಭ ಹಾಗೂ ವ್ಯವಹಾರಗಳ ಮಾರಾಟದ ನಡುವಿನ ಸಂಬಂಧವನ್ನು ನಿರ್ಧರಣೆ ಮಾಡುವುದು. (i) ನಿವ್ವಳ ಲಾಭವು ತೆರಿಗೆ ಪಾವತಿಯ ನಂತರ ಆಗಿರುತ್ತದೆ. (ii) ನಿವ್ವಳ ಮಾರಾಟಗಳನ್ನು ಒಟ್ಟಾರೆ ಮಾರಾಟಗಳಿಂದ ಹಿಂತಿರುಗಿಸಲಾದ ಮಾರಾಟಗಳನ್ನು ಕಳೆಯುವ ಮೂಲಕ ಲೆಕ್ಕಹಾಕಲಾಗುವುದು.	ನಿವ್ವಳ ಲಾಭ	ನಿವ್ವಳ ಮಾರಾಟಗಳು	ಅನ್ವಯಗೊಳ್ಳುವುದಿಲ್ಲ	ಅನ್ವಯಗೊಳ್ಳುವುದಿಲ್ಲ	ಅನ್ವಯಗೊಳ್ಳುವುದಿಲ್ಲ



ಜೆ	ಹೂಡಿಕೆ ಮಾಡಲಾಗಿರುವ ಬಂಡವಾಳದ ಮೇಲಿನ ಪ್ರತಿಫಲ**	ಹೂಡಿಕೆ ಬಂಡವಾಳದ ಮೇಲಿನ ಪ್ರತಿಫಲವು ಹಿಡುವಳಿದಾರರುಗಳಿಗೆ ಹಾಗೂ ಈ ಕೆಳಗೆ ಹಿಡುವಳಿದಾರರುಗಳಿಗೆ ಉತ್ತಮ ಕಂಪನಿಯ ಸಾಮರ್ಥ್ಯವನ್ನು ಅನುಪಾತವು ಅಧಿಕವಾಗಿದ್ದಲ್ಲಿ, ಪ್ರತಿಫಲಗಳನ್ನು ಉತ್ತಮ ಮಾಡುವಲ್ಲಿ ಕಂಪನಿಯು ತೋಡಗಿಸಿರುವ ಬಂಡವಾಳದಲ್ಲಿ ಹೆಚ್ಚಿನ ದಕ್ಷತೆ ಇರುತ್ತದೆ. ಹೂಡಿಕೆ ಮಾಡಲಾಗಿರುವ ಬಂಡವಾಳ = ಸ್ವರಿಸಬಹುದಾದ ಆಸ್ತಿಗಳು ಮತ್ತು ಜವಾಬ್ದಾರಿಗಳ ನಿವ್ವಳ ವ್ಯತ್ಯಾಸದ ಮೊತ್ತ + ಒಟ್ಟಾರೆ ಸಾಲ/ನುಣ+ಮುಂದೂಡ ಲ್ಲಿರುವ ತೆರಿಗೆ ಪಾವತಿ ಜವಾಬ್ದಾರಿ	ಬಡ್ಡಿ ಪಾವತಿ ಹಾಗೂ ತೆರಿಗೆ ಪಾವತಿಗೆ ಮುಂಚಿನ ಗಳಿಕೆಗಳು	ಹೂಡಿಕೆ ಮಾಡಲಾಗಿರುವ ಬಂಡವಾಳ	-	-	-	-
ಕೆ	ಮಾಡಲಾಗಿರುವ ಹೂಡಿಕೆ ಮೇಲಿನ ಪ್ರತಿಫಲ	ಹೂಡಿಕೆ ಮೇಲಿನ ಪ್ರತಿಫಲವು (ಆರ್.ಒ.ಐ) ಓರ್ವ ಹೂಡಿಕೆದಾರರು ತಮ್ಮ ಹೂಡಿಕೆ ಮೌಲ್ಯಕ್ಕೆ ಸಂಬಂಧಿಸಿದಂತೆ ಪ್ರಯೋಜನಗಳು / ಪ್ರತಿಫಲಗಳನ್ನು ಲೆಕ್ಕಹಾಕುವ ಉಪಯೋಗಿಸಲಾಗುವ ಒಂದು ಹಣಕಾಸು ಅನುಪಾತ. ಅಧಿಕ ಪ್ರಮಾಣದ ಅನುಪಾತ ಆಗಿದ್ದಲ್ಲಿ ಗಳಿಸಲಾಗುವ ಪ್ರತಿಫಲಗಳು / ಪ್ರಯೋಜನಗಳು ಅಧಿಕವಾಗಿರುತ್ತವೆ.	ಪ್ರಸ್ತುತ ಸಾಲಿನ ಆದಾಯ	ಸರಾಸರಿ ಹೂಡಿಕೆ	ಅನ್ವಯಗೊಳ್ಳುವುದಿಲ್ಲ	ಅನ್ವಯಗೊಳ್ಳುವುದಿಲ್ಲ	ಅನ್ವಯಗೊಳ್ಳುವುದಿಲ್ಲ	ಅನ್ವಯಗೊಳ್ಳುವುದಿಲ್ಲ

* ಹಿಂದಿನ ವರ್ಷಕ್ಕೆ ಮೇಲಿನಿಂದ 25% ಕ್ಕಿಂತ ಹೆಚ್ಚು ಅನುಪಾತದಲ್ಲಿನ ಯಾವುದೇ ಬದಲಾವಣೆ ವಿವರಣೆಯನ್ನು ಒದಗಿಸಬೇಕು.

** ಕಂಪನಿಯು ಅನುಷ್ಠಾನಗೊಳಿಸುತ್ತಿರುವ ಯೋಜನೆಗಳು ಇನ್ನೂ ನಿರ್ಮಾಣ ಹಂತದಲ್ಲಿರುತ್ತದೆ. ಆದ್ದರಿಂದ ಆದಾಯ ಉತ್ಪಾದನೆಯು ಶೂನ್ಯವಾಗಿದೆ. ಈ ಹಂತದಲ್ಲಿ ಈ ಅನುಪಾತವನ್ನು ರೂಪಿಸಲಾಗುವುದಿಲ್ಲ. ಸರ್ಕಾರವು ಕೆಲವು ವೆಚ್ಚಗಳಿಗಾಗಿ Equity ಯಲ್ಲಿ ಹೂಡುತ್ತಿದ್ದು, ಸದರಿ ವೆಚ್ಚಗಳಿಗೆ ಹೊಂದಾಣಿಕೆ ಅನುದಾನವಿರುವುದಿಲ್ಲ. ಆದ್ದರಿಂದ ಈ ಅನುಪಾತಗಳನ್ನು ಲೆಕ್ಕಹಾಕಿರುವುದಿಲ್ಲ.

*** ಕಂಪನಿಯು ಅನುಷ್ಠಾನಗೊಳಿಸುತ್ತಿರುವ ಯೋಜನೆಗಳು ಇನ್ನೂ ನಿರ್ಮಾಣ ಹಂತದಲ್ಲಿರುತ್ತದೆ. ಆದಾಯ ಉತ್ಪಾದನೆ ಶೂನ್ಯವಾಗಿದೆ. ಈ ಹಂತದಲ್ಲಿ ಈ ಅನುಪಾತವನ್ನು ರೂಪಿಸಲಾಗುವುದಿಲ್ಲ.



ಹಣಕಾಸು ತಃಖ್ತೆಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

xiii) ಕಂಪನಿ ಕಾಯ್ದೆ 2013ರ ಅಧಿನಿಯಮದ ಷೆಡ್ಯೂಲು III ರ ಅಗತ್ಯತೆಯಂತೆ ಹೆಚ್ಚುವರಿ ನಿಯಂತ್ರಣಗಳ ಮಾಹಿತಿ

- ಎ) ಕಂಪನಿಯು ತನ್ನ ಲೆಕ್ಕಪತ್ರ ಪುಸ್ತಕಗಳಲ್ಲಿ ಯಾವುದೇ ಹೂಡಿಕೆ ಆಸ್ತಿಗಳನ್ನು ಹೊಂದಿರುವುದಿಲ್ಲ, ಆದ್ದರಿಂದ ಹೂಡಿಕೆ ಆಸ್ತಿಗಳ ನ್ಯಾಯಸಮ್ಮತ ಮೌಲ್ಯಮಾಪನವು ಕಂಪನಿಗೆ ಅನ್ವಯಗೊಳ್ಳುವುದಿಲ್ಲ.
- ಬಿ) ಪ್ರಸಕ್ತ ಸಾಲಿನಲ್ಲಿ ಕಂಪನಿಯು ತನ್ನ ಯಾವುದೇ ಸ್ವತ್ತು, ಸ್ಥಾವರಗಳು ಹಾಗೂ ಉಪಕರಣಗಳ ಮೌಲ್ಯಗಳನ್ನು ಮರುಮೌಲ್ಯಮಾಪನ ಮಾಡಿರುವುದಿಲ್ಲ.
- ಸಿ) ಕಂಪನಿಯು ತನ್ನ ಲೆಕ್ಕಪತ್ರ ಪುಸ್ತಕಗಳಲ್ಲಿ ಯಾವುದೇ ಸ್ಪರ್ಶಿಸಲಾಗದ ಆಸ್ತಿಗಳನ್ನು ಹೊಂದಿರುವುದಿಲ್ಲ, ಆದ್ದರಿಂದ ಸ್ಪರ್ಶಿಸಲಾಗದ ಆಸ್ತಿಗಳ ಮರುಮೌಲ್ಯಮಾಪನವು ಅನ್ವಯಗೊಳ್ಳುವುದಿಲ್ಲ.
- ಡಿ) ಕಂಪನಿಯು ಪ್ರವರ್ತಕರುಗಳಿಗೆ, ನಿರ್ದೇಶಕರುಗಳಿಗೆ, ಪ್ರಮುಖ ವ್ಯವಸ್ಥಾಪನಾ ಅಧಿಕಾರಿಗಳಿಗೆ ಹಾಗೂ ಸಂಬಂಧಿತ ತಂಡಗಳಿಗೆ ಮರುಪಾವತಿಯ ಯಾವುದೇ ಷರತ್ತುಗಳನ್ನು ನಿರ್ದಿಷ್ಟಪಡಿಸುವಮೂಲಕ ಅಥವಾ ನಿರ್ದಿಷ್ಟಪಡಿಸದೆಯೇ ಯಾವುದೇ ಸಾಲಗಳನ್ನು ಅಥವಾ ಮುಂಗಡಗಳನ್ನು ನೀಡಿರುವುದಿಲ್ಲ.
- ಇ) ಕಂಪನಿಯು ತನ್ನ ಲೆಕ್ಕಪತ್ರ ಪುಸ್ತಕಗಳಲ್ಲಿ ಅಭಿವೃದ್ಧಿಯ ಅಡಿಯಲ್ಲಿರುವಂತಹ ಯಾವುದೇ ಸ್ಪರ್ಶಿಸಲಾಗದ ಆಸ್ತಿಗಳನ್ನು ಹೊಂದಿರುವುದಿಲ್ಲ, ಆದ್ದರಿಂದ, ಅವಧಿವಾರು / ವರ್ಷವಾರು ವಿವರಗಳು (ಏಜಿಂಗ್ ಷೆಡ್ಯೂಲು) ಹಾಗೂ ಯೋಜನೆಗಳ ಪೂರ್ಣಗೊಳ್ಳಲು ನಿಗದಿತ ದಿನಾಂಕಗಳು ಅಥವಾ ಮೂಲ ಯೋಜನೆಗೆ ಹೋಲಿಸಿದಂತೆ ಮಿತಿಮೀರಿದ ವೆಚ್ಚಗಳು, ಇತ್ಯಾದಿಗಳು ಅನ್ವಯಗೊಳ್ಳುವುದಿಲ್ಲ.
- ಎಫ್) ಕಂಪನಿಯು ಯಾವುದೇ ಬೇನಾಮಿ ಆಸ್ತಿಗಳನ್ನು ಹೊಂದಿರುವುದಿಲ್ಲ. ಬೇನಾಮಿ ವ್ಯವಹಾರಗಳ (ಪ್ರತಿಬಂಧನೆ) ಅಧಿನಿಯಮ, 1988 (ಕಾಲಾನುಕಾಲಕ್ಕೆ ತಿದ್ದುಪಡಿ ಮಾಡಿರುವಂತೆ) ಹಾಗೂ ಅವುಗಳ ಅಡಿಯಲ್ಲಿ ರೂಪಿಸಲಾಗಿರುವಂತಹ ನಿಯಮಗಳ ಅಡಿಯಲ್ಲಿ ಬೇನಾಮಿ ಆಸ್ತಿಗಳನ್ನು ಹೊಂದಿರುವುದಕ್ಕಾಗಿ ವರ್ಷಾಂತ್ಯದಲ್ಲಿದ್ದಂತೆ ಯಾವುದೇ ವಿಚಾರಣಾ ನಡವಳಿಗಳನ್ನು ಕೈಗೊಂಡಿರಲಿಲ್ಲ ಅಥವಾ ಅಂತಹವುಗಳು ಬಾಕಿಯಿರಲಿಲ್ಲ.
- ಜಿ) ಕಂಪನಿಗೆ ಪ್ರಸಕ್ತ ಸಾಲಿನ ಚಾಲ್ತಿ ಆಸ್ತಿಗಳ ಭದ್ರತೆಯ ಆಧಾರದ ಮೇರೆಗೆ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳಿಂದ ಯಾವುದೇ ಕಾರ್ಯೋದ್ಯುಕ್ತ ಬಂಡವಾಳವನ್ನು ಮಂಜೂರು ಮಾಡಲಾಗಿರುವುದಿಲ್ಲ, ಆದ್ದರಿಂದ, ಚಾಲ್ತಿ ಆಸ್ತಿಗಳಿಗೆ ಸಂಬಂಧಿಸಿದಂತೆ ಬ್ಯಾಂಕುಗಳಿಗೆ ಅಥವಾ ಹಣಕಾಸು ಸಂಸ್ಥೆಗಳಿಗೆ ತ್ರೈಮಾಸಿಕ ಸಲ್ಲಿಕೆಗಳನ್ನು ಸಲ್ಲಿಸುವ ಪ್ರಶ್ನೆಯು ಉದ್ಭವಿಸುವುದಿಲ್ಲ.

- ಹೆಚ್) ಯಾವುದೇ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ಅಥವಾ ಇತರೆ ಸಾಲದಾತರು ಅಥವಾ ಸರ್ಕಾರವು ಅಥವಾ ಇತರೆ ಯಾವುದೇ ಸರ್ಕಾರಿ ಪ್ರಾಧಿಕಾರ ಅಥವಾ ಸಂಸ್ಥೆಯು ಕಂಪನಿಯು ಉದ್ದೇಶಪೂರ್ವಕವಾಗಿ ಸಾಲಗಳ ಮರುಪಾವತಿಯಲ್ಲಿ ತಪ್ಪಿತಸ್ತಗೊಂಡಿರುವುದು ಎಂಬುದಾಗಿ ಘೋಷಿಸಿರುವುದಿಲ್ಲ.
- ಐ) ಕಂಪನಿಯು ಯಾವುದೇ ಕಂಪನಿಗಳೊಂದಿಗೆ ತನ್ನ ಯಾವುದೇ ವ್ಯವಹಾರಗಳನ್ನು ಕಂಪನಿಗಳ ಅಧಿನಿಯಮ 2013ರ ಪರಿಚ್ಛೇದ 248ರ ಅಡಿಯಲ್ಲಿ ಅಥವಾ ಕಂಪನಿಗಳ ಅಧಿನಿಯಮ 1956ರ ಪರಿಚ್ಛೇದ 560ರ ಅಡಿಯಲ್ಲಿ ಕಡಿದುಕೊಂಡಿರುವುದಿಲ್ಲ.
- ಜೆ) ಕಂಪನಿಯು ತನ್ನ ಆಸ್ತಿಗಳ ಆಧಾರದ ಮೇರೆಗೆ ಸಾಲಕ್ಕಾಗಿ ಆಸ್ತಿಗಳನ್ನು ಅಡಮಾನ ಅಥವಾ ತೃಪ್ತಿಯನ್ನು ಶಾಸನಬದ್ಧ ಅವಧಿಯನ್ನು ಮೀರಿದಂತೆ ಕಂಪನಿಗಳ ನೋಂದಣಿ ಅಧಿಕಾರಿಯವರಲ್ಲಿ ನೋಂದಣಿ ಮಾಡಿಸಲು ಬಾಕಿಯಿದ್ದಂತಹ ಯಾವುದೇ ಅಡಮಾನ ಪತ್ರಗಳು ಇರಲಿಲ್ಲ.
- ಕೆ) ಕಂಪನಿಗಳ (ಸ್ವರಗಳ ಸಂಖ್ಯೆಗಳ ಮೇಲಿನ ನಿರ್ಬಂಧ) ನಿಯಮಗಳು, 2017ರ ಜೊತೆಯಲ್ಲಿ ಓದಲ್ಪಡುವ ಅಧಿನಿಯಮದ ಪರಿಚ್ಛೇದ 2ರ ಷರತ್ತು / ಅನುವು (87) ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದ 2(45)ರ ಅನುಸಾರ ಕಂಪನಿಗೆ ಅನ್ವಯಗೊಳ್ಳುವುದಿಲ್ಲ.
- ಎಲ್) ಕಂಪನಿಗಳ ಅಧಿನಿಯಮ, 2013ರ ಪರಿಚ್ಛೇದಗಳು 230 ರಿಂದ 237ರ ಅನುಸಾರ ಪ್ರಸಕ್ತ ಸಾಲಿನಲ್ಲಿ ಸಕ್ಷಮ ಅಧಿಕಾರಿಗಳು ಅನುಮೋದಿಸಿರುವಂತಹ ಯಾವುದೇ ವ್ಯವಸ್ಥೆಗಳ ಯೋಜನೆಗಳು ಇರಲಿಲ್ಲ.
- ಎಂ) ಸಾಲದ ರೂಪದಲ್ಲಿ ಪಡೆದಿರುವ ಹಣಕಾಸು ಹಾಗೂ ಷೇರು ಪ್ರೀಮಿಯಂಗಳ ಉಪಯೋಗ :
 - I. ಕಂಪನಿಯು ಯಾವುದೇ ಇತರೆ ವ್ಯಕ್ತಿಗಳಿಗೆ (ಗಳು) ಅಥವಾ ಘಟಕಗಳಿಗೆ (ಮಧ್ಯವರ್ತಿಗಳು) ವಿದೇಶಿ ಘಟಕಗಳು (ಮಧ್ಯವರ್ತಿಗಳು) ಸೇರಿದಂತೆ ಮಧ್ಯವರ್ತಿಯು ಮಾಡಬೇಕಾದ ತಿಳುವಳಿಕೆಯೊಂದಿಗೆ ಹಣವನ್ನು ಮುಂಗಡಗೊಳಿಸಿಲ್ಲ ಅಥವಾ ಸಾಲ ನೀಡಿಲ್ಲ ಅಥವಾಹೂಡಿಕೆ ಮಾಡಿಲ್ಲ;
 - (i) ಲಿಖಿತ ರೂಪದಲ್ಲಿ ದಾಖಲಿಸುವ ಮೂಲಕ ಅಥವಾ ಅನ್ಯ ರೀತಿಯಲ್ಲಿ, ಮಧ್ಯಸ್ಥಿಕೆದಾರರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಾಲ ನೀಡುವ ಪರಸ್ಪರ ತಿಳುವಳಿಕೆ ಪತ್ರದೊಂದಿಗೆ ಯಾವುದೇ ರೀತಿಯಲ್ಲಿ ಗುರುತಿಸಲಾಗಿರುವಂತಹ ಯಾವುದೇ ವ್ಯಕ್ತಿಗೆ ಅಥವಾ ಅಸ್ತಿತ್ವಕ್ಕೆ / ಸಂಸ್ಥೆಗೆ ಯಾವುದೇ



ಹಣಕಾಸು ತ:ಖ್ತಿಗಳ ಅವಿಭಾಜ್ಯ ಭಾಗವಾಗಿರುವ ಟಿಪ್ಪಣಿಗಳು

ರೀತಿಯಲ್ಲಿಯೂ ಕಂಪನಿಯಿಂದ ಅಥವಾ ಕಂಪನಿಯ ಪರವಾಗಿ ("ಅಂತಿಮವಾಗಿ ಫಲಾನುಭವಿಗಳಾಗಿರುವವರು") ಮುಂಗಡವಾಗಿ ಅಥವಾ ಸಾಲವನ್ನಾಗಿ ನೀಡಿರುವುದಿಲ್ಲ.

(ii) ಯಾವುದೇ ಖಾತರಿ, ಭದ್ರತೆ ಅಥವಾ ಅಂತಹ ಇತರವುಗಳನ್ನು ಅಂತಿಮ ಫಲಾನುಭವಿಗಳ ಪರವಾಗಿ ನೀಡಿರುವುದಿಲ್ಲ.

II. ಕಂಪನಿಯು ಯಾವುದೇ ವ್ಯಕ್ತಿ(ಗಳು) ಅಥವಾ ಸಂಸ್ಥೆಗಳಿಂದ ಯಾವುದೇ ನಿಧಿಯನ್ನು ಪಡೆದಿಲ್ಲ, ವಿದೇಶಿ ಘಟಕಗಳು (ಧನ ಸಹಾಯ ಮಾಡುವ ಪಕ್ಷಗಳು) ಸೇರಿದಂತೆ ಕಂಪನಿಯು (ಬರಹದಲ್ಲಿ ಅಥವಾ ಇನ್ನಾವುದೇ ರೀತಿಯಲ್ಲಿ) ಕಂಪನಿಯು ಮಾಡಬೇಕಾದ ತಿಳುವಳಿಕೆಯೊಂದಿಗೆ;

(i) ಕಂಪನಿಯ ಪರವಾಗಿ ಅಥವಾ ಪರವಾಗಿ ಯಾವುದೇ ರೀತಿಯಲ್ಲಿ ಗುರುತಿಸಲಾದ ಇತರ ವ್ಯಕ್ತಿಗಳು ಅಥವಾ ಘಟಕಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಾಲ ನೀಡಿ ಅಥವಾ ಹೂಡಿಕೆ ಮಾಡಿ (ಅಂತಿಮ ಫಲಾನುಭವಿಗಳಿಗೆ) ಅಥವಾ

(ii) ಯಾವುದೇ ಖಾತರಿ, ಭದ್ರತೆ ಅಥವಾ ಅಂತಹ ಇತರವುಗಳನ್ನು ಅಂತಿಮ ಫಲಾನುಭವಿಗಳ ಪರವಾಗಿ ಸ್ವೀಕರಿಸಿರುವುದಿಲ್ಲ.

ಎನ್) ಕಂಪನಿಯು ಪ್ರಸಕ್ತ ಹಣಕಾಸು ಸಾಲಿನಲ್ಲಿ ಯಾವುದೇ ವ್ಯವಹಾರಗಳನ್ನು ಅಥವಾ ಹೂಡಿಕೆಗಳನ್ನು ಕ್ರಿಪೋ ಕರೆನ್ಸಿ ಮೂಲಕ ಅಥವಾ ವರ್ಚುವಲ್ ಕರೆನ್ಸಿ ಮೂಲಕ ಮಾಡಿರುವುದಿಲ್ಲ.

ಬ) ಪ್ರಸಕ್ತ ಸಾಲಿನಲ್ಲಿ ಬಿಟ್ಟುಕೊಡಲಾಗಿರುವ ಅಥವಾ ಪ್ರಸಕ್ತ ಸಾಲಿನಲ್ಲಿ ಆದಾಯ ತೆರಿಗೆ ಅಧಿನಿಯಮ, 1961ರ ಅಡಿಯಲ್ಲಿ ಆದಾಯ ತೆರಿಗೆ ನಿರ್ಧಾರಣೆಯಲ್ಲಿ ಆದಾಯ / ವರಮಾನ

ಎಂಬುದಾಗಿ ಬಹಿರಂಗಪಡಿಸಲಾಗಿದ್ದು (ಶೋಧಿಸು ಹಾಗೂ ಸಮೀಕ್ಷಿಸು ಮುಂತಾದ ಆಧಾರದ ಮೇರೆಗೆ), ಲೆಕ್ಕಪತ್ರ ಪುಸ್ತಕಗಳಲ್ಲಿ ದಾಖಲಿಸದಿರುವ ಯಾವುದೇ ಆದಾಯ/ ವರಮಾನ ಇರುವುದಿಲ್ಲ.

(XIV) ಕೋವಿಡ್ 19ರ ಪ್ರಭಾವ

ಕಂಪನಿಯ ವ್ಯವಹಾರಗಳ ಸ್ವರೂಪದ ಕಾರಣ ಕೋವಿಡ್ 19 ಪ್ಯಾಂಡೆಮಿಕ್‌ನ ಯಾವುದೇ ಪ್ರಭಾವವೂ ಭೀರಿರುವುದಿಲ್ಲ. ಆದಾಗ್ಯೂ, ಕರ್ನಾಟಕ ಸರ್ಕಾರವು ವ್ಯಕ್ತಪಡಿಸಿರುವಂತಹ ಆಯವ್ಯಯ ಅನುವುಗಳಲ್ಲಿನ ಕೊರತೆಗಳ ಕಾರಣ ಕಂಪನಿಯು, ಬಂಡವಾಳ ಕಾಮಗಾರಿಗಳ ಕಾರ್ಯಾಚರಣೆಯಲ್ಲಿ ವಿಳಂಬಗಳನ್ನು ನಿರೀಕ್ಷಿಸುತ್ತಿರುವುದು.

(XV) ವಿಭಾಗ ಕಚೇರಿ/ಸಂಸ್ಥೆಗಳಿಗೆ ಸಂಬಂಧಿತ ವರದಿ (ಭಾರತೀಯ ಲೆಕ್ಕವನ್ನಿಡುವುದಕ್ಕೆ ಸಂಬಂಧಿತ ಮಾನದಂಡ 108):

ಕಂಪನಿಯು ಕೇವಲ ಒಂದು ಭೌಗೋಳಿಕ ಪ್ರದೇಶದಲ್ಲಿ ನೀರಾವರಿ ಮೂಲಸೌಕರ್ಯಗಳು ಮತ್ತು ಕುಡಿಯುವ ನೀರಿನ ಯೋಜನೆಗಳ ನಿರ್ಮಾಣದಲ್ಲಿ ಹಾಗೂ ಅವುಗಳ ಕಾರ್ಯಾಚರಣೆಗಳನ್ನು ನಡೆಸಿಕೊಂಡು ಹೋಗುವಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿರುವುದು, ಆದ್ದರಿಂದ ಕಂಪನಿಯು ಪ್ರತ್ಯೇಕ ವರದಿಗಳನ್ನು ಸಲ್ಲಿಸುವಂತಹ ಯಾವುದೇ ಖಂಡಗಳು ಅಥವಾ ವಿಭಾಗ/ ಶಾಖೆಗಳನ್ನು ಹೊಂದಿರುವುದಿಲ್ಲ.

ಮಂಡಳಿಗಾಗಿ ಮತ್ತು ಮಂಡಳಿಯ ಪರವಾಗಿ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ

	ಸಹಿ/-	ಸಹಿ/-	ಸಹಿ/-
	ಸೀನಿಯರ್ ಮ್ಯಾನೇಜರ್	ಆರ್.ಚೆಲುವರಾಜು	ಎ. ವಿ. ನಾಗವೀಣಾ
ಸ್ಥಳ : ಬೆಂಗಳೂರು	ವ್ಯವಸ್ಥಾಪಕ ನಿರ್ದೇಶಕರು	ನಿರ್ದೇಶಕರು	ಪ್ರಧಾನ ವ್ಯವಸ್ಥಾಪಕರು-ಹಣಕಾಸು
ದಿನಾಂಕ : 30.10.2023	ಡಿಐಎನ್ : 10266740	ಡಿಐಎನ್ : 08220118	

ಲಗತ್ತಿಸಲಾಗಿರುವ ನಮ್ಮ ಅದೇ ದಿನಾಂಕದ ವರದಿಯ ಪ್ರಕಾರ
ವಿಜಯ್ ಪಂಚಜ ಅಂಡ್ ಕಂಪನಿ
ಚಾರ್ಟೆಡ್ ಅಕೌಂಟೆಂಟ್‌ಗಳು
ಸಂಸ್ಥೆಯ ನೋಂದಣಿ ಸಂಖ್ಯೆ: 004693S
ಸಹಿ/-
ಪಿ.ಎಂ.ಮುಡಿಗೌಡರ್
ಪಾಲುದಾರರು
ಸದಸ್ಯತ್ವ ಸಂಖ್ಯೆ: 204096
ಯು.ಡಿ.ಐ.ಎನ್: 23204096BGXHXZ3090



ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಆಡಳಿತ ವ್ಯಾಪ್ತಿಯಲ್ಲಿ ಬರುವಂತಹ ಯೋಜನೆಗಳ ಭೌತಿಕ ಪ್ರಗತಿ

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ

1. ಯೋಜನೆ ವಿವರಗಳು:

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ, ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆಹೊಳೆ, ಕೇರಿಹೊಳೆ ಮತ್ತು ಹೊಂಗದಹಳ್ಳದಿಂದ ಮುಂಗಾರು ಮಳೆ ಅವಧಿಯಲ್ಲಿ (139 ದಿನಗಳು) 24.01 ಟಿ.ಎಂ.ಸಿ ಪ್ರಮಾಣದ ಪ್ರವಾಹದ ನೀರನ್ನು 07 ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿನ ಬರಪೀಡಿತ 29 ತಾಲ್ಲೂಕಿನ 38 ಪಟ್ಟಣ ಪ್ರದೇಶದ ಹಾಗೂ 6657 ಗ್ರಾಮಗಳ ಸುಮಾರು 75.59 ಲಕ್ಷ (Projected population for 2023-24) ಜನರಿಗೆ ಮತ್ತು ಜಾನುವಾರುಗಳಿಗೆ 13.931 ಟಿ.ಎಂ.ಸಿ ಕುಡಿಯುವ ನೀರನ್ನು ಒದಗಿಸುವುದು. ಜೊತೆಗೆ 05 ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ತುಮಕೂರು ವ್ಯಾಪ್ತಿಯಲ್ಲಿ ಬರುವ 527 ಕೆರೆಗಳಿಗೆ 10.064 ಟಿ.ಎಂ.ಸಿ ಪ್ರಮಾಣದ ನೀರನ್ನು ಕೆರೆಗಳ ಸಾಮರ್ಥ್ಯದ ಶೇ. 50% ರಷ್ಟು ತುಂಬಿಸಿ ಅಂತರ್ಜಲ ಮರುಪೂರಣ ಮಾಡುವುದು ಸದರಿ ಯೋಜನೆಯ ಉದ್ದೇಶವಾಗಿರುತ್ತದೆ.

ಸದರಿ ಯೋಜನೆಯ ರೂ.23,251.66 ಕೋಟಿ ಮೊತ್ತದ ಪುನರ್ ಪರಿಷ್ಕೃತ ಯೋಜನಾ ವರದಿಗೆ ಸರ್ಕಾರದ ಆದೇಶ ಸಂ:ಜಸಂಇ 61 ವಿಭಾಗ 2022 ದಿನಾಂಕ:10.01.2023 ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ.

1. ನದಿ ಪಾತ್ರದ ಕಾಮಗಾರಿಗಳು – Head Works: Rs.4115.33 Cr.
2. ಮುಖ್ಯ ಕಾಲುವೆ – Gravity Main Canal: Rs.8609.40 Cr.
3. ಸಮತೋಲನಾ ಜಲಾಶಯ – Balancing Reservoir: Rs.592.34 Cr.
4. ಫೀಡರ್ ಪೈಪ್‌ಲೈನ್ ಕಾಮಗಾರಿಗಳು – Feeders: Rs.8858.28 Cr.

2. ಯೋಜನಾ ಕಾಮಗಾರಿಗಳ ಪ್ರಸ್ತುತ ಹಂತದ ವಿವರ:

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ಎರಡು ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಯೋಜನೆಯ ಪ್ರಸ್ತುತ ಹಂತದ ವಿವರಗಳು ಈ ಕೆಳಗಿನಂತಿವೆ:

- ✦ ಮೊದಲನೇ ಹಂತದ ಏತ ಕಾಮಗಾರಿಗಳು ಮತ್ತು ವಿದ್ಯುತ್ ಪೂರೈಕೆ ಕಾಮಗಾರಿಗಳನ್ನು 7 ಪ್ಯಾಕೇಜ್‌ಗಳಲ್ಲಿ ಗುತ್ತಿಗೆ ಮೊತ್ತ ರೂ. 4115.33 ಕೋಟಿಗಳಿಗೆ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿರುತ್ತವೆ. ಈ ಪೈಕಿ 8 ವಿಯರ್, 9 ಪಂಪ್ ಹೌಸ್, 4 ವಿತರಣಾ ತೊಟ್ಟಿಗಳು ಪೂರ್ಣಗೊಂಡಿದ್ದು, 126.31 ಕಿ.ಮೀ ರೈಸಿಂಗ್ ಮೇನ್ ಪೈಪ್ 125.00 ಕಿ.ಮೀ ಉದ್ದದ ರೈಸಿಂಗ್ ಮೇನ್ ಕಾಮಗಾರಿ ಪೂರ್ಣಗೊಂಡಿರುತ್ತದೆ. ಮೊದಲನೇ ಹಂತದ ಲಿಫ್ಟ್ ಕಾಮಗಾರಿಯನ್ನು ಪೂರ್ಣಗೊಳಿಸಿ ಮುಂಬರುವ ಮುಂಗಾರಿನಲ್ಲಿ ಪ್ರಾಯೋಗಿಕವಾಗಿ ಚಾಲನೆಗೊಳಿಸಲು ಯೋಜಿಸಲಾಗಿದೆ.
- ✦ ಎರಡನೇ ಹಂತದಲ್ಲಿ ಸರಪಳಿ:0.00 ಕಿ.ಮೀ ರಿಂದ ಸರಪಳಿ:261.69 ಕಿ.ಮೀ ವರೆಗಿನ 252.61 ಕಿ.ಮೀ ಉದ್ದದ (ಮಾರ್ಗದ ಮಧ್ಯದಲ್ಲಿ ಸುಮಾರು 10.47 ಕಿ.ಮೀ ಉದ್ದದ ಮೇಲ್ಗಾಲುವೆ ಒಳಗೊಂಡಂತೆ) ಗುರುತ್ವ ಕಾಲುವೆ ನಿರ್ಮಾಣದ ಕಾಮಗಾರಿಗಳನ್ನು ರೂ.8609.40 ಕೋಟಿಗಳ ಮೊತ್ತದಲ್ಲಿ 34 ಪ್ಯಾಕೇಜುಗಳ ಮುಖಾಂತರ ಕೈಗೆತ್ತಿಕೊಳ್ಳಲಾಗಿದ್ದು, ಈ ಪೈಕಿ ಈವರೆಗೂ 150.00 ಕಿ.ಮೀ. ವರೆಗಿನ ಕಾಲುವೆ ನಿರ್ಮಾಣ ಕಾಮಗಾರಿಗಳು ಪೂರ್ಣಗೊಂಡಿದ್ದು, 20.00 ಕಿ.ಮೀ ಉದ್ದದ ಗುರುತ್ವ ಕಾಲುವೆ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದ್ದು, ಬಾಕಿ ಗುರುತ್ವ ಕಾಲುವೆ ನಿರ್ಮಾಣ ಕಾಮಗಾರಿಯನ್ನು ಅರಣ್ಯ ತೀರುವಳಿ, ರಾಷ್ಟ್ರೀಯ ಹೆದ್ದಾರಿ ಅನುಮತಿ, ರೈಲ್ವೆ ಇಲಾಖೆಯ ಅನುಮತಿ ಹಾಗೂ ಭೂಸ್ವಾಧೀನ ಪ್ರಕ್ರಿಯೆಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿರುವುದರಿಂದ ಇಲ್ಲಿಯವರೆಗೆ ಪ್ರಾರಂಭಿಸಲು ಸಾಧ್ಯವಾಗಿರುವುದಿಲ್ಲ.



✦ ಸಮತೋಲನಾ ಜಲಾಶಯಕ್ಕಿಂತ ಮೊದಲು ಕವಲೊಡೆಯುವ ಟಿ.ಜಿ.ಹಳ್ಳಿ ಮತ್ತು ರಾಮನಗರ ಫೀಡರ್, ಮಧುಗಿರಿ ಫೀಡರ್ ಹಾಗೂ ಗೌರಿಬಿದನೂರು ಫೀಡರ್ ಕಾಲುವೆ ಕಾಮಗಾರಿಗಳನ್ನು 4 ಪ್ಯಾಕೇಜ್‌ಗಳಲ್ಲಿ ಗುತ್ತಿಗೆ ಮೊತ್ತ ರೂ. 3584.73 ಕೋಟಿಗಳಿಗೆ ಕೈಗೆತ್ತಿಕೊಳ್ಳಲಾಗಿದ್ದು, ಒಟ್ಟು 254.97 ಕಿ.ಮೀ ನಲ್ಲಿ 208.95 ಕಿ.ಮೀ ಕಾಮಗಾರಿಯು ಪೂರ್ಣಗೊಂಡಿದ್ದು, ಉಳಿಕೆ ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿರುತ್ತವೆ.

1. ಟಿ.ಜಿ.ಹಳ್ಳಿ ಮತ್ತು ರಾಮನಗರ ಫೀಡರ್ ಕಾಲುವೆಯ ಒಟ್ಟು 52.89 ಕಿ.ಮೀ ಉದ್ದದ ಪೈಕಿ, ಈವರೆಗೆ 40.00 ಕಿ.ಮೀ ಪೈಪ್‌ಲೈನ್ ಕಾಮಗಾರಿಯು ಪೂರ್ಣಗೊಂಡಿದ್ದು, ಉಳಿಕೆ ಕಾಮಗಾರಿಯು ಪ್ರಗತಿಯಲ್ಲಿದೆ.
2. ಮಧುಗಿರಿ ಫೀಡರ್ ಕಾಲುವೆಯ ಒಟ್ಟು 120.48 ಕಿ.ಮೀ ಉದ್ದದ ಪೈಕಿ ಈವರೆಗೆ 97.00 ಕಿ.ಮೀ ಪೈಪ್ ಲೈನ್ ಕಾಮಗಾರಿಯು ಪೂರ್ಣಗೊಂಡಿದ್ದು, ಉಳಿಕೆ ಕಾಮಗಾರಿಯು ಪ್ರಗತಿಯಲ್ಲಿದೆ.
3. ಗೌರಿಬಿದನೂರು ಫೀಡರ್ ಕಾಲುವೆಯ ಒಟ್ಟು 81.60 ಕಿ.ಮೀ ಉದ್ದದ ಪೈಕಿ, ಈವರೆಗೆ 71.95 ಕಿ.ಮೀ ಪೈಪ್‌ಲೈನ್ ಕಾಮಗಾರಿಯು ಪೂರ್ಣಗೊಂಡಿದ್ದು, ಉಳಿಕೆ ಕಾಮಗಾರಿಯು ಪ್ರಗತಿಯಲ್ಲಿದೆ.

✦ ಭೈರಗೊಂಡ್ಲು ಸಮತೋಲನಾ ಜಲಾಶಯ (Balancing Reservoir) ನಿರ್ಮಾಣ ಕಾಮಗಾರಿಯನ್ನು ಟೆಂಡರ್ ಆಧಾರದ ಮೇಲೆ ಈಗಾಗಲೇ ಗುತ್ತಿಗೆ ವಹಿಸಲಾಗಿದ್ದು, ಪ್ರಸ್ತುತ ಪುನರ್ ಪರಿಷ್ಕೃತ ಯೋಜನಾ ವರದಿಯಂತೆ ಕಾಮಗಾರಿಯ ಬದಲಾದ ಸ್ವರೂಪಕ್ಕನುಣವಾಗಿ ಕೊರಟಗೆರೆ ತಾಲ್ಲೂಕು ಭೈರಗೊಂಡ್ಲು ಗ್ರಾಮದ ಸಮೀಪದ ಸ್ಥಳದ ಬದಲಾಗಿ ದೊಡ್ಡಬಳ್ಳಾಪುರ ತಾಲ್ಲೂಕು ಲಕ್ಕೇನಹಳ್ಳಿ ಗ್ರಾಮದ ಸಮೀಪ ನಿರ್ಮಿಸಲು ಉದ್ದೇಶಿಸಿರುವ ಸಮತೋಲನಾ ಜಲಾಶಯ (Balancing Reservoir) ನಿರ್ಮಾಣ ಕಾಮಗಾರಿಯನ್ನು ನಿಗಮದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆದುಕೊಂಡು ಗುತ್ತಿಗೆದಾರರಿಗೆ ಪೂರಕ ಕರಾರಿನ ಮುಖಾಂತರ ವಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.

✦ ಪುನರ್ ಪರಿಷ್ಕೃತ ಯೋಜನಾ ವರದಿಯನ್ವಯ ಲಕ್ಕೇನಹಳ್ಳಿ ಸಮತೋಲನಾ ಜಲಾಶಯದ ನಂತರ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಪೂರೈಸಲು ಈ ಕೆಳಕಂಡ ಕಾಮಗಾರಿಗಳನ್ನು ಕೈಗೊಳ್ಳಲಾಗಿರುತ್ತದೆ.

1. ಸಮತೋಲನಾ ಜಲಾಶಯದಿಂದ (ಲಕ್ಕೇನಹಳ್ಳಿ ಗ್ರಾಮದ ಬಳಿ) ಡಿ.ಸಿ-5 ವರೆಗಿನ ಲಿಫ್ಟ್ ಹಾಗೂ ಡಿ.ಸಿ-5 ನಂತರದ 22.30 ಕಿ.ಮೀ ವರೆಗಿನ ಗ್ರಾವಿಟಿ ಪೈಪ್ ಮೇನ್ ನಿರ್ಮಾಣ ಕಾಮಗಾರಿಗಳಿಗೆ ಈಗಾಗಲೇ ರೂ:2395.12 ಕೋಟಿಗಳ ಗುತ್ತಿಗೆ ಮೊತ್ತಕ್ಕೆ 2 ಪ್ಯಾಕೇಜ್ ಕಾಮಗಾರಿಗಳ ಟೆಂಡರ್ ಅನುಮೋದನೆಯಾಗಿದ್ದು, ಪ್ರಸ್ತುತ ಗುತ್ತಿಗೆದಾರರುಗಳೊಂದಿಗೆ ಕರಾರು ಒಪ್ಪಂದ ಮಾಡಿಕೊಳ್ಳಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.
2. ಸ: 22.30 ಕಿ.ಮೀ ನಿಂದ ಸ:36.965 ಕಿ.ಮೀ ವರೆಗೆ ಗ್ರಾವಿಟಿ ಪೈಪ್ ಮೇನ್ ನಿರ್ಮಿಸುವ ಎರಡು ಪ್ಯಾಕೇಜ್ ಕಾಮಗಾರಿಗಳಿಗೆ (ಕೋಲಾರ್ ಪ್ಯಾಕೇಜ್-3&4) ರೂ:627.80 ಕೋಟಿಗಳ ಗುತ್ತಿಗೆ ಮೊತ್ತಕ್ಕೆ ಟೆಂಡರ್ ಅನುಮೋದನೆಗೊಂಡಿದ್ದು, ಕಾಮಗಾರಿಗಳನ್ನು ಪ್ರಾರಂಭಿಸಬೇಕಿರುತ್ತವೆ.
3. ಸ: 36.965 ಕಿ.ಮೀ ನಿಂದ ಕವಲೊಡೆಯುವ ಕೋಲಾರ ಹಾಗೂ ಶ್ರೀನಿವಾಸಪುರ ಪೂರಕ ಕಾಲುವೆ ನಿರ್ಮಾಣ ಕಾಮಗಾರಿಗಳ ಪೈಕಿ ಕೋಲಾರ ಫೀಡರ್ ಕಾಮಗಾರಿಗಳಿಗೆ ರೂ:972.15 ಕೋಟಿಗಳ ಗುತ್ತಿಗೆ ಮೊತ್ತಕ್ಕೆ 2 ಪ್ಯಾಕೇಜ್‌ಗಳಲ್ಲಿ ಮತ್ತು ಶ್ರೀನಿವಾಸಪುರ ಫೀಡರ್ ಕಾಮಗಾರಿಗಳಿಗೆ ರೂ:1278.48 ಕೋಟಿಗಳ ಗುತ್ತಿಗೆ ಮೊತ್ತಕ್ಕೆ 3 ಪ್ಯಾಕೇಜ್‌ಗಳಲ್ಲಿ ಟೆಂಡರ್ ಅನುಮೋದನೆಗೊಂಡಿದ್ದು, ಕಾಮಗಾರಿಗಳನ್ನು ಪ್ರಾರಂಭಿಸಬೇಕಿರುತ್ತವೆ.

✦ ಆರ್ಥಿಕ ಪ್ರಗತಿ:

- i. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ 2022-23ನೇ ಸಾಲಿಗೆ ರೂ.3110.27 ಕೋಟಿಗಳ ಅನುದಾನ ಹಂಚಿಕೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಮಾರ್ಚ್-2023 ರ ಅಂತ್ಯದವರೆಗೆ ಒಟ್ಟು ರೂ.3110.27 ಕೋಟಿಗಳನ್ನು ವೆಚ್ಚ ಮಾಡಲಾಗಿದೆ. ಸದರಿ ಯೋಜನೆಗಾಗಿ ಇಲ್ಲಿಯವರೆಗೆ ಒಟ್ಟಾರೆ ಸಂಚಿತ ರೂ.13,854.25 ಕೋಟಿಗಳ ಆರ್ಥಿಕ ಪ್ರಗತಿ ಸಾಧಿಸಲಾಗಿದೆ. ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ ಬಾಕಿ ಮೊತ್ತ ರೂ.9397.41 ಕೋಟಿಗಳಾಗಿರುತ್ತದೆ.



ii. ವರ್ಷವಾರು ಆರ್ಥಿಕ ಪ್ರಗತಿ ಈ ಕೆಳಕಂಡಂತಿದೆ.

ರೂ. ಕೋಟಿಗಳಲ್ಲಿ

ಕ್ರ.ಸಂ.	ವರ್ಷ	ಅನುದಾನ	ವೆಚ್ಚ	ಸಂಚಿತ ವೆಚ್ಚ
1	2012-13	0.38	0.38	0.38
2	2013-14	1.70	1.70	2.08
3	2014-15	1,140.35	1,140.35	1,142.43
4	2015-16	601.30	601.30	1,743.73
5	2016-17	441.28	441.28	2,185.01
6	2017-18	930.94	930.94	3,115.95
7	2018-19	1,550.95	1,550.95	4,666.90
8	2019-20	1,998.23	1,998.23	6,665.13
9	2020-21	1,945.79	1,945.79	8,610.92
10	2021-22	2,133.07	2,133.07	10,743.98
11	2022-23	3,110.27	3,110.27	13,854.25

ಭೂಸ್ವಾಧೀನದ ವಿವರಗಳು:

ಎತ್ತಿನಹೊಳೆ ಯೋಜನೆಯ ಅನುಷ್ಠಾನಕ್ಕಾಗಿ ಒಟ್ಟು 9084 ಎಕರೆ - 12.12 ಗುಂಟೆ ಜಮೀನಿನ ಅವಶ್ಯಕತೆ ಇದ್ದು ಈಗಾಗಲೇ 4995 ಎಕರೆ - 33 ಗುಂಟೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಬಾಕಿ 4088 ಎಕರೆ 19.12 ಗುಂಟೆ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ.ಇದುವರೆಗೆ ಭೂಸ್ವಾಧೀನಕ್ಕಾಗಿ ರೂ.1358.45 ಕೋಟಿಗಳ ಅನುದಾನ ಬಿಡುಗಡೆಯಾಗಿದೆ.

ಯೋಜನಾ ಪ್ರಗತಿ ಕುಂಠಿತಗೊಳ್ಳಲು ಕಾರಣಗಳು:

- . ಬಾಕಿ ಬಿಲ್ಲುಗಳ ಪಾವತಿಗಾಗಿ ಮತ್ತು ಭೂ-ಸ್ವಾಧೀನ ಪ್ರಕ್ರಿಯೆಗಾಗಿ ಅನುದಾನದ ಕೊರತೆ.
- . 15.68 ಕಿ.ಮೀ. ಉದ್ದದ ಗುರುತ್ವ ಕಾಲುವೆ ನಿರ್ಮಾಣಕ್ಕೆ ಅವಶ್ಯವಿರುವ ಅರಣ್ಯ ಇಲಾಖೆಯ ಸುಮಾರು 402 ಎಕರೆ 14 ಗುಂಟೆ ಜಮೀನಿನ ತೀರುವಳಿಯಲ್ಲಿನ ವಿಳಂಬ.
- . ಏತ ಕಾಮಗಾರಿಯ (Lift works) ಏರು ಕೊಳವೆ (Raising main) ನಿರ್ಮಾಣಕ್ಕಾಗಿ ಮೆ||ಎಂ.ಎಂ.ಸಿ.ಎಲ್. ಒಡತನದ 10 ಗುಂಟೆ ಜಮೀನಿನ ಭೂ-ಸ್ವಾಧೀನದಲ್ಲಿ ಉಂಟಾದ ವಿಳಂಬ.

ಸದರಿ ಯೋಜನೆಯನ್ನು 2026-27ನೇ ಸಾಲಿನಲ್ಲಿ 31.03.2027ರ ಅಂತ್ಯಕ್ಕೆ ಅನುದಾನದ ಲಭ್ಯತೆಯ ಮೇರೆಗೆ ಸಂಪೂರ್ಣವಾಗಿ ಪೂರ್ಣಗೊಳಿಸಲು ಯೋಜಿಸಲಾಗಿದೆ.

ವಿ.ವಿ.ಸಾಗರ ಜಲಾಶಯ

ವಿ.ವಿ.ಸಾಗರ ಜಲಾಶಯವನ್ನು 1907 ರಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುತ್ತದೆ.ಜಲಾಶಯದ ಒಟ್ಟು ಉದ್ದ 0.405 ಕಿ.ಮೀ ಇದ್ದು, ಜಲಾಶಯದ ಒಟ್ಟು ನೀರಿನ ಸಂಗ್ರಹಣಾ ಸಾಮರ್ಥ್ಯ 30.00 ಟಿ.ಎಂ.ಸಿ. ಇದ್ದು, ಇದರಲ್ಲಿ ನಿರುಪಯುಕ್ತ ಸಂಗ್ರಹಣಾ ಸಾಮರ್ಥ್ಯ (dead storage) 1.875 ಟಿ.ಎಂ.ಸಿ, ಉಪಯುಕ್ತ ಸಂಗ್ರಹಣಾ ಸಾಮರ್ಥ್ಯ (Live storage) 28.125 ಟಿ.ಎಂ.ಸಿ ಇರುತ್ತದೆ. ಇದರ ಒಟ್ಟು ಜಲಾವೃತ ಪದೇಶ 5374.00 Sq.Km ಇರುತ್ತದೆ. ಸದರಿ ಜಲಾಶಯದಡಿ ಮೇಲ್ಮಟ್ಟದ ಕಾಲುವೆ ಮತ್ತು ನದಿಯ 8 ಕಿ.ಮೀ ಕೆಳಭಾಗದ ಕಾರ್ತಿಕೇಯ ಹಳ್ಳಿ ಹತ್ತಿರ Pick-up ಮೂಲಕ ಎಡ ಹಾಗೂ ಬಲ ನಾಲೆಗಳನ್ನು ಹೊಂದಿರುತ್ತದೆ. ಸದರಿ ಯೋಜನೆಯು ಒಟ್ಟು 12135 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿರುತ್ತದೆ.ಈ ಯೋಜನೆಗಳನ್ನು 1897 ರಲ್ಲಿ ಪ್ರಾರಂಭಿಸಿ 1907 ರಲ್ಲಿ ಪೂರ್ಣಗೊಳಿಸಲಾಗಿದೆ.

ಗಾಯತ್ರಿ ಜಲಾಶಯ

ಗಾಯತ್ರಿ ಜಲಾಶಯವನ್ನು 1963 ರಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೂಡಲಹಳ್ಳಿಯ ಬಳಿ ಸುವರ್ಣಮುಖಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುತ್ತದೆ.ಜಲಾಶಯದ ಒಟ್ಟು ಉದ್ದ 1021.53 ಮೀ. ಇದ್ದು, ಜಲಾಶಯದ ಒಟ್ಟು ನೀರಿನ ಸಂಗ್ರಹಣಾ ಸಾಮರ್ಥ್ಯ 0.97 ಟಿ.ಎಂ.ಸಿ.ಇದ್ದು, ಇದರಲ್ಲಿ ನಿರುಪಯುಕ್ತ ಸಂಗ್ರಹಣಾ ಸಾಮರ್ಥ್ಯ (dead storage) 0.34 ಟಿ.ಎಂ.ಸಿ. ಉಪಯುಕ್ತ ಸಂಗ್ರಹಣಾ ಸಾಮರ್ಥ್ಯ (Live storage) 0.63 ಟಿ.ಎಂ.ಸಿ.ಇರುತ್ತದೆ. ಇದರ ಒಟ್ಟು ಜಲಾವೃತ ಪದೇಶ 1831.00 Sq.Km ಇರುತ್ತದೆ. ಸದರಿ



ಯೋಜನೆಯು ಒಟ್ಟು 2305.00 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿರುತ್ತದೆ. ಈ ಯೋಜನೆಗಳನ್ನು 1958 ರಲ್ಲಿ ಪ್ರಾರಂಭಿಸಿ 1963 ರಲ್ಲಿ ಪೂರ್ಣಗೊಳಿಸಲಾಗಿದೆ.

ಭದ್ರಾ ಮೇಲ್ದಂಡೆ ಯೋಜನೆ

1) ಭದ್ರಾ ಮೇಲ್ದಂಡೆ ಯೋಜನೆಯನ್ನು ಮಧ್ಯ ಕರ್ನಾಟಕದ ಬರಪೀಡಿತ ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿನ 2,25,515 ಹೆಕ್ಟೇರ್ (5,57,022 ಎಕರೆ) ಭೂ ಪ್ರದೇಶಕ್ಕೆ ಸೂಕ್ತ ನೀರಾವರಿ ಪದ್ಧತಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ಹಾಗೂ 367 ಕೆರೆಗಳಿಗೆ ಅವುಗಳ ಸಾಮರ್ಥ್ಯದ ಶೇ.50 ರಷ್ಟು ನೀರನ್ನು ತುಂಬಿಸಲು ಉದ್ದೇಶಿಸಿ ರೂಪಿಸಲಾಗಿರುತ್ತದೆ.

2) ನೀರಿನ ಹಂಚಿಕೆ:- ಭದ್ರಾ ಮೇಲ್ದಂಡೆ ಯೋಜನೆಗೆ 29.90 ಟಿ.ಎಂ.ಸಿ. ನೀರನ್ನು ಹಂಚಿಕೆ ಮಾಡಲಾಗಿರುತ್ತದೆ.

. ಸೂಕ್ತ ನೀರಾವರಿ ಸೌಲಭ್ಯ ಕಲ್ಪಿಸಲು : 21.90 ಟಿ.ಎಂ.ಸಿ.

. ಕೆರೆ ತುಂಬಿಸಲು : 6.00 ಟಿ.ಎಂ.ಸಿ.

. ವಾಣಿ ವಿಲಾಸ ಸಾಗರ : 2.00 ಟಿ.ಎಂ.ಸಿ.

3) ಆಡಳಿತಾತ್ಮಕ ಅನುಮೋದನೆ:- ಭದ್ರಾ ಮೇಲ್ದಂಡೆ ಯೋಜನೆಯ ರೂ.21473.67 ಕೋಟಿಗಳ ಪುನರ್ ಪರಿಷ್ಕೃತ ಯೋಜನಾ ವರದಿಗೆ ಸರ್ಕಾರದ ಆದೇಶ ಸಂಖ್ಯೆ: WRD 166 VBYE 2020 (ಭಾ-1) ಬೆಂಗಳೂರು ದಿನಾಂಕ:16-12-2020 ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

4) ಯೋಜನೆಯ ರೂಪರೇಷೆಗಳು:

✦ ತುಂಗಾ ನದಿಯಿಂದ 17.40 ಟಿ.ಎಂ.ಸಿ. ನೀರನ್ನು ಎರಡು ಹಂತಗಳಲ್ಲಿ ಲಿಫ್ಟ್ ಮಾಡಿ ಭದ್ರಾ ಜಲಾಶಯಕ್ಕೆ ಹರಿಸುವುದು, ಭದ್ರಾ ಜಲಾಶಯದಲ್ಲಿನ 12.50 ಟಿ.ಎಂ.ಸಿ.ನೀರನ್ನು ಬಳಸಿಕೊಂಡು ಒಟ್ಟಾರೆ 29.90 ಟಿ.ಎಂ.ಸಿ. ನೀರನ್ನು ಎರಡು ಹಂತಗಳಲ್ಲಿ ಲಿಫ್ಟ್ ಮಾಡಿ ಅಜ್ಜಂಪುರ ಸುರಂಗದವರೆಗೆ ಕೊಂಡೊಯ್ಯುವುದು ಮತ್ತು 7.039 ಕಿ.ಮೀ. ಅಜ್ಜಂಪುರ ಸುರಂಗ ಮಾರ್ಗದ ಮೂಲಕ ಚಿತ್ರದುರ್ಗ ಶಾಖಾ ಕಾಲುವೆ ಹಾಗೂ ತುಮಕೂರು ಶಾಖಾ ಕಾಲುವೆಗಳಿಗೆ ನೀರು ಹರಿಸುವುದು.

✦ ತರೀಕೆರೆ ಏತ ನೀರಾವರಿ ಮುಖಾಂತರ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ 20,150 ಹೆಕ್ಟೇರ್ (0.49 ಲಕ್ಷ ಎಕರೆ) ಕ್ಷೇತ್ರಕ್ಕೆ ಸೂಕ್ತ ನೀರಾವರಿ ಮೂಲಕ ನೀರಾವರಿ ಕಲ್ಪಿಸುವುದು ಹಾಗೂ 79 ಕೆರೆಗಳನ್ನು ಅವುಗಳ ಸಾಮರ್ಥ್ಯದ ಶೇ.50 ರಷ್ಟು ತುಂಬಿಸುವುದು.

✦ ಚಿತ್ರದುರ್ಗ ಶಾಖಾ ಕಾಲುವೆ ಮುಖಾಂತರ ಮತ್ತು ಅದರಡಿ ಕವಲೊಡೆಯುವ ಹೊಸದುರ್ಗ, ಹೊಳಲ್ಕೆರೆ, ಜಗಳೂರು, ಚಳ್ಳಕೆರೆ-ಮೊಳಕಾಲ್ಮೂರು ಮತ್ತು ಪಾವಗಡ ಫೀಡರ್ ಪ್ರಾಜೆಕ್ಟ್‌ಗಳ ಮೂಲಕ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಸೂಕ್ತ ನೀರಾವರಿ ಮೂಲಕ 1,20,465 ಹೆಕ್ಟೇರ್ (2.98 ಲಕ್ಷ ಎಕರೆ) ಪ್ರದೇಶಕ್ಕೆ ನೀರಾವರಿ ಕಲ್ಪಿಸುವುದು ಹಾಗೂ 157 ಕೆರೆಗಳಿಗೆ ಅವುಗಳ ಸಾಮರ್ಥ್ಯದ ಶೇ.50 ರಷ್ಟು ನೀರನ್ನು ತುಂಬಿಸುವುದು.

✦ ತುಮಕೂರು ಶಾಖಾ ಕಾಲುವೆ ಮುಖಾಂತರ ಮತ್ತು ಅದರಡಿ ಬರುವ ಚಿಕ್ಕನಾಯಕನಹಳ್ಳಿ, ಶಿರಾ-ಹಿರಿಯೂರು ಕೆರೆ ತುಂಬಿಸುವ ಕಾಮಗಾರಿಗಳ ಮುಖಾಂತರ ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸೂಕ್ತ ನೀರಾವರಿ ಮೂಲಕ 84,900 ಹೆಕ್ಟೇರ್ (2.10 ಲಕ್ಷ ಎಕರೆ) ಪ್ರದೇಶಕ್ಕೆ ನೀರಾವರಿ ಕಲ್ಪಿಸುವುದು ಹಾಗೂ 131 ಕೆರೆಗಳಿಗೆ ಅವುಗಳ ಸಾಮರ್ಥ್ಯದ ಶೇ.50 ರಷ್ಟು ನೀರನ್ನು ತುಂಬಿಸುವುದು.

✦ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ತುಮಕೂರು ಶಾಖಾ ಕಾಲುವೆ ಮುಖಾಂತರ 2.00 ಟಿ.ಎಂ.ಸಿ ನೀರನ್ನು ಹರಿಸುವುದು.

5) ಯೋಜನಾ ಕಾಮಗಾರಿಗಳ ಪ್ರಸ್ತುತ ಹಂತ:

✦ ಹಂತ-1: ಪ್ರಥಮ ಹಂತದ ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ 17.40 ಟಿ.ಎಂ.ಸಿ.ನೀರನ್ನು ಲಿಫ್ಟ್ ಮಾಡುವ (ಪ್ಯಾಕೇಜ್-1) ಕಾಮಗಾರಿಯು ಪ್ರಗತಿಯಲ್ಲಿದೆ. ಇನ್ನುಳಿದಂತೆ ಭದ್ರಾ ಜಲಾಶಯದಿಂದ ಅಜ್ಜಂಪುರ ಸುರಂಗದವರೆಗೆ 29.90 ಟಿ.ಎಂ.ಸಿ.ನೀರನ್ನು ಲಿಫ್ಟ್ ಮಾಡುವ (ಪ್ಯಾಕೇಜ್-2) ಮತ್ತು ಅಜ್ಜಂಪುರ ಸುರಂಗ ನಿರ್ಮಾಣ ಮಾಡುವ (ಪ್ಯಾಕೇಜ್-3) ಕಾಮಗಾರಿಗಳು ಭೌತಿಕವಾಗಿ ಪೂರ್ಣಗೊಂಡಿರುತ್ತವೆ.

ಯೋಜನೆಯಡಿ ಬರುವ ಪ್ಯಾಕೇಜ್-2 & 3ರ ಕಾಮಗಾರಿಗಳನ್ನು ಪೂರ್ಣಗೊಳಿಸಿ ಭದ್ರಾ ಜಲಾಶಯದಿಂದ ಅಜ್ಜಂಪುರ ಸುರಂಗದ ಮೂಲಕ 2019-2020ನೇ ಸಾಲಿನಿಂದ ವಾಣಿ ವಿಲಾಸ ಸಾಗರಕ್ಕೆ ನೀರನ್ನು ಹರಿಸಲಾಗಿರುತ್ತದೆ.



✦ ಹಂತ-2:ಎರಡನೇ ಹಂತದಲ್ಲಿ ಕೆಳಕಂಡ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿರುತ್ತದೆ.

- i. ತರೀಕೆರೆ ಏತ ನೀರಾವರಿ ಯೋಜನೆ: ತರೀಕೆರೆ ತಾಲ್ಲೂಕಿನ 79 ಕೆರೆಗಳನ್ನು ತುಂಬಿಸಲು ಮತ್ತು 20150 ಹೆಕ್ಟೇರ್ ಪ್ರದೇಶಕ್ಕೆ (0.49 ಲಕ್ಷ ಎಕರೆ) ಸೂಕ್ತ ನೀರಾವರಿ ಪದ್ಧತಿಯಲ್ಲಿ ನೀರಾವರಿ ಕಲ್ಪಿಸುವ ರೂ.812.02 ಕೋಟಿಗಳ ಮೊತ್ತದ (2 ಪ್ಯಾಕೇಜ್‌ಗಳಲ್ಲಿ) ತರೀಕೆರೆ ಏತ ನೀರಾವರಿ ಯೋಜನಾ ಕಾಮಗಾರಿಗಳು ಪ್ರಗತಿಯಲ್ಲಿವೆ.
- ii. ಚಿತ್ರದುರ್ಗ ಶಾಖಾ ಕಾಲುವೆ: ಕಿ.ಮೀ 0 ರಿಂದ 134.597 ಕಿ.ಮೀ ರವರೆಗಿನ ಚಿತ್ರದುರ್ಗ ಶಾಖಾ ಕಾಲುವೆಯ ರೂ.1723.42 ಕೋಟಿಗಳ ಮೊತ್ತದ ಕಾಮಗಾರಿಗಳನ್ನು 12 ಪ್ಯಾಕೇಜ್‌ಗಳಲ್ಲಿ ಕೈಗೆತ್ತಿಕೊಂಡಿದ್ದು, ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿರುತ್ತವೆ.
- iii. ತುಮಕೂರು ಶಾಖಾ ಕಾಲುವೆ: ಕಿ.ಮೀ 0 ರಿಂದ 159.684 ಕಿ.ಮೀ ರವರೆಗಿನ ತುಮಕೂರು ಶಾಖಾ ಕಾಲುವೆಯ ರೂ.1142.82 ಕೋಟಿಗಳ ಮೊತ್ತದ ಕಾಮಗಾರಿಗಳನ್ನು 9 ಪ್ಯಾಕೇಜ್‌ಗಳಲ್ಲಿ ಕೈಗೆತ್ತಿಕೊಂಡಿದ್ದು, ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿರುತ್ತವೆ.

✦ ಸೂಕ್ತ ನೀರಾವರಿ :

- i. ಚಿತ್ರದುರ್ಗ ಶಾಖಾ ಕಾಲುವೆಯಡಿ 40,749 ಹೆಕ್ಟೇರ್ ಪ್ರದೇಶಕ್ಕೆ ಸೂಕ್ತ ನೀರಾವರಿ ಸೌಲಭ್ಯ ಕಲ್ಪಿಸುವುದಕ್ಕಾಗಿ ರೂ.1848.44 ಕೋಟಿಗಳ ಮೊತ್ತದಲ್ಲಿ 3 ಪ್ಯಾಕೇಜ್‌ಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.
- ii. ತುಮಕೂರು ಶಾಖಾ ಕಾಲುವೆಯಡಿ 27,590 ಹೆಕ್ಟೇರ್ ಪ್ರದೇಶಕ್ಕೆ ಸೂಕ್ತ ನೀರಾವರಿ ಸೌಲಭ್ಯ ಕಲ್ಪಿಸುವುದಕ್ಕಾಗಿ ರೂ.1299.30 ಕೋಟಿಗಳ ಮೊತ್ತದಲ್ಲಿ 3 ಪ್ಯಾಕೇಜ್‌ಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.ಬಾಕಿ ಉಳಿದ ಒಟ್ಟು 57,310 ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ಕಲ್ಪಿಸುವ ಕಾಮಗಾರಿಗಳ ಟೆಂಡರ್ ಅನುಮೋದನೆಯಾಗಿದ್ದು, ಕಾಮಗಾರಿಗಳನ್ನು ಪ್ರಾರಂಭಿಸಲು ಅಗತ್ಯ ಕ್ರಮ ವಹಿಸಲಾಗುತ್ತಿದೆ.
- iii. ಜಗಳೂರು ಶಾಖಾ ಕಾಲುವೆ: ಈ ಕಾಲುವೆಯು ಚಿತ್ರದುರ್ಗ ತಾಲ್ಲೂಕು ಮತ್ತು ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನಲ್ಲಿ ಬರುವ 13,200 ಹೆಕ್ಟೇರ್ ಕ್ಷೇತ್ರಕ್ಕೆ ಸೂಕ್ತ ನೀರಾವರಿ ಕಲ್ಪಿಸುವುದು ಹಾಗೂ 09 ಕೆರೆಗಳನ್ನು ತುಂಬಿಸುವ ಕಾಮಗಾರಿಗಳನ್ನು 2 ಪ್ಯಾಕೇಜ್‌ಗಳಲ್ಲಿ ರೂ.1568.91 ಕೋಟಿಗಳ ಮೊತ್ತದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ.
- iv. ಚಿತ್ರದುರ್ಗ ಶಾಖಾ ಕಾಲುವೆಯಡಿ ಬಾಕಿ ಉಳಿದ 66,516 ಹೆಕ್ಟೇರ್ ಪ್ರದೇಶಕ್ಕೆ ಸೂಕ್ತ ನೀರಾವರಿ ಕಲ್ಪಿಸುವ ಕಾಮಗಾರಿಗಳ ಅಂದಾಜು ಪಟ್ಟಿಗಳನ್ನು ತಯಾರಿಸಿದ್ದು, ಸದರಿ ಅಂದಾಜು ಪಟ್ಟಿಗಳಿಗೆ ಸಕ್ಷಮ ಪ್ರಾಧಿಕಾರದಿಂದ ತೀರುವಳಿ ಪಡೆದು ಕಾಮಗಾರಿಗಳನ್ನು ಟೆಂಡರ್ ಮುಖಾಂತರ ಕೈಗೆತ್ತಿಕೊಳ್ಳಲು ಕ್ರಮ ಜರುಗಿಸಲಾಗುತ್ತಿದೆ.

✦ ಕೆರೆ ತುಂಬಿಸುವ ಕಾಮಗಾರಿಗಳು:

- i. ಹೊಳಲ್ಕೆರೆ ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಕಾಮಗಾರಿ: ಚಿತ್ರದುರ್ಗ ಶಾಖಾ ಕಾಲುವೆಯ ಸ:28.42 ಕಿ.ಮೀ ನಲ್ಲಿ ಪ್ರಾರಂಭವಾಗುವ ಹೊಳಲ್ಕೆರೆ ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ರೂ.242.01 ಕೋಟಿಗಳ ಮೊತ್ತದ ಫೀಡರ್ ಪೈಪ್‌ಲೈನ್ ಕಾಮಗಾರಿಗಳನ್ನು 4 ಪ್ಯಾಕೇಜ್‌ಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.
- ii. ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಕಾಮಗಾರಿ: ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಕಾಮಗಾರಿಯು ಚಿತ್ರದುರ್ಗ ಶಾಖಾ ಕಾಲುವೆಯ ಸ:120.82 ಕಿ.ಮೀ ರಲ್ಲಿ ಪ್ರಾರಂಭವಾಗುತ್ತಿದ್ದು, ರೂ.710.92 ಕೋಟಿಗಳ ಮೊತ್ತದ ಕಾಮಗಾರಿಗಳನ್ನು 3 ಪ್ಯಾಕೇಜ್‌ಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.
- iii. ಪಾವಗಡ ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಕಾಮಗಾರಿ: ಚಿತ್ರದುರ್ಗ ಶಾಖಾ ಕಾಲುವೆಯ ಸ:132.05 ಕಿ.ಮೀ ನಿಂದ ಕವಲೊಡೆಯುವ ಫೀಡರ್ ಪೈಪ್‌ಲೈನ್ ಮೂಲಕ ಪಾವಗಡ ತಾಲ್ಲೂಕಿನ ಕೆರೆಗಳನ್ನು ತುಂಬಿಸಲು ರೂ.656.31 ಕೋಟಿಗಳ ಮೊತ್ತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಯು ಪ್ರಗತಿಯಲ್ಲಿದೆ.
- iv. ಚಿಕ್ಕನಾಯಕನಹಳ್ಳಿ ಹಾಗೂ ಶಿರಾ ತಾಲ್ಲೂಕುಗಳ ಕೆರೆಗಳನ್ನು ತುಂಬಿಸುವ ಕಾಮಗಾರಿಗಳು: ತುಮಕೂರು ಶಾಖಾ ಕಾಲುವೆಯ ಸ:113.329 ಕಿಮೀ ನಿಂದ ಫೀಡರ್ ಪೈಪ್‌ಲೈನ್ ಮೂಲಕ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ರೂ.73.48 ಕೋಟಿಗಳ ಮೊತ್ತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಯು ಪ್ರಗತಿಯಲ್ಲಿದೆ ಹಾಗೂ ತುಮಕೂರು ಶಾಖಾ ಕಾಲುವೆಯ ಸ:159.180 ಕಿಮೀ ನಿಂದ ಕವಲೊಡೆಯುವ ಫೀಡರ್ ಪೈಪ್‌ಲೈನ್ ಮೂಲಕ ಶಿರಾ-ಹಿರಿಯೂರು ತಾಲ್ಲೂಕಿನ ಕೆರೆಗಳನ್ನು ತುಂಬಿಸಲು ರೂ.1215.21 ಕೋಟಿಗಳ ಮೊತ್ತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಯು ಪ್ರಗತಿಯಲ್ಲಿದೆ.



6) ಭೂಸ್ವಾಧೀನ ವಿವರಗಳು:

- ಯೋಜನೆಯ ಕಾಮಗಾರಿಗಳಿಗಾಗಿ ಅವಶ್ಯವಿರುವ ಒಟ್ಟು ಜಮೀನಿನ ವಿಸ್ತೀರ್ಣ: 7720ಎ-36.14 ಗುಂ.
- 19(1) ಅಧಿಸೂಚನೆ ಹೊರಡಿಸಿರುವ ವಿಸ್ತೀರ್ಣದ ವಿವರ: 5654ಎ-07 ಗುಂ.
- ಅವಾರ್ಡ್ ಘೋಷಣೆಯಾಗಿರುವ ಒಟ್ಟು ವಿಸ್ತೀರ್ಣ: 4296 ಎ-21 ಗುಂ.
- ಭೂಸ್ವಾಧೀನಪಡಿಸಿಕೊಳ್ಳಲು ಬಾಕಿ ಇರುವ ಒಟ್ಟು ವಿಸ್ತೀರ್ಣ: 3424ಎ-15.14 ಗುಂ.

7) ಆರ್ಥಿಕ ಪ್ರಗತಿ:

i. ಭದ್ರಾ ಮೇಲ್ದಂಡೆ ಯೋಜನೆಗೆ 2022-23ನೇ ಸಾಲಿಗೆ ರೂ.2198.36 ಕೋಟಿಗಳ ಅನುದಾನ ಹಂಚಿಕೆ ಮಾಡಲಾಗಿದೆ.ಮಾರ್ಚ್-2023 ರ ಅಂತ್ಯದವರೆಗೆ ಬಿಡುಗಡೆಯಾದ ರೂ.2198.36 ಕೋಟಿಗಳ ವೆಚ್ಚ ಮಾಡಲಾಗಿದೆ.ಸದರಿ ಯೋಜನೆಗಾಗಿ ಇಲ್ಲಿಯವರೆಗೆ ಒಟ್ಟಾರೆ ಸಂಚಿತ ರೂ.7605.35 ಕೋಟಿಗಳ ಆರ್ಥಿಕ ಪ್ರಗತಿ ಸಾಧಿಸಲಾಗಿದೆ.

ರೂ. ಕೋಟಿಗಳಲ್ಲಿ

ಕ್ರ.ಸಂ.	ವರ್ಷ	ಅನುದಾನ	ವೆಚ್ಚ	ಸಂಚಿತ ವೆಚ್ಚ
1	2007-08	3.17	3.17	3.17
2	2008-09	54.30	54.30	57.46
3	2009-10	118.55	118.55	176.02
4	2010-11	125.21	125.21	301.23
5	2011-12	116.55	116.55	417.77
6	2012-13	164.21	164.21	581.99
7	2013-14	279.71	279.71	861.69
8	2014-15	340.40	340.40	1202.09
9	2015-16	201.57	201.57	1403.66
10	2016-17	414.05	414.05	1817.71
11	2017-18	533.10	533.10	2350.81
12	2018-19	657.39	657.39	3008.20
13	2019-20	842.74	842.74	3850.94
14	2020-21	725.34	725.34	4576.28
15	2021-22	830.71	830.71	5,406.99
16	2022-23	2,198.36	2,198.36	7,605.35

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಚಿಕ್ಕಮಗಳೂರು ಮತ್ತು ಕಡೂರು ತಾಲ್ಲೂಕುಗಳಲ್ಲಿನ ಹಾಗೂ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ 197 ಕೆರೆಗಳಿಗೆ ಭದ್ರ ಉಪ ಜಲಾನಯನ ಪ್ರದೇಶದಿಂದ ಏತ ನೀರಾವರಿ ಮೂಲಕ ನೀರನ್ನು ಎತ್ತಿ ತುಂಬಿಸುವ ಯೋಜನೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಕಡೂರು, ಚಿಕ್ಕಮಗಳೂರು ತಾಲ್ಲೂಕಿನ, ಹಾಗೂ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಒಟ್ಟು 197 ಕೆರೆಗಳಿಗೆ ಅವುಗಳ ಸಾಮರ್ಥ್ಯದ ಶೇ.50 ರಷ್ಟು ನೀರನ್ನು ತುಂಬಿಸಲು 1.45 ಟಿ.ಎಂ.ಸಿ ನೀರಿನ ಹಂಚಿಕೆಯೊಂದಿಗೆ ಭದ್ರಾ ಜಲಾನಯನ ಪ್ರದೇಶದಿಂದ ಏತ ವ್ಯವಸ್ಥೆ ಮೂಲಕ ನೀರನ್ನು ಎತ್ತಿ ತುಂಬಿಸುವ ರೂ.1281.80 ಕೋಟಿಗಳ ಮೊತ್ತದ ವಿವರವಾದ ಯೋಜನಾ ವರದಿಗೆ ಸರ್ಕಾರದ ಆದೇಶ ಸಂಖ್ಯೆ: ಜಸಂಇ 81 VBYE 2019 ಬೆಂಗಳೂರು ದಿನಾಂಕ: 24.11.2020 ರನ್ವಯ ಆಡಳಿತಾತ್ಮಕ ಅನುಮೋದನೆಯನ್ನು ನೀಡಿ, ಸದರಿ ಯೋಜನೆಯನ್ನು ನಾಲ್ಕು ಹಂತಗಳಲ್ಲಿ ಅಂದರೆ ಮೊದಲನೇ ಹಂತದಲ್ಲಿ ರೂ.406.50 ಕೋಟಿಗಳು, ಎರಡನೇ ಹಂತದಲ್ಲಿ ರೂ.298.60 ಕೋಟಿಗಳು, ಮೂರನೇ ಹಂತದಲ್ಲಿ ರೂ.476.70 ಕೋಟಿಗಳು ಮತ್ತು ನಾಲ್ಕನೇ ಹಂತದಲ್ಲಿ ರೂ.100.00 ಕೋಟಿಗಳ ಮೊತ್ತದಲ್ಲಿ ಕೈಗೊಳ್ಳಲು ಹಾಗೂ 2020-21 ನೇ ಸಾಲಿಗೆ ಮೊದಲನೇ ಹಂತದ ಕಾಮಗಾರಿಗಳಿಗೆ ಮಾತ್ರ ಟೆಂಡರ್ ಕರೆಯುವ ಷರತ್ತಿನೊಂದಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿರುತ್ತದೆ.



ಅದರನ್ವಯ, ಮೊದಲನೇ ಹಂತದ ಕಾಮಗಾರಿಗೆ ಸರ್ವೆ, ಅನ್ವೇಷಣೆ ಕೈಗೊಂಡ ಸಂದರ್ಭದಲ್ಲಿ ಯೋಜನೆಯ ವ್ಯಾಪ್ತಿಗೆ ಬರುವ ಕಡೂರು, ತರೀಕೆರೆ, ಚಿಕ್ಕಮಗಳೂರು ಹಾಗೂ ಅರಸೀಕೆರೆ ತಾಲ್ಲೂಕಿನ ಜನಪ್ರತಿನಿಧಿಗಳು, ರೈತರು ಹಾಗೂ ಸಾರ್ವಜನಿಕರು ಸದರಿ ಯೋಜನೆಯ ಕೆರೆ ತುಂಬುವ ಪೈಪ್ ಲೈನ್ ಪಂಕ್ತೀಕರಣ ಜಾಲದಲ್ಲಿ ಬರುವ (Enrouted tanks) ಕೆರೆಗಳನ್ನು ಯೋಜನೆಯಲ್ಲಿ ಸೇರಿಸಿಕೊಳ್ಳಲು ಕೋರಿರುತ್ತಾರೆ. ಅದರಂತೆ ಪ್ರಸ್ತುತ ಹಂಚಿಕೆಯಾದ 1.45 ಟಿ.ಎಂ.ಸಿ. ನೀರನ್ನು ಉಪಯೋಗಿಸಿಕೊಂಡು 197 ಕೆರೆಗಳಿಗೆ ಅವುಗಳ ಸಾಮರ್ಥ್ಯದ ಶೇಕಡ 50 ಪ್ರತಿಶತ ತುಂಬುವ ಬದಲಿಗೆ ಅಲ್ಪ ಬದಲಾವಣೆ ಮಾಡಿ ಹಂಚಿಕೆಯಾದ 1.45 ಟಿ.ಎಂ.ಸಿ ನೀರನ್ನೇ ಬಳಸಿ, ಹೆಚ್ಚುವರಿಯಾಗಿ 48 ಕೆರೆಗಳನ್ನು ಸೇರಿಸಿ ಒಟ್ಟು 245 ಕೆರೆಗಳನ್ನು ಅವುಗಳ ಸಾಮರ್ಥ್ಯದ ಪ್ರತಿಶತ 40 ರಷ್ಟು ತುಂಬಿಸಲು ಯೋಜಿಸಿ ಅದರನ್ವಯ ಹಂತ-1ರ ಅಂದಾಜು ಪಟ್ಟಿ ಮತ್ತು ಕರಡು ಟೆಂಡರ್ ಪತ್ರಿಕೆಗಳಿಗೆ ದಿನಾಂಕ 03.03.2021 ರಂದು ನಡೆದ ನಿಗಮದ 36ನೇ ಅಂದಾಜು ಪರಿಶೀಲನಾ ಸಮಿತಿಯು ಸಕ್ಷಮ ಪ್ರಾಧಿಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆದುಕೊಳ್ಳುವ ಷರತ್ತಿಗೆ ಒಳಪಟ್ಟು ತೀರುವಳಿ ನೀಡಿರುತ್ತದೆ. ಅದರಂತೆ, ಯೋಜನೆಯ ಮೊದಲನೆಯ ಹಂತದ ರೂ.464.47 ಕೋಟಿಗಳ ಮೊತ್ತದ ಕಾಮಗಾರಿಯನ್ನು ದಿನಾಂಕ: 29.07.2021 ರಂದು ಗುತ್ತಿಗೆ ವಹಿಸಿದ್ದು, ಕಾಮಗಾರಿಯ ಲಿಫ್ಟ್-1, ಲಿಫ್ಟ್-2 ಪಂಪ್ ಹೌಸ್ ಕಾಮಗಾರಿಯು ಪ್ರಗತಿಯಲ್ಲಿದ್ದು, ಲಿಫ್ಟ್-2 Electro mechanical ಮತ್ತು ಸಬ್ ಸ್ಟೇಷನ್ ಕೆಲಸವು ಪ್ರಾರಂಭಿಸಬೇಕಾಗಿರುತ್ತದೆ. ಒಟ್ಟು 63.73 ಕಿ.ಮೀ ಉದ್ದದ HDPE ಪೈಪ್ ಪೈಕಿ 54.00 ಕಿ.ಮೀ ಉದ್ದದ ಪೈಪ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಒಟ್ಟು 56.85 ಉದ್ದದ MS ಪೈಪ್ ಕಿ.ಮೀ ಪೈಕಿ 24.00 ಕಿ.ಮೀ ಪೈಪ್ ಅಳವಡಿಸುವ ಕಾರ್ಯ ಮುಗಿದಿರುತ್ತದೆ. ಮುಂದುವರೆದು, ಸರ್ಕಾರದ ಪತ್ರ ಸಂಖ್ಯೆ: ಜಸಂಇ 81 VBYE 2019 (ಭಾ-1) ಬೆಂಗಳೂರು ದಿನಾಂಕ: 29.10.2022 ರಲ್ಲಿ 2ನೇ ಹಂತದ ಕಾಮಗಾರಿ ಕೈಗೊತ್ತಿಕೊಳ್ಳಲು ಮಾನ್ಯ ಮುಖ್ಯಮಂತ್ರಿಯವರು ಅನುಮೋದನೆ ನೀಡಿರುತ್ತಾರೆ ಎಂದು ತಿಳಿಸಿ ಮುಂದಿನ ಅಗತ್ಯ ಕ್ರಮಕೈಗೊಳ್ಳಲು ನಿರ್ದೇಶಿಸಿರುವ ಹಿನ್ನೆಲೆಯಲ್ಲಿ ಯೋಜನೆಯ ಎರಡನೇ ಹಂತದ ರೂ.382.60 ಕೋಟಿಗಳ ಮೊತ್ತದ ಕಾಮಗಾರಿಯನ್ನು ದಿನಾಂಕ: 23.03.2023 ರಂದು ಗುತ್ತಿಗೆ ವಹಿಸಿದ್ದು, ಕಾಮಗಾರಿಯ ಸರ್ವೆ ಕಾರ್ಯ, ಹೈಡ್ರಾಲಿಕ್ ವಿನ್ಯಾಸ ತಯಾರಿಕೆಯು ಪ್ರಗತಿಯಲ್ಲಿರುತ್ತದೆ. ಮುಂದುವರೆದು, ಸದರಿ ಯೋಜನೆಯ 3ನೇ ಹಾಗೂ 4ನೇ ಹಂತದ ಕಾಮಗಾರಿಯನ್ನು ಶೀಘ್ರದಲ್ಲಿ ಕೈಗೆತ್ತಿಕೊಳ್ಳಲು ಆರ್ಥಿಕ ಇಲಾಖೆಯ ಅನುಮತಿ ದೊರಕಿಸಿಕೊಡಲು ಪ್ರಸ್ತಾವನೆಯನ್ನು ದಿನಾಂಕ: 16.12.2022 ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದು, ದಿನಾಂಕ: 06.03.2023 ರ ಸರ್ಕಾರದ ಪತ್ರದಲ್ಲಿ ಈಗಾಗಲೇ ಸಹಮತಿಸಿರುವ 2ನೇ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಿದ ನಂತರ ಸದರಿ ಯೋಜನೆಯ 3ನೇ ಹಾಗೂ 4ನೇ ಹಂತದ ಪ್ರಸ್ತಾವನೆಯನ್ನು ಸಲ್ಲಿಸುವಂತೆ ನಿರ್ದೇಶಿಸಲಾಗಿರುತ್ತದೆ. ಕಡೂರು ಕೆರೆ ತುಂಬಿಸುವ ಯೋಜನೆಗೆ ಮಾರ್ಚ್ 2023ರ ಅಂತ್ಯದವರೆಗೆ ಒಟ್ಟಾರೆಯಾಗಿ ಸಂಚಿತ ರೂ.149.91 ಕೋಟಿಗಳ ಆರ್ಥಿಕ ಪ್ರಗತಿ ಸಾಧಿಸಲಾಗಿರುತ್ತದೆ.

ಉದ್ದೇಶಪೂರ್ವಕವಾಗಿ ಖಾಲಿ ಬಿಡಲಾಗಿದೆ.

COMPANY INFORMATION
vjnl.karnataka.gov.in
CIN: U41000KA2016SGC097260

Registered Office

#148, Ground Floor
Embassy Square
Infantry Road
Bengaluru - 560001

Chief Administrative Office

Sri G S Prakash (I/c)
#148, First Floor
Embassy Square
Infantry Road
Bengaluru - 560001

Chief Accounts Officer

Mrs. Shreelakshmi T. K.
Central Office , Chitradurga

Chief Engineers

**Upper Bhadra Project,
Chitradurga-**

Sri Shiva Prakash K.M

Yettinahole Project Tumkur-

Sri Varadhaiah M

Bankers

State Bank of India
Axis Bank Ltd
ICICI Bank Ltd
Karnataka Gramina Bank
Bank of India
Indian Bank
Bank of Maharashtra

Statutory Auditors

Vijay Panchappa & Co.
Chartered Accountants
No. 28/26, 2nd Floor,
18th Main Road
Vijaynagar
Bengaluru 560040

Legal Advisors

Sri M. R. C. Ravi, Advocates
M/s. ILPM Consultants
'Swathi', No.123
6th Main, Malleshwaram
Bengaluru - 560 003

Board of Directors

Chairman

Sri Siddaramaiah
(from 12/06/2023)
Sri Basavaraja Bommai
(up to 22/05/2023)

Vice Chairman

Sri D. K. Shivakumar
(from 12/06/2023)
Sri Govinda M. Karajol
(upto22/05/2023)

Managing Director

Sri Sannachittaiah, K.E.S
(from 17/07/2023)
Sri N. Lakshmanrao Peshve, K.E.S
(upto 28/04/2023)

Women Director

Dr. Shalini Rajneesh, I.A.S

Directors

Sri Rajneesh Goel, I.A.S
(from 13/07/2023)
Sri N. Manjunatha Prasad, I.A.S
(up to 13/07/2023)
Smt. Vandita Sharma, I.A.S
(upto 30/11/2023)
Sri L. K. Atheeq, I.A.S
(from 12/06/2023)
Sri I.S.N. Prasad, I.A.S
(up to 20/07/2023)
Sri Rakesh Singh, I.A.S
Sri Krishnamurthy B. Kulkarni

Independent Directors

Sri T. Gangadharaiah
Sri R. Cheluvvaraju
Sri S. B. Sidhagangappa
(from 25/09/2023)
Sri K. Jaiprakash
(upto22/05/2023)

Company Secretary

Sri G. S. Prakash

Chief Financial Officer

Smt. A. V. Nagaveena

INDEX

Notice	136
Directors' Repot	137
Auditors' Report	151
Comments of the CAG of India	173
Balance Sheet	174
Statement of Profit & Loss	175
Cash Flow Statement	176
Statement of Changes in Equity	178
Notes forming part of Financial Statements	180
Status Report on Projects	241



VISVESVARAYA JALA NIGAM LIMITED

Registered Office: # 148, Ground Floor, Embassy Square, Infantry Road, Bengaluru -560001

:NOTICE:

Notice is hereby given that the 7th Annual General Meeting of the Members of the Company will be held on Saturday, 30th December 2023 at 3 P.M at “**Karnataka State Financial Corporation”, KSFC Bhavana, Board Room, No. 1/1, 3rd Floor, Thimmaiah Road, Bengaluru - 560052.** to consider and transact the following businesses:

General Business:

1. To receive, consider and adopt the Audited Financial Statements of the Company for the financial year ended March 31, 2023, together with the Reports of the Board of Directors and Auditors' thereon.
2. To fix the remuneration of the Statutory Auditors of the Company appointed under Section 139 of the Companies Act, 2013 (Please see Note-1 below).

Place: Bangalore

Date: 29.12.2023

**By the order of the Board
For Visvesvaraya Jala Nigam Limited**

**Sd/-
(G.S. Prakash)
Company Secretary**

Note:

1. As per the provisions of Section 142 of the Companies Act, 2013, the remuneration payable to the Statutory Auditors has to be fixed by the Company in General Meeting or in such manner as the Company in General Meeting may determine. At the 1st Annual General Meeting held on 29.12.2017 the members have authorized the Audit Committee to fix the remuneration payable to the Statutory Auditors of the Company every year separately as and when appointment is made by the C & AG of India, under Section 139 of the Companies Act, 2013. Accordingly, the Audit Committee of the Board have approved total remuneration of Rs.11.50 Lakhs + applicable taxes as the fee payable to the Statutory Auditors M/s. Vijay Panchappa & Co., Chartered Accountants for the financial year 2022-23.
2. A Member entitled to attend and vote at the Meeting is entitled to appoint a Proxy to attend and vote instead of himself and such Proxy need not be a Member.
3. This meeting has been called with short notice after obtaining consent of the members as required under section 101(1) of the Companies Act, 2013.



DIRECTORS' REPORT FOR THE FINANCIAL YEAR 2022-23

Dear Members,

Your Directors have pleasure in presenting the Seventh Annual Report together with the Audited Financial Statements of the Company for the financial year ended March 31, 2023.

2. The financial details and irrigation potential of the projects under implementation by the Company are as follows:

Sl No	Projects	Financial progress (Rs. in Lakhs)			Irrigation potential (in Ha)		
		Estimated Project Cost	Cumulative Expenditure as on 31.3.2023	Balance Cost as on 01.04.2023	Ultimate	Created during the year	Cumulative Potential Created
1	Upper Bhadra	21,47,367*	7,60,535	13,86,832	2,25,515	9,892	9,892
2	Vani vilas Sagar	-	443	-	12,135	-	12,135
3	Gayathri Reservoir	-	589	-	2,367	-	2,367
4	Kadur Tank Filling Scheme	1,28,180	14,991	1,131,89	-	-	-
	Sub Total	22,75,547	7,76,558	17,34,848	2,40,017	9,892	24,394
4	Yettinahole	23,25,166**	13,85,425	9,39,741	NA	NA	NA
	Total Cost of the Projects	46,00,713	21,61,983	24,39,762	2,40,017	9,892	24,394

* As per revised cost approved by the Government vide GO No.WRD 166 VBYE 2020 (Part 1), Bangalore, Dt. 16.12.2020.

** As per revised cost approved by the Government vide GO No.WRD 61 VBYE 2021, Bangalore, Dt. 10.01.2023.

Progress in the implementation of the projects:

Yettinahole Project:

3. The cost of the Yettinahole Project is proposed for re-revision from Rs. 12912.36 crores to Rs. 23,251.66 crores, mainly on account of implementation of new Land Acquisition Act, Revision in Schedule of Rates, Tender Premium, GST implication and change in method of conveyance from open canal to pipeline in respect of feeder canals and revision in the arrangement of structures. The Government of Karnataka has accorded approval to re-revised Detailed Project Report vide letter No: WRD 61 VBYE 2022 dtd:10.01.2023.

In the first stage, the lift component works and the electrical works have been taken up in 7 packages amounting to Rs 4,115.33 Cr. The awarded works are almost completed and Power has already been supplied to the power substations. Further actions have been initiated for trial run by lifting the water



- from the Wier-1, 4 and 5. It is also planned to complete all the lift works by the end of 31st March, 2024 following which water will be released to gravity canal upto ch:42.00 km by lifting water from all the 8 weirs by June of 2024.
4. The second stage of the project which involves conveyance components are progressing satisfactorily as under:
- i. In the second stage, it is intended to construct gravity canal for a total length 252.61 km of chainage 0.00 to 261.69 km (including 10.47 km Aqueduct) of which 185.25 km work has been taken up. At present 157.00 km work has been completed, 28.23 km gravity canal (including CD work) is under progress. For the remaining 67.36 km canal, forest clearance and land acquisition processes are in progress at various stages.
 - ii. Construction of T.G.Halli - Ramanagara feeder, madhugiri feeder and Gouribidanur feeder works before balancing reservoir have been taken up in 4 packages amounting to Rs. 3584.73 Cr. Out of 254.97 km length, 213.80 km of work is completed and the remaining works are under various stages of progress.
 - iii. The construction of the Bairagondlu Balancing Reservoir work has been already entrusted to contractor through tender. At present as per the re-revised DPR, the location of the proposed Balancing Reservoir has been changed to near Lakkenahalli village of Doddaballapura taluk in lieu of Bairagondlu village of koratagere Taluk, according to which action is being taken to entrust the work to the same contractor by means of supplementary agreement for the revised scope of work after duly obtaining the approvals of Nigam board.
 - iv. As per Re revised DPR, Lift works after the balancing reservoir (near Lakkenahalli village) to DC-5 and gravity pipeline work up to ch:22.30 km after DC-5 are in progress. Further gravity pipeline works from ch:22.30 km to 36.965 km, and the Kolar-Srinivasapur feeder works, have been awarded, and work is yet to be started.
6. As reported in the earlier years, the water flow measurement is being carried out with the "telemetry system" to establish the yield estimated for the Yettinahole project. As the project is conceived for 50% dependability and more than 80% of the yield required for the project has been achieved in all the previous years, the water availability for the drinking water component of the project is not an issue.
7. In the current year, it is planned to complete all the lift works by the end of 31/03/2024 following which water will be released to gravity canal upto ch:42.00 km by lifting water from all the 8 weirs by June of 2024. Remaining works will be completed in phased manner.
- It has been planned to complete the project by 2026-27 which will, however, depend on resolving the Land acquisition, Forest clearance issues and availability of grants required for completion of the project. The financial progress achieved during the year under project is Rs. 3,11,027 lakhs and the cumulative financial progress is Rs.13,85,425 lakhs.

Upper Bhadra Project:

10. As already reported, the major contracts of the 1st stage for lifting 29.9 TMC of water from Bhadra Reservoir to Ajjampura tunnel and the construction of 7km long Ajjampura tunnel have been completed during Oct 2019 and water had been let out to Vani Vilas Sagar Dam on trial basis. This has resulted in ground water



rejuvenation and meeting the drinking water needs of the population in the surrounding areas including livestock. The lift works for lifting 17.4 TMC of water from Tunga River to Bhadra Reservoir have been speeded up after resolving statutory clearance for forest land including wild life issues and Land acquisition problems.

11. In the 2nd phase, following works are in progress:

- (i) **Tarikere lift scheme:** the scheme planned to provide drip irrigation facility to 20150 Ha and filling 79 no of tanks in Tarikere Taluk. Currently the works are nearing completion.
- (ii) **Chitradurga Branch Canal:** The works of Chitradurga Branch Canal from km 0.00 to km 134.597 amounting to Rs.1719.42 crores have been taken up in 12 packages and the works are in various stages of progress.
- (iii) **Tumkur Branch Canal:** The works of Tumkur Branch Canal from Km 0.00 to Km 159.684 amounting to Rs.1135.20 crores have been taken up in 9 packages and the works are in various stages of progress.
- (iv) **Drip irrigation:** Creation of Drip Irrigation facility to an extent of 40,749 Ha under Chitradurga branch canal, 84,900 Ha under Tumkur branch canal and 13200 Ha under Jagalur branch canal works have been taken up & which are in various stages of progress. Action is being initiated to invite the tender for balance drip irrigation works to an extent of 66516 Ha under Chitradurga branch canal.
- (v) **Tank filling works:** The works to fill up tanks in Hosadurga, Holalkere, Jagaluru, Challakere, Molakalmuru and Pavagada taluks under Chitradurga branch canal and Sira, Hiriyuru & Chikkanayakanahalli taluks

under Tumkur branch canal are under progress.

14. The progress of works in the initial reach of Tumkur Branch Canal continued to be affected due to land acquisition and forest clearance issues even though the litigation launched by Environmentalist has been dismissed with Hon'ble High Court observing that the Court does not find any merit in the petition and the challenge to the construction of canal which has been undertaken in public interest is misconceived.
15. The financial progress achieved during the year under project is Rs.2,19,836 lakhs and the cumulative financial progress is Rs.7,60,535 lakhs.
16. As already reported in our first Annual Report, the Upper Bhadra Project has been posed for being declared as a National Project, as it satisfies the criteria prescribed in this regard, for availing central assistance. The proposal for inclusion of Upper Bhadra Project as National Project was submitted to Ministry of Jal Shakti, Gol. The Public Investment Board (PIB) under the Chairmanship of Finance Secretary & Secretary (Expenditure), Ministry of Finance, Gol has recommended for inclusion of Upper Bhadra Project in the National Project Scheme in its meeting held on 12.10.2022. In the Union Budget Speech for the year 2023-24, an amount of Rs.5300 Crores has been announced as Central Assistance to Upper Bhadra Project. Since the process for inclusion of Upper Bhadra Project in National Project Scheme is delayed, and order to accelerate the progress of project, approval is sought for Central Assistance of Rs.5300/- Crores to Upper Bhadra Project under Pradhana Mantri Krishi Sinchayee Yojana -Accelerated Irrigation Benefit Programme



(PMKSY-AIBP) Scheme/National Project vide Gok letter No: WRD 39 MBI 2021 dt:16.08.2023.

17. It has been planned to complete the project by 2025-26 which will, however, depend on resolving the Land acquisition, Forest and Wild Life clearance issues and availability of grants required for completion of the project.

Tank filling scheme to fill water to the tanks of Tarikere, Kadur & Chikkamagaluru Taluks of Chikkamagalur District including tanks of Arasikere Taluk in Hassan District

18. Tank filling scheme to fill water to the tanks of Tarikere, Kadur & Chikkamagaluru Taluks of Chikkamagalur District including tanks of Arasikere Taluk in Hassan District amounting to Rs.1281.80 Crores utilizing 1.45 TMC of water (water allocated for Hebbehalla diversion scheme) is proposed to be taken up in 4 stages for which administrative approval has been accorded by the Government during November, 2020 with a condition to invite tender only for the first stage amounting to Rs.406.50 Crores during 2020-21.

- The first stage of the project envisages filling up of 51 tanks in Tarikere Taluk and 3 tanks in Kadur Taluk. The work has been entrusted on tender basis and is under progress at various stages.
- Further, vide Government letter dated:29.10.2022 approval was accorded for taking up of Stage-II works which envisages filling up of 78 tanks in Tarikere, arasikere & Kadur Taluk. Accordingly the second stage work has been entrusted on tender basis and is under progress at various stages.

The financial progress achieved during the year under project is Rs. 149.91 lakhs and the cumulative financial progress is Rs.149.91 lakhs.

Dam Rehabilitation and Improvement

Programme (DRIP) works:

19. The Vani Vilas Sagara and Gayathri Dams have been proposed under the Dam Rehabilitation

and Improvement Programme (DRIP-II). Currently, the DRIP works for the Gayathri Dam are in various stages of progress, and steps are being taken to initiate DRIP works for the Vanivilas Sagar Dam.

SIMP (Support for Irrigation Modernisation Program) :

The modernization of Vani Vilasa Sagar canals and the implementation of drip irrigation covering a 12,135-hectare area within the Vani Vilasa Sagar Project have been identified for central assistance under SIMP (Support for Irrigation Modernization Program). Since the SIMP project is funded by the Asia Development Bank (ADB), an Irrigation Modernization Plan (IMP) has been prepared by a team of ADB consultants. The Detailed Project Report (DPR) and estimates for the modernization of the Vani Vilasa Sagar Dam will be prepared by following the guidelines of the Central Water Commission (CWC) and ADB. Upon approval from the Central Water Commission, steps will be taken to implement the modernization of Vani Vilasa Sagar canals under the ADB Assistance.

Schedule caste plan and Tribal sub plan

Works (SCP/TSP):

20. The SCP/TSP statute mandates for earmarking a portion of the state plan outlay for development works in proportion to SC/ST population. An amount of Rs. 30,000 lakhs were allocated under these plans by the Government for your company. During the year under report, your company has incurred an expenditure of Rs. 17,812 lakhs towards direct beneficiary works under SCP/TSP including such works of the previous years. The expenditure incurred towards capital works of the Nigam's project against SCP/TSP allocation / apportionment is Rs. 11,700 lakhs.



Funding of Project Expenditure:

21. The Government has released Rs 1,27,000 lakhs under capital grants and Rs. 3,00,000 lakhs under Capital grants – Canals & Branches for executing capital works under the projects, Rs.25,000 for Land Acquisition payments for the Financial Year 2022-23 from budgetary resources and a sum of 90,000 lakhs was mobilized through Term Loan which are guaranteed by GOK. Your Company has incurred Rs 5,21,167 lakhs towards capital expenditure on projects and Rs. 20,833 lakhs towards land acquisition during the year. The GOK has allocated budgetary support of Rs. 96,000 lakhs for capital expenditure, Rs. 60,000 lakhs for land acquisition, Rs. 2,50,000 under Upper Bhadra National Scheme-CSS, Rs. 1,511 lakhs under Dam Rehabilitation & Improvement Programme to your Company during the current Financial Year. Your company has drawn the Annual Works programme of Rs. 4,68,451 lakhs for the current Financial Year.

Accounts:

22. Results of Operation as on March 31, 2023:

SI No	Particulars	Amount (Rs. In Lakhs)
1	Profit/Loss (-) before depreciation and Tax	(10,561.14)
2	Depreciation	6,109.74
3	Loss after Depreciation	(16,670.88)
4	Tax Expenses(Deferred tax)	-
5	Loss after Depreciation and Taxes	(16,670.88)

Financial Highlights as on March 31, 2023:

SI No	Particulars	Amount (Rs. In Lakhs)
1	Issued and paid up -Equity share capital	19,31,408.30

2	Other Equity includes Share application money pending allotment	24,571.36
3	Loan funds(Long term)	2,27,573.03
4	Other Current and Non Current Liabilities	15,239.82
5	Other Current and Non Current Financial Liabilities	2,73,124.03
6	Trade Payables	1,725.50
7	Current and Non Current Provisions	51,901.37
8	Current and Non Current Lease Liabilities	10.64
	Total Equity and Liabilities	25,25,554.07
9	Property, Plant & Equipment including Capital work in progress	23,33,971.25
10	Right of Use Asset	11.25
11	Non Current Financial Assets	355.43
12	Current Tax Assets (Net) – Income Tax refund	21.02
	Current Financial Assets	26,019.59
	Cash and Cash Equivalents	1,47,675.11
	Trade Receivables	37.86
	Loans and Advances	18.72
13	Other Current Assets	17,443.84
	Total Assets	25,25,554.07
14	Operating Income	15.94
15	Other – Income	5,379.11
16	Total Income (A)	5,395.05
17	Employee Remuneration & Benefits (after adjustment to CWIP Rs. 3,573.65 lakhs)	1,453.88
20	Other Expenses (after adjustment to CWIP Rs.921.34 lakhs)	14,502.31
21	Depreciation	6,109.74



22	Total Expenses (B)	22,065.93
23	Profit /(Loss) for the year after tax	(16,670.88)
24	Other Comprehensive Income	1.01
25	Total Comprehensive income	(16,669.87)

Note: The above figures are extracted from the financial statements of the company.

Board of Directors (“The Board”):

23. The following changes in the Constitution of the Board have taken place between 01/04/2022 and the date of this report:

- (i) Sri R. Rudraiah was nominated as Independent Director of the Company, w.e.f, 31/05/2022.
- (ii) Smt. Vandita Sharma, IAS, Chief Secretary to Govt., was nominated as Director of the Company, w.e.f, 31/05/2022 in place of Sri P. Ravikumar IAS;
- (iii) Sri K. Jaiprakash, Rtd. Secretary to Govt., Water Resources Department, GOK, was nominated as Independent Director of the Company, w.e.f, 03/10/2022 in place of Sri R. Rudraiah;
- (iv) Sri N. Lakshmanrao Peshve ceased to be Managing Director of the Company from 30/04/2023 due to retirement.
- (v) Sri Sannachittaiah was nominated as Managing Director of the Company, w.e.f, 17/07/2023.
- (vi) Sri Siddaramaiah, Hon’ble Chief Minister, Government of Karnataka, was nominated as Director of the Company, w.e.f, 12/06/2023 in place of Sri Basavaraj Bommai;
- (vii) Sri D. K. Shivakumar, Hon’ble Deputy Chief Minister and Minister for Water Resources,

GOK, was nominated as Director of the Company, w.e.f, 12/06/2023 in place of Sri. Govind Karjol.

- (viii) Sri Rajneesh Goel, IAS, Additional Chief Secretary to the Hon’ble Chief Minister, Government of Karnataka, was nominated as Director of the Company, w.e.f, 13/07/2023 in place of Sri Manjunath Prasad, IAS;

- (ix) Sri L. K. Atheeq, IAS, Additional Chief Secretary to Government, Finance Department was nominated as Director of the Company, w.e.f, 20/07/2023 in place of Sri I. S. N. Prasad, IAS;

Your Directors place on record the valuable services rendered by Siyuths Basavaraj Bommai, Govind Karjol, P. Ravikumar IAS; R. Rudraiah, N. Lakshmanrao Peshve, Manjunath Prasad, IAS and I. S. N. Prasad, IAS as Directors during their tenure of office.

Key Managerial personnel:

24. Sri Sannachittaiah - Managing Director, Mr. G.S. Prakash – Company Secretary and Smt. A. V. Nagaveena - Chief Financial Officer are the Key Managerial Personnel of the Company as per the provisions of the Companies Act, 2013 and Rules made thereunder.

Number of Board Meetings:

25. The Board met six times during the Fiscal 04/04/2022, 27/07/2022, 16/09/2022, 05/12/2022, 07/03/2023 and 23/03/2023.

Audit Committee:

26. The Audit Committee consists of the following five directors. The constitution of the committee meets with the requirements of section 177 of the Companies Act, 2013. During the Fiscal 2022-23 the committee met on 29/08/2022.



Sl. No.	Name	Designation
1	Additional Chief Secretary to the Government, Water Resources Department, GOK	Chairman
2	Additional Chief Secretary to the Government, Finance Department, GOK	Member
3	Independent Director	Member
4	Independent Director	Member
5	Independent Director	Member
6	Managing Director	Invitee

Nomination and Remuneration Policy:

27. The Board has, on the recommendation of the Nomination and Remuneration Committee, framed a policy for selection and appointment of Senior Management and fixing their Remuneration. The approved Nomination and Remuneration policy is enclosed at **Annexure-I**. A copy of the Nomination and Remuneration policy is placed on the website of the Nigam at vjnl.karnataka.gov.in

Directors' Responsibility Statement:

28. Pursuant to clause (c) of sub section (3) of section 134 of the Companies Act, 2013, with respect to the Directors' Responsibility Statement, your Directors state that;

a. In the preparation of the annual accounts for the financial year ended March 31, 2023, the applicable accounting standards have been followed along with proper explanation relating to material departures;

b. Your Directors have selected such accounting policies and applied them consistently and made judgments and estimates that are reasonable and prudent so as to give a true and fair view of the state of affairs of the Company at the end of the financial year and of the profit and loss of the Company for that period;

c. Your directors have taken proper and sufficient care for the maintenance of adequate accounting records in accordance with the provisions of this

Act for safeguarding the assets of the Company and for preventing and detecting fraud and other irregularities;

- d. Your Directors have prepared the annual financial statements on a going concern basis.
- e. The directors have devised proper systems to ensure compliance with the provisions of all applicable laws and that such systems were adequate and operating effectively.

Secretarial Standard:

29. The Directors have devised proper systems to ensure compliance with the provisions of all applicable Secretarial Standards and that such systems are adequate and operating effectively.

Declaration by Independent Directors:

30. The Company has received necessary declaration from Independent Director under Section 149 (7) of the Companies Act, 2013, that he/she met the criteria of independence laid down in section 149 (6) of the Companies Act, 2013.

Annual return

31. In accordance with Section 134(3) (a) of the Companies Act, 2013, a copy of the Annual Return is placed on the website of the Nigam at vjnl.karnataka.gov.in

Particulars of Employees:

32. The disclosures as required by provisions of sections 197 and 134(3) of the Companies Act, 2013 read with Rule 5(2) and (3) of the Companies (Appointment and Remuneration of Managerial Personnel) Rules, 2014 is NIL.

Particulars of Loans, Guarantees or Investments:

33. Loans, guarantees and investments covered under Section 186 of the Companies Act, 2013 is Nil

Particulars of contracts or arrangements made with related parties:

34. Particulars of contract or arrangement made with related parties referred to in Section 188 (1) of the Companies Act, 2013, in the prescribed Form AOC -2, is not applicable.



Details of Subsidiary / Joint Ventures / Associated Company:

35. The Company has no Subsidiary Company / Joint Ventures / Associated Company, hence the disclosures pursuant to sub section (3) of Section 129 of the Companies Act, 2013, is Nil.

Statutory Auditors:

36. M/s. Vijay Panchappa and Co., Chartered Accountants, Bengaluru were appointed as Statutory Auditors by the Comptroller and Auditor General of India for the financial year 2022-23 and FY 2023-24

Secretarial Auditor:

37. Pursuant to the provisions of Section 204 of the Companies Act, 2013 and the Companies (Appointment and Remuneration of Managerial Personnel) Rules, 2014, the Company had appointed Mr. K.N. Nagesha Rao, Practicing Company Secretary, Bengaluru as Secretarial Auditors of the Company. The Secretarial Audit Report is furnished in the addendum.

Internal Auditor:

38. M/s. Manian & Rao., Chartered Accountants and M/s Doddmani and Associates, Chartered Accountants had been appointed as the Internal Auditors for the financial year 2022-23. During the year the Company continued to implement the suggestions and recommendations of the Internal Auditors to improve the control on operations. The Internal Audit reports are discussed with the management and major observations by the Internal Auditors, if any, are periodically reported & discussed in the Audit Committee as well.

Replies to observations in Auditors' Report:

39. The qualifications / remarks of the Statutory Auditors in their report on the accounts for the year 2022-23 have been replied in the respective notes forming part of financial statements referred to by the Auditors in their report which are self-explanatory. However, detailed replies

to significant observations are furnished as an addendum to the Directors' Report.

40. There were no frauds reported by the Auditors as per section (12) of section 143 of the Companies Act, 2013.

The Report of Comptroller and Auditor General of India:

41. The Report of Comptroller and Auditor General of India u/s 143(6)(b) of the Companies Act, 2013, on the accounts of the Company for the year 2022-23 is appended as a part of the Directors Report.

Risk Management Policy:

42. The Company has laid down a risk management policy. The approved risk management policy of the company has been uploaded on the website of the Company vjnl.karnataka.gov.in and enclosed.

Vigil Mechanism:

43. In pursuance of the provisions of Section 177 (9) and (10) of the Companies Act, 2013, a Vigil Mechanism has been established for directors and employees to report genuine concerns. The Vigil Mechanism Policy has been uploaded on the website of the Company vjnl.karnataka.gov.in

Corporate Social Responsibility:

44. The Company is not a venture for profit. The core objects of the Company are to implement irrigation projects entrusted to it by the Government of Karnataka.

45. The Company has constituted Corporate Social Responsibility Committee in pursuance of Section 135(1) of the Companies Act, 2013. Since the Company has not earned any net profit in the last three financial years, the Company has not incurred any expenditure under the Corporate Social Responsibility.



Material changes and commitments, if any, affecting the financial position:

46. There are no material changes and commitments affecting the financial position of the Company which have occurred between the end of the financial year of the company to which the financial statements relate and the date of the report.

Details of significant and material orders passed by the regulators or courts or tribunals impacting the going concern status and company's operations in future:

47. No such orders have been passed by the Regulator /Courts tribunals which would impact the going concern status of the Company and its future operations.

Details in respect of adequacy of internal financial controls with reference to the Financial Statements:

48. The Company maintains adequate Internal Control System commensurate to the nature of its business and complexity of its operations. The Audit committee reviews the adequacy and effectiveness of the Company's Internal Control and monitors the implementation of the Audit recommendations.

Conservation of Energy, Technology Absorption, Foreign exchange earning and out go:

49. The Company has no manufacturing activity and is involved in implementing Irrigation Projects. Hence, the Company has no information to furnish under these heads. The Company has no foreign exchange earnings and there is no foreign exchange outgo.

SHW Act, 2013

50. The Company has in place an Anti-Sexual Harassment Policy in line with the requirements of the Sexual Harassment of Women at the Workplace (Prevention, Prohibition & Redressal) Act, 2013. Internal Complaints Committee (ICC) has been set up to redress complaints received regarding sexual harassment.

General

51. Your Directors state as follows:

- a. During the year the Company issued 7,21,72,835 Equity Shares of Rs.1,000 each. Except issue of this capital, there was no Public, Preferential Issue of Shares or Debentures or Sweat Equity.
- b. There were no instances of redemption buy-back of securities.
- c. There was no issue of equity shares with differential rights, as to voting, dividend or otherwise.
- d. There were no deposits covered under Chapter V of the Companies Act, 2013.
- e. No money has been provided by the company for purchase of its own shares by employees or by trustees for the benefit of employees.

Acknowledgement:

52. Your Directors wish to place on record the contribution and sincere efforts made by the officers and staff at all levels in speedy execution of the projects. The Directors also wish to thank the Government of India, Government of Karnataka, the State Bank of India and term lending banks for their continued cooperation and support.

Place : Bengaluru
Date : 30/10/2023

For and on behalf of the Board
Sd/-
Sri Siddaramaiah
Chairman



ADDENDUM TO DIRECTORS REPORT
I. Reply to the qualifications in the report of the Secretarial Auditors for the Financial Year 2022-23

Sl. No.	Para No.	Qualifications in the Auditor's Report	Replies
1	8.1	The Company did not hold at least one meeting of independent directors during the financial year 2022-23 as required under Section 149(8) read with Schedule IV of the Companies Act, 2013.	The Company is unlisted wholly owned undertaking of Government of Karnataka. Board meeting is called as per the direction of the government.
2	8.2	The Company has engaged a number of contractors to complete the irrigation and construction projects, sites and dams at its various locations and offices across Karnataka. The contractors engage employees on their roles to execute the construction, civil and other labour contract. The Company as the Principal Employer did not comply with the provisions of the Contract Labour (Regulation and Abolition) Act, 1970 and the corresponding Karnataka Rules, 1974 particularly at its construction projects, sites and dams.	Action has been taken to inform all the divisional heads in the project to comply with the provisions of the Contract Labour (Regulation and Abolition) Act, 1970 and the corresponding Karnataka Rules, 1974 wherever applicable.

For and on behalf of the Board

Sd/-

**Sri Siddaramaiah
Chairman**

**Place : Bengaluru
Date : 30/10/2023**



II. Replies to the Observations of Statutory Auditors Report for the Financial Year 2022-23

Sl. No	Para No	Qualifications in the Auditor's Report	Replies
1	1	<p>Note no. 23 - Other expenses - Assets maintenance expenses - Expenditure incurred on construction of barrages under Special Development Plans in specified areas, are capital in nature. Treating capital expenditures into revenue expenditure which deviates the principles. Consequently, the Loss is overstated to an extent of Rs.7,977.93 lakhs.</p>	<p>The company receives certain amount of Equity funds under the mandate that it has to incur the expenditure on Special Development Plan (Dr. Nanjundappa Package). The works under the said head are identified and executed in the back-ward regions of the state coming under the purview of the VJNL projects approved by the Planning Department, GOK</p> <p>The works under this plan head majorly comprises barrages and Roads and Bridges. These works are generally in capital nature and some works like improvement to roads, repairs of existing barrages etc in revenue nature.,</p> <p>The expenditure incurred on these works does not form part of the Asset base of VJNL. Hence VJNL has charged to Profit & Loss Account.</p> <p>The Company intends to seek the opinion of Expert Advisory Committee of Institute of Chartered Accountants of India bringing out the facts of the case.</p> <p>On receipt of the opinion from the Expert Advisory Committee of Institute of Chartered Accountants of India suitable adjustment would be made in the Financial Statements of the Company.</p>



2	ii	<p>Interest earned on surplus funds invested in banks temporarily to be refunded to the Government as per the GO Circular Dated. 27.08.2019. The Company neither has made any policy to treat such interest as an income nor has obtained any approval from the Finance Department to get exemption from the said circular, which is in contravention of the guidelines of the Government. Further the Company has not created any liability for repayment of such interest earned for the current year. Consequently, the Income is overstated to an extent of Rs.4,776.66 lakhs and Loss is understated to an extent of Rs.4,776.66 lakhs and Liability is understated to an extent of Rs.4,776.66 lakhs. Further, the Company has not created any liability for interest earned for the period 2018-19 to 2021-22 amounting to Rs.9,406.80 lakhs resulting in Loss is understated to an extent of Rs.9,406.80 lakhs and Liability is understated to an extent of Rs.9,406.80 lakhs.</p>	<p>As per Government order Dt. 27.08.2019, the interest earned on deposits out of the grants received for projects undertaken are to be refunded.</p> <p>The GOK has entrusted two major and prestigious projects of the state viz., Upper Bhadra Irrigation Project and Yettinahole Integrated Drinking Water project to the Company are under construction / implementation stage. Further the GOK has also entrusted Kadur Tank Filling project to the Company for its implementation.</p> <p>Currently, there is no revenue stream generated from these projects. Further, two completed projects viz., Gayathri Reservoir and Vani Vilas Sagar generate meagre income which is not sufficient to meet their maintenance and operational expenses. The Company has been requesting the GOK every year during pre-budget period for separate provision towards Salaries, Office administration, Operation and Maintenance in its budget. In the absence of separate provision towards this expenditure, such expenditure are met out from Interest income and balance from Equity funds.</p> <p>In response to the said circular, the company has replied to GOK that it is not in a position to refund the interest earned stating the above reason. The GOK have not insisted for refund of interest even though the company was reporting the available internal resources to GOK every year.</p> <p>The accounting provisions / adjustments to be made will depend upon the directions of Government with regard to the proposal submitted for retention of interest earned.</p>
---	----	--	---



3	iii	<p>The assets received from Karnataka Neeravari Nigam Limited on account of demerger scheme is subject to reconciliation and confirmation. In absence of sufficient and appropriate evidence, we are unable to express an opinion on the same.</p>	<p>VJNL has accounted the Assets and Liabilities received through Composite Scheme of Arrangement approved by the MCA, GOI vide its order Dt. 08.05.2020. The Assets and liabilities as on 01.01.2017 were verified with the books of VJNL with respect to Capital Work in Progress, Mobilisation advance, Advance to suppliers, Contractor's Liabilities etc., since the projects were transferred to VJNL as is where basis and VJNL continued to execute the projects as per the contractual obligations entered by Karnataka Neeravari Nigam Limited (KNNL).</p> <p>The amount of Rs.1059.67 lakh receivable from KNNL represents balance of Asset and Liabilities Adjustment account pending reconciliation has been disclosed under Note No.10.</p> <p>Since the contracts for execution of Upper Bhadra project and Yettinahole Project entered between the period from 2007-08 to December 2016 are in progress even after transferring the Assets and Liabilities from KNNL to VJNL., The reconciliation is on-going and suitable adjustments would be made in the financial statements in the ensuing years.</p> <p>It is informed that, KNNL also come under the same Department, efforts would be made to adjust the same in co-ordination with KNNL. Further, the GOK is the owner to both the Nigams and the Nigams are fully dependent on the GOK grants. The GOK will provide budgetary support for the execution of the projects to both the companies through infusion of Equity. Hence VJNL has scope of adjusting equity to GOK for recovery or payment arising on reconciliation of Assets & Liability Account ledger.</p> <p>Further, as per the clause 11.2.4 of the Scheme of Demerger, it is stated the following;</p> <p>"If considered appropriate for compliance with accounting standards, the Resulting Company may make suitable adjustments to the accounting treatment and adjust the effect thereof in the manner determined by the Board of the Resulting Company"</p> <p>In view of above clause Resulting Company VJNL on reconciliation may make suitable adjustment.</p>
---	-----	--	---



4	iv	<p>The Company has not made provision for District Minerals Fund on royalty in absence of Mineral Despatch Permit. In absence of sufficient and appropriate evidence, we are unable to express an opinion on the same.</p>	<p>The Company is recovering the royalty from the works bills submitted by the Contractors and remitting to the Department on monthly basis as per the Circular issued by the Department of Mines and Geology. In determination of the item rates the items which attract Royalty are being taken into consideration as per the prevailing SR rates.</p> <p>At the time of entering into contract with the contractor, the availability of the Minerals or Sub-Minerals is not identified. The responsibility of the turn-key contractors is required to use quality construction items in the execution of the projects and handing over the same to the Nigam.</p> <p>If the contractor submits the valid Mineral Dispatch Permit issued by the Department along with the work bill, then the recovery of Royalty charges from the bills is not made while making the payment to them.</p> <p>Wherever MDP is not submitted by the Contractor, Royalty is only being deducted as per the prevailing rates and remitted to the Department.</p> <p>The Mines and Geology Department has issued circular Dt. 07.11.2023 to mandatorily obtain the MDP from the contractors against the utilisation of minerals in the work executed by them. There was no specific mention to recover the past dues, if any, in the said circular.</p> <p>The Company has taken action to comply with the instructions indicated in the circular Dt. 07.11.2023 hence forth in all the work bills particularly in obtaining the MDP from the contractors and if not, recovery of Royalty, AP and DMF as per rules.</p>
---	----	--	---

Place : Bengaluru
Date : 30/10/2023

For and on behalf of the Board
Sd/-
Sri Siddaramaiah
Chairman



Secretarial Audit Report for the Financial Year ended 31st March 2023
[Pursuant to Section 204(1) of the Companies Act, 2013 and Rule No. 9 of the Companies
(Appointment and Remuneration of Managerial Personnel) Rules, 2014]

To the Members of **Visvesvaraya Jala Nigam Limited**

1. I have conducted the secretarial audit of the compliance of applicable statutory provisions and the adherence to good corporate practices by **Visvesvaraya Jala Nigam Limited** with CIN No. U41000KA2016SGC097260 (hereinafter called the Company). The Secretarial Audit was conducted in a manner that provided us a reasonable basis for evaluating the corporate conducts/statutory compliances and expressing my opinion thereon.
2. Based on my verification of the Company's books, papers, minute books, forms and returns filed and other records maintained by the Company and also the information provided by the Company, its officers, agents and authorized representatives during the conduct of secretarial audit, and subject to my separate letter attached here to as the Annexure, I hereby report that in my opinion, the Company has, during the audit period covering the financial year ended 31st March 2023, complied with the statutory provisions listed hereunder and also that the Company has proper Board-processes and compliance mechanism in place to the extent, in the manner and subject to the reporting made hereinafter.
3. I have examined the books, papers, minute books, forms and returns filed and other records maintained by the Company for the Financial Year ended on 31st March 2023 according to the provisions of -
 - (a) The Companies Act, 2013 (the Act) and the Rules made thereunder;
 - (b) The Securities Contracts (Regulation) Act, 1956 and the Rules made thereunder;
 - (c) The Depositories Act, 1996 and the Regulations and Bye-laws framed thereunder; (not applicable)
 - (d) Foreign Exchange Management Act, 1999 and the Rules and Regulations made thereunder to the extent of Foreign Direct Investment, Overseas Direct Investment and External Commercial Borrowings;
 - (e) The Karnataka Transparency in Public Procurements Act, 1999 and the Rules made thereunder.
4. I have also examined compliance with the applicable clauses of the Secretarial Standards issued by the Institute of Company Secretaries of India on Meetings of the Board of Directors and General Meeting.
5. I have not examined compliance by the Company with applicable financial laws, like direct and indirect tax laws, since the same have been subject to review by statutory financial audit and other designated professionals.
6. During the period under review the Company has complied with the provisions of the Act, Rules, Regulations, Guidelines, etc. mentioned above subject to the qualifications mentioned in paragraph 8 below.
7. Subject to the qualifications mentioned in paragraph 8, I further report as below:
 - 7.1 that, -
 - (a) The Board of Directors of the Company is duly constituted with proper balance of Executive Directors, Non-Executive Directors and Independent Directors. The changes in the composition of the Board of Directors that took place during the period under review were carried out in compliance with the provisions of the Act.
 - (b) proper advance notices for Board and Committee meetings were issued to Directors during the financial year. Whenever Board and Committee meetings were held at shorter notice during the financial year, at least one independent



director was present at such meetings called at shorter notice. Board Meeting notices accompanied detailed notes on agenda items and draft minutes of respective meetings. The Company adopts a system to enable Directors to seek and obtain required information and clarifications on the agenda items before the meeting and for meaningful participation at the meeting.

- (c) Majority decision is carried through while the dissenting members' views, if any, are captured and recorded as part of the minutes.
 - (d) the Company followed proper Board processes in convening and conduct of Meetings Members and Directors; the Company has maintained proper Books to record Proceedings of General Meetings of Members, Minutes of Meetings of Board and Committee of Directors; resolutions passed by e-voting, if any, are recorded in the Minutes Book of General Meetings.
- 7.2 The changes in the composition of the Board of Directors that took place during the period under review were carried out in compliance with the provisions of the Act;
- 7.3 i) During the year the Company issued and allotted to Government of Karnataka on Rights Basis 7,21,72,835 Equity Shares of Rs. 1,000 each aggregating to Rs.7,217.28 crores. Except issue of this capital, there was no Public, Preferential Issue of Shares or Debentures or Sweat Equity;
- ii) There were no instances of redemption/ buy-back of securities;

- iii) No major decisions taken by the members in pursuance to section 180 of the Companies Act, 2013
- iv) The Company did not enter into any foreign technical collaboration.

8. Qualification:

8.1 The Company did not comply with provisions of Section 173 of the Companies Act, 2013 and the Secretarial Standard SS-1 in as much as, it did not hold at least one Board Meeting in one calendar quarter and the interval between successive Board Meetings held during the Financial Year 2021-22 was more than one hundred and eighty days on one occasion.

8.2 The Company did not hold at least one meeting of independent directors during the financial year 2022-23 as required under Section 149(8) read with Schedule IV of the Companies Act, 2013.

8.3 The Company has engaged a number of contractors to complete the irrigation and construction projects, sites and dams at its various locations and offices across Karnataka. The contractors engage employees on their roles to execute the construction, civil and other labour contract. The Company as the Principal Employer did not comply with the provisions of the Contract Labour (Regulation and Abolition) Act, 1970 and the corresponding Karnataka Rules, 1974 particularly at its construction projects, sites and dams.

Sd/-

K N Nagesha Rao

Practising Company Secretary

FCS 3000 CoP 12861

Peer Review Unique ID No.I2014KR1122000

Place : Bengaluru

Date : 29th October 2023

UDIN Number : F003000E001519768

This Report is to be read with our notes of even date which is annexed & forms an integral part of this report



The Annexure to the Secretarial Audit Report for the Financial Year 2022-23

To the Members of **Visvesvaraya Jala Nigam Limited**

My Secretarial Audit Report of even date is to be read along with these notes

1. Maintenance of Secretarial records and compliance of the provisions of corporate and other applicable laws, rules, regulations, standards are the responsibility of the management of the Company. My responsibility is to express an opinion on these secretarial records and compliance based on my audit.
2. I have followed the audit practices and process as were appropriate to obtain reasonable assurance about the correctness of the secretarial records. The verification was done on test basis to ensure that correct facts are reflected in secretarial records. I believe that the processes and practices I followed provide reasonable basis for my opinion.
3. I have not verified the correctness and appropriateness of financial records and books of accounts of the Company.
4. Wherever required, I obtained the management representation on the compliances of laws, rules and regulations as well on happening of events.
5. The Compliance of the provisions of Corporate and other applicable laws, rules, regulations, standards is the responsibility of management. Our examination was limited to the verification of procedure on test basis.
6. The Secretarial Audit report is not an assurance of the efficacy or effectiveness with which the management has conducted the affairs of the Company.

Sd/-

K N Nagesha Rao

Practising Company Secretary

FCS 3000 CoP 12861

Peer Review Unique ID No.I2014KR1122000

Place : Bengaluru

Date : 29th October 2023

UDIN Number : F003000E001519768



INDEPENDENT AUDITOR'S REPORT

To the Members of Visvesvaraya Jala Nigam Limited

Report on the Audit of Standalone Ind AS Financial Statements

1. QUALIFIED OPINION

We have audited the accompanying standalone Ind AS financial statements of **M/s, Visvesvaraya Jala Nigam Limited** ("the Company") which comprise the Balance Sheet as at 31st March, 2023, and the Statement of Profit and Loss, including the statement of Other Comprehensive Income, the Cash Flow Statement and the statement of Changes in Equity for the year then ended, and notes to standalone Ind AS financial statements including a summary of the significant accounting policies and other explanatory information. Subsequently, the audit report has been revised in light of the observations of Comptroller and Audit General of India. This report supersedes our earlier report having **UDIN 23204096BGXHXZ3090** dated 30 Oct 2023.

In our opinion and to the best of our information and according to the explanations given to us, except for the possible effects of the matters described in the basis for qualified opinion section of our report, the aforesaid Standalone Ind AS Financial Statements give the information required by the Company's Act, 2013 ("the Act"), in the manner so required and give a true and fair view in conformity with the Indian accounting standards prescribed under section 133 of the Act read with the Companies (Indian Accounting Standards) Rules, 2015 as amended, ("Ind AS") and other accounting principles generally accepted in India, of the state of affairs of the Company as at 31st March, 2023, its **Loss** including other comprehensive loss, cash flows

and the changes in equity for the year ended on that date.

2. Basis for Qualified Opinion :

We have conducted our audit of Standalone Ind AS Financial Statements in accordance with the Standards on Auditing issued by the Institute of Chartered Accountants of India, as specified under Section 143(10) of the Act. Our responsibilities under those Standards are further described in the Auditor's Responsibilities for the Audit of the Standalone Ind AS Financial Statements section of our report. We are independent of the Company in accordance with the Code of Ethics issued by the Institute of Chartered Accountants of India together with the ethical requirements that are relevant to our audit of the Standalone Ind AS Financial Statements under the provisions of the Companies Act, 2013 and the Rules thereunder, and we have fulfilled our other ethical responsibilities in accordance with these requirements and the Code of Ethics. We believe that the audit evidence we have obtained is sufficient and appropriate to provide a basis for our qualified opinion on the standalone Ind AS financial Statements.

- i. Note no. 23 - Other expenses - Assets maintenance expenses - Expenditure incurred on construction of barrages under Special Development Plans in specified areas, are capital in nature. Treating capital expenditures into revenue expenditure which deviates the fundamental accounting principles. Consequently, the Loss is



overstated to an extent of Rs.7,977.93 lakhs.

- ii. Interest earned on surplus funds invested in banks temporarily to be refunded to the Government as per the GO Circular Dated. 27.08.2019. The Company neither has made any policy to treat such interest as an income nor has obtained any approval from the Finance Department to get exemption from the said circular, which is in contravention of the guidelines of the Government. Further the Company has not created any liability for repayment of such interest earned for the current year. Consequently, the Income is overstated to an extent of Rs.4,776.66 lakhs and Loss is understated to an extent of Rs.4,776.66 lakhs and Liability is understated to an extent of Rs.4,776.66 lakhs.

Further, the Company has not created any liability for interest earned for the period 2018-19 to 2021-22 amounting to Rs.9,406.80 lakhs resulting in Loss is understated to an extent of Rs.9,406.80 lakhs and Liability is understated to an extent of Rs.9,406.80 lakhs.

- iii. The assets received from Karnataka Neeravari Nigam Limited on account of demerger scheme is subject to reconciliation and confirmation. In absence of sufficient and appropriate evidence, we are unable to express an opinion on the same.
- iv. The Company has not made provision for District Minerals Fund on royalty in absence of Mineral Despatch Permit. In absence of sufficient and appropriate evidence, we are unable to express an opinion on the same.

EMPHASIS OF MATTER

We draw attention to

- i. A Company has to make half yearly reporting requirements of under the Companies Act,

2013. The reporting should include the MSME Vendors, principal amount due and paid, quantum of interest due and paid, the reasons for delay, if any. The Company has not complied to an extent.

- ii. Note no. 26 xi – Provisions, Contingent Liabilities and Contingent Assets includes Provision towards Price Escalation of Rs.28,193.91 lakhs and Provision towards Extra Financial Implications related to capital works of Rs.23,515.46 lakhs are subject to evaluation from competent authorities of the Company.
- iii. Work executed by the Company are evaluated and certified by the internal subordinates. The Company does not have policy of certification of work by external experts i.e., Project Management Consultant or Independent Engineer. We have relied on the work certified by the Company which have executed by the contractors.
- iv. Note no. 25 C – Additional information forming part of financial statements – Implementation of Goods & Service Tax Act w.e.f 01.07.2017 – the management is in the process of ascertaining the GST liability arises on account of works contracts due to change in law. We are unable to comment on the GST liability arises due to change in law.
- v. Note no. 18 – Trade payables Rs.1,725.50 lakhs and Note no. 15 – Other financial liabilities include Due to Contractors Rs.1,27,368.62 lakhs - forming part of financial statements – are subject to external confirmations.
- vi. Bank guarantees obtained from the contractors on account of works contracts, are yet to be revalidated to an extent of Rs.14,840.27 lakhs as on the date of 30.10.2023.



- vii. Note no. 4A & 4B(d) – Property, plant & equipment includes Freehold Land Rs.1,47,835.10 lakhs forming part of financial statements – consist of 3,323 acres 11.14 guntas out of which mutation entries yet to be transferred in the name of the Company to an extent of 926 acres 1.46 guntas.

Our report is not modified in respect of these matters.

3. Other Information

The Company’s management and Board of Directors are responsible for the other information. The other information comprises the information included in the Company’s annual report but does not include the standalone Ind AS financial statements and our auditors’ report thereon.

Our opinion on the standalone Ind AS financial statements does not cover the other information and we do not express any form of assurance conclusion thereon.

In connection with our audit of the standalone Ind AS financial statements, our responsibility is to read the other information and, in doing so, consider whether the other information is materially inconsistent with the standalone Ind AS financial statements, or our knowledge obtained in the audit or otherwise appears to be materially misstated. If, based on the work we have performed, we conclude that there is a material misstatement of this other information; we are required to report that fact. We have nothing to report in this regard.

4. Responsibilities of Management and Those Charged with Governance for the Financial Statements

The Company’s Board of Directors are responsible for the matters stated in Section 134(5) of the Companies Act, 2013 with respect to the preparation of these Standalone Ind AS Financial Statements that give a true

and fair view of the financial position, financial performance including other comprehensive loss, cash flows and changes in equity of the Company in accordance with the accounting principles generally accepted in India, including the Indian Accounting Standards specified under Section 133 of the Act, read with the companies (Ind AS) Rule, 2015, as amended. This responsibility also includes maintenance of adequate accounting records in accordance with the provisions of the Act for safeguarding the assets of the Company and for preventing and detecting frauds and other irregularities; selection and application of appropriate accounting policies; making judgments and estimates that are reasonable and prudent; and design, implementation and maintenance of adequate internal financial controls, that were operating effectively for ensuring the accuracy and completeness of the accounting records, relevant to the preparation and presentation of the Standalone Ind AS Financial Statements that give a true and fair view and are free from material misstatement, whether due to fraud or error.

In preparing the standalone Ind AS financial statements, management is responsible for assessing the Company’s ability to continue as a going concern, disclosing, as applicable, matters related to going concern and using the going concern basis of accounting unless management either intends to liquidate the Company or to cease operations, or has no realistic alternative but to do so.

Those charged with governance are also responsible for overseeing the company’s financial reporting process.

5. Auditor’s Responsibilities for the Audit of the Financial Statements

Our objectives are to obtain reasonable assurance about whether the standalone Ind AS financial



statements as a whole are free from material misstatement, whether due to fraud or error, and to issue an auditor's report that includes our opinion. Reasonable assurance is a high level of assurance but is not a guarantee that an audit conducted in accordance with Standards on Audits issued by the Institute of Chartered Accountants of India will always detect a material misstatement when it exists. Misstatements can arise from fraud or error and are considered material if, individually or in the aggregate, they could reasonably be expected to influence the economic decisions of users taken on the basis of these standalone Ind AS financial statements.

As part of an audit in accordance with SAs, we exercise professional judgment and maintain professional skepticism throughout the audit. We also:

- a. Identify and assess the risks of material misstatement of the standalone Ind AS financial statements, whether due to fraud or error, design and perform audit procedures responsive to those risks, and obtain audit evidence that is sufficient and appropriate to provide a basis for our opinion. The risk of not detecting a material misstatement resulting from fraud is higher than for one resulting from error, as fraud may involve collusion, forgery, intentional commissions, misrepresentations, or the override of internal control.
- b. Obtain an understanding of internal financial controls relevant to the audit in order to design audit procedures that are appropriate in the circumstances. Reporting under Clause (i) of Subsection(3) of Section 143 of the Companies Act, 2013 we are also responsible for expressing our opinion on whether the company has adequate Internal Financial Controls system in place and the operating effectiveness of such controls.
- c. Evaluate the appropriateness of accounting policies used and the reasonableness of

accounting estimates and related disclosures made by management.

- d. Conclude on the appropriateness of management's use of the going concern basis of accounting and based on the audit evidence obtained, whether a material uncertainty exists related to events or conditions that may cast significant doubt on the Company's ability to continue as a going concern. If we conclude that a material uncertainty exists, we are required to draw attention in our auditor's report to the related disclosures in the standalone Ind AS financial statements or, if such disclosures are inadequate, to modify our opinion. Our conclusions are based on the audit evidence obtained up to the date of our auditor's report. However, future events or conditions may cause the Company to cease to continue as a going concern.
- e. Evaluate the overall presentation, structure and content of the standalone Ind AS financial statements, including the disclosures, and whether the standalone Ind AS financial statements represent the underlying transactions and events in a manner that achieves fair presentation.

We communicate with those charged with governance regarding, among other matters, the planned scope and timing of the audit and significant audit findings, including any significant deficiencies in internal control that we identify during our audit.

We also provide those charged with governance with a statement that we have complied with relevant ethical requirements regarding independence, and to communicate with them all relationships and other matters that may reasonably be thought to bear on our independence, and where applicable, related safeguards.



6. Report on Other Legal and Regulatory Requirements

- a. As required by the Companies (Auditor's Report) Order, 2020 ("Order") issued by the Central Government of India in terms of sub section (11) of section 143 of the Act, we give in the Annexure -A, a statement on the matters specified in the paragraph 3 and 4 of the Order.
- b. As required by Section 143(3) of the Act, we report that:
 - (a) We have sought and obtained all the information and explanations which to the best of our knowledge and belief were necessary for the purposes of our audit.
 - (b) In our opinion, proper books of account as required by law have been kept by the Company so far as it appears from our examination of those books;
 - (c) The Balance Sheet, the Statement of Profit and Loss including the statement of other comprehensive income and the Statement of Cash flows and the statement of changes in equity dealt with by this Report are in agreement with the books of account;
 - (d) In our opinion, the aforesaid Standalone Ind AS Financial Statements comply with the Accounting Standards specified under Section 133 of the Act, read with Companies (Ind AS) Rules, 2015 As amended;
 - (e) On the basis of written representations received from the Directors as on 31st March, 2023, taken on record by the Board of Directors, none of the Directors is disqualified as on 31st March, 2023, from being appointed as a Director in terms of Section 164(2) of the Act;
 - (f) With respect to the adequacy of the internal financial controls over financial reporting of the company and the operating effectiveness of such controls, refer to our separate report in **Annexure-B**;
 - (g) With respect to the other matters to be included in the Auditor's Report in accordance with Rule 11 of the Companies (Audit and Auditors) Rules, 2014, in our opinion and to the best of our information and according to the explanations given to us:
 - I. The Company has adequately disclosed the impact of pending litigations in its standalone financial statements which may impact its financial position.
 - II. The Company did not have any long-term contracts including derivative contracts for which there were any material foreseeable losses.
 - III. There were no amounts which were required to be transferred to the Investor Education and Protection Fund by the Company.
 - IV. a) The management has represented that, to the best of its knowledge and belief, no funds have been advanced or loaned or invested (either from borrowed funds or share premium or any other sources or kind of funds) by the Company to or in any other person or entity, including foreign entities ("Intermediaries"), with the understanding, whether recorded in writing or otherwise, that the Intermediary shall, whether, directly or indirectly lend or invest in other persons or entities identified in any manner whatsoever by or on behalf of the Company ("Ultimate Beneficiaries") or provide any guarantee, security or the like on behalf of the Ultimate Beneficiaries;
 - b) The management has represented that, to the best of its knowledge and belief, no funds have been received by the Company from any person or entity, including foreign entities ("Funding Parties"), with the



- understanding, whether recorded in writing or otherwise, that the Company shall, whether, directly or indirectly, lend or invest in other persons or entities identified in any manner whatsoever by or on behalf of the Funding Party (“Ultimate Beneficiaries”) or provide any guarantee, security or the like on behalf of the Ultimate Beneficiaries; and
- c) Based on such audit procedures performed that have been considered reasonable and appropriate in the circumstances, nothing has come to our notice that has caused us to believe that the representations under sub-clause (a) and (b) contain any material misstatement.
- V. The company has not declared or paid any dividend during the year.
- h) As required by section 143(5) of the Companies Act, 2013, we give in **Annexure - C and Annexure- 1** a statement on directions issued by the Comptroller and Auditor General of India for the said company.

Sd/-

**For VIJAY PANCHAPPA & CO.,
CHARTERED ACCOUNTANTS
(FIRM NO: 004693S)**

Sd/-

**CA. P.M.MUDIGOUDAR
Partner M.No.204096**

PLACE: BENGALURU

DATE : 28 Dec 2023

UDIN: 23204096BGXIAR7457

**ANNEXURE - A****To the Independent Auditor's Report referred to in paragraph 6 (a) under the heading "Report on other legal and regulatory requirements" of our report of even date.**

On the basis of such checks as we considered appropriate and according to the information and explanations given to us, we state that:

- i. (a) The Company has maintained proper records showing full particulars including quantitative details and situation of Property, Plant and Equipment till 31st March 2023. The Company has maintained proper records showing full particulars of Intangible assets existed as on the balance sheet date.
- (b) As explained to us and the records produced to us for our verification, the property, plant and equipment, according to the practice of the company are physically verified by the management at reasonable interval and no material discrepancies existed with the property, plant & equipment, were noticed on such verification.
- (c) According to the information and explanations given by the management, the title deeds of all the immovable properties are held in the name of the Company.
- (d) The company has not revalued its property, plant & equipment or intangible assets during the year ended 31 March 2023.
- (e) There are no proceedings initiated or are pending against the Company for holding any benami property under the Prohibition of Benami Property Transactions Act, 1988 and rules made there under.
- ii. (a) Whether physical verification of inventory has been conducted at reasonable intervals by the management and whether, in the opinion of the auditor, the coverage and procedure of such verification by the management is appropriate; whether any discrepancies of 10% or more in the aggregate for each class of inventory were noticed and if so, whether they have been properly dealt within the books of account; this order is not applicable to the Company.
- (b) Whether during any point of time of the year, the Company has been sanctioned working capital limits in excess of five crore rupees; in aggregate, from banks or financial institutions on the basis of security of current assets; whether the quarterly returns or statements filed by the company with such banks or financial institutions are in agreement with the books of account of the company; if not, give details; this order is not applicable to the Company.
- iii. (a) During the year the Company has not provided loans, advances in the nature of loans, stood guarantee or provided security to companies, firms, Limited Liability Partnerships or any other parties. Accordingly, the requirement to report on clause 3(iii)(a) of the Order is not applicable to the Company.
- (b) During the year the investments made by the Company is not prejudicial to the Company's interest. The Company has not provided guarantees or security and has not granted loans and advances in the nature of loans to companies, firms, Limited Liability Partnerships or any other parties and hence not commented upon.
- (c) The Company has not granted loans and advances in the nature of loans to companies, firms, Limited Liability Partnerships or any other parties. Accordingly, the requirement to report on clause 3(iii)(c) to 3(iii)(f) of the Order is not applicable to the Company and hence not commented upon.



- iv. In our opinion and according to the information and explanations given to us, provisions of Section 185 and 186 of the Companies Act 2013 in respect of loans to directors including entities in which they are interested and in respect of loans and advances given, investments made and guarantees, and securities given have been complied with by the Company.
- v. According to the information and explanations given to us, the Company has not accepted any deposit from the public nor accepted any amounts which are deemed to be deposits during the year within the meaning of Sections 73 and 76 of the Companies Act, 2013. In respect of unclaimed deposits, the Company has complied with the provisions of Sections 74 and 75 or any other relevant provisions of the Companies Act, 2013. We are informed by the management that no order has been passed by the Company Law Board, National Company Law Tribunal or Reserve Bank of India or any Court or any other Tribunal.
- vi. We have broadly reviewed the books of account maintained by the Company pursuant to the rules made by the Central Government for the maintenance of cost records under Section 148(1) of the Companies Act, 2013, related to irrigation projects facilities of the Company and are of the opinion that prima facie, the specified accounts and records have been made and maintained. The Order is not applicable to the Company and hence not commented upon.
- vii. a) According to the information and explanations given to us and on the basis of our examination, the company is regular in depositing undisputed statutory dues including income-tax, sales-tax, duty of customs, value added tax, goods and service tax, cess, Provident fund, professional tax and other statutory dues to the appropriate authorities, the extent of the arrears of outstanding statutory dues as on the last day of the financial year concerned for a period of more than six months from the date they became payable, except for the following dues:

Sl.	Nature of Dues	Amount in Lakhs
1	NPS Payable	1,671.31
2	Stamp Duty Payable	869.04
3	Income Tax TDS	5.07
4	EPF Payable	9.41
5	Royalty	26.02
6	Service Tax	4.42
7	Labour Welfare Cess	38.32
8	Sales Tax Payable	6.55
9	Contractor Benevolent Fund	4.05
10	Other Statutory Dues	0.15

- b) Whether statutory dues referred to in sub-clause (a) have not been deposited on any account of any dispute, then the amounts involved and the forum where dispute is pending shall be mentioned. As per the verification of records, there were no disputed statutory dues pending payable as on the date of financial statements;
- viii. The Company has not surrendered or disclosed any transaction, previously unrecorded in the books of account, in the tax assessments under the Income Tax Act, 1961 as income during the year. Accordingly, the requirement to report on clause 3(viii) of the Order is not applicable to the Company.
- ix. (a) The Company has not defaulted in repayment of loans or other borrowings or in the payment of interest thereon to any lender.
- (b) The Company has not been declared wilful defaulter by any bank or financial institution or government or any government authority.
- (c) The Company has availed the term loans for the purpose for which the loans were obtained. There was no diversion happened during the year.
- (d) The Company has not raised any funds short term basis have been utilised for long term purposes.
- (e) On an overall examination of the financial statements of the Company, the Company has not taken any funds from any entity or person on account of or to meet the



- obligations of its subsidiaries, associates or joint ventures. Hence, the requirement to report on clause (ix)(e) of the Order is not applicable to the Company.
- (f) The Company has not raised loans during the year on the pledge of securities held in its subsidiaries, joint ventures or associate companies. Hence, the requirement to report on clause(ix)(f) of the Order is not applicable to the Company.
- x. (a) According to the information and explanations given by the management, the Company has not raised any money by way of initial public offer or further public offer (including debt instruments) and term loans during the year. Accordingly, reporting under paragraph 3(ix) of the Order is not applicable to the Company and hence not commented upon
- (b) The Company has not made any preferential allotment or private placement of shares / fully or partially or optionally convertible debentures during the year under audit and hence, the requirement to report on clause 3(x)(b) of the Order is not applicable to the Company.
- xi. (a) Based upon the audit procedures performed for the purpose of reporting the true and fair view of the financial statements and according to the information and explanation given by the management, we have neither come across any instance of fraud by the company or on the company that has been noticed or reported during the year.
- (b) During the year, no report under sub-section (12) of section 143 of the Companies Act, 2013 has been filed by the cost auditor/secretarial auditor or by us in Form ADT-4 as prescribed under rule 13 of companies (audit and auditors) rules, 2014 with central government.
- (c) We have taken into consideration the whistle blower complaints received by the company during the year while determining the nature timing and extent of audit procedures.
- xii. In our opinion, the Company is not a nidhi company. Therefore, the provisions of clause 3(xii) (a) to (c) of the order are not applicable to the Company and hence not commented upon.
- xiii. According to the information and explanations given by the management, transactions with the related parties are in compliance with Section 177 and 188 of Companies Act, 2013 where applicable and the details have been disclosed in the notes to the financial statements, as required by the applicable Ind AS.
- xiv. (a) The Company has an internal audit system commensurate with the size and nature of its business.
- (b) The internal audit reports of the Company issued till the date of the audit report, for the period under audit have been considered by us.
- xv. According to the information and explanations given by the management, the Company has not entered into any non-cash transactions with directors or persons connected with him as referred to in Section 192 of Companies Act, 2013.
- xvi. (a) According to the information and explanations given to us, the provisions of Section 45-IA of the Reserve Bank of India Act, 1934 are not applicable to the Company.
- (b) The Company is not engaged in any Non-Banking Financial or Housing Finance activities. Accordingly, the requirement to report on clause (xvi)(b) of the Order is not applicable to the Company.
- (c) The Company is not a Core Investment Company as defined in the regulations made by Reserve Bank of India. Accordingly, the



requirement to report on clause 3(xvi)(c) of the Order is not applicable to the Company.

(d) The Group does not have more than one CIC as part of the Group, hence, the requirement to report on clause 3(xvi) (d) of the Order is not applicable to the Company.

xvii. The Company has incurred cash losses amounting to Rs.15,329.46 lakhs in the current year and amounting to Rs.7,561.36 lakhs in the immediately preceding financial year.

xviii. There has been no resignation of the statutory auditors during the year and accordingly requirement to report on Clause 3(xviii) of the Order is not applicable to the Company.

xix. On the basis of the financial ratios disclosed in notes to the financial statements, ageing and expected dates of realization of financial assets and payment of financial liabilities, other information accompanying the financial statements, our knowledge of the Board of Directors and management plans and based on our examination of the evidence supporting the assumptions, nothing has come to our attention, which causes us to believe that any material uncertainty exists as on the date of the audit report that Company is not capable of meeting

its liabilities existing at the date of balance sheet as and when they fall due within a period of one year from the balance sheet date.

xx. (a) whether, in respect of other than ongoing projects, the company has transferred unspent amount to a Fund specified in Schedule VII to the Companies Act within a period of six months of the expiry of the financial year in compliance with second proviso to sub-section (5) of section 135 of the said Act; This order is not applicable to the Company.

(b) whether any amount remaining unspent under sub-section (5) of section 135 of the Companies Act, pursuant to any ongoing project, has been transferred to special account in compliance with the provision of sub-section (6) of section 135 of the said Act; This order is not applicable to the Company.

xxi. Whether there have been any qualifications or adverse remarks by the respective auditors in the Companies (Auditor's Report) Order (CARO) reports of the companies included in the consolidated financial statements, if yes, indicate the details of the companies and the paragraph numbers of the CARO report containing the qualifications or adverse remarks. This order is not applicable to the Company.

Sd/-

**For VIJAY PANCHAPPA & CO.,
CHARTERED ACCOUNTANTS
(FIRM NO: 004693S)**

Sd/-

**CA. P.M.MUDIGOUDAR
Partner M.No.204096**

UDIN: 23204096BGXIAR7457

PLACE: BENGALURU

DATE : 28 Dec 2023



ANNEXURE -B

TO THE INDEPENDENT AUDITOR'S REPORT OF EVEN DATE ON THE FINANCIAL STATEMENTS OF VISVESVARAYA JALA NIGAM LIMITED

Report on the Internal Financial Controls under Clause (i) of Sub-section 3 of Section 143 of the Companies Act, 2013 (“the Act”)

We have audited the internal financial controls over financial reporting of M/s. Visvesvaraya Jala Nigam Limited (“the Company”) as of 31st March 2023 in conjunction with our audit of the financial statements of the Company for the year ended on that date.

Management’s Responsibility for Internal Financial Controls

The Company’s management is responsible for establishing and maintaining internal financial controls based on the internal control over financial reporting criteria established by the Company considering the essential components of the internal control stated in the Guidance Note based on Audit of Internal Financial Controls over Financial Reporting issued by the Institute of Chartered Accountants of India (ICAI). These responsibilities include the design, implementation and maintenance of adequate internal financial controls that were operating effectively for ensuring the orderly and efficient conduct of its business, including adherence to company’s policies, the safeguarding of its assets, the prevention and detection of frauds and errors, the accuracy and completeness of the accounting records, and the timely preparation of reliable financial information, as required under the Companies Act, 2013.

Auditors’ Responsibility

Our responsibility is to express an opinion on the Company’s internal financial controls over financial reporting, based on our audit. We conducted our audit in accordance with the Guidance Note on Audit of Internal Financial Controls Over Financial Reporting (the “Guidance Note”) and the Standards on Auditing, issued by ICAI and deemed to be prescribed under

section 143(10) of the Companies Act, 2013, to the extent applicable to an audit of internal financial controls, both applicable to an audit of Internal Financial Controls and, both issued by the Institute of Chartered Accountants of India. Those Standards and the Guidance Note require that we comply with ethical requirements and plan and perform the audit to obtain reasonable assurance about whether adequate internal financial controls over financial reporting was established and maintained and if such controls operated effectively in all material respects.

Our audit involves performing procedures to obtain audit evidence about the adequacy of the internal financial controls system over financial reporting and their operating effectiveness. Our audit of internal financial controls over financial reporting included obtaining an understanding of internal financial controls over financial reporting, assessing the risk that a material weakness exists, and testing and evaluating the design and operating effectiveness of internal control based on the assessed risk. The procedures selected depend on the auditor’s judgment, including the assessment of the risks of material misstatement of the financial statements, whether due to fraud or error.

We believe that the audit evidence we have obtained is sufficient and appropriate to provide a basis for our audit opinion on the Company’s internal financial controls system over financial reporting.

Meaning of Internal Financial Controls over Financial Reporting

A company’s internal financial control over financial reporting is a process designed to provide reasonable assurance regarding



the reliability of financial reporting and the preparation of financial statements for external purposes in accordance with generally accepted accounting principles. A company's internal financial control over financial reporting includes those policies and procedures that (1) pertain to the maintenance of records that, in reasonable detail, accurately and fairly reflect the transactions and dispositions of the assets of the company; (2) provide reasonable assurance that transactions are recorded as necessary to permit preparation of standalone Ind AS financial statements in accordance with generally accepted accounting principles, and that receipts and expenditures of the Company are being made only in accordance with authorizations of management and directors of the company; and (3) provide reasonable assurance regarding prevention or timely detection of unauthorized acquisition, use, or disposition of the Company's assets that could have a material effect on the standalone Ind AS financial statements.

Inherent Limitations of Internal Financial Controls over Financial Reporting

Because of the inherent limitations of internal financial controls over financial reporting,

including the possibility of collusion or improper management override of controls, material misstatements due to error or fraud may occur and not be detected. Also, projections of any evaluation of the internal financial controls over financial reporting to future periods are subject to the risk that the internal financial control over financial reporting may become inadequate because of changes in conditions, or that the degree of compliance with the policies or procedures may deteriorate.

Opinion

In our opinion, the Companies has in all material respects, adequate internal financial controls with reference to these standalone Ind AS financial statements and such internal controls with reference these stand alone Ind AS financial statements were operating effectively as at 31st March 2023, based on internal control over financial reporting criteria established by the considering essential components of internal control stated in Guidance Note issued by the Institute of Chartered Accountants of India.

PLACE: BENGALURU

DATE : 28 Dec 2023

Sd/-

**For VIJAY PANCHAPPA & CO.,
CHARTERED ACCOUNTANTS
(FIRM NO: 004693S)**

Sd/-

**CA. P.M.MUDIGUDAR
Partner M.No.204096**

UDIN: 23204096BGXIAR7457

**ANNEXURE - C****DIRECTIONS UNDER SECTION 143(5) OF COMPANIES ACT, 2013**

Sl. No.	Directions	Reply
1	Whether the Company has system in the place to process all the accounting transactions through IT system. If yes, the implications of the processing of accounting transactions outside IT system on the integrity of the accounts along with the financial implications, if any, may be stated.	<p>Yes, the Company has an IT system which process all the accounting transactions. During the course of audit, we have not come across any accounting transactions that were processed outside of the IT system. Accordingly, commenting on financial implications and integrity on account of processing accounting transactions outside the IT system does not arise.</p> <p>However, the processes connected to verification or audit of running account bills, evaluation of quotes from contractors, cheque printing, payment etc., happens outside IT system.</p>
2	Whether there is any restructuring of an existing loan or cases of waiver/ write off to debts/ loans/ interest etc., made by a lender to the Company due to the Company's inability to repay the loan? If yes, the financial impact may be stated. Whether such cases are properly accounted for? (In case, Lender is a Government Company, then this direction is also applicable for statutory auditor of lender company)	There was no restructuring of existing loans during the period ended March 31, 2023. Also, there were no cases of waiver/ write off of debts/ loans/ interest etc., made by a lender to the company. Accordingly reporting of financial implication on such restructuring / waiver/ write off of debts/ loans/interest etc., by the lender to the Company does not arise
3	Whether funds (grants/subsidy etc.) received / receivable for specific schemes from Central / State Government or its agencies were properly accounted for / utilized as per its terms and conditions? List the cases of deviations.	Funds received/ receivable for specific schemes from Central / State Agencies were appropriately accounted for and utilized by the Company during the year. Based on our audit and taking into consideration the information and explanations given to us by the Company and the books of accounts and other records examined by us during the normal course of audit, to the best of knowledge, there were no cases of deviation with respect to funds received/ receivable for specific purpose and its utilization as per terms and conditions. except for the para (i) of Basis for qualified opinion paragraph.

**Company Specific Directions:**

(a)	Whether the Company has taken adequate measures to prevent encroachment of idle land owned by it. Whether any land of the company is encroached, under litigation not put to use or declared surplus? Details may be provided.	Based on our verification and examination of books of accounts, evidence and records and explanations and information received, the Company does not hold any idle land to encroachment and no land is under litigation/ not put to use or declared surplus.
(b)	Whether system for monitoring the execution of works vis-à-vis the milestones stipulated in the agreement is in existence and the impact of cost escalation if any revenue/losses from contracts etc., have been properly accounted for in the books? Whether the bank guarantees have been revalidated in time?	Based on our audit, there is a system for monitoring the execution of work vis-à-vis the milestones stipulated in the agreement. Company has a control over execution, progress review, reasons for delay, in case of delay; penalty for delay, if circumstances are avoidable, etc., The Company has made an agreement inclusive of escalation clause and the same has been considered in the accounting. Bank guarantees have been revalidated except to an extent of Rs.14,840.27 lakhs upto the date 30.10.2023.
(c)	The cost incurred on abandoned projects may be quantified and the amount actually written -off shall be mentioned.	As informed to us, no projects have been abandoned by the Company.
(d)	Describe the deviations from the system of payment for land acquisition including compensation under Re-settlement & Rehabilitation policy of the State Government. Cases of land disputes should be mentioned.	Based on our verification and examination of records, land acquisition process has been taken care by respective SLAO/ AC as per State Govt. guidelines. However, land disputes on account of enhanced compensation cases are listed as on as on 31.07.2023 are listed as Annexure - 2.
(e)	Examine the system of effective utilization Loans/ Grant-in-Aid/ Subsidy. List the cases of diversion of funds.	Based on our verification and examination of books of accounts, the Company has effective system for utilisation grants / loans. We have not come across any such instances.
(f)	Whether the Company has refunded the interest earned on investment of unutilized capital grants as to GoK as stipulated vide Circular dt. 27.08.2019. If not done, reasons for the same may be explained.	Interest earned on investment of unutilised capital grants are taken to other income of the Company. As informed to us, the Company does not have any own source of income to meet the administrative expenses. However, the same matter has been qualified in our report.

**Additional Sub Directions:**

(a)	Whether the company has a monitoring mechanism to assure that the funds received through AIBP Scheme is exclusively utilized for the same?	As informed to us, the projects handled by the Company does not fall under the AIBP Schemes. Further, Upper Bhadra Project yet to be identified as a national project and it is under process before Govt. of India for approval.
(b)	The amount received under AIBP Scheme and the amount expended during the financial year may be verified. Deviation of expenditure to other projects may be reported.	NA
(c)	Has the company adhered to the water resources department guidelines on AIBP Projects? Instances of deviation may be mentioned.	NA
(d)	Whether the company has any policy to ensure that the grants received under SCP/ TSP schemes are utilised for the purpose for which it was received and there is no deviation towards any capital works. In case of deviations whether the same has been approved by GoK?	Based on our verification and examination of books of accounts, the Company has utilised the funds released by the Govt. in line with the SCP/ TSP schemes.

PLACE: BENGALURU**DATE : 28 Dec 2023****Sd/-****For VIJAY PANCHAPPA & CO.,
CHARTERED ACCOUNTANTS
(FIRM NO: 004693S)****Sd/-****CA. P.M.MUDIGUDAR
Partner M.No.204096****UDIN: 23204096BGXIAR7457**



Annexure - 1

SI No	Items in checklist	Remarks
1	Whether all the Bank Accounts/Fixed Deposits have been opened with banks proper authorization and approvals as per the aforesaid delegations of power?	Yes, it is in line with the delegation powers.
2	Whether there was a periodical system of preparation of bank reconciliation of statement and whether they were produced for verification to audit?	Yes – Year end bank reconciliation statements were produced for our verification
3	Whether Bank reconciliation of the Main Account and all subsidiary bank accounts were done?	Yes – All bank reconciliations were done.
4	Was the authorization to operate the bank accounts were given to a single signatory?	Yes, the accounts operations were given at DDO level to a single signatory.
5	Whether the interest for the entire duration of Fixed Deposits was accounted in the books of accounts?	Yes
6	Whether physical verification of cash has taken place periodically?	Yes, done at regular intervals.
7	Whether cash in hand as shown in balance sheet tallies with the certificate of physical verification of cash?	Yes
8	Is there is a register of FD showing amounts, maturity dates, rate of Interest and dates of payment of Interest?	Yes – Maintained in System
9	Is there a follow-up system to ensure that interest on Fixed Deposits is received on due dates?	Yes – Maintained in System
10	Is there a follow-up system to ensure that the transfer of matured amount of fixed deposits is done without any delay?	Yes – Maintained in System
11	Whether bank confirmation statements are obtained periodically from banks for all accounts, SB Account, Current Account and fixed deposits?	Yes
12	Whether confirmation of balances in respect of all bank balances tally with the Bank statements?	Yes
13	Whether Fixed Deposits and interests as per fixed Deposit Register tally with the Confirmation certificate issued by the Bank.	Yes – there were no discrepancies found.
14	Whether the confirmation statements received from Bank are authenticated and in the Letterhead of the Bank?	Yes
15	In case of any difference observed in the above check, whether the same was adjusted in the subsequent year?	No such cases.
16	Whether the external confirmations were obtained from Banks in the test checked cases, if so details thereof.	Yes
17	Whether any of the aforesaid lapses were brought out in the report of the Internal Financial Controls by the Statutory Auditor, if not, whether Audit Enquiry was issued?	No such instances were occurred.

**Annexure - 2**

Sl. No	Name of the Petitioner	Name of the Respondent	MFA No.	LAC No.
1	AEE,VJNL, UBP, Subdivision No. 4, Tarikere	Thippeshappa	6332/2021	LAC 02/2013
2	AEE,VJNL, UBP, Subdivision No. 4, Tarikere	Thippeshappa	6334/2021	LAC 04/2013
3	AEE,VJNL, UBP, Subdivision No. 4, Tarikere	Shanmukappa	6374/2021	LAC 05/2013
4	AEE,VJNL, UBP, Subdivision No. 4, Tarikere	Mallamma	6370/2021	LAC 06/2013
5	AEE,VJNL, UBP, Subdivision No. 4, Tarikere	Jayappa	6339/2021	LAC 07/2013
6	AEE,VJNL, UBP, Subdivision No. 4, Tarikere	B N Shivaprakash	6382/2021	LAC 08/2013
7	AEE,VJNL, UBP, Subdivision No. 4, Tarikere	Malleshappa	6337/2021	LAC 09/2013
8	AEE,VJNL, UBP, Subdivision No. 4, Tarikere	E.B Chandrappa	6333/2021	LAC 10/2013
9	AEE,VJNL, UBP, Subdivision No. 4, Tarikere	B.S Umapathi	6331/2021	LAC 11/2013
10	AEE,VJNL, UBP, Subdivision No. 4, Tarikere	B.C Veerabhadrapa	6369/2021	LAC 12/2013
11	AEE,VJNL, UBP, Subdivision No. 4, Tarikere	B.C Veerabhadrapa	6341/2021	LAC 13/2013
12	AEE,VJNL, UBP, Subdivision No. 4, Tarikere	B.E Nagarajappa	6336/2021	LAC 14/2013
13	AEE,VJNL, UBP, Subdivision No. 4, Tarikere	S. Shivamurthy	6343/2021	LAC 15/2013
14	AEE,VJNL, UBP, Subdivision No. 4, Tarikere	Karidasappa	6338/2021	LAC 16/2013
15	AEE,VJNL, UBP, Subdivision No. 4, Tarikere	Eshwarappa	6371/2021	LAC 17/2013
16	AEE,VJNL, UBP, Subdivision No. 4, Tarikere	Eshwarappa	6368/2021	LAC 18/2013
17	AEE,VJNL, UBP, Subdivision No. 4, Tarikere	B H Lokeshappa	6380/2021	LAC 19/2013
18	AEE,VJNL, UBP, Subdivision No. 4, Tarikere	B R Raju	6372/2021	LAC 21/2013
19	AEE,VJNL, UBP, Subdivision No. 4, Tarikere	E B Rajashekarappa	6335/2021	LAC 23/2013
20	AEE,VJNL, UBP, Subdivision No. 4, Tarikere	Thalavara Rajanna	6374/2021	LAC 5/2017



21	AEE,VJNL, UBP, Subdivision No. 4, Tarikere	Veerappa @ Erappa	6370/2021	LAC 6/2017
22	AEE,VJNL, UBP, Subdivision No. 4, Tarikere	Veerappa	6339/2021	LAC 7/2017
23	AEE,VJNL, UBP, Subdivision No. 4, Tarikere	Rangappa	6382/2021	LAC 8/2017
24	AEE,VJNL, UBP, Subdivision No. 4, Tarikere	Jayanayak Bin Seethanayak	MFA No. 395/2023	LAC 139/2019
25	AEE,VJNL, UBP, Subdivision No. 4, Tarikere	Chandranayak	MFA No. 378/2023	LAC 196/2019
26	AEE,VJNL, UBP, Subdivision No. 4, Tarikere	Kenchamma	5215/2022	LAC 168/2017
27	AEE,VJNL, UBP, Subdivision No. 4, Tarikere	Gangamma Basappa	5217/2022	LAC 169/2017
28	AEE,VJNL, UBP, Subdivision No. 4, Tarikere	Ramanaik Bin Ruplanaik	5213/2022	LAC 135/2019
29	AEE,VJNL, UBP, Subdivision No. 4, Tarikere	Krishnanaik bin Bhimanaik	5212/2022	LAC 137/2019
30	AEE,VJNL, UBP, Subdivision No. 4, Tarikere	Ramanaik Bamanaik	5210/2022	LAC 188 /2019
31	AEE,VJNL, UBP, Subdivision No. 4, Tarikere	Ramanaik Bamanaik	5190/2022	LAC 189/2019
32	AEE,VJNL, UBP, Subdivision No. 4, Tarikere	H Niranjana murthy	8933/2018	01/2017



VERIFICATION

I, **CA. P.M.MUDIGOUDAR** Partner of **VIJAY PANCHAPPA & CO**, Chartered Accountants (Firm Regn. No: 004963S) do hereby declare that the information furnished above is true, correct and complete in all respects including the attachments to this form.

PLACE: BENGALURU

DATE : 28 Dec 2023

Sd/-

For **VIJAY PANCHAPPA & CO.,**
CHARTERED ACCOUNTANTS
(FIRM NO: 004693S)

Sd/-

CA. P.M.MUDIGOUDAR
Partner M.No.204096

UDIN: 23204096BGXIAR7457

COMPLIANCE CERTIFICATE

We have conducted the audit of accounts of **M/s Visvesvaraya Jala Nigam Limited** for the financial year ended on 31st March 2023 in accordance with the directions/sub-directions issued by the C&AG of India under section 143(5) of the Companies Act, 2013 and certify that we have complied with all the directions/sub-directions issued to us.

PLACE: BENGALURU

DATE : 28 Dec 2023

Sd/-

For **VIJAY PANCHAPPA & CO.,**
CHARTERED ACCOUNTANTS
(FIRM NO: 004693S)

Sd/-

CA. P.M.MUDIGOUDAR
Partner M.No.204096

UDIN: 23204096BGXIAR7457



COMMENTS OF THE COMPTROLLER AND AUDITOR GENERAL OF INDIA UNDER SECTION 143 (6) (b) OF THE COMPANIES ACT, 2013 ON THE FINANCIAL STATEMENTS OF THE VISVESVARAYA JALA NIGAM LIMITED, BENGALURU FOR THE YEAR ENDED 31 MARCH 2023

The preparation of financial statements of **Visvesvaraya Jala Nigam Limited, Bengaluru** for the year ended **31 March 2023** in accordance with the financial reporting framework prescribed under the Companies Act, 2013 (Act) is the responsibility of the management of the company. The statutory auditor appointed by the Comptroller and Auditor General of India under section 139(5) of the Act is responsible for expressing opinion on the financial statements under section 143 of the Act based on independent audit in accordance with the standards on auditing prescribed under section 143(10) of the Act. This is stated to have been done by them vide their Revised Audit Report dated **28 December 2023** which supersedes their earlier Audit Report dated **30 October 2023**.

I, on behalf of the Comptroller and Auditor General of India, have conducted a supplementary audit of the financial statements of **Visvesvaraya Jala Nigam Limited, Bengaluru** for the year ended **31 March 2023** under section 143(6)(a) of the Act. This Supplementary audit has been carried out independently without access to the working papers of the statutory auditors and is limited primarily to inquiries of the statutory auditors and company personnel and a selective examination of some of the accounting records.

In view of the **revision made to the Statutory Auditor's Report**, to give effect to some of my audit observations raised during supplementary audit, I have no further comments to offer upon or supplement to the statutory auditors' report under section 143(6)(b) of the act.

**For and on the behalf of the
Comptroller & Auditor General of India
Sd/-
(VIMALENDRA ANAND PATWARDHAN)
Pr. ACCOUNTANT GENERAL(AUDIT-II)
KARNATAKA, BENGALURU**

Place: Bengaluru

Date :29 December 2023



CIN : U41000KA2016SGC097260
Balance Sheet as at 31 March, 2023

(₹ in Lakhs)

Particulars	Note No	Figures at the end of current reporting period	Figures as at the end of previous reporting period (Restated)	Figures as at the beginning of previous reporting period (Restated)
ASSETS				
1. Non-Current Assets				
(a) Property, Plant and Equipment	4A	3,54,850.73	2,86,323.72	2,41,929.26
(b) Right of Use Asset	4B	11.25	11.95	10.58
(c) Capital Work in Progress	5A	19,79,120.51	15,71,936.03	12,81,834.03
(d) Financial Assets				
Loans and advances	6	355.43	525.90	633.94
(e) Deferred Tax Assets (Net)	7	-	-	-
(f) Current Tax Assets (Net) - Income Tax Refund		21.02	4.43	71.81
		23,34,358.94	18,58,802.03	15,24,479.62
2. Current Assets				
(a) Financial Assets				
(i) Trade Receivables	8	37.86	28.09	20.15
(ii) Cash and cash equivalents	9	1,47,675.11	1,50,600.65	1,37,001.74
(iii) Loans and advances	6	18.72	23.18	11.42
(iv) Other Financial Assets	10	26,019.59	22,657.10	17,915.18
(b) Other Current Assets	11	17,443.84	11,835.46	23,918.06
		1,91,195.12	1,85,144.48	1,78,866.55
TOTAL		25,25,554.06	20,43,946.51	17,03,346.17
EQUITY AND LIABILITIES				
EQUITY				
Shareholders' funds				
(a) Equity Share capital	12	19,31,408.30	12,09,679.95	9,22,703.09
(b) Other Equity	13	24,571.36	2,55,811.25	2,54,408.08
		19,55,979.66	14,65,491.20	11,77,111.17
LIABILITIES				
1. Non-current liabilities				
(a) Financial Liabilities				
(i) Borrowings	14	1,71,732.49	1,37,663.57	1,55,378.77
(ia) Lease Liabilities	17A	10.29	10.63	10.95
(ii) Other Financial liabilities	15	74,870.29	63,050.82	56,120.49
(b) Provisions	16	58.94	57.07	44.43
(c) Other Non Current Liabilities	17	5,426.20	4,745.17	5,383.10
		2,52,098.21	2,05,527.26	2,16,937.74
2. Current liabilities				
(a) Financial Liabilities				
(i) Borrowings	14	55,840.56	42,999.16	39,428.86
(ia) Lease Liabilities	17A	0.35	0.32	0.30
(ii) Trade payables	18			
A) Total outstanding dues of Micro enterprises, and small enterprises		96.65	11.30	-
B) Total outstanding dues of Creditors other than Micro enterprises and small enterprises		1,628.85	995.62	1,425.99
(iii) Other Financial liabilities	15	1,98,253.74	2,68,232.55	2,39,197.04
(b) Other current liabilities	17B	9,813.62	10,837.96	9,480.14
(c) Provisions	16	51,842.42	49,851.14	19,764.93
		3,17,476.19	3,72,928.05	3,09,297.26
TOTAL		25,25,554.06	20,43,946.51	17,03,346.17
Background of the Company & its activities	1			
Basis of Preparation of Financial Statements	2			
Significant Accounting Policies	3			
Additional information to the financial statements	24-26			

For and on behalf of the Board of Directors of VISVESVARAYA JALA NIGAM LIMITED

As per our report of even date attached

Sd/-
Sannachittaiah
Managing Director
DIN: 10266740

Sd/-
R Cheluvraju
Director
DIN: 08220118

Sd/- Sd/-
A.V. Nagaveena **G.S. Prakash**
GM - Finance Company Secretary

For **VIJAY PANCHAPPA & CO.**
Chartered Accountants
Firm Reg No. 004693S
Sd/-
P.M.MUDIGOU DAR
PARTNER
M.NO. 204096
UDIN: 23204096BGXHXZ3090



CIN : U41000KA2016SGC097260

Statement of Profit and Loss for the year ended 31 March, 2023

(₹ in Lakhs)

Particulars	Note	Figures at the end of current reporting period	Figures at the end of previous reporting period (Restated)
1. Income			
Revenue from Operations	19	15.94	8.64
Other Income	20	5,379.12	2,961.29
Total Income		5,395.06	2,969.93
2. Expenses			
Employees Remuneration and Benefits	21	1,453.88	1,212.95
Depreciation	4A	6,109.75	6,062.46
Expenditure on GOK schemes	22	-	-
Other Expenses	23	14,502.31	6,791.23
Total Expenses		22,065.94	14,066.64
3. Profit / (Loss) before exceptional items and tax		(16,670.88)	(11,096.71)
4. Exceptional items		-	-
5. Profit/ (Loss) before taxation		(16,670.88)	(11,096.71)
Less : Tax Expense:			
- Current Tax		-	-
- Deferred Tax - Charge/(Credit)		-	-
6. Profit/(Loss) for the year		(16,670.88)	(11,096.71)
7. Other Comprehensive Income			
a) Items that will not be reclassified to profit and loss			
i) Remeasurement of Defined Benefit Plans		1.01	(3.16)
ii) Income tax on items that will not be reclassified to profit or loss		-	-
Total (a)		1.01	(3.16)
8. Total Comprehensive Income		(16,669.86)	(11,099.87)
Weighted average No. of shares outstanding - Basic		15,27,91,009	11,05,67,627
Weighted average No. of shares outstanding - Diluted		15,27,91,009	11,05,67,627
Earnings per Share			
- Basic		(10.91)	(10.04)
- Diluted		(10.91)	(10.04)
(Face value of Rs.1,000/- per share)			
Background of the Company & its activities	1		
Basis of Preparation of Financial Statements	2		
Significant Accounting Policies	3		
Additional information to the financial statements	24-26		

For and on behalf of the Board of Directors of VISVESVARAYA JALA NIGAM LIMITED

As per our report of even date attached

For VIJAY PANCHAPPA & CO.

Chartered Accountants
Firm Reg No. 004693SSd/-
P.M.MUDIGUDAR
PARTNER
M.NO. 204096
UDIN: 23204096BGHXZ3090Place: Bengaluru
Date: 30.10.2023Sd/-
Sannachittiah
Managing Director
DIN: 10266740Sd/-
R Cheluvvaraju
Director
DIN: 08220118Sd/-
A.V. Nagaveena
GM - FinanceSd/-
G.S. Prakash
Company Secretary



CIN : U41000KA2016SGC097260

Cash Flow Statement for the year ended March 31, 2023

(₹ in Lakhs)

Particulars	Year ended March 31, 2023	Year ended March 31, 2022 (Restated)
Cash Flow from operating activities:		
Net loss before taxation	(16,670.88)	(11,096.71)
Other Comprehensive Income	1.01	(3.16)
Adjustments for:		
Interest Income	(4,776.93)	(2,526.07)
Provision for Doubtful Debts	7.59	2.12
Depreciation	6,109.75	6,062.46
Operating profit before working capital changes	(15,329.46)	(7,561.36)
Changes in working capital:		
(Increase)/Decrease in Trade receivables	(17.36)	(10.06)
(Increase)/Decrease in Loans & advances	4.45	(11.76)
(Increase)/Decrease in current assets	(5,524.66)	12,081.69
(Increase)/Decrease in Other Current Assets	(16.59)	67.38
(Increase)/Decrease in Current Financial Assets	(3,411.78)	(4,695.84)
Increase/(Decrease) in current Financial Liabilities	(61.22)	(83.02)
Increase/(Decrease) in current Liabilities	(1,024.34)	1,357.83
Increase/ (Decrease) in Trade Payables	718.58	(428.85)
Increase/(Decrease) in Trade Provisions	1,993.15	30,098.85
Net cash flow from/ (used in) operating activities	(22,669.23)	30,814.46
Cash Flow from investing activities:		
Purchase of fixed assets and change in capital work in progress *	(5,51,140.80)	(3,12,069.01)
Mobilisation Advance to Contractors for capital works -(Net)	170.47	108.04
Interest received from deposit	4,826.23	2,480.00
Deposit in Special Land Acquisition Officer Bank Account for land Purchase	16,007.11	(9,234.95)
Finance Charges	(14,957.66)	(15,022.27)
Grants received towards Finance Charges	14,957.66	15,022.27
Net cash flow from/ (used in) investing activities	(5,30,137.03)	(3,18,715.92)
Cash Flow from financing activities:		
Share capital issued	7,21,728.35	2,86,976.86
Share Application Money pending allotment (Net)	(2,14,570.02)	12,503.04
Proceeds from long term borrowings	90,006.54	25,000.99
Repayment of long term borrowings	(43,096.21)	(39,145.90)
Payment of Lease Liabilities	(0.32)	(0.30)
Retention Money received	11,819.46	6,930.33
Net cash flow from/(used in) financing activities	5,65,887.80	2,92,265.03



CIN : U41000KA2016SGC097260

Cash Flow Statement for the year ended March 31, 2023

(₹ in Lakhs)

Particulars	Year ended March 31, 2023	Year ended March 31, 2022 (Restated)
Net increase/(decrease) in cash and cash equivalents	13,081.54	4,363.97
Cash and cash equivalents at the beginning of year	68,863.44	64,499.47
Cash and cash equivalents at the end of year	81,944.98	68,863.44

Note :

- The above Cash Flow Statement has been prepared under the "Indirect Method" as set out in the Ind AS -7 on Cash Flow Statements issued by the Companies (Indian Accounting Standards) Rules, 2015.
- Previous year figures have been re-arranged/regrouped wherever necessary.
- The Cash & Cash Equivalents represent Cash and Bank balances including balance in Deposit with Treasury.
- Reconciliation of Cash & Cash Equivalent as per Note - 9.
- * Cash flow from investing activity are inclusive of allocated expenditure.
- Finance charges are classified as cash flows from investing activity since the same relate to the ongoing capital project.

Reconciliation of cash and cash equivalents with financial Statements

(₹ in Lakhs)

Particulars	Year ended March 31, 2023	Year ended March 31, 2022 (Restated)
Balance in Savings Bank Accounts	53,868.43	31,034.42
Balance in Current Account	5,744.85	(96,621.70)
Balance in Deposit Accounts maturing within 3 months	22,280.40	1,34,450.20
Balance in District Treasury	51.31	0.50
	81,944.99	68,863.43
Add: Balance in Bank Account with Special Land Acquisition Officer	62,248.92	80,453.92
Add: Balance in Deposit Account with Special Land Acquisition Officer Maturing within 3 months	3,481.21	1,283.30
Cash and Cash Equivalents as per Balance Sheet	1,47,675.12	1,50,600.65

For and on behalf of the Board of Directors of VISVESVARAYA JALA NIGAM LIMITED

Sd/-
Sannachittaiah
Managing Director
DIN: 10266740

Sd/-
R Chelvaraju
Director
DIN: 08220118

Sd/-
A.V. Nagaveena
GM - Finance

Sd/-
G.S. Prakash
Company Secretary

As per our report of even date attached
For **VIJAY PANCHAPPA & CO.**
Chartered Accountants
Firm Reg No. 004693S
Sd/-
P.M.MUDIGODAR
PARTNER
M.NO. 204096
UDIN: 23204096BGXHXZ3090



CIN : U41000KA2016SGC097260

Statement Of Changes In Equity For The Year Ended 31st March, 2023

(A) EQUITY SHARE CAPITAL

As at 31.03.2023

(₹ in Lakhs)

Particulars	Number of Shares	Amount
Balance as at 1st April 2022	12,09,67,995	12,09,680.00
Changes in Equity Share Capital to prior period errors	-	-
Restated balance at the beginning of the current reporting period	12,09,67,995	12,09,680.00
Changes in Equity Share Capital during the current year	7,21,72,835	7,21,728.00
Balance as at 31st March 2023	19,31,40,830	19,31,408.00

As at 31.03.2022

(₹ in Lakhs)

Particulars	Number of Shares	Amount
Balance as at 1st April 2021	9,22,70,309	9,22,703.00
Changes in Equity Share Capital to prior period errors	-	-
Restated balance at the beginning of the current reporting period	9,22,70,309	9,22,703.00
Changes in Equity Share Capital during the current year	2,86,97,686	2,86,977.00
Balance as at 31st March 2022	12,09,67,995	12,09,680.00

(B) OTHER EQUITY

As at 31.03.2023

(₹ in Lakhs)

Particulars	Share Application money pending Allotment	Reserves & Surplus	Other items of OCI	Total Other Equity
		Retained Earnings		
Balance as at 1st April 2022	2,85,813.54	(29,982.52)	(19.78)	2,55,811.25
Changes in accounting policy or prior period errors	-	-	-	-
Restated balance as at 1st April 2022	2,85,813.54	(29,982.52)	(19.78)	2,55,811.25
Total comprehensive income for the current year	-	-	1.01	1.01
Profit/(Loss) for the year	-	(16,670.88)	-	(16,670.88)
Amount received during the current year	5,25,458.33	-	-	5,25,458.33
Shares Allotted during the current year	(7,40,028.35)	-	-	(7,40,028.35)
Balance as at 31 March 2023	71,243.52	(46,653.40)	(18.76)	24,571.36



As at 31.03.2022

(₹ in Lakhs)

Particulars	Share Application money pending Allotment	Reserves & Surplus	Other items of OCI	Total Other Equity
		Retained Earnings		
Balance as at 1st April 2021	2,73,310.50	(46,473.47)	(16.62)	2,26,820.42
Changes in accounting policy or prior period errors	-	27,587.66	-	27,587.66
Restated balance as at 1st April 2021	2,73,310.50	(18,885.81)	(16.62)	2,54,408.08
Total comprehensive income for the current year			(3.16)	(3.16)
Profit /(Loss) for the year		(11,096.71)		(11,096.71)
Amount received during the current year	2,99,479.90	-		2,99,479.90
Shares Allotted during the current year	(2,86,976.86)	-		(2,86,976.86)
Balance as at 31 March 2022	2,85,813.54	(29,982.52)	(19.78)	2,55,811.25

Refer to Note No.13 for nature and movement of Reserve and Surplus

For and on behalf of the Board of Directors of VISVESVARAYA JALA NIGAM LIMITED

As per our report of even date attached

For VIJAY PANCHAPPA & CO.
Chartered Accountants
Firm Reg No. 004693SSd/-
P.M.MUDIGODAR
PARTNER
M.NO. 204096
UDIN: 23204096BGHXZ3090Sd/-
Sannachittaiah
Managing Director
DIN: 10266740Sd/-
R Cheluvraju
Director
DIN: 08220118Sd/-
A.V. Nagaveena
GM - FinanceSd/-
G.S. Prakash
Company Secretary

Intentionally Left Blank



NOTES FORMING PART OF FINANCIAL STATEMENTS

1. BACKGROUND OF THE COMPANY AND ITS ACTIVITIES

- (a) Visvesvaraya Jala Nigam Limited (VJNL) was registered on 20.10.16 as a wholly owned Government of Karnataka Company as per the provisions of the Companies Act 2013 in terms of G.O.No. WRD 35 VE BYA EE 2016 Dated 20.08.2016.
- (b) The main objects of the company include:
- (i) To take up and implement the projects proposed based on the study report to be submitted by the Expert Committee for formulation of permanent irrigation facilities to Kolar and Chikkaballapura districts and has transferred the Yettinahole Integrated drinking water project and the Upper Bhadra Irrigation Project and allied projects from Karnataka Neeravari Nigam Limited and also other projects that the Government of Karnataka may entrust from time to time for catering to the water needs of the drought prone areas of Chikkaballapur, Kolar, Bangalore Rural, Chitradurga, Chickmagalur, Hassan, Davanagere and Tumkur Districts of Karnataka.
- (ii) To plan, investigate, estimate, build, operate, and maintain all kinds of infrastructures like Dams, Reservoirs, Barrages, Weirs, Canals, Lift Irrigation Schemes, Solar Irrigation Systems, Pipelines, Road Works, etc., required for the Project for supply of water for irrigation, drinking, power generation and other purposes including the works of Command Area Development Authority (CADA).
- (iii) Promote, adopt modern irrigation systems / methods like sprinkler, drip, solar water pumps and any other methods or systems for effective utilisation of water and build, construct, operate, maintain irrigation project entrusted by the Government of Karnataka including providing rehabilitation of people and places affected by the building of water utilisation projects and promote suitable scheme for afforestation and control flood by adopting suitable ways, means and standards and also providing navigation, leisure / recreation activities, fisheries, etc., in the rivers / water bodies.
- (c) The GOK vide GO No. WRD 35 VE BYA EE 2016 Dated 20.08.2016 has transferred the Yettinahole integrated drinking water project, Upper Bhadra Project and the projects related / allied to these projects and other project works that benefit / supplement the drought prone areas of Chikkaballapur, Kolar, Bangalore Rural, Chitradurga, Chikmagalur, Hassan, Davanagere and Tumkur District and ongoing any other project works to the Company. In terms of Government Order No. WRD 130 VIBYAE 2016, Dt. 18.11.16 the GOK has transferred in principle, the assets and liabilities of ongoing works of Upper Bhadra Project, Yettinahole Project, Vanivilas Sagar, Gayathri Reservoir pending final transfer of assets and liabilities of these projects. Further, the offices functioning under the administrative control of Karnataka Neeravari Nigam Limited attached to the said projects is also transferred to the company by GOK along with the posts attached to these



NOTES FORMING PART OF FINANCIAL STATEMENT

offices and officers / employees working in these posts.

- (d) The Government has also entrusted the work of providing irrigation and other facilities to backward classes of the society through Special Component Plan (SCP) & Tribal Sub Plan (TSP) and other Government schemes (NABARD).

2. BASIS OF PREPARATION OF FINANCIAL STATEMENTS

Financial statements are prepared under historical cost convention on a going concern and accrual basis, except for

- a) certain financial instruments which are measured at fair values and
- b) Net defined benefit (asset)/ liability are measured at Fair value of plan assets less present value of defined benefit obligations and comply in material aspects with the mandatory Indian Accounting Standards as specified in the Companies (Indian Accounting Standards) Rules, 2015 notified under Section 133 of the Companies Act, 2013, (the 'Act') and relevant amendment rules issued thereafter, other relevant provisions of the Companies Act, 2013.

3. SIGNIFICANT ACCOUNTING POLICIES

The Company is a Government of Karnataka (GOK) enterprise set up with the specific task of implementing certain drinking and irrigation projects. The Company's operation and maintenance cost are met as far as practicable, by water rates demand raised for supply of water and balance from monies received from Government of Karnataka for carrying out its functions. Hence, the financial statements are prepared on a going concern basis.

3.1 USE OF ESTIMATES

The Preparation of financial statements in conformity with Generally Accepted Accounting

Principles (GAAP) requires management to make estimates and assumptions that affect the reported amounts of assets and liabilities and the disclosure of contingent liabilities on the date of the financial statements. The estimates and assumptions used in the accompanying financial statements are based upon management's evaluation of relevant facts and circumstances as of the date of the financial statements. Actual results could differ from those estimates. Any revision to accounting estimates is recognized prospectively in current and future periods. Reconciliations and descriptions of the effect of the transition has been summarized in note 2.1

3.2 SEGMENT REPORTING

The Company operates only in one geographical area and in the business of creating drinking and Irrigation Infrastructure and operating them, hence the Company has no reporting segments.

3.3 REVENUE RECOGNITION

Revenue from letting out water for irrigation is recognised on accrual basis at the rates prescribed under the Karnataka Irrigation Act and Rules.

Sale of rubbles, Hard Rock, Soil, Tender Forms, Rental/lease income on use of land and building, penalty on delayed progress of work, interest on excess payment to contractors, Miscellaneous income/receipts not in the ordinary course of business are recognized on realization, as there are uncertainties in their ultimate realization. Stale cheques outstanding for more than three years, are recognised as income.

3.4 INVENTORIES

No value is assigned to the stock of rubble and other materials arising during the excavation. However the cost of rubble and other materials issued to the



NOTES FORMING PART OF FINANCIAL STATEMENT

contractor is recovered from the contractor at the rates mentioned in the contract agreement and is credited to Profit and Loss Account net off royalty payable to Government.

3.5 CASH AND CASH EQUIVALENTS (FOR PURPOSES OF CASH FLOW STATEMENT)

Cash comprises cash on hand and demand deposits with banks. Cash equivalents shall be short-term balances (with an original maturity of three months or less from the date of acquisition), highly liquid investments that shall be readily convertible into known amounts of cash and which are subject to insignificant risk of changes in value.

CASH FLOW STATEMENT:

Cash flows shall be reported using the indirect method, whereby profit / (loss) before tax is adjusted for the effects of transactions of non-cash nature and any deferrals or accruals of past or future cash receipts or payments. The cash flows from operating, investing and financing activities of the Company shall be segregated based on the available information.

3.6 CAPITAL WORK IN PROGRESS

(a) The projects being implemented by the Company consist of dams, Reservoirs, Barrages, Bridges Weirs, canal systems, canal network, Lift Irrigation Schemes, Tank filling etc. At the point when an asset is ready for its intended use, the cost of construction is transferred to the appropriate category of property, Dams, Canals, Lift Irrigation Schemes, etc., and charging of depreciation thereon. Until such stage of Completion, Cost of Construction (which includes in certain cases, part payment for works completed and pending approval of competent authority) is classified under Capital Work in Progress and Stated at cost. Expenditure during

construction which are directly attributable to asset under construction and Borrowing cost which qualify for capitalisation are also capitalised under the head Capital work in Progress.

(b) In respect of supply cum erection contracts, the value of supplies received and accepted shall be treated as capital work in progress

3.7 ALLOCATION OF EXPENSES (EXPENDITURE DURING CONSTRUCTION)

- (i) Projects under which assets are not be ready for their intended use and other capital work-in-progress will be carried at cost, comprising direct cost, related incidental expenses and attributable interest. The direct cost are the revenue expenditure incurred by Executive Engineer offices (other than repairs and maintenance of dams, barrages, canals, branches, distributaries, Lift Irrigation Schemes, provision for bad & doubtful debts, depreciation on assets, etc.,) which are identified and allocated to assets in progress of the respective EE Office on a systematic basis. The revenue expenditure allocated to the completed assets is charged off to the profit and loss account.
- (ii) No Indirect Costs will be levied on those assets which are ready to use but routed through CWIP and will be immediately transferred to fixed assets.
- (iii) The administrative and other general overheads at the Chief Engineer Offices, Superintending Engineer Offices, Registered office and Central Office directly attributable to the construction of fixed assets will be identified and allocated on systematic basis on major assets.



NOTES FORMING PART OF FINANCIAL STATEMENT

- (iv) The revenue expenditure incurred by SLAO Offices (other than depreciation on assets) are capitalised as Land.

3.8 PROPERTY, PLANT AND EQUIPMENT:

- (i) The assets transferred by the Government of Karnataka as assigned values by GOK, are treated as cost in the books of account of the Company.
- (ii) All other fixed assets are stated at cost including expenses related to acquisition, allocated expenses during construction period up to the deemed date of capitalisation.
- (iii) Roads include appurtenant bridges and culverts.
- (iv) Land Cost includes acquisition cost, interest paid upto the date of taking possession, enhanced compensation, interest awarded by the courts, expenditure on rehabilitation, structures, Bagarhukum payments, Crop Compensation, revenue expenditure incurred by the SLAO Offices and social forestry for project affecting local people/families.
- (v) Civil works of Barrages, Reservoir, Weirs, Lift Irrigation Structures and Dams include appurtenant gates and other embedded parts.
- (vi) The irrigation structures consisting of canals and other irrigation systems, which have been completed as per the Completion Certificate issued by the Chief Engineer/Superintending Engineer/Executive Engineer certifying that the work entrusted

to the agency/contractor has been fully completed in all respects as per the terms of the tender agreement or the abstract of final bill raised at the division level is taken as a base for capitalisation of asset and assets which are ready for intended use are capitalised.

- (vii) Bought out assets are capitalised including incidental expenses, if any, incurred in connection with bringing the asset to its current location till the date the said asset is ready for its intended use.
- (viii) Major renovation expenditure is capitalized as the activities undertaken improve the economic benefits expected to arise from the asset.

3.9 DEPRECIATION

Depreciation is provided on straight-line basis based on the useful lives as specified in Schedule II to the Companies Act, 2013 except in respect of:

- (i) Residual value is considered as Nil for all assets.
- (ii) Cost of software purchased is written off in the year of purchase.
- (iii) For the purpose of depreciation on additions to existing assets other than moveable assets, the life of assets has been restricted to the residual life of the original assets.
- (iv) As per the technical opinion obtained for the following category of assets for which no separate useful lives are specified in the Schedule II of the Companies Act, 2013 and the life of the Assets are;



NOTES FORMING PART OF FINANCIAL STATEMENT

Sl. No.	Description	Life of the Asset
1	Dams and barrages (a) Dams, Weirs, Reservoir and barrages (b) Dams, Reservoir, Weirs and barrage Gates (Mechanical and embedded parts)	100 Years 100 years for Civil Works 12 Years for Mechanical and embedded parts
2	Canals, branches and distributaries (Open canals and pipelines) / Tunnel	100 Years
3	Civil component / works of Lift Irrigation Systems	100 Years
4	(a) Pumping System including Electromechanical works and substations and transmission lines of Irrigation systems (b) Raising mains etc of Irrigation systems	MS Pipes/HDPE Pipes-30 Years Electromechanical works- 12 Years Substation-25 Years Raising Mains-30 Years
5	Aqueducts	100 Years
6	Tanks	100 Years
7	DRIP Pipes (PVC)/DRIP components	7 years

3.10 FINANCIAL INSTRUMENTS

The Company measures financial instruments at fair value at each balance sheet date. Fair value is the price that would be received to sell an asset or paid to transfer a liability in an orderly transaction between market participants at the measurement date. The fair value measurement is based on the presumption that the transaction to sell the asset or transfer the liability takes place either:

- (i) In the principal market for the asset or liability, or
- (ii) In the absence of a principal market, in the most advantageous market for the asset or liability.

Initial Recognition:

Financial assets and financial liabilities are initially measured at fair value. Transaction costs that are directly attributable to the acquisition or issue of financial assets and financial liabilities (other than financial assets and financial liabilities at fair value through profit or loss) are added to or deducted from the fair value of the financial assets or financial liabilities, as appropriate, on initial recognition.

Transaction costs directly attributable to the acquisition of financial assets or financial liabilities at fair value through profit or loss are recognised immediately in the Statement of Profit and Loss.

Subsequent Recognition**Financial assets****a) Financial assets at amortised cost:**

Financial assets are subsequently measured at amortised cost using the effective interest method if these financial assets are held within a business whose objective is to hold these assets in order to collect contractual cash flows and the contractual terms of the financial asset give rise on specified dates to cash flows that are solely payments of principal and interest on the principal amount outstanding.

Financial assets like Trade receivables, loans and advances, deposits, interest receivable, rent receivable and other advances recoverable in cash or kind are recognized at amortised cost.



NOTES FORMING PART OF FINANCIAL STATEMENT

b) Financial assets at fair value through other comprehensive income:

Financial assets are measured at fair value through other comprehensive income if these financial assets are held within a business whose objective is achieved by both collecting contractual cash flows and selling financial assets and the contractual terms of the financial asset give rise on specified dates to cash flows that are solely payments of principal and interest on the principal amount outstanding.

Currently the company does not have such financial assets.

c) Financial assets at fair value through profit or loss:

Financial assets are measured at fair value through profit or loss unless it is measured at amortised cost or at fair value through other comprehensive income on initial recognition.

For Trade and other receivables maturing within one year from the Balance Sheet date, the carrying amounts approximate the fair value due to short maturity/recoverability of these instruments.

Financial liabilities:

Financial liabilities are measured at amortised cost using the effective interest method.

Financial liabilities like Borrowings, Trade payables, Interest accrued, Security deposits and other financial liabilities like Retention monies etc., are measured at amortised cost.

For Trade and other payables maturing within one year from the Balance Sheet date, the carrying amounts approximate the fair value due to short maturity of these instruments.

Derecognition:

a) Derecognition of financial assets

The Company derecognises a financial asset when the contractual rights to the cash flows from the asset expire, or when it transfers the financial asset and substantially all the risks and rewards of ownership of the asset to another party. On derecognition of a financial

asset in its entirety, the difference between the asset's carrying amount and the sum of the consideration received and receivable is recognised in the Statement of Profit and Loss.

- b) The Company derecognises financial liabilities when, and only when, the Company's obligations are discharged, cancelled or have expired. The difference between the carrying amount of the financial liability derecognised and the consideration paid and payable is recognised in the Statement of Profit and Loss.

3.11 IMPAIRMENT OF ASSETS

Impairment on Financial Assets:

- Investments in unquoted equity instruments that do not have a market price and whose fair value cannot be reliably measured are measured at cost.
- Trade Receivables: Impairment of Trade receivable is created in the books in respect of 'Demands for water charges outstanding for collection for more than 3 years, as a prudent measure, even though such receivables are recoverable as arrears of land revenue by revenue authorities as per the Karnataka Irrigation Act, 1965.

Impairment on other Assets:

Being an irrigation infrastructure, the cash earning assets of the Company comprise of Dams, Canal Systems, Lift irrigation Schemes, Barrages, and Bridges etc. There is no precedent of such assets being marketed in an arm's length transaction; further, the life of the canal systems and other class of assets having been ascertained as 100 years, it is not possible to project the estimated future cash flows during the balance life of these assets with reasonable accuracy. In view of the above, it is not possible to arrive at the estimated future cash flows



NOTES FORMING PART OF FINANCIAL STATEMENT

and value in use and hence it is not possible for the Company to ascertain whether there is an impairment loss.

3.12 RETIREMENT AND OTHER BENEFITS**a) Short Term Employee Benefits:**

The undiscounted amount of short-term employee benefits expected to be paid in exchange for the services rendered by employees shall be recognized during the year when the employees render the service. These benefits shall include performance incentive and compensated absences which are expected to be settled wholly before twelve month after the end of the annual reporting period.

b) Retirement & Leave Salary:

Liability for the same is recognized as follows;

Nature of Employee	Leave salary	Gratuity	Pension/ Contribution to Pension fund	Provident fund/ ESI
On Deputation from Government	a) No contribution from the Company b) However, leave encashment availed by such employees during their service with the Company is regulated as per Karnataka Civil Service Rules (KCSR)	No contribution from the Company	No contribution from the Company	No contribution from the Company
On Deputation from Other PSUs / Corporation	Applicable leave salary contribution is being provided for/remitted as per terms of the deputation on actual basis.	A p p l i c a b l e contribution is being provided for/remitted as per terms of the deputation on actual basis.	Applicable Pension contribution is being provided for/remitted as per terms of the deputation on actual basis.	A p p l i c a b l e contribution is being provided for/remitted as per terms of the deputation on actual basis.
VJNL Cadre Employees	The Company provides leave salary contribution based on the valuation by independent actuary on each balance sheet date.	The Company provides for retirement benefits in the form of gratuity contribution valued by independent actuaries on each balance sheet date.	Employees are eligible for benefits of the defined pension scheme under the EPF Act.	A p p l i c a b l e contribution as per the PF Act is being provided / remitted by the Company.
Supernumerary employees	Leave Salary, if any, shall be recognised and accounted on payment.	Gratuity, if any, shall be recognised and accounted on payment.	Pension benefits, if any, shall be recognised and accounted on payment.	Provident Fund and ESI benefits are not extended to Supernumerary employees.

Employee benefits are accounted for under Ind AS 19 Employee Benefits.

Actuarial gains and losses arising in the year are recognised in other comprehensive income and are



NOTES FORMING PART OF FINANCIAL STATEMENT

not recognised to the income statement. Current service cost and past service costs is recognised under Employee Benefits and Net interest expense or income is recognised under finance costs. For defined contribution schemes, the amount charged to the income statement in respect of pension costs and other post-retirement benefits is the contributions payable in the year.

3.13 BORROWING COST

(i) The borrowing costs comprise of interest and commitment charges, guarantee commission, arrangers fees, listing fees, rating & Surveillance fees, exchange rate variation arising from foreign currency borrowings to the extent regarded as adjustment to the interest costs, etc less grants received/ receivable. Interest cost is calculated based on the effective interest rate method as described in IND AS 109. The borrowing costs attributable for the period up to the completion of construction or acquisition of fixed assets are to be capitalized along with the asset to which they relate. Borrowing costs do not include the actual or imputed costs of owner's equity. The Capitalization of borrowing costs as part of the cost of an asset should commence when all the following conditions are satisfied:

- a) Expenditure for the acquisition or construction of the asset is being incurred;
 - b) Borrowing costs are being incurred; and
 - c) Activities that are necessary to prepare the asset for its intended use are in progress.
- (ii) Expenditure on an asset includes only such expenditure that has resulted in payments of cash, transfers of other assets or the assumption of interest-bearing liabilities. Capitalization of borrowing costs should cease when substantially

all the activities necessary to prepare the asset are complete. Capitalization of borrowing costs should be suspended during extended periods in which the activities necessary to prepare the assets for its intended use are interrupted for abnormal reasons. However, in cases where there is no development but a substantial technical and administrative work is being carried out in connection with the asset or there is a temporary delay which is a necessary part of the process of getting the asset ready for its intended use, the borrowing costs in relation to these periods are capitalized.

- (iii) When the construction of a qualifying asset is completed in parts and a completed part is capable of being used while construction continues for the other parts, Capitalization of borrowing costs in relation to a part should cease when substantially all the activities necessary to prepare that part are complete. Borrowing costs related to construction of an asset incurred up to the time the asset is ready for its intended use, i.e., ready to commence commercial production, should be capitalized and thereafter all borrowing costs should be charged to revenue. No borrowing cost should be amortized or deferred where the actual commencement of commercial production has been delayed.

3.14 ACCOUNTING FOR LEASE

Asset acquired under lease when a significant position of the risk & rewards of ownership are retained by the lessor are classified as operating leases. Lease rentals on operating lease are recognized in profit and loss account on a straight-line basis over the term of the lease unless such payments are structured to increase in line with



NOTES FORMING PART OF FINANCIAL STATEMENT

expected general inflation to compensate for the lessor's expected inflationary cost increases. Lease incentives received are recognised as an integral part of the total lease expense over the term of the lease.

Effective 01 April 2019, the Company has adopted Ind-AS 116 - Leases and applied it to all lease contracts existing on 01 April 2019 using the modified retrospective method. Based on the same and as permitted under the specific transitional provisions in the standard, the Company is not required to restate the comparative figures.

All leases are accounted for by recognising a right-of-use asset and a lease liability except for:

- Leases of low value assets; and
- Leases with duration of 12 months or less.

Lease liabilities are measured at the present value of the contractual payments due to the lessor over the lease term, with the discount rate determined by reference to the rate inherent in the lease unless (as is typically the case) this is not readily determinable, in which case the Company's incremental borrowing rate on commencement of the lease is used. Variable lease payments are only included in the measurement of the lease liability if they depend on an index or rate. In such cases, the initial measurement of the lease liability assumes the variable element will remain unchanged throughout the lease term. Other variable lease payments are expensed in the period to which they relate.

On initial recognition, the carrying value of the lease liability also includes:

- (i) Amounts expected to be payable under any residual value guarantee;
- (ii) The exercise price of any purchase option granted in favour of the Company if it is reasonably certain to assess that option;

- (iii) Any penalties payable for terminating the lease, if the term of the lease has been estimated on the basis of termination option being exercised.

Right-of-use assets are initially measured at the amount of the lease liability, reduced for any lease incentives received, and increased for:

- (i) Lease payments made at or before commencement of the lease;
- (ii) Initial direct costs incurred; and
- (iii) The amount of any provision recognised where the Company is contractually required to dismantle, remove or restore the leased asset.

Subsequent to initial measurement, lease liabilities increase as a result of interest charged at a constant rate on the balance outstanding and is reduced for lease payments made. Right-of-use assets are amortised on a straight-line basis over the remaining term of the lease or over the remaining economic life of the asset if, rarely, this is judged to be shorter than the lease term.

When the Company revises its estimate of the term of any lease, it adjusts the carrying amount of the lease liability to reflect the payments to make over the revised term, which are discounted using a revised discount rate. The carrying value of lease liabilities is similarly revised when the variable element of future lease payments dependent on a rate or index is revised, except the discount rate remains unchanged. In both cases an equivalent adjustment is made to the carrying value of the right-of-use asset, with the revised carrying amount being amortised over the remaining (revised) lease term. If the carrying amount of the right-of-use asset is adjusted to zero, any further reduction is recognised in statement of profit and loss.

For contracts that both convey a right to the Company to use an identified asset and require services to be



NOTES FORMING PART OF FINANCIAL STATEMENT

provided to the Company by the lessor, the Company has elected to account for the entire contract as a lease, i.e. it does not allocate any amount of the contractual payments to, and account separately for, any services provided by the supplier as part of the contract.

3.15 ACCOUNTING FOR TAXES ON INCOME

(i) The tax expenses for the year comprise current and deferred tax. Tax expenses are recognized in the income statement only to the extent it relates to the items recognized in profit and loss account. Taxes on items recognized in other comprehensive income and directly to equity, are also recognized in other comprehensive income and directly in equity. Current tax is the amount of tax payable on the taxable income for the year as determined in accordance with the provisions of the Income Tax Act, 1961.

(ii) Deferred tax is recognized on temporary differences arising between the tax bases of assets and liabilities and their carrying amounts in the company's financial statements. Deferred tax is measured using the tax rates and the tax laws enacted or substantially enacted as at the reporting date. Deferred tax liabilities are recognized for all taxable temporary differences. Deferred tax assets are recognized for all deductible temporary differences to the extent that it is probable that taxable profit will be available against which the deductible temporary differences can be utilized. Deferred tax assets in respect of carry forward unused losses and tax credit are recognised only to the extent that it is probable that future taxable profit will be available against which the temporary differences can be utilized. If the company

has a history of tax losses, deferred tax assets is recognized to the extent that the company has sufficient temporary differences or there is convincing other evidence that sufficient taxable profit will be available.

- (iii) Deferred tax assets and liabilities are offset if such items relate to taxes on income levied by the same governing tax laws and the Company has a legally enforceable right for such set off. Deferred tax assets are reviewed at each Balance Sheet date for their realizability.
- (iv) The Company has opted to elect for taxation under section 115BAA of the Income Tax Act, 1961.

3.16 PROVISION, CONTINGENT LIABILITIES AND CONTINGENT ASSETS

Provisions are recognised, when there is a present legal or constructive obligation as a result of a past event, and it is probable that the Company will be required to settle that obligation. Provisions are measured at the Managements' best estimate of the expenditure required to settle the obligation at the balance sheet date, and are discounted to present value where the effect is material. Contingent Liabilities are not recognised but are disclosed in the notes. Contingent Assets are not recognised but are disclosed in the financial statements, where an inflow of economic benefits is probable and where practicable, an estimate of their financial effect is measurable.

3.17 EARNING PER SHARE

Basic earnings per share are computed by dividing the net profit/ net loss after tax attributable to



NOTES FORMING PART OF FINANCIAL STATEMENT

Equity shareholders by the weighted average number of equity shares outstanding during the period. Diluted earnings per share is computed by dividing the profit/ loss after tax attributable to equity shareholders (after adjustment of diluted earnings) by the weighted average number of equity shares considered for deriving basic earnings per share and also the weighted average number of equity shares that could have been issued upon conversion of dilutive potential equity shares.

3.18 GOVERNMENT GRANTS

- (i) Government grants to be recognized as a grant in the accounts:
 - a) Where there is reasonable assurance that the enterprise will comply with the conditions attached to them; and
 - b) It is reasonably certain that the ultimate collection will be made.
 - c) No part of the amount is refundable nor is likely to become refundable
- (ii) Government Grants for acquisition of assets is accounted by way of reduction from the relevant cost for which grant is received.
- (iii) Non-Monetary Government Grant in and the relevant asset are recognized at nominal value in the accounts.
- (iv) Grants relating to Revenue is recognized in the profit and loss over the period that bear the cost of meeting the obligation attached to that grant
- (v) Grants relating to Revenue is recognized in the profit and loss over the period that bear the cost of meeting the obligation attached to that grant.

- (vi) Specific Government Grants received towards execution of Special Component Plan (SCP) and Tribal Sub Plan (TSP), CADA works is accounted as liability and expenditure incurred on Special Component Plan (SCP) and Tribal Sub Plan (TSP), CADA works is set off against the specific grants.

3.19 WORK BILLS AND EXPENDITURE

- (i) Liability for work bills (in respect of both capital and revenue account) as at the end of the year are recognised in respect of such of all works executed on or before 31st March of each year.
- (ii) Liability on account of Extra Financial Implications and extra work is provided on estimate basis, based on the recording of work done subject to approval of competent authorities.
- (iii) The liability for price escalation is recognised on estimate basis subject to the claims made by the contractor and approval of competent authorities.

3.20 PRIOR PERIOD EXPENSES

The Company corrects material prior period errors retrospectively by:

- i) Restating the comparative amounts for the prior period(s) presented in which the error occurred or
- ii) If the error occurred before the earliest prior period presented, restating the opening balances of assets, liabilities and equity for the earliest prior period presented.



NOTES FORMING PART OF FINANCIAL STATEMENT

(₹ in Lakhs)

Particulars	Cost as at April 1, 2022 (Restated)	Additions	Disposal/ Adjustment/ Reclassification	Cost as at March 31, 2023	Accumulated Depreciation as at April 1, 2022 (Restated)	Depreciation for the Year	Disposal Adjustment/ Reclassification	Accumulated Depreciation as at March 31, 2023	Net Carrying amount as at March 31, 2023	Net Carrying amount as at March 31, 2022 (Restated)
Buildings and Colonies	3,604.74	1,131.38	-	4,736.12	287.22	87.75	-	374.97	4,361.15	3,317.52
Computer Systems	256.67	45.22	-	301.89	180.80	43.34	-	224.14	77.75	75.87
Furniture and Fixtures	917.50	79.43	-	996.93	349.33	95.12	-	444.45	552.48	568.16
Land - Freehold	1,10,931.36	36,903.73	-	1,47,835.10	-	-	-	-	1,47,835.10	1,10,931.36
Building- Registered Office (in the form of Equity Shares)	1,324.63	-	-	1,324.63	105.85	22.08	-	127.93	1,196.70	1,218.78
Vehicles	430.52	135.90	-	566.42	243.39	60.47	-	303.85	262.57	187.13
Machinery and Equipments	9.92	-	-	9.92	3.32	0.66	-	3.98	5.93	6.59
Office Equipments	618.24	51.27	-	669.51	460.07	69.15	-	529.21	140.30	158.18
Electrical Fittings	111.99	71.37	-	183.36	45.72	18.35	-	64.06	119.29	66.27
Bridge Cum Barrage (Constructed On Government Land)	361.55	-	-	361.55	50.03	12.51	-	62.54	299.01	311.51
Canals & Branches - Tunnel	38,447.93	-	-	38,447.93	1,090.10	384.48	-	1,474.59	36,973.35	37,357.83
Roads, Bridges and Culverts	-	-	-	-	-	-	-	-	-	-
Lift Irrigation System	-	-	-	-	-	-	-	-	-	-
i) Civil Works	84,394.42	1,966.15	-	86,360.57	2,146.93	844.33	-	2,991.26	83,369.31	82,247.49
ii) Electro Mechanical	47,619.31	2,938.20	-	50,557.51	10,152.33	3,982.02	-	14,134.35	36,423.16	37,466.99
iii) Pipes	5,262.35	3,017.49	-	8,279.84	453.24	175.72	-	628.96	7,650.88	4,809.10
iv) Raising Mains	4,510.71	6,098.96	-	10,609.67	388.51	150.94	-	539.45	10,070.22	4,122.20
v) Sub-Station	3,877.42	3,727.91	-	7,605.03	398.39	155.60	-	554.00	7,051.03	3,478.72
vi) Automated Drip System	-	18,469.73	-	18,469.73	-	7.23	-	7.23	18,462.50	-
TOTAL	3,02,678.96	74,636.74	-	3,77,315.70	16,355.23	6,109.75	-	22,464.98	3,54,850.73	2,86,323.70



NOTES FORMING PART OF FINANCIAL STATEMENT

**Property, Plant and Equipment
(Financial Year 2021-22)**

(₹ in Lakhs)

Particulars	Cost as at April 1, 2021 (Restated)	Additions	Disposal/ Adjustment/ Reclassification	Cost as at March 31, 2022 (Restated)	Accumulated Depreciation as at April 1, 2021 (Restated)	Depreciation for the Year	Disposal Adjustment/ Reclassification	Accumulated Depreciation as at March 31, 2022	Net Carrying amount as at March 31, 2022 (Restated)	Net Carrying amount as at March 31, 2021 (Restated)
Buildings and Colonies	3,551.79	52.95	-	3,604.74	226.97	60.24	-	287.22	3,317.52	3,324.82
Computer Systems	211.35	45.32	-	256.67	141.89	38.91	-	180.80	75.87	69.46
Furniture and Fixtures	769.17	148.33	-	917.50	269.69	79.64	-	349.33	568.16	499.47
Land - Freehold Building - Registered	61,272.59	49,658.78	-	1,10,931.36	-	-	-	-	1,10,931.36	61,272.59
Office (In the form of Equity Shares)	1,324.63	-	-	1,324.63	83.77	22.08	-	105.85	1,218.78	1,240.86
Vehicles	381.04	49.48	-	430.52	193.34	50.05	-	243.39	187.13	187.69
Machinery and Equipments	9.92	-	-	9.92	2.66	0.66	-	3.32	6.59	7.26
Office Equipments	511.11	107.13	-	618.24	348.89	111.18	-	460.07	158.18	162.22
Electrical Fittings	111.99	-	-	111.99	34.51	11.21	-	45.72	66.27	77.48
Bridge Cum Barrage	361.55	-	-	361.55	37.52	12.51	-	50.03	311.51	324.02
(Constructed On Government Land)	38,447.93	-	-	38,447.93	705.62	384.48	-	1,090.10	37,357.83	37,742.31
Canals & Branches - Tunnel	-	-	-	-	-	-	-	-	-	-
Roads, Bridges & Culverts	84,179.37	215.04	-	84,394.42	1,304.58	842.35	-	2,146.93	82,247.49	82,874.79
Lift Irrigation System	47,497.71	121.60	-	47,619.31	6,182.12	3,970.21	-	10,152.33	37,466.99	41,315.59
i) Civil Works	5,248.91	13.44	-	5,262.35	278.22	175.02	-	453.24	4,809.10	4,970.69
ii) Electro Mechanical	4,499.19	11.52	-	4,510.71	238.48	150.02	-	388.51	4,122.20	4,260.71
iii) Pipes	3,843.80	33.32	-	3,877.12	244.49	153.90	-	398.39	3,478.72	3,599.31
iv) Raising Mains	2,52,222.05	50,456.91	-	3,02,678.96	10,292.75	6,062.46	-	16,355.23	2,86,323.72	2,41,929.26
v) Sub-Station										
TOTAL										



NOTES FORMING PART OF FINANCIAL STATEMENT

4B Right of Use Asset

The details of right-of-use asset held by the Company is as follows:

(₹ in Lakhs)

Particulars	As at 31.03.2023	As at 31.03.2022 (Restated)
As per Last Balance Sheet	11.95	10.58
Recognised during the year	-	2.07
Amortisation during the year	0.70	0.70
Net carrying Value	11.25	11.95

- a) Buildings and colonies include building constructed on land belonging to
 (a) Government of Karnataka at EE YP Division Arasikere.
 (b) Other entities at EE YP Tumkur.
- b) During the year the company has capitalised land aggregating to Rs. 36846.08 Lakhs (PY Rs. 49658.77 Lakhs) as detailed below;

(₹ in Lakhs)

Particulars	2022-23	2021-22
1) Expenditure During construction of SLAO (Establishment Expenditure)	359.73	305.62
2) Direct purchase of land as per the Cabinet approval vide GO No. WRD 95 VBYAE 2016, Dt. 18-11-2016	-	-
3) Acquired as per land acquisition process under the act based on utilization certificate received from SLAO's/AC	36,193.28	48,745.99
4) Compensatory Afforestation charges	-	-
5) Notification and other associated expenses	293.07	607.17
TOTAL	36,846.08	49,658.78

- c) The cost of land capitalized is subject to completion of various procedures and consequential adjustments arising out of land acquisition awards, consent awards and interest, if any.
- d) The Company has acquired a total land of 3,323 Acres, 11.14 Guntas in respect of various projects as per Utilization Certificates received from respective Land Acquisition Officers. Out of this the mutation entries created for 2,397 Acres, 9.68 Guntas in favour of the company and balance mutation for 926 Acres, 1.46 Guntas are yet to be made.
- e) The Establishment Expenditure incurred at Chief Engineer's Offices, Superintending Offices which are attributable to the Projects are allocated suitably to the divisions under their respective jurisdiction.
- f) The Expenditure incurred at Registered Office, Bengaluru with regard to MD's remuneration,



- Technical staff remuneration and Legal expenses which are attributable to the Projects are allocated suitably to all the Executive Engineer Offices.
- g) Additions to Lift Irrigation Systems represent escalation costs incurred during the year and such additions are after giving effect of waiver of interest on mobilization advances for the extended period of contracts relating to Company's Upper Bhadra Project.
- h) Building - Registered Office represents Cost of Shares in a Company with right to hold and use certain areas of Building acquired in terms of Demerger Order. Formalities for transmission of Shares in the name of the company is under progress.

5A CAPITAL WORK IN PROGRESS (CWIP)**Financial Year 2022-23**

(₹ in Lakhs)

Particulars	As at 01-04-2022 (Restated)	Additions during the year	Interest on Mobilization Advance/Cost of Rubbles Recovered/Ind AS deferred Income	Adjustments/ Capitalisation during the year	As at 31-03-2023
Building and Colonies	1,159.59	69.64	-	(1,217.22)	12.01
Lift Irrigation Schemes	5,99,262.81	1,42,896.87	(73.18)	(36,218.45)	7,05,868.05
Canals and Branches	9,69,331.18	3,01,835.16	(579.34)	-	12,70,587.00
Tanks	2,182.44	471.00	-	-	2,653.45
Total	15,71,936.02	4,45,272.68	(652.53)	(37,435.67)	19,79,120.51

CAPITAL WORK IN PROGRESS (CWIP)**Financial Year 2021-22**

(₹ in Lakhs)

Particulars	As at 01-04-2021 (Restated)	Additions during the year	Interest on Mobilization Advance/Cost of Rubbles Recovered/Ind AS deferred Income	Adjustments/ Capitalisation during the year	As at 31-03-2022 (Restated)
Building and Colonies	1,045.48	114.11	-	-	1,159.59
Lift Irrigation Schemes	5,35,555.37	64,232.66	(130.29)	(394.92)	5,99,262.81
Canals and Branches	7,43,481.57	2,26,599.60	(749.99)	-	9,69,331.18
Tanks	1,751.61	430.83	-	-	2,182.45
Expenditure During Construction (Pending Capitalisation)	-	-	-	-	-
Total	12,81,834.03	2,91,377.20	(880.28)	(394.92)	15,71,936.03



NOTES FORMING PART OF FINANCIAL STATEMENT

5A.1

- a) The CWIP includes construction by obtaining consent through tripartite agreement between the company, land owner and the contractor pending land acquisition proceedings.
- b) Projects components/schemes under Upper Bhadra are being undertaken based on, in principle approval of the Government of Karnataka awaiting notification of Krishna Water Dispute Tribunal - II award by the Government of India.
- c) Additions during the year include provision towards Extra Financial Implication (EFI) INR 8,711.21 Lakhs (previous year INR 18,851.26 Lakhs) recognised, basis the Accounting Policy No. 3.19.
- d) The Company receives grants from Government of Karnataka for servicing of interest expenditure incurred on loans borrowed for construction of projects. The interest expenditure is eligible for

capitalization in terms of Ind AS 23 “Borrowing Cost”. The Government of India has amended Ind AS 20 “Government Grants” vide notification dated 20.09.2018 providing an option to entities to account for Government grants for purchase of assets either as:

- a) Deferred Income and to account assets at gross value or
- b) Accounting for government grants on reduction from cost of expenditure on acquisition of the asset.

The company has elected to account for government grants on reduction from expenditure. The net borrowing cost (Finance cost less Government grants for interest, Mortgage Expenses and guarantee commission) of Rs.4.88 lakhs for FY 2021-22 (which was expensed in that year) and Rs. 5.84 lakhs for FY 2022-23 has been allocated to capital work in progress during the year.

(₹ in Lakhs)

Particulars	31st March 2023	31st March 2022
Interest on Term Loans	12,842.52	13,005.70
Guarantee Commission	1,655.64	1,887.82
Rating and Surveillance Fee, Loan documentation expenses and Stamp duty	5.84	4.88
Mortgage Charges towards Term Loans	459.50	128.75
Total Borrowing cost (A)	14,963.50	15,027.15
Grant Received for Interest Servicing	12,842.52	13,005.70
Grants received for Guarantee Commission	1,655.64	1,887.82
Grants From GOK for Mortgage Charges	459.50	128.75
Total Grants Received (B)	14,957.66	15,022.27
Net Borrowing Cost allocated to CWIP (A-B)	5.84	4.88



NOTES FORMING PART OF FINANCIAL STATEMENT

5A.2 Capital-work-in Progress (CWIP) Ageing schedule:

(₹ in Lakhs)

CWIP [Name of the project]	Amount in CWIP for a period of				Total
	Less than 1 year	1-2 years	2-3 years	More than 3 years	
A.Upper Bhadra Project:					
Building and Colonies	-	-	-	-	-
Lift Irrigation Schemes	1,00,774.67	47,630.76	34,127.51	33,464.28	2,15,997.21
Canals and Branches	99,519.94	64,763.57	49,755.97	1,21,638.38	3,35,677.86
Tanks	470.99	430.81	408.94	709.94	2,020.68
Total [A]	2,00,765.60	1,12,825.14	84,292.42	1,55,812.60	5,53,695.75
B.Yettinahole Project:					
Building and Colonies	0.02	11.99	-	-	12.01
Lift Irrigation Schemes	42,049.02	16,076.69	25,954.77	4,05,790.36	4,89,870.84
Canals and Branches	1,83,145.87	1,61,086.05	2,20,922.09	3,51,165.13	9,16,319.14
Tanks	0.02	0.02	0.02	632.70	632.77
Total [B]	2,25,194.93	1,77,174.75	2,46,876.88	7,57,588.19	14,06,834.76
C. Kadur Tank Filling Project:					
Canals and Branches	18,590.00	-	-	-	18,590.00
Total [C]	18,590.00	-	-	-	18,590.00
Total [A+B+C]	4,44,550.53	2,89,999.89	3,31,169.29	9,13,400.79	19,79,120.51

5A.3 Capital-Work-in Progress (CWIP) - Completion schedule for projects whose completion is overdue or has exceeded its cost compared to its original plan:

(₹ in Lakhs)

CWIP [Name of the project]	To be completed in				Total
	Less than 1 year	1-2 years	2-3 years	More than 3 years	
	Upto 31 March 2024	1 April 2024 to 31 March 2025	1 April 2025 to 31 March 2026	Beyond 1 April 2026	
Upper Bhadra Project:	-	13,73,340.97	-	-	13,73,340.97
Yettinahole Project:	-	9,18,331.24	-	-	9,18,331.24
Kadur Tank Filling	-	1,09,590.00	-	-	1,09,590.00



NOTES FORMING PART OF FINANCIAL STATEMENT

6 LOANS AND ADVANCES

(₹ in Lakhs)

Particulars	As at 31 March, 2023	As at 31 March, 2022 (Restated)
NON CURRENT:		
(a)Capital Advances		
i) Mobilisation advance to contractors		
Secured, Considered Good	355.43	525.90
Total	355.43	525.90
CURRENT:		
Unsecured, Considered Good		
a) Advances to Staff	18.72	23.18
Total	18.72	23.18

a) Advance to Staff Includes:

(₹ in Lakhs)

Particulars	As at March, 2023	As at March, 2022 (Restated)
Directors or other Officers of the Company	-	-
Amounts due from Firms in which any Director is a partner	-	-
Amount due by Private Company in which any Director is a Director or Member	-	-

7 DEFERRED TAX ASSETS

(₹ in Lakhs)

	Particulars	As at March 31, 2023	As at March 31, 2022
A	Deferred Tax Liability (relating to Property, Plant and Equipment)	20,966.46	17,136.82
	TOTAL (A)	20,966.46	17,136.82
B	Deferred Tax Asset on account of:		
	Unabsorbed Depreciation and Business Loss	20,966.46	17,136.82
	Preliminary Expense	-	-
	Provision for Gratuity	-	-
	Disallowances u/s 43B	-	-
	Disallowances u/s 40	-	-
	Total (B)	20,966.46	17,136.82
C	Net Deferred Tax Asset /Liability (A)-(B)	-	-



NOTES FORMING PART OF FINANCIAL STATEMENT

7A Deferred Tax Assets

(₹ in Lakhs)

Particulars	As at March 31, 2023	As at March 31, 2022
On Account of unabsorbed depreciation under Income Tax Act, 1961 to the extent it is probable in utilisation	20,966.46	17,136.82
Total carried to Balance Sheet	20,966.46	17,136.82

Deferred Tax Liabilities

(₹ in Lakhs)

Particulars	As At 31 March, 2023	As At 31 March, 2022
On account of Property, Plant and Equipment	20,966.46	17,136.82
Total carried to Balance Sheet	20,966.46	17,136.82

The substantively enacted tax rate as on 31 March 2021 is 22.88% for deferred tax purposes.

a) Amount recognised in profit or loss

(₹ in Lakhs)

Particulars	As At 31 March, 2023	As At 31 March, 2022
Current tax / Minimum alternate tax	-	-
Net Deferred tax (income)/expense:		
Origination and reversal of temporary differences	-	-
Total deferred tax (income)/expense	-	-
Net Tax Expense	-	-

In the absence of Taxable Income under Income Tax Act, 1961 provision for tax does not arise

b) Amount recognised in OCI

Particulars	As At 31 March, 2023	As At 31 March, 2022
	Tax (expense) benefit	Tax (expense) benefit
Re-measurement (losses) / gains on post employment defined benefit plans	-	-
Total	-	-

c) Reconciliation of effective income tax rate

(₹ in Lakhs)

Particulars	As At 31 March, 2023	As At 31 March, 2022
Profit/(Loss) before tax from continuing operation	(16,670.88)	(11,096.71)
Tax using the company's domestic tax rate (Income tax)	-	-
Total income tax expense for the year	-	-



NOTES FORMING PART OF FINANCIAL STATEMENT

d) Movement in deferred tax balances

(₹ in Lakhs)

Particulars of Deferred Tax Asset / (Liability)	As on 01.04.2021	Recognised in Profit & Loss Statement	Recognised in OCI	As on 31.03.2022
Property, Plant and Equipment Tax assets/(liabilities) before set-off	13,709.98	3,426.84		17,136.82
Off-setting of Deferred tax assets / (liabilities)	(13,709.98)	(3,426.84)		(17,136.82)
Net deferred tax assets/(liabilities)				
Total	-	-	-	-

(₹ in Lakhs)

Particulars of Deferred Tax Asset / (Liability)	As on 01.04.2022	Recognised in Profit & Loss Statement	Recognised in OCI	As on 31.03.2023
Property, Plant and Equipment Tax assets/(liabilities) before set-off	17,136.82	3,829.64	-	20,966.46
Off-setting of Deferred tax assets / (liabilities)	(17,136.82)	(3,829.64)	-	(20,966.46)
Net deferred tax assets/(liabilities)				
Total	-	-	-	-

e) Unrecognised deferred tax assets

Due to absence of probability of future tax profits, deferred tax asset has not been recognised in respect of the following items because it is not probable to expect that future taxable profits will be available in the time limit prescribed under the Income Tax Act, 1961 against which the deductible temporary difference can be utilised. The break up of such items are as under:

(₹ in Lakhs)

PARTICULARS	As at March 31, 2023	As at March 31, 2022
(i) Provision for Gratuity	2.68	2.51
(ii) Carried Forward Business Loss	-	-
(iii) Section 43B Disallowances	-	-
(iv) Carried Forward Depreciation	8,682.68	17,857.87
Total	8,685.36	17,860.38



NOTES FORMING PART OF FINANCIAL STATEMENT

8 TRADE RECEIVABLES

(₹ in Lakhs)

Particulars	As at 31 March, 2023	As at March 31, 2022 (Restated)
Debts outstanding for a period exceeding six months	20.50	18.03
Other Debts	17.36	10.06
Unsecured, considered good		-
Trade receivables - doubtful debts	13.26	5.67
	51.12	33.76
Less Provision for doubtful debts	13.26	5.67
Total	37.86	28.09

Classification pursuant to IND AS 109 Credit Risk

(₹ in Lakhs)

Particulars	As at 31 March, 2023	As at March 31, 2022
Trade receivables considered good - Secured		
Trade receivables considered good - Unsecured	37.86	28.09
Trade receivables which have a significant increase in credit risk		
Trade Receivables - Credit Impaired	13.26	5.67

Trade Receivable includes the maintenance charges receivable from Tahsildars, Government of Karnataka

Trade Receivables ageing schedule

(₹ in Lakhs)

Particulars	Outstanding for following periods from transaction date/due date of payment					Total
	Less than 6 months	6 months - 1 year	1-2 years	2-3 years	More than 3 years	
(i) Undisputed Trade receivables – considered good	17.36	-	10.06	10.44	-	37.86
(ii) Undisputed Trade Receivables - which have significant increase in credit risk	-	-	-	-	-	-
(iii) Undisputed Trade Receivables – credit impaired	-	-	-	-	13.26	13.26
(iv) Disputed Trade Receivables- considered good	-	-	-	-	-	-
(v) Disputed Trade Receivables – which have significant increase in credit risk	-	-	-	-	-	-
(vi) Disputed Trade Receivables – credit impaired	-	-	-	-	-	-
Total	17.36		10.06	10.44	13.26	51.12
Provision for doubtful debts	-	-	-	-	13.26	13.26



NOTES FORMING PART OF FINANCIAL STATEMENT

9. CASH AND CASH EQUIVALENTS

(₹ in Lakhs)

Particulars	As at 31 March, 2023	As at 31 March, 2022 (Restated)
Balances with Banks		
In Savings Bank accounts		
a) With Special Land Acquisition Officer and Assistant commissioner (SLAO/AC)*	62,248.92	80,453.92
b) Others	53,868.43	31,034.42
In Current accounts		-
a) With Special Land Acquisition Officer and Assistant commissioner (SLAO/AC)*	2.22	10.31
b) Others**	5,742.64	(96,632.01)
In Deposit accounts		-
a) Maturing upto 3 months*	25,761.60	1,35,733.51
b) Maturing 3 to 12 months		-
In District Treasury accounts	51.31	0.50
Total	1,47,675.11	1,50,600.65

*The Balance in Savings account represents 13 Bank accounts and Current account represents 5 Bank accounts exclusively operated by the respective SLAOs and AC towards payments released for land acquisitions/compensation, etc. The amount are transferred to these accounts by the company on the request made by the concerned SLAO's/AC based on the Land Acquisition Awards. Since the amounts will be utilised by the SLAOs/AC over the period, until then the surplus funds are placed in flexi deposits scheme. Hence balances in deposit accounts having maturity upto 3 months include Rs. 3481.20 Lakhs pertaining to deposits on account of SLAO's/AC Bank Accounts.

**includes cheques issued pending encashment amounting to Rs.97,047.11 lakhs as at 31.03.2022

10 . OTHER FINANCIAL ASSETS

(₹ in Lakhs)

Particulars	As at 31 March, 2023	As at 31 March, 2022 (Restated)
Interest accrued but not due on bank deposits	180.49	229.79
Due from others	364.31	-
Due From Other Government Entities*	3,519.50	3,510.44
Pending for adjustment against share application money towards SCP/TSP Works	19,566.29	18,251.21
Due from Government of Karnataka	2,389.00	665.66
Total	26,019.59	22,657.10

* The balances includes A&L Adjustment account with Karnataka Neeravari Nigam Limited pending Reconciliation amounts to Rs.1,059.67 Lakhs.



NOTES FORMING PART OF FINANCIAL STATEMENT

11. OTHER CURRENT ASSETS

(₹ in Lakhs)

Particulars	As at 31 March, 2023	As at 31 March, 2022 (Restated)
Advances for Land acquisitions	266.24	182.52
Advances to Suppliers/Services	16,150.08	10,702.65
Security Deposits	49.02	41.84
Prepaid expenses	4.75	2.78
Due From Other - NPS	377.29	266.33
Deposit - Registered Office Building	79.85	79.85
Amount due from employees - NPS	516.60	559.49
Total	17,443.84	11,835.46

a) Advances to Suppliers/ Services include payment towards execution of SCP/TSP works to the following entities: (₹ in Lakhs)

Particulars	As at 31 March, 2023	As at 31 March, 2022
Karnataka Rural Infrastructure Development corporation limited	1,399.81	4,296.84
Nirmiti Kendra	103.70	903.90

12 EQUITY SHARE CAPITAL

(₹ in Lakhs)

Particulars	As at 31 March, 2023		As at 31 March, 2022 (Restated)	
	No. of Shares	Amount in ₹	No. of Shares	Amount in ₹
Authorised capital:				
Equity Shares of Rs.1,000/- each	46,00,00,000	46,00,000.00	46,00,00,000	46,00,000.00
Issued capital:				
Equity Shares of Rs.1,000/- each	19,31,40,830	19,31,408.30	12,09,67,995	9,22,703.09
Subscribed and paid up capital:				
Equity Shares of Rs.1,000/- each fully paid up	19,31,40,830	19,31,408.30	12,09,67,995	12,09,679.95
Total	19,31,40,830	19,31,408.30	12,09,67,995	12,09,679.95

Reconciliation of the number of shares and amount outstanding at the beginning and at the end of the reporting period

(₹ in Lakhs)

Particulars	Equity Shares		Equity Shares	
	As at 31 March, 2023		As at 31 March, 2022 (Restated)	
	Number	Amount in ₹	Number	Amount in ₹
Shares at the beginning of the year	12,09,67,995	12,09,679.95	9,22,70,309	9,22,703.09
Add: Shares Issued during the year	7,21,72,835	7,21,728.35	2,86,97,686	2,86,976.86
Shares at the end of the year	19,31,40,830	19,31,408.30	12,09,67,995	12,09,679.95

The Company has issued only one class of equity shares having a face value of Rs. 1000 per share at par.



NOTES FORMING PART OF FINANCIAL STATEMENT

Each holder of equity share is entitled to one vote per share. In the event of liquidation of the Company, the holders of equity shares will be entitled to receive remaining assets of the company, after settling the dues of preferential and other creditors as per priority.

Details of shares held by each shareholder holding more than 5% shares of the aggregate shares of the company (₹ in Lakhs)

Name of the Shareholder	Equity Shares		Equity Shares	
	As at 31 March, 2023		As at 31 March, 2022 (Restated)	
	Number of Shares held	Percentage of Holding	Number of Shares held	Percentage of Holding
Government of Karnataka (Through its Nominees)	19,31,40,830	100	12,09,67,995	100

Shares held by promoters as defined in the Companies Act, 2013 at the end of the year (₹ in Lakhs)

Promoter Name	As at 31 March, 2023		As at 31 March, 2022 (Restated)		% change during the year
	Number of Shares	Percentage of total shares	Number of Share held	Percentage of total shares	
Government of Karnataka (Through its Nominees)	19,31,40,830	100	12,09,67,995	100	-

13. OTHER EQUITY**Other Equity as on 31.03.2023**

(₹ in Lakhs)

Particulars	Share Application money pending Allotment	Reserves & Surplus	Other items of OCI	Total Other Equity
		Retained Earnings		
Balance as at the beginning of the reporting period	2,85,813.54	(29,982.52)	(19.78)	2,55,811.25
Changes in accounting policy or prior period error	-	-	-	-
Restated balance at the beginning of the reporting period	2,85,813.54	(29,982.52)	(19.78)	2,55,811.25
Share application money pending allotment	(2,14,570.02)	-	-	(2,14,570.02)
Profit/(loss) for the year	-	(16,670.88)	-	(16,670.88)
Other comprehensive Income	-	-	1.01	1.01
Balance as on 31.03.2023	71,243.52	(46,653.40)	(18.76)	24,571.36



NOTES FORMING PART OF FINANCIAL STATEMENT

OTHER EQUITY AS ON 31.3.2022

(₹ in Lakhs)

Particulars	Share Application money pending Allotment	Reserves & Surplus	Other items of OCI	Total Other Equity
		Retained Earnings		
Balance as at the beginning of the reporting period	2,73,310.50	(46,473.47)	(16.62)	2,26,820.42
Changes in accounting policy or prior period error	-	27,587.66	-	27,587.66
Restated balance at the beginning of the reporting period	2,73,310.50	(18,885.81)	(16.62)	2,54,408.08
Share application money pending allotment	12,503.04			12,503.04
Profit/(loss) for the year		(11,096.71)	-	(11,096.71)
Other comprehensive Income			(3.16)	(3.16)
Balance as on 31.03.2022	2,85,813.54	(29,982.52)	(19.78)	2,55,811.25

Intentionally Left Blank



NOTES FORMING PART OF FINANCIAL STATEMENT

14 BORROWINGS

(₹ in Lakhs)

Particulars	As at 31 March, 2023	As at 31 March, 2022 (Restated)
NON CURRENT:		
Secured Loans		
Term Loans from:		
State Bank of India	-	4264.90
Axis bank Ltd	7,263.29	14,440.11
ICICI Bank Ltd	728.57	1,457.14
Karnataka Gramina Bank	2,192.02	4,892.64
Bank of India	10,231.37	15,498.13
Indian Bank	10,607.77	15,869.50
State Bank Of India	31,428.33	41,957.00
State Bank Of India	14,281.07	17,853.45
ICICI Bank Ltd	13,930.80	16,715.41
Bank of Maharashtra	3,926.43	4,715.29
Bank of Maharashtra	55,714.29	-
Bank of Maharashtra	21,428.55	-
Total	1,71,732.49	1,37,663.57
CURRENT:		
Secured Loans		
Term Loans from:		
State Bank of India	4,263.69	4,286.00
Axis bank Ltd	7,142.86	7,142.86
ICICI Bank Ltd	728.57	728.57
Karnataka Gramina Bank	2,700.00	2,700.00
Bank of India	5,250.00	5,250.00
Indian Bank	5,250.00	5,250.00
State Bank Of India	10,500.00	10,500.00
State Bank Of India	3,571.43	3,571.43
ICICI Bank Ltd	2,784.60	2,784.60
Bank of Maharashtra	785.71	785.70
Bank of Maharashtra	9,290.31	-
Bank of Maharashtra	3,573.39	-
Total	55,840.56	42,999.16

TERM LOAN-STATE BANK OF INDIA

- i. State Bank of India, SME, Ashok Nagar branch, Tumkur had sanctioned loan of Rs. 30,000 Lakhs during the Financial Year 2016-17, of which the Company has fully availed as on 31st March 2017.
- ii. The Loan is secured by parri-passu charge on the assets of the Company to the extent of 1.00 time and guaranteed by Government of Karnataka. The loan documents have been

- executed as of 30.03.2017. The charge has been created accordingly. The deed of mortgage executed on 02.03.2020.
- iii. The loan was availed in March 2017 for a period of seven years, repayable in 6 annual instalments of Rs. 4,286 Lakhs and 1 last annual instalment of Rs. 4,284 Lakhs. The interest is payable at rate of 8.20% (floating) @ one year MCLR as per sanction letter. During the financial year 2020-21, the bank has considered the request of the



NOTES FORMING PART OF FINANCIAL STATEMENT

company and the rate of interest has been reset to 6 Months MCLR as on 02.11.2020 at rate of 6.95% + spread of 0.20% i.e 7.15% on the same terms and conditions of original sanction letter. The Rate of interest as on 31.03.2023 is 8.10%.

- iv. There are no defaults/ continuing defaults as on the date of Balance Sheet in repayment of instalments of the loan principal or payment of interest.

TERM LOAN-AXIS BANK LTD

- i. Axis Bank, Begumpet, Hyderabad had sanctioned loan of Rs. 50,000 Lakhs during the Financial Year 2017-18, of which the Company has availed Rs. 12,500 Lakhs as on 31st March 2018 and Rs. 37,500 Lakhs during FY 2018-19.
- ii. The Loan is secured by parri-passu charge on the assets of the Company to the extent of 1.00 time and guaranteed by Government of Karnataka. The loan documents have been executed as of 30.03.2018. The deed of mortgage executed on 18.08.2020.
- iii. The loan was availed in March 2018 for a period of seven years, repayable in 7 annual instalments each comprising Rs. 7,142.85 Lakhs. The interest is payable at rate of 8.40% (floating) @ one year MCLR as per sanction letter. During the financial year 2020-21 the bank has considered the request of the company and the rate of interest has been linked to repo rate + spread of 2.80% to be reset quarterly w.e.f 12.10.2020 on the same terms and conditions of original sanction letter. The Rate of interest as on 31.03.2023 is 9.05%.
- iv. There are no defaults/ continuing defaults as on the date of Balance Sheet in repayment of instalments of the loan principal or payment of interest.

TERM LOAN- ICICI BANK LTD

- i) ICICI Bank, Commassariat Branch, Bangalore had sanctioned loan of Rs. 5,100 Lakhs during the Financial Year 2017-18, of which the Company has availed Rs. 2,500 Lakhs as on 31st March 2018 and Rs. 2,600 Lakhs during FY 2018-19.
- ii. The Loan is secured by parri-passu charge on the assets of the Company to the extent of 1.00 time and guaranteed by Government of Karnataka. The loan documents have been executed as of 30.03.2018.
- iii. The loan was availed in March 2018 for a period of seven years, repayable in 6 annual instalments each comprising Rs. 728.28 Lakhs and 1 last annual instalment of Rs. 730.32 Lakhs. The interest is payable at rate of 8.85% (floating) at one year MCLR as per sanction letter. During the financial year 2020-21, the bank has considered the request of the company and the rate of interest has been reset to 3 Months MCLR w.e.f 12.02.2021 at rate of 7.10% + spread of 0.10% i.e 7.20% on the same terms and conditions of original sanction letter. The Rate of interest as on 31.03.2023 is 8.55%.
- iv. There are no defaults/ continuing defaults as on the date of Balance Sheet in repayment of instalments of the loan principal or payment of interest.

TERM LOAN- KARNATAKA GRAMIN BANK (ERSTWHILE PRAGATHI KRISHNA GRAMIN BANK)

- i) Pragathi Krishna Gramin Bank, Bellary Branch had sanctioned loan of Rs. 18,400 Lakhs during the Financial Year 2017-18, of which the Company has availed Rs. 9,000 Lakhs as on 31st March 2018 and Rs. 9,400 Lakhs during FY 2018-19.
- ii. The Loan is secured by parri-passu charge on the assets of the Company to the extent of 1.00 time



NOTES FORMING PART OF FINANCIAL STATEMENT

and guaranteed by Government of Karnataka. The loan documents have been executed as of 30.03.2018. The deed of mortgage executed on 02.03.2020.

- iii. The loan was availed in March 2018 for a period of seven years, repayable in 6 annual instalments each comprising Rs. 2,700 Lakhs and 1 last annual installment Rs. 2,200 Lakhs. The interest is payable at rate of 8.09% as per sanction letter. During the financial year 2020-21, the bank considered the request of the company and revised the rate of interest to 6.80% p.a at monthly rests w.e.f 05.10.2020. The Rate of interest as on 31.03.2023 is 6.80% p.a.
- iv. There are no defaults/ continuing defaults as on the date of Balance Sheet in repayment of instalments of the loan principal or payment of interest.

TERM LOAN- BANK OF INDIA

- i) Bank of India, Bangalore large corporate branch had sanctioned loan of Rs. 36,750 Lakhs during the Financial Year 2018-19, of which the Company has availed Rs. 32,800 Lakhs as on 31st March 2019, Rs.2,900 lakhs during FY 2019-20 aggregating to Rs. 35,700 lakhs as on 31st March, 2020.
- ii. The Loan is secured by parri-passu charge on the assets of the Company to the extent of 1.00 time and guaranteed by Government of Karnataka. The loan documents have been executed as of 23.01.2019. The deed of mortgage executed on 02.03.2020.
- iii. The loan was availed in January 2019 for a period of seven years, repayable in 7 annual equal instalments each comprising Rs. 5,250 Lakhs. The interest is payable at rate of 8.70% at one year MCLR as per sanction letter. During the financial year 2020-21, the bank has considered the request of the company and the

the rate of interest has been reset to overnight MCLR w.e.f 01.09.2020 at rate of 6.75% + spread of 0.10% i.e 6.85% on the same terms and conditions of original sanction letter. The Rate of interest as on 31.03.2023 is 7.60%.

- iv. There are no defaults/ continuing defaults as on the date of Balance Sheet in repayment of instalments of the loan principal or payment of interest.

TERM LOAN- INDIAN BANK

- i) Indian Bank, M G Road Branch, Bangalore had sanctioned loan of Rs. 36,750 Lakhs during the Financial Year 2018-19, of which the Company has availed Rs. 36,750 Lakhs as on 31st March 2019.
- ii. The Loan is secured by parri-passu charge on the assets of the Company to the extent of 1.00 time and guaranteed by Government of Karnataka. The loan documents have been executed as of 17.12.2018. The deed of mortgage executed on 02.03.2020.
- iii. The loan was availed in December 2018 for a period of seven years, repayable in 7 annual equal instalments each comprising Rs. 5,250 Lakhs. The interest is payable at rate of 8.75% at one year MCLR as per sanction letter. During the financial year 2020-21, the bank has considered the request of the company and the the rate of interest has been reset to one month MCLR w.e.f 28.12.2020 at rate of 7.10% on the same terms and conditions of original sanction letter. The Rate of interest as on 31.03.2023 is 7.90%.
- iv. There are no defaults/ continuing defaults as on the date of Balance Sheet in repayment of instalments of the loan principal or payment of interest.

TERM LOAN- STATE BANK OF INDIA

- i. State Bank of India, Commercial branch, Bangalore had sanctioned loan of Rs. 73,500



NOTES FORMING PART OF FINANCIAL STATEMENT

- Lakhs during the Financial Year 2019-20, of which the Company has fully availed as on 31st March 2020.
- ii. The Loan is secured by parri-passu charge on the assets of the Company to the extent of 1.00 time and guranteed by Government of Karnataka. The loan documents have been executed as of 19.09.2019. The charge has been created accordingly. The deed of mortgage executed on 02.03.2020.
 - iii. The loan was availed in September 2019 for a period of seven years, repayable in 7 annual equal instalments each comprising Rs. 10,500 Lakhs. The interest is payable at rate of 8.25% (floating) @ one year MCLR as per sanction letter. During the financial year 2020-21, the bank has considered the request of the company and the rate of interest has been reset to 6 Months MCLR w.e.f 23.09.2020 at rate of 6.95% + spread of 0.10% i.e 7.05% on the same terms and conditions of original sanction letter. The Rate of interest as on 31.03.2023 is 7.75%.
 - iv. There are no defaults/ continuing defaults as on the date of Balance Sheet in repayment of instalments of the loan principal or payment of interest.

TERM LOAN-STATE BANK OF INDIA

- i) State Bank of India, Commercial branch, Bangalore had sanctioned loan of Rs. 25,000 Lakhs during the Financial Year 2020-21, of which the Company has fully availed as on 31st March 2021.
- ii. The Loan is secured by parri-passu charge on the assets of the Company to the extent of 1.00 time and guranteed by Government of Karnataka. The loan documents have been executed as of 21.11.2020. The charge has been created accordingly. The deed of mortgage executed on 16.02.2021.

- iii. The loan was availed in November 2020 for a period of seven years, repayable in 7 annual equal instalments each comprising Rs. 3,571.43 Lakhs. The interest is payable at rate of 6.65% + Spread of 0.25% i.e 6.90% (floating) @ three months MCLR as per sanction letter. The Rate of interest as on 31.03.2023 is 8.00%.
- iv. There are no defaults/ continuing defaults as on the date of Balance Sheet in repayment of instalments of the loan principal or payment of interest.

TERM LOAN-ICICI BANK

- (i) ICICI Bank, Commassariat Branch, Bangalore had sanctioned loan of Rs. 19,500 Lakhs during the Financial Year 2021-22, of which the Company has fully availed on 31st January 2022.
- ii. The Loan is secured by parri-passu charge on the assets of the Company to the extent of 1.00 time and guranteed by Government of Karnataka. The loan documents have been executed as of 17.01.2022. The charge has been created accordingly. The deed of mortgage executed on 26.07.2022.
- iii. The loan was availed in January 2022 for a period of seven years, repayable in 6 annual instalments each comprising Rs. 2,784.60 Lakhs and 1 last annual instalment of Rs. 2,792.40 Lakhs. The interest is payable at rate 3M T-bill of 3.60% + Spread of 2.90% as per sanction letter. The Rate of interest as on 31.03.2023 is 9.27%.
- iv. There are no defaults/ continuing defaults as on the date of Balance Sheet in repayment of instalments of the loan principal or payment of interest.

TERM LOAN-BANK OF MAHARASHTRA

- (i) Bank of Maharashtra, City Market, Bengaluru Zone Branch, Bangalore had sanctioned loan of Rs. 5,500 Lakhs during the Financial Year 2021-



NOTES FORMING PART OF FINANCIAL STATEMENT

22, of which the Company has fully availed on 31st March 2022.

- ii. The Loan is secured by parri-passu charge on the assets of the Company to the extent of 1.00 time and guranteed by Government of Karnataka. The loan documents have been executed as of 03.02.2022. The charge has been created accordingly. The deed of mortgage executed on 26.07.2022.
- iii. The loan was availed in March 2022 for a period of seven years, repayable in 7 annual equal instalments each comprising Rs. 785.70 Lakhs. The interest is payable at rate EBR Repo rate of 4.95% + Spread of 1.65% as per sanction letter. The Rate of interest as on 31.03.2023 is 9.10%.
- iv. There are no defaults/ continuing defaults as on the date of Balance Sheet in repayment of instalments of the loan principal or payment of interest.

TERM LOAN-BANK OF MAHARASHTRA

- i. Bank of Maharashtra, Corporate Finance Branch, Bangalore had sanctioned loan of Rs. 25,000 Lakhs during the Financial Year 2022-23, of which the Company has fully availed on 31st March 2023.
- ii. The Loan is secured by parri-passu charge on the assets of the Company to the extent of 1.00 time and guranteed by Government of Karnataka. The loan documents have been executed as of 02.11.2022. The charge has been created accordingly. The deed of mortgage are yet to be executed as on date.
- iii. The loan was availed in January 2023 for a period of seven years, repayable in 7 annual equal instalments each comprising Rs. 3,571.50 Lakhs. The interest is payable at one month MCLR rate of 7.45% as per sanction letter. The Rate of interest as on 31.03.2023 is 7.70%.
- iv. There are no defaults/ continuing defaults as on the date of Balance Sheet in repayment of

instalments of the loan principal or payment of interest.

TERM LOAN-BANK OF MAHARASHTRA

- i. Bank of Maharashtra, Corporate Finance Branch, Bangalore had sanctioned loan of Rs. 65,000 Lakhs during the Financial Year 2022-23, of which the Company has fully availed on 31st March 2023.
- ii. The Loan is secured by parri-passu charge on the assets of the Company to the extent of 1.00 time and guranteed by Government of Karnataka. The loan documents have been executed as of 23.03.2023. The charge has been created accordingly. The deed of mortgage are yet to be executed as on date.
- iii. The loan was availed in March 2023 for a period of seven years, repayable in 7 annual equal instalments each comprising Rs. 9,285.72 Lakhs. The interest is payable at three month MCLR rate of 8.20% as per sanction letter. The Rate of interest as on 31.03.2023 is 8.20%.
- iv. There are no defaults/ continuing defaults as on the date of Balance Sheet in repayment of instalments of the loan principal or payment of interest.



NOTES FORMING PART OF FINANCIAL STATEMENT

15. OTHER FINANCIAL LIABILITIES

(₹ in Lakhs)

Particulars	As at 31 March, 2023	As at 31 March, 2022 (Restated)
NON CURRENT:		
(i) Security Deposits		
For Contract Payments - Retention Money	74,870.29	63,050.82
Total	74,870.29	63,050.82
CURRENT:		
(a) Security Deposits	70,805.24	56,001.64
(b) Due to Contractors - Works	1,27,368.62	2,12,089.80
(c) Interest Accrued and due on Term Loan	7.97	7.85
(d) Other Payables		-
(i) Due to Others	3.93	9.89
(ii) Stale Cheques	5.43	4.87
(e) Employee Related Liabilities		-
(i) Salary Payable	60.46	113.25
(ii) Medical Reimbursement payable	2.09	5.25
Total	1,98,253.74	2,68,232.55

- a) Security Deposits are liabilities which includes Earnest Money Deposit (EMD) and Further Security Deposit (FSD) recovered from the contractors as per the terms of contract. FSD is refundable to contractors on submission of unconditional and irrevocable bank guarantee. EMD / FSD can also be converted into interest bearing securities (IBS) with lien in favour of VJNL on written request by the Contractors. Hence, the same are classified under current financial liabilities.
- b) The Security Deposits includes EMD amount of Rs. 9,977.08 Lakhs (PY Rs. 595.21 Lakhs) held in e-procurement Department of Government of Karnataka as at 31.03.2023 pending transfer to company.

16. PROVISIONS

(₹ in Lakhs)

Particulars	As at 31 March, 2023	As at 31 March, 2022 (Restated)
NON CURRENT:		
Provision for:		
- Leave Salary (as per actuarial valuation)	30.56	30.21
- Gratuity (as per actuarial valuation)	28.38	26.87
Total	58.94	57.07
CURRENT:		
Provision for:		
- Leave Encashment	130.13	126.24
- Leave Salary (as per actuarial valuation)	1.79	1.77
- Gratuity (as per actuarial valuation)	1.13	0.98
- Extra Financial Implication - Works	23,515.46	23,567.58
- Price Escalation - Works	28,193.91	26,154.56
Total	51,842.42	49,851.14

Provision for Leave encashment is provided as per the Karnataka Civil Service Rules and GO No. FD 17(E) SENISE 2022, Bengaluru, Dt. 17.12.2022



NOTES FORMING PART OF FINANCIAL STATEMENT

17 OTHER NON CURRENT LIABILITIES

(₹ in Lakhs)

Particulars	As at 31 March, 2023	As at 31 March, 2022 (Restated)
Deferred Income on fair valuation of retention money	5,426.20	4,745.17
Total	5,426.20	4,745.17

17A.LIABILITY ON LEASE

(₹ in Lakhs)

Particulars	As at 31 March, 2023	As at 31 March, 2022 (Restated)
NON CURRENT:		
Liability on Lease	10.29	10.63
	10.29	10.63
CURRENT:		
Liability on Lease	0.35	0.32
Total	0.35	0.32

17B OTHER CURRENT LIABILITIES

(₹ in Lakhs)

Particulars	As at 31 March, 2023	As at 31 March, 2022 (Restated)
(i) Statutory Liabilities	9,593.09	10,147.70
(ii) Advance Grant Received from Government of Karnataka	220.53	690.26
Total	9,813.62	10,837.96

- a) The Company ensures that contractors are registered with Provident Fund (PF) and Employee State Insurance (ESI) authorities at the time of awarding contracts to them. It is the contractor's liability to remit PF/ ESI dues and the same is ensured by the company while making payment to the contractors.
- b) The company is liable to contribute toward National Pension Scheme for employees with a matching contribution from the employee. The process for obtaining registration has been completed on 05.09.2018. The scheme envisages payment of interest on delayed payment which is to be recovered from concerned Drawing Officers of the company. The company is approaching the Government for waiver of personal liability of the DDO for the delayed period beyond 01.07.2016. Pending necessary sanction the interest liability till 31.03.2023 amounting to Rs.377.29 lakhs is shown as recoverable from DDO. (Refer Note No. 11).



NOTES FORMING PART OF FINANCIAL STATEMENT

(₹ in Lakhs)

18. TRADE PAYABLES

Particulars	As at 31 March, 2023	As at 31 March, 2022 (Restated)
Trade Payables		
Total outstanding dues of		
Micro, Small and Medium enterprises		
For Supplies / Services	96.65	11.30
Other than Micro, Small and Medium enterprises		
For Expenses	1,582.09	897.84
For Supplies / Services	46.76	97.78
Total	1,725.50	1,006.92

18.1 The Details of amounts outstanding to Micro, small and medium enterprises under Micro, small and medium enterprises development Act, 2006 based on the information available with the company is as under:

(₹ in Lakhs)

Sl.No.	Particulars	As at 31 March, 2023	As at 31 March, 2022 (Restated)
1	Principal amount due and remaining unpaid	96.65	11.30
2	Interest due on (1) above and unpaid interest	-	-
3	Interest paid on all delayed payments under MSMED Act	-	-
4	Payments made beyond the appointed day during the year	-	-
5	Interest due and payable for the period of delay other than (3) above	-	-
6	Interest accrued and remaining unpaid	-	-
7	The amount of further interest remaining due and payable even in the succeeding years	-	-

18.2. Trade Payables aging schedule:

(₹ in Lakhs)

Particulars	Outstanding for following periods from transaction date/due date of payment				Total
	Less than 1 year	1-2 years	2-3 years	More than 3 years	
(i) MSME [Micro enterprises, and small enterprises]	96.65	-	-	-	96.65
(ii) Others	1,627.37	0.00	0.67	0.80	1,628.85
(iii) Disputed dues - MSME	-	-	-	-	-
(iv) Disputed dues - Others	-	-	-	-	-
Total	1,724.02	0.00	0.67	0.80	1,725.50



NOTES FORMING PART OF FINANCIAL STATEMENT

19. REVENUE FROM OPERATIONS

(₹ in Lakhs)

Particulars	For the Year Ended March 31, 2023	For the Year Ended March 31, 2022 (Restated)
Water Rates		
Farmers & WUCS	8.64	8.64
Others	7.30	-
Total	15.94	8.64

During the year the company has let out the water for garden crops for 5,557 ha out of total potential irrigable land of 12,135 ha under Vani Vilas Sagar and for 523 ha out of total potential irrigable land of 2,305 ha under Gayathri Reservoir. The income represents the water let out for garden crops to farmers under Gayathri Reservoir and Vani Vilas Sagar.

20. OTHER INCOME

(₹ in Lakhs)

Particulars	For the Year ended March 31, 2023	For the Year ended March 31, 2022 (Restated)
I. Other Income		
Interest income	4,776.66	2,519.95
Interest on income Tax Refund	0.28	6.12
Rent received	54.23	35.38
Sale of Rubbles	14.53	135.60
Penalties Recovered	3.15	0.59
Excess Provision Written Back	-	1.62
Miscellaneous Income	359.63	92.33
Administration charges recovered on Worker's Welfare Cess	26.64	25.70
	5,235.12	2,817.29
II. Revenue Grants from GOK:		
For Maintenance	144.00	144.00
For SCP/TSP Works	-	-
	144.00	144.00
Total	5,379.12	2,961.29



NOTES FORMING PART OF FINANCIAL STATEMENT

21 EMPLOYEE REMUNERATION AND BENEFITS

(₹ in Lakhs)

Particulars	For the Year ended March 31, 2023	For the Year ended March 31, 2022 (Restated)
Salary	4,569.52	4,334.08
Leave Encashment	120.09	145.72
Medical Reimbursement	28.18	20.68
Company's Contribution to NPS	280.65	214.28
Company's Contribution to Provident Fund	8.32	13.59
Gratuity (As per Actuarial valuation)	2.68	2.51
Staff Welfare Expenses	18.09	9.83
	5,027.53	4,740.69
Less: Amount transferred to WIP	3,573.65	3,527.74
Total	1,453.88	1,212.95

22 EXPENDITURE ON GOK SCHEMES

(₹ in Lakhs)

Particulars	For the Year ended March 31, 2023	For the Year ended March 31, 2022 (Restated)
Expenditure on CADA		
Expenditure on : SCP/TSP Works	-	-
Total	-	-



NOTES FORMING PART OF FINANCIAL STATEMENT

23 OTHER EXPENSES

(₹ in Lakhs)

Particulars	For the Year ended March 31, 2023	For the Year ended March 31, 2022 (Restated)
Other Expenses		
Consultancy Charges	5.32	11.36
Rent	40.94	43.82
Interest late fee & penalty on Statutory Dues	1.00	1.68
Rates & Taxes	878.50	293.34
Postage & Telephone Expenses	21.24	15.69
Printing and Stationery	74.51	71.89
Electricity Charges	2,868.03	3,671.76
Travelling Conveyance Expenses		
- Managing Director & Other Directors	-	-
- Others	168.68	180.24
Auditor's Remuneration (Refer Note Below)	13.89	13.67
Legal And Professional Charges	127.73	152.75
Sitting Fees	5.79	6.37
Publicity Expenses / Inaugural Expenses	4.26	6.82
Other Administration Expenses	43.93	34.89
Provision for Doubtful Debts	7.59	2.12
Assets Maintenance Expenses		
a) Building Maintenance	84.87	153.61
b) Canals Maintenance	-	112.20
c) Dams Maintenance	2,132.69	259.15
d) Road Maintenance	640.44	747.04
e) Vehicle Maintenance	192.47	158.43
f) Others Maintenance	31.86	31.88
h) Construction of Barrages	7,977.93	1,729.30
i) Lift irrigation System Maintenance	102.00	144.50
	15,423.66	7,842.51
Less: Amount transferred to WIP	921.34	1,051.28
Total	14,502.31	6,791.23



NOTES FORMING PART OF FINANCIAL STATEMENT

Note:**Auditor's remuneration**

(₹ in Lakhs)

Particulars	For the Year ended March 31, 2023	For the Year ended March 31, 2022 (Restated)
Statutory Audit Fee	10.00	10.00
IFCRoFR Fee	0.50	0.50
Tax Audit Fee	1.00	1.00
GST on Auditor's remuneration	2.07	2.07
Out of Pocket Expenses	0.32	0.10
TOTAL	13.89	13.67

The Government of Karnataka allocates budgetary support for execution of works under Special Development Plan (SDP - Dr. Nanjundappa Package) and releases the grants towards Equity infusion to the company. VJNL allots Equity Shares to Government of Karnataka to the extent of grants received to execute the said works under specified areas. The structures including construction of Bridge Cum Barrage created under these works does not form part of the assets of the company, hence charged off to profit and loss account.

24. GENERAL

- 1) The Government of Karnataka vide G.O.No. WRD 130 VIBYAE 2016, dated 18.11.2016 had transferred the ongoing projects viz Upper Bhadra Project and Yettinahole Project alongwith completed projects Gayathri Reservoir and Vani Vilas Projects. In the said GO, the GOK had given in principle approval for transfer of assets and liabilities of the said projects. The Company under Sections 230 - 232 of the Companies Act, 2013 had filed a joint application for the scheme of Demerger between Karnataka Neeravari Nigam Limited ('KNNL' or 'Demerged company'), Visvesvaraya Jala Nigam Limited ('VJNL' or 'Resulting company' or 'Company') & their respective concerned offices, employees & creditors for the demerger of projects into the Resulting Company with the appointed date of January 01, 2017. The Scheme of demerger of projects with the resulting company has been approved by the Ministry of Corporate Affairs, New Delhi under Section 230-232 of Chapter XV of the Companies Act, 2013 dated on May 08, 2020 the Scheme has become effective from appointed date i.e., January 1, 2017.
- 2) No Provision has been made towards Income Tax, as in the opinion of the company, there is no taxable income for the year ended 31st March 2023.
- 3) Rupees have been rounded off to the nearest Lakhs and figures for the previous years have been regrouped/reclassified/recast wherever necessary to conform to the presentation of the current year.



NOTES FORMING PART OF FINANCIAL STATEMENT

25 ADDITIONAL INFORMATIONS TO THE FINANCIAL STATEMENTS**A) CAPITAL COMMITMENTS**

(₹ in Lakhs)

Particulars	As at March 31, 2023	As at March 31, 2022
Estimated amount of contracts remaining to be executed on capital account and not provided for (to the extent of ascertained). The cash flows relating to the amount specified may be expected to occur during the financial year 2022-23 and subsequent years. The amounts are based on the certification given by the Company and relied upon by the Auditors.	24,01,262	28,91,566

B) CONTINGENT LIABILITIES:

(₹ in Lakhs)

Particulars	As at March 31, 2023	As at March 31, 2022
i) Claims against the company not acknowledged as debt (to the extent ascertainable)	NIL	137
ii) Other monies for which the Company is contingently liable - Land acquisition cases (including enhanced compensation / interest / penalty) - Claims on account of various arbitration proceedings, labour cases and court cases The Company does not expect any reimbursements in respect of the above contingent liability.	Not Ascertainable	Not Ascertainable
iii) Guarantees	NIL	NIL
(In view of the various court cases, litigations and claims disputed by the company, the outflow of resources is not ascertainable at this stage)		

C) IMPLEMENTATION OF GOODS AND SERVICE TAX W.E.F 1ST JULY, 2017

The works awarded to contractors prior to introduction of GST was on then existing tax inclusive basis. The Water Resources Department, has issued the draft reformulated SR for the FY 2007-08 to 2016-17 and the notified reformulated SR is awaited from GOK. Other departments viz., PWD, BUSSB, Minor Irrigation etc reformulated Schedule of Rates are yet to be issued. However, the Project offices have worked out the impact of GST workwise for the items in respect under draft reformulated Schedule of Rates issued by WRD, GOK for item rate contracts. The chartered accountant firm appointed for assessing the GST impact has submitted their report. The report was placed before the Board of VJNL and as per the decision of the Board on receipt of the notification of reformulated SR, the GST impact calculation will be submitted to the contractors for their views and representations.



NOTES FORMING PART OF FINANCIAL STATEMENT

26 DISCLOSURE REQUIREMENTS AS PER ACCOUNTING STANDARDS SPECIFIED UNDER SECTION 133 OF THE COMPANIES ACT 2013, READ WITH COMPANIES (Indian Accounting Standard) RULES 2015:

Applicability of new accounting pronouncements

i) No New Accounting Standards were notified or are applicable for the year ending 31st March 2023.

ii) Key amendments to Ind AS applicable from 1st April 2023

On March 31, 2023, Ministry of Corporate Affairs (“MCA”) amended the Companies (Indian Accounting Standards) Amendment Rules, 2023. The effect of the said amendments on the Company’s financial statements are as under:

Ind AS 1 Presentation of Financial Statements

This amendment requires the entities to disclose their material accounting policies rather than their significant accounting policies. The Company does not expect this amendment to have any significant impact in its financial statements.

Ind AS 8 Accounting Policies, Changes in Accounting Estimates and Errors

This amendment has introduced a definition of ‘accounting estimates’ and included amendments to Ind AS 8 to help entities distinguish changes in accounting policies from changes in accounting estimates. The Company has evaluated the amendment and there is no impact on its financial statements.

Ind AS 12 – Income Taxes

This amendment has narrowed the scope of the initial recognition exemption so that it does not apply to transactions that give rise to equal and offsetting temporary differences. The Company does not expect this amendment to have any significant impact in its financial statements.



NOTES FORMING PART OF FINANCIAL STATEMENT

- iii) Accounting Policies, changes in Accounting Estimates and Errors (Ind AS 8)
Retrospective restatement: Correction of error
The error has been corrected by restating each of the affected financial statement line items for the prior periods as follows:

a) Balance sheet

Particulars	31 March 2022 (as previously reported)	Increase/ (decrease) due to correction of error	Increase/ (decrease) due to correction of error and effect on Ind AS fair valuation	31 March 2022 (restated)	1 April 2021 (as previously reported)	Increase/ (decrease) due to correction of error	Increase/ (decrease) due to correction of error and effect on Ind AS fair valuation	1 April 2021 (restated)
Property, plant and equipment (Refer Annexure -1 and 2)	2,86,141.31	182.41	-	2,86,323.72	2,41,739.41	189.85	-	2,41,929.26
Right of Use Asset (Refer Annexure-2)	30.93	(18.99)	-	11.95	-	-	-	-
Capital Work in progress (Refer Annexure -3 and 4)	15,25,612.09	46,438.13	(114.19)	15,71,936.03	12,42,498.77	39,404.40	(69.14)	12,81,834.03
Other Financial Assets (Refer Annexure -1, 3 and 5)	18,078.43	4,578.67	-	22,657.10	13,336.51	4,578.67	-	17,915.18
Total Assets	19,92,880.48	51,180.23	(114.19)	20,43,946.51	16,59,242.39	44,172.92	(69.14)	17,03,346.17
Other equity (Refer Annexure - 1, 3 and 5)	2,16,072.11	39,739.15	-	2,55,811.26	2,26,820.42	27,587.66	-	2,54,408.08
Non-current liabilities -Other Financial liabilities (Refer Annexure - 4)	45,412.02	17,638.81	-	63,050.82	42,876.49	13,244.00	-	56,120.49
Non-current liabilities (Refer Annexure -4)	2,339.08	2,406.09	-	4,745.17	2,304.08	3,090.27	-	5,394.35
Lease liabilities (Refer Annexure-2)	32.47	(21.51)	-	10.95	-	-	-	-
Trade Payables other than Micro enterprises and small enterprises (Refer Annexure -3)	9,873.98	(8,878.36)	-	995.62	1,433.19	-	-	1,433.19
Current liabilities - Other Financial liabilities (Refer Annexure -1)	2,68,050.68	181.85	-	2,68,232.53	2,39,015.20	181.85	-	2,39,197.05
Total Liabilities	19,92,880.48	51,066.03	-	20,43,946.51	16,59,242.39	44,103.78	-	17,03,346.17

b) Statement of profit and loss

Particulars	31 March 2022 (as previously reported)	Increase/ (decrease) due to correction of error	31 March 2022 (restated)
Other Income	20,800.67	(17,839.38)	2,961.29
Total Income	20,809.31	(17,839.38)	2,969.93
Expenses			
Depreciation expense (Refer Annexure 1 below)	6,057.55	4.91	6,062.46
Expenditure on GOK Schemes	17,839.38	(17,839.38)	-
Other Expenses	18,947.63	(12,156.40)	6,791.23
Total Expenses	44,057.51	(29,990.87)	14,066.64
Profit/(loss) for the year	(23,248.20)	12,151.49	(11,096.71)

**Annexure:1**

During the year ended the company undertook review of capitalisation of assets under different categories and observed that certain assets were not accounted in earlier year(s) which has been accounted/ corrected during the year. The correction impacts Property, plant and equipment, charge of Depreciation, Current liabilities -Other Financial liabilities and Other Financial Assets (KNNL) for earlier period(s) as detailed hereunder: (₹ in Lakhs)

Particulars	As at 31 March, 2022	As at 31 March, 2021
Property, plant and equipment	-	-
Vehicles	24.77	24.77
Lift Irrigation System-Civil Works	181.85	181.85
Accumulated Depreciation	(21.68)	(16.77)
Total	184.94	189.85
Depreciation	4.91	16.77
	4.91	16.77
Current liabilities -Other Financial liabilities	-	181.85
Other Financial Assets	-	(24.77)

Annexure: 2

During the year ended 31st March 2023, the company undertook review of its lease liabilities and observed that the company has entered two Leases as one time payment in the financial year 2021-22 for the period of twenty years viz., Lease of Land from Forest Department, Government of Karnataka but the company has considered and accounted lease payments yearly basis a period of 20 years. As a consequence, the Right of Use Asset and Lease liabilities had been incorrectly measured. This has been corrected with retrospective effect in previous financial statements earlier period(s) as detailed hereunder:

(₹ in Lakhs)

Particulars	As at 31 March, 2022	As at 31 March, 2021
Right of Use Asset	19.98	-
Amortisation of Right of Use Asset	1.00	-
Total	18.99	-
Lease liabilities	21.51	-
Property, plant and equipment	(2.53)	-

**Annexure: 3**

During the year ended 31st March 2023, the company undertook review of its accounting policies and observed that (a) Construction of Roads in the project areas were inadvertently considered as expense instead of allocation to project cost i.e. Capital Work in Progress and (b) Electricity Charges were overbooked in earlier year(s) which has been accounted/corrected during the year.

Due to this error, the capital work in progress and retained earnings as at 1 April 2021 were understated and also affected the profit for the year ended 31 March 2022 which was understated. Details are as follows:

(₹ in Lakhs)

Particulars	As at 31 March, 2022	As at 31 March, 2021
Other Expenses		
Assets Maintenance Expenses - Construction of Roads	3,278.05	23,000.99
Electricity Charges	8,878.36	-
Total	12,156.40	23,000.99
Capital Work in progress	3,278.05	23,000.99
Trade Payables	(8,878.36)	-

(₹ in Lakhs)

Particulars	As at 31 March, 2022	As at 31 March, 2021
Other Expenses		
Assets Maintenance Expenses - Vehicle Maintenance	-	2.59
	-	2.59
Other Financial Assets		
Other Financial Assets	-	(2.59)
Total	-	(2.59)

Annexure:4

The company undertook review of Retention Money recovered from Contractors and observed that the company had not accounted the Retention Money recovered from few Contractors and Fair Valuation of Non Current Liabilities - Other Non Current Liabilities (Retention Money recovered from Contractors). The same has been corrected during the year. The correction has no impact on declared results as the corresponding effect is fully adjusted in CWIP. The correction however impacts disclosure of liabilities and CWIP as detailed hereunder:

(₹ in Lakhs)

Particulars	As at 31 March, 2022	As at 31 March, 2021
Capital work in progress		
Canals and Branches	3,755.68	16,403.41
Deferred Income on Fair Valuation of Retention Money	(1,124.36)	(728.46)
Interest on Retention Money	1,079.31	659.31
	3,710.63	16,334.27
Non Current Liabilities- Other Financial Liabilities		
Other Financial Liabilities	20,159.09	16,403.41
Ind AS Asset under creditors	(2,520.29)	(3,159.41)
	17,638.81	13,244.00
Non Current Liabilities- Other Non Current Liabilities		
Ind AS Liability	2,406.09	3,090.27

**Annexure:5**

During the year ended 31st March 2023, the company undertook review of its accounting policies and observed that:

a) Specific Grants received from GOK towards SCP/TSP Works and Expenditure on SCP/TSP Works were inadvertently considered as Income and Expense respectively. Consequently specific grants received treated as liability and netting off against expenditure for SCP/TSP Works. This has been corrected with retrospective effect.

The correction has no impact on declared results except particulars/points referred in para(b) as the corresponding effect is fully netting off against Grants received from GOK For SCP/TSP Works. Details are as follows:

(₹ in Lakhs)

Particulars	As at 31 March, 2022	As at 31 March, 2021
Other Income		
Revenue Grants from GOK For SCP/TSP Works	17,839.38	68,085.95
Total	17,839.38	68,085.95
Expenses		
Expenditure on GOK schemes	17,839.38	72,691.98
Total	17,839.38	72,691.98

b) During the financial year 2016-17 specific grants received from GOK towards SCP/TSP Works has not been accounted as Income/set off against expenditure on SCP/TSP Works which has been accounted/corrected during the year.

Due to this error, the grants receivable from GOK/Pending for adjustment against share application money towards SCP/TSP Works and retained earnings as at 1 April 2021 were understated. Details are as follows:

(₹ in Lakhs)

Particulars	As at 31 March, 2022	As at 31 March, 2021
Other Income		
Revenue Grants from GOK For SCP/TSP Works	-	4,606.03
Total	-	4,606.03
Other Financial Assets		
Grants Receivable from GOK/Pending for adjustment against share application money towards SCP/TSP Works	-	4,606.03
Total	-	4,606.03

iv) EMPLOYEE BENEFITS (IND AS 19):**DISCLOSURE UNDER THE PROVISIONS OF IND AS 19 ON “EMPLOYEE BENEFITS”****GENERAL:**

Provisions of employee benefits has been made for the current period using the Actuarial Valuation done as at 31.03.2023. Accordingly disclosure under the provisions of IND AS 19 on “Employee Benefits” for the financial year ended 31.03.2023 is given below:

**A. GRATUITY****THE KEY ACTUARIAL ASSUMPTIONS FOR ACTUARIAL VALUATION FOR GRATUITY AS AT:**

Particulars	31.03.2023	31.03.2022
Mortality Table	IALM (2012-14)	IALM (2012-14)
Discount Rate (p.a)	7.45%	7.05%
Salary Escalation Rate (p.a.)	6.00%	6.00%
Retirement Age (in Years)	60	60

AMOUNT RECOGNIZED IN BALANCE SHEET:

The total amount of net liability / asset to be recorded in the balance sheet of the Company, along with the comparative figures for previous period, is shown in the table below: (₹ in Lakhs)

Particulars	Period Ended	
	31-03-2023	31-03-2022
Present value of funded defined benefit obligation	-	-
Fair value of plan assets	-	-
Net funded obligation	-	-
Present value of unfunded defined benefit obligation	29.52	27.85
Amount not recognized due to asset limit	-	-
Net defined benefit liability / (asset) recognized in balance sheet	29.52	27.85
Net defined benefit liability / (asset) is bifurcated as follows:		
Current	1.13	0.98
Non-current	28.38	26.87

PROFIT & LOSS ACCOUNT EXPENSE:

The expenses charged to the profit & loss account for period along with the corresponding charge of the previous period is presented in the table below: (₹ in Lakhs)

Particulars	Period Ended	
	31-03-2023	31-03-2022
Current service cost	0.76	1.02
Past service cost	-	-
Administration expenses	-	-
Interest on net defined benefit liability / (asset)	1.93	1.49
(Gains) / losses on settlement	-	-
Total expense charged to profit and loss account	2.69	2.51

**AMOUNT RECORDED IN OTHER COMPREHENSIVE INCOME:**

(₹ in Lakhs)

The total amount of remeasurement items and impact of liabilities assumed or settled, if any, which is recorded immediately in Other Comprehensive Income (OCI) during the period is shown in the table below:

Particulars	Period Ended	
	31-03-2023	31-03-2022
Opening amount recognized in OCI outside profit and loss account	19.78	16.62
Remeasurements during the period due to	-	-
Changes in financial assumptions	(0.92)	(0.47)
Changes in demographic assumptions	-	-
Experience adjustments	(0.09)	3.63
Actual return on plan assets less interest on plan assets		
Adjustment to recognize the effect of asset ceiling		
Closing amount recognized in OCI outside profit and loss account	18.76	19.78

MOVEMENT IN BENEFIT OBLIGATIONS:

(₹ in Lakhs)

Particulars	Period Ended	
	31-03-2023	31-03-2022
Opening of defined benefit obligation	27.84	22.17
Current service cost	0.76	1.02
Past service cost	-	-
Interest on defined benefit obligation	1.93	1.49
Remeasurements due to:	-	-
Actuarial loss / (gain) arising from change in financial assumptions	(0.92)	(0.47)
Actuarial loss / (gain) arising from change in demographic assumptions	-	-
Actuarial loss / (gain) arising on account of experience changes	(0.09)	3.63
Benefits paid	-	-
Liabilities assumed / (settled)*	-	-
Liabilities extinguished on settlements	-	-
Closing of defined benefit obligation	29.52	27.84

* On account of business combination or inter group transfer

RECONCILIATION OF NET LIABILITY / ASSET:

The movement of net liability / asset from the beginning to the end of the accounting period as recognized in the balance sheet of the Company is shown below:

(₹ in Lakhs)

Particulars	Period Ended	
	31-03-2023	31-03-2022
Opening net defined benefit liability / (asset)	27.84	22.17
Expense charged to profit & loss account	2.68	2.51
Amount recognized outside profit & loss account	(1.01)	3.16
Employer contributions	-	-
Impact of liability assumed or (settled)*	-	-
Closing net defined benefit liability / (asset)	29.51	27.84

* On account of business combination or inter group transfer



B. LEAVE SALARY

THE KEY ACTUARIAL ASSUMPTIONS FOR ACTUARIAL VALUATION FOR LEAVE SALARY AS AT:

Particulars	31.03.2023	31.03.2022
Mortality Table	IALM (2012-14)	IALM (2012-14)
Discount Rate (p.a)	7.45%	7.05%
Salary Escalation Rate (p.a.)	6.00%	6.00%
Retirement Age (in Years)	60	60

VALUATION RESULTS:

The Defined Benefit Obligation of compensated absence in respect of the employees of the Company as at 31 March 2023 works out to Rs. 32,34,924.

The breakup of the defined benefit obligation between current and non current is as follows: (₹ in Lakhs)

Particulars	Period Ended	
	31-03-2023	31-03-2022
Current Liability	1.79	1.77
Non-Current Liability	30.56	30.21
Net Liability	32.35	31.98

(v) Note on Lease disclosures under Ind AS 116 for the current year ended 31 March 2023

1. Implementation of Ind AS 116- Leases as lessee

Under the erstwhile standard, Ind AS 17- Leases, the leases in which a substantial portion of the risk and rewards of the ownership were retained by the lessor were classified as operating leases. Under Ind-AS 116, the Company recognises right-of-use assets and lease liabilities for leases i.e. these leases are on the balance sheet.

1.1 Effective 01 April 2019, the Company has adopted Ind-AS 116 - Leases and applied it to all lease contracts existing on 01 April 2019 using the modified retrospective method. The company has only two Leases viz., Lease of Land from Forest Department, Government of Karnataka. Based on the same and as permitted under the specific transitional provisions in the standard, the Company has not restated the comparative figures.

Lease liabilities and corresponding Right-of-Use Asset as at 01 April 2019 are measured at the present value of the remaining lease payments, discounted using the lessee's incremental borrowing rate. The weighted average of lessee's incremental borrowing rate applied to the lease liabilities as at 01 April 2019 was @ 8.54% p.a. This change is in accordance with the transitional provisions of Ind AS 116.

On transition, the adoption of the new standard resulted in recognition of Right-of-use asset of INR 11.77 Lakh and a lease liability of INR 11.77 Lakh.

i) Practical expedients applied

The Company has elected not to reassess the previously identified leases applying Ind AS 17 Leases as to whether a contract is, or contains a lease at the date of initial application. Further, in applying Ind AS 116 for the first time, the Company has also used the following practical expedients permitted by the standard:

a) applying a single discount rate to a portfolio of leases with reasonably similar characteristics.



- b) relying on its previous assessment of whether leases are onerous under Ind-AS 37 Provisions, Contingent Liabilities and Contingent Assets immediately before the date of initial application as an alternative to performing an impairment review.
- c) There were no onerous contracts as at 01 April 2019.
- d) Excluding initial direct costs for the measurement of the right-of-use asset at the date of initial application.
- e) Using hindsight in determining the lease term where the contract contains options to extend or terminate the lease.

ii) Measurement of Lease liabilities

(₹ in Lakhs)

Operating lease commitments as at 31 March 2019	26.23
Discounted using the incremental borrowing rate at 01 April 2019	8.54
Operating lease liabilities as at 31 March 2019	11.77
Change in estimate of lease term	-
Lease liability recognised at 01 April 2019	11.77

The Company has entered into leasing arrangements for premises. Right-of-use has been included after the line 'Property, Plant and Equipment' and Lease Liability has been included under 'Financial Liabilities' in the Balance Sheet.

(i) Amounts recognized in Balance Sheet

(₹ in Lakhs)

Particulars	31-03-2023	31-03-2022
a) Right to use Assets	9.38	9.98
b) Lease Liabilities	-	-
Current	0.35	0.32
Non- Current	10.29	10.63
Total Lease Liabilities	10.63	10.95
c) Additions to Right-to-use assets	-	-

(ii) Amounts recognized in Statement of Profit and Loss/Property, Plant and Equipments (₹ in Lakhs)

Particulars	31-03-2023	31-03-2022
a) Depreciation charge/Capitalisation for Right-to-use Assets	0.60	0.60
b) Interest Expense	0.94	0.98
c) Expense relating to Short- Term leases	-	-

(iii) Cash Flows

(₹ in Lakhs)

Particulars	31-03-2023	31-03-2022
Total Cash outflow of leases	1.26	1.26

(iv) Future Commitments

(₹ in Lakhs)

Particulars	31-03-2023	31-03-2022
Future undiscounted lease payments to which leases is not yet commenced	-	-

(v) Maturity analysis of undiscounted lease liability

(₹ in Lakhs)

Period	31-03-2023	31-03-2022
Not later than one year	1.26	1.26
Later than one year and not later than five years	5.02	5.02
Later than five years and till the period of lease	13.68	14.93
TOTAL	19.96	21.21



1.2. The company has entered two Leases in the financial year 2021-22 viz., Lease of Land from Forest Department, Government of Karnataka. Lease liabilities and corresponding Right-of-Use Asset are measured at the present value of the lease payments, discounted using the lessee's incremental borrowing rate. The weighted average of lessee's incremental borrowing rate applied to the lease liabilities was @ 6.93% p.a. in accordance with the provisions of Ind AS 116. Resulted in recognition of Right-of-use asset of INR 2.07 Lakhs paid as one time lease payment and a lease liability of INR 2.07 Lakhs.

i) Measurement of Lease liabilities

(₹ in Lakhs)

Operating lease commitments	-
Discounted using the incremental borrowing rate in the financial year 2021-22	6.93
Operating lease liabilities	-
Estimate of lease term (in years)	20
Lease liability recognised in financial year 2021-22	-

The Company has entered into leasing arrangements for premises. Right-of-use has been included after the line 'Property, Plant and Equipment' and Lease Liability has been included under 'Financial Liabilities' in the Balance Sheet.

ii) Amounts recognized in Balance Sheet

(₹ in Lakhs)

Particulars	31-03-2023	31-03-2022
a) Right to use Assets	1.87	1.97
b) Lease Liabilities		
Current	-	-
Non- Current	-	-
Total Lease Liabilities	-	-
c) Additions to Right-to-use assets	-	2.07

iii) Amounts recognized in Statement of Profit and Loss/Property, Plant and Equipments (₹ in Lakhs)

Particulars	31-03-2023	31-03-2022
a) Depreciation charge/Capitalisation for Right-to-use Assets	0.10	0.10
b) Interest Expense	-	-
c) Expense relating to Short- Term leases	-	-

iv) Cash Flows

(₹ in Lakhs)

Particulars	31-03-2023	31-03-2022
Total Cash outflow of leases	-	2.07

v) Future Commitments

(₹ in Lakhs)

Particulars	31-03-2023	31-03-2022
Future undiscounted lease payments to which leases is not yet commenced	-	-

Maturity analysis of undiscounted lease liability

(₹ in Lakhs)

Period	31-03-2023	31-03-2022
Not later than one year	-	-
Later than one year and not later than five years	-	-
Later than five years and till the period of lease	-	-
TOTAL	-	-

**vi) GOVERNMENT GRANTS (IND AS 20):**

The Nature and extent of Government grants recognized in the financial statements is as under: (₹ in Lakhs)

Particulars	Year Ended	
	31-03-2023	31-03-2022
Grants towards servicing of Interest on Term loan, Mortgage Charges and Guarantee Commission (Amount has been reduced from Capital work in progress as the interest expenditure has been capitalized)	14,957.66	15,022.27
Grants towards implementation of GOK schemes	-	-
Grants towards Asset Maintenance (Considered as income in the profit and loss account)	144.00	144.00

The company has not obtained/received any other form of government assistance/benefit. There are no unfulfilled conditions/contingencies attached to the government assistance recognized by the company.

vii) BORROWING COST (IND AS 23):

(₹ in Lakhs)

Particulars	Year Ended	
	31-03-2023	31-03-2022
The amount of borrowing cost capitalized during the period:		
Interest on Term Loan borrowed for projects	12,842.52	13,005.70
Interest on Financial liabilities measured at Fair value	4,460.62	3,709.78

Capitalization Rate used to determine the amount of borrowing cost eligible for capitalization.

Particulars	2022-23	2021-22
a) Interest on Term Loan borrowed for projects	6.80% to 9.30%	6.50% to 7.20%
b) Interest on Financial liabilities measured at Fair value	7.34%	6.93%

viii) RELATED PARTY TRANSACTIONS (IND AS 24):

The Company is a state controlled enterprise (as defined in clause 10 of the Standard). Disclosures as required by the standard are as follows:

- Controlling entity

a. State Government of Karnataka (GOK) - 100% controlling right over the company

- Key Management Personnel

b. Shri N Lakshman Rao Peshve, KES

c. Shri. Anil Kumar Marali, Secretary to GOK, WRD, Director & Technical Sub Committee Chairman

d. Shri. R.Rudraiah, Technical Sub Committee Chairman

e. Shri. K Jaiprakash, Director & Technical Sub Committee Chairman

f. Shri. Cheluvraj, Shri. Gangadharaiah and other Directors of the Board

**- List of transactions with related parties**

(₹ in Lakhs)

Particulars	For the year ended March 31, 2023	For the year ended March 31, 2022
Key Management personnel		
Remuneration (including other benefits)		
- Shri N Lakshman Rao Peshve	27.15	24.25
Sitting Fees to Board of Directors	3.63	2.04
Loan repaid during the year	-	-
Equity Shares Allotted	7,21,728.35	2,86,976.86
Advance received towards equity (Net of share allotment and adjustment for SCP/TSP grants)	-	12,503.04
Revenue Grants and SCP/TSP grants received	15,101.66	15,166.27

There are no loans and advances to related parties or amount due by the Directors of the company or any of them either severally or jointly with any other person or amount due by firms or private companies in which any Director is a partner or a member.

List of outstanding balances with related parties

(₹ in Lakhs)

Particulars	For the year ended March 31, 2023	For the year ended March 31, 2022
Dues from GOK (net off amounts payable)		
(a) Trade receivables - Due from Tahsildhars, GOK	43.82	33.76
(b) Receivable from GOK	2,389.00	665.66
(c) Due from other Entities (KNNL, KBJNL, WRDO)	3,519.50	3,510.44
Total Receivable	5,952.32	4,209.86

Related party relationship is as identified by the Company and relied upon by the Auditors.

ix) EARNING PER SHARE (IND AS 33)**Following are the disclosure requirements as per the accounting standard:**

(₹ in Lakhs)

Particulars	Weighted average No. of shares 31.03.2023	Weighted average No. of shares 31.03.2022
Profit/(loss) after tax as per statement of Profit & Loss used as numerator for calculation of Basic and Diluted EPS	(16,670.88)	(11,096.71)
Outstanding shares as at April 01,	12,09,67,995	9,22,70,309
Add: Weighted average of shares issued during the year	3,18,23,014	1,82,97,318
Basic number of shares	15,27,91,009	11,05,67,627
Diluted Number of Shares	15,27,91,009	11,05,67,627
Earnings per equity share		
(1) Basic	(10.91)	(10.04)
(2) Diluted	(10.91)	(10.04)

The net loss considered for both basic and diluted earnings per share are the same at Rs. 16,670.88 lakhs (Previous Year Rs. 11,096.71 lakhs).

**FINANCIAL INSTRUMENTS - IND AS 107****A. Fair values and measurement principles**

a) The carrying value and fair value of financial instruments by category are as follows: (₹ in Lakhs)

Particulars	31-March-2023		31-March-2022	
	Carrying Amounts	Fair Values	Carrying values	Fair values
Financial assets measured at fair value:	-	-	-	-
Financial assets not measured at fair value:	-	-	-	-
Mobilization advance to contractors	355.43	355.43	525.90	525.90
Advance to Staff & Amount recoverable from employees	18.72	18.72	23.18	23.18
Trade receivables	37.86	37.86	28.09	28.09
Cash and cash equivalents	1,47,675.11	1,47,675.11	1,50,600.65	1,50,600.65
Other financial assets	26,019.59	26,019.59	22,657.10	22,657.10
	1,74,106.72	1,74,106.72	1,73,834.93	1,73,834.93
Financial liabilities measured at fair value:				
Retention Deposit from Contractors	80,919.53	74,870.29	68,184.90	63,050.82
Lease liabilities	10.63	10.63	10.95	10.95
	80,930.16	74,880.92	68,195.85	63,061.78
Financial liabilities not measured at fair value:				
Borrowings	2,27,573.05	2,27,573.05	1,80,662.72	1,80,662.72
Trade payables	1,628.85	1,628.85	995.62	995.62
Other Financial Liabilities	1,98,253.74	1,98,253.74	2,68,232.55	2,68,232.55
	4,27,455.64	4,27,455.64	4,49,890.89	4,49,890.89

b) Transfers between the fair value hierarchy

All Financial Assets and Liabilities of the company are measured under Level 3 hierarchy.

B) Capital Management

The Company executes the projects entrusted to it by GOK. On obtaining the administrative approval of GOK, the Company programmes the execution of the project works in a paced manner. Since the projects by the Company are under progress, there are no revenues generated / available to the Company for meeting its expenditure. The GOK provides yearly budgetary support by way of infusion in Equity and by guaranteeing the principal repayment and interest servicing for borrowings made by the Company. The Annual Works programme is prepared based on the budgetary support provided by the GOK for both spill over works and fresh works. For fresh works tenders are invited, approvals are sought as per the delegation of powers. The financial progress on the projects are reported to the Board of the Company.

The Company's adjusted net debt to equity ratio at 31 March 2023/2022 is as follows. (₹ in Lakhs)

Particulars	31-Mar-2023	31-Mar-2022
Total borrowings ¹	3,02,453.97	2,43,724.50
Less: Cash and bank balances ²	1,47,675.11	1,50,600.65
Adjusted net debt	1,54,778.86	93,123.85
Total equity	19,55,979.66	14,65,491.20
Less: Other components of equity	(46,672.16)	(30,002.30)
Adjusted equity	20,02,651.82	14,95,493.49
Adjusted net debt to adjusted equity ratio	0.08	0.06



1. Total borrowings comprises of long-term borrowings, short-term borrowing and bank overdraft facilities.
2. Cash and bank balances comprises of cash in hand, cash at bank and term deposits with banks.

C) Derivatives NIL

D) Financial risk management

The Company is exposed to financial risk, such as discontinuation of works by the contractor, delay due to issues viz., delay in land acquisition, obtaining statutory clearances for executing the project etc., which are beyond the control of both the Company and the Contractor and can result in cost and time overrun. The Company at each level from the field office to GOK (through Chief Engineer, Managing Director, Committees) periodically monitors the progress of the works and addresses the issues arising out of the implementation to resolve any issues thereon.

Financial risk may be inability to mobilize financial resources for the implementation of projects and debt servicing. In such event the Company approaches the GOK for alternative arrangement of funding to projects and debt servicing viz., World Bank Loan, Asian Development Bank assistance etc., The Company's Board of Directors has the overall responsibility for the establishment, monitoring and supervision of the Company's risk management framework.

(i) Credit risk

Credit risk refers to the risk that a counterparty will default on its contractual obligations resulting in financial loss to the Company. Credit risk arises from credit exposures from customers, cash and cash equivalents held with banks and current and non-current debt investments.

The Company regularly follows-up the receivable to minimise losses arising from credit exposure from credit customers. Deposits and cash balances are placed with scheduled Commercial Banks as per the guidelines issued by the GOK.

The carrying amount of financial assets represents the Company's maximum exposure to credit risk. No other financial assets carry a significant exposure to credit risk.

Trade and other receivables

The company does not have major exposure to customers (Farmers). The other receivables are from Government of Karnataka/ Government Entities which have very low credit risk. Mobilisation Advance to Contractors is adequately covered through Bank Guarantees obtained from the Contractors.

Impairment of Trade receivable is created in the books in respect of 'Demands for water charges outstanding for collection for more than 3 years, as a prudent measure, even though such receivables are recoverable as arrears of land revenue by revenue authorities as per the Karnataka Irrigation Act, 1965.

The maximum exposure to credit risk for trade and other receivables by geographic region was as follows:

(₹ in Lakhs)

Particulars	31-Mar-23	31-Mar-22
India	51.12	33.76
Other regions	-	-
Total trade receivables	51.12	33.76

As at 31 March 2023, the Company's most significant customer, accounted for Rs. 51.12 Lakhs of the trade and other receivables carrying amount (31 March 2022: 33.76 Lakhs).

Details for Trade and other receivables is as follows:

(₹ in Lakhs)

Particulars	31-Mar-23	31-Mar-22
Fully performed	17.36	10.06
Past due	20.50	18.03
Impaired	13.26	5.67
Total trade and other receivables	51.12	33.76



The ageing analysis of the past due is presented in the following table: (₹ in Lakhs)

Particulars	31-Mar-23	31-Mar-22
Past dues more than 180 days old	20.50	18.03
Total of past receivables	20.50	18.03

The credit quality of the financial assets is satisfactory, taking into account the allowance for doubtful trade receivables.

The fair value of collaterals held by the Company is as follows:

Particulars	31-Mar-23	31-Mar-22
Tangible assets	Nil	Nil
Security deposits	Nil	Nil
Bank guarantees	Nil	Nil
Total fair value of collaterals held	Nil	Nil

The movement in the loss allowance for impairment of trade receivables are disclosed in Note No. 8.

Any past due from Government Customers and those fully covered by guarantees or collaterals received are not tested for impairment. The credit quality of the financial assets is satisfactory, taking into account the allowance for doubtful trade receivables. The Company has not received any collaterals for receivables as at reporting date.

The company has tested for impairment loss allowance at 31 March 2023 in respect of Trade Receivables and is of the firm opinion that the amounts stated as receivable will be fully realized and no allowance is called for.

ii) Liquidity risk

Liquidity risk is the risk that the Company will encounter difficulty in meeting the obligations associated with its financial liabilities that are settled by delivering cash, another financial asset and/or the risk that the Company will face difficulty in raising financial resources required to fulfil its commitments. The Company's approach to managing liquidity is to ensure, as far as possible, that it will have sufficient

liquidity to meet its liabilities when they are due, under both normal and stressed conditions, without incurring unacceptable losses or risking damage to the Company's reputation.

Liquidity risk is maintained at low levels through effective cash flow management. Cash flow forecasting is performed internally by forecasts of the Company's liquidity requirements to ensure that it has sufficient cash to meet operational needs, to fund scheduled payments to comply with loan covenants.

To ensure continuity of funding, the GOK infuses into Equity of the Company periodically and the draws from the term loan sanctioned by the banks are utilised to fund its ongoing capital commitments and /or working capital requirements of the company.

Exposure to liquidity risk

The table below details of the Company's remaining contractual maturity for its financial liabilities and derivative financial liabilities. The contractual cash flows reflect the undiscounted cash flows of financial liabilities and derivative financial liabilities based on the earliest date on which the Company can be required to pay.



(₹ in Lakhs)

Particulars	Contractual cash flows			Adjustments	Carrying amount
	1 year or less	1 year to 5 years	5 years or more		
31 March 2023					
Non-derivative financial liabilities					
Non-current borrowings	-	1,42,468.48	29,264.01	-	1,71,732.49
Current borrowings	55,840.56		-	-	55,840.56
Lease liabilities	0.35	1.71	8.57	-	10.63
Trade payables	1,725.50		-	-	1,725.50
Other Financial Liabilities	1,98,253.74	74,870.29	-	-	2,73,124.02
Derivative financial liabilities					
Forward contracts used for hedging:					
- Outflow	-	-	-	-	-
- Inflow	-	-	-	-	-
	2,55,820.14	2,17,340.48	29,272.58		5,02,433.20
31 March 2022					
Non-derivative financial liabilities					
Non-current borrowings	-	1,26,946.34	10,717.23	-	1,37,663.57
Current borrowings	42,999.16	-	-	-	42,999.16
Lease liabilities	0.32	1.58	9.05	-	10.95
Trade payables	1,006.92		-	-	1,006.92
Other Financial Liabilities	2,68,232.55	63,050.82	-	-	3,31,283.38
Derivative financial liabilities					
Forward contracts used for hedging:					
- Outflow	-	-	-	-	-
- Inflow	-	-	-	-	-
	3,12,238.95	1,89,998.74	10,726.28	-	5,12,963.98

(iii) Market risk

Market risk is the risk that changes in market prices – such as foreign exchange rates, interest rates and equity / commodity prices – will affect the Company's income or the value of its holdings of financial instruments. The objective of market risk management is to manage and control market risk exposures within acceptable parameters, while optimising the return.



Currently, Company does not have any transactions involving foreign exchange rates, interest rates and equity / commodity prices.

(iv) Currency risk- Nil

Foreign currency risk is the risk arising from exposure to foreign currency movement that will impact the Company's future cash flows and profitability in the ordinary course of business.

The Company operates domestically and is not exposed to currency risk on account of its borrowings, other payables and receivables being in functional currency i.e. Indian Rupees.

The currency profile of financial assets and financial liabilities as at 31 March 2023 and 31 March 2022 are as below:

(₹ in Lakhs)

Particulars	Amount (Rs.)	Other Currencies			
31 March 2023					
Financial assets					
Cash and cash equivalents	1,47,675.11	-	-	-	-
Current investments	-	-	-	-	-
Trade and other receivables	37.86	-	-	-	-
Other current financial assets	26,019.59	-	-	-	-
Non Current Investments	-				
Loans and advances	18.72				
Other Non Current Financial Assets	355.43				
	1,74,106.71	-	-	-	-
Financial liabilities					
Non-current borrowings	1,71,732.49	-	-	-	-
Short-term borrowings	55,840.56	-	-	-	-
Lease liabilities	10.63				
Trade and other payables	1,725.50				
Other non-current financial liabilities	74,870.29	-	-	-	-
Other current financial liabilities	1,98,253.74	-	-	-	-
	5,02,433.21	-	-	-	-
31 March 2022					
Financial assets					
Cash and cash equivalents	1,50,600.65	-	-	-	-
Current investments	-	-	-	-	-
Trade and other receivables	28.09	-	-	-	-
Other current financial assets	22,657.10	-	-	-	-
Non Current Investments	-				
Loans and advances	23.18				
Other Non Current Financial Assets	525.90				
	1,73,834.92	-	-	-	-
Financial liabilities					
Non-current borrowings	1,37,663.57	-	-	-	-
Short-term borrowings	42,999.16	-	-	-	-
Lease liabilities	10.95	-	-	-	-
Trade and other payables	1,006.92	-	-	-	-
Other non-current financial liabilities	63,050.82	-	-	-	-
Other current financial liabilities	2,68,232.55	-	-	-	-
	5,12,963.97	-	-	-	-

**(v) Interest rate risk**

Interest rate risk can be either fair value interest rate risk or cash flow interest rate risk. Fair value interest rate risk is the risk of changes in fair values of fixed interest bearing investments because of fluctuations in the interest rates. Cash flow interest rate risk is the risk that the future cash flows of floating interest bearing instruments will fluctuate because of fluctuations in market interest rates.

Exposure to interest rate risk

The Company's interest rate risk arises from borrowings. The interest rate profile of the Company's interest-bearing financial instruments as reported to the management of the Company is as follows.

(₹ in Lakhs)

Particulars	Carrying Amount	
	As at 31 March 2023	As at 31 March 2022
Fixed-rate instruments		
Financial assets	355.43	525.90
Financial liabilities	74,870.29	63,050.82
Lease liabilities	10.63	10.95
Variable-rate instruments		
Financial assets		
Financial liabilities	2,27,573.05	1,80,662.72

(vi) Equity and commodity price risk

The company does not invest in commodities and hence is not exposed to commodity price risk.

xi) PROVISIONS, CONTINGENT LIABILITIES AND CONTINGENT ASSETS - IND AS 37

The position and movement of various provisions as per Ind AS-37 except those relating to employee benefits which are valued actuarially, as on 31.03.2023 are given below:

(₹ in Lakhs)

Particulars	Carrying amount at the beginning of the reporting period	Additions during the year	Amount used during the year	Unutilized provisions reversed during the year	Carrying amount at the closing of the reporting period
Provision for Doubtful Debts	5.67	7.59	-	-	13.26
Leave Encashment to employees other than those covered under Actuarial Valuation	126.24	147.48	(114.50)	(29.09)	130.13
Provision towards Price Escalation related to Capital Works	26,154.56	27,241.14	(22,513.35)	(2,688.44)	28,193.91
Provision towards Extra Financial Implications related to Capital Works	23,567.58	8,711.21	(6,701.04)	(2,062.69)	23,515.46

1. Provision for doubtful debts comprise of trade receivables provided for impairment basis Accounting Policy No.3.11 (2) of the Company which requires impairment of trade receivables after the end of 3 financial years.



2. Provision for Leave Encashment comprise of leave encashment payable to those employees who are not covered under the actuarial valuation ambit.
3. Provision for price escalations related to capital works comprise of estimated amounts payable to contractors on account of price escalation, which would be paid after necessary verifications from competent authorities. This amount is estimated on the basis of estimated price escalations applicable to the contractors' payments.
4. Provision for Extra Financial Implications related to capital works comprise of amounts payable to contractors on account of extra work done which would be paid after necessary approvals from competent authorities. This amount is estimated on the basis of records available with the company for such extra work done.

xii) RATIOS

	Ratio	Description	Numerator	Denominator	As at 31 March, 2023	As at 31 March, 2022	% Variance	Reason for variance *
a	Current Ratio	The current ratio indicates a company's overall liquidity position. It is widely used by banks in making decisions regarding the advancing of working capital credit to their clients	Current Assets	Current Liabilities	0.60	0.50	21.31	Mainly due to decrease in current liabilities
b	Debt-Equity Ratio	Debt-to-equity ratio compares a Company's total debt to shareholders equity. Both of these numbers can be found in a Company's balance sheet	Total Debt	Shareholder's Equity	0.12	0.12	-	Not Applicable
c	Debt Service Coverage Ratio**	Debt Service coverage ratio is used to analyse the firm's ability to payoff current interest and instalments. i) Earning for Debt Service = Net Profit after taxes + Non-cash operating expenses like depreciation and other amortizations + Interest + other adjustments like loss on sale of Fixed assets etc.ii)Debt service = Interest & Lease Payments + Principal Repayments. "Net Profit after tax" means reported amount of "Profit / (loss) for the period" and it does not include items of other comprehensive income.	Earnings available for debt service	Debt Service	-	-	-	-



d	Return on Equity Ratio**	It measures the profitability of equity funds invested in the Company. The ratio reveals how profitability of the equity-holders' funds have been utilized by the Company. It also measures the percentage return generated to equity-holders.	Net Profits after taxes - Preference Dividend	Average Shareholder's Equity	-	-	-	-
e	Inventory turnover ratio	This ratio also known as stock turnover ratio and it establishes the relationship between the cost of goods sold during the period or sales during the period and average inventory held during the period. It measures the efficiency with which a Company utilizes or manages its inventory. Average inventory is (Opening + Closing balance / 2)	Cost of goods sold OR sales	Average Inventory	Not Applicable	Not Applicable	Not Applicable	Not Applicable
f	Trade Receivables turnover ratio	It measures the efficiency at which the firm is managing the receivables. Net credit sales consist of gross credit sales minus sales return.	Net Credit Sales	Average Accounts Receivable	0.20	0.30	-33.33	Mainly due to non collection of Receivables (Water Rates) from Government of Karnataka
g	Trade payables turnover ratio	It indicates the number of times sundry creditors have been paid during a period. It is calculated to judge the requirements of cash for paying sundry creditors. It is calculated by dividing the net credit purchases by average creditors. Net credit purchases consist of gross credit purchases minus purchase return	Net Credit Purchases	Average Trade Payables	Not Applicable	Not Applicable	Not Applicable	Not Applicable



h	Net capital turnover ratio	It indicates a company's effectiveness in using its working capital. i)The working capital turnover ratio is calculated as follows: net sales divided by the average amount of working capital during the same period. ii)Net sales shall be calculated as total sales minus sales returns. iii)Working capital shall be calculated as current assets minus current liabilities.	Net Sales	Working Capital	Not Applicable	Not Applicable	Not Applicable	Not Applicable
i	Net profit ratio	It measures the relationship between net profit and sales of the business. i)Net profit shall be after tax. ii)Net sales shall be calculated as total sales minus sales returns.	Net Profit	Net Sales	Not Applicable	Not Applicable	Not Applicable	Not Applicable
j	Return on Capital employed***	Return on capital employed indicates the ability of a company's management to generate returns for both the debt holders and the equity holders. Higher the ratio, more efficiently is the capital being employed by the company to generate returns. Capital Employed = Tangible Net Worth + Total Debt + Deferred Tax Liability	Earning before interest and taxes	Capital Employed	-	-	-	-
k	Return on investment	Return on investment (ROI) is a financial ratio used to calculate the benefit an investor will receive in relation to their investment cost. The higher the ratio, the greater the benefit earned	Income during the year	Average Investment	Not Applicable	Not Applicable	Not Applicable	Not Applicable

* Explanation shall be provided for any change in the ratio by more than 25% as compared to the preceding year.

** The projects executed by the company is still in implementation / construction stage. The revenue generation is Nil. This ratio cannot be worked out at this stage. Further there is no matching grants for certain expenditure for which the Government is funding through equity infusion, hence these ratios are not computed.

*** The projects executed by the company is still in implementation / construction stage. The revenue generation is Nil. This ratio cannot be worked out at this stage.



xiii) ADDITIONAL REGULATORY INFORMATION REQUIRED BY SCHEDULE III TO THE COMPANIES ACT, 2013

- a) The company does not hold any Investment Property in its books of accounts, so fair valuation of investment property is not applicable.
- b) During the year the company has not revalued any of its Property, plant and equipment.
- c) The company does not have any Intangible assets in its books of accounts, so revaluation of Intangible assets is not applicable.
- d) The company has not granted any loans or advances to promoters, directors, KMP's and the related parties that are repayable on demand or without specifying any terms or period of repayment.
- e) The company does not have any Intangible assets under development in its books of accounts, so Ageing Schedule and Completion schedule for projects overdue or cost overruns as compared to original plan is not applicable.
- f) The company does not have any benami property held in its name. No proceedings have been initiated on or are pending against the Company for holding benami property under the Prohibition of Benami Property Transactions Act, 1988 (as amended) and Rules made thereunder as at the end of the financial year.
- g) The company has not availed any borrowings from banks or financial institutions on the basis of security of current assets, hence filing of quarterly returns or statements of current assets with banks or financial institutions is not applicable.
- h) The company has not been declared wilful defaulter by any bank or financial institution or other lender or government or any government authority.
- i) The company does not have any transactions with companies struck off under section 248 of the Companies Act, 2013 or section 560 of Companies Act, 1956.
- j) The Company does not have any charges or satisfaction of charges which is yet to be registered with Registrar of Companies beyond the statutory period.
- k) The provisions of clause (87) of section 2 of the Act read with the Companies (Restriction on number of Layers) Rules, 2017 are not applicable to the company as per Section 2(45) of the Companies Act, 2013.
- l) There were no scheme of Arrangements approved by the competent authority during the year in terms of sections 230 to 237 of the Companies Act, 2013.
- m) Utilisation of borrowed funds and share premium:
- I. The Company has not advanced or loaned or invested funds to any other person(s) or entity(ies), including foreign entities (Intermediaries) with the understanding that the Intermediary shall:
 - i) Directly or indirectly lend or invest in other persons or entities identified in any manner whatsoever by or on behalf of the Company (Ultimate Beneficiaries) or
 - ii) Provide any guarantee, security or the like to or on behalf of the ultimate beneficiaries
 - II. The Company has not received any fund from any person(s) or entity(ies), including foreign entities (Funding Party) with the understanding (whether recorded in writing or otherwise) that the Company shall:



- i) Directly or indirectly lend or invest in other persons or entities identified in any manner whatsoever by or on behalf of the Funding Party (Ultimate Beneficiaries) or
- ii) Provide any guarantee, security or the like on behalf of the ultimate beneficiaries
- n) The Company has not traded or invested in Crypto currency or Virtual Currency during the financial year.
- o) There is no income surrendered or disclosed as income during the year in tax assessments under the Income Tax Act, 1961 (such as search or survey), that has not been recorded in the books of account.

xiv) IMPACT ON COVID 19

There is no impact of COVID-19 pandemic on the Company owing to the nature of the company’s business. However, due to budgetary constraints placed by the Government of Karnataka, the Company expects delays in execution of capital works.”

(xv) SEGMENT REPORT (IND AS 108):

The Company operates only in one geographical area and in the business of creating Irrigation Infrastructure and catering drinking water and operating them, hence the Company has no reporting segments.

For and on behalf of the Board of Directors of VISVESVARAYA JALA NIGAM LIMITED

Sd/-
Sannachittaiah
Managing Director
DIN: 10266740

Sd/-
R Cheluvraju
Director
DIN: 08220118

Sd/-
A.V. Nagaveena
GM - Finance

Sd/-
G.S. Prakash
Company Secretary

As per our report of even date attached

For VIJAY PANCHAPPA & CO.
Chartered Accountants
Firm Reg No. 004693S
Sd/-
P.M.MUDIGOU DAR
PARTNER
M.NO. 204096
UDIN: 23204096BGHXZ3090



STATUS OF PROJECTS EXECUTED BY VJNL

YETTINAHOLE INTEGRATED DRINKING WATER PROJECT

1. PROJECT DETAILS:

Project envisages lifting of 24.01 TMC of water available during monsoon from Yettinahole, Kadumane Hole, Keri Hole and Hongadahalla coming under western ghats in Sakaleshapura taluk of Hasan district to mitigate the problem of acute drinking water in drought prone areas especially in Chikkaballapur, Kolar Districts and other needy areas of Hassan, Chikkamagaluru, Tumkur, Ramanagar and Bangalore Rural Districts by utilising 13.931 TMC of water and filling of 527 tanks to their 50% capacity in the above 05 districts by utilising 10.064 TMC of water to recharge ground water table. By implementation of this project, projected population of about 75.59 lakhs for 2023-24 as per the present census of 6657 villages and 38 towns in 29 taluks of the above 7 districts will be benefited.

The Government of Karnataka has accorded administrative approval to re-revised DPR of Yettinahole drinking water project amounting to Rs.23,251.66 Cr vide Govt. order No: WRD 61 VBYE 2022 dated 10.01.2023.

- Head Works: Rs.4115.33 Cr.
- Gravity Main Canal: Rs.8609.40 Cr.
- Balancing Reservoir: Rs.592.34 Cr.
- Feeders: Rs.8858.28 Cr.

2. Present status of project works

Yettinahole Project is planned to complete in two stages. The details are as below.

- Stage I of the project consists of lift component and Power supply works and has been taken

up in 7 packages amounting to Rs 4115.33Cr, which are in different stages of progress. Out of which 8 weirs, 9 pump houses and 4 Delivery chambers have been completed. Out of 126.31 Km of raising main, 125 Km length of raising main is completed. It is programmed to complete and commission (on trial basis) the first phase lift works during coming monsoon.

- Stage II of the project consists of construction of gravity canal for a length of 252.61 km from chainage 0 to 261.69 km (including 10.47 km Aqueduct) taken up in 34 package amounting to Rs.8609.40 Cr. out of which 150.00 km gravity canal work is completed and 20.00 km work is under progress. Balance work couldn't be started due to Forest clearance, NH clearance, railway clearance and land acquisition processes, which are in progress at various stages.
- Construction of T.G.Halli - Ramanagara feeder, Madhugiri feeder and Gouribidanur feeder canal works which off-take before balancing reservoir have been taken up in 04 packages amounting to Rs 3584.73Cr. Presently 208.95 km of pipeline work is completed out of 254.97 km and balance works are under progress in various stages.
 1. **T G Halli** - Ramnagara feeder: out of 52.89 Km length 40.00 km pipeline work have been completed. The remaining work is under progress.
 2. **Madhugiri feeder**: out of 120.48 Km length 97.00 Km pipeline work is completed and the remaining work is under progress.



3. **Gowribidanur feeder:** out of 81.60 km length, 71.95 km pipeline work is completed and the remaining work is under progress.
- The construction of the Bairagondlu Balancing Reservoir work has been already entrusted to agency through Tender. At present as per the re-revised DPR the location of the proposed Balancing Reservoir has been changed to near Lakkenahalli village of Doddaballapura taluk in lieu of Bairagondlu village of koratagere Taluk according to which action is being taken to entrust the work to the same agency by means of supplementary agreement for the revised scope of work after duly obtaining the approvals of Nigam Board.
 - Based on the re-revised DPR of the Yettinahole project the following package works have been taken up to provide drinking water needs of Kolar, Chikkaballapura and Bangalore Rural districts beyond Lakkenahalli balancing Reservoir.
 1. lift work from the Balancing Reservoir (near the Lakkenahalli village) upto DC-5 (Kolar package-1) and the Gravity pipe main work of 22.30 km after the DC-5 (Kolar package-2) has been taken up in 2 packages amounting to Rs. 2395.12 Cr. Agreements have been executed and works are under progress.
 2. Construction of the gravity pipe main works from ch: 22.30 km to ch: 36.965 km (Kolar package - 3 and 4) have been taken up in 2 packages amounting to Rs. 627.80 Cr. Tenders are approved & works are yet to be started.
 3. Among Kolar and Srinivasapur feeder pipelines which is branching from ch:36.965 km of gravity main, Kolar feeder works have been taken up in 2 packages amounting to of Rs: 972.15 crores and Srinivasapur feeder works in 3 packages amounting to Rs: 1278.48 crores. Tenders are approved and works are yet to be started.

Financial Progress:

- i) Rs.3110.27 Cr grants has been allocated for the FY 2022-23 for Yettinahole integrated drinking water project. An expenditure of Rs.3110.27 Cr has incurred during the year and Cumulative financial progress achieved till date is Rs 13854.25 Cr. Balance Amount required for completion of works is Rs 9397.41 Cr.
- ii) Year wise financial progress is as below.

(Rs. In Crores)

Sl No	Year	Grant	Expenditure	Cumulative expenditure
1	2012-13	0.38	0.38	0.38
2	2013-14	1.70	1.70	2.08
3	2014-15	1,140.35	1,140.35	1,142.43
4	2015-16	601.30	601.30	1,743.73
5	2016-17	441.28	441.28	2,185.01
6	2017-18	930.94	930.94	3,115.95
7	2018-19	1,550.95	1,550.95	4,666.90
8	2019-20	1,998.23	1,998.23	6,665.13
9	2020-21	1,945.79	1,945.79	8,610.92
10	2021-22	2,133.07	2,133.07	10,743.98
11	2022-23	3,110.27	3,110.27	13,854.25

Land acquisition details:

Total extent of 9084 Acre - 12.12 gunta of land is required for execution of Yettinahole Project out of which an extent of 4995 Acre 33 guntas of land is already acquired. Action has been initiated to acquire the balance 4088 Acre - 19.12 Guntas of land. Rs. 1358.45 Cr amount has been released towards land acquisition.

Reasons for delay in completion of Project:

- Lack of funds for pending bills payments and land acquisition process.
- Delay in Forest clearance for a length of 15.68 Km for an extent of 402 Acre 14 Gunta.
- Delay in land acquisition of 10 gunta for rising main works under lift component which is in possession of M/s. MMCL

It is planned to complete the project as a whole by the end of 31.03.2027 for the year 2026-27 depending on the availability of funds.



VANI VILASA SAGAR RESERVIOR

The VV Sagar Dam is constructed across Vedavathi River near Marikanive Village in Hiriyur Taluk of Chitradurga District in the year 1907. The main object of VV Sagar Project is to provide irrigation facility in the drought prone areas of Chitradurga district. This Project provides irrigation to 25,000 acres of land. The gross storage capacity of the Reservoir formed by the construction of the Dam is 850.30 mcum (30 TMC). The Dam has a catchment area of 5374 Sq km. The main Dam built across the Vedavathiriver consists of non-overflow Dam.

GAYATHRI RESERVIOR

The Gayatri Reservoir is constructed across Suvarnamukhi River near Kariyalla Village in Hiriyur Taluk of Chitradurga District in the year 1963. The total length of the reservoir is 1021.53 m with gross storage capacity of 27.63 mcum (0.97 TMC), dead storage capacity of 9.55 mcum (0.34 TMC) & live storage capacity of 18.08 mcum (0.63 TMC). The total water spread area of the reservoir is 1831.00 Sq Km.

UPPER BHADRA PROJECT

- 1) Upper Bhadra Lift Irrigation project mainly contemplates diversion of 17.40 TMC of water from Tunga River to Bhadra Reservoir and then further lifting of 29.90 TMC of water from Bhadra Reservoir to Chitradurga, Tumkur, some part of Chikkamagaluru and Davanagere to fill 367 Tanks to 50% of their capacity and to irrigate an area of 2,25,515 Hectare (5,57,022 acres) through Micro Irrigation.
- 2) **Water Allocation:-** 29.90 TMC of water is allocated for Upper Bhadra Project.
 - To provide micro irrigation facility : 21.90 T.M.C
 - Tank Filling : 6.00 T.M.C
 - Vani Vilasa Sagara : 2.00 T.M.C
- 3) **Administrative Approval:-** Administrative Approval was accorded to the Re-revised Project Report vide Gov order No: WRD 166 VBYE 2020 (Part-1) Bangalore Dt:16.12.2020 for Rs.21473.67 Crores.
- 4) **Project Outline:**
 - Lifting of 17.40 TMC of water from Tunga River to Bhadra Reservoir in two stages and thereby lifting 29.90TMC of water in two stages till Ajjampura Tunnel. Water from Ajjampura tunnel (7.039 Km long) will be conveyed to Chitradurga Branch Canal and Tumkur Branch Canal.
 - Irrigating achcut area of 20,150 Hectares (0.49 lakh acres) in Tarikere taluk of Chikkamagaluru district through micro irrigation and filling up of 79 Tanks to 50% of its capacity.
 - Filling 157 tanks to 50% capacity and providing water for micro-irrigation to an area of 1,20,465 Hectares (2.98 lakh acres) in the districts of Chitradurga and Davangere through Chitradurga Branch Canal and the feeders that branch off into Pavagada, Challakere - Molakalmuru, Jagaluru, Holalkere.
 - Filling 131 Tanks to their 50% capacity and providing irrigation facility to 84,900 Hectares (2.10 lakh acres) through micro-irrigation in Chikkamagaluru, Chitradurga and Tumkur districts through TBC and feeders that branch off into Chikkanayakanahalli, Sira-Hiriyur tank filling scheme under



Tumkur Branch Canal

- Releasing 2.00 TMC of water through Tumkur branch canal to Vani Vilasa

Sagar Reservoir.

5) Present Stage of Project Works:

- **Stage-1:** Work of lifting 17.40 TMC of water from Tunga River to Bhadra Reservoir (package-1) is in progress. Works of lifting 29.90 TMC of water from Bhadra Reservoir to Ajjampura Tunnel (Package-2) and Ajjampura tunnel (Package-3) are physically completed. Water is being released to Vani Vilas Sagar from Bhadra Reservoir through Ajjampura Tunnel since 2019-20 soon after completion of package 2 & 3 works.
- **Stage-2 :** Following works have been taken up under Stage-2:
 - i. **Tarikere Lift Irrigation Scheme:** Works of Tarikere Lift Irrigation Scheme amounting to Rs.812.02 Crores (02 packages) for providing Irrigation facility to an extent of 20,150 Hectares of land through micro irrigation system and to fill 79 tanks in Tarikere Taluk are under progress.
 - ii. **Chitradurga Branch Canal:** Chitradurga Branch Canal works from Ch:0.00 to 134.597 Km are taken up in 12 packages for tendered amount of Rs.1723.42 Crores and are under progress in various stages of progress.
 - iii. **Tumkur Branch Canal:** Tumkur Branch Canal works from Ch: 0.00 to 159.684 Km are taken up in 09 packages for tendered amount of Rs.1142.82 Crores and are under progress in various stages of progress.
- **Micro Irrigation :**
 - i. Under the Chitradurga Branch Canal, works of Rs.1848.44 crores have been taken up in 03 packages to provide micro irrigation facilities covering 40,749 Hectares and are in various stages of progress.
 - ii. Under Tumkur Branch Canal, Works of Rs.1299.30 Crores have been taken up in 03 packages to provide micro irrigation facility to an extent of 27,590 Hectares and are in various stages of progress. Further the tenders for the works of providing drip irrigation facility for 57,310 Ha and filling of tanks under TBC are approved and action is being initiating to commence the work.
 - iii. **Jagalur Branch Canal:** Works of filling up of 09 tanks and providing micro irrigation facility to an extent of 13,200 Hectare under Chitradurga Taluk and Jagalur Taluk of Davanagere District are taken up for Rs.1568.91 crores in 02 packages and the works are in progress.
- Estimates for micro-irrigation works for the remaining 66,516 Hectares coming under Chitradurga branch canal have been prepared and steps are being taken to take up the works through tender after obtaining approval from the competent authorities.
- **Tank Filling Schemes:**
 - i. **Tank filling works in Holalkere Taluk:** Feeder pipeline works which off take from Ch:28.42 km of Chitradurga branch canal amounting to Rs.242.01 crores have been taken up in 4 packages to fill the tanks of Holalkere Taluk and the works are under progress.



- ii. **Works of filling up of Tanks in Challakere and Molakalmuru Taluk:** Works of filling up of tanks of Challakere and Molakalmuru Taluk starts at Ch: 120.82 km of Chitradurga branch canal and are taken up for total amount of Rs.710.92 crores in 3 packages and the works are in progress.
- iii. **Works of filling up of Tanks in Pavagada Taluk:** Works of filling up of tanks in Pavagada taluk by conveying water through feeder pipeline branching off at Ch: 132.05 km of Chitradurga Branch Canal is taken up for Rs.656.31 crores and the works are in progress.
- iv. **Works of filling up of Tanks in Chikkanayakanahalli and Sira Taluk:** Work of filling up of tanks in Chikkanayakanahalli Taluk through feeder pipeline off taking from Ch: 113.329 Km of Tumkur branch canal is taken up for Rs.73.48 Crores and the work is in progress. The work of filling up of tanks in Sira-Hiriyur Taluk through feeder pipeline from Ch:159.180Km of Tumkur branch canal for Rs.1215.21 crores has been taken up and the work is in progress.

6) Details of Land Acquisition:

- ✓ Total area of land required for the project :7720 A - 36.14 G.
- ✓ Details of 19(1) notified area: 5654 A - 07 G.
- ✓ Details of total notification awarded: 4296 A - 21 G.
- ✓ Total balance extent of land to be acquired: 3424 A - 15.14 G.

7) Financial Progress:

- i. Budgetary grant of Rs.2198.36 crores has been allocated for the year 2022-23 for Upper Bhadra Project. Expenditures incurred till the end of March-2023 is Rs. 2198.36 Crores. Cumulative financial progress achieved till date is Rs.7605.35 Crores.

Details of Year wise Financial Progress:

(Rs. In Crores)

Sl.No	Year	Grants A	Expenditure	Cumulative Expenditure
1	2007-08	3.17	3.17	3.17
2	2008-09	54.30	54.30	57.46
3	2009-10	118.55	118.55	176.02
4	2010-11	125.21	125.21	301.23
5	2011-12	116.55	116.55	417.77
6	2012-13	164.21	164.21	581.99
7	2013-14	279.71	279.71	861.69
8	2014-15	340.40	340.40	1202.09
9	2015-16	201.57	201.57	1403.66
10	2016-17	414.05	414.05	1817.71
11	2017-18	533.10	533.10	2350.81
12	2018-19	657.39	657.39	3008.20
13	2019-20	842.74	842.74	3850.94
14	2020-21	725.34	725.34	4576.28
15	2021-22	830.71	830.71	5,406.99
16	2022-23	2,198.36	2,198.36	7,605.35



Filling up of 197 tanks in Tarikere, Kadur & Chikamagalur taluks of Chikmagaluru District and Arasikere Taluk of Hassan District by lifting water from Bhadra sub basin

The project envisages filling up of 197 tanks in Tarikere, Kadur & Chikamagalur Taluks of Chikmagaluru District and Arasikere Taluk of Hassan District by lifting of water from Bhadra sub basin (utilizing 1.45 TMC of water allocated for Hebbehalla scheme). The DPR for the said project amounting to Rs. 1281.80 Crores was approved by the Government vide G.O No: WRD 81 VBYE 2019 dated: 24.11.2020 with directions to take up the work in 4 stages i.e., first stage for Rs. 406.50 crores, second stage for 298.60 crores, third stage for Rs 476.70 crores and fourth stage for Rs 100.00 crores subject to condition that, tenders may be called only for Stage-I works during the year 2020-21.

Subsequently, during the detailed survey there were representations from local farmers and elected representatives to fill additional tanks which were in the vicinity of project area. Hence, additional 48 enroute tanks were considered to be filled over the proposed 197 tanks as per DPR. As per the approved DPR the water allocation for filling of 197 tanks is 1.45 TMC (to fill tanks upto 50% capacity). Now due to increase in no. of tanks it is proposed to fill 40% of its capacity for accommodating additional tanks within allocated water of 1.45 TMC. The same proposal considering filling up of 245 tanks to its 40% capacity was placed and cleared in the ERC in its 36th meeting held on 03.03.2021 subject to the condition of taking approval from the competent authority. Accordingly, the tender for the stage-I works was finalized and the work was awarded for Rs. 464.47 crores on dated: 29.07.2021. The pump house works of Lift -1 & 2 are completed, the substation and Electro mechanical works are under progress. Out of 63.73 Km of HDPE pipes, laying of 54.01 Km is under progress and out of 56.85 Km of MS pipes, 42.01 Km pipe has been laid. Further, vide Government letter dated: 29.10.2022 approval was accorded by the Government for taking up of Stage-II works. Accordingly, the tender for the stage-II works was finalized and the work is awarded for Rs. 382.60 crores on dated: 23.03.2023. The pump house works of Lift -1 are under progress. Out of 64.99 km of HDPE pipes, laying of 16.50 Km pipe is under progress.

The Proposal to take up Stage-III & IV works was submitted to Government on Dated: 16.12.2022 seeking approval from Finance Department. In this regard, vide letter dt: 06.03.2023, Government has instructed to submit the proposal after the completion of Stage- II Works.

The cumulative financial progress achieved upto the end March 2023 is Rs.149.91 Crores.



Stilling Basin of Gayathri Dam



Head Regulator provided at Bhadra reservoir for lifting 29.90 TMC (UBP Package-2)



PUMP HOUSE-2 OF UBP PACKAGE-2



TUNNEL



APPROACH CANAL



EXIT CANAL



ಸರಪಳಿ: 242.540 ಕಿ.ಮೀ.ನಲ್ಲಿ ಮೇಲ್ಗಾಲುವೆ ನಿರ್ಮಾಣ
CONSTRUCTION OF AQUEDUCT AT CH: 242.540 KM



ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ
Visvesvaraya Jala Nigam Limited

ನೋಂದಾಯಿತ ಕಛೇರಿ:

ನಂ. 148, ನೆಲ ಮಹಡಿ, ಎಂಬೆಸ್ಸಿ ಸ್ವೇರರ್, ಇನ್‌ಫೆಂಟ್ರಿ ರಸ್ತೆ, ಬೆಂಗಳೂರು - 560 001